

ಕರ್ನಾಟಕ ವಿಧಾನ ಪರಿಷತ್ತು
ನೂರ ನಲವತ್ತಾರನೆಯ ಅಧಿವೇಶನ

29ನೇ ಮಾರ್ಚ್ 2022
ಮಂಗಳವಾರ

ವಿಷಯಾನುಕ್ರಮಣಿಕೆ (INDEX)

01. ಪ್ರಶೋತ್ತರ

ಅ) ಚುಕ್ಕೆ ಗುರುತಿನ ಪ್ರಶ್ನೆಗಳಿಗೆ ಮೌಖಿಕವಾಗಿ ನೀಡಲಾದ ಉತ್ತರಗಳು

2810 – ಕೊಡಗು ಜಿಲ್ಲೆಯ ಕಾನೂನು ಕೃಷಿ ಪತ್ತಿನ ಸಹಕಾರ ಸಂಘದಲ್ಲ ಆಗಿರುವ
ಅವ್ಯವಹಾರಗಳ ಬಗ್ಗೆ.

- ಶ್ರೀಮತಿ ಎಸ್.ವೀಣಾ ಅಚ್ಚಯ್ಯ
- ಶ್ರೀ ಎಸ್.ಟಿ.ಸೋಮಶೇಖರ್(ಸಹಕಾರ ಸಚಿವರು)

2816 – ಶಿರಾ ತಾಲ್ಲೂಕಿನ ಕೈಗಾರಿಕಾ ಪ್ರದೇಶದಲ್ಲ ಕೈಗಾರಿಕಾ ಪ್ರದೇಶವನ್ನು
ಉದ್ಯಮಿಗಳಿಗೆ ವಿತರಿಸಿರುವ ಬಗ್ಗೆ.

- ಶ್ರೀ ಚಿದಾನಂದ್ ಎಂ.ಗೌಡ
- ಶ್ರೀ ಕೋಟ ಶ್ರೀನಿವಾಸ ಪೂಜಾರಿ(ಸಭಾನಾಯಕರು)(ಬೃಹತ್ ಮತ್ತು
ಮಧ್ಯಮ ಕೈಗಾರಿಕೆ ಸಚಿವರ ಪರವಾಗಿ)

2801 – ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಸಂಚಾರ ದಟ್ಟಣೆ ಬಗ್ಗೆ.

- ಶ್ರೀ ಪ್ರದೀಪ್ ಶೆಟ್ಟರ್
- ಶ್ರೀ ಬಿ.ಎ.ಬಸವರಾಜು(ನಗರಾಭಿವೃದ್ಧಿ ಸಚಿವರು)

2807 – ರಾಜ್ಯದಲ್ಲರುವ ವಿಕಲಚೇತನರ ಶಾಲೆಗಳ ಬಗ್ಗೆ.

- ಶ್ರೀ ಮಂಜುನಾಥ್ ಭಂಡಾರಿ

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

- ಶ್ರೀ ಆಚಾರ ಹಾಲಪ್ಪ ಬಸಪ್ಪ(ಗಣಿ ಮತ್ತು ಭೂ ವಿಜ್ಞಾನ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಸಚಿವರು)

2825- ಬೀದರ್ ಜಿಲ್ಲೆಯ ಬಿ.ಎಸ್.ಎಸ್.ಕೆ. ಕಾರ್ಖಾನೆಯ ಕುರಿತು.

- ಶ್ರೀ ಅರವಿಂದ್ ಕುಮಾರ್ ಅರಳ
- ಶ್ರೀ ಶಂಕರ ಬಿ.ಪಾಣೀಲ್ ಮುನೇನಕೊಪ್ಪ(ಕೈಮಗ್ಗ ಮತ್ತು ಜವಳಿ, ಕಬ್ಬು ಅಭಿವೃದ್ಧಿ ಹಾಗೂ ಸಕ್ಕರೆ ಸಚಿವರು)

2817 - ರಾಜ್ಯದಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆ ಮತ್ತು ಒನ್ ನೇಷನ್ -

ಒನ್ ಜಿಪಿಎಸ್ ಅಳವಡಿಸುವ ಬಗ್ಗೆ

- ಶ್ರೀ ಸಿ.ಎನ್.ಮಂಜೇಗೌಡ
- ಶ್ರೀ ಆಚಾರ ಹಾಲಪ್ಪ ಬಸಪ್ಪ(ಗಣಿ ಮತ್ತು ಭೂ ವಿಜ್ಞಾನ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಸಚಿವರು)

2823 - ಖನಿಜ ಅಭಿವೃದ್ಧಿ ನಿಗಮದ ಆದಾಯದ ಬಗ್ಗೆ.

- ಶ್ರೀ ಸುನೀಲ್ ವಲ್ಯಾಪೂರ್
- ಶ್ರೀ ಆಚಾರ ಹಾಲಪ್ಪ ಬಸಪ್ಪ(ಗಣಿ ಮತ್ತು ಭೂ ವಿಜ್ಞಾನ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಸಚಿವರು)

2796 - ರಾಜ್ಯದಲ್ಲಿ ಸ್ಥಾಪನೆಯಾಗಬೇಕಿದ್ದ ಅನೇಕ ಕಂಪನಿಗಳು ತಮಿಳುನಾಡಿಗೆ

ಸ್ಥಳಾಂತರಗೊಂಡಿರುವ ಬಗ್ಗೆ

- ಶ್ರೀ ಪ್ರಕಾಶ್ ಕೆ.ರಾಥೋಡ್
- ಶ್ರೀ ಕೋಟ ಶ್ರೀನಿವಾಸ ಪೂಜಾರಿ(ಸಭಾನಾಯಕರು)(ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವರ ಪರವಾಗಿ)

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

2805 – ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿನ ಡಿ.ಸಿ.ಸಿ. ಬ್ಯಾಂಕ್ ಬಗ್ಗೆ.

- ಡಾ|| ವೈ.ಎ.ನಾರಾಯಣಸ್ವಾಮಿ (ಸರ್ಕಾರದ ಮುಖ್ಯ ಸಚಿವರು)
- ಶ್ರೀ ಎಸ್.ಟಿ.ಸೋಮಶೇಖರ್(ಸಹಕಾರ ಸಚಿವರು)

2819 – ಬೆಳ್ತಂಗಡಿ ಹಾಗೂ ಸುಳ್ಯ ತಾಲ್ಲೂಕಿನಲ್ಲಿ ನಗರ ಯೋಜನಾ ಪ್ರಾಧಿಕಾರ ರಚಿಸುವ ಬಗ್ಗೆ.

- ಶ್ರೀ ಕೆ.ಹರೀಶ್ ಕುಮಾರ್
- ಶ್ರೀ ಕೋಟ ಶ್ರೀನಿವಾಸ ಪೂಜಾರಿ(ಸಭಾನಾಯಕರು(ಮುಖ್ಯಮಂತ್ರಿಗಳ ಪರವಾಗಿ)

2836 – ರಾಜ್ಯದಲ್ಲರುವ ಸಣ್ಣ ಕೈಗಾರಿಕೆಗಳ ಕುರಿತು.

- ಶ್ರೀ ಯು.ಬಿ.ವೆಂಕಟೇಶ್
- ಶ್ರೀ ಎನ್. ನಾಗರಾಜ್(ಎಂ.ಟಿ.ಬಿ.) ಪೌರಾಡಳಿತ, ಸಣ್ಣ ಕೈಗಾರಿಕೆಗಳು ಹಾಗೂ ಸಾರ್ವಜನಿಕ ವಲಯ ಉದ್ಯಮಗಳ ಸಚಿವರು)

ತಡೆಹಿಡಿಯಲಾದ ಪ್ರಶ್ನೆ

ಸಂಖ್ಯೆ 2360 – ಒಳಚರಂಡಿ ವ್ಯವಸ್ಥೆಗೆ ಬಿಡುಗಡೆಯಾದ ಅನುದಾನದ ಬಗ್ಗೆ

- ಶ್ರೀ ಸುನೀಲ್ ವಲ್ಯಾಪುರ್
- ಶ್ರೀ ಬಿ. ಬಸವರಾಜ(ನಗರಾಭಿವೃದ್ಧಿ ಸಚಿವರು)

ಆ) ಚುಕ್ಕೆ ಗುರುತಿಲ್ಲದ ಪ್ರಶ್ನೆಗಳಿಗೆ ಅಖತ ಮೂಲಕ ನೀಡಲಾದ ಉತ್ತರಗಳು

02. ಕೊಡಗು ಜಿಲ್ಲೆಯಲ್ಲಿ ಹುಲ ದಾಳಿಯಿಂದ ಕಾರ್ಮಿಕನೊಬ್ಬ ಮೃತಪಟ್ಟಿರುವ ಬಗ್ಗೆ.

- ಶ್ರೀಮತಿ ಎಸ್.ವೀಣಾ ಅಜ್ಜಯ್ಯ
- ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸಭಾನಾಯಕರು) (ಅರಣ್ಯ ಸಚಿವರ ಪರವಾಗಿ)

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

೦೩. ಸಭೆಯ ಮುಂದಿಡಲಾದ ಕಾಗದ ಪತ್ರ

-ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಗೆ ಸಂಬಂಧಿಸಿದ ೨೦೨೦-೨೧ನೇ ಸಾಲಿನ ಬಾರತದ ಲೆಕ್ಕ ನಿಯಂತ್ರಕರು ಮತ್ತು ಮಹಾ ಲೆಕ್ಕ ಪರಿಶೋಧಕರು ನೀಡಿರುವ ವರದಿಯ ಮಂಡನೆ

೦೪. ವರದಿಯನ್ನೊಪ್ಪಿಸುವುದು

-ಕರ್ನಾಟಕ ವಿಧಾನ ಪರಿಷತ್ತಿನ ಸರ್ಕಾರಿ ಭರವಸೆಗಳ ಸಮಿತಿಯ ೪೮ನೇ ವರದಿಯ ಮಂಡನೆ

೦೫. ಪ್ರಕಟಣೆ

-ಸದನದಲ್ಲ ಕಡ್ಡಾಯವಾಗಿ ಹಾಜರಿರಬೇಕಾದ ಸಚಿವರುಗಳ ಕುರಿತು

೦೬. ಸಭಾಪತಿಯವರ ಅನುಮತಿ ಮೇರೆಗೆ ಪ್ರಸ್ತಾವಿಸಲ್ಪಟ್ಟ ವಿಷಯಗಳು

ಅ) ಫ್ರಾಂಟ್ ಆಪ್ ತಂತ್ರಾಂಶವನ್ನು ಅಳವಡಿಸಿಕೊಳ್ಳಲು ಸೌಹಾರ್ದ ಸಹಕಾರ

ಸಂಘಗಳನ್ನು ಸೇರ್ಪಡೆಗೊಳಿಸುವ ಬಗ್ಗೆ

- ಶ್ರೀಮತಿ ಎನ್. ವೀಣಾ ಅಚ್ಚಯ್ಯ.
- ಶ್ರೀ ಎಸ್.ಐ.ಸೋಮಶೇಖರ್(ಸಹಕಾರ ಸಚಿವರು)

ಆ) ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ಕುರಿತು

- ಶ್ರೀ ಡಿ.ಎಸ್. ಅರುಣ್
- ಶ್ರೀ ಕೋಟ ಶ್ರೀನಿವಾಸ ಪೂಜಾರಿ(ಸಭಾನಾಯಕರು)

ಇ) ಕೆಲವು ಜಿಲ್ಲೆಗಳಲ್ಲಿ ರಸ್ತೆ ಬದಿಯ ದೀಪಗಳಿಗೆ ವಿದ್ಯುತ್ ಬಿಲ್

ಪಾವತಿಸದೇ ಇರುವ ಕುರಿತು

- ಶ್ರೀ ಮರಿತಿಬ್ಬೇಗೌಡ
- ಶ್ರೀ ಕೆ.ಎಸ್.ಈಶ್ವರಪ್ಪ(ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್

ಸಚಿವರು)

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಈ) ಬಳ್ಳಾರಿ ಸರ್ಕಾರಿ ಬಸ್ ನಿಲ್ದಾಣದಲ್ಲ ಸಿಬ್ಬಂದಿಗಳಿಗೆ ವಿಶ್ರಾಂತಿ ಕೊಠಡಿ

ಮತ್ತು ಸೌಲಭ್ಯ ನೀಡುವ ಬಗ್ಗೆ

- ಶ್ರೀ ವೈ.ಎಂ. ಸತೀಶ್

- ಶ್ರೀ ಕೋಟ ಶ್ರೀನಿವಾಸ ಪೂಜಾರಿ(ಸಭಾನಾಯಕರು)

ಉ) ಕೊಡಗು ಜಿಲ್ಲೆಯಲ್ಲಿ ಭತ್ತ ಬೆಳೆಯುವ ರೈತರಿಗೆ ಆರ್ಥಿಕ ಸಹಾಯ ನೀಡುವ

ಬಗ್ಗೆ.

- ಶ್ರೀ ಎಂ.ಪಿ.ಸುಜಾ ಕುಶಾಲಪ್ಪ

- ಶ್ರೀ ಕೋಟ ಶ್ರೀನಿವಾಸ ಪೂಜಾರಿ(ಸಭಾನಾಯಕರು)

ಊ) ಬೆಂಗಳೂರು ನಗರದ ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ

ಓಯೋಸ್ಟೇಸ್ ಕಂಪನಿಯಿಂದ ಸುಮಾರು 150 ಜನರು

ವಂಚನೆಗೊಳಗಾಗಿರುವ ಬಗ್ಗೆ.

- ಶ್ರೀ ಕೆ.ಟಿ.ಶ್ರೀಕಂಠೇಗೌಡ

- ಶ್ರೀ ಕೋಟ ಶ್ರೀನಿವಾಸ ಪೂಜಾರಿ(ಸಭಾನಾಯಕರು)

ಋ) ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಕಾಮಗಾರಿಗೆ ಲಂಚದ ಹಾವಳಿ

ನಿಯಂತ್ರಣ ಬಗ್ಗೆ.

- ಶ್ರೀ ಪ್ರಕಾಶ್ ಕೆ.ರಾಥೋಡ್(ವಿರೋಧ ಪಕ್ಷದ ಮುಖ್ಯ

ಸಚೇತಕರು)

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

- ಶ್ರೀ ಜೆ.ಸಿ.ಮಾಧುಸ್ವಾಮಿ(ಕಾನೂನು, ಸಂಸದೀಯ
ವ್ಯವಹಾರಗಳು ಹಾಗೂ ಶಾಸನ ರಚನಾ ಮತ್ತು
ಸಣ್ಣ ನೀರಾವರಿ ಸಚಿವರು)

ಏ) ಜಿಲ್ಲಾ ಪಂಚಾಯತಿ, ತಾಲ್ಲೂಕು ಪಂಚಾಯತಿ ಮತ್ತು ಗ್ರಾಮ

ಪಂಚಾಯತಿಗಳು ಜಾಹೀರಾತಿನ ಹಣವನ್ನು ನಿಯಮ ಉಲ್ಲಂಘಿಸಿ,
ಸರ್ಕಾರಕ್ಕೆ ನಷ್ಟ ಉಂಟು ಮಾಡುತ್ತಿರುವ ಬಗ್ಗೆ.

- ಶ್ರೀ ಹೆಚ್.ಎಂ. ರಮೇಶ್ ಗೌಡ
- ಶ್ರೀ ಕೆ.ಎಸ್.ಈಶ್ವರಪ್ಪ(ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್
ಸಚಿವರು)

ಐ) ದಕ್ಷಿಣ ಕನ್ನಡ ಜಿಲ್ಲೆ ಕಡಬ ಮತ್ತು ಕೋಡಿಂಬಾಳ

ಗ್ರಾಮಗಳನ್ನು ಪಟ್ಟಣ ಪಂಚಾಯತಿಗೆ ಸೇರಿಸುವ ಬಗ್ಗೆ.

- ಶ್ರೀ ಕೆ.ಎ. ತಿಪ್ಪೇಸ್ವಾಮಿ
- ಶ್ರೀ ಎನ್.ನಾಗರಾಜು(ಎಂ.ಉ.ಬಿ.)(ಪೌರಾಡಳಿತ ಮತ್ತು ಸಣ್ಣ
ಕೈಗಾರಿಕಾ ಸಚಿವರು)

ಒ) ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆಯಲ್ಲಿ ಹೈದರಾಬಾದ್

ಕರ್ನಾಟಕ ಪ್ರದೇಶಕ್ಕೆ ಮುಂಬಡ್ತಿ ಮೀಸಲಾತಿಯಲ್ಲಿ ಆಗಿರುವ ಲೋಪ ಬಗ್ಗೆ.

- ಶ್ರೀ ಚಿದಾನಂದ್ ಎಂ. ಗೌಡ
- ಶ್ರೀ ಕೋಟ ಶ್ರೀನಿವಾಸ ಪೂಜಾರಿ(ಸಭಾನಾಯಕರು)

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

೦೭. ಸಭಾಪತಿಯವರ ಅನುಮತಿ ಮೇರೆಗೆ ಪ್ರಸ್ತಾಪಿಸಲಾಗಿದ್ದ ವಿಷಯಗಳಿಗೆ

ಸಂಬಂಧಿಸಿದಂತೆ ಸಚಿವರ ಹೇಳಿಕೆಗಳು

ಅ) ವಿಜಯಪುರ ಜಿಲ್ಲೆ ಬಸವನಬಾಗೇವಾಡಿ ತಾಲ್ಲೂಕಿನ ವಡ್ಡೋಡಗಿ

ಗ್ರಾಮದಲ್ಲಿ ಬಾಲಕನನ್ನು ಬೆತ್ತಲೆ ಮಾಡಿ ಹಿಂಸೆ ಮಾಡಿರುವ ಬಗ್ಗೆ ಶ್ರೀ ಪ್ರಕಾಶ್ ಕೆ.

ರಾಥೋಡ್‌ರವರು ದಿನಾಂಕ 25-3-2022ರಂದು ಪ್ರಸ್ತಾಪಿಸಲಾದ ವಿಷಯ

- ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸಭಾನಾಯಕರು)(ಗೃಹ
ಸಚಿವರ ಪರವಾಗಿ)

ಆ) ಪರೀಕ್ಷಾ ಸಮಯದಲ್ಲಿ ಸಮವಸ್ತ್ರ ಕಡ್ಡಾಯ ಕೈಬಿಡುವ ಬಗ್ಗೆ ಶ್ರೀ ಪ್ರಕಾಶ್. ಕೆ.

ರಾಥೋಡ್‌ರವರು ದಿನಾಂಕ 28-3-2022ರಂದು ಪ್ರಸ್ತಾಪಿಸಲಾದ ವಿಷಯ

- ಶ್ರೀ ಕೋಟ ಶ್ರೀನಿವಾಸ ಪೂಜಾರಿ(ಸಭಾನಾಯಕರು)

(ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಾಗೂ ಸಕಾಲ

ಸಚಿವರ ಪರವಾಗಿ)

ಇ) ಪಡಿತರ ಚೀಟಿದಾರರಿಗೆ ಧಾನ್ಯಗಳ ವಿತರಣೆ ನಿಗದಿತ ಪ್ರಮಾಣ ಇಲ್ಲದಿರುವ ಬಗ್ಗೆ

ಶ್ರೀ ಕೆ.ಹರೀಶ್‌ಕುಮಾರ್‌ರವರು ದಿನಾಂಕ 28-3-2022ರಂದು ಪ್ರಸ್ತಾಪಿಸಲಾದ

ವಿಷಯ

- ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸಭಾನಾಯಕರು)(ಅರಣ್ಯ ಮತ್ತು

ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ

ಹಾಗೂ ಕಾನೂನು ಮಾಪನಶಾಸ್ತ್ರ ಸಚಿವರ ಪರವಾಗಿ)

೦೮. ಗಮನ ಸೆಳೆಯುವ ಸೂಚನೆಗಳು

ಅ) ಬೆಂಗಳೂರು ನಗರದ ಕತ್ತಿಗುಪ್ಪೆ ಗ್ರಾಮದ ಸರ್ವೆ ನಂ.15ರಲ್ಲಿ

ಹೈಕೋರ್ಟ್ ಆದೇಶವಿದ್ದರೂ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು

ಸಾರ್ವಜನಿಕರ ಉಪಯೋಗಕ್ಕಾಗಿ ಮೀಸಲಿಟ್ಟಿರುವ ನಿವೇಶನಗಳನ್ನು

ವಶಕ್ಕೆ ಪಡೆಯದಿರುವ ಬಗ್ಗೆ.

- ಶ್ರೀ ಯು.ಬಿ.ವೆಂಕಟೇಶ್

- ಶ್ರೀ ಜೆ.ಸಿ.ಮಾಧುಸ್ವಾಮಿ(ಕಾನೂನು ಸಂಸದೀಯ ವ್ಯವಹಾರ ಮತ್ತು

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಶಾಸನ ರಚನಾ ಸಚಿವರು)(ಮುಖ್ಯಮಂತ್ರಿಗಳ ಪರವಾಗಿ)

ಅ) ಕೋಲಾರ ಜಿಲ್ಲೆಯ ಶ್ರೀನಿವಾಸಪರ ತಾಲ್ಲೂಕಿನ ಅರಿಕುಂಟೆ ಗ್ರಾಮ
ಪಂಚಾಯತಿ ವ್ಯಾಪ್ತಿಯ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು
ಭ್ರಷ್ಟಾಚಾರ ಎಸಗಿರುವ ಬಗ್ಗೆ.

- ಡಾ: ವೈ.ಎ.ನಾರಾಯಣಸ್ವಾಮಿ(ಸರ್ಕಾರದ ಮುಖ್ಯ ಸಚಿವರು)
- ಶ್ರೀ ಕೆ.ಎಸ್. ಈಶ್ವರಪ್ಪ(ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರು)

ಇ) ಬಾಗಲಕೋಟೆ ಜಿಲ್ಲೆಯಲ್ಲಿ ಆಲಮಟ್ಟಿ ಜಲಾಶಯದ ಹಿನ್ನೀರಿನಿಂದ
ಮುಳುಗಡೆಯಾದ ಜಮೀನುಗಳ ಭೂ ಮಾಲೀಕರಿಗೆ ಪರಿಹಾರ ಧನ
ವಿತರಿಸುವ ಬಗ್ಗೆ.

- ಶ್ರೀ ಪಿ.ಹೆಚ್.ಪೂಜಾರ್
- ಶ್ರೀ ಹಣಮಂತ್ ರುದ್ರಪ್ಪ ನಿರಾಣಿ
- ಶ್ರೀ ಆರ್. ಅಶೋಕ್(ಕಂದಾಯ ಸಚಿವರು)

೦೯. ನಿಯಮ ೩೩೦ರ ಮೇರೆಗೆ ಚರ್ಚೆ

ಅ) ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲ್ಲೂಕು, ಕುಂದಾಣ ಹೋಬಳಿಯಲ್ಲಿನ
ಸರ್ಕಾರಿ ಗೋಮಾಳ ಸ್ವತ್ತನ್ನು ಸುಳ್ಳು ದಾಖಲಾತಿ ಸೃಷ್ಟಿಸಿ ಅಕ್ರಮವಾಗಿ ಖಾತೆ
ವರ್ಗಾಯಿಸಿಕೊಂಡಿರುವ ಬಗ್ಗೆ.

- ಶ್ರೀ ಹೆಚ್.ಎಂ.ರಮೇಶ್‌ಗೌಡ
- ಶ್ರೀ ಹೆಚ್.ಎಸ್.ಗೋಪಿನಾಥ್
- ಶ್ರೀ ಪಿ.ಆರ್.ರಮೇಶ್
- ಶ್ರೀ ಮರಿತಿಬ್ಬೇಗೌಡ
- ಶ್ರೀ ಆರ್.ಅಶೋಕ್(ಕಂದಾಯ ಸಚಿವರು)

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಅ) ರಾಜ್ಯದ ಕರಾವಳಿ ಭಾಗದಲ್ಲಿನ ಜಾನಪದ ಕ್ರೀಡೆಯಾದ ಕಂಬಳ ಕ್ಷೇತ್ರಕ್ಕೆ

ಸರಿಯಾದ ಪ್ರೋತ್ಸಾಹವಿಲ್ಲದೇ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುತ್ತಿರುವ ಬಗ್ಗೆ.

- ಶ್ರೀ ಮಂಜುನಾಥ್ ಭಂಡಾರಿ
- ಶ್ರೀ ಎಸ್.ಎಲ್.ಭೋಜೇಗೌಡ
- ಶ್ರೀ ಕೆ.ಪ್ರತಾಪ್ ಸಿಂಹ ನಾಯಕ್
- ಡಾ: ಕೆ.ಗೋವಿಂದರಾಜ್
- ಶ್ರೀ ಕೆ.ಹರೀಶ್ ಕುಮಾರ್
- ಶ್ರೀ ಯು.ಬಿ.ವೆಂಕಟೇಶ್
- ಶ್ರೀ ಅರಗ ಜ್ಞಾನೇಂದ್ರ(ಗೃಹ ಸಚಿವರು)
- ಶ್ರೀ ಬಿ.ಕೆ.ಹರಿಪ್ರಸಾದ್(ವಿರೋಧ ಪಕ್ಷದ ನಾಯಕರು)

10. ಪ್ರಕಟಣೆ

- ವಿಧಾನಸಭೆಯಿಂದ ಅಂಗೀಕೃತ ರೂಪದಲ್ಲಿರುವ

ಅ) ಕರ್ನಾಟಕ ಧನ ವಿನಿಯೋಗ (ಸಂಖ್ಯೆ 2) ವಿಧೇಯಕ, 2022

ಆ) ಕರ್ನಾಟಕ ಆರ್ಥಿಕ ಹೊಣೆಗಾರಿಕೆ (ತಿದ್ದುಪಡಿ) ವಿಧೇಯಕ, 2022

ಇ) ಕರ್ನಾಟಕ ಮೋಟಾರು ವಾಹನಗಳ ತೆರಿಗೆ ನಿರ್ಧರಣೆ (ತಿದ್ದುಪಡಿ) ವಿಧೇಯಕ,

2022ಕ್ಕೆ ವಿಧಾನ ಪರಿಷತ್ತಿನ ಸಹಮತಿ ಕೋರಿಕೆ ಬಗ್ಗೆ

11. ಗಮನ ಸೆಳೆಯುವ ಸೂಚನೆ

ಅ) ಕರ್ನಾಟಕದ ಜೀವನದಿಗಳಲ್ಲಿ ಒಂದಾಗಿರುವ ಮಹದಾಯಿ, ಕಳಸಾ-ಬಂಡೂರಿ

ನಾಲಾ ಜೋಡಣೆ ಕಾಮಗಾರಿ ಯೋಜನೆ ವಿಳಂಬವಾಗುತ್ತಿರುವ ಬಗ್ಗೆ.

- ಶ್ರೀ ಸಲೀಂ ಅಹಮದ್
- ಶ್ರೀ ಗೋವಿಂದ ಎಂ.ಕಾರಜೋಳ(ಜಲಸಂಪನ್ಮೂಲ ಸಚಿವರು)
- ಶ್ರೀ ಬಿ.ಕೆ.ಹರಿಪ್ರಸಾದ್ (ವಿರೋಧ ಪಕ್ಷದ ನಾಯಕರು)

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

12. ನಿಯಮ 330ರ ಮೇರೆಗೆ

ಅ) ರಾಜ್ಯದ ಕರಾವಳಿ ಭಾಗದಲ್ಲಿನ ಜಾನಪದ ಕ್ರೀಡೆಯಾದ ಕಂಬಳ ಕ್ಷೇತ್ರಕ್ಕೆ

ಸರಿಯಾದ ಪ್ರೋತ್ಸಾಹವಿಲ್ಲದೇ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುತ್ತಿರುವ ಬಗ್ಗೆ

(ಮುಂದುವರೆದ ಚರ್ಚೆ)

- ಶ್ರೀ ಎಸ್.ಎಲ್.ಭೋಜೇಗೌಡ
- ಡಾ: ಕೆ.ಸಿ.ನಾರಾಯಣಗೌಡ(ರೇಷ್ಮೆ, ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವರು)

ಇ) ಕರ್ನಾಟಕ ಪರೀಕ್ಷಾ ಪ್ರಾಧಿಕಾರದಲ್ಲಿ ನಡೆಯುತ್ತಿರುವ ಅಕ್ರಮಗಳ ಬಗ್ಗೆ.

- ಶ್ರೀ ಎನ್.ರವಿಕುಮಾರ್
- ಶ್ರೀ ಯು.ಬಿ.ವೆಂಕಟೇಶ್
- ಶ್ರೀ ಡಿ.ಎಸ್.ಅರುಣ್
- ಶ್ರೀ ಮೋಹನ್ ಕುಮಾರ್ ಕೊಂಡಜ್ಜಿ
- ಡಾ: ಅಶ್ವತ್ಥ ನಾರಾಯಣ ಸಿ.ಎನ್.(ಉನ್ನತ ಶಿಕ್ಷಣ ಐಟಿ-ಬಿಟಿ, ವಿಜ್ಞಾನ ಮತ್ತು ತಂತ್ರಜ್ಞಾನ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆ ಸಚಿವರು)
- ಶ್ರೀ ಚಿದಾನಂದ್ ಎಂ.ಗೌಡ

13. ಕಾರ್ಯದರ್ಶಿಯವರ ವರದಿ

14. ಶಾಸನ ರಚನೆ

ವಿಧೇಯಕಗಳ ಪರ್ಯಾಲೋಚನೆ ಹಾಗೂ ಅಂಗೀಕಾರ

ಅ) ಕರ್ನಾಟಕ ಧನವಿನಿಯೋಗ (ಸಂಖ್ಯೆ 2) ವಿಧೇಯಕ, 2022

- ಶ್ರೀ ಬಸವರಾಜ ಬೊಮ್ಮಾಯಿ(ಮುಖ್ಯಮಂತ್ರಿಗಳು)
- ಶ್ರೀ ಬಿ.ಕೆ.ಹರಿಪ್ರಸಾದ್(ವಿರೋಧ ಪಕ್ಷದ ನಾಯಕರು)

(ವಿಧೇಯಕ ಅಂಗೀಕರಿಸಲ್ಪಟ್ಟಿತು)

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಿಕೂಡದು”

ಅ) ಕರ್ನಾಟಕ ಆರ್ಥಿಕ ಹೊಣೆಗಾರಿಕೆ (ತಿದ್ದುಪಡಿ) ವಿಧೇಯಕ, 2022

- ಶ್ರೀ ಬಸವರಾಜ ಬೊಮ್ಮಾಯಿ(ಮುಖ್ಯಮಂತ್ರಿಗಳು)

(ವಿಧೇಯಕ ಅಂಗೀಕರಿಸಲ್ಪಟ್ಟಿತು)

ಇ) ಕರ್ನಾಟಕ ಮೋಟಾರು ವಾಹನಗಳ ತೆರಿಗೆ ನಿರ್ಧರಣೆ (ತಿದ್ದುಪಡಿ) ವಿಧೇಯಕ, 2022

- ಶ್ರೀ ಬಸವರಾಜ ಬೊಮ್ಮಾಯಿ(ಮುಖ್ಯಮಂತ್ರಿಗಳು)

(ವಿಧೇಯಕ ಅಂಗೀಕರಿಸಲ್ಪಟ್ಟಿತು)

15. ನಿಯಮ 330ರ ಮೇರೆಗೆ ಚರ್ಚೆ

ಈ) ಕರ್ನಾಟಕ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ಬಳಕೆಯಾಗದೆ

ಉಳಿದಿರುವ ಅನುದಾನವನ್ನು ಹಿಂಪಡೆದಿರುವ ಬಗ್ಗೆ.

- ಶ್ರೀ ಕೆ.ಉ.ಶ್ರೀಕಂಠೇಗೌಡ
- ಶ್ರೀ ಬಸವರಾಜ ಬೊಮ್ಮಾಯಿ(ಮುಖ್ಯಮಂತ್ರಿಗಳು)
- ಶ್ರೀ ಎಸ್.ಎಲ್.ಭೋಜೇಗೌಡ
- ಶ್ರೀ ಜಿ.ಕೆ.ಹರಿಪ್ರಸಾದ್(ವಿರೋಧ ಪಕ್ಷದ ನಾಯಕರು)
- ಶ್ರೀ ಲಕ್ಷ್ಮಣ ಸಂಗಪ್ಪ ಸವದಿ
- ಶ್ರೀ ಮರಿತಿಬ್ಬೇಗೌಡ

ಉ) ಖಾಸಗಿ ಅನುದಾನಿತ/ಅನುದಾನ ರಹಿತ ಶಾಲೆಗಳ ಪ್ರಥಮ ಮಾನ್ಯತೆ

ಹಾಗೂ ನವೀಕರಣ ನಿಯಮಗಳನ್ನು ಸರಳೀಕರಣಗೊಳಿಸುವ ಬಗ್ಗೆ.

- ಶ್ರೀ ಪುಟ್ಟಣ್ಣ
- ಶ್ರೀ ಜಿ.ಸಿ.ನಾಗೇಶ್(ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಾಗೂ ಸಕಾಲ ಸಚಿವರು)
- ಶ್ರೀ ಶಶಿಲ್ ಜಿ.ನಮೋಶಿ
- ಶ್ರೀ ಹೆಚ್.ಎಂ.ರಮೇಶ್‌ಗೌಡ
- ಶ್ರೀ ಬಸವರಾಜ ಬೊಮ್ಮಾಯಿ(ಮುಖ್ಯಮಂತ್ರಿಗಳು)

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

16. ಗಮನ ಸೆಳೆಯುವ ಸೂಚನೆ

ಅ) ದಿನಾಂಕ 01.03.2008ರ ನಂತರ ನೇಮಕಗೊಂಡ ಪ್ರೌಢಶಾಲಾ ಶಿಕ್ಷಕರಿಗೆ

ನ್ಯಾಯಾಲಯದ ಆದೇಶದಂತೆ ವೇತನ ಬಡ್ಡಿಯನ್ನು ನೀಡುವ ಬಗ್ಗೆ

- ಶ್ರೀ ಅರುಣ ಶಹಾಪುರ
- ಶ್ರೀ ಬಿ.ಸಿ.ನಾಗೇಶ್(ಪ್ರಾಥಮಿಕ, ಪ್ರೌಢ ಶಿಕ್ಷಣ ಹಾಗೂ ಸಕಾಲ ಸಚಿವರು)
- ಶ್ರೀ ಕೆ.ಐ.ಶ್ರೀಕಂಠೇಗೌಡ
- ಶ್ರೀ ಎಸ್.ಎಲ್.ಭೋಜೇಗೌಡ

17. ಅರ್ಥಗಂಟೆ ಕಾಲಾವಧಿ ಚರ್ಚೆ

ಅ) ಜಿಲ್ಲಾ ಪಂಚಾಯತಿ/ತಾಲ್ಲೂಕು ಪಂಚಾಯತಿ ಕ್ಷೇತ್ರ ಮರುವಿಂಗಡಣೆ

ಮತ್ತು ಮೀಸಲಾತಿ ಬಗ್ಗೆ.

- ಶ್ರೀ ಮರಿತಿಬ್ಬೇಗೌಡ
- ಶ್ರೀ ಕೆ.ಎಸ್.ಈಶ್ವರಪ್ಪ(ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರು)
- ಶ್ರೀ ಪಿ.ಆರ್.ರಮೇಶ್
- ಶ್ರೀ ಕೆ.ಎ.ತಿಪ್ಪೇಸ್ವಾಮಿ
- ಶ್ರೀ ಬಿ.ಕೆ.ಹರಿಪ್ರಸಾದ್(ವಿರೋಧ ಪಕ್ಷದ ನಾಯಕರು)

ಆ) ಬೆಂಗಳೂರು ನಗರದಲ್ಲರುವ ಹುಕ್ಕಾಬಾರ್, ಡ್ಯಾನ್ಸ್ ಬಾರ್, ಕ್ಯಾಸಿನೋ

ಕಾರ್ಯವೈಖರಿ ಬಗ್ಗೆ.

- ಶ್ರೀ ಪಿ.ಆರ್.ರಮೇಶ್
- ಶ್ರೀ ಮರಿತಿಬ್ಬೇಗೌಡ
- ಡಾ: ಕೆ.ಗೋವಿಂದರಾಜ್
- ಶ್ರೀ ನಸೀರ್ ಅಹ್ಮದ್
- ಶ್ರೀ ಆರ್.ಬಿ.ತಿಮ್ಮಾಪುರ
- ಶ್ರೀ ಅರಗ ಜ್ಞಾನೇಂದ್ರ(ಗೃಹ ಸಚಿವರು)

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

- ಶ್ರೀ ಬಿ.ಕೆ.ಹರಿಪ್ರಸಾದ್(ವಿರೋಧ ಪಕ್ಷದ ನಾಯಕರು)
- ಶ್ರೀ ಹೆಚ್.ಎಂ.ರಮೇಶ್‌ಗೌಡ

(679)29-03-2022(10-40)bsd-bns

ಕರ್ನಾಟಕ ವಿಧಾನ ಪರಿಷತ್ತು

ಮಂಗಳವಾರ, 29ನೇ ಮಾರ್ಚ್ 2022

ಸದನವು ವಿಧಾನಸೌಧದಲ್ಲಿರುವ ವಿಧಾನ ಪರಿಷತ್ತಿನ
ಸಭಾಂಗಣದಲ್ಲಿ ಬೆಳಿಗ್ಗೆ 10 ಗಂಟೆ 41 ನಿಮಿಷಕ್ಕೆ ಸಮಾವೇಶಗೊಂಡಿತು

ಸಭಾಪತಿಯವರಾದ (ಶ್ರೀ ಬಸವರಾಜ ಶಿವಲಿಂಗಪ್ಪ ಹೊರಟ್ಟಿ)ರವರು

ಪೀಠದಲ್ಲಿ ಉಪಸ್ಥಿತರಾದರು

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

01. ಪ್ರಶೋತ್ತರಗಳು.

ಅ) ಚುಕ್ಕೆ ಗುರುತಿನ ಪ್ರಶ್ನೆಗಳಿಗೆ ಮೌಖಿಕವಾಗಿ ನೀಡಲಾದ ಉತ್ತರಗಳು

ಪ್ರಶ್ನೆ ಸಂಖ್ಯೆ 2810

(ಉತ್ತರದ ಪ್ರತಿ ಲಗತ್ತಿಸಿದೆ)

ಶ್ರೀಮತಿ ಎಸ್. ವೀಣಾ ಅಜ್ಜಯ್ಯ :- ಮಾನ್ಯ ಸಭಾಪತಿಯವರೇ, ಮಾನ್ಯ ಸಚಿವರು ದೀರ್ಘವಾಗಿ detail ಆದ ಉತ್ತರವನ್ನು ಕೊಟ್ಟಿದ್ದು, ಇದೇ ಪ್ರಶ್ನೆಯನ್ನು ಕಳೆದ ಅವಧಿಯಲ್ಲಿಯೂ ಕೇಳಿದ್ದೇನೆ. ಅಲ್ಲಿ ಅವ್ಯವಹಾರ ನಡೆಯುತ್ತಿದ್ದು, ತನಿಖಾಧಿಕಾರಿಗಳನ್ನು ಅಧಿಕಾರ ವಹಿಸಿಕೊಂಡವರು ಸರಿಯಾಗಿ ತನಿಖೆ ಮಾಡುತ್ತಿಲ್ಲ ಎಂದು ಕೆಲವರ ದೂರುಗಳಿವೆ. ಹಾಗಾಗಿ ಇದನ್ನು ಗಂಭೀರವಾಗಿ ಪರಿಗಣಿಸಬೇಕು. ಮಾನ್ಯ ಸಚಿವರು ಅನೇಕ ಬಾರಿ ಕೊಡಗು ಜಿಲ್ಲೆಗೆ ಬಂದಿದ್ದು, ಈ ವಿಚಾರಗಳು ಅವರಿಗೆ ಗೊತ್ತಿರಬಹುದು. ಆದರೆ ಜನರಿಗೆ ಇದರ ಬಗ್ಗೆ ಇನ್ನೂ ಸಂಶಯವಿದ್ದು, ಅದನ್ನು ನಿವಾರಣೆ ಮಾಡಬೇಕೆಂದು ಕೇಳಿಕೊಳ್ಳುತ್ತೇನೆ.

ಶ್ರೀ ಎಸ್.ಐ. ಸೋಮಶೇಖರ್:- ಮಾನ್ಯ ಸಭಾಪತಿಯವರೇ, ಸಹೋದರಿ ವೀಣಾ ಅಜ್ಜಯ್ಯನವರು ಎರಡು question ಗಳನ್ನು ಕೇಳಿದ್ದು, ಮೊದಲನೆಯ question ಗೆ ರೂ.25,19,600 ಗಳ ಅವ್ಯವಹಾರ prove ಆಗಿದೆ. ಕಾನೂರು ಪ್ರಾಥಮಿಕ ಕೃಷಿ ಪತ್ತಿನ ಅಧ್ಯಕ್ಷರು implement ಮಾಡಲಿಲ್ಲ ಎಂದು Section 29 C ಕೂಡ ಜಾರಿ ಮಾಡಿದ್ದೇವೆ. ಅದಕ್ಕೆ ಸಂಘದ ಅಧ್ಯಕ್ಷರು High Court ಗೆ ಹೋಗಿದ್ದಾರೆ ಮತ್ತು ACB ಗೆ ಅಂದರೆ ಪೊಲೀಸ್ ಜಾಗೃತ ದಳಕ್ಕೆ complaint ಕೊಟ್ಟಿರುವ ACB ಕೂಡ High Court ಗೆ ಹೋಗಿದ್ದಾರೆ. ACB ರವರೂ ಹೋಗಿದ್ದಾರೆ. ಆದ್ದರಿಂದ High Court ಏನು decide ಮಾಡಿದೆ ಎಂದರೆ, ಯಾವುದಾದರೂ ಒಂದು ಇರಲಿ ಎಂದು ಒಂದನ್ನು ವಾಪಸ್ಸು ಮಾಡಿದ್ದಾರೆ. High Court ಆದೇಶ ಬಂದಮೇಲೆ

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಇದಕ್ಕೆ action ತೆಗೆದುಕೊಳ್ಳುತ್ತಾರೆ. Department ನವರು ಮಾಡಬೇಕಾದ action ಗಳನ್ನು ಮಾಡಿ, enquiry ಗಳನ್ನು ಮಾಡಿದ್ದಾರೆ. ರೂ.25 ಲಕ್ಷಗಳನ್ನು misuse ಮಾಡಿರುವುದು 100% prove ಆಗಿದೆ ಎನ್ನುವ ಬಗ್ಗೆ department ನವರು enquiry ಮಾಡಿದ್ದಾರೆ. High Court ನಲ್ಲಿ ಇದ್ದು, ಸದ್ಯದಲ್ಲಯೇ decide ಆಗುವುದಿದ್ದು, ಅದಾದ ನಂತರ action ಆಗುತ್ತದೆ.

ಇನ್ನು ಎರಡನೆಯದಾಗಿ, forest department ನವರು 100 ಗಿಡಗಳ ಮೇಲೆ ಕಡಿದಿದ್ದಾರೆ ಎನ್ನುವ another allegation ಇದ್ದು, ಈ ಬಗ್ಗೆ department ನವರು forest department ಗೆ refer ಮಾಡಿದ್ದು, forest department ನವರು ಒಂದೇ ಒಂದು ಮರವನ್ನು ಕಡಿದಿಲ್ಲ, false complaint ಎಂದು ತಿಳಿಸಿರುವುದರಿಂದ prove ಆಗಿರುವುದಿಲ್ಲ. 100 ಗಿಡಗಳಿಗಿಂತ ಹೆಚ್ಚು ಗಿಡಗಳನ್ನು ಕಡಿದು ಮಾರುಕಟ್ಟೆಯಲ್ಲಿ ಮಾರಾಟ ಮಾಡಿರುವ ಬಗ್ಗೆ 2ನೇಯ allegation ಇತ್ತು. Forest department ನವರು ಒಂದೇ ಒಂದು ಮರವನ್ನು ಕಡಿದಿರುವ ಕುರುಹು ಇಲ್ಲದೇ ಇರುವುದರಿಂದ ಆರೋಪ ಸುಳ್ಳು ಎಂದು ಹೇಳಿದ್ದಾರೆ. ಆದ್ದರಿಂದ 2ನೇಯ allegation under Section 64 ಏನು ಮಾಡಿದ್ದಾರೆ, ಅದು ವಜಾ ಆಗಿದ್ದು, ಮೊದಲನೆಯದಕ್ಕೆ High Court decision ಆದ ತಕ್ಷಣ action ಮಾಡುತ್ತೇನೆ.

ಶ್ರೀಮತಿ ಎಸ್. ವೀಣಾ ಅಚ್ಚಯ್ಯ:- ಮಾನ್ಯ ಸಭಾಪತಿಯವರೇ, 50 ಎಕರೆ ಜಾಗದ ಬಗ್ಗೆ ಹೇಳುತ್ತಿದ್ದು, ಇದು ಯಾರಿಗೆ ಸೇರಿದ ಆಸ್ತಿ ಎಂಬುದನ್ನು ತಿಳಿಸಬೇಕು.

ಶ್ರೀ ಎಸ್.ಐ. ಸೋಮಶೇಖರ್:- ಮಾನ್ಯ ಸಭಾಪತಿಯವರೇ, Forest department ನವರು ಆ society ಗೆ development ಗಾಗಿ ಕೊಟ್ಟಿದ್ದು, ಈ ಅವಧಿಯನ್ನು extend ಮಾಡಿ renewal ಮಾಡುವುದಕ್ಕೆ ರೂ.25,19,600 expenditure ಆಗಿದೆ ಎಂದು allegation ಇದೆ. ಎರಡು allegation ಗಳಲ್ಲಿ ಒಂದು prove ಆಗಿದ್ದು, ಇನ್ನೊಂದು prove ಆಗಿರುವುದಿಲ್ಲ. ಮರಗಿಡಗಳನ್ನು ಕಡಿದಿರುವುದು ಇಲ್ಲ.

ಪ್ರಶ್ನೆ ಸಂಖ್ಯೆ 2816

(ಉತ್ತರದ ಪ್ರತಿ ಲಗತ್ತಿಸಿದೆ)

ಶ್ರೀ ಚಿದಾನಂದ್ ಎಂ. ಗೌಡ:- ಮಾನ್ಯ ಸಭಾಪತಿಯವರೇ, ಉತ್ತರವನ್ನು ನೀಡಿದ್ದು, ತುಮಕೂರು ಜಿಲ್ಲೆಯ ಶಿರಾ ತಾಲ್ಲೂಕಿನಲ್ಲಿ ಸುಮಾರು 2,080 ಎಕರೆ ಜಮೀನನ್ನು ಕೈಗಾರಿಕಾ ಪ್ರದೇಶ ನಿರ್ಮಿಸಲು ರೈತರಿಂದ ಜಮೀನು ವಶಪಡಿಸಿಕೊಂಡಿದ್ದು, ನನ್ನ ಪ್ರಶ್ನೆ ಕೇಳಿರುವ ಉದ್ದೇಶವೆಂದರೆ, ಸ್ಥಳೀಯವಾಗಿ ಅಲ್ಲನ ಎಷ್ಟು ಜನರಿಗೆ ಉದ್ಯೋಗ ಸಿಗುತ್ತದೆ? ರೈತರಿಂದ ಕೈಗಾರಿಕೆಗಳನ್ನು ಮಾಡಲು ಜಮೀನನ್ನು ವಶಪಡಿಸಿಕೊಂಡಿದ್ದು, ಮುಂದಿನ ದಿನಗಳಲ್ಲಿ ಇನ್ನೂ 2,000 ಎಕರೆಗೆ notification ಆಗುತ್ತದೆ ಎಂದು ತಿಳಿದುಬಂದಿರುತ್ತದೆ. ಆದರೆ ಈಗ ಇರುವ ಮಾಹಿತಿ ಪ್ರಕಾರ ಸ್ಥಳೀಯವಾಗಿ ಯಾರಿಗೂ ಉದ್ಯೋಗ ಲಭ್ಯವಾಗುವುದಿಲ್ಲ ಎಂದಿರುವ ಕಾರಣದಿಂದ ಸರ್ಕಾರವು ನಿಯಮಗಳಿಗೆ ತಿದ್ದುಪಡಿ ತಂದು ಸ್ಥಳೀಯವಾಗಿ ಕನಿಷ್ಠ 50 ರಿಂದ 70% ಜನರಿಗೆ ಎಲ್ಲಾ ಹಂತಗಳಲ್ಲಿ ಅಂದರೆ Manager post ಇರಬಹುದು ಅಥವಾ security guard post ಇರಬಹುದು ಅಥವಾ ಕೈಗಾರಿಕೆಯಲ್ಲಿನ worker ಗಳಿಗೆ ಸಂಬಂಧಪಟ್ಟ ಎಲ್ಲಾ ಹುದ್ದೆಗಳಿಗೆ ಮೀಸಲಾತಿ ಕೊಡಬೇಕು. ಈ ದಿನೇಯಲ್ಲಿ ಸರ್ಕಾರವು ಯಾವ ಕ್ರಮ ಕೈಗೊಳ್ಳುತ್ತದೆ ಎಂದು ಕೇಳಬಯಸುತ್ತೇನೆ.

ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸಭಾನಾಯಕರು) (ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವರ ಪರವಾಗಿ):- ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರು ಅನೇಕ ವಿಚಾರಗಳನ್ನು ಕೇಳಿದ್ದು, ಎಲ್ಲದಕ್ಕೂ ಮಾಹಿತಿ ಒದಗಿಸಲಾಗಿದೆ. ಮಾನ್ಯ ಸದಸ್ಯರು ಎಷ್ಟು ಜಮೀನನ್ನು ಭೂಸ್ವಾಧೀನಪಡಿಸಿಕೊಳ್ಳುತ್ತಾರೆ, ಎಷ್ಟು ಹಣ ಕೊಡುತ್ತಾರೆ, ಎಷ್ಟು ಹಂಚಿಕೆ ಮಾಡುತ್ತಾರೆ ಮತ್ತು ಯಾವ್ಯಾವ ಮೀಸಲಾತಿ ಆಧಾರದ ಮೇಲೆ ಉದ್ದಿಮೆದಾರರಿಗೆ ಹಂಚಿಕೆ ಮಾಡುತ್ತಾರೆ ಎಂಬಿತ್ಯಾದಿ ಪ್ರಶ್ನೆಗಳಿಗೆ ಮಾಹಿತಿ ಒದಗಿಸಲಾಗಿದೆ. ಅವರ ಉಪ ಪ್ರಶ್ನೆಯಂತೆ ಉದ್ದಿಮೆಗಳು ಪ್ರಾರಂಭವಾದ ನಂತರ ಸ್ಥಳೀಯರಿಗೆ ಯಾವ ಪ್ರಮಾಣದಲ್ಲಿ ಉದ್ಯೋಗವನ್ನು ಕೊಡುತ್ತಾರೆ ಎಂದು ಕೇಳಿದ್ದು,

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಸ್ಥಳೀಯರಿಗೆ 2020-25 ಕೈಗಾರಿಕಾ ನೀತಿಯನ್ವಯ ಇಂತಿಷ್ಟು ಹುದ್ದೆಗಳನ್ನು ಮೀಸಲಡಬೇಕು ಎಂಬ ನಿಯಮಗಳಿವೆ. ಇದು ಸರೋಜಿನಿ ಮಹಿಷಿ ವರದಿಯಲ್ಲಿಯೂ ಅಡಕವಾಗಿದೆ. ಹಾಗಾಗಿ ಸರ್ಕಾರದ ನಿಲುವಿನಂತೆ ಅನಿವಾರ್ಯ ಕಾರಣಗಳನ್ನು ಹೊರತುಪಡಿಸಿ ಬಹುತೇಕ ಹುದ್ದೆಗಳನ್ನು ಸ್ಥಳೀಯರಿಗೆ ಮೀಸಲಡಬೇಕು ಎಂಬ ಕೈಗಾರಿಕಾ ನೀತಿಯಂತೆ ಉದ್ಯೋಗವನ್ನು ಮೀಸಲಡುವ ಯೋಜನೆ ಮತ್ತು ಯೋಜನೆಯನ್ನು ರೂಪಿಸುತ್ತೇವೆ.

ಶ್ರೀ ಚಿದಾನಂದ್ ಎಂ. ಗೌಡ:- ಸ್ಥಳೀಯರಿಗೆ ಎಷ್ಟು percentage ಮೀಸಲಾತಿ ಇದೆ?

ಶ್ರೀ ಕೋಟ ಶ್ರೀನಿವಾಸ ಪೂಜಾರಿ:- ಮಾನ್ಯ ಸಭಾಪತಿಯವರೇ, ಸ್ಥಳೀಯ ಕೈಗಾರಿಕಾ ನೀತಿಯನ್ನು 2020-25 ರವರೆಗೆ ಎಂದು ಮಾಡಿದ್ದು, ಈಗಿರುವ ನಿಯಮದಂತೆ ಶೇಕಡ 50 ರಷ್ಟು ಹುದ್ದೆಗಳನ್ನು ಕೆಲವು ಹುದ್ದೆಗಳಲ್ಲಿ ಮೀಸಲಡಬೇಕೆಂಬ ನಿಯಮ ಇದೆ. ಒಟ್ಟು ನೀತಿಯನ್ವಯ ಭೂಮಿಯನ್ನು ಕಳೆದುಕೊಂಡಿರುವವರೂ ಸೇರಿದಂತೆ ಶೇಕಡ 70 ರಷ್ಟು ಹುದ್ದೆಗಳನ್ನು 2020-25ರ ನಿಯಮದಂತೆ ಮೀಸಲಡಬೇಕೆಂದು ಇದ್ದು, ಯಾವ ಕಾರಣಕ್ಕೂ ಸ್ಥಳೀಯರಿಗೆ ತೊಂದರೆಯಾಗದಂತೆ ಹಾಗೂ ಶೇಕಡ 70ಕ್ಕಿಂತ ಕಡಿಮೆ ಇಲ್ಲದಂತೆ ಮೀಸಲಿರಿಸಲು ಕ್ರಮ ಕೈಗೊಳ್ಳುತ್ತೇವೆ.

ಶ್ರೀ ಚಿದಾನಂದ್ ಎಂ. ಗೌಡ:- ಮಾನ್ಯ ಸಭಾಪತಿಯವರೇ, ಅಲ್ಲಿ ಸ್ಥಳೀಯರಿಗೆ ಉದ್ಯೋಗ ಕೊಡುವ ಕೆಲಸ ಆದರೂ, ಕೇವಲ D group ನಂತಹ ಶ್ರಮದಾಯಕ ಹುದ್ದೆಗಳನ್ನು ಕೊಡುವ ಕೆಲಸ ಆಗುತ್ತದೆ. ಆದರೆ ಅರ್ಹತೆ ಇರುವವರಿಗೆ Manager ನಂತರ ಹುದ್ದೆಗಳನ್ನು ಕೊಡುವ ಕೆಲಸ ಆಗುವುದಿಲ್ಲ. ಶಿರಾ ಕಡೆ ಒಳ್ಳೆಯ ವಿದ್ಯಾಭ್ಯಾಸ ಮಾಡಿರುವ ಸಾಕಷ್ಟು ಪದವೀಧರರು ಇದ್ದಾರೆ. ಇದಲ್ಲದೇ transparency ಇಲ್ಲದೇ, ಕೈಗಾರಿಕೋದ್ಯಮಿಗಳು ನೇಮಕ ಮಾಡಿಕೊಳ್ಳುವ ಹಂತದಲ್ಲಿ ಅವರ ಇಚ್ಛಾನುಸಾರ ಮಾಡಿಕೊಳ್ಳುತ್ತಾರೆ. ಇದಕ್ಕೆ ಒಂದು public notification, ಪತ್ರಿಕೆ ಮೂಲಕ ಜಾಹಿರಾತು ಕೊಟ್ಟು, transparent ಆಗಿ ನೇಮಕಾತಿ ಮಾಡಿಕೊಂಡರೆ ಮಾಹಿತಿ ಸಿಗುತ್ತದೆ ಮತ್ತು ಅಲ್ಲಿನ ಜನರಿಗೂ ಅನುಕೂಲಕವಾಗುತ್ತದೆ. ಏಕೆಂದರೆ, ಶಿರಾ ತಾಲ್ಲೂಕು ಸಂಪೂರ್ಣವಾಗಿ ಬರಪೀಡಿತ ಪ್ರದೇಶವಾಗಿದ್ದು, ಯಾವುದೇ ನೀರಾವರಿ ಸೌಲಭ್ಯಗಳಿರುವುದಿಲ್ಲ. ಲಕ್ಷಾಂತರ ಯುವಕರು

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಬೆಂಗಳೂರಿಗೆ ಆಗಮಿಸಿ ಹಂದಿ ಗೂಡುಗಳಂತಹ ಮನೆಗಳಲ್ಲಿ ವಾಸವಿದ್ದುಕೊಂಡು factory ಗಳಲ್ಲಿ, ಅಲ್ಲಿ-ಇಲ್ಲಿ ಕೆಲಸ ಮಾಡುತ್ತಿದ್ದಾರೆ. ಹಾಗಾಗಿ ಸ್ಥಳೀಯವಾಗಿ ಉದ್ಯೋಗ ಕೊಟ್ಟರೆ ಅನುಕೂಲವಾಗುವುದರಿಂದ, ಈ ದಿಕ್ಕಿನಲ್ಲಿ ನಿಯಮಾವಳಿಗಳನ್ನು ತಂದು, transparency act ಮೂಲಕ ಉದ್ಯಮದಾರರು ಏನೇ ಮಾಡಿದರೂ ಪತ್ರಿಕೆಗಳ ಮೂಲಕ ಜಾಹಿರಾತು ನೀಡಿ appointment ಮಾಡಿಕೊಳ್ಳುವುದಕ್ಕೆ ಅವಕಾಶ ಮಾಡಿಕೊಡಬೇಕು.

ಶ್ರೀ ಕೋಟ ಶ್ರೀನಿವಾಸ ಪೂಜಾರಿ:- ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರ ಭಾವನೆಗಳು ಸರಿಯಿದ್ದು, ಅವರಂತೆ D group ಹುದ್ದೆಗಳನ್ನು ಕೊಡುತ್ತಾರೆ ಅಥವಾ ಇನ್ನಾವುದೋ ಹೊರಗುತ್ತಿಗೆ ಮೂಲದಿಂದ ಮಾಡಿಕೊಡುತ್ತಾರೆ. ಶೇಕಡ 70 ರಷ್ಟು ಹುದ್ದೆಗಳನ್ನು ನೀಡಿದಾಗ ಕೇವಲ ಬಡವರಿಗೆ ಉದ್ಯೋಗ ಸಿಗಬಹುದೇ ಹೊರತು ಅರ್ಹರಿಗೆ ಸಿಗುವುದಿಲ್ಲ ಎಂದು ಹೇಳಿದ್ದಾರೆ. ಆದರೆ ನಮ್ಮ ನಿಯಮದ ಪ್ರಕಾರ ಶೇಕಡ 70 ರಷ್ಟು ಹುದ್ದೆಗಳಲ್ಲಿ D group ನ ಹುದ್ದೆಗಳು ಕೇವಲ ಶೇಕಡ 10 ರಷ್ಟು ಮಾತ್ರ ಬರುತ್ತದೆ. ಉಳಿದೆಲ್ಲವೂ ಅರ್ಹತೆಗನುಗುಣವಾಗಿ ಸ್ಥಳೀಯರಿಗೆ ಉದ್ಯೋಗವನ್ನು ಕೊಡಬೇಕೆಂಬ ನಿಯಮವನ್ನು ಚಾಚೂ ತಪ್ಪದೇ ಪಾಲಿಸುತ್ತೇವೆ, ಮಾನ್ಯ ಸದಸ್ಯರ ಮನಸ್ಸಿನಲ್ಲಿ ಶಿರಾ ತಾಲ್ಲೂಕಿನ ಬಡವರಿಗೆ ಹೆಚ್ಚು ಅನುಕೂಲ ಮಾಡಿಕೊಡಬೇಕೆಂಬ ವಿಷಯವನ್ನು ಗಮನಿಸುತ್ತೇನೆ. ಖಾಸಗಿಯವರು ಮಾಡುತ್ತಿರುವ ಸಂಸ್ಥೆಗೆ ಕಾನೂನು ಕಾಯ್ದೆ ಕೇಳದೇ ಇರುವುದರಿಂದ ಅಧಿಕೃತ ಸೂಚನೆ ಕೊಡಬೇಕು ಎಂದು ಇದೆ.

(ಮುಂದು)

(680) 29.03.2022 10.50 hv.ks

ಶ್ರೀ ಕೋಟ ಶ್ರೀನಿವಾಸ ಪೂಜಾರಿ(ಮುಂದು):-

ಸನ್ಮಾನ್ಯ ಸಭಾಪತಿಯವರೇ, “ಇದು ಖಾಸಗಿಯವರು ನಡೆಸುತ್ತಿರುವ ಸಂಸ್ಥೆಯಾಗಿದೆ. ಅವರು ಕಾಯಿದೆ ಕಾನೂನು ಯಾವುದನ್ನು ನೋಡುವುದಿಲ್ಲ. ಕಡಿಮೆ ಸಂಬಳಕ್ಕೆ ಯಾರನ್ನು ಬೇಕಾದರೂ

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ತೆಗೆದುಕೊಳ್ಳುತ್ತಾರೆ. ಅದಕ್ಕೋಸ್ಕರವಾಗಿ ಒಂದು ಅಧಿಕೃತ ಪ್ರಕಟಣೆಯನ್ನು ಹೊರಡಿಸಿ” ಎಂದು ಮಾನ್ಯ ಸಚಿವರು ಹೇಳಿದ್ದಾರೆ. ಇರುವಂತಹ ವ್ಯವಸ್ಥೆಯನ್ನು ನೋಡಿಕೊಂಡು ಒಂದು ಅಧಿಕೃತ ಪ್ರಕಟಣೆಯನ್ನು ಹೊರಡಿಸಲಾಗುತ್ತದೆ.

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಪ್ರಶ್ನೆ ಸಂಖ್ಯೆ: 2801

(ಉತ್ತರವನ್ನು ಲಗತ್ತಿಸಲಾಗಿದೆ)

ಶ್ರೀ ಪ್ರದೀಪ್ ಶೆಟ್ಟರ್:- ಸನ್ಮಾನ್ಯ ಸಭಾಪತಿಯವರೇ, ಮಾನ್ಯ ಸಚಿವರು ಸವಿಸ್ತಾರವಾಗಿ ಉತ್ತರವನ್ನು ನೀಡಿದ್ದಾರೆ. ಹುಬ್ಬಳ್ಳಿ-ಧಾರವಾಡ ಮಹಾನಗರ ವ್ಯಾಪ್ತಿಯಲ್ಲಿ ಕೇಂದ್ರ ಸರ್ಕಾರದ ಅನುದಾನದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಸಿಮೆಂಟ್ ರಸ್ತೆಗಳು, ಫ್ಲೈ ಓವರ್‌ಗಳನ್ನು ನಿರ್ಮಾಣ ಮಾಡಲಾಗಿದೆ. ಕೇಂದ್ರ ಸಚಿವರಾಗಿರುವ ಮಾನ್ಯ ಪ್ರಹ್ಲಾದ ಜೋಷಿ ಮತ್ತು ಮಾಜಿ ಮುಖ್ಯಮಂತ್ರಿಗಳಾಗಿರುವ ಶ್ರೀ ಜಗದೀಶ್ ಶೆಟ್ಟರ್ ಅವರುಗಳ ಪ್ರಯತ್ನದಿಂದ ಸಾವಿರಾರು ಕೋಟಿ ರೂಪಾಯಿಗಳಷ್ಟು ಕಾಮಗಾರಿಗಳು ಹುಬ್ಬಳ್ಳಿ-ಧಾರವಾಡ ನಗರಗಳಲ್ಲಿ ನಡೆಯುತ್ತಿವೆ.

ಸನ್ಮಾನ್ಯ ಸಭಾಪತಿಯವರೇ, 2020-21ನೇ ಸಾಲಿನಲ್ಲಿ ಕೇಂದ್ರದ ಭೂ ಸಾರಿಗೆ ಮಂತ್ರಾಲಯದ ವಾರ್ಷಿಕ ಯೋಜನೆಯಡಿಯಲ್ಲಿ ಹುಬ್ಬಳ್ಳಿ ನಗರದಲ್ಲಿರುವ ರಾಣಿ ಚೆನ್ನಮ್ಮ ವೃತ್ತ ರಾಷ್ಟ್ರೀಯ ಹೆದ್ದಾರಿ 63 ಮತ್ತು 218 ಹಳೇ ರಾಷ್ಟ್ರೀಯ ಹೆದ್ದಾರಿ 04ರಲ್ಲಿ ಫ್ಲೈ ಓವರ್ ನಿರ್ಮಾಣ ಕಾಮಗಾರಿಗೆ ಅನುಮೋದನೆ ದೊರೆತಿದೆ ಮತ್ತು ಕೆಲಸವೂ ಪ್ರಾರಂಭವಾಗಿದೆ. ಮುಂದಿನ ದಿನಗಳಲ್ಲಿ ಇಲ್ಲಿ ಸಾಕಷ್ಟು ಟ್ರಾಫಿಕ್ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ಇದನ್ನು ಮನಗಂಡು ಟ್ರಾಫಿಕ್ ಸರ್ಕಲ್‌ಗಳ ಅಭಿವೃದ್ಧಿಗಾಗಿ 450 ಲಕ್ಷ ರೂಪಾಯಿಗಳ ಅನುದಾನವನ್ನು ನೀಡಲಾಗಿದೆ. ಸಿ.ಸಿ.ಕ್ಯಾಮರಾಗಳನ್ನು ಅಳವಡಿಸುವ ಕಾರ್ಯ ತ್ವರಿತಗತಿಯಲ್ಲಿ ಆಗಬೇಕೆಂದು ನಾನು ಮಾನ್ಯ ಸಚಿವರಲ್ಲಿ ವಿನಂತಿಸಿಕೊಳ್ಳುತ್ತಿದ್ದೇನೆ.

ಸನ್ಮಾನ್ಯ ಸಭಾಪತಿಯವರೇ, ನಮ್ಮ ಮಹಾನಗರಪಾಲಕೆಯ ಕಾರ್ಪೊರೇಟರ್‌ಗಳಿಗೆ ಇನ್ನೂ ಅಧಿಕಾರ ಸಿಕ್ಕಿಲ್ಲ. ಮೇಯರ್ ಚುನಾವಣೆಯನ್ನು ಆದಷ್ಟು ಬೇಗನೇ ನಡೆಸಬೇಕೆಂದು ನಾನು ಒತ್ತಾಯ ಮಾಡುತ್ತಿದ್ದೇನೆ. ಇವರುಗಳಿಗೆ ಅಧಿಕಾರ ಸಿಕ್ಕರೆ ಅವರು ಸಹ ಫೀಲ್ಡ್‌ಗಳಿಗೂ ನಗರದ ಅಭಿವೃದ್ಧಿಗೆ ಸಂಬಂಧಪಟ್ಟಂತೆ ಕೆಲಸ ಮಾಡುತ್ತಾರೆಂದು ತಮ್ಮ ಮೂಲಕ ಮಾನ್ಯ ಸಚಿವರಲ್ಲಿ ಕೇಳಿಕೊಳ್ಳುತ್ತಿದ್ದೇನೆ.

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಶ್ರೀ ಬಿ.ಎ.ಬಸವರಾಜ:- ಸನ್ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಉಂಟಾಗುವ ಟ್ರಾಫಿಕ್ ದಟ್ಟಣೆಯ ಬಗ್ಗೆ ಪ್ರಶ್ನೆ ಕೇಳಿದ್ದಾರೆ. ಈಗಾಗಲೇ ಅವರಿಗೆ ಸಂಪೂರ್ಣವಾಗಿರುವ ಅಖತರೂಪದ ಉತ್ತರವನ್ನು ಒದಗಿಸಿದ್ದೇನೆ. ನಾನು 5-6 ಬಾರಿ ಹುಬ್ಬಳ್ಳಿ-ಧಾರವಾಡ ಮಹಾನಗರಪಾಲಿಕೆಗೆ ಭೇಟಿ ನೀಡಿದ್ದೇನೆ. ಬೆಳಗಿನ ಜಾವ ಈ ನಗರಗಳ ಪ್ರತಿ ರಸ್ತೆಯಲ್ಲಿಯೂ ಓಡಾಡಿದ್ದೇನೆ. ಅಲ್ಲಿನ ವಸ್ತು ಸ್ಥಿತಿಯನ್ನು ಅರ್ಥ ಮಾಡಿಕೊಂಡು, ಯಾವಯಾವ ಕಾಮಗಾರಿಗಳನ್ನು ಕೈಗೆತ್ತಿಕೊಂಡಿದ್ದೇವೆ ಅವುಗಳನ್ನು ಆದಷ್ಟು ಬೇಗನೇ ಪೂರ್ಣಗೊಳಿಸಬೇಕೆಂದು ನಮ್ಮ ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದೇನೆ. ವಿಶೇಷವಾಗಿ ಮಾನ್ಯ ಸದಸ್ಯರು ಟ್ರಾಫಿಕ್ ತೊಂದರೆಯನ್ನು ನಿವಾರಣೆ ಮಾಡುವ ಬಗ್ಗೆ ಪ್ರಶ್ನೆಯನ್ನು ಕೇಳಿದ್ದಾರೆ. ಅದಕ್ಕಾಗಿ ಸುಮಾರು 450 ಲಕ್ಷ ರೂಪಾಯಿಗಳ ವೆಚ್ಚದಲ್ಲಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಧಾರವಾಡದಲ್ಲಿ ನವನಗರದ ಪೊಲೀಸ್ ಕಛೇರಿ ಕಟ್ಟಡದ ಮೇಲೆ ನಿರ್ಮಿಸಿದ ಟ್ರಾಫಿಕ್ ಮ್ಯಾನೇಜ್‌ಮೆಂಟ್ ಸೆಂಟರ್‌ನಲ್ಲಿ ವಿಡಿಯೋ ವಾಲ್, ಸಿ.ಸಿ. ಟಿ.ವಿ. ಅಳವಡಿಕೆ ಇತ್ಯಾದಿ ಸೌಲಭ್ಯಗಳನ್ನು ಒದಗಿಸಿಕೊಡುವುದಕ್ಕೆ ಸರ್ಕಾರ ಬದ್ಧವಾಗಿದೆ. ಮಾನ್ಯ ಸದಸ್ಯರು ಹೇಳಿದಂತೆ ಆದಷ್ಟು ಬೇಗ ಅಂದರೆ ಮುಂದಿನ 3-4 ತಿಂಗಳುಗಳಲ್ಲಿ ಈ ಕಾಮಗಾರಿಗಳನ್ನು ಮುಗಿಸಿ, ಸಾರ್ವಜನಿಕರಿಗೆ ಮುಕ್ತಗೊಳಿಸುವಂತಹ ಕೆಲಸ ಮಾಡುತ್ತೇವೆ.

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಪ್ರಶ್ನೆ ಸಂಖ್ಯೆ: 2807
(ಉತ್ತರವನ್ನು ಲಗತ್ತಿಸಲಾಗಿದೆ)

ಶ್ರೀ ಮಂಜುನಾಥ ಭಂಡಾರಿ:- ಸನ್ಮಾನ್ಯ ಸಭಾಪತಿಯವರೇ, ಮಾನ್ಯ ಸಚಿವರು ನೀಡಿರುವ ಅಖತ ರೂಪದ ಉತ್ತರದಲ್ಲಿ, “1982ರ ರಾಜ್ಯ ಅನುದಾನ ಸಂಹಿತೆಯಲ್ಲಿ ನಡೆಸುತ್ತಿರುವ ವಿಶೇಷ ಶಾಲೆಗಳ ಸಂಖ್ಯೆ 34 ಮತ್ತು ಅಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳ ಸಂಖ್ಯೆ: 222” ಎಂದು ತಿಳಿಸಿದ್ದಾರೆ. ನನಗಿರುವ ಮಾಹಿತಿಯ ಪ್ರಕಾರ ಈ ಶಾಲೆಗಳಲ್ಲಿ 400 ಜನ ಸಿಬ್ಬಂದಿಗಳು ಕೆಲಸ ಮಾಡಬೇಕಾಗಿತ್ತು. ಆದರೆ, ಅರ್ಧಕ್ಕೆ ಅರ್ಧದಷ್ಟು ಸಿಬ್ಬಂದಿಗಳು ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ.

ಪ್ರಸ್ತುತ ಅನುದಾನವನ್ನು ಶಿಶು ಕೇಂದ್ರಕ್ಕೆ ನೀಡುತ್ತಿರುವುದರಿಂದ ಈ ಶಾಲೆಗಳಿಗೆ ತೊಂದರೆಯಾಗುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ ಎನ್ನುವ ನನ್ನ ಪ್ರಶ್ನೆಗೆ “ಬಂದಿರುತ್ತದೆ” ಎನ್ನುವ ಉತ್ತರವನ್ನು ನೀಡಿದ್ದಾರೆ. ಆದರೆ, ಆ ಯೋಜನೆಯಡಿ ನಡೆಯುತ್ತಿರುವ ವಿಶೇಷ ಶಾಲೆಗಳಿಗೆ ಪೂರ್ಣ ಅನುದಾನವನ್ನು ನೀಡಲು ಅವಕಾಶವಿರುವುದಿಲ್ಲ. ಎನ್ನುವ ಉತ್ತರವನ್ನು ನೀಡಿದ್ದಾರೆ. ಈ ಶಾಲೆಯ ಶಿಕ್ಷಕರಿಗೆ ನೀಡಲಾಗುತ್ತಿರುವ ಗೌರವಧನವನ್ನು ಹೆಚ್ಚು ಮಾಡಬೇಕೆಂದು 2013-14ನೇ ಸಾಲಿನಲ್ಲಿ 6500 ರಿಂದ 13000 ರೂಪಾಯಿಗಳಿಗೆ ಹೆಚ್ಚಳ ಮಾಡಲಾಗಿದ್ದು, ಅದನ್ನು ಅನುಷ್ಠಾನಗೊಳಿಸದೇ ಇರುವುದಕ್ಕೆ ಕಾರಣವೇನು ಎನ್ನುವುದು ನನ್ನ ಪ್ರಶ್ನೆಯಾಗಿದೆ. ಅಂಗವಿಕಲ ಶಾಲೆಗಳ ಶಿಕ್ಷಕರಿಗೆ ಸರಿಯಾದ ಗೌರವಧನವನ್ನು ನೀಡದಿದ್ದರೆ, ಮುಂದಿನ ದಿನಗಳಲ್ಲಿ ಈ ಕೆಲಸಕ್ಕೆ ಯಾರೂ ಬರದೇ ಇರಬಹುದು ಎನ್ನುವ ಕಳವಳದ ಹಿನ್ನೆಲೆಯಲ್ಲಿ ನಾನು ಈ ಪ್ರಶ್ನೆಯನ್ನು ಕೇಳುತ್ತಿದ್ದೇನೆ.

ಶ್ರೀ ಆಚಾರ ಹಾಲಪ್ಪ ಬಸಪ್ಪ:- ಸನ್ಮಾನ್ಯ ಸಭಾಪತಿಯವರೇ, ರಾಜ್ಯದಲ್ಲಿರುವ ವಿಕಲಚೇತನ ಶಾಲೆಗಳ ಸಂಖ್ಯೆ ಎಷ್ಟು ಎನ್ನುವ ಮಾನ್ಯ ಸದಸ್ಯರ ಪ್ರಶ್ನೆಗೆ ಇಲಾಖಾ ವತಿಯಿಂದ ನಡೆಯುತ್ತಿರುವ ವಿಶೇಷ ಶಾಲೆಗಳ ಸಂಖ್ಯೆ 09, 1982ರ ರಾಜ್ಯ ಅನುದಾನ ಸಂಹಿತೆಯಲ್ಲಿ ನಡೆಯುತ್ತಿರುವ ವಿಶೇಷ ಶಾಲೆಗಳ ಸಂಖ್ಯೆ:34 ಮತ್ತು ಅಂಗವಿಕಲ ಮಕ್ಕಳ ಕೇಂದ್ರೀಕೃತ ವಿಶೇಷ ಶೈಕ್ಷಣಿಕ ಯೋಜನೆಯಡಿ ಬರುವಂತಹ ಶಾಲೆಗಳ ಸಂಖ್ಯೆ: 141 ಎನ್ನುವ ವಿವರವನ್ನು ನೀಡಿದ್ದೇನೆ.

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಸನ್ಮಾನ್ಯ ಸಭಾಪತಿಯವರೇ, 1982ರಲ್ಲಿ ಅನುದಾನಕ್ಕೆ ಒಳಪಟ್ಟಿರುವ ಶಾಲೆಗಳ ಸಿಬ್ಬಂದಿಗಳಿಗೆ ಮತ್ತು ಅಂಗವಿಕಲ ಮಕ್ಕಳ ಕೇಂದ್ರೀಕೃತ ವಿಶೇಷ ಶೈಕ್ಷಣಿಕ ಯೋಜನೆಯಡಿ ಕರ್ತವ್ಯ ನಿರ್ವಹಿಸುತ್ತಿರುವ ಶಿಕ್ಷಕ/ಶಿಕ್ಷಕೇತರ ಸಿಬ್ಬಂದಿಗಳಿಗೆ ನೀಡಲಾಗುತ್ತಿರುವ ವೇತನದಲ್ಲಿ ತಾರತಮ್ಯವಿದೆ ಇದನ್ನು ಸರಿಪಡಿಸಿಕೊಡಬೇಕೆನ್ನುವುದು ಮಾನ್ಯ ಸದಸ್ಯರ ಅಭಿಪ್ರಾಯವಾಗಿದೆ. ಇದರ ಬಗ್ಗೆ ಅವರುಗಳು ಈಗಾಗಲೇ ಬೇಡಿಕೆಗಳನ್ನು ಸಲ್ಲಿಸಿದ್ದಾರೆ. ಅದನ್ನು ನಾವು ಒಪ್ಪಿಕೊಂಡಿದ್ದೇವೆ. ಈ ತಾರತಮ್ಯವನ್ನು ಸರಿಪಡಿಸಬೇಕೆನ್ನುವ ಹಿನ್ನೆಲೆಯಲ್ಲಿ ಆರ್ಥಿಕ ಇಲಾಖೆಯ ಮೇಲೆ ಒತ್ತಡವನ್ನು ಸಹ ತರಲಾಗಿದೆ. ಈ ನಿಟ್ಟಿನಲ್ಲಿ ಪರಿಶೀಲನೆ ಮಾಡಿ ಯಾವ ಕ್ರಮವನ್ನು ತೆಗೆದುಕೊಳ್ಳುವುದಕ್ಕೆ ಸಾಧ್ಯವಿದೆ ಅದನ್ನು ಜಾರಿಗೊಳಿಸಲಾಗುವುದು.

ಶ್ರೀ ಮಂಜುನಾಥ ಭಂಡಾರಿ:- ಸನ್ಮಾನ್ಯ ಸಭಾಪತಿಯವರೇ, 2016ರ Disability Act ಪ್ರಕಾರ ಸುಮಾರು 21 ಅಂಗ ವೈಕಲ್ಯತೆಗಳನ್ನು ಗುರುತಿಸಲಾಗಿದೆ. ಅದಕ್ಕೂ ಮೊದಲು ಕೇವಲ 7 ರೀತಿಯ ಅಂಗ ವೈಕಲ್ಯತೆಯನ್ನು ಪರಿಗಣಿಸಲಾಗುತ್ತಿತ್ತು. 2016ರ Disability Act ಪ್ರಕಾರ ವಿಕಲ ಚೇತನರಿಗೆ ಹಲವಾರು ಸೌಲಭ್ಯಗಳು ಸಿಗುವುದರಿಂದ ಇದನ್ನು ಪುನಃ ಜಾರಿಗೆ ತರಬೇಕೆನ್ನುವುದು ನನ್ನ ಒತ್ತಾಯವಾಗಿದೆ.

ಶ್ರೀ ಆಚಾರ ಹಾಲಪ್ಪ ಬಸಪ್ಪ:- ಸನ್ಮಾನ್ಯ ಸಭಾಪತಿಯವರೇ, ಈಗಾಗಲೇ ಅವರಿಗೆ ಒದಗಿಸಲಾಗಿರುವ ಅಖತರೂಪದ ಉತ್ತರದಲ್ಲಿ ಈ ಬಗ್ಗೆ ಸ್ಪಷ್ಟನೆಯನ್ನು ನೀಡಿದ್ದೇನೆ. ಹೆಚ್ಚಿನ ಅನುದಾನಕ್ಕಾಗಿ ನಾನು ಸರ್ಕಾರದಲ್ಲ ಮನವಿಯನ್ನು ಸಹ ಸಲ್ಲಿಸಿದ್ದೇನೆ.

ಶ್ರೀ ಮಂಜುನಾಥ ಭಂಡಾರಿ:- ಸನ್ಮಾನ್ಯ ಸಭಾಪತಿಯವರೇ, 2013-14ನೇ ಸಾಲಿನಲ್ಲಿ ಈ ಶಿಕ್ಷಕರ ಗೌರವಧನವನ್ನು ದ್ವಿಗುಣಗೊಳಿಸಿ ಆದೇಶವನ್ನು ಹೊರಡಿಸಲಾಗಿತ್ತು. ಆದರೆ, ಅದನ್ನು ಅನುಷ್ಠಾನಕ್ಕೆ ತಂದಿಲ್ಲ. ಆ ಶಿಕ್ಷಕರ ಸಂಘದವರು ಸಹ ಮಾನ್ಯ ಮಂತ್ರಿಗಳಿಗೆ ಒಂದು ಬೇಡಿಕೆ ಪತ್ರವನ್ನು ಸಹ ಸಲ್ಲಿಸಿದ್ದಾರೆ. ಅದನ್ನು ಜಾರಿಗೊಳಿಸಬೇಕೆನ್ನುವ ಮನವಿಯನ್ನು ಮಾಡಿಕೊಳ್ಳುತ್ತಿದ್ದೇನೆ.

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಶ್ರೀ ಮಂಜುನಾಥ ಭಂಡಾರಿ:- ಸನ್ಮಾನ್ಯ ಸಭಾಪತಿಯವರೇ, ಅದನ್ನು ಪರಿಶೀಲನೆ ಮಾಡಿ ಸರಿಪಡಿಸುವಂತಹ ಕೆಲಸ ಮಾಡುತ್ತೇನೆ.

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಪ್ರಶ್ನೆ ಸಂಖ್ಯೆ: 2825
(ಉತ್ತರವನ್ನು ಲಗತ್ತಿಸಲಾಗಿದೆ)

ಶ್ರೀ ಅರವಿಂದ ಕುಮಾರ್ ಅರಳ:- ಸನ್ಮಾನ್ಯ ಸಭಾಪತಿಯವರೇ, ಮಾನ್ಯ ಸಚಿವರು ಉತ್ತರವನ್ನು ಒದಗಿಸಿದ್ದಾರೆ. ಸಂಘ ದೋಷದ ಫಲದಿಂದ ಮಾನ್ಯ ಸಚಿವರು ಈ ಉತ್ತರವನ್ನು ನೀಡಿದ್ದಾರೆನ್ನುವುದು ನನ್ನ ಅನಿಸಿಕೆಯಾಗಿದೆ. ಚುನಾವಣೆಯ ಸಂದರ್ಭದಲ್ಲಿ ಮಾನ್ಯ ಬಿ.ಎಸ್.ಯಡಿಯೂರಪ್ಪನವರು “ಪ್ರಸ್ತುತ ಸರ್ಕಾರವು ಅಧಿಕಾರಕ್ಕೆ ಬಂದ ತಕ್ಷಣ ಈ ಕಾರ್ಖಾನೆಯ ಜೀರ್ಣೋದ್ಧಾರಕ್ಕಾಗಿ 100 ಕೋಟಿ ರೂಪಾಯಿಗಳನ್ನು ಮಂಜೂರು ಮಾಡುವುದಾಗಿ ತಿಳಿಸಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ” ಎನ್ನುವ ನನ್ನ ಪ್ರಶ್ನೆಗೆ “ಬೀದರ್ ಸಹಕಾರಿ ಸಕ್ಕರೆ ಕಾರ್ಖಾನೆಯನ್ನು ಜೀರ್ಣೋದ್ಧಾರ ಮಾಡುವುದಕ್ಕಾಗಿ 100 ಕೋಟಿ ರೂಪಾಯಿಗಳನ್ನು ಮಂಜೂರು ಮಾಡುವ ಪ್ರಸ್ತಾವನೆಯು ಸರ್ಕಾರದ ಮುಂದಿರುವುದಿಲ್ಲ” ಎನ್ನುವ ಉತ್ತರವನ್ನು ನೀಡಿದ್ದಾರೆ. ಇದರ ಬಗ್ಗೆ ಮಾನ್ಯ ಸಚಿವರು ಸ್ಪಷ್ಟನೆಯನ್ನು ನೀಡಬೇಕಾಗಿದೆ.

ಸನ್ಮಾನ್ಯ ಸಭಾಪತಿಯವರೇ, ಹಲವು ವರ್ಷಗಳಿಂದ ಮುಚ್ಚಲಾಗಿದ್ದ ಬಿ.ಎಸ್.ಎಸ್.ಕೆ. ಕಾರ್ಖಾನೆಯನ್ನು ಡಿಸೆಂಬರ್‌ನಿಂದ ಫೆಬ್ರವರಿಯವರೆಗೆ ನಡೆಸಿ ಸುಮಾರು 55 ಲಕ್ಷ ಮೆಟ್ರಿಕ್ ಟನ್ ಕಬ್ಬನ್ನು ಅರೆದು ಸುಮಾರು 2,221 ಮೆಟ್ರಿಕ್ ಟನ್ ಸಕ್ಕರೆ ಉತ್ಪಾದಿಸಿ, ಶೇಕಡಾ 5.61ರಷ್ಟು ಸಕ್ಕರೆ ಇಳುವರಿಯನ್ನು ಪಡೆದಿರುತ್ತದೆ. ಇದಕ್ಕೆ ಕಾರಣವೇನು ಎನ್ನುವುದನ್ನು ತಿಳಿಸಬೇಕಾಗಿದೆ. ಮೈ ಶುಗರ್ ಸಕ್ಕರೆ ಕಾರ್ಖಾನೆಯ ಜೀರ್ಣೋದ್ಧಾರಕ್ಕಾಗಿ ಆಯವ್ಯಯದಲ್ಲಯೇ ಅನುದಾನವನ್ನು ನೀಡಲಾಗಿದೆ. ಅದೇ ರೀತಿಯಲ್ಲಿ ಬೀದರ್ ಸಹಕಾರಿ ಸಕ್ಕರೆ ಕಾರ್ಖಾನೆಗೂ ಸುಮಾರು 52 ಕೋಟಿ ರೂಪಾಯಿಗಳಷ್ಟು ಅನುದಾನವನ್ನು ನೀಡಬೇಕೆಂದು ಕೇಳಿಕೊಂಡಾಗ, “ಸನ್ಮಾನ್ಯ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಜರುಗಿದ ಮಂಡ್ಯ ಜಿಲ್ಲೆಯ ಜನಪ್ರತಿನಿಧಿಗಳು ಮತ್ತು ರೈತ ಮುಖಂಡರ ಸಭೆಯಲ್ಲಿ ಮೈ ಶುಗರ್ ಕಾರ್ಖಾನೆಯನ್ನು 2 ವರ್ಷಗಳ ಅವಧಿಗೆ ಪ್ರಾಯೋಗಿಕವಾಗಿ ಸರ್ಕಾರಿ ಸ್ವಾಮ್ಯದಲ್ಲಯೇ ನಡೆಸಲು ತೀರ್ಮಾನಿಸಲಾಗಿದೆ” ಎನ್ನುವ ಉತ್ತರವನ್ನು ನೀಡಲಾಗಿದೆ. ಅದೇ ರೀತಿಯಲ್ಲಿ ಬೀದರ್ ಜಿಲ್ಲೆಯ

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಜನಪ್ರತಿನಿಧಿಗಳನ್ನು ಕರೆದು ಮಾತನಾಡಿ ನಮಗೂ ಆ ಕಾರ್ಖಾನೆಯನ್ನು ನಡೆಸುವುದಕ್ಕೆ ಅನುವು ಮಾಡಿಕೊಡಬೇಕೆಂದು ಕೇಳಿಕೊಳ್ಳುತ್ತಿದ್ದೇನೆ.

ಸನ್ಮಾನ್ಯ ಸಭಾಪತಿಯವರೇ, “ಬೀದರ್ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ ಕೆಲಸ ಮಾಡಿದ್ದ ಸಾವಿರಾರು ಜನ ಕಾರ್ಮಿಕರು ಬೀದಿ ಪಾಲಾಗಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ” ಎನ್ನುವ ಪ್ರಶ್ನೆಯನ್ನು ಕೇಳಿದ್ದೇನೆ. “ಈ ಕಾರ್ಖಾನೆಯಲ್ಲಿ ಒಟ್ಟು 562 ಜನ ಕಾರ್ಮಿಕರು ಕೆಲಸ ಮಾಡುತ್ತಿದ್ದು ಅವರಲ್ಲಿ 140 ಜನರು ಖಾಯಂ ಕೆಲಸಗಾರರಾಗಿದ್ದು, 220 ಹಂಗಾಮಿ ಮತ್ತು 202 ಜನರು ಗುತ್ತಿಗೆ ಆಧಾರದ ಮೇಲೆ ಕಾರ್ಯ ನಿರ್ವಹಿಸುತ್ತಿದ್ದಾರೆ” ಎನ್ನುವ ಉತ್ತರವನ್ನು ಮಾನ್ಯ ಸಚಿವರು ನೀಡಿದ್ದಾರೆ. ಇವರೆಲ್ಲರೂ ಇವತ್ತು ಬೀದಿಗೆ ಬಂದಿದ್ದಾರೆ. ಅವರು ಜೀವನ ನಡೆಸುವುದಕ್ಕೆ ಸರ್ಕಾರ ಯಾವ ರೀತಿಯಲ್ಲಿ ಸಹಾಯ ಮಾಡುತ್ತದೆ ಎನ್ನುವುದು ನನ್ನ ಪ್ರಶ್ನೆಯಾಗಿದೆ.

ಶ್ರೀ ಶಂಕರ ಬ.ಪಾಟೀಲ್ ಮುನೇನಕೊಪ್ಪ:- ಸನ್ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರು ಬೀದರ್ ಜಿಲ್ಲೆಯಲ್ಲಿರುವ ಬಿ.ಎಸ್.ಎಸ್.ಕೆ. ಕಾರ್ಖಾನೆಗೆ ಸಂಬಂಧಪಟ್ಟಂತೆ ಪ್ರಶ್ನೆಗಳನ್ನು ಕೇಳಿದ್ದಾರೆ. ನಾನು ಖುದ್ದು ಆ ಕಾರ್ಖಾನೆಗೆ ಭೇಟಿ ನೀಡಿದ್ದೇನೆ. ಈ ಕಾರ್ಖಾನೆಯಿಂದ ಬರುವ ಸಕ್ಕರೆ ಇಳುವರಿಯ ಬಗ್ಗೆ ಪರಿಶೀಲನೆ ಮಾಡುವುದಕ್ಕೆ ಮೊದಲನೆಯ ಬಾರಿಗೆ ಒಂದು ತಂಡವನ್ನು ರಚನೆ ಮಾಡಿ; ಅವರಿಂದ ಸಂಪೂರ್ಣ ಮಾಹಿತಿಯನ್ನು ತೆಗೆದುಕೊಂಡು, ಅದರ ಆಧಾರದ ಮೇಲೆ ಕ್ರಮವನ್ನು ಜರುಗಿಸುವಂತಹ ಕೆಲಸವನ್ನು ಸರ್ಕಾರ ಮಾಡುತ್ತಿದೆ.

(ಮುಂದು)

(681) 29.3.2022 11.00 ಪಿ.ಕೆ.ಎಸ್

ಶ್ರೀ ಶಂಕರ.ಬಿ ಪಾಟೀಲ ಮುನೇನಕೊಪ್ಪ(ಮುಂದು):-

ಮಾನ್ಯ ಸಭಾಪತಿಗಳೇ, ಮಾನ್ಯ ಸದಸ್ಯರು ಮಾತನಾಡುತ್ತಾ, ಮೈ ಶುಗರ್ ಕಾರ್ಖಾನೆಗೆ ಅನುದಾನ ಕೊಟ್ಟ ಹಾಗೆ ಇದಕ್ಕೂ ಕೊಡಬೇಕು ಎಂದು ಕೇಳುತ್ತಿದ್ದಾರೆ. ಚುನಾವಣೆಯ ಸಂದರ್ಭದಲ್ಲಿ ನಮ್ಮ ಪಕ್ಷದ ಮುಖಂಡರು, ರೂ. 100 ಕೋಟಿ ಹಣ ಕೊಡುತ್ತೇವೆ ಎಂದು ಹೇಳಿದರು ಎಂಬ ಮಾತನ್ನೂ

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಹೇಳಿದರು. ಇದು ಸರ್ಕಾರದ ಯಾವುದೇ ಹಂತದಲ್ಲಿ ಇಲ್ಲ ಎಂದು ಉತ್ತರ ಕೊಟ್ಟಿದ್ದೇನೆ. ಮಾನ್ಯ ಸಭಾಪತಿಗಳೆ, ಸದರಿ ಸಂಸ್ಥೆಯ ಅಧ್ಯಕ್ಷರು ಒಂದು ಪ್ರಸ್ತಾವನೆಯನ್ನು ಕೊಟ್ಟಿದ್ದಾರೆ. ಅದರಲ್ಲಿ ರೂ. 20 ಕೋಟಿ ಸಹಾಯ ಧನವನ್ನು ಕೊಡಬೇಕೆಂದು ವಿನಂತಿ ಮಾಡಿಕೊಂಡಿದ್ದಾರೆ. ಈಗಾಗಲೇ ಇದನ್ನು ಮುಖ್ಯ ಮಂತ್ರಿಗಳ ಗಮನಕ್ಕೆ ತೆಗೆದುಕೊಂಡು ಬಂದು ಬಿ.ಎಸ್.ಎಸ್.ಕೆ. ಕಾರ್ಖಾನೆಯನ್ನು ಪುನಶ್ಚೇತನ ಮಾಡುವುದಕ್ಕೆ ಪರಿಶೀಲನೆ ಮಾಡುತ್ತೇವೆ. ಬೀದರ್ ಜಿಲ್ಲೆ ಇರಬಹುದು ಅಥವಾ ರಾಜ್ಯದ ಯಾವುದೇ ಭಾಗದಲ್ಲಿ ಕಬ್ಬು ಬೆಳೆಯುವಂತಹ ರೈತರಿಗೆ ಯಾವುದೇ ರೀತಿಯ ಅನ್ಯಾಯವಾಗದ ಹಾಗೆ ಸ್ಪಂದಿಸುತ್ತೇವೆ; ಈ ಸರ್ಕಾರ ರೈತರ ಜೊತೆ ಇದೆ ಎನ್ನುವ ಮಾತನ್ನು ಈ ಸಂದರ್ಭದಲ್ಲಿ ಹೇಳುತ್ತೇನೆ. ಮಾನ್ಯ ಸದಸ್ಯರು ಕಾರ್ಮಿಕರ ಬಗ್ಗೆ ಕೇಳಿದರು. ಒಟ್ಟು 562 ಕಾರ್ಮಿಕರು ಇದ್ದು, ಅವರಿಗೆ ಬಾಕಿ ಏನೇನು ಕೊಡಬೇಕಾಗಿದೆ ಎನ್ನುವ ಹಿನ್ನೆಲೆಯಲ್ಲಿ ಸದರಿ ಸಂಸ್ಥೆಯ ಅಧ್ಯಕ್ಷರು ಮತ್ತು ಆಡಳಿತ ಮಂಡಳಿ ಭೇಟಿ ಮಾಡಿ ಕೆಲವು ಮನವಿಗಳನ್ನು ಸಲ್ಲಿಸಿದ್ದಾರೆ. ಖಂಡಿತವಾಗಿ, ಅಧ್ಯಕ್ಷರು ಏನು ಮನವಿ ಕೊಟ್ಟಿದ್ದಾರೋ ಅದನ್ನು ಪರಿಶೀಲನೆ ಮಾಡಿ ಪರಿಹಾರ ಮಾಡುವ ಕೆಲಸ ಮಾಡುತ್ತೇನೆ. ಅದೊಂದು ಸಹಕಾರಿ ಸಂಸ್ಥೆಯಾಗಿರುವುದರಿಂದ, ಅಲ್ಲಿ ಒಂದು ಆಡಳಿತ ಮಂಡಳಿ ಇರುವುದರಿಂದ ಅವರ ಪ್ರಸ್ತಾವನೆ ಇಲ್ಲದೇ ಸರ್ಕಾರ ಏನೂ ಮಾಡುವುದಕ್ಕೆ ಆಗುವುದಿಲ್ಲ. ಮೊನ್ನೆ 24.01.2022ಕ್ಕೆ ನಮಗೂ ಸಹಾಯ ಧನ ಕೊಡಬೇಕೆಂದು ಸರ್ಕಾರಕ್ಕೆ ವಿನಂತಿ ಮಾಡಿಕೊಂಡಿದ್ದಾರೆ. ಮಾನ್ಯ ಸದಸ್ಯರು ನಮ್ಮ ಮಾಜಿ ಮುಖ್ಯಮಂತ್ರಿಗಳ ಹೆಸರನ್ನು ಹೇಳಿದರು. ಖಂಡಿತವಾಗಿಯೂ ಆ ರೈತರ ಹಿತವನ್ನು ಕಾಪಾಡುವಲ್ಲಿ ಮಾಜಿ ಮುಖ್ಯಮಂತ್ರಿಗಳು ಏನು ಕಾಳಜಿ ವಹಿಸಿದ್ದಾರೋ ಅದಕ್ಕೆ ಸರ್ಕಾರ ಬದ್ಧವಾಗಿದೆ.

ಶ್ರೀ ಅರವಿಂದ ಕುಮಾರ ಅರಳ:- ಮಾನ್ಯ ಸಭಾಪತಿಗಳೆ, ಬಿಜೆಪಿ ಪಕ್ಷದ ನಾಯಕರು ಹೇಳಿದ್ದಕ್ಕೆ ನಾವು ಬದ್ಧರಾಗಿದ್ದೇವೆ ಎನ್ನುವ ಮಾತನ್ನು ಮಾನ್ಯ ಸಚಿವರು ಹೇಳಿದರು. ಈ ಮಾತನ್ನು 3 ವರ್ಷದಿಂದ ಹೇಳುತ್ತಿದ್ದೀರಿ. ಈ ಕೆಲಸವನ್ನು ಯಾವಾಗ ಮಾಡುತ್ತೀರಿ? ಮಾಜಿ ಮುಖ್ಯಮಂತ್ರಿಗಳು ಏನು ಮಾತು ಕೊಟ್ಟಿದ್ದರೋ ಅದನ್ನು ಪೂರ್ಣಗೊಳಿಸಬೇಕು; ಕಾರ್ಖಾನೆಯನ್ನು ಚಾಲು ಮಾಡುವ ಕೆಲಸ ಮಾಡಬೇಕು. ಕಾರ್ಮಿಕರಿಗೆ ಸಂಬಳ ಕೊಡುತ್ತೇವೆ ಎಂದು ಹೇಳಿ ಮೂರು ವರ್ಷವಾಗಿದ್ದರೂ

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಸಂಬಳ ಕೊಟ್ಟಲ್ಲ. ಸಂಬಳವಿಲ್ಲದೇ ಅವರು ಏನು ಮಾಡುತ್ತಾರೆ? ತಮ್ಮ ಕುಟುಂಬವನ್ನು ಹೇಗೆ ನಡೆಸುತ್ತಾರೆ? ಅವರಿಗೆ ವಯೋಮಿತಿ ಮೀರಿರುವುದರಿಂದ ಬೇರೆ ಕಡೆ ಕೆಲಸಕ್ಕೂ ಹೋಗುವ ಹಾಗಿಲ್ಲ. ಆಡಳಿತ ಮಂಡಳಿಯವರು ಏನು ರೂ. 20 ಕೋಟಿ ಸಹಾಯ ಧನವನ್ನು ಕೇಳಿದ್ದಾರೋ ಆ ಮೊತ್ತವನ್ನು ಕೊಡುವುದಕ್ಕೆ ಆಗುತ್ತದೆಯೋ ಇಲ್ಲವೋ ಎನ್ನುವುದನ್ನು ತಿಳಿಸಬೇಕು. ಅವರಿಗೆ ಹೆಚ್ಚು ಸಹಾಯ ಧನ ಕೊಡುವ ಪ್ರಯತ್ನ ಮಾಡಿ. ಆ ಕಾರ್ಖಾನೆ ನಡೆಯುವಂತಾಗಬೇಕು. ಆಗ ರೈತರು ಉಳಿಯುತ್ತಾರೆ. 20 ಸಾವಿರ ಶೇರು ಹೂಡಿಕೆದಾರರಿದ್ದಾರೆ. ಅವರ ಕುಟುಂಬ ಹಾಳಾಗುತ್ತಿವೆ. ಸರ್ಕಾರ ಅವರಿಗೆ ಸ್ಪಂದಿಸಬೇಕೆಂದು ಕೇಳಿಕೊಳ್ಳುತ್ತೇನೆ.

ಶ್ರೀ ಶಂಕರ.ಬಿ.ಪಾಟೀಲ ಮುನೇನಕೊಪ್ಪ:- ಮಾನ್ಯ ಸಭಾಪತಿಗಳೆ, ಅದೊಂದು ಸಹಕಾರಿ ಸಂಸ್ಥೆಯಾಗಿದೆ. ಅದರ ಅಧ್ಯಕ್ಷರು ಕೆಲವು ತೀರ್ಮಾನಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಅಲ್ಲಿನ ಅಧ್ಯಕ್ಷರು ಏನು ಪ್ರಸ್ತಾವನೆಯನ್ನು ಕೊಡುತ್ತಾರೋ ಖಂಡಿತವಾಗಿ ಸರ್ಕಾರ ಪರಿಶೀಲನೆ ಮಾಡಿ ಸೂಕ್ತ ಕ್ರಮ ಕೈಗೊಳ್ಳುತ್ತೇವೆ.

ಪ್ರಶ್ನೆ ಸಂಖ್ಯೆ: 2817

(ಉತ್ತರದ ಪ್ರತಿ ಲಗತ್ತಿಸಲಾಗಿದೆ)

ಶ್ರೀ ಸಿ.ಎನ್.ಮಂಜೇಗೌಡ:- ಮಾನ್ಯ ಸಭಾಪತಿಗಳೆ, ಮಾನ್ಯ ಸಚಿವರು ಕೊಟ್ಟಿರುವ ಉತ್ತರದಲ್ಲಿ ಅರ್ಧ ಸತ್ಯ ಇದೆ; ಇನ್ನರ್ಧ ಉತ್ತರ ಸತ್ಯಕ್ಕೆ ದೂರವಾಗಿದೆ. ಅಕ್ರಮ ಗಣಿಗಾರಿಕೆ ಮತ್ತು ಸರಕು ವಾಹನಗಳ ಮೇಲೆ ಕ್ರಮ ತೆಗೆದುಕೊಳ್ಳುವ ಅಥವಾ ಟ್ರ್ಯಾಕ್ ಮಾಡುವ ಸಲುವಾಗಿ, 2020ರ ನಂತರ ಖರೀದಿಸಿದ ಎಲ್ಲಾ ವಾಹನಗಳಿಗೆ One nation- One G.P.S. ಅಳವಡಿಸಲು ಕಡ್ಡಾಯ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ. ಹಾಗಿದ್ದಲ್ಲಿ, ಆ ಯೋಜನೆ ರೂಪಿಸಲು ಸರ್ಕಾರ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ಸ್ಪಷ್ಟ ಉತ್ತರವನ್ನು ನೀಡಿಲ್ಲ. ಇದಕ್ಕೆ ದಯವಿಟ್ಟು ಉತ್ತರ ಕೊಡಿ

ಶ್ರೀ ಆಚಾರ್ ಹಾಲಪ್ಪ ಬಸಪ್ಪ:- ಮಾನ್ಯ ಸಭಾಪತಿಗಳೆ, ಮಾನ್ಯ ಸದಸ್ಯರು, ರಾಜ್ಯದಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆ ಮತ್ತು ಸರಕು ವಾಹನಗಳ ಮೇಲೆ ಜಾಗೃತೆ ವಹಿಸಲು ರಾಜ್ಯ ಸರ್ಕಾರ ಕೈಗೊಂಡಿರುವ ಕ್ರಮಗಳೇನು ಎಂದು ಪ್ರಶ್ನೆ ಕೇಳಿದ್ದಾರೆ. Integrated Lease Management System (ILMS) version-II ಪ್ರಕಾರ ತೆಗೆದುಕೊಳ್ಳುತ್ತಿದ್ದೇವೆ. ಇದರ ತಂತ್ರಾಂಶ ಅಭಿವೃದ್ಧಿ ಪಡಿಸುವ ಪ್ರಯತ್ನದಲ್ಲಿ ಇಲಾಖೆ ಇದೆ. ಮತ್ತೆ, ಕಳೆದ ಮೂರು ವರ್ಷಗಳಲ್ಲಿ ರಾಜ್ಯದಾದ್ಯಂತ ಅಧಿಕ ಭಾರದ ಗಣಿಗಾರಿಕೆಯ ಸಾಮಗ್ರಿಗಳನ್ನು ಸಾಗಿಸಿರುವ 27,763 ವಾಹನಗಳ ವಿರುದ್ಧ ಪ್ರಕರಣ ದಾಖಲಿಸಿ ರೂ. 17.17 ಕೋಟಿಗಳ ದಂಡವನ್ನು ವಸೂಲು ಮಾಡಲಾಗಿದೆ ಎಂಬ ಅಂಶವನ್ನು ತಮ್ಮ ಮಾಹಿತಿಗೆ ತಂದಿದ್ದೇನೆ.

ಒನ್ ನೇಷನ್-ಒನ್ ಜಿಪಿಎಸ್ ಅನ್ನು ಸರಕು ಸಾಗಣೆ ವಾಹನಗಳಿಗೆ ಅಳವಡಿಸುವುದರ ಮೂಲಕ ಅಕ್ರಮ ಸಾಗಾಣಿಕೆ ತಡೆಯಬಹುದೇ ಎನ್ನುವ ಇನ್ನೊಂದು ಪ್ರಶ್ನೆಯನ್ನು ಕೇಳಿದ್ದಾರೆ. ಮಾನ್ಯ ಸಭಾಪತಿಗಳೆ, ಈ ಪ್ರಶ್ನೆ ಸಾರಿಗೆ ಇಲಾಖೆಗೆ ಸಂಬಂಧಪಟ್ಟದ್ದಾಗಿದೆ. ಗಣಿ ಇಲಾಖೆಯಿಂದ ಒನ್ ಸ್ಟೇಟ್-ಒನ್ ಜಿಪಿಎಸ್ ಮಾಡಲಾಗುತ್ತಿದೆ. ರಾಜ್ಯದಲ್ಲಿ ಅಕ್ರಮ ಗಣಿ ಸಾಗಾಣಿಕೆ ವಾಹನಗಳ ಮೇಲೆ ಜಾಗೃತೆ ವಹಿಸಲು ILMS ಅಡಿ, ಸರ್ಕಾರದ 2019 ಆದೇಶದಲ್ಲಿ Location Tracking &

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

Emergency Panic Button ನ ಅಳವಡಿಕೆ ಯೋಜನೆಯ ರೂಪರೇಷೆಗಳನ್ನು ಮತ್ತು ಅದನ್ನು ಅನುಷ್ಠಾನಗೊಳಿಸುವ ಕಾರ್ಯವಿಧಾನವಗಳನ್ನು ಸಿದ್ಧಪಡಿಸಲು M/s. Delhi Integrated Multi-Modul Transit System Limited (DIMTS) ಸಂಸ್ಥೆಯವರಿಗೆ DPR (Detailed Project Report) ಮಾಡುವುದಕ್ಕೆ ಕೊಡಲಾಗಿದೆ. ಈಗಾಗಲೇ DPR ತಯಾರಾಗಿದೆ; RPF (Request for Proposal) ಕೂಡ ಸಿದ್ಧವಾಗಿದೆ. ಮುಂದಿನ ಟೆಂಡರ್ ಪ್ರಕ್ರಿಯೆಗೆ ಸರ್ಕಾರ ಕ್ರಮ ಕೈಗೊಳ್ಳುತ್ತದೆ.

ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳ ಗಣಿಗಾರಿಕೆಯಿಂದ ಬರುವ ವಾರ್ಷಿಕ ಒಟ್ಟು ಸೆನ್ಸನ ಮೊತ್ತವೆಷ್ಟು ಹಾಗೂ ಈ ಮೊತ್ತದಲ್ಲ ಈ ಎರಡು ಜಿಲ್ಲೆಗಳಲ್ಲಿ ಯಾವ ಯಾವ ಅಭಿವೃದ್ಧಿ ಕಾಮಗಾರಿಗಳನ್ನು ಕಳೆದ ಎರಡು ವರ್ಷಗಳಲ್ಲಿ ಕೈಗೊಳ್ಳಲಾಗಿದೆ ಎಂದು ಕೇಳಿದ್ದಾರೆ. ನಮ್ಮ ಗಣಿ ಇಲಾಖೆಯಿಂದ ರಾಜಧನವನ್ನು ನೇರವಾಗಿ ಸಂಚಿತ ನಿಧಿಗೆ ಅಂದರೆ State Consolidated Fund ಗೆ ಕೊಡುತ್ತೇವೆ. ರಾಜಧನವನ್ನು ಕೊಟ್ಟು, ಅದರಲ್ಲಿ 2014ಕ್ಕಿಂತ ಪೂರ್ವದಲ್ಲರುವ ಅಜ್ಜಿಗೆ ಶೇಕಡ 30 ರಷ್ಟು D.M.F.T. (District Mineral Fund Trust) ನಿಂದ ತೆಗೆದುಕೊಳ್ಳಲಾಗುತ್ತದೆ. D.M.F.T. ಗೆ ಸಂಬಂಧಪಟ್ಟ ಜಿಲ್ಲಾಧಿಕಾರಿಗಳು ಅಧ್ಯಕ್ಷರಾಗಿರುತ್ತಾರೆ. ಅವರು, ಯಾವ ಬಾಧಿತ ಪ್ರದೇಶಗಳಿರುತ್ತವೆಯೋ ಅಲ್ಲಿ ಅಭಿವೃದ್ಧಿಪರ ಕೆಲಸ ಮಾಡುವುದಕ್ಕೆ ಆ ದುಡ್ಡನ್ನು ಖರ್ಚು ಮಾಡುವುದನ್ನು ನಾವು-ನೀವು ನೋಡುತ್ತಿದ್ದೇವೆ. ಆ ಟ್ರಸ್ಟ್‌ನಲ್ಲಿ 9 ಮಂದಿ ಸದಸ್ಯರು ಇರುತ್ತಾರೆ. ಅದರಲ್ಲಿ ಶಾಸಕರು ಮತ್ತು ಬೇರೆಯವರೂ ಇರುತ್ತಾರೆ. ಮಾನ್ಯ ಸದಸ್ಯರು ಎರಡು ಜಿಲ್ಲೆಗಳ ಬಗ್ಗೆ ಕೇಳಿದ್ದಾರೆ. ಮೈಸೂರು ಜಿಲ್ಲೆಗೆ ಸಂಬಂಧಪಟ್ಟಂತೆ ಸಂಗ್ರಹಿಸಿರುವ ಮೊತ್ತ ಕೇವಲ ರೂ. 2 ಕೋಟಿ 18 ಲಕ್ಷ. ಚಾಮರಾಜನಗರ ಜಿಲ್ಲೆಗೆ ಸಂಬಂಧಪಟ್ಟಂತೆ ಸುಮಾರು ರೂ. 25 ಕೋಟಿ 85 ಲಕ್ಷ ಸಂಗ್ರಹಿಸಲಾಗಿದೆ. ಅಲ್ಲಿ ಗಣಿಗಾರಿಕೆ ಬಹಳ ಇದೆ.

ಒನ್ ಸ್ಟೇಟ್ - ಒನ್ ಜಿಪಿಎಸ್ ಪ್ರಕ್ರಿಯೆಗೆ ಸಂಬಂಧಪಟ್ಟಂತೆ ಅದನ್ನು ಆರ್ಥಿಕ ಇಲಾಖೆಗೆ ಕಳುಹಿಸಿ ಕೊಟ್ಟಿದ್ದೇವೆ. ಬಹುಶಃ ಎರಡು-ಮೂರು ತಿಂಗಳಲ್ಲಿ ಅಂತಿಮ ಮಾಡಿ ಅದನ್ನೂ ಕೂಡ ಅಳವಡಿಸಿಕೊಳ್ಳುತ್ತೇವೆ.

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಶ್ರೀ ಸಿ.ಎನ್. ಮಂಜೇಗೌಡ:- ಮಾನ್ಯ ಸಭಾಪತಿಗಳೆ, ಸರ್ಕಾರ ಸಾಲವನ್ನು ತೆಗೆದುಕೊಂಡು ರಾಜ್ಯವನ್ನು ನಡೆಸುವ ಹಂತಕ್ಕೆ ಬಂದಿದೆ. ಇದು ಬಹಳ ಸೂಕ್ಷ್ಮ ವಿಚಾರ. ಭೂ-ಗಣಿ ಇಲಾಖೆಯಲ್ಲಿ ಸುಮಾರು 27,763 ವಾಹನಗಳಿಗೆ ದಂಡ ಹಾಕಿ ರೂ. 17.17 ಕೋಟಿಗಳನ್ನು ಸಂಗ್ರಹ ಮಾಡಿದ್ದೀರಿ. 3 ವರ್ಷಗಳಲ್ಲಿ ನೀವು One nation- One G.P.S. ನ್ನು ತಂದಿದ್ದೀರಿ. ಆದರೆ, ಇವತ್ತು ಚಾಮರಾಜ ನಗರ ಜಿಲ್ಲೆ ಭಾಗದಲ್ಲಿ ಹೆಚ್ಚಿನ ಗಣಿಗಾರಿಕೆ ನಡೆಯುತ್ತಿದ್ದು, ಅದರಲ್ಲಿ ಕ್ರಮಬದ್ಧವಲ್ಲದ ಗಣಿಗಾರಿಕೆಗಳು ತುಂಬಾ ನಡೆಯುತ್ತಿದೆ. ಸಾಕಷ್ಟು ಅನಾಹುತಗಳೂ ಕೂಡ ಆಗಿವೆ. ಅಲ್ಲಿ ತಾವೂ ಕೂಡ ಭೇಟಿ ಕೊಟ್ಟಿದ್ದೀರಿ; ಒಂದು ತಿಂಗಳು ಕಾಲ ಬಂದ್ ಮಾಡಿದ್ದೀರಿ. ನಂತರ ಪುನಃ ಅದನ್ನು ತೆರೆಯುತ್ತೀರಿ. ಆ ಭಾಗದ ಭೂಮಿ ಬರಡಾಗುತ್ತಿವೆ, ಕಲ್ಲುಗಳು ಖಾಲಿ ಆಗುತ್ತಿದೆ. ಅಲ್ಲಿ ಜಾಗ ಖಾಲಿ ಆಗುತ್ತಿದೆ, ಗಣಿಗಾರಿಕೆ ಮಾಡುವವರ ಜೇಬು ತುಂಬುತ್ತಿದೆ ಮತ್ತು ಸರ್ಕಾರದ ಬೊಕ್ಕಸ ಖಾಲಿ ಆಗುತ್ತಿದೆ. ಇದು ದೊಡ್ಡ ಮಾಫಿಯಾ ಆಗಿದೆ. ನಾನು ನಿಮ್ಮ ಜೊತೆಯಲ್ಲಿ ಎರಡು ಸಭೆಗಳನ್ನು attend ಮಾಡಿದ್ದೇನೆ. ನೀವು ಮತ್ತು ನಿಮ್ಮ ಇಲಾಖೆ ಅಧಿಕಾರಿಯಾದ ಶ್ರೀ ಪಂಕಜ್‌ಪಾಂಡೆಯವರು ಬಹಳ ಸಮರ್ಥವಾಗಿ ಕಾರ್ಯ ಮಾಡಿರುವುದನ್ನು ನಾವು ಕಣ್ಣಾರೆ ನೋಡಿದ್ದೇವೆ. ಇಲ್ಲಿನ ಮಾಫಿಯಾದ ಹಿನ್ನೆಲೆಯಲ್ಲಿ ಸರ್ಕಾರದ ಬೊಕ್ಕಸ ಖಾಲಿಯಾಗುತ್ತಿದೆ ಎಂದು ನಾನು ಹೇಳುವುದಕ್ಕೆ ಇಷ್ಟಪಡುತ್ತೇನೆ. ನೀವು ಜಿಪಿಎಸ್ ಅಳವಡಿಸುವ ಸಂಬಂಧ ಅದನ್ನು ದೆಹಲಿಯ ಒಂದು ಸಂಸ್ಥೆಗೆ ಕೊಟ್ಟಿದ್ದೀರಿ. ಆದರೆ ಅದಕ್ಕೆ ಯಾರು ಹಣವನ್ನು ಭರಿಸುತ್ತಾರೆ? ಹಣವನ್ನು ತುಂಬುವವರು ಯಾರು? ಮತ್ತೆ, ಜಿಪಿಎಸ್ ಅಳವಡಿಸಲು ಯಾವ ಒಂದು ಏಜೆನ್ಸಿಗೆ ಕೊಡಲಾಗಿದೆ ಎಂದು ಹೇಳಿದ್ದೀರೋ ಆ ಸಂಬಂಧ, ನಾವಿನ್ನೂ ಕಾರ್ಯಕ್ರಮವನ್ನು ರೂಪಿಸುತ್ತಿದ್ದೇವೆ ಎನ್ನುವ ಮಾತನ್ನು ಹೇಳಿದ್ದೀರಿ. ಈ ಉತ್ತರವನ್ನು ನೀವು ಒಪ್ಪಿಕೊಳ್ಳುತ್ತೀರಾ? 3 ವರ್ಷಗಳಾದರೂ ಆ ಕಾರ್ಯಕ್ರಮವನ್ನು ರೂಪಿಸುತ್ತಿದ್ದೇವೆ ಎಂದು ಹೇಳುವುದು ಎಷ್ಟು ಸಮರ್ಥನೀಯ?

(ಮುಂದು)

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

(682) ದಿನಾಂಕ:29-03-2022 11.10 ಡಿಎಸ್-ಜಿಆರ್

ಶ್ರೀ ಸಿ.ಎನ್.ಮಂಜೇಗೌಡ(ಮುಂದು):-

ಇವತ್ತು ಖಾಸಗಿಯವರು ಯಾವುದೇ ಕಂಪನಿ ನಡೆಸಿದರೂ ಕೂಡ ಅವರಿಗೆ ಲಾಭ ಸಿಗುತ್ತದೆ. ಸರ್ಕಾರ ನಡೆಸಿದರೆ ನಷ್ಟ ಏಕೆ? ದಯಮಾಡಿ ಇದಕ್ಕೆ ಮಾನ್ಯ ಸಚಿವರು ಉತ್ತರ ಕೊಡಬೇಕು.

ಶ್ರೀ ಆಚಾರ್ ಹಾಲಪ್ಪ ಬಸಪ್ಪ:- ಮಾನ್ಯ ಸಭಾಪತಿಯವರೇ, ನಾನು ನೇರವಾಗಿ ಸ್ಪಷ್ಟವಾಗಿ ಹೇಳಬಯಸುತ್ತಿದ್ದೇನೆ. ಸರ್ಕಾರಕ್ಕೆ ರಾಜಧನವನ್ನು ತುಂಬುವಂತಹ ಸಂದರ್ಭದಲ್ಲಿ ಕಳೆದ ಸಲ ನಾವು 4,000 ಕೋಟಿ ರೂಪಾಯಿಗಳ ರಾಜಧನವನ್ನು ಸಂಗ್ರಹ ಮಾಡಬೇಕು ಎಂದಾಗ ಈ ವರ್ಷ ನಾವು ಇವತ್ತಿಗೆ 5,300 ಕೋಟಿ ರೂಪಾಯಿಯ ರಾಜಧನವನ್ನು ಸಂಗ್ರಹ ಮಾಡಿದ್ದೇವೆ. ಎಲ್ಲೆಲ್ಲ ಸೋರಿಕೆಯಾಗುತ್ತದೆ ಅವೆಲ್ಲವುಗಳನ್ನು ನಿಲ್ಲಿಸುವುದಕ್ಕೆ ಪ್ರಯತ್ನ ಮಾಡುತ್ತಿದ್ದೇವೆ. ಕಲ್ಲು ಗಣಿಗಾರಿಕೆ ಮಾಡುವುದಕ್ಕೆ ಕಾನೂನು ಬದ್ಧವಾಗಿ ಸಂವಿಧಾನದಲ್ಲಿ ಇವತ್ತೇನು ನಾವು ಅವಕಾಶ ಮಾಡಿಕೊಟ್ಟಿದ್ದೇವೆಯೋ ಆ ನಿಯಮದ ಪ್ರಕಾರ ಕೊಡುತ್ತಿದ್ದೇವೆ. ಎಲ್ಲಯೂ ಕೂಡ ಕಾನೂನು ಬಾಹಿರವಾಗಿ ಕೆಲಸ ಮಾಡುವುದಕ್ಕೆ ಯಾರಿಗೂ ಅವಕಾಶವಿಲ್ಲ. ಯಾರಾದರೂ ಕಳವು ಮಾಡಿದ್ದರೆ ಅಥವಾ ತಪ್ಪು ಸಾಗಾಣಿಕೆ ಮಾಡಿದ್ದರೆ ಅವರಿಗೆ ದಂಡ ಹಾಕಿರುವುದಕ್ಕೆ ಹೇಳಿದ್ದೇವೆ. ಇನ್ನು ಹೆಚ್ಚು ಪಾರದರ್ಶಕವಾಗಿ ಆಗಬೇಕೆನ್ನುವ ಕಾರಣಕ್ಕಾಗಿ 'One State One G.P.S.,' ತಂತ್ರಾಂಶ ತೆಗೆದುಕೊಂಡು ಬಂದೆವು. ಪರ್ಮಿಟ್‌ನಿಂದ ಹಿಡಿದು weighbridge ನಿಂದ ಹಿಡಿದು ಇವತ್ತು ಯಾವ ಜಾಗದಿಂದ ಹೋಗುತ್ತದೆಯೋ, ಎಲ್ಲಯವರೆಗೆ ಹೋಗುತ್ತದೆಯೋ ಅದನ್ನು ಮಾನಿಟರ್ ಮಾಡುವುದಕ್ಕೆ 'One State One G.P.S.,' ಹೊಸ ತಂತ್ರಾಂಶದಲ್ಲಿ ಅದನ್ನು ಅಳವಡಿಸಿಕೊಂಡು ಮಾಡುವುದಕ್ಕೆ ಹೊರಟಿದ್ದೇವೆ. ಇವತ್ತು ಆಗುತ್ತಿರುವಂತಹ ಲೋಪಗಳನ್ನು ಸರಿ ಮಾಡಿಕೊಳ್ಳುವುದಕ್ಕೆ ನಮ್ಮ ಇಲಾಖೆ ಸಾಕಷ್ಟು ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇವೆ ಎನ್ನುವಂತಹ ಮಾತನ್ನು ನಾನು ಹೇಳುವುದಕ್ಕೆ ಬಯಸುತ್ತಿದ್ದೇನೆ. ಈಗಾಗಲೇ ಟೆಂಡರ್ ಕರೆದಿದ್ದೀರಿ ಎಂದು ಮಾನ್ಯ ಸದಸ್ಯರು ಹೇಳಿದರು. ಅದು ಸಾರಿಗೆ ಇಲಾಖೆಗೆ ಸಂಬಂಧಪಟ್ಟಿರುವುದು. ನಮ್ಮ ಗಣಿ ಇಲಾಖೆಗೆ

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಸಂಬಂಧಪಟ್ಟಿರುವುದಲ್ಲ. ಅದರ ಬಗ್ಗೆ ಸಾರಿಗೆ ಇಲಾಖೆಯಿಂದ ಮಾಹಿತಿ ತೆಗೆದುಕೊಂಡಾಗ ಇವತ್ತು M/s.Delhi Integrated Multi-Modul Transit System Limited (DIMTS) ಗೆ ಡಿ.ಪಿ.ಆರ್., ಮಾಡುವುದಕ್ಕೆ ಕೊಟ್ಟಿರುವಂಥದ್ದು. ಇವತ್ತು ಅದನ್ನು ಮಾಡಿಕೊಟ್ಟಿದ್ದಾರೆ. ಅವರು ಟೆಂಡರ್ ಪ್ರಕ್ರಿಯೆ ಮಾಡುತ್ತಿದ್ದಾರೆ. ಜಿ.ಪಿ.ಎಸ್., ಅನ್ನು ಗಣಿ ಇಲಾಖೆಯಿಂದ ಅಳವಡಿಸಿ, ನಮ್ಮ ಗಣಿಯಿಂದ ಉತ್ಪತ್ತಿಯಾಗಿರುವಂತಹ ಮಾಲನ್ನು ತೆಗೆದುಕೊಂಡು ಹೋಗುವಂತಹ ಗಾಡಿಗಳಿಗೆ ಅದನ್ನು ಅಳವಡಿಸಿಕೊಂಡು permit, weighbridge, tracking ಅವೆಲ್ಲವುಗಳನ್ನು ನಾವು integrate ಮಾಡಿ ಸಾಧ್ಯವಾದಷ್ಟು ಈ ಲೋಪಗಳನ್ನು ಸರಿಪಡಿಸಿಕೊಳ್ಳುವುದಕ್ಕೆ ಪ್ರಯತ್ನ ಮಾಡುತ್ತೇವೆ.

ಶ್ರೀ ಸಿ.ಎನ್.ಮಂಜೇಗೌಡ:- ಮಾನ್ಯ ಸಭಾಪತಿಯವರೇ, ಒಂದು ಪರ್ಮಿಟ್ ತೆಗೆದುಕೊಂಡು ಹತ್ತು ಟ್ರಾಕ್ ಹೊಡೆಯುತ್ತಾರೆ. ಜಿ.ಪಿ.ಎಸ್., ಏನಿದೆ ಅದು ಜಿಲ್ಲೆಯಿಂದ ಜಿಲ್ಲೆಗೆ ಕೆಲಸ ಮಾಡುತ್ತಿಲ್ಲ. ಪೊಲೀಸ್ ಇಲಾಖೆಯವರು ರಸ್ತೆಯಲ್ಲಿ ಹಣವನ್ನು ವಸೂಲ ಮಾಡಿಕೊಂಡು, ಹೆಚ್ಚಿನ ಲೋಡ್ ಇದ್ದರೂ ಕೂಡ ಅವರಿಗೆ ಪರವಾನಗಿ ಕೊಟ್ಟು ರಸ್ತೆಯನ್ನು ಬಿಡುತ್ತಿರುವುದರಿಂದ ರಸ್ತೆಗಳು ಹಾಳಾಗುತ್ತಿವೆ.

ಶ್ರೀ ಆಚಾರ್ ಹಾಲಪ್ಪ ಬಸಪ್ಪ:- ಮಾನ್ಯ ಸಭಾಪತಿಯವರೇ, ಅದಕ್ಕೆ ಅಲ್ಲ D.C., ಅವರೇ Monitoring Committee ಅಧ್ಯಕ್ಷರು ಇರುತ್ತಾರೆ. ಆರ್ ಎಸ್ ಕೊಡುವವರು ಅವರೇ ಇರುತ್ತಾರೆ, ಆರ್ ಎಸ್ ಮಾನಿಟರ್ ಮಾಡುವವರು ಅವರೇ ಇರುತ್ತಾರೆ. ಇಂತಹ ಲೋಪಗಳನ್ನು ಸರಿಪಡಿಸುವುದಕ್ಕೆ District Administration ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಒಂದು ಟೀಮ್ ಇರುತ್ತದೆ. ಅವರು ಲೋಕಲ್‌ನಲ್ಲಿ ಮಾಡಬೇಕು. ನಾವು ಕೂಡ ರಾಜ್ಯದಲ್ಲಿ ಇಲಾಖೆಯವರು ಏನು ಮಾಡಬೇಕೋ ಅದನ್ನು ಮಾಡುತ್ತೇವೆ.

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಪ್ರಶ್ನೆ ಸಂಖ್ಯೆ: 2802

ಸಭಾಪತಿಯವರು:- ಶ್ರೀಮತಿ ಭಾರತಿ ಶೆಟ್ಟಿಯವರೇ, ತಮ್ಮ ಪ್ರಶ್ನೆಗೆ ಮಾನ್ಯ ಸಚಿವರು ಒಂದು ವಾರ ಕಾಲಾವಕಾಶವನ್ನು ಕೇಳಿದ್ದಾರೆ.

ಶ್ರೀಮತಿ ಭಾರತಿ ಶೆಟ್ಟಿ:- ಮಾನ್ಯ ಸಭಾಪತಿಯವರೇ, ಈ ವಾರದ ನಂತರ ಅಧಿವೇಶನ ಇರುವುದಿಲ್ಲ. ನಾನು ಅಧಿವೇಶನದ ಪ್ರಾರಂಭದಲ್ಲೇ ಈ ಪ್ರಶ್ನೆಯನ್ನು ಕೊಟ್ಟಿದ್ದೇನೆ. ಈಗ ಏನಾಗಿದೆ ಎಂದರೆ ಕೆಲವು ವಿಷಯದಲ್ಲಿ ಲೆಕ್ಕಕ್ಕೆ ಉಂಟು ಆಟಕ್ಕೆ ಇಲ್ಲ, ಕೆಲವು ವಿಷಯಗಳು ಆಟಕ್ಕೆ ಉಂಟು ಲೆಕ್ಕಕ್ಕೆ ಇಲ್ಲ. ಈ ಚಿಂದಿ ಆಯುವ ಮಕ್ಕಳು ಮತ್ತು ಬೀದಿ ಬದಿಯಲ್ಲಿ ವಾಸಿಸುವ ಮಕ್ಕಳು ಲೆಕ್ಕಕ್ಕೂ ಇಲ್ಲ, ಆಟಕ್ಕೂ ಇಲ್ಲ ಎನ್ನುವ ಹಾಗೆ ಇದೆ. ಇವರು ಅಂಕಿ-ಅಂಶ ಕೊಡದಿದ್ದರೆ ಅಡ್ಡಿಯಿಲ್ಲ. ಬೀದಿ ಬದಿಯ ಮಕ್ಕಳ ಪುನರ್ವಸತಿಯ ಬಗ್ಗೆ ಈಗಲೂ ಕೂಡ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದೆ. ಸುಪ್ರೀಂ ಕೋರ್ಟ್ ಇವರ ಪುನರ್ವಸತಿ ನಿರ್ಮಾಣಕ್ಕಾಗಿ ಏನಾದರೂ ಅಗತ್ಯ ಕ್ರಮಗಳ ಬಗ್ಗೆ ಸಲಹೆಗಳನ್ನು ಕೊಡಬೇಕೆಂದು ಕೇಂದ್ರಾಡಳಿತ ಪ್ರದೇಶ ಮತ್ತು ರಾಜ್ಯ ಸರ್ಕಾರಗಳಿಗೆ ಸೂಚನೆಯನ್ನು ಕೊಟ್ಟಿದೆ. ಮಾನ್ಯ ಸಚಿವರು ಸರ್ಕಾರದಿಂದ ಸಲಹೆಗಳನ್ನು ಕೊಟ್ಟಿದ್ದಾರೆಯೇ?

ಸಭಾಪತಿಯವರು:- ಶ್ರೀಮತಿ ಭಾರತಿ ಶೆಟ್ಟಿಯವರೇ, ಮಾನ್ಯ ಸಚಿವರು ಕಾಲಾವಕಾಶ ಕೇಳಿರುವುದರಿಂದ ನೀವು ಈ ಪ್ರಶ್ನೆಯನ್ನು ಕೇಳುವುದಕ್ಕೆ ಬರುವುದಿಲ್ಲ.

ಶ್ರೀ ಆಚಾರ್ ಹಾಲಪ್ಪ ಬಸಪ್ಪ:- ಮಾನ್ಯ ಸಭಾಪತಿಯವರೇ, ರಾಜ್ಯದಲ್ಲಿ ಚಿಂದಿ ಆಯುವ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಮಕ್ಕಳ ಮತ್ತು ಮಹಿಳೆಯರ ಅಂಕಿಅಂಶ ಒದಗಿಸಬೇಕೆಂದು ಪ್ರಶ್ನೆಯನ್ನು ಕೇಳಿದ್ದಾರೆ. Urban Local Body ಯವರು ಸರ್ವೆ ಮಾಡಿದ್ದಾರೆ. ಸರ್ವೆ ಮಾಡಿ ಅವರಿಗೆ ಐ.ಡಿ., ಕಾರ್ಡ್‌ನ್ನು ಕೊಟ್ಟಿದ್ದಾರೆ. ಅವರ ಹತ್ತಿರ ಪೂರ್ಣ ಮಾಹಿತಿ ಇದೆ. ಪೂರ್ಣ ಮಾಹಿತಿ ಬೇಕೆಂದರೆ ಅವರಿಗೆ ತರಿಸಿ ಕೊಡಬೇಕಾಗುತ್ತದೆ.

ಸಭಾಪತಿಯವರು:- ಅವರಿಗೆ ಉತ್ತರವನ್ನು ಕಳುಹಿಸಿ ಕೊಡಿ.

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಶ್ರೀಮತಿ ಭಾರತಿ ಶೆಟ್ಟಿ:- ಮಾನ್ಯ ಸಭಾಪತಿಯವರೇ, ಸುಪ್ರೀಂ ಕೋರ್ಟಿಗೆ ಸರ್ಕಾರ ಸಲಹೆಯನ್ನು ಕೊಟ್ಟಿದೆಯೇ? ಈಗ ಇದರ ಬಗ್ಗೆ ಸುಪ್ರೀಂ ಕೋರ್ಟ್ ಕೇವಲ ಕಡತದಲ್ಲರಬಾರದು ಎಂದು ಸೂಚನೆಯನ್ನು ಕೊಟ್ಟಿದೆ. ಈಗ ವಿಚಾರಣೆ ಸುಪ್ರೀಂ ಕೋರ್ಟ್‌ನಲ್ಲಿದೆ. ಮುಂದಿನ ಸೋಮವಾರ ಪುನಃ ಬರುತ್ತದೆ. ಕರ್ನಾಟಕದಿಂದ ನಮ್ಮ ಸರ್ಕಾರ ಏನು ಸಲಹೆಗಳನ್ನು ಕೊಟ್ಟಿದೆ.

ಶ್ರೀ ಆಚಾರ್ ಹಾಲಪ್ಪ ಬಸಪ್ಪ:- ಮಾನ್ಯ ಸಭಾಪತಿಯವರೇ, ನಗರಾಭಿವೃದ್ಧಿ ಇಲಾಖೆಯಿಂದ ಪೂರ್ಣ ಮಾಹಿತಿಯನ್ನು ತರಿಸಿಕೊಂಡು ಅವರಿಗೆ ಮಾಹಿತಿಯನ್ನು ಕೊಡುತ್ತೇನೆ.

ಪ್ರಶ್ನೆ ಸಂಖ್ಯೆ:2813

ಸಭಾಪತಿಯವರು:- ಡಾ||ಕೆ.ಗೋವಿಂದರಾಜ್‌ವರೇ, ತಮ್ಮ ಪ್ರಶ್ನೆಗೆ ಮಾನ್ಯ ಸಹಕಾರ ಸಚಿವರು 15 ದಿನ ಕಾಲಾವಕಾಶವನ್ನು ಕೇಳಿದ್ದಾರೆ.

ಶ್ರೀ ಎಸ್.ಟಿ.ಸೋಮಶೇಖರ್:- ಮಾನ್ಯ ಸಭಾಪತಿಯವರೇ, ಕಳೆದ 3 ವರ್ಷಗಳ ಅವಧಿಯಲ್ಲಿ ರಾಜ್ಯದಲ್ಲಿನ ಸಹಕಾರ ಸಂಘಗಳು, ರೇವಣಿದಾರರಿಗೆ ವಂಚಿಸಿದ ಎಷ್ಟು ಪ್ರಕರಣಗಳು ವರದಿಯಾಗಿವೆ; ಅವು ಯಾವುವು; ವಂಚನೆಯ ಪ್ರಕರಣ, ಸಹಕಾರ ಸಂಘಗಳ ಹೆಸರು, ವಿಳಾಸ ಕುರಿತಾದ ಸಂಪೂರ್ಣ ಮಾಹಿತಿಯನ್ನು ಒದಗಿಸಬೇಕೆಂದು ಪ್ರಶ್ನೆಯನ್ನು ಕೇಳಿದ್ದಾರೆ. ಯಾವುದಾದರೂ ಒಂದು ಜಿಲ್ಲೆಯ ಬಗ್ಗೆ ಕೇಳಿದ್ದರೆ ಪರವಾಗಿಲ್ಲ. ಎಲ್ಲಾ ಜಿಲ್ಲೆಗಳ ಮೂರು ವರ್ಷದ್ದು ಕೇಳುತ್ತಿದ್ದಾರೆ.

ಡಾ||ಕೆ.ಗೋವಿಂದರಾಜ್:- ಮಾನ್ಯ ಸಭಾಪತಿಯವರೇ, ಈ ಇಲಾಖೆಯದ್ದು ಹೀಗೆ, ಪಶುಸಂಗೋಪನೆ ಇಲಾಖೆಯಲ್ಲಿ ಹಗರಣ ನಡೆಯುತ್ತಿದೆ ಎಂದರೆ ಅದನ್ನು ಮುಂದಕ್ಕೆ ಹಾಕುತ್ತಾರೆ. ಹೀಗಾದರೆ ಹೇಗೆ?

ಸಭಾಪತಿಯವರು:- ಮಾನ್ಯ ಸಚಿವರೇ, ಅವರಿಗೆ ಉತ್ತರವನ್ನು ಕಳುಹಿಸಿ ಕೊಡಿ.

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಪ್ರಶ್ನೆ ಸಂಖ್ಯೆ: 2823

ಉತ್ತರ ಲಗತ್ತಿಸಲಾಗಿದೆ

ಶ್ರೀ ಸುನಿಲ್ ವಲ್ಯಾಪುರ್:- ಮಾನ್ಯ ಸಭಾಪತಿಯವರೇ, ಹೆಚ್ಚು ಚಿನ್ನದ ಗಣಿಯ ಬಗ್ಗೆ ಮಾನ್ಯ ಸಚಿವರು ಸಂಪೂರ್ಣವಾದ ಉತ್ತರ ಕೊಟ್ಟಿದ್ದಾರೆ. ಕಲ್ಯಾಣ ಕರ್ನಾಟಕದ ಭಾಗದಲ್ಲರುವ ಹೆಚ್ಚು ಚಿನ್ನದ ಗಣಿಯಲ್ಲಿ ಸ್ಥಳೀಯರಿಗೆ ಉದ್ಯೋಗಾವಕಾಶ ಕೊಡುವಂತೆ ಮಾನ್ಯ ಸಚಿವರಿಗೆ ತಮ್ಮ ಮುಖಾಂತರ ಕೇಳಬಯಸುತ್ತಿದ್ದೇನೆ. ನಮ್ಮ ರಾಜ್ಯದಲ್ಲಿ ಕೆ.ಜಿ.ಎಫ್., ಮತ್ತು ಹೆಚ್ಚು ಚಿನ್ನದ ಗಣಿ ಇವೆರಡೇ ಚಿನ್ನದ ಗಣಿಗಳಿರುವಂಥದ್ದು. ಹೆಚ್ಚು ಚಿನ್ನದ ಗಣಿಯಲ್ಲಿ ಸುಮಾರು 2000 ದಿಂದ 3000 ಟನ್‌ಗಳಷ್ಟು ಚಿನ್ನದ ಅದಿರನ್ನು ಉತ್ಪಾದನೆ ಮಾಡುತ್ತಿದ್ದಾರೆ. ಅದಕ್ಕೆ ಸರ್ಕಾರ ಕೂಡ ಅನುದಾನವನ್ನು ಕೊಟ್ಟು ಇನ್ನು ಹೆಚ್ಚಿನ ಉತ್ಪಾದನೆ ಮಾಡುವುದಕ್ಕೆ ಅವಕಾಶ ಕೊಡಬೇಕೆಂದು ಮಾನ್ಯ ಸಚಿವರಿಗೆ ತಮ್ಮ ಮೂಲಕ ಕೇಳಬಯಸುತ್ತಿದ್ದೇನೆ. ನನ್ನ ವಿನಂತಿ ಏನೆಂದರೆ, ಮಾನ್ಯ ಗಣಿ ಸಚಿವರು ಸದನದಲ್ಲಿದ್ದಾರೆ. ಕಳೆದ ಅಧಿವೇಶನದಲ್ಲಿ ಮಾನ್ಯ ಸಚಿವರಾದ ಸಿ.ಸಿ.ಪಾಟೀಲ್‌ರವರು ಕೂಡ D.M.F., Fund ಹಣವನ್ನು ವಿಧಾನ ಪರಿಷತ್ತಿನ ಸದಸ್ಯರು ಸೂಚಿಸಿರುವ ಕೆಲಸಗಳಿಗೆ ನಾವು ಕೊಡುತ್ತೇವೆಂದು ಹೇಳಿದ್ದಾರೆ. ಮಾನ್ಯ ಸಿ.ಸಿ.ಪಾಟೀಲ್‌ರವರು ಹೋದ ಮೇಲೆ, ಅಂದಿನ ಗಣಿ ಸಚಿವರಾಗಿದ್ದಂತಹ ಮಾನ್ಯ ಮುರುಗೇಶ್ ನಿರಾಣಿಯವರು ಕೂಡ ಸದನದಲ್ಲಿ ಭರವಸೆಯನ್ನು ಕೊಟ್ಟಿದ್ದಾರೆ. ಮಾನ್ಯ ಸಚಿವರು ಎಲ್ಲಾ ವಿಧಾನ ಪರಿಷತ್ತಿನ ಸದಸ್ಯರುಗಳಿಗೆ ಇವತ್ತು D.M.F., ಅನುದಾನವನ್ನು ನಮಗೂ ಕೊಡುವುದಕ್ಕೆ ಸೂಚಿಸಬೇಕೆಂದು ತಮ್ಮ ಮುಖಾಂತರ ಕೇಳುವುದಕ್ಕೆ ಬಯಸುತ್ತಿದ್ದೇನೆ.

ಶ್ರೀ ಆಚಾರ್ ಹಾಲಪ್ಪ ಬಸಪ್ಪ:- ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರು ಹೆಚ್ಚು ಚಿನ್ನದ ಗಣಿಯ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ಕೇಳಿದ್ದಾರೆ. ಅದರ ಮಾಹಿತಿಯನ್ನು ಕೊಟ್ಟಿದ್ದೇನೆ. ಅದರಿಂದ ಎಷ್ಟು ಲಾಭವಾಗಿದೆ, ಅದರಲ್ಲಿ ಎಷ್ಟು ಕಾರ್ಮಿಕರು ಇದ್ದಾರೆ, ಎಷ್ಟು ತಾತ್ಕಾಲಿಕ ಕಾರ್ಮಿಕರು ಇದ್ದಾರೆ ಎಂದು ಪ್ರಶ್ನೆಯನ್ನು ಕೇಳಿದ್ದಾರೆ. ಅದರ ಬಗ್ಗೆಯೂ ಅಂಕಿಸಂಖ್ಯೆಗಳನ್ನು ಕೊಟ್ಟಿದ್ದೇವೆ. ಇದನ್ನು ಚಿಟ್ಟು ಅವರು D.M.F., Fund ಬಗ್ಗೆ ಕೇಳುತ್ತಿದ್ದಾರೆ. D.M.F., Fund ಎಲ್ಲ ಗಣಿಗಾರಿಕೆ

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ನಡೆದಿರುತ್ತದೆ ಅಲ್ಲ 'District Mineral Foundation' ಎಂದು ಟ್ರಸ್ಟ್ ಎಂದು ಮಾಡಿಕೊಂಡಿರುತ್ತಾರೆ. ಅಲ್ಲ ಆ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿರುವಂತಹ ಟ್ರಸ್ಟ್‌ನಲ್ಲಿ 2016 ಕ್ಕಿಂತ ಮೊದಲು ಶೇಕಡ 30 ರಷ್ಟು ರಾಜಧನ ಸಂಗ್ರಹವಾಗಿರುತ್ತದೆ. 2016 ರ ನಂತರ auction ರಹಿತವಾಗಿರುವಂತಹ ಗಣಿಗಳಿಗೆ ಅವರಿಂದ ಶೇಕಡ 10 ರಷ್ಟು ರಾಜಧನ ತೆಗೆದುಕೊಳ್ಳುವಂತಹದ್ದು ಇದೆ. ಅದರಿಂದ ಸಂಗ್ರಹವಾಗಿರುವಂತಹ ಹಣವನ್ನು ಆ ಭಾಗದಲ್ಲಿ ಬಾಧಿತ ಪ್ರದೇಶಗಳಿಗೆ ಹಂಚಿಕೊಳ್ಳುತ್ತಾರೆ. ಎಲ್ಲರೂ ನಮಗೂ ಅವಕಾಶ ಮಾಡಿಕೊಡಿ ಎಂದು ಕೇಳುತ್ತಿದ್ದಾರೆ. ಆದರೆ ನಿಯಮದೊಳಗೆ ಕಾನೂನು ಮಾಡಿಕೊಂಡರೆ ಟ್ರಸ್ಟ್ ಸಮಿತಿಯಲ್ಲಿ ಶಾಸಕರು, ಎಂ.ಪಿ., ಗಳು ಇರುತ್ತಾರೆ. ಅದರಲ್ಲಿ ಜಿಲ್ಲಾಧಿಕಾರಿಗಳೇ ನಿರ್ಣಯ ಮಾಡುತ್ತಾರೆ. ಆಗ ಶಾಸಕರುಗಳು ಕೂಡ ಅಲ್ಲರುತ್ತಾರೆ, ಎಲ್ಲರೂ ಸೇರಿ ಮಾಡಿಕೊಳ್ಳಬೇಕಾಗುತ್ತದೆ.

ಶ್ರೀ ಬಿ.ಕೆ.ಹರಿಪ್ರಸಾದ್:- ಮಾನ್ಯ ಸಭಾಪತಿಯವರೇ, D.M.F., Fund ಮಾನ್ಯ ಸುನಿಲ್ ವಲ್ಯಾಪುರವರು ಹೇಳಿದ ಹಾಗೆ ಕೇವಲ ವಿಧಾನಸಭೆಯಲ್ಲಿರುವಂತಹ ಶಾಸಕರಿಗೆ ಮಾತ್ರ ಕೊಡುವಂತಹ ಅವಕಾಶಗಳಿವೆ. ಮಾನ್ಯ ಸುನಿಲ್ ವಲ್ಯಾಪುರವರು ಕೇಳುತ್ತಿರುವುದೇನೆಂದರೆ, ವಿಧಾನ ಪರಿಷತ್ತಿನ ಸದಸ್ಯರು ಅದೇ ಜಿಲ್ಲೆಯಲ್ಲಿರತಕ್ಕಂಥವರು ಮತ್ತು ಪದವೀಧರರ ಕ್ಷೇತ್ರ, ಶಿಕ್ಷಕರ ಕ್ಷೇತ್ರದಿಂದ ಗೆದ್ದು ಬಂದಿರುವಂತಹ ಶಾಸಕರುಗಳಿಗೂ ಕೂಡ ಅವಕಾಶ ಕೊಡಬೇಕು. ಅವರೇನು ಶಿಫಾರಸ್ಸು ಮಾಡುತ್ತಿದ್ದಾರೆ ಅದನ್ನು ಕೂಡ ಪರಿಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ. ಅವರು ಕೂಡ ಶಾಸಕರಾಗಿದ್ದಾರೆ. ಅದರಲ್ಲಿ ಭೇದಭಾವ, ತಾರತಮ್ಯ ಮಾಡಬೇಕಾಗಿಲ್ಲ.

ಶ್ರೀ ಆಚಾರ್ ಹಾಲಪ್ಪ ಬಸಪ್ಪ:- ಮಾನ್ಯ ಸಭಾಪತಿಯವರೇ, ಶಾಸಕರ ನೇತೃತ್ವದಲ್ಲಿ ಇದನ್ನು ಕೊಡುವುದಿಲ್ಲ. ಆ ಟ್ರಸ್ಟ್‌ಗೆ ಜಿಲ್ಲಾಧಿಕಾರಿಗಳು ಅಧ್ಯಕ್ಷರಾಗಿರುತ್ತಾರೆ.

ಶ್ರೀ ಬಿ.ಕೆ.ಹರಿಪ್ರಸಾದ್:- ಶಾಸಕರಿಗೆ ನೇತೃತ್ವ ಕೊಡಿ ಎಂದು ಕೇಳುತ್ತಿಲ್ಲ. ಅವರೇನು ಶಿಫಾರಸ್ಸು ಮಾಡುತ್ತಾರೆ, ಅದನ್ನು ಪರಿಗಣನೆ ಮಾಡಿ ಎಂದು ಕೇಳುತ್ತಿದ್ದೇವೆ ಅಷ್ಟೆ.

(ಮುಂದು)

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

(683) 29/03/2022 /11:20/ ಎಸ್‌ಪಿಆರ್/ಜಿಆರ್

ಸಭಾಪತಿಯವರು:- ಇವರನ್ನೂ ಸಹ ಶಾಸಕರನ್ನಾಗಿ ಪರಿಗಣಿಸಬೇಕೆಂದು ಹೇಳುತ್ತಿದ್ದಾರೆ.

ಶ್ರೀ ಆಚಾರ್ ಹಾಲಪ್ಪ ಬಸಪ್ಪ:- ಮಾನ್ಯ ಸಭಾಪತಿಯವರೇ, ಅಲ್ಲಿ 9 ಸದಸ್ಯರ ಟ್ರಸ್ಟ್ ಸಮಿತಿಯನ್ನು ಮಾಡಲಾಗಿದೆ.

ಶ್ರೀ ಜಿ.ಸಿ.ಮಾಧುಸ್ವಾಮಿ (ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರು):- ಮಾನ್ಯ ಸಭಾಪತಿಯವರೇ, ಅದನ್ನು ಬಾಧಿತ ಪ್ರದೇಶಕ್ಕೆ ಕೊಡಬೇಕು. ಹೀಗಾಗಿ ಆಯಾ ಭಾಗದ ಶಾಸಕರು ಅಲ್ಲಿ ಕುಳಿತುಕೊಂಡು ನಿರ್ದಿಷ್ಟವಾದ ಕೆಲಸವನ್ನೇ ಬರೆದು ಕೊಡಬೇಕೆಂದು ಸದರಿ ಡಿ.ಎಂ.ಎಫ್., ನ್ನು ಮಾಡಲಾಗಿದೆ. ನಾವು ಎಲ್ಲವನ್ನೂ ಸಾಮಾನ್ಯೀಕರಿಸುವುದಕ್ಕಾಗುವುದಿಲ್ಲ.

ಶ್ರೀ ಬಿ.ಕೆ.ಹರಿಪ್ರಸಾದ್(ವಿರೋಧ ಪಕ್ಷದ ನಾಯಕರು):-ಮಾನ್ಯ ಮಾಧುಸ್ವಾಮಿಯವರೇ, ನಾವು ಬೇರೆಯವರಿಗೆ ಕೊಡಿ ಎಂದು ಹೇಳುತ್ತಿಲ್ಲ. ಬದಲಾಗಿ ಬಾಧಿತ ಪ್ರದೇಶದ ಜಿಲ್ಲೆಗಳನ್ನು ಪ್ರತಿನಿಧಿಸುವ ವಿಧಾನ ಪರಿಷತ್ತಿನ ಸದಸ್ಯರುಗಳಿಗೆ ನೀಡಿ ಎಂದು ಹೇಳುತ್ತಿದ್ದೇವೆ. ಆಯಾ ಜಿಲ್ಲೆಗಳಿಂದ ಹೊರಗಡೆ ಇರುವ ಸದಸ್ಯರಿಗೆ ಕೊಡಿ ಎಂದು ನಾವು ಹೇಳುತ್ತಿಲ್ಲ. ಈ ವಿಚಾರಕ್ಕೆ ಸಂಬಂಧಪಟ್ಟಂತೆ ನಮಗೆ ಸ್ವಲ್ಪ ಮಟ್ಟಿಗೆ ತಿಳಿದಿರುವುದರಿಂದ ನಾವು ಹೇಳುತ್ತಿದ್ದೇವೆ.

ಶ್ರೀ ಪ್ರಕಾಶ್ ಕೆ.ರಾಥೋಡ್(ವಿರೋಧ ಪಕ್ಷದ ಮುಖ್ಯ ಸಚೇತಕರು):- ಮಾನ್ಯ ಸಭಾಪತಿಯವರೇ, ವಿಧಾನ ಪರಿಷತ್ತಿನ ಸದಸ್ಯರುಗಳಿಗೆ ಮಲತಾಯಿ ಧೋರಣಿಯಾಗುತ್ತಿದೆ. ವಿಧಾನ ಸಭಾ ಸದಸ್ಯರಿಗೆ ಎಲ್ಲಾ ರೀತಿಯ ಅವಕಾಶಗಳನ್ನು ನೀಡಲಾಗುತ್ತದೆ. ಅವರುಗಳು ಹೇಳುವುದನ್ನೆಲ್ಲವನ್ನೂ ಪರಿಗಣಿಸಲಾಗುತ್ತದೆ. ಆದರೆ ನಾವು ವಿಧಾನ ಪರಿಷತ್ತಿನ ಸದಸ್ಯರುಗಳು ಏನಾದರೂ ಶಿಫಾರಸ್ಸು ಮಾಡಲು ಪ್ರಯತ್ನಿಸಿದರೆ, ನಮ್ಮನ್ನು ಗಣನೆಗೆ ತೆಗೆದುಕೊಳ್ಳುವುದಿಲ್ಲ. ಈ

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ವಿಚಾರದಲ್ಲ ಸರ್ಕಾರವು ನಮಗೆ ಆಶ್ವಾಸನೆ ನೀಡಬೇಕೆಂದು ತಮ್ಮ ಮೂಲಕ ಕೋರಿಕೊಳ್ಳುತ್ತೇನೆ. ಪ್ರತಿಯೊಂದು ಇಲಾಖೆಗಳಲ್ಲಿಯೂ ಸಹ ನಮಗೆ ಇದೇ ರೀತಿಯಾಗಿ ಆಗುತ್ತಿದೆ. ಈ ಬಗ್ಗೆ ಸರ್ಕಾರದಿಂದ ಯಾರಾದರೂ ಉತ್ತರಿಸಬೇಕು.

ಸಭಾಪತಿಯವರು:- ಈ ವಿಚಾರದಲ್ಲ ಯಾವುದೇ ಮಂತ್ರಿಗಳು ಏನೂ ಉತ್ತರವನ್ನು ನೀಡುವುದಿಲ್ಲ.

ಶ್ರೀ ಪ್ರಕಾಶ್ ಕೆ.ರಾಥೋಡ್:- ಮಾನ್ಯ ಸಭಾಪತಿಯವರೇ, ತಾವಾದರೂ ಸಹ ನಮ್ಮ ರಕ್ಷಣೆಗೆ ಬರಬೇಕು.

ಸಭಾಪತಿಯವರು:- ನಾನು ಏನಾದರೂ ಹೇಳಿದರೆ, ಅವರು ಕೇಳಬೇಕಲ್ಲವೇ?

ಶ್ರೀ ಪ್ರಕಾಶ್ ಕೆ.ರಾಥೋಡ್:- ಮಾನ್ಯ ಸಭಾಪತಿಯವರೇ, ಎಲ್ಲವನ್ನೂ ಕೇವಲ ವಿಧಾನ ಸಭಾ ಸದಸ್ಯರುಗಳಿಗೆ ನೀಡಿದರೆ, ನಾವು ವಿಧಾನ ಪರಿಷತ್ತಿನ ಸದಸ್ಯರುಗಳಾಗಿ ಏನು ಮಾಡಬೇಕು? ಯಾವುದೇ ಜಿಲ್ಲೆಯ ಜಿಲ್ಲಾಧಿಕಾರಿಗಳಾಗಲಿ, ...

(ಗೊಂದಲ)

ಶ್ರೀ ಜೆ.ಸಿ.ಮಾಧುಸ್ವಾಮಿ:- ಮಾನ್ಯ ಸಭಾಪತಿಯವರೇ, ಬಾಧಿತ ಪ್ರದೇಶಗಳ ಜನರ ನೇರ ಪ್ರತಿನಿಧಿಯನ್ನು ಅಂದರೆ, ವಿಧಾನ ಸಭಾ ಸದಸ್ಯರನ್ನು ಕೂಡಿಸಿಕೊಂಡು... ಅಲ್ಲಿನ ನಾಲ್ಕು ಜಿಲ್ಲೆಗಳಿಂದ ಆಯ್ಕೆಗೊಂಡ ನಿಮ್ಮಗಳನ್ನು ಈಗಾಗಲೇ ಬಯಲುಸೀಮೆ ಅಭಿವೃದ್ಧಿ ಮಂಡಳಿಗೆ ನೀಡಲಾಗುತ್ತಿರುವ ಅನುದಾನವನ್ನು ಎಲ್ಲಿ ಮತ್ತು ಯಾವ್ಯಾವ ಬಾಧಿತ ಪ್ರದೇಶಗಳಿಗೆ ಖರ್ಚು ಮಾಡಲಾಗುತ್ತಿದೆ ಎನ್ನುವುದರ ಬಗ್ಗೆ ಯಾವುದೇ ಶಾಸಕರು ಲೆಕ್ಕ ನೀಡಿರುವುದಿಲ್ಲ. (ಗೊಂದಲ)

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲ್ಲೂಕಿನಲ್ಲಿ ಗಣಿಗಾರಿಕೆ ಮಾಡಲಾಗುತ್ತದೆ. ಹೀಗಾಗಿ ಇದನ್ನು ನಾವು ಬೇರೆಯವರಿಗೆ ನೀಡುವುದಕ್ಕಾಗುತ್ತದೆಯೇ?

(ಗೊಂದಲ)

ಶ್ರೀ ಪ್ರಕಾಶ್ ಕೆ.ರಾಥೋಡ್:- ಮಾನ್ಯ ಸಭಾಪತಿಯವರೇ, ...

(ಗೊಂದಲ)

ಸಭಾಪತಿಯವರು:- ಶ್ರೀ ಪ್ರಕಾಶ್ ರಾಥೋಡ್‌ರವರೇ ಸ್ವಲ್ಪ ತಡೆಯಿರಿ. ಅವರು ಮಾತನಾಡುವುದನ್ನು ಮುಗಿಸಲಿ.

ಶ್ರೀ ಜಿ.ಸಿ.ಮಾಧುಸ್ವಾಮಿ:- ಮಾನ್ಯ ಸಭಾಪತಿಯವರೇ, ನಾವು ಪ್ರಪೋಷರ್‌ನೇಟ್ ಆಗಿ ಕೊಡುತ್ತೇವೆ. ಇದಕ್ಕೆ ಸದಸ್ಯರು ಈ ರೀತಿಯಾಗಿ ಮಾತನಾಡಿದರೆ,

(ಗೊಂದಲ)

ಡಾ|| ಕೆ.ಗೋವಿಂದರಾಜ್:- ಮಾನ್ಯ ಸಭಾಪತಿಯವರೇ,

ಸಭಾಪತಿಯವರು:- ಶ್ರೀ ಗೋವಿಂದರಾಜ್‌ರವರೇ, ಸಚಿವರ ಮಾತು ಪೂರ್ತಿಯಾಗಲಿ.

ಡಾ|| ಕೆ.ಗೋವಿಂದರಾಜ್:- ಮಾನ್ಯ ಸಭಾಪತಿಯವರೇ, ಹೀಗಾದರೆ ನಮ್ಮನ್ನು ಶಾಸಕರು ಅಲ್ಲ ಎಂಬುದಾಗಿ ಘೋಷಣೆ ಮಾಡಲಿ.

(ಗೊಂದಲ)

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಶ್ರೀ ಆಚಾರ್ ಹಾಲಪ್ಪ ಬಸಪ್ಪ:- ಮಾನ್ಯ ಸಭಾಪತಿಯವರೇ, ನಾನು ಈ ಸಂದರ್ಭದಲ್ಲಿ ಒಂದು ಮಾಹಿತಿಯನ್ನು ಕೊಡಲಚ್ಚಿಸುತ್ತೇನೆ.

ಶ್ರೀ ಜಿ.ಸಿ.ಮಾಧುಸ್ವಾಮಿ:- ಮಾನ್ಯ ಸಭಾಪತಿಯವರೇ, ...

(ಗೊಂದಲ)

ಸಭಾಪತಿಯವರು:- ಯಾರಾದರೂ ಒಬ್ಬರು ಮಾತನಾಡಿ.

ಶ್ರೀ ಆಚಾರ್ ಹಾಲಪ್ಪ ಬಸಪ್ಪ:- ಮಾನ್ಯ ಸಭಾಪತಿಯವರೇ, ಇದನ್ನು ನಾವು ಮಾಡಿಲ್ಲ, ಬದಲಿಗೆ ಕೇಂದ್ರ ಸರ್ಕಾರದ ನಿಯಮಗಳನ್ವಯ ನಾವು ಮಾಡುತ್ತಿದ್ದೇವೆ.

ಶ್ರೀ ಪ್ರಕಾಶ್ ಕೆ.ರಾಥೋಡ್(ವಿರೋಧ ಪಕ್ಷದ ಮುಖ್ಯ ಸಚೀತಕರು):- ಮಾನ್ಯ ಸಭಾಪತಿಯವರೇ, ಕಾನೂನು ಸಚಿವರು ಹೇಳಿರುವುದು ಭಾಗಶಃ ಒಪ್ಪಿಕೊಳ್ಳುವಂತಹದ್ದು. ಆದರೆ, ನಾನು ಎಲ್ಲಾ ಇಲಾಖೆಗಳ ಬಗ್ಗೆ ಹೇಳುತ್ತಿದ್ದೇನೆ. ಸರ್ಕಾರದ ಆಡಳಿತದಲ್ಲಿ ಸರ್ಕಾರವು ಸರಿಯಾದ ಒಂದು ನಿಲುವನ್ನು ತೆಗೆದುಕೊಳ್ಳಬೇಕು ಹಾಗೂ ವಿಧಾನ ಪರಿಷತ್ತಿನ ಸದಸ್ಯರಿಗೆ ಮಾನ್ಯತೆಯನ್ನು ನೀಡುವ ಕೆಲಸಗಳಾಗಬೇಕು. ಹೀಗೆ ಮಾಡಿದ್ದಲ್ಲಿ ಇದು ನಮಗೆ ಮಲತಾಯಿ ಧೋರಣೆಯಂತಾಗುತ್ತದೆ. ಬಹಳಷ್ಟು ಸಂಖ್ಯೆಯಲ್ಲಿ ವಿಧಾನ ಪರಿಷತ್ತಿನ ಸದಸ್ಯರುಗಳಿದ್ದೇವೆ. ಆದರೂ ಸಹ ನಮಗೆ ಯಾವುದೇ ಮಾನ್ಯತೆಯನ್ನು ನೀಡುತ್ತಿಲ್ಲ. ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ನಮ್ಮ ಮಾತನ್ನು ಕೇಳುವುದಿಲ್ಲ. ಹೀಗಾಗಿ ಈ ಬಗ್ಗೆ ಸರ್ಕಾರವು ಗಮನಹರಿಸಬೇಕೆಂದು ತಮ್ಮ ಮೂಲಕ ಮನವಿ ಮಾಡುತ್ತೇನೆ.

ಪ್ರಶ್ನೆ ಸಂಖ್ಯೆ: 2796

(ಉತ್ತರವನ್ನು ಲಗತ್ತಿಸಿದೆ)

ಶ್ರೀ ಪ್ರಕಾಶ್ ಕೆ.ರಾಥೋಡ್:- ಮಾನ್ಯ ಸಭಾಪತಿಯವರೇ, ನಾನು ಪ್ರಸ್ತುತ ಪ್ರಶ್ನೆಯನ್ನು ಕೇಳುವ ಸಂದರ್ಭದಲ್ಲಿ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವರು ಸದನದಲ್ಲಿ ಉಪಸ್ಥಿತರಾಗಿರಬೇಕಿತ್ತು. ಆದರೆ, ಸಭಾನಾಯಕರು ಅವರ ಪರವಾಗಿ

ಸಭಾಪತಿಯವರು:- ಸದರಿ ಮಂತ್ರಿಗಳು ನನ್ನ ಅನುಮತಿಯನ್ನು ಪಡೆದುಕೊಂಡಿದ್ದಾರೆ.

ಶ್ರೀ ಪ್ರಕಾಶ್ ಕೆ.ರಾಥೋಡ್:- ಮಾನ್ಯ ಸಭಾಪತಿಯವರೇ, ಕ್ರಮ ಸಂಖ್ಯೆ (ಅ) ರಲ್ಲಿ ನಾನು ಕೇಳಿರುವ ಪ್ರಶ್ನೆಗೆ ಸರ್ಕಾರವು ಉತ್ತರಿಸಿರುವುದಿಲ್ಲ. ಆದರೆ, ಅಖತ ಉತ್ತರದಲ್ಲಿ “ರಾಜ್ಯದಲ್ಲಿ ಬಂಡವಾಳ ಹೂಡಿಕೆಯನ್ನು ಉತ್ತೇಜಿಸಲು ಪಾರದರ್ಶಕ ಮತ್ತು ಸುಸ್ಥಿರ ನೀತಿ ನಿಯಮಗಳ ಜಾರಿ ಮೂಲಕ ಕರ್ನಾಟಕ ರಾಜ್ಯವು ಕೈಗಾರಿಕೆಗಳ ಅಭಿವೃದ್ಧಿಯಲ್ಲಿ ಸದಾ ಮುಂದಿದೆ” ಎಂದು ತಿಳಿಸಲಾಗಿದೆ. ಮುಂದುವರೆದು, “2021-2022 ರ ಆರ್ಥಿಕ ಸಾಲಿನಲ್ಲಿ ಸತತ ಮೂರು ತ್ರೈಮಾಸಿಕಗಳಲ್ಲಿ, ಕರ್ನಾಟಕವು ದೇಶದಲ್ಲೇ ಅತಿ ಹೆಚ್ಚು ವಿದೇಶಿ ನೇರ ಬಂಡವಾಳ ಆಕರ್ಷಿಸಿದೆ” ಎಂದೂ ಸಹ ತಿಳಿಸಲಾಗಿದೆ. ಇದಲ್ಲದೇ “2021-2022 ರ ಆರ್ಥಿಕ ಸಾಲಿನಲ್ಲಿ ಏಕ ಗವಾಕ್ಷಿ ಸಮಿತಿ ಸಭೆಗಳಲ್ಲಿ ಒಟ್ಟು 561 ಯೋಜನೆಗಳಿಗೆ ಅನುಮೋದನೆ ನೀಡಲಾಗಿದ್ದು, ಇವುಗಳಿಂದ 42,714/- ಕೋಟಿ ರೂಪಾಯಿಗಳ ಬಂಡವಾಳ ಹೂಡಿಕೆಯಾಗಲಿದ್ದು, ಸುಮಾರು 1,27,203 ಜನರಿಗೆ ಉದ್ಯೋಗಾವಕಾಶಗಳು ಲಭ್ಯವಾಗಲಿದೆ” ಎಂಬುದಾಗಿಯೂ ಸಹ ಅಖತ ಉತ್ತರದಲ್ಲಿ ತಿಳಿಸಲಾಗಿದೆ. ನಮ್ಮ ದೇಶದಲ್ಲಿ ಅದರಲ್ಲೂ ಮುಖ್ಯವಾಗಿ ನಮ್ಮ ರಾಜ್ಯದಲ್ಲಿ ಕೈಗಾರಿಕೆಯು ಮುಂದೆ ಇದೆ. ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದಾಗಿನಿಂದಲೂ ಸಹ ನಮ್ಮ ರಾಜ್ಯವು ಕೈಗಾರಿಕೆ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದೆ. ಈ ದೇಶದ ಮಾಜಿ ಪ್ರಧಾನಿಗಳಾದ ದಿವಂಗತ ಪಂಡಿತ್ ಜವಾಹರ್ ಲಾಲ್

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ನೆಹರೂ ನೇತೃತ್ವದ ಸರ್ಕಾರದ ಆಡಳಿತಾವಧಿಯಲ್ಲಿ ಸಾರ್ವಜನಿಕ ವಲಯದ ಕೈಗಾರಿಕೆಗಳ ಸ್ಥಾಪನೆಯಾಯಿತು. ಮಾಜಿ ಪ್ರಧಾನಿಗಳಾದ ಶ್ರೀ ಮನ್‌ಮೋಹನ್ ಸಿಂಗ್‌ರವರ ನೇತೃತ್ವದ ಸರ್ಕಾರದ ಆಡಳಿತಾವಧಿಯಲ್ಲಿ ಬಹು ರಾಷ್ಟ್ರೀಯ ಕಂಪೆನಿಗಳು ಇಲ್ಲಗೆ ಬಂದವು. We are known as Silicon Valley of India. Bengaluru is called as Silicon Valley of India. ಹಲವಾರು ಉದ್ದಿಮೆದಾರರು ನಮ್ಮ ನೆರೆಯ ತಮಿಳುನಾಡು ರಾಜ್ಯದಲ್ಲಿ ಉದ್ದಿಮೆದಾರರಿಗೆ ಪ್ರೋತ್ಸಾಹಗಳನ್ನು ಮತ್ತು ರಿಯಾಯಿತಿಗಳನ್ನು ನೀಡುತ್ತಿದ್ದಾರೆ; ಈ ಕಾರಣಕ್ಕಾಗಿ ಅವರುಗಳು ನಮ್ಮ ರಾಜ್ಯವನ್ನು ಚಿಟ್ಟು ಅಲ್ಲಗೆ ಹೋಗುತ್ತಿದ್ದಾರೆ. ಆದರೆ ಈ ರೀತಿಯ ರಿಯಾಯಿತಿಗಳನ್ನು ನಾವು ನಮ್ಮ ರಾಜ್ಯದಲ್ಲಿ ನೀಡುತ್ತಿಲ್ಲ. ಈ ವಿಚಾರದಲ್ಲಿ ನಾನು ಉದಾಹರಣೆಗಳನ್ನು ನೀಡಬಯಸುತ್ತೇನೆ. ನಮ್ಮ ರಾಜ್ಯಕ್ಕೂ ಹಾಗೂ ತಮಿಳುನಾಡು ರಾಜ್ಯಕ್ಕೂ ತೆರಿಗೆ ವಿಚಾರದಲ್ಲಿ ವ್ಯತ್ಯಾಸಗಳಿವೆ. ಉದ್ದಿಮೆ ಪ್ರಾರಂಭವಾದ 5 ವರ್ಷಗಳವರೆಗೆ ಅಲ್ಲ ಯಾವುದೇ ರೀತಿಯಾದ ತೆರಿಗೆಯನ್ನು ವಿಧಿಸುವುದಿಲ್ಲ. ಈ ಕಾರಣಕ್ಕಾಗಿ ಹಲವಾರು ಕಂಪೆನಿಗಳು ಆ ರಾಜ್ಯಕ್ಕೆ ಹೋಗುತ್ತಿವೆ. ಓಲಾ ಎನ್ನುವ ಕಂಪೆನಿಯವರು ನಮ್ಮ ರಾಜ್ಯದಲ್ಲಿ ಸುಮಾರು 2,000 ಕೋಟಿ ರೂಪಾಯಿಗಳಷ್ಟು ಬಂಡವಾಳವನ್ನು ಹೂಡಲು ನಿರ್ಧರಿಸಿದ್ದರು. ಆದರೆ ಇವರು ತಮ್ಮ ನಿರ್ಧಾರವನ್ನು ಬದಲಿಸಿ, ನೆರೆಯ ರಾಜ್ಯಕ್ಕೆ ಹೋಗಿದ್ದಾರೆ. ಗ್ರಾಸಿಮ್ ಎನ್ನುವ ಕಂಪೆನಿಯವರು ಮೈಸೂರು ಜಿಲ್ಲೆಯ ನಂಜನಗೂಡು ತಾಲ್ಲೂಕಿನಲ್ಲಿ ಪೈಂಟ್ ಉದ್ದಿಮೆಯನ್ನು ಪ್ರಾರಂಭಿಸಲು ಅರ್ಜಿಯನ್ನು ಸಲ್ಲಿಸಿದ್ದರು. ಇವರ ಬಂಡವಾಳವು 1,500 ಕೋಟಿ ರೂಪಾಯಿಗಳಷ್ಟು ಇತ್ತು. ಇವರೂ ಸಹ ತಮ್ಮ ನಿರ್ಧಾರವನ್ನು ಬದಲಿಸಿ, ತಮಿಳುನಾಡು ರಾಜ್ಯಕ್ಕೆ ಹೋಗಿದ್ದಾರೆ. ನಮ್ಮ ರಾಜ್ಯದಲ್ಲಿನ ಏಕ ಗವಾಕ್ಷಿ ವ್ಯವಸ್ಥೆಯಲ್ಲಿ ಬಹಳಷ್ಟು ವಿಳಂಬವಾಗುತ್ತಿದೆ. ನೆರೆಯ ತಮಿಳುನಾಡು ರಾಜ್ಯದಲ್ಲಿ ಉದ್ದಿಮೆದಾರರು ಅಲ್ಲನ ಮುಖ್ಯಮಂತ್ರಿಗಳನ್ನು ಭೇಟಿ ಮಾಡುತ್ತಾರೆ. ಆಗ ಮುಖ್ಯಮಂತ್ರಿಗಳು “ಕ್ಲಿಯರೆನ್ಸ್” ವಿಚಾರಕ್ಕೆ ಸಂಬಂಧಪಟ್ಟಂತೆ, ಒಬ್ಬ ಅಧಿಕಾರಿಯನ್ನು ನಿಯೋಜಿಸುತ್ತಾರೆ. ಆದರೆ ನಮ್ಮ ರಾಜ್ಯದಲ್ಲಿ Single Window Clearance ಗಾಗಿ ಉದ್ದಿಮೆದಾರರು ಅರ್ಜಿಯನ್ನು ಸಲ್ಲಿಸಬೇಕು. ಅಂತ ಉತ್ತರದಲ್ಲಿ ತಿಳಿಸಿದಂತೆ, ಏಕ ಗವಾಕ್ಷಿ ಸಮಿತಿ ಸಭೆಗಳಲ್ಲಿ ಸರ್ಕಾರವು ಯೋಜನೆಗಳಿಗೆ ಅನುಮೋದನೆಯನ್ನು ನೀಡುತ್ತದೆ. ಯಾವುದೇ

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಉದ್ದಿಮೆದಾರರು ನಮ್ಮ ರಾಜ್ಯದಲ್ಲಿ ಉದ್ದಿಮೆಯನ್ನು ಪ್ರಾರಂಭಿಸಬೇಕೆಂದರೆ, ಅವರು ಮೊದಲು ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಗೆ ಭೂಮಿ ಕೋರಿ ಅರ್ಜಿಯನ್ನು ಸಲ್ಲಿಸಬೇಕು. ನಂತರದಲ್ಲಿ ಕರ್ನಾಟಕ ರಾಜ್ಯ ಮಾನ್ಯ ನಿಯಂತ್ರಣ ಮಂಡಳಿ ಹಾಗೂ ಕರ್ನಾಟಕ ವಿದ್ಯುಚ್ಛಕ್ತಿ ಮಂಡಳಿ ಇವುಗಳಿಗೆ ಅರ್ಜಿಗಳನ್ನು ಸಲ್ಲಿಸಬೇಕು. ರಾಜ್ಯದಲ್ಲಿ ಸ್ಥಾಪನೆಯಾಗಬೇಕಾಗಿದ್ದ ಹಲವಾರು ಕಂಪೆನಿಗಳು ನೆರೆಯ ತಮಿಳುನಾಡು ರಾಜ್ಯಕ್ಕೆ ಸ್ಥಳಾಂತರಗೊಳ್ಳುವ ಬಗ್ಗೆ ಸರ್ಕಾರವು ಗಮನಿಸಬೇಕು. ಮುಂದುವರೆದು, ನೆರೆಯ ತಮಿಳುನಾಡಿನಲ್ಲಿ ಭೂಮಿಗೆ ಸಂಬಂಧಪಟ್ಟಂತೆ ಉದ್ದಿಮೆದಾರರಿಗೆ ಸಹಾಯಧನವನ್ನೂ ಸಹ ನೀಡುತ್ತಾರೆ. ಇದರ ಜೊತೆಗೆ, ಅವರ ಆಯವ್ಯಯದಲ್ಲಿಯೂ ಸಹ ಹಣವನ್ನು ಮೀಸಲಿಡುತ್ತಾರೆ. ಈ ರೀತಿಯ ಪ್ರೋತ್ಸಾಹವನ್ನು ನಮ್ಮ ಸರ್ಕಾರವೂ ಸಹ ಉದ್ದಿಮೆದಾರರಿಗೆ ನೀಡಬೇಕು. ಇನ್ನು ಛಾಟಾ ಕಂಪೆನಿಗೆ ಸಂಬಂಧಪಟ್ಟಂತೆ

ಸಭಾಪತಿಯವರು:- ಶ್ರೀ ಪ್ರಕಾಶ್ ರಾಥೋಡ್‌ರವರೇ, ನೀವು ಇಷ್ಟೊಂದು ಅಂಶಗಳನ್ನು ಹೇಳಿದರೆ, ಸರ್ಕಾರಕ್ಕೆ ನೆನಪು ಇರಬೇಕಲ್ಲವೇ?

ಶ್ರೀ ಪ್ರಕಾಶ್ ಕೆ.ರಾಥೋಡ್:- ಮಾನ್ಯ ಸಭಾಪತಿಯವರೇ, ಛಾಟಾ ಕಂಪೆನಿಯವರು ನಮ್ಮ ರಾಜ್ಯದಲ್ಲಿ 10 ಸಾವಿರ ಕೋಟಿ ರೂಪಾಯಿಗಳಷ್ಟು ಬಂಡವಾಳವನ್ನು ಹೂಡಿಕೆ ಮಾಡಬೇಕೆಂದು ಅಂದುಕೊಂಡು, ಅರ್ಜಿಯನ್ನು ಸಲ್ಲಿಸಿದ್ದರು. ಆದರೆ, ನಮ್ಮ ಉತ್ಪಾದನಾ ಘಟಕವು ಅವರೊಂದಿಗೆ ಸರಿಯಾಗಿ ಸಮನ್ವಯ ಮಾಡಲಿಲ್ಲ ಎನ್ನುವ ಕಾರಣಕ್ಕೆ ಅವರು ತಮಿಳುನಾಡಿಗೆ ಹೋದರು. ಅದೇ ರೀತಿಯಾಗಿ ಕಿಯಾ ಮೋಟಾರ್ಸ್ ಕಂಪೆನಿಯು ನೆರೆಯ ಆಂಧ್ರಪ್ರದೇಶ ರಾಜ್ಯಕ್ಕೆ ಹೋದರು. ಈ ರೀತಿಯಾಗಿ ದೊಡ್ಡ ಪ್ರಮಾಣದಲ್ಲಿ ಹೂಡಿಕೆ ಮಾಡುವ ದೊಡ್ಡ ದೊಡ್ಡ ಕಂಪೆನಿಗಳು ನಮ್ಮ ರಾಜ್ಯವನ್ನು ತೊರೆಯುತ್ತಿದ್ದಾರೆ. ಇದನ್ನು ಸರ್ಕಾರವು ತಡೆಹಿಡಿಯಬೇಕೆಂದು ತಮ್ಮ ಮೂಲಕ ಕೋರಿಕೊಳ್ಳುತ್ತೇನೆ.

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಶ್ರೀ ಜಿ.ಸಿ.ಮಾಧುಸ್ವಾಮಿ:- ಮಾನ್ಯ ಸಭಾಪತಿಯವರೇ, ಸಭಾನಾಯಕರು ಆ ನಂತರದಲ್ಲಿ ಉತ್ತರಿಸುತ್ತಾರೆ. ಆದರೆ, ಸದಸ್ಯರು ಪ್ರಸ್ತಾಪಿಸಿದ ಅಂಶಗಳು ವಾಸ್ತವಾಂಶಗಳಲ್ಲ. The Karnataka Industries (Facilitation) Act ಇದನ್ನು ನಾವು ಅನುಮೋದಿಸಿದ್ದೇವೆಯೇ ಹೊರತು ತಮಿಳುನಾಡು ರಾಜ್ಯದವರಲ್ಲ. ಯಾವುದೇ ದೊಡ್ಡ ಕಂಪೆನಿಗಳು ತಮ್ಮ ಉತ್ಪಾದನಾ ಘಟಕವನ್ನು ನಮ್ಮ ರಾಜ್ಯದಲ್ಲಿ ಸ್ಥಾಪಿಸಲು ಮುಂದರೆ ಬಂದರೆ, ಅವರಿಗೆ ಮೂರು ವರ್ಷಗಳ ಕಾಲ ಯಾವುದೇ ರೀತಿಯ ಪರವಾನಿಗೆಯನ್ನು ಪಡೆಯದೇ, ನಮ್ಮ ರಾಜ್ಯದಲ್ಲಿ ಉದ್ದಿಮೆಯನ್ನು ಪ್ರಾರಂಭಿಸಬಹುದು. ಅವರ ಉತ್ಪಾದನೆಯು ಹೊರಗಡೆ ಬರುವ ವೇಳೆಗೆ, ಅವರು ಎಲ್ಲಾ ರೀತಿಯ ಕ್ಲಿಯರೆನ್ಸ್‌ಗಳನ್ನು ಪಡೆದುಕೊಂಡಿರಬೇಕು. ಈ ರೀತಿಯ ಕಾಯ್ದೆಯನ್ನು ದೇಶದಲ್ಲಿ ರಾಜಸ್ಥಾನ ರಾಜ್ಯವನ್ನು ಹೊರತುಪಡಿಸಿದರೆ, ಉದ್ದಿಮೆದಾರರಿಗೆ ಪ್ರೋತ್ಸಾಹಿಸಬೇಕು ಎನ್ನುವ ಕಾರಣದಿಂದ ನಾವು ಜಾರಿಗೊಳಿಸಿದ್ದೇವೆ. 100 ಎಕರೆಗಳಷ್ಟು ಭೂಮಿಯನ್ನು ಯಾವುದೇ ದಾಖಲಾತಿಗಳಲ್ಲದೇ, ಅವರು ನಮ್ಮ ರಾಜ್ಯದಲ್ಲಿ ಉದ್ದಿಮೆಯನ್ನು ಪ್ರಾರಂಭಿಸಬಹುದು. ಈ ರೀತಿಯಾಗಿ ಯಾವುದೇ ಕಂಪೆನಿಗಳು ನಮ್ಮ ರಾಜ್ಯದಲ್ಲಿ ಬಂಡವಾಳವನ್ನು ಹೂಡಲು ನಮ್ಮ ಕಾನೂನಿನಲ್ಲಿ ಅವಕಾಶ ಮಾಡಿಕೊಡಲಾಗಿದೆ. ನಾವು ವಲಯವಾರು ಸಹಾಯಧನವನ್ನು ನೀಡುತ್ತಿದ್ದೇವೆ. ಯಾವ ಯಾವ ಉದ್ದಿಮೆಗಳು ಯಾವ ಯಾವ ವಲಯಕ್ಕೆ ಬರುತ್ತವೆ ಎಂದು ನೋಡಿಕೊಂಡು ಅವುಗಳಿಗೆ ಉತ್ತೇಜನವನ್ನೂ ಸಹ ನೀಡಲಾಗುತ್ತಿದೆ. Tami Nadu is known for manufacturing industries. ಇದು ಇವತ್ತಿನ ಸಂಗತಿಯಲ್ಲ. ನಮ್ಮ ಇಡೀ ದೇಶದಲ್ಲಿ Tami Nadu is number one in manufacturing industries. ಹಲವಾರು ಕಂಪೆನಿಗಳು ನಮ್ಮ ರಾಜ್ಯವನ್ನು ತೊರೆದು ನೆರೆಯ ರಾಜ್ಯಗಳಿಗೆ ಹೋಗುತ್ತವೆ. ಇದರರ್ಥ ನಾವು ಅವರಿಗೆ ಅನುಕೂಲ ಮಾಡಿಕೊಡುತ್ತಿಲ್ಲವೆಂದಲ್ಲ. ಈ ಸಂಗತಿಯನ್ನು ದಯಮಾಡಿ ಸದಸ್ಯರು ಹೇಳಬಾರದು. No, no, we have given lot of scope. ನಮ್ಮ ರಾಜ್ಯದಲ್ಲಿ ಉದ್ದಿಮೆ ಪ್ರಾರಂಭಿಸಲು ವಿಳಂಬವಾಗುತ್ತದೆ ನಿಜ. ಆದರೆ, ಈಗ the Karnataka Industries (Facilitation) Act ಜಾರಿಗೆ ಬಂದ ಮೇಲೆ, ಅವರಿಗೆ ಕ್ಲಿಯರೆನ್ಸ್‌ಗಾಗಿ ಉದ್ದಿಮೆದಾರರು ಕಾಯುವಂತಿಲ್ಲ. He has to take clearance either

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

before three years or before the actual production starts. ಒಟ್ಟಾರೆಯಾಗಿ ಉದ್ದಿಮೆದಾರರಿಗೆ ಎಲ್ಲಾ ರೀತಿಯ ಅನುಕೂಲಗಳನ್ನು ಮಾಡಿಕೊಡಲಾಗಿದೆ. ಆದರೆ ನಾವು ಇನ್ನಷ್ಟು ಉದಾರಿಯಾಗಿಬೇಕು ಎಂದು ನಾನು ಪ್ರಶ್ನಿಸುತ್ತೇನೆ.

ಶ್ರೀ ಪ್ರಕಾಶ್ ಕೆ.ರಾಥೋಡ್:- ಮಾನ್ಯ ಸಭಾಪತಿಯವರೇ, ಕಾನೂನು ಸಚಿವರು ಹೇಳುತ್ತಿರುವ ಅಂಶಗಳನ್ನು ನಾನು ಒಪ್ಪಲು ಸಾಧ್ಯವಿಲ್ಲ. “ನಮ್ಮ ರಾಜ್ಯದಲ್ಲಿ ಏಕ ಗವಾಕ್ಷಿ ಕ್ಲಿಯರೆನ್ಸ್ ವ್ಯವಸ್ಥೆಯು ಇದೆ; ಹೀಗಾಗಿ ಯಾರು ಬೇಕಾದರೂ ನಮ್ಮ ರಾಜ್ಯಕ್ಕೆ ಬಂದು ಉದ್ದಿಮೆಯನ್ನು ಪ್ರಾರಂಭಿಸಬಹುದು” ಎಂಬುದಾಗಿ ಕಾನೂನು ಸಚಿವರು ಹೇಳುತ್ತಿದ್ದಾರೆ. ನಮ್ಮ ರಾಜ್ಯದಲ್ಲಿ ಯಾವುದೇ ಉದ್ದಿಮೆದಾರರು ತಮ್ಮ ಉದ್ದಿಮೆಯನ್ನು ಪ್ರಾರಂಭಿಸಬೇಕಾದರೆ ಹಾಗೂ ಏಕ ಗವಾಕ್ಷಿ ವ್ಯವಸ್ಥೆಯಲ್ಲಿ ಅರ್ಜಿಯನ್ನು ಸಲ್ಲಿಸಿದರೆ, ಅವರುಗಳು ಏಕೆ, ಕೆ.ಐ.ಎ.ಡಿ.ಬಿ. ಸಂಸ್ಥೆಗೆ ಹೋಗಬೇಕು? ಅದೇ ರೀತಿಯಾಗಿ ಮಾಲಸ್ಯ ನಿಯಂತ್ರಣ ಮಂಡಳಿಗೆ ಅವರು ಏಕೆ ಹೋಗಬೇಕು. ಅವರುಗಳು ಅರ್ಜಿಗಳನ್ನು ಸಲ್ಲಿಸಿದಾಗ, ಅರ್ಜಿಗಳೇ ವಿವಿಧ ಕಛೇರಿಗಳಿಗೆ ಹೋಗುವಂತಾಗಬೇಕು. ಈ ವಿಚಾರದಲ್ಲಿ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವರ ಬಳಿ ಮಾತನಾಡಬೇಕು. ಸಚಿವರು ಹೇಳುತ್ತಿರುವುದು ಹಾಗೂ ಸರ್ಕಾರದ ಪರಿಕಲ್ಪನೆ ಇವುಗಳು ಸರಿಯಾಗಿಲ್ಲ. ಅದೇ ರೀತಿಯಾಗಿ ಐ-ಫೋನ್ ಕಂಪೆನಿಯು ನಮ್ಮ ರಾಜ್ಯದಲ್ಲಿ ಏಕೆ ಹೂಡಿಕೆ ಮಾಡಲಿಲ್ಲ ಎನ್ನುವ ವಿಚಾರವನ್ನು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವರು ತಿಳಿಸಬೇಕು. ಮುಂದುವರೆದು, ಟಾಟಾ, ಓಲಾ ಮತ್ತು Ether ಕಂಪೆನಿಗಳೂ ಸಹ ನಮ್ಮ ರಾಜ್ಯದಲ್ಲಿ ಹೂಡಿಕೆಯನ್ನು ಮಾಡದೇ, ನೆರೆಯ ರಾಜ್ಯಗಳಿಗೆ ಹೋದರು. These are all examples.

ಸಭಾಪತಿಯವರು:- ಸಭಾನಾಯಕರೇ, ಇದಕ್ಕೆ ಉತ್ತರಿಸಿ.

ಶ್ರೀ ಪ್ರಕಾಶ್ ಕೆ.ರಾಥೋಡ್:- ಮಾನ್ಯ ಸಭಾಪತಿಯವರೇ, ನಾನು ಕೇಳಿರುವ ಪ್ರಶ್ನೆಗೆ ಸರ್ಕಾರವು ಉತ್ತರಿಸಿಲ್ಲ.

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಸಭಾಪತಿಯವರು:- ಶ್ರೀ ಪ್ರಕಾಶ್ ರಾಥೋಡ್ ರವರೇ ಸಭಾನಾಯಕರು ಹೇಳುವುದನ್ನು ಕೇಳಿ.

ಶ್ರೀ ಪ್ರಕಾಶ್ ಕೆ.ರಾಥೋಡ್:- ಮಾನ್ಯ ಸಭಾಪತಿಯವರೇ, ಪ್ರಶ್ನಿತ ವಿಷಯಕ್ಕೆ ಸಂಬಂಧಪಟ್ಟಂತೆ ಉದ್ದಿಮೆದಾರರಿಗೆ ಯಾವ ರೀತಿಯ ಸಮಸ್ಯೆಗಳಿವೆ ಎನ್ನುವುದರ ಬಗ್ಗೆ ಸರ್ಕಾರವು ವಿಚಾರಿಸಬೇಕು. ನಮ್ಮ ರಾಜ್ಯದಲ್ಲಿ ಉದ್ದಿಮೆಗಳು ಪ್ರಾರಂಭ ಮಾಡಬೇಕಾದ ವಾತಾವರಣವನ್ನು ಸರ್ಕಾರವು ಸೃಷ್ಟಿಸಬೇಕು. ನೆರೆಯ ರಾಜ್ಯದಲ್ಲಿ ಉದ್ದಿಮೆದಾರರು ಹೋದರೆ, ನಮಗೆ ನಷ್ಟವಾಗುತ್ತದೆ; ನಮ್ಮ ರಾಜ್ಯದ ಜನರಿಗೆ ಉದ್ಯೋಗಾವಕಾಶಗಳು ಲಭಿಸುವುದಿಲ್ಲ.

ಶ್ರೀ ಕೋಟ ಶ್ರೀನಿವಾಸ ಪೂಜಾರಿ(ಸಭಾನಾಯಕರು) (ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವರ ಪರವಾಗಿ):- ಮಾನ್ಯ ಸಭಾಪತಿಯವರೇ, ಸದಸ್ಯರು ಕೇಳಿರುವ ಎಲ್ಲಾ ಪ್ರಶ್ನೆಗಳಿಗೆ ಸರ್ಕಾರದಿಂದ ಉತ್ತರಿಸಲಾಗಿದೆ.

ಶ್ರೀ ಪ್ರಕಾಶ್ ಕೆ.ರಾಥೋಡ್:- ಮಾನ್ಯ ಸಭಾಪತಿಯವರೇ, ನಾನು ಕೇಳಿರುವ ಪ್ರಶ್ನೆಗೆ ಸರ್ಕಾರವು ಉತ್ತರಿಸಿಲ್ಲ.

(ಮುಂದು)

684/29-3-2022/11-30 ಬಕೆಪಿ-ಎಂಡಿ

ಶ್ರೀ ಕೋಟ ಶ್ರೀನಿವಾಸ ಪೂಜಾರಿ: ಇಷ್ಟೆಲ್ಲಾ ಕೇಳಿದ ನಂತರ ಅವರು ನಾವು ಹೇಳುವುದನ್ನು ಕೇಳಬೇಕಲ್ಲವೇ? ಈಗ ಅವರು ಹೇಳಿದ್ದನ್ನೆಲ್ಲಾ ನಾವು ಬಹಳ ಪ್ರೀತಿಯಿಂದ ಕೇಳಿಲ್ಲವೇ? ಅವರು ಸ್ವಲ್ಪ ತೆರೆದ ಮನಸ್ಸಿನಿಂದ ಕೇಳಿ. ಮಾನ್ಯ ಸದಸ್ಯರು ಕೇಳಿದಂತಹ ಎಲ್ಲಾ ಪ್ರಶ್ನೆಗಳಿಗೆ ಉತ್ತರ ನೀಡುತ್ತಿದ್ದೇನೆ. ಅದೇ ರೀತಿ ಮಾನ್ಯ ಕಾನೂನು ಮಂತ್ರಿಗಳು ಸಹ ಒಟ್ಟಾರೆ ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ. 2021ರ ಹಣಕಾಸು ವರ್ಷದಲ್ಲಿ ಉನ್ನತ ಮಟ್ಟದ ಒಪ್ಪಿಗೆ ನೀಡಿಕೆ ಸಮಿತಿಯಲ್ಲಿ 2016-17ಕ್ಕೆ ಅನುಮೋದನೆ ನೀಡಲಾಗಿದೆ.

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಸಭಾಪತಿಯವರು:- ಮಾನ್ಯ ಸಭಾನಾಯಕರೇ, ಈಗ ಏನಾದರೂ ಮಾತನಾಡಬೇಕಾದರೆ, ಕಾನೂನು ಮಂತ್ರಿಗಳೆಂದು ಹೇಳಬಡುತ್ತೀರಿ ಅಷ್ಟೆ.

ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸಭಾನಾಯಕರು):- ಮಾನ್ಯ ಸಭಾಪತಿಯವರೇ, 2021-22ರ ಮಾಹಿತಿ ನೀಡಿದಂತೆ, 19,564.53 ಕೋಟಿ ರೂಪಾಯಿ ಬಂಡವಾಳ ರಾಜ್ಯಕ್ಕೆ ಹರಿದು ಬರಲದೆ ಎಂಬ ಮಾಹಿತಿಯನ್ನು ನೀಡಿದ್ದೇವೆ. ಇದರಿಂದ 8792 ಜನರಿಗೆ ಉದ್ಯೋಗಾವಕಾಶ ಸಿಗುತ್ತದೆ ಎಂಬ ಎಲ್ಲಾ ಮಾಹಿತಿಗಳನ್ನು ಮಾನ್ಯ ಸದಸ್ಯರಿಗೆ ಒದಗಿಸಲಾಗಿದೆ. 2021-22ನೇ ಸಾಲಿನ ಹಣಕಾಸಿನ ವರ್ಷದಲ್ಲಿ ಏಕಗವಾಕ್ಷಿ ಮಟ್ಟದಲ್ಲಿ ಯಾವ ರೀತಿ ಯೋಜನೆಗಳನ್ನು ರೂಪಿಸಿದ್ದೇವೆ ಎನ್ನುವುದನ್ನು ಸಹ ತಿಳಿಸಿದ್ದೇವೆ. ಅದರಿಂದ ಸುಮಾರು 2,31,000 ಕೋಟಿ ರೂಪಾಯಿಗಳ ಬಂಡವಾಳ ರಾಜ್ಯಕ್ಕೆ ಹರಿದು ಬರಲದೆ. ಇದರ ಮೂಲಕ ಸುಮಾರು 1,18,000 ಜನರಿಗೆ ಉದ್ಯೋಗ ಲಭ್ಯವಾಗುತ್ತದೆ ಎಂಬ ಮಾಹಿತಿಯನ್ನು ಸಹ ತಿಳಿಸಿದ್ದೇವೆ. ಏಕಗವಾಕ್ಷಿಯ ಯೋಜನೆಯಡಿ ಯಾವ ರೀತಿಯಲ್ಲಿ ನಿಯಮಗಳನ್ನು ಸಡಿಲ ಮಾಡಲಾಗಿದೆ ಎಂಬ ಮಾಹಿತಿಯನ್ನು ಸಹ ಒದಗಿಸಲಾಗಿದೆ. ಆತ್ಮನಿರ್ಭರದ ಕಲ್ಪನೆಯಡಿ ಯಾವುದೇ ಉದ್ಯಮ ಬಂದರೆ, ಅವರು ಸ್ವ ಉದ್ಯೋಗ ಮಾಡುವುದರ ಮೂಲಕ ರಾಷ್ಟ್ರದ ಉತ್ಪನ್ನಗಳನ್ನು ಮಾಡುವುದಕ್ಕೋಸ್ಕರ ಎಲ್ಲಾ ಸಡಿಲ ನೀತಿಗಳನ್ನು ಏನೇನು ಮಾಡಲಾಗಿದೆ ಎಂಬುದನ್ನೂ ಕೂಡ ಪ್ರಶೋತ್ತರದಲ್ಲಿ ನಿಖರವಾದಂತಹ ಎಲ್ಲಾ ಮಾಹಿತಿಗಳನ್ನು ಒದಗಿಸಲಾಗಿದೆ. ರಾಜ್ಯದಲ್ಲಿ ಇನ್ನೂ ಬೇಡಿಕೆ ಬರುವ ಹಿನ್ನೆಲೆಯಲ್ಲಿ ನಾವು ಇನ್ನು 22 ಸಾವಿರ ಎಕರೆ ಜಮೀನನ್ನು ಸ್ವಾಧೀನಪಡಿಸಿಕೊಳ್ಳುವುದು ಅಂತಿಮ ಹಂತದಲ್ಲಿದೆ ಎಂಬುದನ್ನು ಸಹ ಉಲ್ಲೇಖಿಸಲಾಗಿದೆ. ಮಾನ್ಯ ಸದಸ್ಯರ ಎಲ್ಲಾ ಪ್ರಶ್ನೆಗಳಿಗೆ ಉತ್ತರ ನೀಡಿದ್ದೇವೆ. ಅದೇ ರೀತಿ ಮಾನ್ಯ ಕಾನೂನು ಮಂತ್ರಿಗಳು ಸಹ ಉತ್ತರ ನೀಡಿದ್ದಾರೆ. ಮತ್ತೆ ಇನ್ನೇನಾದರೂ ಇದ್ದರೆ, ಮಾನ್ಯ ಕೈಗಾರಿಕಾ ಮಂತ್ರಿಗಳು ಮಾನ್ಯ ಸದಸ್ಯರ ಜೊತೆ ಮಾತನಾಡುವುದಕ್ಕೆ ತಿಳಿಸುತ್ತೇನೆ.

ಶ್ರೀ ಪ್ರಕಾಶ್ ಕೆ. ರಾಥೋಡ್:- ಮಾನ್ಯ ಸಭಾಪತಿಯವರೇ, ನನ್ನ ಪ್ರಶ್ನೆ ಏನೆಂದರೆ, ಕೈಗಾರಿಕೆಗಳು ತಮಿಳುನಾಡಿಗೆ ಏಕೆ ಹೋಗುತ್ತಿವೆ ಎಂದು ನಾನು ಪ್ರಶ್ನೆ ಕೇಳಿದ್ದೇನೆ. ಆದರೆ, ಮಾನ್ಯ ಸಚಿವರು ಅದರ ಬಗ್ಗೆ ಏನನ್ನು ಹೇಳಿಲ್ಲ. ಎರಡನೆಯದಾಗಿ, ಅವರು ಏನೇನು ಹೇಳಿದ್ದಾರೆ ಅದನ್ನೆಲ್ಲಾ ನಾನು ಅವರಿಗೆ ತಿಳಿಸಿದ್ದೇನೆ. ಅಂದರೆ, ಕೈಗಾರಿಕೆಗೆ ಏನು ತೊಂದರೆ ಇದೆ ಎಂದು ತಿಳಿಸಿದ್ದೇನೆ. ಆಮೇಲೆ KIADB (Karnataka Industrial Area Development Board) ಯ ಒಂದು ಎಕರೆ ಜಮೀನಿಗೆ ಸುಮಾರು ಒಂದೂವರೆ ಕೋಟಿ ರೂಪಾಯಿ ಬೆಲೆ ಇದೆ. ಆದರೆ, ತಮಿಳುನಾಡಿನಲ್ಲಿ

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಕೇವಲ ನಲವತ್ತು ಲಕ್ಷದಿಂದ ಐವತ್ತು ಲಕ್ಷವಿದೆ. ಆದರೆ, ಮಾನ್ಯ ಸಚಿವರು ಯಾವುದಕ್ಕೂ ಉತ್ತರ ನೀಡಿಲ್ಲ.

ಶ್ರೀ ಜಿ.ಸಿ.ಮಾಧುಸ್ವಾಮಿ (ಕಾನೂನು ಸಚಿವರು):- ಮಾನ್ಯ ಸಭಾಪತಿಯವರೇ, please bear with me. ನಾನು ಈಗ ಕಾರ್ಯದರ್ಶಿಯವರನ್ನು ಕೇಳಿದಂತೆ, except Pollution Control Board clearance ಇನ್ನು ಯಾವುದೇ ರೀತಿಯ condition ಇಲ್ಲ. ಈಗ ಜಮೀನನ್ನು KIADB ಯಲ್ಲೇ ತೆಗೆದುಕೊಳ್ಳಬೇಕೆಂಬ ನಿಯಮವಿಲ್ಲ. They can directly procure property. Land Ceiling Act, Land Reforms Act ಮಾಡುವ ದಿವಸವೇ ಹೇಳಿದ್ದೇವೆ. ಅವರು ಜಮೀನನ್ನು ನೇರವಾಗಿ ಖರೀದಿ ಮಾಡಿಕೊಂಡು ಪ್ರಾರಂಭ ಮಾಡಬಹುದು ಎಂದು ಹೇಳಿದ್ದೇವೆ. You are right. KIADB development ದ್ದು 1:4 times ಆಗುತ್ತದೆ. Need not be, ಯಾರಾದರೂ ಬಂದು ರೆವಿನ್ಯೂ ಜಾಗವನ್ನು ಖರೀದಿಸಿ start ಮಾಡುತ್ತೇವೆಂದರೂ except Pollution Control Board clearance ಒಂದನ್ನು insist ಮಾಡುವುದನ್ನು ಬಿಟ್ಟರೆ, ಇನ್ಯಾವುದು ಸಹ condition ಇಲ್ಲ. Tamil Nadu is an Industrial Hub. ನಾವು ಏನು ಮಾಡುವುದಕ್ಕೆ ಆಗುವುದಿಲ್ಲ.

ಶ್ರೀ ಬಿ.ಕೆ.ಹರಿಪ್ರಸಾದ್ (ಮಾನ್ಯ ವಿರೋಧ ಪಕ್ಷದ ನಾಯಕರು):- ಮಾನ್ಯ ಸಭಾಪತಿಯವರೇ, ಮಾನ್ಯ ಕಾನೂನು ಮಂತ್ರಿಗಳು ಹೇಳುತ್ತಿರುವುದನ್ನು ನಾನು ಒಪ್ಪಿಕೊಳ್ಳುತ್ತೇನೆ. ಆದರೆ, ಮಾನ್ಯ ಪ್ರಕಾಶ್ ಕೆ. ರಾಘೋಡ್‌ರವರು ಕೇಳಿರುವ ಪ್ರಶ್ನೆಯೇನೆಂದರೆ, ಟಾಟಾ ಕಂಪನಿ ಮತ್ತಿತರೆ ಕಂಪನಿಗಳು ಈ ರಾಜ್ಯಕ್ಕೆ ಬಾರದೆ ಬೇರೆ ರಾಜ್ಯಕ್ಕೆ ಏಕೆ ಹೋಗಿವೆ ಎಂಬುದಕ್ಕೆ ಉತ್ತರ ನೀಡಿದರೆ ಆಯಿತು. ಮಾನ್ಯ ಸಭಾನಾಯಕರು ಹೇಳುತ್ತಾರೆ, ಪ್ರೀತಿಯಿಂದ ಅವರ ಮಾತುಗಳನ್ನು ಕೇಳಿ ಉತ್ತರವನ್ನು ಕೊಡುತ್ತಿದ್ದೇವೆಂದು ಹೇಳಿದರು. (ಗೊಂದಲ) ಅದಕ್ಕೆ ಹೈಕೋರ್ಟ್‌ನ judgement ಗಳವೆ. ನಗುತ್ತಾ ದ್ವೇಷದಿಂದ ಹೇಳಿದರೂ ನಡೆಯುತ್ತದೆ ಎಂದು.

ಶ್ರೀ ಜಿ.ಸಿ.ಮಾಧುಸ್ವಾಮಿ:- ಮಾನ್ಯ ಸಭಾಪತಿಯವರೇ, ಅವರು land ceiling ಇದ್ದಂತಹ ಕಾಲದಲ್ಲಿ ಅದೆಲ್ಲಾ ನಡೆಯಿತು. ಮಾನ್ಯ ವಿರೋಧ ಪಕ್ಷದ ನಾಯಕರೆ, Karnataka Industries. (Facilitation) Act ಮಾಡಿದ ಉದ್ದೇಶವೆ, ಅವರು ಯಾವ clearance ಗೂ ಕಾಯುವುದು ಬೇಡವೆಂದು.

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಶ್ರೀ ಬಿ.ಕೆ.ಹರಿಪ್ರಸಾದ್:- ಮಾನ್ಯ ಸಭಾಪತಿಯವರೇ, ನಾವು ಅದನ್ನು ಪ್ರಶ್ನೆ ಮಾಡುತ್ತಿಲ್ಲ.

ಶ್ರೀ ಜಿ.ಸಿ.ಮಾಧುಸ್ವಾಮಿ:- ಮಾನ್ಯ ಸಭಾಪತಿಯವರೇ, ಈಗ he can purchase agricultural land with any farmers and start industry. Production ಬರುವ ಮೊದಲೇ Pollution Control Board ಅವರಿಂದ clearance ತೆಗೆದುಕೊಳ್ಳಬೇಕು. ವಾತಾವರಣವನ್ನು ಹಾಳು ಮಾಡಲು ಬಡುವುದಕ್ಕೆ ಆಗುವುದಿಲ್ಲ. It involves all ULB's (Urban Local Bodies), Panchayats. ಅವರು ಅದೊಂದು clearance ಅನ್ನು ತೆಗೆದುಕೊಳ್ಳಬೇಕು.

ಶ್ರೀ ಬಿ.ಕೆ.ಹರಿಪ್ರಸಾದ್:- ಮಾನ್ಯ ಸಭಾಪತಿಯವರೇ, ಈಗ ಮಾನ್ಯ ಕಾನೂನು ಸಚಿವರು ಕೈಗಾರಿಕೆಗಳು ಕರ್ನಾಟಕ ಬಿಟ್ಟು ಹೋಗುತ್ತಿವೆ ಏಕೆ ಎಂಬುದನ್ನು ಹೇಳಲಿ.

ಶ್ರೀ ಪ್ರಕಾಶ್ ಕೆ. ರಾಥೋಡ್:- ಮಾನ್ಯ ಸಭಾಪತಿಯವರೇ, ನಾನು ಬೇರೆ ಕಡೆಯಿಂದ ಮಾಹಿತಿ ತೆಗೆದುಕೊಂಡಿಲ್ಲ. ಇಲಾಖೆಯ ಕಡೆಯಿಂದಲೇ ಮಾಹಿತಿ ಪಡೆದುಕೊಂಡಿದ್ದೇನೆ. ಆದರೆ, ಮಾನ್ಯ ಸಚಿವರು ಆ ರೀತಿ ಇಲ್ಲವೆಂದು ಹೇಳುತ್ತಿದ್ದಾರೆ. ಇದು ಸರಿಯಲ್ಲ.

ಸಭಾಪತಿಯವರು: ಮಾನ್ಯ ಪ್ರಕಾಶ್ ಕೆ. ರಾಥೋಡ್‌ರವರೇ, ಸಾಕು ಬಿಡಿ. ನೀವು ಪ್ರಶ್ನೆ ಕೇಳುವುದಕ್ಕೂ ಒಂದು ಅಮಿಟ್ ಇರುತ್ತದೆ.

ಶ್ರೀ ಪ್ರಕಾಶ್ ಕೆ. ರಾಥೋಡ್:- ಮಾನ್ಯ ಸಭಾಪತಿಯವರೇ, ಅವರು ನನ್ನ ಪ್ರಶ್ನೆಗೆ ಸರಿಯಾಗಿ ಉತ್ತರವನ್ನೇ ನೀಡಲಿಲ್ಲ.

ಶ್ರೀ ಮರಿತಿಬ್ಬೇಗೌಡ:- ಮಾನ್ಯ ಸಭಾಪತಿಯವರೇ, ನನ್ನ ಪ್ರಶ್ನೆಗೆ...

ಸಭಾಪತಿಯವರು:- ಮಾನ್ಯ ಮರಿತಿಬ್ಬೇಗೌಡರ ನೀವು ಪ್ರಶ್ನೆ ಕೇಳಿ.

ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸಭಾನಾಯಕರು):- ಮಾನ್ಯ ಸಭಾಪತಿಯವರೇ, ಮಾನ್ಯ ಮರಿತಿಬ್ಬೇಗೌಡರು ಪ್ರಶ್ನೆ ಕೇಳಿದ್ದಾರೆ. ಆದರೆ, ಅವರ ಪ್ರಶ್ನೆಗೆ ಮತ್ತಷ್ಟು ವಿಸ್ತೃತವಾದ ಉತ್ತರ ನೀಡಬೇಕು. ಆದುದರಿಂದ ನಾಳೆ ಮಂತ್ರಿಗಳಿಂದ ತಡೆಹಿಡಿಯಲಾದ ಪ್ರಶ್ನೆಗೆ ಉತ್ತರ ನೀಡಿಸುತ್ತೇನೆಂದು ತಿಳಿಸಿದ್ದೇನೆ. ಆದುದರಿಂದ ಪ್ರಶ್ನೆಗೆ ನಾಳೆ ಉತ್ತರ ಕೊಡಿಸುತ್ತೇನೆ.

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಶ್ರೀ ಮರಿತಿಬ್ಬೇಗೌಡ:- ಮಾನ್ಯ ಸಭಾಪತಿಯವರೇ, Thank you.

ಪ್ರಶ್ನೆ ಸಂಖ್ಯೆ 2805
(ಉತ್ತರವನ್ನು ಒದಗಿಸಲಾಗಿದೆ)

ಡಾ|| ವೈ.ಎ.ನಾರಾಯಣಸ್ವಾಮಿ:- ಮಾನ್ಯ ಸಭಾಪತಿಯವರೇ, ಮಾನ್ಯ ಸಚಿವರು ಉತ್ತರವನ್ನು ಒದಗಿಸಿದ್ದಾರೆ. ಆದರೆ, ಮಾನ್ಯ ಮಂತ್ರಿಗಳು ನನಗೆ ಬೇಕಾದಂತಹ ಪ್ರಶ್ನೆಗೆ ಸರಿಯಾಗಿ ಉತ್ತರ ನೀಡಿಲ್ಲ.

ಸಭಾಪತಿಯವರು:- ಮಾನ್ಯ ಸಚಿವರೇ, ಮಾನ್ಯ ಸದಸ್ಯರಿಗೆ ಬೇಕಾದಂತಹ ಉತ್ತರವನ್ನು ನಾಳೆ ನೀಡಿ.

ಡಾ|| ವೈ.ಎ.ನಾರಾಯಣಸ್ವಾಮಿ:- ಮಾನ್ಯ ಸಭಾಪತಿಯವರೇ, ನನಗೆ ಬೇಕಾದಂತಹ ಉತ್ತರವೆಂದರೆ, ಸಮಾಧಾನಕರವಾದ ಉತ್ತರ ನೀಡಿಲ್ಲವೆಂದು ಹೇಳುತ್ತಿದ್ದೇನೆ. ನಾನು ಕೋಲಾರ ಜಿಲ್ಲೆಯ ಡಿ.ಸಿ.ಸಿ. ಬ್ಯಾಂಕ್ ಬಗ್ಗೆ ಪ್ರಶ್ನೆ ಕೇಳಿದ್ದೆ.

ಶ್ರೀ ಎಸ್.ಎಲ್.ಭೋಜೇಗೌಡ:- ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರಿಗೆ ಮಾತ್ರ ಸಮಾಧಾನವಾದರೆ ಸಾಕೇ; ಅಥವಾ ಸಾರ್ವಜನಿಕ ಹಿತದೃಷ್ಟಿಯಿಂದ ಸಮಾಧಾನವಾಗಬೇಕೇ?

ಡಾ|| ವೈ.ಎ.ನಾರಾಯಣಸ್ವಾಮಿ:- ಮಾನ್ಯ ಸಭಾಪತಿಯವರೇ, ಮಾನ್ಯ ಸಚಿವರು ಸಾರ್ಜನಿಕರಿಗೆ ಸಮಾಧಾನವಾಗುವ ರೀತಿ ಉತ್ತರ ನೀಡಿಲ್ಲ.

ಶ್ರೀ ಎಸ್.ಎಲ್.ಭೋಜೇಗೌಡ:- ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರು ಆ ರೀತಿ ಹೇಳಲಿ.

ಡಾ|| ವೈ.ಎ.ನಾರಾಯಣಸ್ವಾಮಿ:- ಮಾನ್ಯ ಸಭಾಪತಿಯವರೇ, ಕೋಲಾರ ಜಿಲ್ಲೆಯ ಡಿ.ಸಿ.ಸಿ. ಬ್ಯಾಂಕ್ ಬಗ್ಗೆ ಸದನದಲ್ಲಿ ಸುಮಾರು ಹದಿನೈದು ವರ್ಷದಿಂದ ಚರ್ಚೆ ಮಾಡಿಕೊಂಡು ಬರುತ್ತಿದ್ದೇವೆ. ಏಕೆಂದರೆ, ಆ ಬ್ಯಾಂಕ್ ಅನ್ನು ಪುನರುಜ್ಜೀವನಗೊಳಿಸಿ ಅದನ್ನು ಶಕ್ತಿಯುತ ಮಾಡಿ, ಅದರ ಮುಖಾಂತರ ಎಲ್ಲರಿಗೂ ಲೋನ್ ನೀಡಿ, ಆ ಭಾಗದ ಎಲ್ಲಾ ರೈತರು ಉದ್ಧಾರವಾಗಬೇಕು ಎಂಬುದು ನಮ್ಮೆಲ್ಲರ ಆಸೆ. ನನ್ನ ಪ್ರಶ್ನೆ ನೇರವಾಗಿದೆ. ಕೋಲಾರ ಜಿಲ್ಲೆಯ ಚಿಕ್ಕಬಳ್ಳಾಪುರ ಡಿ.ಸಿ.ಸಿ. ಬ್ಯಾಂಕ್‌ನಲ್ಲಿ ಐದು ವರ್ಷಗಳಿಂದ ವಿವಿಧ ಸಂಘ-ಸಂಸ್ಥೆಗಳಿಗೆ, ಸ್ತ್ರೀ ಶಕ್ತಿ ಸಂಘಗಳಿಗೆ ಮತ್ತು ಖಾಸಗಿ ವ್ಯಕ್ತಿಗಳಿಗೆ ನೀಡಿರುವ ಸಾಲ ಎಷ್ಟು ಎಂದು ಪ್ರಶ್ನೆ ಕೇಳಿದ್ದೇವೆ. ಮಾನ್ಯ ಸಚಿವರು ಎಲ್ಲವನ್ನೂ ಸಹ ಜೊತೆಗೂಡಿಸಿ ಒಟ್ಟಾಗಿ ಹೇಳಿದ್ದಾರೆ. ನನಗೆ ನಿರ್ದಿಷ್ಟವಾಗಿ ಹೇಳಬೇಕಾಗಿರುವುದು ಇಷ್ಟೆ. ಈಗ ಸ್ತ್ರೀ ಶಕ್ತಿ ಸಂಘಗಳಿಗೆ

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಕೊಡುತ್ತಿರುವ ಸಾಲದ ಬಗ್ಗೆ ನನಗೆ ಗೌರವವಿದೆ. ಇವತ್ತು ನಿಜವಾಗಿ ಹೇಳಬೇಕೆಂದರೆ, ಆ ಸಂಘಗಳ ಮುಖಾಂತರ ಹೆಣ್ಣು ಮಕ್ಕಳ ಸಬಲೀಕರಣವಾಗುತ್ತಿದೆ. ಅದಕ್ಕೆ ನಾನು ಖುಷಿಪಡುತ್ತೇನೆ. ಅದು ನಮ್ಮ ಸರ್ಕಾರದ ಧ್ಯೇಯವಾಗಿದೆ. ಆದರೆ, ಸ್ತ್ರೀ ಶಕ್ತಿ ಸಂಘಗಳ ಹೆಸರಿನಲ್ಲಿ ನಕಲ ಸಂಘಗಳನ್ನು ಹುಟ್ಟುಹಾಕಿ ಅವುಗಳಿಗೆ ಸಾಲ ನೀಡುವ ಪ್ರಕ್ರಿಯೆ ಶುರುವಾಗಿದೆ ಎಂಬ ಅನುಮಾನ ಕಾಡುತ್ತಿದೆ. ಇದರ ಬಗ್ಗೆ ಮಾನ್ಯ ಸಚಿವರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ನೋಂದಣಿಯಾಗದೇ ಇರುವಂತಹ ಸ್ತ್ರೀ ಶಕ್ತಿ ಸಂಘಗಳಿಗೆ ಸಾಲವನ್ನು ನೀಡಬಹುದೆ ಎಂಬುದರ ಬಗ್ಗೆ ಮಾನ್ಯ ಸಚಿವರು ಉತ್ತರ ನೀಡಬೇಕೆಂದು ತಮ್ಮ ಮೂಲಕ ಕೇಳಿಕೊಳ್ಳುತ್ತೇನೆ. ಎರಡನೆಯದಾಗಿ, ಖಾಸಗಿ ವ್ಯಕ್ತಿಗಳಿಗೆ ಸಾಲ ನೀಡುವ ಮಾನದಂಡಗಳು ಏನು ಎಂಬುದಕ್ಕೆ ಉತ್ತರ ನೀಡಿದ್ದಾರೆ. 2016 ರಿಂದ 2021ರವರೆಗೆ ಕೃಷಿಯೇತರ ಸಾಲವೆಂದು ಖಾಸಗಿ ವ್ಯಕ್ತಿಗಳಿಗೆ ಸುಮಾರು 198 ಕೋಟಿ ರೂಪಾಯಿಗಳ ಸಾಲ ನೀಡಿದ್ದಾರೆ. ಇದಕ್ಕೆ ಇರುವ ಮಾನದಂಡಗಳು ಏನು? ಡಿ.ಸಿ.ಸಿ. ಬ್ಯಾಂಕ್‌ಗೆ ಹೋದರೆ ಲೋನ್ ನೀಡುತ್ತಿಲ್ಲವೆಂದು ನನ್ನ ಬಳಿಗೆ ದಿನಕ್ಕೆ ನೂರು ಜನರು ಬರುತ್ತಾರೆ. ಅಂದರೆ, ಬ್ಯಾಂಕ್‌ನವರು ಅವರಿಗೆ ಬೇಕಾದವರಿಗೆ ಸಾಲ ಕೊಡುತ್ತಿದ್ದಾರೆ. ಆದರೆ, ನಮ್ಮ ಗತಿ ಏನೆಂದು ಕೇಳುತ್ತಿದ್ದಾರೆ. ಇದಕ್ಕೆ ಸಂಬಂಧಪಟ್ಟಂತೆ ಮಾನ್ಯ ಸಚಿವರು ಸಮಜಾಯಿಷಿ ನೀಡಬೇಕು. ಈಗ ಡಿ.ಸಿ.ಸಿ. ಬ್ಯಾಂಕ್‌ನಲ್ಲಿ ಅರ್ಹತೆ ಇರುವಂತಹವರಿಗೆ ಲೋನ್ ನೀಡುವುದಕ್ಕೆ ಇರುವ ಸಮಸ್ಯೆ ಏನು? ಮೂರನೆ ಪ್ರಶ್ನೆ ಏನೆಂದರೆ, ಬಹಳ ಮುಖ್ಯವಾಗಿ ಡಿ.ಸಿ.ಸಿ. ಬ್ಯಾಂಕ್ ಮೇಲೆ ಸರ್ಕಾರದ ಹಿಡಿತ ಇದೆಯೋ, ಇಲ್ಲವೋ? ಈಗ ಸರ್ಕಾರದ ಷೇರು ಬೇಡವೆಂದು ಹೇಳುತ್ತಾರೆ. ಅಲ್ಲಿಗೆ ಸಹಕಾರ ಇಲಾಖೆಯಿಂದ ನೇಮಿಸಿರುವ ವ್ಯವಸ್ಥಾಪಕ ನಿರ್ದೇಶಕರು ಬೇಡವೆಂದು ಅವರನ್ನು ಗಮನಕ್ಕೆ ತೆಗೆದುಕೊಳ್ಳುವುದಿಲ್ಲವೆಂದು ಹೇಳುತ್ತಾರೆ. ಹಾಗಾದರೆ ಇದು Private Limited Company ಯೇ? ಇದು ಒಂದು ರೀತಿಯ ಹಿಟ್ಟರ್ ದರ್ಬಾರ್. ಹಾಗಾದರೆ ಬ್ಯಾಂಕ್‌ನವರು subsidy ಯನ್ನು ಏಕೆ ತೆಗೆದುಕೊಳ್ಳುತ್ತಾರೆ. ಆ ಪ್ರಶ್ನೆಗೆ ಉತ್ತರವಿಲ್ಲ.

ಸಭಾಪತಿಯವರು:- ಇನ್ನು ಪ್ರಶ್ನೆ ಕೇಳುವುದು ಇದೆಯಾ?

ಡಾ|| ವೈ.ಎ.ನಾರಾಯಣಸ್ವಾಮಿ:- ಮಾನ್ಯ ಸಭಾಪತಿಯವರೇ, ಹೌದು ಇದೆ ಕೇಳುತ್ತೇನೆ.

ಶ್ರೀ ಎಸ್.ಉ.ಸೋಮಶೇಖರ್:- ಮಾನ್ಯ ಸಭಾಪತಿಯವರೇ, ಕೋಲಾರ-ಚಿಕ್ಕಬಳ್ಳಾಪುರ ಡಿ.ಸಿ.ಸಿ.ಬ್ಯಾಂಕ್ ಬಹಳ ಉತ್ತಮವಾಗಿ ಕೆಲಸ ನಿರ್ವಹಿಸುತ್ತಿದೆ. ಡಾ||ವೈ.ಎ.ನಾರಾಯಣಸ್ವಾಮಿಯವರು

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಕೇಳದಂತಹ ಮಾಹಿತಿಯನ್ನು 2016 ರಿಂದ ಇಲ್ಲಯತನಕ, ಬ್ಯಾಂಕ್‌ನವರು ಯಾವ್ಯಾವ ಲೋನ್ ನೀಡಿದ್ದರು, ಅದು ಅಲ್ಪಾವಧಿ ಸಾಲ, ಮಧ್ಯಮಾವಧಿ ಸಾಲ ಮತ್ತು ದೀರ್ಘಾವಧಿ ಸಾಲ, ಸ್ವ ಸಹಾಯ ಗುಂಪುಗಳಿಗೆ ಸಾಲ ಮತ್ತು ಕೃಷಿಯೇತರ ಸಾಲ. ಈ ಎಲ್ಲವನ್ನು ಕೂಡ 2016-17, 2017-18, 2018-19, 2019-20 ರಿಂದ ಇಲ್ಲಯತನಕ ಯಾವ್ಯಾವ ವರ್ಷ ಯಾವ್ಯಾವ ತಾಲ್ಲೂಕುಗಳಿಗೆ ಎಷ್ಟೆಷ್ಟು ಸಾಲವನ್ನು ನೀಡಿದ್ದಾರೆ ಎಂಬ ಸಂಪೂರ್ಣವಾದ ಮಾಹಿತಿಯನ್ನು ನೀಡಿದ್ದೇವೆ. ಅವರು ಏನು ಐದು ವರ್ಷದ ಮಾಹಿತಿಯನ್ನು ಕೇಳಿದ್ದಾರೆ. ಅವುಗಳ ಮಾಹಿತಿಯನ್ನು ಸಹ ಒದಗಿಸಲಾಗಿದೆ. ಆಮೇಲೆ ಡಿ.ಸಿ.ಸಿ. ಬ್ಯಾಂಕ್‌ನಿಂದ ಸ್ವ ಸಹಾಯ ಗುಂಪುಗಳಿಗೆ ಶೂನ್ಯ ಬಡ್ಡಿಯಿಲ್ಲ ಸಾಲವನ್ನು ನೀಡುವಂಥದ್ದು ಇದೆ. ಅದಕ್ಕೆ conditions, formalities ಇದೆ. ಅದೆಲ್ಲವನ್ನು ಸಹ scrutiny ಮಾಡಿ, ಡಿ.ಸಿ.ಸಿ. ಬ್ಯಾಂಕ್‌ನವರು ಸಾಲವನ್ನು ನೀಡುತ್ತಾರೆ. ಈಗ ಯಾರಾದರೂ ಡ್ಯೂಪ್ಲಿಕೇಟ್ ಮಾಡಿ ಸಾಲ ತೆಗೆದುಕೊಳ್ಳುವಂತಹ ವ್ಯವಸ್ಥೆ ಇಲ್ಲ.

(ಮುಂದು.)

(685) 29.03.2022 11.40 ಎಸ್‌ವಿ-ಎಂಡಿ

ಶ್ರೀ ಎಸ್.ಟಿ.ಸೋಮಶೇಖರ್ (ಮುಂದು):-

ಇದುವರೆವಿಗೆ ಕೃಷಿಯೇತರ ಸಾಲವನ್ನು 1421 ಜನಕ್ಕೆ ಕೊಡಲಾಗಿದೆ. ಅದರಲ್ಲಿ 133 ಜನ ಮಾತ್ರ defaulter ಆಗಿದ್ದಾರೆ. ಕೃಷಿಯೇತರ ಸಾಲವನ್ನು ಕೊಡಬಾರದು ಎಂದಿಲ್ಲ. ಕೃಷಿಗೂ ಕೊಡುತ್ತೇವೆ, ಅಭಿವೃದ್ಧಿಗೂ ಕೊಡುತ್ತೇವೆ. Gold loan ಕೊಡುತ್ತೇವೆ, salaried persons ಗಳಿಗೆ surety ಇರತಕ್ಕಂತಹ ಸಾಲವನ್ನು ಕೊಡುತ್ತೇವೆ. ಕೃಷಿಯೇತರ ಸಾಲವನ್ನು ಯಾರಿಗೆ ಬೇಕಾದರೂ ಕೊಟ್ಟಿದ್ದಾರೆ ಎಂದು ಅವರು ಹೇಳಿದ್ದಾರೆ. 1421 ಜನಕ್ಕೆ ಕೊಡಲಾಗಿದೆ. ಅದರಲ್ಲಿ ಕೇವಲ 133 ಜನರು ಮಾತ್ರ ರೂ.2.40 ಕೋಟಿಗಳಿಗೆ defaulter ಆಗಿದ್ದಾರೆ. ಅವರ ವಿರುದ್ಧ recovery ಗೆ ಸಹಕಾರ ಇಲಾಖೆಯು ಏನೆಲ್ಲಾ rules ಗಳನ್ನು ಮಾಡಬಹುದೋ ಅವುಗಳನ್ನು ಮಾಡಿ, ಕೇಸ್ ಹಾಕಿದ್ದೇವೆ. 31 ಜನರಿಗೆ housing loan ಅನ್ನು 4.21 ಕೋಟಿ ರೂ.ಗಳನ್ನು ನೀಡಿದ್ದು, ಒಂದೇ ಒಂದು ಕೇಸ್ ಮಾತ್ರ ರೂ.2.53 ಕೋಟಿ ಮಾತ್ರ defaulter ಆಗಿದ್ದಾರೆ. ಅದನ್ನು recovery ಮಾಡುವುದಕ್ಕೆ

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಕ್ರಮ ಕೈಗೊಂಡಿದ್ದೇವೆ. ಅಲ್ಪಾವಧಿ ಮತ್ತು ದೀರ್ಘಾವಧಿ ಸಾಲಗಳಲ್ಲಿ ಯಾವ ರೈತರು defaulter ಆಗಿದ್ದಾರೆಯೋ ಅವರು ಯಾರಿಗೂ case ಹಾಕಿರುವುದಿಲ್ಲ. ಏಕೆಂದರೆ ಇದು zero percent ಇರತಕ್ಕಂಥದ್ದು. ಕೃಷಿಯೇತರರಿಗೆ ಮಾತ್ರ repayment ಕೊಡಲಿಲ್ಲ ಎಂದು ಅವರಿಗೆ ಕೇಸ್ ಅನ್ನು ಹಾಕಿದ್ದೇವೆ.

ಮಾನ್ಯ ನಾರಾಯಣಸ್ವಾಮಿಯವರು ಹೇಳಿದಂತೆ ಸಹಕಾರ ಇಲಾಖೆಯವರನ್ನು ವ್ಯವಸ್ಥಾಪಕ ನಿರ್ದೇಶಕರನ್ನಾಗಿ ಹಾಕಿದರೆ ಕೆಲವರು ತಿರಸ್ಕರಿಸುತ್ತಾರೆ. ಅದಕ್ಕಾಗಿ ನಾವು ಅವರ ಮೇಲೆ enquiry ಮಾಡುತ್ತಿದ್ದೇವೆ. ಅವರು ಹೈಕೋರ್ಟ್‌ಗೆ ಹೋಗಿ ತಡೆಯಾಜ್ಞೆಯನ್ನು ತರುತ್ತಿದ್ದಾರೆ. Government share ನ ಬಗ್ಗೆ ಅವರು ಹೇಳಿದ್ದು ಸರಿಯಾಗಿದೆ. 10 ಲಕ್ಷ ರೂ. ಕೊಡತಕ್ಕಂಥದ್ದು. ಕೆಲವು ಬಾರಿ Government share ಅನ್ನು ತಿರಸ್ಕರಿಸುತ್ತಾರೆ. ಮಾಹಿತಿ ಹಕ್ಕು ಕಾಯಿದೆಯಡಿಯಲ್ಲಿ Government share ನ ಬಗ್ಗೆ ಕೇಳಬಹುದಾಗಿದೆ. ಈ ರೀತಿ ಇದೆ ಎಂದೇ ಕೆಲವರು ಸರ್ಕಾರದ ಶೇರ್ ಅನ್ನು ತಿರಸ್ಕರಿಸುತ್ತಾರೆ. ಅದಕ್ಕೆ ತನಿಖೆಯನ್ನು ಕೂಡ ನಾವು ಪ್ರಾರಂಭ ಮಾಡಿದ್ದೇವೆ. ಒಟ್ಟಾರೆ ಡಿಸಿಸಿ ಬ್ಯಾಂಕ್ ಸಹಕಾರ ಇಲಾಖೆಯ ಅಧೀನದಲ್ಲಿ ಬರುತ್ತದೆ. ಕೆಲವು ಆಡಳಿತ ಮಂಡಳಿಯವರಿಗೆ ಏಕೆ ಸಹಕಾರ ಇಲಾಖೆಯನ್ನು ಕೇಳಬೇಕು, ಏಕೆ ಸರ್ಕಾರವನ್ನು ಕೇಳಬೇಕು ಎನ್ನುವ ಮನೋಭಾವನೆ ಕೋಲಾರದಲ್ಲಿ ಇದೆ. ಅದಕ್ಕಾಗಿ ಇಲಾಖಾ ವಿಚಾರಣೆಯನ್ನು ಮಾಡಲು ಈಗಾಗಲೇ ಆದೇಶಿಸಿದ್ದೇವೆ.

ಡಾ:ವೈ.ಎ.ನಾರಾಯಣಸ್ವಾಮಿ:- ಮಾನ್ಯ ಸಭಾಪತಿಯವರೇ, ಸಹಕಾರ ಎಂದರೆ ಎಲ್ಲರ ಸಹಕಾರ ಎಂದರ್ಥ. ಅದು ಕೆಲವರಿಗೆ ಮಾತ್ರ ಸೀಮಿತವಾಗಿರಬಾರದು ಎಂಬುದು ನಮ್ಮ ಭಾವನೆ. ಎಲ್ಲರಿಗೂ ಅನುಕೂಲವಾಗುವಂತೆ ಎಲ್ಲರೂ ಸೇರಿ ಬ್ಯಾಂಕ್ ಅನ್ನು ನಡೆಸಬೇಕೆಂಬುದು ನನ್ನ ಭಾವನೆಯಷ್ಟೆ. ಅದು ಬಿಟ್ಟು ಬೇರೇನೂ ಇಲ್ಲ. ಆದರೆ ಇಲ್ಲ ಖಾಸಗಿ ವ್ಯಕ್ತಿಗಳಿಗೆ ಇಷ್ಟ ಬಂದಂತೆ ಸಾಲವನ್ನು ನೀಡಿರುವ ಬಗ್ಗೆ ನೂರಾರು ಪ್ರಕರಣಗಳಿದ್ದು, ಹಲವರು ಬಂದು ನಮ್ಮ ಬಳಿ ಹೇಳಿದ್ದಾರೆ. ಅದರ ಬಗ್ಗೆ ದಾಖಲೆಯನ್ನು ಕೊಡುತ್ತೇನೆ. ವಿಚಾರಣೆ ಅಗಬೇಕು. ಮಾನ್ಯ ಸಚಿವರು ಪ್ರಾರಂಭ ಮಾಡಿರುವ 64 ಮತ್ತು 65 ವಿಚಾರಣೆಯು ಯಾವ ಹಂತದಲ್ಲಿದೆ ಎಂಬುದನ್ನು ತಿಳಿಸಬೇಕು. ಕೇರಳ, ಗುಜರಾತ್ ಮತ್ತು ಛತ್ತೀಸ್‌ಗಢದಲ್ಲಿ ಡಿಸಿಸಿ ಬ್ಯಾಂಕ್ ಅನ್ನು ಅಪೆಕ್ಸ್ ಬ್ಯಾಂಕ್‌ನೊಂದಿಗೆ

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ನೇರವಾಗಿ merge ಮಾಡಲಾಗಿದೆ. ಅಪೆಕ್ಸ್ ಬ್ಯಾಂಕ್‌ನಿಂದ PACS (Primary Agricultural Cooperative Society) ಗಳಿಗೆ ಲೋನ್ ಕೊಡುವ ಬಗ್ಗೆ ಭಾವನೆ ಬರುತ್ತದೆಯೇ? ಇದರ ಬಗ್ಗೆ ಮಾನ್ಯ ಸಚಿವರು ತಮ್ಮ ಉತ್ತರವನ್ನು ಹೇಳಬೇಕೆಂದು ಕೇಳಿಕೊಳ್ಳುತ್ತೇನೆ.

ಶ್ರೀ ಎಸ್.ಉ.ಸೋಮಶೇಖರ್:- ಮಾನ್ಯ ಸಭಾಪತಿಯವರೇ, private ನವರಿಗೆ ಯಾರಿಗೂ ಸಾಲ ಕೊಡತಕ್ಕಂಥದ್ದು ನಮ್ಮ ಗಮನದಲ್ಲಿ ಇಲ್ಲ. 1421 ಜನ ಕೃಷಿಯೇತರರಿಗೆ ಸಾಲವನ್ನು ನೀಡಲಾಗಿದ್ದು, ಎಷ್ಟು ಜನ defaulter ಆಗಿದ್ದಾರೆ ಎನ್ನುವ ಬಗ್ಗೆ ಈಗಾಗಲೇ ಉತ್ತರವನ್ನು ಕೊಟ್ಟಿದ್ದೇನೆ. ನಿರ್ದಿಷ್ಟವಾಗಿ ಯಾವುದಾದರೂ ಪ್ರಕರಣ ಇದ್ದರೆ ಅದರ ವಿಚಾರಣೆಗೆ ಚಾಲನೆಯನ್ನು ನೀಡುತ್ತೇವೆ ಎಂದು ಈ ಸಂದರ್ಭದಲ್ಲಿ ಹೇಳಬಯಸುತ್ತೇನೆ. 64 enquiry ಅನ್ನು ಈಗಾಗಲೇ ಪ್ರಾರಂಭಿಸಿದ್ದೇವೆ. ಪ್ರಾರಂಭ ಮಾಡಿ ಈಗಾಗಲೇ ಎರಡು ತಿಂಗಳಾಗಿದ್ದು, ಇನ್ನೊಂದು ತಿಂಗಳಿಗಾಗಿ ಸರ್ಕಾರದಿಂದ ವ್ಯವಸ್ಥಾಪಕ ನಿರ್ದೇಶಕರನ್ನು ವಾಪಸ್ ಕರೆಸುವಂಥದ್ದು, share amount ಅನ್ನು ವಾಪಸ್ ಮಾಡುವಂಥದ್ದು ಎಲ್ಲವನ್ನೂ ಮಾಡುತ್ತೇವೆ. ಕೋಲಾರ ಡಿಸಿಸಿ ಬ್ಯಾಂಕ್‌ಗೆ ಸುಮಾರು 15-20 ಜನ ಎಂ.ಎಲ್.ಎ. ಗಳು, ಎಂ.ಪಿ.ಗಳು, ಎಂ.ಎಲ್.ಸಿ.ಗಳು ಎಲ್ಲರಿಂದಲೂ ದೂರಿನ ಮೇಲೆ ದೂರು ಬರುತ್ತಿದೆ. ಗಂಭೀರವಾಗಿ ವಿಚಾರಣೆಯನ್ನು ನಡೆಸಬೇಕೆನ್ನುವ ದೃಷ್ಟಿಯಿಂದ 64 enquiry ಅನ್ನು ಆದೇಶ ಮಾಡಿದ್ದೇವೆ. ಇನ್ನೊಂದು ತಿಂಗಳಿನಲ್ಲಿ ಅದನ್ನು ಮಾಡುತ್ತೇವೆ.

ಕೇಂದ್ರ ಸರ್ಕಾರವು ಗುಜರಾತ್, ಕೇರಳ ಮತ್ತು ಛತ್ತೀಸ್‌ಗಢದಲ್ಲಿ ಅಪೆಕ್ಸ್ ಬ್ಯಾಂಕ್ ಮತ್ತು PACS (Primary Agricultural Cooperative Society) ಗಳಿಗೆ ಎರಡು stage ಮಾಡಿದರೆ ಡಿಸಿಸಿ ಬ್ಯಾಂಕ್‌ಗೆ ಇರುವ ಶೇ.1 ಲಾಭವು ನೇರವಾಗಿ ರೈತರಿಗೆ ಉಳಿತಾಯವಾಗುತ್ತದೆ ಎನ್ನುವ ಒಂದು ವ್ಯವಸ್ಥೆಯನ್ನು ತಂದಿದೆ. ಈಗಾಗಲೇ 21 ಡಿಸಿಸಿ ಬ್ಯಾಂಕ್‌ಗಳ ವ್ಯವಸ್ಥಾಪಕ ನಿರ್ದೇಶಕರ ಜೊತೆಯಲ್ಲಿ ಸಹಕಾರ ಇಲಾಖೆಯ ಅಧಿಕಾರಿಗಳು ಪೂರ್ವಭಾವಿ ಸಭೆಯನ್ನು ನಡೆಸಿದ್ದಾರೆ. ವಿಲೀನಗೊಳಿಸಿದರೆ ಆಗುವ ಅನುಕೂಲವೇನು, ವಿಲೀನಗೊಳಿಸದಿರುವುದರಿಂದ ಆಗುವ ಅನಾನುಕೂಲವೇನು ಎನ್ನುವುದನ್ನು ವಿಸ್ತೃತವಾಗಿ ಚರ್ಚೆ ಮಾಡಿದ್ದಾರೆ. ನಮ್ಮ ಇಲಾಖೆಯ ಅಧಿಕಾರಿಗಳ ಒಂದು troop ಅನ್ನು ಕೇರಳ ಹಾಗೂ ಛತ್ತೀಸ್‌ಗಢಕ್ಕೆ ಕಳುಹಿಸಿ ಅಲ್ಲಿ ಯಾವ

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ರಿತಿಯಲ್ಲಿ DCC Bank merge ಮಾಡಲಾಗಿದೆ, position ಏನಾಗುತ್ತಿದೆ ಎನ್ನುವುದರ ವಿವರವಾದ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಕೊಡುತ್ತೇವೆ. ಈ ವರದಿಯು ಹೋದ ನಂತರ ಕೇಂದ್ರವು ಯಾವ ನಿರ್ದೇಶನವನ್ನು ನೀಡುತ್ತದೆಯೋ, ಅದರಂತೆ ನಾವು ನಡೆದುಕೊಳ್ಳುತ್ತೇವೆ.

ಡಾ:ವೈ.ಎ.ನಾರಾಯಣಸ್ವಾಮಿ:- ಮಾನ್ಯ ಸಚಿವರೇ, ಧನ್ಯವಾದಗಳು.

ಪ್ರಶ್ನೆ ಸಂಖ್ಯೆ 2819

(ಉತ್ತರವನ್ನು ಲಗತ್ತಿಸಲಾಗಿದೆ)

ಶ್ರೀ ಕೆ.ಹರೀಶ್ ಕುಮಾರ್:- ಮಾನ್ಯ ಸಭಾಪತಿಯವರೇ, ಉತ್ತರವನ್ನು ಒದಗಿಸಿದ್ದಾರೆ. ಬೆಳ್ತಂಗಡಿ ಮತ್ತು ಸುಳ್ಯ ತಾಲ್ಲೂಕುಗಳಲ್ಲಿ ಯೋಜನಾ ಪ್ರಾಧಿಕಾರದ ಬಗ್ಗೆ ನಾನು ಪ್ರಶ್ನೆಯನ್ನು ಕೇಳಿದ್ದೇನೆ. ಅವರು ಸ್ಥಳೀಯ ಸಂಸ್ಥೆಯ ಪಟ್ಟಣ ಪಂಚಾಯತ್‌ನಲ್ಲಿ ಯೋಜನಾ ಪ್ರಾಧಿಕಾರವನ್ನಾಗಿ ಅವಕಾಶವನ್ನು ಕೊಡಲಾಗಿದೆ ಎಂದು ಹೇಳಿದ್ದಾರೆ. ನಾನು ಕೇಳಿರುವುದು ಸ್ವತಂತ್ರವಾದಂತಹ ಪ್ರತ್ಯೇಕವಾದ ನಗರ ಯೋಜನಾ ಪ್ರಾಧಿಕಾರ. ಬೆಳ್ತಂಗಡಿ ಪಟ್ಟಣ ಪಂಚಾಯತ್‌ನಲ್ಲಿ ಯೋಜನಾ ಪ್ರಾಧಿಕಾರಕ್ಕೆ ಮಂಗಳೂರು ನಗರ ಯೋಜನಾ ಪ್ರಾಧಿಕಾರದಿಂದ ಒಬ್ಬರು ಇಂಜಿನಿಯರ್ ಬರುತ್ತಾರೆ. ಅಲ್ಲಿ ಒತ್ತಡ ಜಾಸ್ತಿ ಇದೆ. ಮಂಗಳೂರು, ಪುತ್ತೂರು, ಬಂಟ್ವಾಳ, ಮೂಡುಬದ್ರೆ ಈ ಭಾಗಗಳಲ್ಲಿ ಯೋಜನಾ ಪ್ರಾಧಿಕಾರವನ್ನು ನೇಮಕ ಮಾಡಲಾಗಿದೆ. ಅಲ್ಲಿನ ಪಟ್ಟಣ ಪಂಚಾಯತ್‌ನಲ್ಲಿ ಹೆಚ್ಚಿನ ಒತ್ತಡ ಇದ್ದು, ವಾರಕ್ಕೆ ಒಮ್ಮೆ ಮಂಗಳೂರು ಯೋಜನಾ ಪ್ರಾಧಿಕಾರದಿಂದ ಇಂಜಿನಿಯರ್ ಬರುವುದರಿಂದ ಕೆಲಸದ ಒತ್ತಡ ಇನ್ನೂ ಹೆಚ್ಚಾಗಿದೆ. ಅಂದರೆ ಮೂಡಾದ ಕೆಲಸವನ್ನು ಕೂಡಾ ಅವರೇ ಮಾಡಬೇಕಾಗಿದೆ. ಪರಿವರ್ತನೆ ಇರಬಹುದು, ಬಡಾವಣೆ ವಿನ್ಯಾಸ, ಯೋಜನಾ ಪ್ರದೇಶ, ಲೇಔಟ್ ನಕ್ಷೆ, ಅಭಿವೃದ್ಧಿ ಈ ಎಲ್ಲಾ ಕಾರ್ಯಕ್ರಮಗಳನ್ನು ಅವರೇ ಮಾಡಬೇಕಾಗಿರುವುದರಿಂದ ಅಲ್ಲಿ ಪ್ರತ್ಯೇಕವಾದಂತಹ ಯೋಜನಾ ಪ್ರಾಧಿಕಾರವನ್ನು ಮಾಡಬೇಕೆಂದು ಸಚಿವರಲ್ಲಿ ಮನವಿ ಮಾಡಿದ್ದೇನೆ. ಯೋಜನಾ ಪ್ರಾಧಿಕಾರ ಘೋಷಣೆ ಮಾಡಲು ಇರುವ ಮಾನದಂಡವೇನು ಎಂದು ನಾನು ಕೇಳಿದ್ದು, ಯಾವುದೇ ಮಾನದಂಡಗಳಿಲ್ಲ ಎಂದು ಉತ್ತರ ಕೊಟ್ಟಿದ್ದಾರೆ. ಆದರೆ ಜನಸಂಖ್ಯೆ ಮತ್ತು decadal growth rate, ಅಲ್ಲಿನ ಆರ್ಥಿಕ ಸ್ಥಿತಿಯನ್ನು ನೋಡಿಕೊಂಡು ಮಾಡಲಾಗುವುದು ಎಂದು ಹೇಳಿದ್ದಾರೆ. ಅದು ಕೂಡ ಮಾನದಂಡವೇ ಆಗಿದೆ. ಮಾನದಂಡ ಇಲ್ಲ ಎನ್ನುವುದಾದರೆ ಬೆಳ್ತಂಗಡಿ ಮತ್ತು ಸುಳ್ಯಕ್ಕೆ ಪ್ರತ್ಯೇಕವಾದಂತಹ ಯೋಜನಾ ಪ್ರಾಧಿಕಾರವನ್ನು ಮಾಡಿದರೆ ಜನರಿಗೆ ಅನುಕೂಲವಾಗುತ್ತದೆ.

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಶ್ರೀ ಕೋಟ ಶ್ರೀನಿವಾಸ ಪೂಜಾರಿ:- ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರು ಕೇಳಿರುವ ಎಲ್ಲಾ ಪ್ರಶ್ನೆಗಳಿಗೆ ಉತ್ತರವನ್ನು ಕೊಟ್ಟಿದ್ದೇನೆ. ಅವರು ಈಗ ಕೇಳುತ್ತಿರುವುದೇನೆಂದರೆ ಮಂಗಳೂರು ನಗರ ಯೋಜನಾ ಪ್ರಾಧಿಕಾರದಲ್ಲ ಕೆಲಸದ ಒತ್ತಡ ಜಾಸ್ತಿಯಾಗಿರುವುದರಿಂದ ಬೆಳ್ತಂಗಡಿ ಮತ್ತು ಸುಳ್ಯ ಯೋಜನಾ ಪ್ರಾಧಿಕಾರಗಳನ್ನು ರಚನೆ ಮಾಡಿದರೆ, ಅಲ್ಲಿನ ಸಮಸ್ಯೆಗಳು ಪರಿಹಾರವಾಗುತ್ತದೆ ಎಂದು ಹೇಳಿದ್ದಾರೆ. ಅದನ್ನು ಹಿರಿಯ ಅಧಿಕಾರಿಗಳೊಂದಿಗೆ ಚರ್ಚೆ ಮಾಡಿ, ಯಾವ ರೀತಿ ಮಾಡಬಹುದು ಎನ್ನುವುದನ್ನು ಪರಿಶೀಲಿಸಲಾಗುವುದು.

ಪ್ರಶ್ನೆ ಸಂಖ್ಯೆ 2836

(ಉತ್ತರವನ್ನು ಲಗತ್ತಿಸಲಾಗಿದೆ)

ಶ್ರೀ ಯು.ಬಿ.ವೆಂಕಟೇಶ್:- ಮಾನ್ಯ ಸಭಾಪತಿಯವರೇ, ಉತ್ತರವನ್ನು ಒದಗಿಸಿದ್ದಾರೆ. ಈ ಎರಡು ವರ್ಷಗಳಲ್ಲಿ ಎಷ್ಟು ಉದ್ಯಮಗಳು ಮುಚ್ಚಿವೆ, ಇದಕ್ಕೆ ಕಾರಣವೇನು ಎಂದು ಕೇಳಿದ್ದೆನು. ಎಷ್ಟು ಜನ ಕಾರ್ಮಿಕರು ಕೆಲಸ ಕಳೆದುಕೊಂಡಿದ್ದಾರೆ ಎಂದು ಕೇಳಿದ್ದೆನು. 754 ಸಣ್ಣ ಕೈಗಾರಿಕೆ ಬಾಗಿಲು ಮುಚ್ಚಿವೆ ಎಂದು ಹೇಳಿದ್ದಾರೆ. 46,000 ಜನ ಕಾರ್ಮಿಕರಿಗೆ ಉದ್ಯೋಗ ಹೋಗಿದೆ ಎಂದು ಹೇಳಿದ್ದಾರೆ. ಎರಡು ಲಕ್ಷ ಘಟಕಗಳಿಗೆ ರೂ.90 ಕೋಟಿಗಳನ್ನು KPTCL ಯಿಂದ ಅನುಕೂಲ ಮಾಡಿಕೊಟ್ಟಿದ್ದೇವೆಂದು ಹೇಳುತ್ತಾರೆ. ಆದರೆ 4,33,556 MSME (Micro, Small & Medium Enterprises) ಗಳಿವೆ. ಕೇವಲ 2,03,000ಗಳಿಗೆ ಘಟಕಗಳಿಗೆ ನೀಡಿದ್ದಾರೆ. ಉಳಿದ 2,29,000 ಏನಾಯಿತೆಂದು ಮಾನ್ಯ ಸಚಿವರು ಹೇಳಬೇಕು. ಕೈಗಾರಿಕೆಗಳು ಬೆಳವಣಿಗೆಯಾಗುತ್ತವೆ. ರಿಸರ್ವ್ ಬ್ಯಾಂಕ್ ಕೊಟ್ಟಿರುವ funding ಅನ್ನು ಹೇಳಿದ್ದಾರೆ. ಇಷ್ಟು ಜನರು ಕೋವಿಡ್‌ನಿಂದ ಸತ್ತು ಹೋಗಿದ್ದಾರೆ, ಕೆಲಸವನ್ನು ಕಳೆದುಕೊಂಡಿದ್ದಾರೆ. ಅದಕ್ಕೆ ನಮ್ಮ ಸರ್ಕಾರ ಏನೂ ಯೋಜನೆಗಳನ್ನು ಮಾಡಿ ಇಲ್ಲವೇ? ಆತ ಕಟ್ಟಿರುವ ಪಿ.ಎಫ್. ಹಣವನ್ನು ಅವನು ಪಡೆದುಕೊಳ್ಳುವುದಕ್ಕೆ ಸರ್ಕಾರ ಏನು ಹೇಳುವುದು? ಪಿ.ಎಫ್. ಆಗಲೇ, ಇ.ಎಸ್.ಐ ಆಗಲೇ, ಅವನ ಹಣವನ್ನು ಪಡೆದುಕೊಳ್ಳುವುದಕ್ಕೆ ಅನುಮತಿ ನೀಡಿದ್ದೇವೆ ಎಂದು ಸರ್ಕಾರ ಏನು ಹೇಳುವುದು. ಅವನ ಹಣವನ್ನು ಪಡೆದುಕೊಳ್ಳಲಕ್ಕೆ ಅವನು ಯಾವಾಗಲೂ ಅರ್ಹನೇ. ಆದರೆ ಇಷ್ಟು ಜನರು ಕೆಲಸ ಕಳೆದುಕೊಂಡಿದ್ದಾರೆ, ಉದ್ಯಮಗಳು ಮುಚ್ಚಿವೆ. ಇದರ ಪುನಶ್ಚೇತನಕ್ಕೆ ಸರ್ಕಾರ ಏನಾದರೂ ಕ್ರಮ ಕೈಗೊಳ್ಳಬೇಕೆಂದು ನಾನು ಕೇಳಬಯಸುತ್ತೇನೆ.

(ಮುಂದು)

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

(686) 29-03-2022 (11.50) ಕೆಜಿ-ಎಕೆ

ಶ್ರೀ ಎನ್.ನಾಗರಾಜು (ಎಂಟಿಬಿ):- ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರು ಸಣ್ಣ ಕೈಗಾರಿಕೆಗಳ ಬಗ್ಗೆ ಬಹಳ ವಿಸ್ತಾರವಾದಂತಹ ಪ್ರಶ್ನೆಯನ್ನು ಕೇಳಿದ್ದಾರೆ. ಮಾನ್ಯ ಸದಸ್ಯರ ಎಲ್ಲಾ ಪ್ರಶ್ನೆಗಳಿಗೂ ವಿವರವಾದ ಉತ್ತರವನ್ನು ನೀಡಿದ್ದೇನೆ. ಮಾನ್ಯ ಸದಸ್ಯರು ರಾಜ್ಯದಲ್ಲಿ ಕಳೆದ ಎರಡು ವರ್ಷಗಳಲ್ಲಿ ಮುಚ್ಚಲಾಗಿರುವ ಸಣ್ಣ ಕೈಗಾರಿಕೆಗಳ ಸಂಖ್ಯೆ ಎಷ್ಟು ಹಾಗೂ ಕೈಗಾರಿಕೆಗಳನ್ನು ಮುಚ್ಚಲು ಕಾರಣಗಳು ಏನು; ಕೈಗಾರಿಕೆಗಳ ಪುನಃಶ್ಚೇತನಕ್ಕೆ ಸರ್ಕಾರವು ರೂಪಿಸಿರುವ ಕಾರ್ಯಕ್ರಮಗಳ ಬಗ್ಗೆ ಮಾಹಿತಿಯನ್ನು ಕೇಳಿದ್ದಾರೆ. 2019-20ನೇ ಸಾಲಿನಲ್ಲಿ 749, 2020-21 ನೇ ಸಾಲಿನಲ್ಲಿ 679 ಈ ರೀತಿ ಒಟ್ಟು 1428 ಕೈಗಾರಿಕೆಗಳು ಪ್ರಾರಂಭವಾಗಿವೆ. ಅದೇರೀತಿ, 2019-20ನೇ ಸಾಲಿನಲ್ಲಿ 50,651, 2020-21ನೇ ಸಾಲಿನಲ್ಲಿ 42,268 ಒಟ್ಟು 92,919 ಉದ್ಯೋಗಗಳು ಸೃಷ್ಟಿಯಾಗಿವೆ. ಅದೇರೀತಿ, ಕಾರ್ಖಾನೆಗಳ ಕಾಯ್ದೆ 1948 ರಡಿಯಲ್ಲಿ ನೋಂದಾವಣೆಯಾದ ಕಾರ್ಖಾನೆಗಳ ಪೈಕಿ ಕಳೆದ ಎರಡು ವರ್ಷಗಳ ಅವಧಿಯಲ್ಲಿ 2019-20 ನೇ ಸಾಲಿನಲ್ಲಿ 562, 2020-21 ನೇ ಸಾಲಿನಲ್ಲಿ 192, ಈ ರೀತಿ ಒಟ್ಟು 754 ಕಾರ್ಖಾನೆಗಳು ಮುಚ್ಚಲ್ಪಟ್ಟಿರುತ್ತವೆ. ಅದೇರೀತಿ, 2019-20 ನೇ ಸಾಲಿನಲ್ಲಿ 31,722, 2020-21 ನೇ ಸಾಲಿನಲ್ಲಿ 14,869, ಒಟ್ಟು 46,585 ಜನರು ಉದ್ಯೋಗಗಳನ್ನು ಕಳೆದುಕೊಂಡಿದ್ದಾರೆ.

ಮಾನ್ಯ ಸಭಾಪತಿಯವರೇ, ಸಣ್ಣ ಕಾರ್ಖಾನೆಗಳು ಉತ್ಪನ್ನದ ಬೇಡಿಕೆ, ಕಚ್ಚಾ ಮಾಲನ ಕೊರತೆ, ಹಳೆಯ ತಂತ್ರಜ್ಞಾನ, ದುಡಿಮೆ ಬಂಡವಾಳದ ಕೊರತೆ, ಕೌಶಲ್ಯ ಹೊಂದಿರುವ ಕಾರ್ಮಿಕರ ಸಮಸ್ಯೆ, ಸರ್ಕಾರದ ನೀತಿ, ಅನಗತ್ಯ ಬಂಡವಾಳ ಹೂಡಿಕೆ, ಆಡಳಿತ ಮಂಡಳಿಯ ಆಂತರಿಕ ಸಮಸ್ಯೆ ಇಂತಹ ವಿವಿಧ ಕಾರಣಗಳಿಂದ ಮುಚ್ಚಲ್ಪಡುತ್ತವೆ. ಇಂತಹ ಹತ್ತಾರು ಸಮಸ್ಯೆಗಳು ಬಂದಿವೆ. ಇದರ ಜೊತೆಗೆ ಕಳೆದ ಎರಡು ವರ್ಷಗಳಿಂದ ಕೋವಿಡ್-19 ಇದೆ. ಕೋವಿಡ್-19 ಬಂದಿದ್ದರಿಂದ ಹಲವಾರು ಸಣ್ಣ ಕೈಗಾರಿಕೆಗಳು ಮತ್ತು major industries ಕಳೆದ ಒಂದೂವರೆ ವರ್ಷಗಳಿಂದ totally ಮುಚ್ಚಿವೆ. ಈಗ ದೊಡ್ಡ ಕೈಗಾರಿಕೆಗಳಿಂದ, ಸಣ್ಣ ಕೈಗಾರಿಕೆಯವರಿಗೆ assembly ಮಾಡುವುದಕ್ಕೆ, raw material ಕೊಡುವುದಕ್ಕೆ, ಸಣ್ಣ ಕೈಗಾರಿಕೆಗಳು ಉತ್ಪನ್ನ ಮಾಡುವುದಕ್ಕೆ ಹಾಗೂ ಕಾರ್ಮಿಕರಿಗೆ ಉದ್ಯೋಗ ಕೊಡುವುದಕ್ಕೆ ಆ ಕಾರ್ಖಾನೆಗಳೇ ಮುಚ್ಚಿವೆ. ಇದಕ್ಕೆ ಒಂದು ಉದಾಹರಣೆಯನ್ನು ಕೊಡುವುದಕ್ಕೆ ಬಯಸುತ್ತೇನೆ. ಒಂದು ಕಾಲದಲ್ಲಿ Indian Telephone Industries ನಲ್ಲಿ ಸುಮಾರು 26 ಸಾವಿರ ಜನರು ಕೆಲಸ ಮಾಡುತ್ತಿದ್ದರು. ನಾನು

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಸಹ ಆ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದೆ. 1968ನೇ ಸಾಲಿನಲ್ಲಿ ನನಗೆ ಆ ಕಾರ್ಖಾನೆಯಲ್ಲಿ ತಿಂಗಳಿಗೆ 39 ರೂಪಾಯಿ ಸಂಬಳ ಕೊಡುತ್ತಿದ್ದರು. ಈಗ mobile phone ಗಳ technology ಬಂದಿದ್ದರಿಂದ ಆ ಕಾರ್ಖಾನೆ ಸಂಪೂರ್ಣವಾಗಿ ಮುಚ್ಚಿ ಹೋಗಿದೆ. ಅದೇ ರೀತಿ N.G.E.F. (New Government Electrical Factory) ಇದರಲ್ಲಿ ಸುಮಾರು 5 ಸಾವಿರ ಜನ ಕಾರ್ಮಿಕರು ಕೆಲಸ ಮಾಡುತ್ತಿದ್ದರು. Ancillary Unit, 150 ಸಣ್ಣ ಕೈಗಾರಿಕೆಗಳು ಇದ್ದವು. N.G.E.F Unit ನಲ್ಲಿ ಸುಮಾರು 125 ಸಣ್ಣ ಕೈಗಾರಿಕೆಗಳು ಇದ್ದವು. ಅದೇರೀತಿ H.M.T (Hindustan Machine Tools) B.E.L (Bharat Electronics Limited) ಇಂತಹ ದೊಡ್ಡ ದೊಡ್ಡ ಕಾರ್ಖಾನೆಗಳು ಸಹ ಮುಚ್ಚಿವೆ. ಬಹು ರಾಷ್ಟ್ರೀಯ ಕಂಪನಿಗಳು ಬಂದ ಮೇಲೆ, ಈ ತಂತ್ರಜ್ಞಾನ ಬದಲಾವಣೆಯಾದ ಮೇಲೆ ಸಣ್ಣ ಕೈಗಾರಿಕೆಗಳಿಗೆ ಸಾಕಷ್ಟು ಒತ್ತಡ ಬಿದ್ದಿದೆ. ಆದರೂ ಸಹ, ಈ ಸಣ್ಣ ಕೈಗಾರಿಕೆಗಳನ್ನು ಪನಃಶ್ಚೇತನ ಮಾಡುವುದಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಕಾರ್ಯಕ್ರಮಗಳನ್ನು ರೂಪಿಸಿದೆ. ಮಾನ್ಯ ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿಯವರು ಸಣ್ಣ ಕೈಗಾರಿಕೆಗಳನ್ನು ಸ್ಥಾಪನೆ ಮಾಡುವವರಿಗೆ subsidy ಇರಬಹುದು, ಬ್ಯಾಂಕ್ ಸಾಲ ಇರಬಹುದು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಸಮುದಾಯಗಳಿಗೆ 75% subsidy ನೀಡುವಂತಹ ಕಾರ್ಯಕ್ರಮವನ್ನು ಜಾರಿಗೆ ತಂದಿದ್ದಾರೆ. ಈ ಸಮುದಾಯದವರಿಗೆ 10% ಇದ್ದರೆ, ಅವರು ಸಣ್ಣ ಕೈಗಾರಿಕೆಗಳನ್ನು ಸ್ಥಾಪನೆ ಮಾಡಬಹುದು. ಈ ರೀತಿ ಸಣ್ಣ ಕೈಗಾರಿಕೆಗಳನ್ನು ಪನಃಶ್ಚೇತನ ಮಾಡುವುದಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಎಲ್ಲಾ ರೀತಿಯ ಸಹಕಾರ ಹಾಗೂ ಪ್ರೋತ್ಸಾಹವನ್ನು ನೀಡಿವೆ.

ಸಭಾಪತಿಯವರು:- ಮಾನ್ಯ ಸಚಿವರೇ, ಸಾಕು ಬಿಡಿ.

ಶ್ರೀ ಯು.ಬಿ.ವೆಂಕಟೇಶ್:- ಮಾನ್ಯ ಸಭಾಪತಿಯವರೇ, ಮಾನ್ಯ ಸಚಿವರು ಇನ್ನೂ ಮಾತನಾಡುತ್ತಿರುವ ಸಂದರ್ಭದಲ್ಲಿ ನಾವು ಎದ್ದು ನಿಂತುಕೊಳ್ಳುವುದಕ್ಕೆ ಆಗುತ್ತದೆಯೇ;

ಸಭಾಪತಿಯವರು:- ಮಾನ್ಯ ವೆಂಕಟೇಶ್‌ವರೇ, ಅವರು ಸಂಜೆಯವರೆಗೂ ಹೇಳುತ್ತಿರುತ್ತಾರೆ, ನಾನು ಏನು ಮಾಡಲಿ?

ಶ್ರೀ ಎನ್.ನಾಗರಾಜು (ಎಂಟಿಬಿ):- ಮಾನ್ಯ ಸಭಾಪತಿಯವರೇ, ಉದ್ಯೋಗಾಕಾಂಕ್ಷಿಗಳು P.M.E.G. (Prime Minister Employment Generation) ಯೋಜನೆಯಡಿಯಲ್ಲಿ ಉದ್ಯೋಗಕ್ಕೆ ಅರ್ಜಿ ಸಲ್ಲಿಸಿದವರಿಗೆ ಸೌಲಭ್ಯವನ್ನು ಒದಗಿಸಲಾಗುವುದು. ಉಳಿದಂತೆ, ಕಾರ್ಮಿಕರ

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಆರ್ಥಿಕ ಮತ್ತು ಸಾಮಾಜಿಕ ಪರಿಸ್ಥಿತಿಗಳನ್ನು ಪರಿಶೀಲಿಸಿದಾಗ ಇಲಾಖಾ ವ್ಯಾಪ್ತಿಗೆ ಬರುವುದಿಲ್ಲ. 2019-2020 ಮತ್ತು 2020-21 ನೇ ಸಾಲಿನಲ್ಲಿ ಕೋವಿಡ್-19 ಸಂಕಷ್ಟದಿಂದ GDP growth 21.3% ಇತ್ತು.

ಸಭಾಪತಿಯವರು:- ಮಾನ್ಯ ಸಚಿವರೇ, ತಾವು ಎಲ್ಲಾ ಉತ್ತರವನ್ನು ಒದಗಿಸಿದ್ದೀರಾ?

ಶ್ರೀ ಎನ್.ನಾಗರಾಜು (ಎಂಟಿಬಿ):- ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರು ಕೇಳಿರುವಂತಹ ಎಲ್ಲಾ ಪ್ರಶ್ನೆಗಳಿಗೆ ವಿವರವಾಗಿ 19 ಪುಟಗಳಷ್ಟು ಉತ್ತರವನ್ನು ಕೊಟ್ಟಿದ್ದೇನೆ.

ಸಭಾಪತಿಯವರು:- ಮಾನ್ಯ ಸಚಿವರೇ, ಹಾಗಾದರೆ, ಸಾಕು ಬಿಡಿ. ವೆಂಕಟೇಶ್‌ವರರೇ, ತಾವು ಮತ್ತೇ ಏನು ಕೇಳುತ್ತೀರಿ ಕೇಳಿ.

ಶ್ರೀ ಯು.ಬಿ.ವೆಂಕಟೇಶ್:- ಮಾನ್ಯ ಸಭಾಪತಿಯವರೇ, ನಾನು ಕೇಳಿರುವಂತಹ ಪ್ರಶ್ನೆಗಳಿಗೂ ಮತ್ತು ಮಾನ್ಯ ಸಚಿವರು ಹೇಳಿರುವಂತಹ ಉತ್ತರಕ್ಕೂ ಸಂಬಂಧವೇ ಇಲ್ಲ. ನಾನು I.T.I., N.G.E.F ಬಗ್ಗೆ ಪ್ರಶ್ನೆ ಕೇಳಿಲ್ಲ.

ಶ್ರೀ ಯು.ಬಿ.ವೆಂಕಟೇಶ್:- ಮಾನ್ಯ ಸಭಾಪತಿಯವರೇ, ಮಾನ್ಯ ಸಚಿವರು 20 ವರ್ಷಗಳಿಂದ ಆಗಿರುವುದನ್ನು ಹೇಳಿದರು. ನಾವು ಅದರ ಬಗ್ಗೆ ಚಿಂತೆ ಮಾಡುತ್ತಿಲ್ಲ. ಮಾನ್ಯ ಸಚಿವರು ಕಳೆದ ಎರಡು ವರ್ಷಗಳಿಂದ ಸುಮಾರು 45 ಸಾವಿರ ಜನರಿಗೆ ಕೆಲಸ ಇಲ್ಲದಂತಾಗಿದೆ ಎಂದು ತಿಳಿಸಿದ್ದಾರೆ. ಹಾಗಾದರೆ, ಇವರ ಪನಃಶ್ಚೇತನ ಏನು ಮಾಡಲಾಗುತ್ತದೆ, ಈಗ ಕಾರ್ಖಾನೆಗಳು ಮುಚ್ಚಿಹೋಗಿವೆ. ಹಾಗಾಗಿ, ರಾಜ್ಯ ಸರ್ಕಾರದಿಂದ ಮುಚ್ಚಿರುವಂತಹ ಕಾರ್ಖಾನೆಗಳಿಗೆ ಪ್ರೋತ್ಸಾಹ ಕೊಟ್ಟು ಅವುಗಳನ್ನು ತೆರೆಯುವುದಕ್ಕೆ ಅನುಕೂಲ ಮಾಡುತ್ತೀರಾ ಅಥವಾ ಈಗಾಗಲೇ ಏನು ಮುಚ್ಚಿದ್ದಾರೆ, ಅವುಗಳನ್ನು ಹಾಗೆಯೇ ಬಿಟ್ಟುಬಿಡೋಣವೆಂದು ಬಿಟ್ಟುಬಿಡುತ್ತೀರಾ, ಇದಕ್ಕೆ ಉತ್ತರ ಹೇಳಿದರೆ, ಸಾಕು. I.T.I., N.G.E.F ಅನ್ನು ಇಲ್ಲ ಇರುವವರು ಎಲ್ಲರೂ ನೋಡಿದ್ದಾರೆ. ಮಾನ್ಯ ಸಚಿವರು ಸರ್ಕಾರದಿಂದ 90 ಕೋಟಿ ರೂಪಾಯಿಗಳನ್ನು 2 ಲಕ್ಷ units ಗೆ ಕೊಟ್ಟು ಸಹಾಯ ಮಾಡಿದ್ದೇವೆಂದು ಉತ್ತರ ಕೊಟ್ಟಿದ್ದಾರೆ. ಸರ್ಕಾರದ ಬಳಿ 4.33 ಲಕ್ಷ unit ಗಳಿವೆ. ಇನ್ನೂ 2.29 ಲಕ್ಷ unit ಗಳಿಗೆ ಸಹಾಯ ಮಾಡುವುದಕ್ಕೆ ಏನು ತೊಂದರೆ? ಅವರು ಏನು ಪಾಪ ಮಾಡಿದ್ದಾರೆ? ಅವರಿಗೆ ಏಕೆ ಕೊಟ್ಟಿಲ್ಲ; ಒಂದಕ್ಕೆ ಕೊಟ್ಟಿದ್ದಾರೆ, ಒಂದಕ್ಕೆ ಬಿಟ್ಟಿದ್ದಾರೆ ಏಕೆ? ನಾವು ಕೇಳಿದ್ದಕ್ಕಷ್ಟೇ ಮಾನ್ಯ

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಸಚಿವರು ಉತ್ತರ ಹೇಳಲಿ ಸಾಕು. ನಾನು I.T.I ಬಗ್ಗೆ question ಹಾಕುತ್ತೇನೆ. ಆಗ ಅದರ ಬಗ್ಗೆ ಮಾತನಾಡೋಣ.

ಸಭಾಪತಿಯವರು:- ಮಾನ್ಯ ಸಚಿವರೇ, ಮಾನ್ಯ ಸದಸ್ಯರು ಎಷ್ಟು ಕೇಳಿದ್ದಾರೆ, ಅಷ್ಟಕ್ಕೆ ತಾವು ಉತ್ತರ ಹೇಳಿ. ಉದಾಹರಣೆಯನ್ನು ಕೊಡಬೇಡಿ.

ಶ್ರೀ ಎನ್.ನಾಗರಾಜು (ಎಂಟಿಬಿ):- ಮಾನ್ಯ ಸಭಾಪತಿಯವರೇ, ಬಾಗಿಲು ಮುಚ್ಚಿರುವ ಸಣ್ಣ ಕೈಗಾರಿಕೆಗಳ ಕಾರ್ಮಿಕರ ಬಲವರ್ಧನೆಗೆ ಕಾರ್ಮಿಕ ಇಲಾಖೆಯಿಂದ ಯಾವುದೇ ಯೋಜನೆ ಜಾರಿಯಲ್ಲಿ ಇರುವುದಿಲ್ಲ. ಆದರೆ, ಸಂಸ್ಥೆಯು ಮುಚ್ಚಲ್ಪಟ್ಟ ಸಂದರ್ಭದಲ್ಲಿ ಅರ್ಹ ಕಾರ್ಮಿಕರು ಕೆಲವು ಶಾಸನಾತ್ಮಕ ಸೌಲಭ್ಯಗಳನ್ನು ಪಡೆಯಲು ಅರ್ಹರಾಗಿರುತ್ತಾರೆ. ಉಪಧನ ಪಾವತಿ ಕಾಯ್ದೆಯಡಿ ಕಾರ್ಮಿಕರು ಸಲ್ಲಿಸಿರುವ ಸೇವಾವಧಿ ಮತ್ತು ಅಂತಿಮ ವೇತನದ ಮೇಲೆ ಉಪಧನ ಪಡೆಯಲು ಅರ್ಹರಿರುತ್ತಾರೆ. ಅವರಿಗೆ ಬಾಕಿ ವೇತನ, ಗಳಿಕೆ ರಜೆ ನಗದೀಕರಣ, ಬಾಕಿ ಬೋನಸ್ ಮತ್ತು ಕೈಗಾರಿಕಾ ವಿವಾದ ಕಾಯ್ದೆಯಡಿ ಕಲಂ 25 ರಡಿ ಬರುವಂತಹ ಬಾಕಿ ಸವಲತ್ತುಗಳನ್ನು ಸಂಪೂರ್ಣವಾಗಿ ಕೊಟ್ಟಿದ್ದೇವೆ.

ಪ್ರಶ್ನೆ ಸಂಖ್ಯೆ 2360

(ಉತ್ತರವನ್ನು ಲಗತ್ತಿಸಲಾಗಿದೆ)

ಶ್ರೀ ಸುನೀಲ್ ವಲ್ಯಾಪುರ್:- ಮಾನ್ಯ ಸಭಾಪತಿಯವರೇ, ಮಾನ್ಯ ಸಚಿವರು ಉತ್ತರವನ್ನು ಒದಗಿಸಿದ್ದಾರೆ. ಮೊದಲನೆಯದಾಗಿ, ಕಳೆದ ಮೂರು ವರ್ಷಗಳಲ್ಲಿ ಕಲ್ಯಾಣ ಕರ್ನಾಟಕ ವ್ಯಾಪ್ತಿಯ ಹಾಗೂ ಇನ್ನಿತರ ಜಿಲ್ಲೆಗಳ ನಗರ ಮತ್ತು ಪಟ್ಟಣ ಪಂಚಾಯತಿಗಳ ವ್ಯಾಪ್ತಿಯಲ್ಲಿ ಒಳಚರಂಡಿ ವ್ಯವಸ್ಥೆಗೆ ಬಿಡುಗಡೆಯಾದ ಅನುದಾನವೆಷ್ಟು; ಜಿಲ್ಲಾವಾರು ಮತ್ತು ತಾಲ್ಲೂಕುವಾರು ಸಂಪೂರ್ಣ ವಿವರದ ಬಗ್ಗೆ ಪ್ರಶ್ನೆಯನ್ನು ಕೇಳಿದೆ. ಮಾನ್ಯ ಸಚಿವರು ಜಿಲ್ಲಾವಾರು ಮಾಹಿತಿಯನ್ನು ನೀಡಿದ್ದಾರೆ. ಆದರೆ, ತಾಲ್ಲೂಕುವಾರು ಮಾಹಿತಿಯನ್ನು ನೀಡಿಲ್ಲ. ಎರಡನೆಯದಾಗಿ, ನಗರ ಮತ್ತು ಪಟ್ಟಣ ಪಂಚಾಯತಿಗಳಲ್ಲಿ ಒಳಚರಂಡಿ ಕಾಮಗಾರಿಗಳು ಅನುಮೋದನೆಯಾಗಿ ಅನುದಾನ ಬಿಡುಗಡೆಯಾಗದಿರುವ ಪ್ರಕರಣಗಳು ಯಾವುವು; ಅವುಗಳ ಮಾಹಿತಿಯ ಬಗ್ಗೆ ಪ್ರಶ್ನೆ ಕೇಳಿದೆ. ಮಾನ್ಯ ಸಚಿವರು ಅಂತಹ ಯಾವುದೇ ಪ್ರಕರಣಗಳು ಇರುವುದಿಲ್ಲವೆಂದು ಉತ್ತರ ನೀಡಿದ್ದಾರೆ. ಮೂರನೆಯದಾಗಿ, ಅನುಮೋದನೆಯಾದ ಕಾಮಗಾರಿಗಳಿಗೆ ಬಿಡುಗಡೆ ಮಾಡಬೇಕಾಗಿರುವ ಅನುದಾನ ಎಷ್ಟು ಎಂಬ ಬಗ್ಗೆ ಮಾಹಿತಿ ಕೇಳಿದೆ. ಅದಕ್ಕೆ ಮಾನ್ಯ ಸಚಿವರು ಅನುಮೋದನೆಯಾದ ಕಾಮಗಾರಿಗಳಿಗೆ ರೂ.230.87 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಬೇಕಾಗಿರುತ್ತದೆಂದು ತಿಳಿಸಿದ್ದಾರೆ. ತಾಲ್ಲೂಕು ಮತ್ತು ಜಿಲ್ಲಾ ಪ್ರದೇಶಗಳಲ್ಲಿ ಯಾವ ರೀತಿ ಒಳಚರಂಡಿ ವ್ಯವಸ್ಥೆ ಇರುತ್ತದೆ ಎಂದು ಮಾನ್ಯ ಸಚಿವರಿಗೂ ಗೊತ್ತಿದೆ. “ಅಮೃತ ಯೋಜನೆ” ಇದು ಕೇಂದ್ರ ಸರ್ಕಾರದ ಪುರಸ್ಕೃತ ಯೋಜನೆ. ಈ ಯೋಜನೆಗೆ ರಾಜ್ಯ ಸರ್ಕಾರದ contribution ಇದೆ. ನಾವು ಬೇರೆ ರಾಜ್ಯಗಳನ್ನು ಹೋಲಿಕೆ ಮಾಡಿದಾಗ, ನಾವು ಇನ್ನು II Phase, III Phase ನಲ್ಲಿದ್ದೇವೆ. ಬೇರೆ ರಾಜ್ಯದವರು ಈಗಾಗಲೇ V Phase, VI Phase ನಲ್ಲಿದ್ದಾರೆ. ಹಾಗಾಗಿ, ನಮ್ಮ ರಾಜ್ಯ ಸರ್ಕಾರದಿಂದ ಈ ಯೋಜನೆಗೆ ಕೊಡಬೇಕಾಗಿರುವಂತಹ ಹಣವನ್ನು ಸಂಪೂರ್ಣವಾಗಿ ಕೊಡಬೇಕು. ಏಕೆಂದರೆ, ಇದರ tender premium ಮಾಡುವಾಗ ಯಾರು ಯೋಜನೆ ಮಾಡಲಲ್ಲ. ಈಗ ಅಂತಿಮ ಹಂತದಲ್ಲಿ ಕಾಮಗಾರಿಗಳು ನಿಂತಿವೆ. ಎಲ್ಲಾ ಜಿಲ್ಲೆಗಳಲ್ಲಿ ಚರಂಡಿ ಕಾಮಗಾರಿಗಳನ್ನು ಮುಗಿಸಿದ್ದಾರೆ. ಈಗ ಅಂತಿಮ ಹಂತದಲ್ಲಿ septic tank ಕೊಡುವುದಕ್ಕೆ ಮತ್ತು ಅದನ್ನು ಹೊರಗಡೆ ಹಾಕುವಂತಹ ಕಾಮಗಾರಿಗಳು ಮಾತ್ರ ಉಳಿದಿವೆ. U.G.D (Underground Drainage) ಕೆಲಸಗಳು ಸಂಪೂರ್ಣವಾಗಿ ಮುಗಿದಿವೆ. ನಮ್ಮ ಗುಲ್ಬರ್ಗಾ ಜಿಲ್ಲೆಯಲ್ಲಿ 99% ಕೆಲಸ ಮುಗಿದಿದೆ.

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಉಳಿದಿರುವಂತಹ 1% ಕೆಲಸಕ್ಕೆ septic tank ಹಾಕುವುದಕ್ಕೆ K.U.W.S & D.B (Karnataka Urban Water Supply and Drainage Board) ಅವರ ಬಳಿ ಅನುದಾನ ಇಲ್ಲ. ಅದನ್ನು ಕೇಳಿದರೆ ಅನುದಾನ ಬಂದಿಲ್ಲ, ಅನುದಾನ ಬರುವುದು ಬಾಕಿ ಇದೆ ಎಂದು ಹೇಳುತ್ತಾರೆ. ಹಾಗಾಗಿ, ಮಾನ್ಯ ಸಚಿವರು ಇದರ ಬಗ್ಗೆ ಗಮನ ಹರಿಸಬೇಕಾಗಿದೆ.

(ಮುಂದು)

(687) 29-03-2022 (12.00) ಎಂ.ವಿ-ಎಕೆ

ಶ್ರೀ ಸುನೀಲ್ ವಲ್ಯಾಪುರ್ (ಮುಂದು):-

ನಾವು ಕೇಂದ್ರ ಸರ್ಕಾರಕ್ಕೆ ಕೊಟ್ಟಾಗ, ಮುಂದಿನ ಫೇಸ್‌ನ ಹಣ ಮತ್ತು ಯೋಜನೆಗಳನ್ನು ಕೊಡುತ್ತಾರೆ. ಅದಕ್ಕೆ ಗಮನಹರಿಸಬೇಕೆಂದು ತಮ್ಮ ಮುಖಾಂತರ ಮಾನ್ಯ ಸಚಿವರಿಗೆ ಕೋರಿಕೊಳ್ಳುತ್ತೇನೆ.

ಶ್ರೀ ಬಿ.ಎ.ಬಸವರಾಜ:- ಮಾನ್ಯ ಸಭಾಪತಿಯವರೇ, ಮಾನ್ಯ ಸುನೀಲ್ ವಲ್ಯಾಪುರ್‌ರವರು ಕಳೆದ ಮೂರು ವರ್ಷಗಳಲ್ಲಿ ಕಲ್ಯಾಣ ಕರ್ನಾಟಕ ಭಾಗದಲ್ಲಿ UGD (Underground Drainage) ಗೆ ಎಷ್ಟು ಹಣವನ್ನು ವ್ಯಯ ಮಾಡಿದ್ದೀರಾ ಎಂದು ಕೇಳಿದ್ದಾರೆ. ನಾವು ಅದಕ್ಕೆ ಸುಮಾರು 666.68 ಕೋಟಿ ರೂಪಾಯಿಗಳನ್ನು ಖರ್ಚು ಮಾಡಿದ್ದೇವೆ. ಅದಕ್ಕೆ ಅನುಮೋದನೆಯಾಗಿರುವಂತಹ ಹಣ ಸುಮಾರು 897.55 ಕೋಟಿ ರೂಪಾಯಿಗಳಾಗಿರುತ್ತದೆ. ಅದರಲ್ಲಿ ಕಾಮಗಾರಿಗಳಿಗೆ ಅನುಮೋದನೆಯಾದ ಇನ್ನೂ ಸುಮಾರು 230.87 ಕೋಟಿ ರೂಪಾಯಿ ಹಣ ಬಿಡುಗಡೆ ಮಾಡಬೇಕೆಂದು ಕೇಳಿದ್ದಾರೆ. ಈಗ ಏನಾಗಿದೆ ಎಂದರೆ, ಅದಕ್ಕೆ ಇನ್ನು enhance ಆಗಿ 287.31 ಕೋಟಿ ರೂಪಾಯಿಗಳಾಗಿದೆ. ಇದಕ್ಕೆ ಸಂಬಂಧಪಟ್ಟಂತೆ ರಾಜ್ಯದ ಉನ್ನತ ಮಟ್ಟದ ಅಧಿಕಾರಿಗಳ ಸಮಿತಿ ಇದೆ. ಆ ಅಧಿಕಾರಿಗಳ ಸಮಿತಿ ದಿನಾಂಕ 03.03.2022ರಲ್ಲಿ ಸಭೆ ಸೇರಿ ಒಂದು ಪ್ರಸ್ತಾವನೆಯನ್ನು ಸಲ್ಲಿಸಿದ್ದಾರೆ. ಅದನ್ನು ಸಮಿತಿ ಸಲ್ಲಿಸಿರುವ ಪ್ರಸ್ತಾವನೆ ಅನುಮೋದನೆ ಕೊಟ್ಟ ನಂತರ ಹಣ ಬಿಡುಗಡೆ ಮಾಡುವಂತಹ ಕೆಲಸವನ್ನು ಮಾಡುತ್ತೇವೆ.

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಮಾನ್ಯ ಸದಸ್ಯರು ಸಣ್ಣ ಕೈಗಾರಿಕೆಗಳ ಬಗ್ಗೆಯೂ ಸಹ ಕೇಳಿದ್ದಾರೆ. ಇದಕ್ಕೂ ಸಹ ಮಾಹಿತಿಯನ್ನು ಒದಗಿಸಿದ್ದೇವೆ. ಸಣ್ಣ ಕೈಗಾರಿಕೆಗಳ ನೀತಿಯಡಿಯಲ್ಲಿ ವಾರ್ಷಿಕ ಸುಮಾರು 245 ಕೋಟಿ ರೂಪಾಯಿಗಳ ಸಹಾಯಧನ ನೀಡಲಾಗುತ್ತದೆ. ವಿಶೇಷವಾಗಿ ಕೋವಿಡ್-19ರ ಸಂದರ್ಭದಲ್ಲೂ ಕೂಡ ಸಣ್ಣ ಕೈಗಾರಿಕೆಗಳಿಗೆ ಆರ್ಥಿಕವಾಗಿ ನೆರವಾಗಬೇಕು ಎನ್ನುವಂತಹ ದೃಷ್ಟಿಯಿಂದ ಇಂಥನ ಇಲಾಖೆ ವತಿಯಿಂದ ಸುಮಾರು 90.45 ಕೋಟಿ ರೂಪಾಯಿಗಳ ವಿನಾಯಿತಿ ನೀಡಲಾಗಿದೆ. ಮಾನ್ಯ ಸದಸ್ಯರು ಹೇಳಿದ ಹಾಗೆ ಏನು ಹಣವನ್ನು ಬಿಡುಗಡೆ ಮಾಡಬೇಕು, ಅದಕ್ಕೆ ನಾನು ಅಧಿಕಾರಿಗಳ ಜೊತೆ ಕುಳಿತು ಚರ್ಚೆ ಮಾಡಿ, ಖಂಡಿತವಾಗಿ ಬೇಗ ಹಣ ಬಿಡುಗಡೆ ಮಾಡಿಸುವಂತಹ ಕೆಲಸವನ್ನು ಮಾಡುತ್ತೇನೆ ಎನ್ನುವಂತಹ ಮಾತನ್ನು ಈ ಸಂದರ್ಭದಲ್ಲಿ ತಮ್ಮ ಮೂಲಕ ಹೇಳುವುದಕ್ಕೆ ಬಯಸುತ್ತೇನೆ.

ಶ್ರೀ ಸುನೀಲ್ ವಲ್ಯಾಪುರ್:- ಮಾನ್ಯ ಸಭಾಪತಿಯವರೇ, ಮಾನ್ಯ ಸಚಿವರು ಇವತ್ತು ಕೈಗಾರಿಕೆಗಳ ಬಗ್ಗೆ ಅಪಾರವಾದ ಕಾಳಜಿಯನ್ನು ಹೊಂದಿದ್ದಾರೆ. ಆದರೆ, ತಾಲ್ಲೂಕುವಾರು ಸರಿಯಾದ ಮಾಹಿತಿಯನ್ನು ನೀಡಿಲ್ಲ. ಕೇವಲ ಜಿಲ್ಲಾವಾರು ಮಾಹಿತಿಯನ್ನು ಮಾತ್ರ ಒದಗಿಸಿದ್ದಾರೆ. ಆದುದರಿಂದ ನನಗೆ ತಾಲ್ಲೂಕುವಾರು ಮಾಹಿತಿಯನ್ನು ಸಹ ಒದಗಿಸಬೇಕೆಂದು ತಮ್ಮ ಮೂಲಕ ಮಾನ್ಯ ಸಚಿವರಲ್ಲಿ ಕೋರಿಕೊಳ್ಳುತ್ತೇನೆ.

ಶ್ರೀ ಬಿ.ಎ.ಬಸವರಾಜ:- ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರಿಗೆ ತಾಲ್ಲೂಕುವಾರು ಮಾಹಿತಿಯನ್ನು ಸಹ ಕಳುಹಿಸಿಕೊಡುತ್ತೇವೆ.

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಅ) ಚುಕ್ಕೆ ಗುರುತಿಲ್ಲದ ಪ್ರಶ್ನೆಗಳಿಗೆ ಅಖತ ಮೂಲಕ ನೀಡಲಾದ ಉತ್ತರಗಳು

ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸಭಾನಾಯಕರು):- ಮಾನ್ಯ ಸಭಾಪತಿಯವರೇ, ದಿನಾಂಕ 29ನೇ ಮಾರ್ಚ್, 2022, ಸಮೂಹರ-2ರ ಅಖತ ಮೂಲಕ ಉತ್ತರಿಸುವ ಒಟ್ಟು 29 ಪ್ರಶ್ನೆಗಳ ಪೈಕಿ, 10 ಪ್ರಶ್ನೆಗಳಿಗೆ ಸದನದಲ್ಲಿ ಉತ್ತರಗಳನ್ನು ಮಂಡಿಸುತ್ತಿದ್ದೇನೆ.

ಸಭಾಪತಿಯವರು:- ಮಂಡಿಸಲಾಯಿತು.

(ಅಖತ ಉತ್ತರದ ಪ್ರತಿಗಳನ್ನು ಲಗತ್ತಿಸಿದೆ)

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

೦೨. ಕೊಡಗು ಜಿಲ್ಲೆಯಲ್ಲಿ ಹುಲ ದಾಳಿಯಿಂದ ಕಾರ್ಮಿಕನೊಬ್ಬ ಮೃತಪಟ್ಟಿರುವ ಬಗ್ಗೆ

ಶ್ರೀಮತಿ ಎಸ್.ವೀಣಾ ಅಜ್ಜಯ್ಯ (ವಿಧಾನ ಸಭೆಯಿಂದ ಚುನಾಯಿತರಾದವರು):- ಮಾನ್ಯ ಸಭಾಪತಿಯವರೇ, ಮಾತನಾಡಲು ಅವಕಾಶ ನೀಡಿದ್ದಕ್ಕಾಗಿ ತಮಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಈ ಒಂದು ವಿಶೇಷ ವಿಚಾರವನ್ನು ಸದನದ ಮುಂದೆ ಇಡುವುದಕ್ಕೆ ಇಷ್ಟಪಡುತ್ತೇನೆ. ನಾನು ಹಲವಾರು ಬಾರಿ ಕೊಡಗು ಜಿಲ್ಲೆಯಲ್ಲಿ ಕಾಡು ಪ್ರಾಣಿಗಳಿಂದ ಆಗುತ್ತಿರುವ ದಾಳಿಯ ಬಗ್ಗೆ ವಿವರಿಸುತ್ತಿದ್ದೆ. ಇದರ ಜೊತೆಗೆ ನಿನ್ನೆಯ ದಿವಸ ಒಬ್ಬ ಕಾರ್ಮಿಕನನ್ನು ಹುಲ ಬಂದು ಅವನನ್ನು ಬಲ ತೆಗೆದುಕೊಂಡಿದೆ. ಈ ವಿಚಾರವಾಗಿ ಹೇಳಬೇಕೆಂದರೆ, ಮಾರ್ಚ್, ಏಪ್ರಿಲ್ ಮತ್ತು ಮೇ ತಿಂಗಳುಗಳಲ್ಲಿ ಕಾಫಿ ತೋಟಗಳಲ್ಲಿ ಕಾಫಿ ಮತ್ತು ಮತ್ತೆ ಮತ್ತೆ ಪೆಪ್ಪರ್ ಕಟಾವು ಕೆಲಸ ನಡೆಯುತ್ತದೆ. ಅಂತಹ ಸಮಯದಲ್ಲಿ ಹುಲ ದಾಳಿ ನಡೆಯುತ್ತಿದೆ. ನಿನ್ನೆಯ ದಿವಸ ಒಬ್ಬ ಕಾರ್ಮಿಕ ಪೆಪ್ಪರ್ ಕಟಾವು ಮಾಡಿ, ಮರ ಹತ್ತಿ ಕೆಳಗೆ ಇಳಿಯುವಾಗ, ಅಲ್ಲಿಗೆ ಹುಲ ಬಂದು ದಾಳಿ ಮಾಡಿ, ಅವನನ್ನು ಕೊಂದು ಹಾಕಿದೆ. ಕಳೆದ ಬಾರಿ ಇದೇ ಸಂದರ್ಭದಲ್ಲಿ ನಾಲ್ಕು ಜನರ ಮೇಲೆ ಹುಲ ಬಂದು ದಾಳಿ ಮಾಡಿತ್ತು. ಆ ನಾಲ್ಕು ಜನರಲ್ಲಿ ಮೂರು ಜನರು ಮರಣ ಹೊಂದಿದ್ದು, ಒಬ್ಬರು ಮಾತ್ರ ಉಳಿದುಕೊಂಡಿದ್ದಾರೆ. ಈ ರೀತಿ ಏಕೆ ಆಗುತ್ತಿದೆ ಎಂದು ನನಗೂ ಅರ್ಥವಾಗುತ್ತಿಲ್ಲ. ಕೊಡಗು ಜಿಲ್ಲೆಯಲ್ಲಿ ಅನೇಕ ಪ್ರಾಣಿಪ್ರಿಯರಿದ್ದಾರೆ. ಆದರೆ, ಅಧಿಕಾರಿಗಳ ಮಟ್ಟಿಗೆ ಹೇಳಬೇಕೆಂದರೆ, ಇಂತಹ ಸಮಯದಲ್ಲಿ ಸಂಬಂಧಪಟ್ಟಂತಹ ಅಧಿಕಾರಿಗಳು ಸ್ಥಳಕ್ಕೆ ಬೇಗನೆ ಧಾವಿಸಿ ಬರುವುದಿಲ್ಲ. ಆದರೆ, ಇದಕ್ಕೆ ಸಂಬಂಧಪಟ್ಟಂತೆ ಸರ್ಕಾರದಿಂದ ಬೇಕಾದಷ್ಟು ಪರಿಹಾರವನ್ನು ನೀಡುತ್ತಾರೆ. ನಾನು ಒಂದು ಮಾತನ್ನು ಸದನದಲ್ಲಿ ಹೇಳುವುದಕ್ಕೆ ಇಷ್ಟಪಡುತ್ತೇನೆ. ಇದು ಇದೇ ರೀತಿ ಮುಂದುವರೆದರೆ, ಕೊಡಗಿನಲ್ಲಿ ಪರಿಹಾರ ತೆಗೆದುಕೊಳ್ಳುವುದಕ್ಕೂ ಜನರು ಇಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಏಕೆಂದರೆ, ಈಗಾಗಲೇ ನೋಡಿರುವಂತೆ, ಆನೆಗಳ ತುಳಿತಕ್ಕೂ ಸಹ ಅನೇಕ ಜನರು ಬಲಿಯಾಗಿದ್ದಾರೆ. ಈಗ ಹುಲಗಳ ದಾಳಿಯಿಂದ ಕೂಡ ವರ್ಷಪೂರ್ತಿ ನಿರಂತರವಾಗಿ ದಾಳಿ ನಡೆಯುತ್ತಿರುವುದರಿಂದ ನಮಗೆ ತುಂಬಾ ತೊಂದರೆಯಾಗುತ್ತಿದೆ. ಅದರ ಜೊತೆಗೆ ಪೆಪ್ಪರ್ ಕಟಾವು ಸಮಯದಲ್ಲಿ ಇವುಗಳಿಗೆ ಹೆದರಿ ಕಾರ್ಮಿಕರು ಸಹ ಕೆಲಸಕ್ಕೆ ಬರುವುದಿಲ್ಲ. ಆದುದರಿಂದ ಅಲ್ಲಿನ

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ರೈತರು ಯಾವ ರೀತಿ ಜೀವನ ಮಾಡಬೇಕೆಂದು ತಾವೇ ಹೇಳಬೇಕು. ಈಗ ಬೇರೆ ರಾಜ್ಯಗಳಿಗೆ ಹೋಗುವಂತಹ ಅನೇಕ ಅಭಿವೃದ್ಧಿ ಯೋಜನೆಗಳನ್ನು ಕೊಡಗು ಜಿಲ್ಲೆಯ ಮುಖಾಂತರ ತೆಗೆದುಕೊಂಡು ಹೋಗುತ್ತಾರೆ. ಅಂದರೆ, high tension wires, railway ಮತ್ತು ರಾಷ್ಟ್ರೀಯ ಹೆದ್ದಾರಿ. ಈ ಎಲ್ಲಾ ಯೋಜನೆಗಳು ಕೊಡಗು ಜಿಲ್ಲೆಯ ಮುಖಾಂತರವಾಗಿ ಹೋಗುತ್ತಿದೆ. ಇದರಿಂದ ಎಷ್ಟು ಕಾಡು ನಷ್ಟವಾಗುತ್ತಿದೆ ಎಂಬುದನ್ನು ಸಹ ತಿಳಿದುಕೊಳ್ಳಬೇಕು. ಕೊಡಗಿನಲ್ಲಿ ನಮ್ಮನ್ನು ಕೇಳುವವರು ಇಲ್ಲದಂತಹ ಪರಿಸ್ಥಿತಿ ಇದೆ. ಮಾನ್ಯ ಸಭಾನಾಯಕರು ಕೊಡಗು ಜಿಲ್ಲೆಯ ಉಸ್ತುವಾರಿ ಸಚಿವರಾಗಿದ್ದರು. ಇದು ಹೇಗೆ ಎಂದು ಅವರಿಗೂ ಸಹ ಗೊತ್ತಿದೆ. South Coorg ಎಂದು ಒಂದು ವಿರಾಜಪೇಟೆ-ಗೋಣಿಕೊಪ್ಪ ವಿಭಾಗವೆಂದು ಇದೆ. ಅಲ್ಲಿ ಬೇಕಾದಷ್ಟು ಕಾಡು ಪ್ರಾಣಿಗಳಿವೆ. ಅಲ್ಲಿ ಶ್ರೀ ಚಕ್ರಪಾಣಿ ಎಂಬ ಒಬ್ಬ ಅಧಿಕಾರಿ ಇದ್ದಾರೆ. ನಾನು ವೈಯಕ್ತಿಕವಾಗಿ ಆ ಅಧಿಕಾರಿಯ ಮೇಲೆ ಆಪಾದನೆ ಮಾಡುವುದೇನೆಂದರೆ, ಆ ಅಧಿಕಾರಿಗೆ ಜನರು ಎಂದರೆ ಇಷ್ಟವಿಲ್ಲ. ಆದರೆ, ಅವರಿಗೆ ಪ್ರಾಣಿಗಳ ಮೇಲೆ ಇಷ್ಟವಿದೆ. ಅವರು ಜನರ ಒಂದೇ ಒಂದು ಕೆಲಸವನ್ನು ಸಹ ಮಾಡುತ್ತಿಲ್ಲ. ಅವರನ್ನು ಯಾರು ಕೊಡಗು ಜಿಲ್ಲೆಗೆ ತಂದು ಹಾಕಿದ್ದಾರೆಂದು ನಮಗೆ ಗೊತ್ತಿಲ್ಲ. ಆ ಅಧಿಕಾರಿಯನ್ನು ವರ್ಗಾವಣೆ ಮಾಡಬೇಕೆಂದು ಅಲ್ಲಿನ ತೋಟದ ಮಾಲೀಕರು ಧರಣಿಗೆ ಕುಳಿತಿದ್ದಾರೆ. ಆ ಅಧಿಕಾರಿಯಿಂದ ಯಾವುದೇ ರೀತಿಯ ಪ್ರಯೋಜನವಿಲ್ಲ. ಈ ಸರ್ಕಾರ ಕೊಡಗು ಜಿಲ್ಲೆಯನ್ನು ಯಾವ ರೀತಿ ಉಳಿಸುತ್ತದೆ ಎಂದು ನಾನು ಇಲ್ಲಿ ಒಂದು ದೊಡ್ಡ ಪ್ರಶ್ನೆ ಮಾಡಬೇಕಾಗಿದೆ. ನಾವು ಅಲ್ಲಿ ಯಾವ ರೀತಿ ಬದುಕಬೇಕು. ಮತ್ತೆ ಇನ್ನೊಂದು ವಿಷಯವೇನೆಂದರೆ, ನಮಗೆ ಗೊತ್ತಿರುವ ಹಾಗೆ ಅದು ಸುಕ್ಕೋ ನಿಜವೋ ಗೊತ್ತಿಲ್ಲ. ಈ ನಮ್ಮ ಕೊಡಗಿನ ಪರಿಸರ ಹುಲಿಗಳ ವಂಶಾಭಿವೃದ್ಧಿಯಾಗುವುದಕ್ಕೆ ಒಂದು ಒಳ್ಳೆಯ ವಾತಾವರಣವೆಂದು ಕೆಲವರು ಹೇಳುತ್ತಿದ್ದಾರೆ. ನಮಗೆ ಮತ್ತೊಂದು ಸಂಶಯವೇನೆಂದರೆ, ಎಲ್ಲೋ ಹೊರಗಡೆಯಿಂದ ಹುಲಿಗಳನ್ನು ತಂದು ಕೊಡಗು ಜಿಲ್ಲೆಗೆ ಬಿಡುತ್ತಾರೆಂದು ಹೇಳುತ್ತಾರೆ. ಆದರೆ, ಅದೂ ನನಗೆ ಗೊತ್ತಿಲ್ಲ. ಈಗ ಉದಾಹರಣೆಗೆ; ಕೊಡಗು ಜಿಲ್ಲೆಯಲ್ಲಿ ಆನೆಗಳಿವೆ. ಆದರೆ, ಕಾಡು ಆನೆಗಳು ಬಂದರೆ, ಅವುಗಳು ಯಾರನ್ನಾದರೂ ಕೊಲ್ಲದೇ ವಾಪಸ್ಸು ಹೋಗುವುದೇ ಇಲ್ಲ. ಅದರ ಜೊತೆಗೆ ನಮ್ಮ ಜಿಲ್ಲೆಯಲ್ಲಿ ಮಂಗಳಗಳಿವೆ. ಆ ಮಂಗಳಗಳು ಕಾಡಿನ ಒಳಗಡೆ ಇರುತ್ತವೆ. ಆದರೆ, ಕಳೆದ ನಾಲ್ವೈದು ವರ್ಷಗಳಿಂದ ಆ

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಮಂಗಳಗಳು ರಸ್ತೆ ಬದಿಗೆ ಬಂದು ಕುಳಿತಿರುತ್ತವೆ. ಆದರೆ, ಕೊಡಗು ಜಿಲ್ಲೆಯ ಮಂಗಳಗಳಿಗೆ ಅಷ್ಟು ಧೈರ್ಯವಿರುವುದಿಲ್ಲ. ಮಂಗಳಗಳನ್ನು ಸಹ ಹೊರಗಿನಿಂದ ತಂದು ಕೊಡಗು ಜಿಲ್ಲೆಗೆ ಬಿಡುತ್ತಿದ್ದಾರೆ. ದಯವಿಟ್ಟು ಈ ಕಾಡುಪ್ರಾಣಿಗಳ ಹಾವಳಿಯಿಂದ ನಮಗೆ ಅಲ್ಲ ತುಂಬಾ ಕಷ್ಟವಿದೆ. ಇದರಿಂದ ಅಲ್ಲನ ಜನರು ತುಂಬಾ ಬೇಸತ್ತಿದ್ದಾರೆ. ನಾನು ಮಾನ್ಯ ಅರಣ್ಯ ಸಚಿವರಿಗೆ ಹೇಳಿ ಹೇಳಿ ಸಾಕಾಗಿದೆ. ಮಾನ್ಯ ಸಭಾಪತಿಯವರೇ, ತಾವೇ ನಮಗೆ ಏನಾದರೂ ಒಂದು ಪರಿಹಾರವನ್ನು ಕೊಡಿಸಬೇಕು. ಈಗ ಕೊಡಗು ಜಿಲ್ಲೆ ಉಳಿಯಬೇಕು ಎನ್ನುವುದಾದರೆ ಸರ್ಕಾರ ಕೊಡಗು ಜಿಲ್ಲೆಯ ಸಹಾಯಕ್ಕೆ ಬರಬೇಕು.

ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸಭಾನಾಯಕರು)(ಅರಣ್ಯ ಸಚಿವರ ಪರವಾಗಿ):- ಮಾನ್ಯ ಸಭಾಪತಿಯವರೇ, ಮಾನ್ಯ ವೀಣಾ ಅಚ್ಚಯ್ಯನವರು ಕೊಡಗು ಜಿಲ್ಲೆಯ ಬಗ್ಗೆ ಹಲವಾರು ಬಾರಿ ಮಾತನಾಡಿದ್ದಾರೆ. ಕಳೆದ ವಾರ ಮಾನ್ಯ ಅರಣ್ಯ ಸಚಿವರ ಸಮಕ್ಷಮದಲ್ಲಿ ಹಲವಾರು ವಿಚಾರಗಳನ್ನು ಹೇಳಿ, ಅಲ್ಲನ ಕಾಡಾನೆ ಮತ್ತು ಹುಲಿ ದಾಳಿ ಮತ್ತೆ ಅರಣ್ಯದಲ್ಲಿನ ಬೇರೆ ಬೇರೆ ಪ್ರಾಣಿಗಳ ಬಗ್ಗೆ ತಿಳಿಸಿದ್ದಾರೆ.

ಸಭಾಪತಿಯವರು:- ಮಾನ್ಯ ಸಭಾನಾಯಕರೇ, ಮಾನ್ಯ ಸದಸ್ಯರು ಕೇಳಿರುವ ಪ್ರಶ್ನೆಗೆ ಉತ್ತರ ಹೇಳಿ. ಎಲ್ಲವನ್ನು ಓದುವುದು ಬೇಡ.

ಶ್ರೀ ಕೋಟ ಶ್ರೀನಿವಾಸ ಪೂಜಾರಿ:- ಮಾನ್ಯ ಸಭಾಪತಿಯವರೇ, ಈಗ ಚರ್ಚೆಗೆ ಇರುವ ವಿಷಯವೇನೆಂದರೆ, ಮಾನ್ಯ ಅರಣ್ಯ ಸಚಿವರು ಒಂದು ಸಭೆ ಮಾಡಿ, ಅಲ್ಲನ ಸ್ಥಳಕ್ಕೆ ಭೇಟಿ ನೀಡುತ್ತೇನೆಂದು ತಿಳಿಸಿದ್ದಾರೆ.

ಸಭಾಪತಿಯವರು:- ಮಾನ್ಯ ಸಭಾನಾಯಕರೇ, ಇದಕ್ಕೆ ಸಂಬಂಧಪಟ್ಟಂತೆ ಒಂದು ಸಭೆ ಮಾಡಿಸಿ.

ಶ್ರೀ ಕೋಟ ಶ್ರೀನಿವಾಸ ಪೂಜಾರಿ:- ಮಾನ್ಯ ಸಭಾಪತಿಯವರೇ, ಈ ಮಧ್ಯದಲ್ಲಿ ಹುಲಿ ದಾಳಿಯಾಗಿದೆ ಎಂದು ಪುನಃ ಮಾನ್ಯ ಸದಸ್ಯರು ಶೂನ್ಯವೇಳೆಯಲ್ಲಿ ದೂರು ನೀಡುತ್ತಿದ್ದಾರೆ. ನಾನು

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಮತ್ತೆ ಅರಣ್ಯ ಮಂತ್ರಿಗಳಿಗೆ ಇದರ ಮಾಹಿತಿ ಒದಗಿಸಿ, ಆದಷ್ಟು ಬೇಗ ಸಭೆಯನ್ನು ಮಾಡಿಸುವಂತಹ ವ್ಯವಸ್ಥೆ ಮಾಡಿ, ನಾವು ಅದರ ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತೇವೆ.

ಶ್ರೀಮತಿ ಎಸ್.ವೀಣಾ ಅಜ್ಜಯ್ಯ:- ಮಾನ್ಯ ಸಭಾಪತಿಯವರೇ, ಅಲ್ಲರುವಂತಹ ಅಧಿಕಾರಿಯಾದ ಶ್ರೀ ಚಕ್ರಪಾಣಿ ಎಂಬುವವರನ್ನು ಆದಷ್ಟು ಬೇಗ ವರ್ಗಾವಣೆ ಮಾಡಲಿ.

ಶ್ರೀ ಕೋಟ ಶ್ರೀನಿವಾಸ ಪೂಜಾರಿ:- ಮಾನ್ಯ ಸಭಾಪತಿಯವರೇ, ಶ್ರೀ ಚಕ್ರಪಾಣಿ ಎಂಬಂತಹ ಅಧಿಕಾರಿಯ ಕಾರ್ಯವೈಖರಿ ಕುರಿತು ದೂರುಗಳಿವೆ. ಅದನ್ನು ಕೂಡ ತನಿಖೆ ಮಾಡಿ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳುವಂತಹ ಕೆಲಸ ಮಾಡುತ್ತೇವೆ.

03. ಸಭೆಯ ಮುಂದಿಡಲಾಗುವ ಕಾಗದ ಪತ್ರ

ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸಭಾನಾಯಕರು)(ಮುಖ್ಯಮಂತ್ರಿಗಳ ಪರವಾಗಿ):- ಮಾನ್ಯ ಸಭಾಪತಿಯವರೇ, ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಗೆ ಸಂಬಂಧಿಸಿದ 2020-2021ನೇ ಸಾಲಿನ ಭಾರತದ ಲೆಕ್ಕ ನಿಯಂತ್ರಕರು ಮತ್ತು ಮಹಾಲೆಕ್ಕಪರಿಶೋಧಕರು ನೀಡಿರುವ ವರದಿಯನ್ನು (31ನೇ ಮಾರ್ಚ್ 2021ಕ್ಕೆ ಕೊನೆಗೊಂಡ) ಸದನದ ಮುಂದೆ ಮಂಡಿಸುತ್ತಿದ್ದೇನೆ.

ಸಭಾಪತಿಯವರು:- ಮಂಡಿಸಲಾಯಿತು.

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

04. ವರದಿಯನ್ನೊಪ್ಪಿಸುವುದು

ಶ್ರೀ ಜಿ.ಎಂ.ಫಾರೂಖ್ (ವಿಧಾನ ಸಭೆಯಿಂದ ಚುನಾಯಿತರಾದವರು):- ಮಾನ್ಯ ಸಭಾಪತಿಯವರೇ, ಕರ್ನಾಟಕ ವಿಧಾನ ಪರಿಷತ್ತಿನ ಸರ್ಕಾರಿ ಭರವಸೆಗಳ ಸಮಿತಿಯ ಅಧ್ಯಕ್ಷನಾದ ನಾನು, ಕರ್ನಾಟಕ ವಿಧಾನ ಪರಿಷತ್ತಿನ ಕಾರ್ಯವಿಧಾನ ಹಾಗೂ ನಡವಳಿಕೆಯ ನಿಯಮ 215ರ ರೀತ್ಯಾ ಸರ್ಕಾರಿ ಭರವಸೆಗಳ ಸಮಿತಿಯ 48ನೇ ವರದಿಯನ್ನು ಸದನದ ಮುಂದೆ ಮಂಡಿಸುತ್ತಿದ್ದೇನೆ.

ಸಭಾಪತಿಯವರು:- ಮಂಡಿಸಲಾಯಿತು.

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

05. ಪ್ರಕಟಣೆ

ಸದನದಲ್ಲ ಕಡ್ಡಾಯವಾಗಿ ಹಾಜರಿರಬೇಕಾದ ಸಚಿವರುಗಳು.

ಸಭಾಪತಿಯವರು:- ಸದನದಲ್ಲ ಕಡ್ಡಾಯವಾಗಿ ಹಾಜರಿರಬೇಕಾದ ಮಾನ್ಯ ಸಚಿವರುಗಳು.

1. ಶ್ರೀ ಕೆ.ಎಸ್.ಈಶ್ವರಪ್ಪ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರು.
2. ಶ್ರೀ ಆರ್.ಅಶೋಕ್, ಕಂದಾಯ ಸಚಿವರು.
3. ಶ್ರೀ ಬಿ.ಶ್ರೀರಾಮುಲು, ಸಾರಿಗೆ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವರು.
4. ಡಾ|| ಕೆ.ಸಿ.ನಾರಾಯಣಗೌಡ, ರೇಷ್ಮೆ, ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವರು.
5. ಶ್ರೀ ಮುನಿರತ್ನ, ತೋಟಗಾರಿಕೆ ಮತ್ತು ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಸಚಿವರು.
6. ಶ್ರೀ ಬಿ.ಸಿ.ಪಾಟೀಲ್, ಕೃಷಿ ಸಚಿವರು.

(ಮುಂದು)

(688) 29.03.2022 12.10 LL-RN

06. ಸಭಾಪತಿಯವರ ಅನುಮತಿ ಮೇರೆಗೆ ಪ್ರಸ್ತಾಪಿಸಲ್ಪಟ್ಟ ವಿಷಯಗಳು

ಅ) ವಿಷಯ:- ಫ್ರೂಟ್ಸ್ ಆಪ್ ತಂತ್ರಾಂಶವನ್ನು ಅಳವಡಿಸಿಕೊಳ್ಳಲು ಸೌಹಾರ್ದ ಸಹಕಾರ ಸಂಘಗಳನ್ನು ಸೇರ್ಪಡೆಗೊಳಿಸುವ ಬಗ್ಗೆ

ಶ್ರೀಮತಿ ಎಸ್. ವೀಣಾ ಅಚ್ಚಯ್ಯ(ವಿಧಾನಸಭೆಯಿಂದ ಚುನಾಯಿತರಾದವರು):- ಮಾನ್ಯ ಸಭಾಪತಿಯವರೇ, ಅವಕಾಶಕ್ಕಾಗಿ ಧನ್ಯವಾದಗಳು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು FRUITS APP ತಂತ್ರಾಂಶವನ್ನು DCC ಬ್ಯಾಂಕ್ ಮತ್ತು ಸಹಕಾರ ಸಂಘಗಳಿಗೆ ಮಾತ್ರ ನೀಡಿರುತ್ತಾರೆ.

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಸೌಹಾರ್ದ ಸಹಕಾರ ಸಂಘಗಳಿಗೆ ನೀಡಿರುವುದಿಲ್ಲ. ಸರ್ಕಾರದವರು ಸೌಹಾರ್ದ ಸಹಕಾರಿಗಳನ್ನು ಈ FRUITS APP ತಂತ್ರಾಂಶಕ್ಕೆ ಸೇರ್ಪಡಿಸಿರುವುದಿಲ್ಲ. ಈ ಕಾರಣದಿಂದಾಗಿ, ಸೌಹಾರ್ದ ಸಹಕಾರಿ ಸದಸ್ಯರುಗಳ ಭೂ ದಾಖಲಾತಿಯ ವಿವರಗಳನ್ನು upload ಮಾಡಲು ಸಾಧ್ಯವಿಲ್ಲದ ಕಾರಣ, ಅದನ್ನು ಉಪನೋಂದಾವಣೆ ಅಧಿಕಾರಿ ನೋಂದಣಿ ಮಾಡಲು ನಿರಾಕರಿಸಿರುತ್ತಾರೆ. ಸೌಹಾರ್ದ ಸಹಕಾರಿಗಳು ಸರ್ಕಾರದ ಯಾವುದೇ ರೈತಾಪಿ ಸೌಲಭ್ಯವನ್ನು ಪಡೆದುಕೊಳ್ಳಲು ಅವಕಾಶ ಆಗುತ್ತಿಲ್ಲ. ಇದಲ್ಲದೇ, ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಪ್ರೋತ್ಸಾಹ ಧನ, ಬಡ್ಡಿ ಹಾಗೂ ಇತರೆ ಸವಲತ್ತುಗಳನ್ನು ಪಡೆಯಲು ಸಹ ಸೌಹಾರ್ದ ಸಹಕಾರಿ ಸದಸ್ಯರುಗಳಿಗೆ ತುಂಬಾ ತೊಂದರೆಯಾಗುತ್ತಿದೆ.

ಈ ಎಲ್ಲಾ ತೊಂದರೆಗಳನ್ನು ತಪ್ಪಿಸುವ ಸಲುವಾಗಿ ಸರ್ಕಾರದ ಹಾಲ ಇರುವ FRUITS APP ತಂತ್ರಾಂಶಕ್ಕೆ ಎಲ್ಲ ಸೌಹಾರ್ದ ಸಹಕಾರಿಗಳನ್ನು ಸೇರ್ಪಡೆಗೊಳಿಸಿದರೆ, ಉಪನೋಂದಾವಣೆ ಕಛೇರಿಯಲ್ಲಿ ನೋಂದಾವಣೆಗೊಂಡಂತಹ ದಾಖಲಾತಿಯನ್ನು ಸೌಹಾರ್ದ ಸಹಕಾರಿಗಳು ಪಡೆದುಕೊಳ್ಳಲು ಸಾಧ್ಯವಾಗುತ್ತದೆ. ಅಲ್ಲದೇ, ಸರ್ಕಾರದ ಬೊಕ್ಕಸಕ್ಕೆ ಇದರಿಂದಾಗಿ ಹೆಚ್ಚಿನ ಆದಾಯವು ಸಂದಾಯವಾದಂತಾಗುತ್ತದೆ.

ಕೊಡಗು ಜಿಲ್ಲೆಯಲ್ಲಿನ ಸೌಹಾರ್ದ ಸಹಕಾರಿಗಳು ಸದರಿ ಅಡೆತಡೆ ಮತ್ತು ಅನಾನುಕೂಲತೆಗಳಿಂದಾಗಿ ಸರ್ಕಾರದಿಂದ ನ್ಯಾಯಯುತವಾಗಿ ದೊರೆಯಬೇಕಾದ ಸೌಲಭ್ಯಗಳಿಂದ ವಂಚಿತರಾಗಿದ್ದು, ಅವರಿಗೆ ಅನುಕೂಲವಾಗುವ ದೃಷ್ಟಿಯಿಂದ ಹಾಲ ಇರುವ FRUITS APP ತಂತ್ರಾಂಶಕ್ಕೆ ಎಲ್ಲಾ ಸೌಹಾರ್ದ ಸಹಕಾರಿಗಳನ್ನು ಸೇರ್ಪಡೆಗೊಳ್ಳಲು ಈ ಕೂಡಲೇ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಮಾನ್ಯ ಸಹಕಾರ ಸಚಿವರ ಮೂಲಕ ಸರ್ಕಾರವನ್ನು ಒತ್ತಾಯಿಸುತ್ತೇನೆ.

ಶ್ರೀ ಎಸ್.ಉ. ಸೋಮಶೇಖರ್(ಸಹಕಾರ ಸಚಿವರು):- ಮಾನ್ಯ ಸಭಾಪತಿಯವರೇ, FRUITS APP ತಂತ್ರಾಂಶವನ್ನು ಸೌಹಾರ್ದ ಸಹಕಾರಿಗಳಿಗೆ ಅಳವಡಿಸಬೇಕೆಂದು ಮಾನ್ಯ ಸದಸ್ಯರು ಪ್ರಶ್ನೆ ಕೇಳಿರುತ್ತಾರೆ. ಈಗಿರುವ ತಂತ್ರಾಂಶವನ್ನು only PACCS, DCC Bank, PICARD ಬ್ಯಾಂಕ್‌ಗಳಿಗೆ ಹಾಗೂ ಅರ್ಬನ್ ಬ್ಯಾಂಕುಗಳಿಗೆ ಕೃಷಿ ಸಾಲ ನೀಡುವ ಸಹಕಾರಿ ಸಂಸ್ಥೆಗಳಿಗೆ

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ವಿಸ್ತರಣೆ ಮಾಡಬೇಕೆಂಬ ಉದ್ದೇಶ ಮಾತ್ರ ಇರುತ್ತದೆ. ಆದರೆ, ಸೌಹಾರ್ದ ಸಹಕಾರ ಸಂಘಗಳು ಕೃಷಿ ಸಾಲ ನೀಡುತ್ತಿಲ್ಲ. ಯಾವ ಸಹಕಾರ ಸಂಘಗಳು ಕೃಷಿ ಸಾಲ ನೀಡುತ್ತವೆ ಆ ಸಂಘಗಳಿಗೆ ಮಾತ್ರ FRUITS APP ತಂತ್ರಾಂಶವನ್ನು ಬರುವ ಏಪ್ರಿಲ್ ತಿಂಗಳ 1ನೇ ತಾರೀಖಿನಿಂದ ಜಾರಿಗೆ ಬರುತ್ತದೆ. ಸದರಿ ತಂತ್ರಾಂಶವನ್ನು ಕಳೆದ ವರ್ಷ ಡಿಸೆಂಬರ್ ತಿಂಗಳಿನಲ್ಲಿಯೇ ಜಾರಿ ಮಾಡಿದ್ದರು ಸಹ, ಆ ಬಗ್ಗೆ ಸರಿಯಾದ ತರಬೇತಿ ಆಗದೇ ಇರುವುದರಿಂದ, ಬರುವ ಏಪ್ರಿಲ್ ತಿಂಗಳ 1ನೇ ತಾರೀಖಿನಿಂದ ಈ ವ್ಯವಸ್ಥೆಯನ್ನು ಜಾರಿ ಮಾಡುತ್ತಿದ್ದೇವೆ. ಆದರೆ, ಮಾನ್ಯ ಸದಸ್ಯರು ಹೇಳುತ್ತಿರುವಂತಹ ಸೌಹಾರ್ದ ಸಹಕಾರ ಬ್ಯಾಂಕುಗಳು ಕೃಷಿ ಸಾಲ ಕೊಡುತ್ತಿಲ್ಲ. ಯಾರು ಸಹಕಾರ ಬ್ಯಾಂಕುಗಳು ಕೃಷಿ ಸಾಲ ಕೊಡುತ್ತವೆ, ಆ ಸಹಕಾರ ಸಂಘಗಳು ಉಪನೋಂದಣಾಧಿಕಾರಿಯವರ ಕಛೇರಿಗೆ ಹೋಗಿ ನೋಂದಾವಣೆ ಮಾಡಿಕೊಳ್ಳಬೇಕಾದಂತಹ ಅವಶ್ಯಕತೆ ಇರುವುದಿಲ್ಲ. ಅದನ್ನು ಆ ಬ್ಯಾಂಕುಗಳು ಮನೆಯಲ್ಲಿಯೇ ಕುಳಿತುಕೊಂಡು ಆನ್‌ಲೈನ್‌ನಲ್ಲಿ ನೋಂದಾವಣೆ ಮಾಡಿಕೊಡಬಹುದಾಗಿರುತ್ತದೆ. ಸೌಹಾರ್ದ ಸಹಕಾರ ಬ್ಯಾಂಕ್‌ಗಳ ಮೇಲೆ ಸರ್ಕಾರದ ನಿಯಂತ್ರಣ ಇರುವುದಿಲ್ಲ. ಆ ಬ್ಯಾಂಕುಗಳ ಪ್ರತ್ಯೇಕವಾದ ವ್ಯವಸ್ಥೆ ಮಾಡಿಕೊಂಡಿರುತ್ತವೆ. ಆದುದರಿಂದ, ಕೃಷಿ ಸಾಲ ಕೊಡುವಂತಹ ಸಹಕಾರಿ ಸಂಘಗಳಿಗೆ ಮಾತ್ರ ನಾವು FRUITS APP ತಂತ್ರಾಂಶವನ್ನು ಅಳವಡಿಸುತ್ತಿದ್ದೇವೆ. ಆದರೆ, ಮಾನ್ಯ ಸದಸ್ಯರು ಕೃಷಿ ಸಾಲ ಕೊಡದೇ ಇರುವಂತಹ ಸಹಕಾರಿ ಬ್ಯಾಂಕುಗಳು ಆಗಿರುವುದರಿಂದ ಸದರಿ FRUITS APP ತಂತ್ರಾಂಶವನ್ನು ಅಳವಡಿಸುವುದಕ್ಕೆ ಅವಕಾಶವಿರುವುದಿಲ್ಲ.

ಆ) ವಿಷಯ:- ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ಕುರಿತು

— — —

ಶ್ರೀ ಡಿ.ಎಸ್. ಅರುಣ್(ಸ್ಥಳೀಯ ಸಂಸ್ಥೆಗಳ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ಅವಕಾಶಕ್ಕಾಗಿ ಧನ್ಯವಾದಗಳು. ಕಳೆದ 4 ತಿಂಗಳುಗಳ ಹಿಂದೆಯಷ್ಟೆ ಕೇಂದ್ರ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಕಡಿತಗೊಳಿಸುವ ಮೂಲಕ ದೇಶದ ಜನತೆಗೆ ಸಿಹಿ ಸುದ್ದಿ ನೀಡಿತ್ತು. ಇದರ ಬೆನ್ನಲ್ಲೇ ಕರ್ನಾಟಕ ಸರ್ಕಾರವು ಸಹ 2021ನೇ ನವೆಂಬರ್ ತಿಂಗಳಿನಲ್ಲಿ

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಸುಂಕ ಕಡಿತಗೊಳಿಸುವ ಮೂಲಕ ಜನ ಸಾಮಾನ್ಯರ ಮೇಲಿನ ಹೊರೆ ಕೊಂಚ ಕಡಿಮೆ ಮಾಡಿತ್ತು. ಈ ವಿಚಾರ ಸ್ವಾಗತಾರ್ಹ.

ಆದರೆ, ಪುನಃ ಎಲ್ಲರಿಗೂ ಗೊತ್ತಿರುವ ಹಾಗೆ, ರಷ್ಯಾ-ಉಕ್ರೇನ್ ಯುದ್ಧದ ಹಿನ್ನೆಲೆ ಕಚ್ಚಾ ತೈಲದ ಬೆಲೆ ಏರಿಕೆಯಾಗುತ್ತಲೇ ಇದೆ. ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ದಿನದಿಂದ ದಿನಕ್ಕೆ, ಪೈಸೆಯಿಂದ ಪೈಸೆಗೆ ಹೆಚ್ಚಾಗುತ್ತಿದೆ. ಇದರ ಬೆಳವಣಿಗೆ ಹಿನ್ನೆಲೆ ಕೆಲವು ದಿನಗಳ ಬಳಿಕ ಪೈಸೆಗಳಿಂದ 2 ರಿಂದ 3 ರೂಪಾಯಿಗೆ ಹೆಚ್ಚಾಗುತ್ತಿದೆ. ಇದರಿಂದಾಗಿ, ಸರಕು ಸಾಗಾಟು ವೆಚ್ಚ ಕೂಡ ಹೆಚ್ಚಾಗುತ್ತಿದೆ. ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಹೆಚ್ಚಾಗುತ್ತಿರುವುದರಿಂದ ಜನಸಾಮಾನ್ಯರ ಮೇಲೆ ಕೊಂಚ ಹೊರೆ ಆಗುತ್ತಿರುವುದು ಗೊತ್ತಿರುವ ಸಂಗತಿ.

ಎಷ್ಟೋ ವಿಚಾರದ ಬೆಲೆ ಏರಿಕೆ, ಇಳಿಕೆಗೆ ಪೆಟ್ರೋಲ್ ಮತ್ತು ಡೀಸೆಲ್ ದರ ತಳಹದಿ(base) ಎಂದರೆ ತಪ್ಪಾಗಲಾರದು. ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಹಠಾತ್ ಕುಸಿತಗೊಳ್ಳುವುದು ಹಾಗೂ ಕ್ಷೀಪ್ರವಾಗಿ ಏರಿಕೆಯಾಗುತ್ತಿರುವುದಕ್ಕೂ ಅಥವಾ ಯಾವ ಕಾರಣಕ್ಕೂ ತೈಲ ಪಿ.ಎಸ್.ಯು. ಗಳಾದ ಇಂಡಿಯನ್ ಆಯಿಲ್ ಕಾರ್ಪೊರೇಷನ್, ಹಿಂದೂಸ್ಥಾನ ಪೆಟ್ರೋಲಿಯಂ ಕಾರ್ಪೊರೇಷನ್, ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಹಾಗೂ ಪ್ರೈವೇಟ್ ಕಂಪನಿಗಳಾದ ಎಸ್ಸಾರ್, ನಯಾರ್, ರಿಲಯನ್ಸ್ ಹಾಗೂ ಮುಂತಾದ ಕಂಪನಿಗಳಿಂದ ಪೆಟ್ರೋಲ್ ಬಂಕ್ ವಿತರಕರಿಗೆ, ಪೆಟ್ರೋಲ್ ಮತ್ತು ಡೀಸೆಲ್ ಪೂರೈಕೆ ಸರಿಯಾಗಿ ಆಗುತ್ತಿಲ್ಲ. ಬಂಕ್‌ಗಳಲ್ಲಿ ಪೂರೈಕೆ ಸರಿಯಿಲ್ಲದೇ ಒಣಗುತ್ತಿದೆ ಎಂದು ಹೇಳಿದರೆ ತಪ್ಪಾಗಲಾರದು.

ಯುದ್ಧದ ಸಂದರ್ಭದಲ್ಲಿ(ರಷ್ಯಾ-ಉಕ್ರೇನ್) ಕೇಂದ್ರ ಸರ್ಕಾರದ ಎಚ್ಚರಿಕೆಯ ಕ್ರಮದಿಂದ ಪಿ.ಎಸ್.ಯು.ಗಳನ್ನು ನಿಯಂತ್ರಿಸಿ ಇಲ್ಲಿನ ವಿತರಕರಿಗೆ ಹಾಗೂ ಸಾರ್ವಜನಿಕರಿಗೆ ದೊಡ್ಡ ಮಟ್ಟದ ಹೊರೆ ತಪ್ಪಿಸಲು, ಪೆಟ್ರೋಲ್ ಖರೀದಿ ದರವನ್ನು ಹೆಚ್ಚು ಮಾಡದೇ ಸಾಮಾನ್ಯವಾಗಿ ವಿತರಕರಿಗೆ ಸರಬರಾಜು ಆಗುವಂತೆ ನೋಡಿಕೊಳ್ಳುವ ಪ್ರಯತ್ನದಲ್ಲಿದೆ. ಇಂತಹ ಪರಿಸ್ಥಿತಿಯಲ್ಲಿ ಪೆಟ್ರೋಲಿಯಂ

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಕಂಪನಿಯಲ್ಲಿ(ಪಿ.ಎಸ್.ಯು., ಪ್ರೈವೇಟ್) ಪೆಟ್ರೋಲ್ ಮತ್ತು ಡೀಸೆಲ್ ಶೇಖರಣೆ ಇದ್ದರೂ ಇಲ್ಲಿನ ವಿತರಕರಿಗೆ ಸರಿಯಾದ ಸಮಯದಲ್ಲಿ ಸಿಗುತ್ತಿಲ್ಲ ಎಂಬ ಅನುಮಾನ ಆಳವಾಗಿ ವ್ಯಕ್ತವಾಗುತ್ತಿದೆ.

ದಿನದಿಂದ ದಿನಕ್ಕೆ ಈ ಪರಿಸ್ಥಿತಿ ಹೆಚ್ಚಾಗುತ್ತಿದೆ. ಶೀಘ್ರವೇ ಸರ್ಕಾರ ಎಚ್ಚೆತ್ತು ಪರಿಸ್ಥಿತಿ ಗಂಭೀರತೆ ಅರಿತು, ಮಧ್ಯಪ್ರವೇಶಿಸಿ ಯಾವ ಕಾರಣಕ್ಕೆ ಇಂತಹ ಪರಿಸ್ಥಿತಿ ಉಂಟಾಗುತ್ತಿದೆ ಎಂದು ತಿಳಿದು, ಸಾರ್ವಜನಿಕರಿಗೆ ಹಾಗೂ ವಿತರಕರಿಗೆ ಅನುಕೂಲವಾಗುವಂತೆ ನಿರ್ಧಾರ ಕೈಗೊಳ್ಳಬೇಕೆಂದು ಸರ್ಕಾರದ ಗಮನಕ್ಕೆ ತರಲು ಬಯಸುತ್ತೇನೆ.

ಶ್ರೀ ಕೋಟ ಶ್ರೀನಿವಾಸ ಪೂಜಾರಿ(ಸಭಾನಾಯಕರು):- ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರಾದ ಶ್ರೀ ಡಿ.ಎಸ್. ಅರುಣ್‌ರವರು ಶೂನ್ಯವೇಳೆಯಲ್ಲಿ ಪ್ರಸ್ತಾಪಿಸಿರುವ ವಿಷಯಕ್ಕೆ ಮಾನ್ಯ ಅರಣ್ಯ ಹಾಗೂ ಆಹಾರ ಮತ್ತು ನಾಗರಿಕ ಸರಬರಾಜು ಸಚಿವರಿಂದ ನಂತರ ಉತ್ತರ ಒದಗಿಸಲಾಗುವುದು.

ಇ) ವಿಷಯ:- ಕೆಲವು ಜಿಲ್ಲೆಗಳಲ್ಲಿ ರಸ್ತೆ ಬದಿಯಲ್ಲಿ ದೀಪಗಳಿಗೆ ವಿದ್ಯುತ್ ಬಲ್ ಪಾವತಿಸದೇ ಇರುವ ಕುರಿತು

- - -

ಶ್ರೀ ಮರಿತಿಬ್ಬೇಗೌಡ(ಶಿಕ್ಷಕರ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ಚೆನ್ನಾಂ ವ್ಯಾಪ್ತಿಯಲ್ಲಿನ ಚಾಮರಾಜನಗರ, ಮೈಸೂರು, ಕೊಡಗು, ಹಾಸನ ಮತ್ತು ಮಂಡ್ಯ ಜಿಲ್ಲೆಗಳಲ್ಲಿ ಬೀದಿ ದೀಪಗಳಿಗೆ ಸಂಬಂಧಿಸಿದಂತೆ, ವಿದ್ಯುತ್ ಬಲ್ ಪಾವತಿಸಿಲ್ಲವೆಂಬ ಕಾರಣದಿಂದ ವಿದ್ಯುತ್ ಸರಬರಾಜನ್ನು ಕಡಿತಗೊಳಿಸಲಾಗಿರುತ್ತದೆ. ಗ್ರಾಮೀಣ ಭಾಗದ ರಸ್ತೆಗಳು ಬಹಳ ಹದಗೆಟ್ಟಿದ್ದು, ವಿಷ ಜಂತುಗಳು ಓಡಾಡುವ ರಸ್ತೆಗಳಲ್ಲಿಯೇ ಕತ್ತಲನಲ್ಲಿ ಆತಂಕದಲ್ಲಿಯೇ ಜನರು ಓಡಾಡುವ ಪರಿಸ್ಥಿತಿ ಉಂಟಾಗಿದೆ. ಒಂದೆಡೆ ಚೆನ್ನಾಂ ಇಲಾಖೆಯ ವಿದ್ಯುತ್ ಸೋರಿಕೆಯನ್ನು ತಡೆಗಟ್ಟಿ, ಸರಾಸರಿ ಅಸಹಜ (ಆವರೇಜ್ ಅಬ್‌ನಾರ್ಮಲ್) ಮೀಟರ್ ರೀಡಿಂಗ್ ಮಾಡಿ ಹಳೆಯ ಬಾಕಿಗೆ ಬಡ್ಡಿ ವಿಧಿಸುತ್ತಿರುವುದಲ್ಲದೇ,

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಗ್ರಾಮೀಣ ಭಾಗಕ್ಕೆ ವಿದ್ಯುತ್ ಸರಬರಾಜನ್ನು ಆದ್ಯತೆ ಮೇರೆಗೆ ಸಮರ್ಪಕವಾದ ರೀತಿಯಲ್ಲಿ ಮಾಡದೇ ಇರುವುದು ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಿಂದ ಬೀದಿ ದೀಪಗಳ ವಿದ್ಯುತ್ ಬಲ್ ಪಾವತಿ ಸಂಬಂಧ ಶಾಸನಬದ್ಧ ಅಗತ್ಯ ಅನುದಾನವನ್ನು ಸಕಾಲದಲ್ಲಿ ಬಿಡುಗಡೆಗೊಳಿಸದೇ ಇರುವುದರಿಂದ ಈ ರೀತಿಯ ತೊಂದರೆ ಉಂಟಾಗುತ್ತಿರುವುದಾಗಿ ತಿಳಿದು ಬಂದಿದೆ.

ಆದಕಾರಣ, ಗ್ರಾಮೀಣ ಭಾಗದ ಜನರ ಹಿತದೃಷ್ಟಿಯಿಂದ ಸದರಿ ವಿಷಯವನ್ನು ಅತಿ ಜರೂರು ಎಂದು ಪರಿಗಣಿಸಿ, ಕೂಡಲೇ ಚೆನ್ನಾಂ ಇಲಾಖಾ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ, ಬೀದಿ ದೀಪಗಳ ಸಂಬಂಧ ಬಾಕಿ ವಿದ್ಯುತ್ ಬಲ್ ಪಾವತಿಸಲು ಕ್ರಮ ವಹಿಸುವಂತೆ ಮಾನ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರನ್ನು ಕೋರುತ್ತೇನೆ.

ಶ್ರೀ ಕೆ.ಎಸ್. ಈಶ್ವರಪ್ಪ(ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರು):- ಮಾನ್ಯ ಸಭಾಪತಿಯವರೇ, ಮಾನ್ಯ ಮರಿತಿಬ್ಬೇಗೌಡರವರು ಹೇಳುತ್ತಿರುವ ವಿಚಾರದಲ್ಲಿ ಸತ್ಯಾಂಶ ಇದೆ. ಗ್ರಾಮ ಪಂಚಾಯತಿಯಲ್ಲಿ ವಿದ್ಯುತ್ ಬಲ್ ಬಾಕಿ ಇರುವುದು ಹೌದು. ಅದು ಇಲ್ಲವೆಂದು ನಾನು ಹೇಳುವುದಿಲ್ಲ. ಈ ವಿದ್ಯುತ್ ಬಾಕಿ 2018ರಿಂದ ಬಾಕಿ ಉಳಿದುಕೊಂಡು ಬಂದಿರುತ್ತದೆ. ಆದರೂ ಸಹ ನಾವು ಎಷ್ಟೋ ಸಾಧ್ಯವೋ ಅಷ್ಟು ವಿದ್ಯುತ್ ಬಾಕಿಯನ್ನು ಪಾವತಿಸುತ್ತಾ ಬಂದಿರುತ್ತೇವೆ. ಈ ಬಗ್ಗೆ ಈಗಾಗಲೇ ನಾನು ಮಾನ್ಯ ಇಂಧನ ಸಚಿವರ ಜೊತೆ ಚರ್ಚೆ ಮಾಡಿರುತ್ತೇನೆ. ಜೊತೆಗೆ, ಇಂಧನ ಇಲಾಖೆಯ ಸಚಿವರ ಜೊತೆ ಮತ್ತು ಇಲಾಖಾಧಿಕಾರಿಗಳ ಜೊತೆ ಒಂದು ವಿಶೇಷವಾದಂತಹ ಸಭೆ ಮಾಡಿ, ಈ ಸಮಸ್ಯೆಯನ್ನು ಯಾವ ರೀತಿ ಪರಿಹರಿಸಬೇಕೆಂಬ ಬಗ್ಗೆ ಖಂಡಿತವಾಗಿಯೂ ತೀರ್ಮಾನ ತೆಗೆದುಕೊಳ್ಳುತ್ತೇವೆ.

ಶ್ರೀ ಮರಿತಿಬ್ಬೇಗೌಡ:- ಮಾನ್ಯ ಸಭಾಪತಿಯವರೇ, ಈ ವಿಷಯದ ಬಗ್ಗೆ ನಾನು ಶೂನ್ಯ ವೇಳೆಯಲ್ಲಿ ಚರ್ಚೆ ಮಾಡುವುದಕ್ಕೆ ಹೋಗುವುದಿಲ್ಲ. ಆದರೆ, ನಾನು ಮಾನ್ಯ ಸಚಿವರಲ್ಲಿ ವಿನಂತಿ ಮಾಡುವುದೇನೆಂದರೆ, ಚೆನ್ನಾಂ ವ್ಯಾಪ್ತಿಯಲ್ಲಿ ಬರುವಂತಹ ಚಾಮರಾಜನಗರ, ಮೈಸೂರು, ಕೊಡಗು,

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಹಾಸನ ಮತ್ತು ಮಂಡ್ಯ ಈ ಐದು ಜಿಲ್ಲೆಗಳಲ್ಲಿ ಈಗಾಗಲೇ ಕಳೆದ ಒಂದು ತಿಂಗಳುಗಳಿಂದ ಬೀದಿ ದೀಪಗಳ ಕೊರತೆ ಇದ್ದು, ಇದರಿಂದಾಗಿ ಕಳ್ಳತನ ಹೆಚ್ಚಾಗಿ ಆಗುತ್ತಿರುತ್ತದೆ. ಅಲ್ಲ ಸಾಕಷ್ಟು ಸಮಸ್ಯೆಗಳು ಇರುತ್ತದೆ. ಆದುದರಿಂದ, ಮಾನ್ಯ ಸಚಿವರು ವಿದ್ಯುತ್ ಬಲ್ ಬಾಕಿ ಪಾವತಿಸುವ ವಿಷಯಕ್ಕೆ ಸಂಬಂಧಿಸಿದಂತೆ, ಇಂಥನ ಇಲಾಖೆಯವರ ಜೊತೆ ಸಭೆ ಮಾಡಿ ತೀರ್ಮಾನ ತೆಗೆದುಕೊಳ್ಳಲಿ. ಆದರೆ, ಚೆಸ್ಕಾಂ ಅಧಿಕಾರಿಗಳಿಗೆ ಒಂದು ನಿರ್ದೇಶನ ನೀಡಿ, ಇವೊತ್ತಿನಿಂದ ಸದರಿ ಐದು ಜಿಲ್ಲೆಗಳ ಗ್ರಾಮಗಳ ಬೀದಿದೀಪಗಳ ಕೊಟ್ಟು, ಆ ಸಮಸ್ಯೆಗೆ ಪರಿಹಾರ ಒದಗಿಸಬೇಕೆಂದು ಮಾನ್ಯ ಸಚಿವರಲ್ಲಿ ಕೋರುತ್ತೇನೆ.

ಸಭಾಪತಿಯವರು:- ಇಡೀ ಕರ್ನಾಟಕ ರಾಜ್ಯದ ರಸ್ತೆಗಳಲ್ಲಿರುವ ಬೀದಿದೀಪಗಳು ಹಗಲಿನಲ್ಲಿ ಉರಿಯುತ್ತಿರುತ್ತವೆ. ಆ ದೀಪಗಳನ್ನು ಯಾರು ಸಹ ಆರಿಸುವುದಿಲ್ಲ. ಈ ಬಗ್ಗೆ ತಾವು ಸೂಕ್ತ ಕ್ರಮ ತೆಗೆದುಕೊಳ್ಳಿ.

ಶ್ರೀ ಕೆ.ಎಸ್. ಈಶ್ವರಪ್ಪ:- ಮಾನ್ಯ ಸಭಾಪತಿಯವರೇ, ತಾವು ಹೇಳಿರುವುದರಲ್ಲಿ ಸತ್ಯ ಇದೆ. ಈ ಬಗ್ಗೆ ನಾನು ಮಾನ್ಯ ಇಂಥನ ಸಚಿವರ ಜೊತೆ 3 ಸಭೆಗಳನ್ನು ನಡೆಸಿ, ಈಗಾಗಲೇ ಸದರಿ ವಿಚಾರವನ್ನು ಅವರ ಗಮನಕ್ಕೆ ತಂದಿರುತ್ತೇನೆ. ಮತ್ತೊಂದು ಬಾರಿ ಅವರ ಗಮನಕ್ಕೆ ತಾವು ಹೇಳದಂತಹ ವಿಚಾರವನ್ನು ಸಹ ಗಮನಕ್ಕೆ ತರುತ್ತೇನೆ.

ಸಭಾಪತಿಯವರು:- ಮಾನ್ಯ ಸಚಿವರೇ, ಬೀದಿ ದೀಪಗಳನ್ನು ಆರಿಸುವ ಕೆಲಸವನ್ನು ಗ್ರಾಮ ಪಂಚಾಯತಿಯವರು ಮಾಡಬೇಕು. ನಾನು ಎಲ್ಲೆಲ್ಲ ಪ್ರವಾಸ ಹೋಗುತ್ತೇನೆ, ಅಲ್ಲಿನ ಪಿ.ಡಿ.ಓ.ಗಳಿಗೆ ಫೋನ್ ಮಾಡಿ ಬೀದಿ ದೀಪಗಳನ್ನು ಆರಿಸುವಂತೆ ಸೂಚನೆ ನೀಡಿರುತ್ತೇನೆ.

ಶ್ರೀ ಕೆ.ಎಸ್. ಈಶ್ವರಪ್ಪ:- ಮಾನ್ಯ ಸಭಾಪತಿಯವರೇ, ಗ್ರಾಮ ಪಂಚಾಯತಿಗಳ ಮೂಲಕವೂ ಸಹ ಆ ಕೆಲಸವನ್ನು ಖಂಡಿತವಾಗಿ ಮಾಡಿಸುತ್ತೇನೆ.

ಶ್ರೀ ಎಸ್.ಎಲ್. ಭೋಜೇಗೌಡ(ಶಿಕ್ಷಕರ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ರಸ್ತೆಗಳಲ್ಲಿರುವ ಬೀದಿ ದೀಪಗಳಲ್ಲಿ ಅಲ್ಲಲ್ಲಿ ಸ್ವಿಚ್‌ಗಳನ್ನು ಸಹ ಅಳವಡಿಸಲಾಗಿರುತ್ತದೆ. ಅದರಿಂದಾಗಿ, ಸದರಿ ಬೀದಿ

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ದೀಪಗಳನ್ನು ಆರಿಸುವ ಜವಾಬ್ದಾರಿ ಸಂಬಂಧಪಟ್ಟ ಗ್ರಾಮಗಳಾಗಿದ್ದು, ಆ ಬೀದಿ ದೀಪಗಳನ್ನು ಅವರು ಆರಿಸಬೇಕು.

ಈ) ವಿಷಯ:- ಬಳ್ಳಾರಿ ಸರ್ಕಾರಿ ಬಸ್ ನಿಲ್ದಾಣದಲ್ಲಿ ಸಿಬ್ಬಂದಿಗಳಿಗೆ ವಿಶ್ರಾಂತಿ ಕೊಠಡಿ ಮತ್ತು ಸೌಲಭ್ಯ ನೀಡುವ ಬಗ್ಗೆ

- - -

ಶ್ರೀ ವೈ.ಎಂ. ಸತೀಶ್(ಸ್ಥಳೀಯ ಸಂಸ್ಥೆಗಳ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ಬಳ್ಳಾರಿ ಜಿಲ್ಲೆಯ, ಜಿಲ್ಲಾ ಬಸ್ ನಿಲ್ದಾಣದಲ್ಲಿ ರಾಜ್ಯದ ವಿವಿಧ ಸ್ಥಳಗಳಿಂದ ಬಸ್ ಚಾಲನೆಯನ್ನು ಮಾಡಿಕೊಂಡು ಪ್ರಯಾಣಿಕರನ್ನು ಸುರಕ್ಷಿತವಾಗಿ ಅವರವರುಗಳ ಸ್ಥಳಗಳಿಗೆ ಇಳಿಸುತ್ತಾ, ತಮ್ಮ ಕೊನೆಯ ನಿಲ್ದಾಣವಾದ ಬಳ್ಳಾರಿ ಬಸ್ ನಿಲ್ದಾಣಕ್ಕೆ ತಂದು ನಿಲ್ಲಿಸಿದ ನಂತರ, ಚಾಲಕರು ಮತ್ತು ನಿರ್ವಾಹಕರುಗಳಿಗೆ ವಿಶ್ರಾಂತಿಗಾಗಿ ಇಲಾಖೆ ವತಿಯಿಂದ ಬಸ್ ನಿಲ್ದಾಣದಲ್ಲಿ ವಿಶ್ರಾಂತಿ ಕೊಠಡಿಗಳನ್ನು ನಿರ್ಮಿಸಿಕೊಡುವುದು ಇಲಾಖೆ ಜವಾಬ್ದಾರಿ ಆಗಿರುತ್ತದೆ. ಆದರೆ, ಬಳ್ಳಾರಿ ಬಸ್ ನಿಲ್ದಾಣದಲ್ಲಿ ಈ ನೌಕರರುಗಳಿಗೆ ಸರಿಯಾದ ವಿಶ್ರಾಂತಿ ಕೊಠಡಿಗಳಲ್ಲದೇ ಅವರುಗಳು ಬಸ್ ನಿಲ್ದಾಣದ ಆವರಣದಲ್ಲಿಯೇ ಮನೆಗಳಿಂದ ತಂದ ಸೊಳ್ಳೆಪರದೆ, ಬೆಡ್‌ಶೀಟ್‌ಗಳನ್ನು ಹಾಸಿಕೊಂಡು ಮಲಗುತ್ತಿರುವುದು ಸಾರ್ವಜನಿಕರ ಗಮನಕ್ಕೆ ಬಂದು ಈ ವಿಷಯವು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವುದು ನನ್ನ ಗಮನಕ್ಕೂ ಸಹ ಬಂದಿದೆ.

ರಾಜ್ಯದ ಲಕ್ಷಾಂತರ ಸಾರ್ವಜನಿಕ ಬಸ್ ಪ್ರಯಾಣಿಕರುಗಳನ್ನು ಅವರುಗಳ ಗಮ್ಯಸ್ಥಾನಕ್ಕೆ ತಲುಪಿಸುವ ಮತ್ತು ಬಸ್‌ನಲ್ಲಿನ ಪ್ರಯಾಣಿಕರುಗಳನ್ನು ಸುರಕ್ಷಿತವಾಗಿ ತಲುಪಿಸಲು ಇವರುಗಳಿಗೆ ಸೂಕ್ತ ವಿಶ್ರಾಂತಿ ಅವಶ್ಯಕ ಇರುತ್ತದೆ. ಇಲ್ಲವಾದಲ್ಲಿ, ನಮಗೆ ನಿಮಗೆ ತಿಳಿದಂತೆ ಇತ್ತೀಚೆಗೆ ತುಮಕೂರಿನಲ್ಲಿ ನಡೆದ ಖಾಸಗಿ ಬಸ್‌ನ ಅವಘಡದಂತೆಯೇ ಆಗುವುದು ಸಹಜ. ಇದನ್ನು ಮನಗಂಡು ಇಲಾಖೆಯು ರಾಜ್ಯದ ಎಲ್ಲಾ ಬಸ್ ನಿಲ್ದಾಣಗಳು ಹಾಗೂ ಬಸ್ ಡಿಪೋಗಳಲ್ಲಿ ಈ ನೌಕರರುಗಳಿಗೆ ಸೂಕ್ತ ಸೌಲಭ್ಯವುಳ್ಳ ವಿಶ್ರಾಂತಿ ಗೃಹಗಳನ್ನು ನಿರ್ಮಿಸಿಕೊಡುವುದು ಅವಶ್ಯಕ ಎಂದು ಭಾವಿಸುತ್ತಾ,

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಇದರ ಬಗ್ಗೆ ಸೂಕ್ತ ಕ್ರಮಗಳನ್ನು ಕೈಗೊಳ್ಳುವಂತೆ ಶೂನ್ಯ ವೇಳೆಯಲ್ಲಿ ಮಾನ್ಯ ಸಾರಿಗೆ ಸಚಿವರನ್ನು ಒತ್ತಾಯಿಸುತ್ತೇನೆ.

ಶ್ರೀ ಕೋಟ ಶ್ರೀನಿವಾಸ ಪೂಜಾರಿ(ಸಭಾನಾಯಕರು):- ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರಾದ ಶ್ರೀ ವೈ.ಎಂ. ಸತೀಶ್‌ವರರು ಶೂನ್ಯವೇಳೆಯಲ್ಲಿ ಪ್ರಸ್ತಾಪಿಸಿರುವ ವಿಷಯಕ್ಕೆ ಮಾನ್ಯ ಸಾರಿಗೆ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವರಿಂದ ನಂತರ ಉತ್ತರ ಒದಗಿಸಲಾಗುವುದು.

(ಮುಂದು)

(689) 29.03.2022 12.20 ವೈಎಲ್-ಆರ್‌ಎನ್

ಉ) ವಿಷಯ:- ಕೊಡಗು ಜಿಲ್ಲೆಯಲ್ಲಿ ಭತ್ತ ಬೆಳೆಯುವ ರೈತರಿಗೆ ಆರ್ಥಿಕ

ಸಹಾಯ ನೀಡುವ ಬಗ್ಗೆ.

ಶ್ರೀ ಎಂ.ಪಿ.ಸುಜಾ ಕುಶಾಲಪ್ಪ (ಸ್ಥಳೀಯ ಸಂಸ್ಥೆಗಳ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ನಮ್ಮ ರಾಜ್ಯದ ಜೀವನದಿ ಎಂದೇ ಕರೆಯಲ್ಪಡುವ ಕಾವೇರಿ ನದಿಯು ಲಕ್ಷಾಂತರ ರೈತರ ಕುಟುಂಬಗಳಿಗೆ ದಾರಿ ದೀಪವಾಗಿದೆ. ವಿಶೇಷವಾಗಿ ನೆರೆ ರಾಜ್ಯದ ಕೃಷಿ ಚಟುವಟಿಕೆಗಳಿಗೂ ಸಂಜೀವಿನಿಯಾಗಿದೆ.

ಕೊಡಗು ಜಿಲ್ಲೆ ಮತ್ತು ಮಳೆನಾಡು ಜಿಲ್ಲೆಯಾದ್ಯಂತ ಅಪಾರ ಪ್ರಮಾಣದಲ್ಲಿ ರೈತ ಬೆಳೆಯನ್ನು ಆಧಾರವಾಗಿ ನಂಬಿಕೊಂಡು ಹಲವಾರು ರೈತ ಕುಟುಂಬಗಳು ಬದುಕು ಸಾಗಿಸುತ್ತಿವೆ.

ಇತ್ತೀಚಿನ ದಿನಗಳಲ್ಲಿ ಕಾವೇರಿ ನದಿಯ ನೀರು ಅಧಿಕ ಪ್ರಮಾಣದಲ್ಲಿ ಸುತ್ತಮುತ್ತಲಿನ ಜಿಲ್ಲೆಗಳಿಗೆ ಮತ್ತು ನೆರೆಯ ರಾಜ್ಯಗಳಿಗೆ ಪೂರೈಕೆಯಾಗುತ್ತಿರುವುದರಿಂದ ನಮ್ಮ ಜಿಲ್ಲೆಯ ರೈತರು ಕೇವಲ ಮಳೆಯ ನೀರನ್ನು ನಂಬಿಕೊಂಡು ಭತ್ತ ಬೆಳೆಯುವಂತಾಗಿದೆ.

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಆದರೆ ಕೆಲವು ವರ್ಷಗಳಿಂದ ಅತೀವ ಮಳೆ ಸುರಿಯುತ್ತಿರುವ ಕಾರಣ ಭೂಮಿಯಲ್ಲಿ ನೀರಿನ ಅಂಶ ಹೆಚ್ಚಾಗಿ ಮತ್ತು ಗದ್ದೆಗಳಲ್ಲಿ ಭತ್ತದ ಬೆಳೆಯು ಸಂಪೂರ್ಣವಾಗಿ ನೆಲಕಚ್ಚಿ ಹೋಗುವ ಸ್ಥಿತಿಗೆ ತಲುಪಿದೆ. ಇದಲ್ಲದೆ ಜೋರಾಗಿ ಸುರಿಯುವ ಮಳೆಯ ನೀರು ಗದ್ದೆಗಳಲ್ಲಿ ನಿಂತು ಗದ್ದೆಗಳಿಗೆ ಹಾಕಿರುವ ಗೊಬ್ಬರ ಮತ್ತು ಫಲವತ್ತಾದ ಮಣ್ಣು ಸಹ ನೀರಿನಲ್ಲಿ ಕೊಚ್ಚಿ ಹೋಗುತ್ತಿದೆ.

ಈ ಸಂದರ್ಭದಲ್ಲಿ ಒಂದು ಎಕರೆಗೆ ರೈತರಿಗೆ ಸಿಗುವಂಥ ಭತ್ತದ ಬೆಳೆ ಸುಮಾರು 8 ರಿಂದ 10 ಕ್ವಿಂಟಾಲ್ ಮಾತ್ರವಾಗಿದೆ. ಕೊಡಗು ಜಿಲ್ಲೆಯಲ್ಲಿ ಭತ್ತದ ಬೆಳೆಯನ್ನು ನಂಜಕೊಂಡ ಎಷ್ಟೋ ರೈತರ ಕುಟುಂಬಗಳಿಗೆ ಆರ್ಥಿಕವಾಗಿ ನಷ್ಟ ಉಂಟಾಗುತ್ತಿರುವುದು ನೋವಿನ ಸಂಗತಿ, ದಿನಗೂಲಿ ನೌಕರರಿಗೂ ಸಹ ಸಂಬಳ ನೀಡಲಾಗದ ಪರಿಸ್ಥಿತಿಯನ್ನು ನಮ್ಮ ಭತ್ತ ಬೆಳೆಗಾರರು ಇವತ್ತಿಗೂ ಕಷ್ಟವನ್ನು ಅನುಭವಿಸುತ್ತಿದ್ದಾರೆ.

ಅದಲ್ಲದೇ ಭತ್ತ ಬೆಳೆಗಾರರು ಪರ್ಯಾಯವಾಗಿ ಕಮರ್ಷಿಯಲ್ ಬೆಳೆಗೆ ಮಾರು ಹೋಗಿದ್ದಾರೆ. ಇದೆಲ್ಲದರ ನಡುವೆ ರೈತರು ಭತ್ತದ ಬೆಳೆಯನ್ನು ಬಿಟ್ಟು ಶುಂಠಿ ಬೆಳೆಯನ್ನು ಬೆಳೆಯಲು ಮುಂದಾಗಿದ್ದು, ರೈತರು ಗದ್ದೆಯಲ್ಲಿ ಶುಂಠಿ ಬೆಳೆಯುವುದರಿಂದ ಮಣ್ಣಿನ ಫಲವತ್ತತೆ ಕಡಿಮೆ ಮಾಡುವುದಲ್ಲದೆ ನೀರಿನ ತೇವಾಂಶ ಕಡಿಮೆಯಾಗಿ ಅಂತರ್ಜಲ ಭತ್ತಿ ಹೋಗುತ್ತಿದೆ. ಶುಂಠಿ ಬೆಳೆಗೆ ಕೀಟನಾಶಕ ಸಿಂಪಡಿಸುವುದರಿಂದ ಮಣ್ಣಿನಲ್ಲಿರುವ ಸಾರಾಂಶ ಮತ್ತು ಮಣ್ಣಿನ ಫಲವತ್ತತೆಗೆ ಸಹಾಯಕವಾಗುವ ಎರೆಹುಳು, ಏಡಿ ಹಾಗೂ ಇನ್ನಿತರ ಕ್ರೀಮಿಕೀಟಗಳು ನಾಶವಾಗುತ್ತಿರುವುದು, ನಿಜಕ್ಕೂ ಬೇಸರ ಉಂಟು ಮಾಡುತ್ತಿದೆ.

ಅದಲ್ಲದೇ ರೈತರು ಗದ್ದೆ ಸರಿಯಾಗಿ ನಡೆಯದ ಪ್ರಯುಕ್ತ ಲೇಔಟ್ ಆಗಿ ಕನ್ವರ್ಟ್ ಮಾಡಿ ಮಾರಾಟ ಮಾಡುತ್ತಿದ್ದಾರೆ.

ಆದಕಾರಣ ಈ ಸದನದ ಮುಖಾಂತರ ನಾನು ಸರ್ಕಾರದ ಗಮನಕ್ಕೆ ತರಲು ಬಯಸುವುದೇನೆಂದರೆ ಕೊಡಗು ಜಿಲ್ಲೆಯ ಭತ್ತ ಬೆಳೆಯುವ ರೈತರ ಕುಟುಂಬಗಳಿಗೆ ಭತ್ತ ನಾಟಿ ಮಾಡಲು 1 ಎಕರೆಗೆ ಇಂತಿಷ್ಟು ಎಂದು ಆರ್ಥಿಕ ಸಹಾಯ ನೀಡುವ ಮೂಲಕ ಆರ್ಥಿಕ ಸಂಕಷ್ಟಕ್ಕೆ

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಒಳಗಾಗುತ್ತಿರುವ ಕುಟುಂಬಗಳಿಗೆ ದಾರಿದ್ರ್ಯವಾಗುವುದರ ಜೊತೆಗೆ ರೈತರು ಶುಂಠಿ ಬೆಳೆಯುವುದನ್ನು ಬಿಟ್ಟು ಭತ್ತ ಬೆಳೆಯುವಂತೆ ಉತ್ತೇಜನ ನೀಡಲು ಸರ್ಕಾರ ಕ್ರಮ ಕೈಗೊಳ್ಳಬೇಕೆಂದು ನಾನು ತಮ್ಮ ಮೂಲಕ ಸರ್ಕಾರಕ್ಕೆ ವಿನಂತಿಸಿಕೊಳ್ಳುತ್ತೇನೆ.

ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸಭಾನಾಯಕರು):- ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರು ಕೇಳಿರುವ ಶೂನ್ಯ ವೇಳೆ ಪ್ರಶ್ನೆಗೆ ಮಾನ್ಯ ಕೃಷಿ ಸಚಿವರಿಂದ ಉತ್ತರ ಒದಗಿಸಲಾಗುವುದು.

ಉ) ವಿಷಯ:- ಬೆಂಗಳೂರು ನಗರದ ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಓಯೋಸ್ಟೇಸ್ ಕಂಪನಿಯಿಂದ ಸುಮಾರು 150 ಜನರು ವಂಚನೆಗೊಳಗಾಗಿರುವ ಬಗ್ಗೆ.

ಶ್ರೀ ಕೆ.ಟಿ.ಶ್ರೀಕಂಠೇಗೌಡ (ಪದವೀಧರರ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಓಯೋಸ್ಟೇಸ್ ಎಂಬ ಕಂಪನಿ ಇದ್ದು, ಈ ಕಂಪನಿಯಿಂದ ಮನೆಯ ಭೋಗ್ಯದಾರರು 150ಕ್ಕೂ ಹೆಚ್ಚು ಮಂದಿ ವಂಚನೆಗೆ ಒಳಗಾಗಿದ್ದಾರೆ. ಅದರಲ್ಲಿ 15 ಲಕ್ಷದಿಂದ 40 ಲಕ್ಷದವರೆಗೆ ಅಧಿಕ ಹಣವನ್ನು ನೀಡಿ ಕಂಪನಿ ಮತ್ತು ಭೋಗ್ಯದಾರರ ನಡುವೆ ಒಪ್ಪಂದ ಪತ್ರ ಆಗಿ ತದನಂತರ ಭೋಗ್ಯದಾರರಿಗೆ ಮನೆಯನ್ನು ಭೋಗ್ಯಕ್ಕೆ ಕೊಡಿಸಿದ ಕಂಪನಿಯು ತದನಂತರ ಕೆಲವು ಭೋಗ್ಯದ ಮನೆಗಳು ಅವಧಿ ಮುಗಿಯದೆ ಇದ್ದರೂ ಕೂಡ ಮೂಲವಾರಸುದಾರರು ಮನೆ ಖಾಲಿ ಮಾಡುವಂತೆ ಒತ್ತಡ ಹೇರುತ್ತಿದ್ದು, ಈ ಬಗ್ಗೆ ಕಂಪನಿಯು ಭೋಗ್ಯದಾರರಿಗೆ ಹಣವನ್ನು ಮರಳಿಸದೆ ಮತ್ತು ಮನೆ ವಾರಸುದಾರರಿಗೆ ಸಹ ಹಣವನ್ನು ನೀಡದೆ ವಂಚನೆ ಮಾಡಿರುತ್ತದೆ. ಈ ಬಗ್ಗೆ ಮನೆಯ ಮಾಲೀಕರನ್ನು ಕೇಳಿದರೆ ಕಂಪನಿಯು ಭೋಗ್ಯದಾರರ ಪರವಾಗಿ ಮಾಲೀಕರಿಗೆ ಹಣವನ್ನು ಪಾವತಿ ಮಾಡಿರುವುದಿಲ್ಲ. ಪ್ರಸ್ತುತ ಎಲೆಕ್ಟ್ರಾನಿಕ್ ಸಿಟಿ ಬಳಿ ಇರುವ ಈ ಕಂಪನಿ ಕಛೇರಿಗೆ ಹೋಗಿ ಭೋಗ್ಯದಾರರು ವಿಚಾರಿಸಿದಾಗ, ಈ ಕಂಪನಿಯ ಬಾಗಿಲು ಮುಚ್ಚಿರುವುದು ಕಂಡು ಬಂದಿರುತ್ತದೆ. ಈ ಕಂಪನಿಯ ವಂಚನೆ ಬಗ್ಗೆ ಇದರ ಮಾಲೀಕರಾದ ಶ್ರೀ

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಸುನೀಲ್ ಮೋರೆ ಹಾಗೂ ರಾಮ್‌ತೇಜ್ ಹರಿಗೆಲ್, ಶಿವಕುಮಾರ್ ಇತರರ ಮೇಲೆ ದೂರು ದಾಖಲಾಗಿದ್ದರು ಇಲ್ಲಿಯವರೆಗೂ ಯಾವುದೇ ಕ್ರಮ ಆಗಿರುವುದಿಲ್ಲ. ಇದರಿಂದ ಮನಸೊಂದ ಭೋಗ್ಯದಾರರು ಆತ್ಮಹತ್ಯೆಯ ಹಾದಿಯನ್ನು ಹಿಡಿಯುತ್ತಿದ್ದಾರೆ.

ಆದುದರಿಂದ ಗೃಹ ಇಲಾಖೆ ಈ ಬಗ್ಗೆ ಕೂಡಲೇ ಗಮನಹರಿಸಿ ಭೋಗ್ಯದಾರರಿಗೆ ಲಕ್ಷಾಂತರ ರೂಪಾಯಿಗಳನ್ನು ವಂಚನೆ ಮಾಡಿರುವ ಓಯೋಸ್ಟೇಸ್ ಕಂಪನಿಯ ಬಗ್ಗೆ ಸೂಕ್ತ ವಿಚಾರಣೆ ನಡೆಸಿ, ಸದರಿ ಭೋಗ್ಯದಾರರಿಗೆ ನ್ಯಾಯ ಕೊಡಿಸಬೇಕಾಗಿ ತಮ್ಮ ಮೂಲಕ ಮಾನ್ಯ ಗೃಹ ಸಚಿವರನ್ನು ಒತ್ತಾಯಿಸುತ್ತೇನೆ.

ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸಭಾನಾಯಕರು):- ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರು ಕೇಳಿರುವ ಶೂನ್ಯ ವೇಳೆ ಪ್ರಶ್ನೆಗೆ ಮಾನ್ಯ ಗೃಹ ಸಚಿವರಿಂದ ಉತ್ತರ ಒದಗಿಸಲಾಗುವುದು.

ಋ) ವಿಷಯ:- ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಕಾಮಗಾರಿಗೆ ಲಂಚದ ಹಾವಳಿ ನಿಯಂತ್ರಣ ಬಗ್ಗೆ.

ಶ್ರೀ ಪ್ರಕಾಶ್ ಕೆ.ರಾಥೋಡ್ (ವಿರೋಧ ಪಕ್ಷದ ಮುಖ್ಯ ಸಚೇತಕರು):- ಮಾನ್ಯ ಸಭಾಪತಿಯವರೇ, ಇಪ್ಪತ್ತೈದು ಸಾವಿರ ಕೋಟಿ ಕಮಿಷನ್, ಶಾಸಕರು, ಮಂತ್ರಿಗಳ ಜೇಬಿಗೆ.. “Kickback issue; contractors to take struggle to the next level” (ಈ ಹಂತದಲ್ಲಿ ಮಾನ್ಯ ಸದಸ್ಯರು ಪತ್ರಿಕೆಗಳಲ್ಲಿ ಬಂದ ಅಂಶಗಳನ್ನು ಓದಿದರು) ಶೇ.40 ರಷ್ಟು ಲಂಚ ಹಾಗೂ ಏಪ್ರಿಲ್ ಮಾಹೆಯಲ್ಲಿ ಪ್ರತಿಭಟನೆ ಕುರಿತು ಪ್ರಜಾವಾಣಿ ಮತ್ತು ಹಿಂದೂ ಪತ್ರಿಕೆಯಲ್ಲಿ ವರದಿಯಾಗಿರುವ ವಿಷಯವನ್ನು ಶೂನ್ಯ ವೇಳೆಯಲ್ಲಿ ಪ್ರಸ್ತಾಪಿಸಲು ಅವಕಾಶ ಕಲ್ಪಿಸಿದಕ್ಕಾಗಿ ಧನ್ಯವಾದಗಳು.

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಗುತ್ತಿಗೆದಾರರಿಂದ ಶೇಕಡ 40 ರಷ್ಟು ಲಂಚ ಪಡೆಯುವುದು ಇನ್ನೂ ನಿಂತಿಲ್ಲ. ಲಂಚದ ಹಾವಳಿ ನಿಯಂತ್ರಣಕ್ಕೆ ಆಗ್ರಹಿಸಿ ಏಪ್ರಿಲ್ ಕೊನೆಯ ವಾರ 50,000 ಗುತ್ತಿಗೆದಾರರೊಂದಿಗೆ ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಗುತ್ತಿಗೆದಾರರ ಸಂಘದ ಅಧ್ಯಕ್ಷ ಶ್ರೀ ಕೆಂಪಣ್ಣ ಎಂಬುವವರು ಹೇಳಿಕೆ ನೀಡಿದ್ದು, ಪ್ರಜಾವಾಣಿ, ಹಿಂದೂ, ಇತ್ಯಾದಿ ಪತ್ರಿಕೆಗಳಲ್ಲಿ ದಿನಾಂಕ: 28.03.2022 ರಂದು ಪ್ರಕಟವಾಗಿರುತ್ತದೆ.

ಭ್ರಷ್ಟಚಾರದ ಕುರಿತು ನೀಡಿರುವ ದೂರುಗಳ ಬಗ್ಗೆ ಸರ್ಕಾರ ಯಾವುದೇ ಕ್ರಮ ಜರುಗಿಸಿರುವುದಿಲ್ಲ. ಶಾಸಕರು, ಸಂಸದರು, ಸಚಿವರು ಮತ್ತು ಅಧಿಕಾರಿಗಳು ಲಂಚ ಪಡೆಯುತ್ತಿದ್ದಾರೆ ಎಂಬ ದೂರಿನಲ್ಲಿ ನಿಖರವಾಗಿ ಹೇಳಿದ್ದಾರೆ. ಲಂಚದ ಪ್ರಮಾಣವು ಶೇಕಡ 40 ರಷ್ಟು ಏರಿದೆ. ಶಾಸಕರುಗಳಿಗೆ, ಶೇಕಡ 15 ರಷ್ಟು ಲಂಚ ಕೊಡದೇ ಇದ್ದರೆ ಗುತ್ತಿಗೆದಾರರಿಗೆ ಕಾರ್ಯಾದೇಶವೇ ಸಿಗುವುದಿಲ್ಲ ಎಂದು ದೂರಿರುತ್ತಾರೆ.

ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮದ ಮೂಲಕ ರೂ.25 ಸಾವಿರ ಕೋಟಿ ಮೊತ್ತದ ಕಾಮಗಾರಿಗಳನ್ನು ನಡೆಸಲಾಗಿದೆ. ಅದರಲ್ಲಿ ಶೇ. 20 ರಷ್ಟು ಆದರೂ ಕೆಲಸ ಆಗಿದೆಯೇ ಎಂದು ಸರ್ಕಾರವನ್ನು ಪ್ರಶ್ನಿಸಿರುತ್ತಾರೆ. ಇಂತಹ ವ್ಯವಸ್ಥೆಯಿಂದ ವರ್ಷಕ್ಕೆ ರೂ.25 ಸಾವಿರ ಕೋಟಿ ಹಣವು ಭ್ರಷ್ಟರ ಕೈ ಸೇರುತ್ತಿದೆ. ಈ ಎಲ್ಲದರ ಸಲುವಾಗಿ ರಾಜ್ಯದಲ್ಲ ಕಳಪೆ ಕಾಮಗಾರಿ ಹೆಚ್ಚಾಗಲು ಹಾಗೂ ಗುಣಮಟ್ಟದ ಕಾಮಗಾರಿ ನಡೆಸಲು ಸಾಧ್ಯವಿಲ್ಲ ಇರುವುದರ ಬಗ್ಗೆ ತನಿಖೆಯಾಗಬೇಕು. ಮಾನ್ಯ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿಯವರಿಂದ ತನಿಖೆಯಾಗಬೇಕು.

ಸಭಾಪತಿಯವರು:- ಮಾನ್ಯ ವಿರೋಧ ಪಕ್ಷದ ಮುಖ್ಯ ಸಚೀತಕರೆ, ಪ್ರಶ್ನೆಯನ್ನು ಮಾತ್ರ ಓದಿ.

ಶ್ರೀ ಪ್ರಕಾಶ್ ಕೆ.ರಾಥೋಡ್:- ಮಾನ್ಯ ಸಭಾಪತಿಯವರೇ, ಈ ಸಂಬಂಧ ಸದನ ಸಮಿತಿ ರಚನೆಯಾಗಬೇಕು. ಈ ವಿಷಯದ ಬಗ್ಗೆ ಶೂನ್ಯ ವೇಳೆಯಲ್ಲಿ ಪ್ರಸ್ತಾಪಿಸಲು ಅವಕಾಶ ಕಲ್ಪಿಸಿದಕ್ಕಾಗಿ ಧನ್ಯವಾದಗಳನ್ನು ಸಲ್ಲಿಸುತ್ತೇನೆ.

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಸಭಾಪತಿಯವರು:- ಮಾನ್ಯ ಕಾನೂನು ಸಚಿವರು ಉತ್ತರ ನೀಡಿ.

ಶ್ರೀ ಜೆ.ಸಿ.ಮಾಧುಸ್ವಾಮಿ (ಕಾನೂನು, ಸಂಸದೀಯ ವ್ಯವಹಾರಗಳು ಹಾಗೂ ಶಾಸನ ರಚನಾ ಸಚಿವರು):- ಮಾನ್ಯ ಸಭಾಪತಿಯವರೇ, ನಿನ್ನೆ ದಿವಸ ಸಭೆ ಮುಕ್ತಾಯಗೊಂಡು, ಇವತ್ತು ಏನಾದರೂ ಘಟನೆ ನಡೆದರೆ ಆ ವಿಚಾರವಾಗಿ ಮಾನ್ಯ ಸದಸ್ಯರು ಪರ್ಯಾಯ ಕಂಡುಕೊಳ್ಳುವ ಸಲುವಾಗಿ ಶೂನ್ಯ ವೇಳೆಯಲ್ಲಿ ಪ್ರಸ್ತಾಪಿಸಲು ಅವಕಾಶ ಇರುತ್ತದೆ.

ಸಭಾಪತಿಯವರು:- 13 ವಿಷಯಗಳನ್ನು ಶೂನ್ಯ ವೇಳೆಯಲ್ಲಿ ನೀಡಿದ್ದಾರೆ. ಅದರಲ್ಲಿ ಪ್ರಸ್ತಾಪ ಮಾಡಲು ಬರುವಂತಹವು ಕೇವಲ 4 ಮಾತ್ರ ಇವೆ.

ಶ್ರೀ ಜೆ.ಸಿ.ಮಾಧುಸ್ವಾಮಿ:- ಮಾನ್ಯ ಸಭಾಪತಿಯವರೇ, ಬೇಕಾದರೆ ಯಾರ ಮೇಲಾದರೂ ಜಾರ್ಜ್ ಇದ್ದರೆ, ಇಂತಹವರು ಇಷ್ಟು ಮಾಡಿದ್ದಾರೆ, ಇಂತಹ ಎಂ.ಎಲ್.ಸಿ., ಎಂ.ಎಲ್.ಎ. ಅಥವಾ ಯಾವ ಸಚಿವರು ಲಂಚ ತೆಗೆದುಕೊಂಡಿದ್ದಾರೆ ಎಂಬುದರ ನಿರ್ದಿಷ್ಟವಾದ ಮಾಹಿತಿಯನ್ನು ನೀಡಿದರೆ, ಸರ್ಕಾರದಿಂದ ಉತ್ತರ ಕೊಡಿಸಬಹುದು. ಯಾರೋ ಪತ್ರಿಕೆಯವರು ವರದಿ ಮಾಡಿದ್ದಾರೆ, ಮತ್ಯಾರೋ ಎಲ್ಲಯೋ ಕುಳಿತುಕೊಂಡು ಮಾತನಾಡುತ್ತಾರೆ, ಯಾರೋ ಪಕ್ಷದವರು ಕುಳಿತುಕೊಂಡು ಮತ್ತೇನೋ ಮಾತನಾಡುವುದಕ್ಕೆ ಸಂಬಂಧಿಸಿದಂತೆ ಈ ಸದನವನ್ನು ಬಳಸಿಕೊಳ್ಳುವುದಕ್ಕೆ ಮಾನ್ಯ ಪ್ರಕಾಶ್ ಕೆ.ರಾಘೋಡ್‌ರವರು ಹೋಗಬಾರದು. ಇಂತಹ ಪ್ರಶ್ನೆಗೆ ನಾನು ಏನೆಂದು ಉತ್ತರ ನೀಡಲಿ? ನಮಗೆ ಅದರ ಬಗ್ಗೆ ಗೊತ್ತಿಲ್ಲ.

(ಗೊಂದಲ)

ಶ್ರೀ ಜೆ.ಸಿ.ಮಾಧುಸ್ವಾಮಿ:- ಮಾನ್ಯ ಸಭಾಪತಿಯವರೇ, there is no charge against the Government. Even there is a charge, ತಾವು ಸಹ ಶೂನ್ಯ ವೇಳೆಯಲ್ಲಿ ಇಂತಹ ವಿಚಾರವನ್ನು ಪ್ರಸ್ತಾಪಿಸಲು ಅವಕಾಶ ನೀಡಬಾರದು. ನಾನು ಸಹ ಮಾನ್ಯ ಪ್ರಕಾಶ್

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಕೆ.ರಾಥೋಡ್‌ರವರು ನನ್ನ ಹತ್ತಿರ ಬಂದು ರೂ.50000 ಹಣವನ್ನು ಕೇಳಿದರು ಎಂದರೆ, ಅದರ ಬಗ್ಗೆ ಚರ್ಚೆಗೆ ಅವಕಾಶ ಮಾಡುತ್ತೀರಾ?

ಶ್ರೀ ಪ್ರಕಾಶ್ ಕೆ.ರಾಥೋಡ್:- ಮಾನ್ಯ ಸಭಾಪತಿಯವರೇ, ಹಾಗೇನಾದರೂ ಇದ್ದರೆ ಮಾನ್ಯ ಸಚಿವರು ಹೇಳಲಿ.

ಶ್ರೀ ಜೆ.ಸಿ.ಮಾಧುಸ್ವಾಮಿ:- ಮಾನ್ಯ ಸಭಾಪತಿಯವರೇ, these things cannot be discussed in Zero Hour. ಸರ್ಕಾರವು ಇದಕ್ಕೆ ಉತ್ತರ ನೀಡಬೇಕಾದ ಅಗತ್ಯವಿಲ್ಲ.

ಶ್ರೀ ಪ್ರಕಾಶ್ ಕೆ.ರಾಥೋಡ್:- ಮಾನ್ಯ ಸಭಾಪತಿಯವರೇ, ಮಾನ್ಯ ಸಚಿವರು ನನ್ನ ಹೆಸರನ್ನು ಹೇಳಿದ್ದಾರೆ.

ಸಭಾಪತಿಯವರು:- ಆಯಿತು. ಮಾನ್ಯ ಪ್ರಕಾಶ್ ಕೆ.ರಾಥೋಡ್‌ರವರೇ ಕುಳಿತುಕೊಳ್ಳಿ.

ಶ್ರೀ ಪ್ರಕಾಶ್ ಕೆ.ರಾಥೋಡ್:- ಮಾನ್ಯ ಸಭಾಪತಿಯವರೇ, ಸರ್ಕಾರದ ಮಾಹಿತಿ ಸರಿಯಿಲ್ಲ. ಇದರ ಬಗ್ಗೆ ತನಿಖೆಯಾಗಬೇಕು. ಮಾನ್ಯ ಸಚಿವರು ನನ್ನ ಹೆಸರನ್ನು ಪ್ರಸ್ತಾಪಿಸಿದ್ದಾರೆ. ಅವರು ಉತ್ತರ ನೀಡುವಾಗ ನನ್ನ ಹೆಸರನ್ನು ಏತಕ್ಕೆ ಹೇಳಬೇಕು?

ಸಭಾಪತಿಯವರು:- ಮಾನ್ಯ ಪ್ರಕಾಶ್ ಕೆ.ರಾಥೋಡ್‌ರವರೇ, ಹೌದು. ತಾವು ಏತಕ್ಕೆ ಹೇಳಬೇಕಾಗಿತ್ತು? ಶೂನ್ಯ ವೇಳೆಯಲ್ಲಿ ಚರ್ಚೆ ಮಾಡಲು ಅವಕಾಶ ಇಲ್ಲ.

ಶ್ರೀ ಪ್ರಕಾಶ್ ಕೆ.ರಾಥೋಡ್:- ಮಾನ್ಯ ಸಭಾಪತಿಯವರೇ, ನಾನು ಸುಮ್ಮನೆ ಹೇಳುತ್ತಿಲ್ಲ.

ಸಭಾಪತಿಯವರು:- ಮಾನ್ಯ ಪ್ರಕಾಶ್ ಕೆ.ರಾಥೋಡ್‌ರವರೇ, ನಾನು ಹೇಳುವುದನ್ನು ಕೇಳುತ್ತಿರೋ, ಇಲ್ಲವೋ. ಶೂನ್ಯ ವೇಳೆಯಲ್ಲಿ ಓದುವುದಷ್ಟೇ ಕೆಲಸ. ಚರ್ಚೆ ಮಾಡಲು ಅವಕಾಶ ಇಲ್ಲ.

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಶ್ರೀ ಪ್ರಕಾಶ್ ಕೆ.ರಾಥೋಡ್:- ಮಾನ್ಯ ಸಭಾಪತಿಯವರೇ, ನಾನು ಚರ್ಚೆ ಮಾಡಲು ಹೋಗುತ್ತಿಲ್ಲ. ಆದರೆ, ಅವರು ನನ್ನ ಹೆಸರನ್ನು ಉಲ್ಲೇಖಿಸಿದ್ದಾರೆ. ನಾನು ಕಾನೂನು ಸಚಿವರಿಗೆ ಭ್ರಷ್ಟಚಾರ ವಿಚಾರವಾಗಿ ಪ್ರಸ್ತಾಪ ಮಾಡಿದ್ದೇನೆ.

(ಗೊಂದಲ)

ಶ್ರೀ ಜಿ.ಸಿ.ಮಾಧುಸ್ವಾಮಿ:- ಮಾನ್ಯ ಸಭಾಪತಿಯವರೇ, ಇವರು ಪ್ರಸ್ತಾಪ ಮಾಡುತ್ತಿರುವುದಕ್ಕೆಲ್ಲ ಸರ್ಕಾರ react ಮಾಡುವುದಕ್ಕೆ ಹೋಗುವುದಿಲ್ಲ.

(ಗೊಂದಲ)

ಶ್ರೀ ಪ್ರಕಾಶ್ ಕೆ.ರಾಥೋಡ್:- ಮಾನ್ಯ ಸಭಾಪತಿಯವರೇ....

ಸಭಾಪತಿಯವರು:- ಯಾವುದು ರೆಕಾರ್ಡ್‌ಗೆ ಹೋಗಬಾರದು.

(ಈ ಹಂತದಲ್ಲಿ ಮಾನ್ಯ ಸಭಾಪತಿಯವರ ಆದೇಶದ ಮೇರೆಗೆ ನಡವಳಿಯನ್ನು ದಾಖಲಿಸಿರುವುದಿಲ್ಲ)

(ಮುಂದು)

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

(690) 29.03.2022/12.30/ಎಸ್‌ಕೆ-ವಿಕೆ

ಏ) ವಿಷಯ:- ಜಿಲ್ಲಾ ಪಂಚಾಯತಿ, ತಾಲ್ಲೂಕು ಪಂಚಾಯತಿ ಮತ್ತು ಗ್ರಾಮ ಪಂಚಾಯತಿಗಳು ಜಾಹೀರಾತಿನ ಹಣವನ್ನು ನಿಯಮ ಉಲ್ಲಂಘಿಸಿ, ಸರ್ಕಾರಕ್ಕೆ ನಷ್ಟ ಉಂಟು ಮಾಡುತ್ತಿರುವ ಬಗ್ಗೆ.

ಶ್ರೀ ಹೆಚ್.ಎಂ. ರಮೇಶ್ ಗೌಡ (ವಿಧಾನಸಭೆಯಿಂದ ಚುನಾಯಿತರಾದವರು):- ಮಾನ್ಯ ಸಭಾಪತಿಯವರೇ, ನನಗೆ ಮಾತನಾಡಲು ಅವಕಾಶ ಮಾಡಿಕೊಟ್ಟಿದ್ದಕ್ಕಾಗಿ ತಮಗೆ ಧನ್ಯವಾದಗಳನ್ನರ್ಪಿಸುತ್ತೇನೆ.

ಬಿ.ಬಿ.ಎಂ.ಪಿ. ವ್ಯಾಪ್ತಿ ಹೊರತುಪಡಿಸಿ, ಸುತ್ತಮುತ್ತ ಇರುವ ಜಿಲ್ಲಾ ಪಂಚಾಯತಿ, ತಾಲ್ಲೂಕು ಪಂಚಾಯತಿ ಹಾಗೂ ಗ್ರಾಮ ಪಂಚಾಯತಿ ವ್ಯಾಪ್ತಿಗಳಲ್ಲಿ ಸಂಬಂಧಿಸಿದ ಅಧ್ಯಕ್ಷರು, ಪಿ.ಡಿ.ಓ.ಗಳು ಜಾಹೀರಾತು ಕಂಪನಿಗಳ ಜೊತೆಯಲ್ಲಿ ಶಾಮೀಲಾಗಿ, ಜಾಹೀರಾತು ನಿಯಮಗಳನ್ನು ಉಲ್ಲಂಘಿಸಿ, ಅಕ್ರಮವಾಗಿ ಸಾವಿರಾರು ಜಾಹೀರಾತುಗಳ ಪ್ರದರ್ಶನಗಳಿಗೆ ಅವಕಾಶ ಕೊಟ್ಟು, ಸರ್ಕಾರಕ್ಕೆ ಸಾವಿರಾರು ಕೋಟಿ ರೂಪಾಯಿಗಳಿಗೂ ಹೆಚ್ಚು ನಷ್ಟಕ್ಕೆ ಮತ್ತು ವಂಚನೆಗೆ ಕಾರಣರಾಗಿರುತ್ತಾರೆ.

- ಪರವಾನಗಿ (ಲೈಸೆನ್ಸ್) ಪಡೆಯದಂತಹ ಜಾಹೀರಾತುಗಳನ್ನು ಅಳವಡಿಸಲು ಮತ್ತು ಅವುಗಳ ಪ್ರದರ್ಶನಕ್ಕೆ ನಿಯಮಬಾಹಿರವಾಗಿ ಅವಕಾಶವನ್ನು ನೀಡಿರುತ್ತಾರೆ.
- ಪರವಾನಗಿ (ಲೈಸೆನ್ಸ್) ಅವಧಿ ಮುಗಿದಿದ್ದರೂ ಸಹ, ಅವುಗಳನ್ನು ದುರ್ಬಳಕೆ ಮಾಡಿ, ನಿಯಮ ಬಾಹಿರ ಆಗಿರುವಂತಹ ಅಕ್ರಮ ಜಾಹೀರಾತುಗಳ ಪ್ರದರ್ಶನಕ್ಕೆ ಅವಕಾಶವನ್ನು ಮುಂದುವರಿಸಿರುವುದು.
- ಕಡಿಮೆ ಅಳತೆಯ ಜಾಹೀರಾತಿಗೆ ಅನುಮತಿ ಪಡೆದಂತಹ ಜಾಹೀರಾತುಗಳನ್ನು ಹೆಚ್ಚಿನ ಅಳತೆಗಳಲ್ಲಿ ಪ್ರದರ್ಶನಗಳಿಗೆ ಅವಕಾಶ ಕೊಟ್ಟು, ಸರ್ಕಾರದ ಬೊಕ್ಕಸಕ್ಕೆ ನಷ್ಟವನ್ನು ಉಂಟು ಮಾಡಿರುತ್ತಾರೆ.

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

- ಜಾಹೀರಾತುಗಳಿಗೆ ವಿಧಿಸುವ ತೆರಿಗೆ ವಿಚಾರದಲ್ಲಿ ಪಾರದರ್ಶಕತೆಯನ್ನೇ ಪಾಲಿಸದೇ, ಕಡಿಮೆ ತೆರಿಗೆ ವಿಧಿಸುವುದರ ಮೂಲಕ ತೆರಿಗೆ ವಂಚನೆಯಲ್ಲಿ ಶಾಮೀಲಾಗಿರುತ್ತಾರೆ.
- ಕಡಿಮೆ ಸಂಖ್ಯೆ ಜಾಹೀರಾತುಗಳಿಗೆ ಅನುಮತಿ ಪಡೆದು, ಹೆಚ್ಚು ಜಾಹೀರಾತುಗಳನ್ನು ಅಳವಡಿಸಿ, ಪ್ರದರ್ಶಿಸಿರುವಂತಹ ಪ್ರಕರಣಗಳ ಬಗ್ಗೆ ಮಾಹಿತಿ ಇದ್ದರೂ, ಅವುಗಳ ವಿರುದ್ಧ ಯಾವುದೇ ಕಾನೂನು ಕ್ರಮ ವಹಿಸದೇ, ಜಾಹೀರಾತು ಕಂಪನಿಗಳ ಜೊತೆ ಕೈಜೋಡಿಸಿರುತ್ತಾರೆ.

ಜಾಹೀರಾತು ಅವ್ಯವಹಾರಗಳಲ್ಲಿ ಜರುಗುತ್ತಿರುವ ಅಕ್ರಮಗಳಿಂದ ಸರ್ಕಾರದ ಬೊಕ್ಕಸಕ್ಕೆ ನಷ್ಟವುಂಟು ಮಾಡಿರುತ್ತಿರುವ ಪ್ರಕರಣಗಳನ್ನು ಕೂಡಲೇ ತನಿಖೆಗೆ ಒಳಪಡಿಸಿ, ಬಿ.ಬಿ.ಎಂ.ಪಿ ವ್ಯಾಪ್ತಿ ಹೊರತುಪಡಿಸಿ ಸುತ್ತಮುತ್ತ ಇರುವ ಜಿಲ್ಲಾ ಪಂಚಾಯತಿ, ತಾಲ್ಲೂಕು ಪಂಚಾಯತಿ ಹಾಗೂ ಗ್ರಾಮ ಪಂಚಾಯತಿ ವ್ಯಾಪ್ತಿಗಳಲ್ಲಿ ಸಂಬಂಧಿಸಿದ ಅಧ್ಯಕ್ಷರು, ಪಿ.ಡಿ.ಓ.ಗಳ ವಿರುದ್ಧ ಭ್ರಷ್ಟಾಚಾರ ನಿರ್ಮೂಲನೆ ಕಾಯಿದೆಯಡಿಲ್ಲದ ಕಾನೂನು ರೀತಿಯ ಸೂಕ್ತ ಕ್ರಮಗಳನ್ನು ತೆಗೆದುಕೊಂಡು, ತಪ್ಪಿತಸ್ಥರಿಗೆ ಶಿಕ್ಷೆಯನ್ನು ವಿಧಿಸಬೇಕೆಂದು ಈ ಮೂಲಕ ಸರ್ಕಾರಕ್ಕೆ ಒತ್ತಾಯಿಸುತ್ತಿದ್ದು, ಸಾರ್ವಜನಿಕ ಹಿತಾಸಕ್ತಿಯಿಂದ ಕೂಡಿರುವ ಪ್ರಸ್ತುತ ವಿಷಯದ ಬಗ್ಗೆ, ಸರ್ಕಾರದ ಬೊಕ್ಕಸದ ವ್ಯವಸ್ಥೆಯ ಶ್ರೇಯೋಭಿವೃದ್ಧಿಯ ಬಗ್ಗೆ ಪ್ರಥಮ ಆದ್ಯತೆಯನ್ನು ನೀಡಬೇಕೆಂದು ಸರ್ಕಾರವನ್ನು ಈ ಮೂಲಕ ಒತ್ತಾಯಿಸುತ್ತೇನೆ.

ಶ್ರೀ ಕೆ.ಎಸ್. ಈಶ್ವರಪ್ಪ (ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರು):-

ಮಾನ್ಯ ಸಭಾಪತಿಯವರೇ, ಮಾನ್ಯ ರಮೇಶ್ ಗೌಡ ಹೆ.ಎಂ. ರವರು ಶೂನ್ಯವೇಳೆಯಲ್ಲಿ ಈ ವಿಷಯವನ್ನು ಪ್ರಸ್ತಾಪ ಮಾಡಿದ್ದಾರೆ. ಇದನ್ನು ಬಿ.ಬಿ.ಎಂ.ಪಿ. ಯಿಂದ ಹೊರತುಪಡಿಸಿ, ಎಲ್ಲಾ ಜಿಲ್ಲಾ ಪಂಚಾಯತಿ, ತಾಲ್ಲೂಕು ಪಂಚಾಯತಿ, ಗ್ರಾಮ ಪಂಚಾಯತಿಗಳ ವ್ಯಾಪ್ತಿಯಲ್ಲಿ ಬರುವ ಅಧ್ಯಕ್ಷರು ಮತ್ತು ಪಿ.ಡಿ.ಓ.ಗಳ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ. ಅಕ್ರಮವಾಗಿ ಸಾವಿರಾರು ಜಾಹೀರಾತುಗಳ ಪ್ರದರ್ಶನಗಳನ್ನು ಮಾಡಿದ್ದು, ಸರ್ಕಾರಕ್ಕೆ ಸಾವಿರಾರು ಕೋಟಿ ರೂಪಾಯಿಗಳು ನಷ್ಟವಾಗುತ್ತಿದೆ ಎಂದು in general ಆಗಿ ಹೇಳುತ್ತಿದ್ದಾರೆ. ಮಾನ್ಯ ಸದಸ್ಯರು ಹೇಳಿದ ಪ್ರಕಾರ ಯಾವ್ಯಾವ ಗ್ರಾಮ

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಪಂಚಾಯತಿಗಳಲ್ಲಿ ಈ ರೀತಿ ಅವ್ಯವಹಾರ ನಡೆದಿದೆ ಎಂಬುದರ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಂದ ವರದಿಯನ್ನು ತರಿಸಿಕೊಂಡು, ಅಂತಹವರ ಮೇಲೆ ಕ್ರಮ ಕೈಗೊಳ್ಳುತ್ತೇನೆ.

ಐ) ವಿಷಯ:- ದಕ್ಷಿಣ ಕನ್ನಡ ಜಿಲ್ಲೆ ಕಡಬ ಮತ್ತು ಕೋಡಿಂಬಾಳ
ಗ್ರಾಮಗಳನ್ನು ಪಟ್ಟಣ ಪಂಚಾಯತಿಗೆ ಸೇರಿಸುವ ಬಗ್ಗೆ.

ಶ್ರೀ ಕೆ.ಎ. ತಿಪ್ಪೇಸ್ವಾಮಿ (ನಾಮನಿರ್ದೇಶನವನ್ನು ಹೊಂದಿದವರು):- ಮಾನ್ಯ ಸಭಾಪತಿಯವರೇ, ನನಗೆ ಮಾತನಾಡಲು ಅವಕಾಶ ಮಾಡಿಕೊಟ್ಟಿದ್ದಕ್ಕಾಗಿ ತಮಗೆ ಧನ್ಯವಾದಗಳನ್ನರ್ಪಿಸುತ್ತೇನೆ.

ದಕ್ಷಿಣ ಕನ್ನಡ ಜಿಲ್ಲೆ ಕಡಬ ತಾಲ್ಲೂಕಿನ ಕಡಬ ಹಾಗೂ ಕೋಡಿಂಬಾಳ ಗ್ರಾಮದಲ್ಲಿ ಹಲವಾರು ವರ್ಷಗಳಿಂದ ವಾಸಿಸುತ್ತಿರುವ ಗ್ರಾಮದ ನಿವಾಸಿಗಳಾದ ಇವರು ಪ್ರಸ್ತುತ ಹಟ್ಟಕೊಟ್ಟಿಗೆ, ಅಡಿಕೆ, ತೆಂಗು, ರಬ್ಬರ್ ಕರಿಮೆಣಸು, ಕೊಕ್ಕೋ ಮುಂತಾದ ಬೆಳೆಗಳನ್ನು ಬೆಳೆಯುತ್ತಿರುವುದಲ್ಲದೇ, ಕೃಷಿ ಮಾಡಿಕೊಂಡು ಗ್ರಾಮ ಪಂಚಾಯತಿಗೆ ಮನೆ ತೆರಿಗೆ, ವಿದ್ಯುತ್ ಬಿಲ್ಲುಗಳನ್ನು ಪಾವತಿ ಮಾಡಿಕೊಂಡು ಬರುತ್ತಿದ್ದಾರೆ. ಅಲ್ಲದೇ, ರೇಷನ್ ಕಾರ್ಡ್ ಮತ್ತು ಆಧಾರ್ ಕಾರ್ಡ್‌ಗಳನ್ನೂ ಸಹ ಹೊಂದಿದ್ದು, ಇವರು ಬಡ ಕೂಲಿ ಕಾರ್ಮಿಕರಾಗಿರುತ್ತಾರೆ. 2021 ರಲ್ಲಿ ಕಡಬ ಮತ್ತು ಕೋಡಿಂಬಾಳ ಗ್ರಾಮಗಳನ್ನು ಪಟ್ಟಣ ಪಂಚಾಯತಿ ಎಂದು ಸರ್ಕಾರ ಘೋಷಣೆ ಮಾಡಿರುತ್ತದೆ. ಆದರೆ, ಸದರಿ ಗ್ರಾಮಗಳಲ್ಲಿ ವಾಸಿಸುತ್ತಿರುವವರ ಸ್ಥಳವನ್ನು ಪಟ್ಟಣ ಪಂಚಾಯತಿಗೆ ಸೇರಿಸದೇ, ಘೋಷಣೆ ಮಾಡಿರುವುದು ಸರಿಯಾದ ಕ್ರಮವಲ್ಲವೆಂದು, ಅವರು ಹಲವಾರು ಬಾರಿ ಜಿಲ್ಲಾಧಿಕಾರಿಗಳಿಗೆ, ತಹಶೀಲ್ದಾರ್‌ರವರಿಗೆ ಮನವಿಯನ್ನು ಕೊಟ್ಟಿದ್ದಾರೆ ಮತ್ತು ಪ್ರತಿಭಟನೆಯನ್ನು ಕೂಡ ಮಾಡಿದ್ದಾರೆ. ಇಷ್ಟಾದರೂ, ಅಧಿಕಾರಿಗಳು ಯಾವುದೇ ಪ್ರತಿಕ್ರಿಯೆಯನ್ನು ನೀಡುತ್ತಿಲ್ಲ. ಆದಕಾರಣ, ಅವರ ಮನವಿಯಂತೆ, ಅಕ್ರಮ-ಸಕ್ರಮ ಅಡಿಯಲ್ಲಿ ಹಕ್ಕುಪತ್ರ ನೀಡಬೇಕೆಂಬುದು ಅಲ್ಲಿ ವಾಸಿಸುವ ಸಮುದಾಯಗಳ ಬಹುದಿನದ ಬೇಡಿಕೆಯಾಗಿದೆ.

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ರಾಜ್ಯದ ದಕ್ಷಿಣ ಕನ್ನಡ ಜಿಲ್ಲೆಯ ಈ ಭಾಗದಲ್ಲಿ ವಾಸಿಸುವ ದಲಿತ ಸಮುದಾಯ, ಅಲ್ಪಸಂಖ್ಯಾತರ ಮತ್ತು ಹಲವಾರು ಹೋರಾಟ ಸಮಿತಿಗಳವರ ಬೇಡಿಕೆಯಂತೆ ಅಕ್ರಮ-ಸಕ್ರಮ ಅಡಿಯಲ್ಲಿ ಅವರು ವಾಸಿಸುತ್ತಿರುವ ಈ ಕಡಬ ಹಾಗೂ ಕೋಡಿಂಬಾಳ ಗ್ರಾಮಗಳನ್ನು ಸಾರ್ವಜನಿಕರ ಹಿತದೃಷ್ಟಿಯಿಂದ ಜರೂರಾಗಿ ಸಕ್ರಮಗೊಳಿಸಿ, ಪಟ್ಟಣ ಪಂಚಾಯತಿಯಲ್ಲಿ ವಿಅನಗೊಳಿಸುವುದರೊಂದಿಗೆ, ಅವರಿಗೆ ಹಕ್ಕುಪತ್ರಗಳನ್ನು ನೀಡಬೇಕಾಗಿ ಸರ್ಕಾರವನ್ನು ಈ ಮೂಲಕ ಒತ್ತಾಯಿಸುತ್ತೇನೆ.

ಶ್ರೀ ಎನ್. ನಾಗರಾಜು (ಎಂ.ಉ.ಬಿ) (ಪೌರಾಡಳಿತ ಮತ್ತು ಸಣ್ಣ ಕೈಗಾರಿಕೆ ಸಚಿವರು):-
ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರು ಶೂನ್ಯವೇಳೆಯಲ್ಲಿ ಪ್ರಸ್ತಾಪಿಸಿರುವ ವಿಷಯ ನಮಗೆ ತಡವಾಗಿ ಸಿಕ್ಕಿದೆ. ಮಾನ್ಯ ಸದಸ್ಯರಿಗೆ ಉತ್ತರವನ್ನು ತರಿಸಿಕೊಡುತ್ತೇನೆ.

ಒ) ವಿಷಯ:- ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆಯಲ್ಲಿ
ಹೈದರಬಾದ್ ಕರ್ನಾಟಕ ಪ್ರದೇಶಕ್ಕೆ ಮುಂಬಡ್ಡಿ
ಮೀಸಲಾತಿಯಲ್ಲಿ ಆಗಿರುವ ಲೋಪ ಕುರಿತು.

ಶ್ರೀ ಚಿದಾನಂದ್ ಎಂ. ಗೌಡ (ಪದವೀಧರರ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ನನಗೆ ಮಾತನಾಡಲು ಅವಕಾಶ ಮಾಡಿಕೊಟ್ಟಿದ್ದಕ್ಕಾಗಿ ತಮಗೆ ಧನ್ಯವಾದಗಳನ್ನರ್ಪಿಸುತ್ತೇನೆ.

ಡಿ.ಪಿ.ಎ.ಆರ್ ಸುತ್ತೋಲೆ ಸಂಖ್ಯೆ: ಸಿ.ಆಸು.ಇ. 60 ಹೈಕೋ 2020, ದಿನಾಂಕ 06.06.2020 ರಲ್ಲಿ ಕೇಂದ್ರ ಕಛೇರಿ ಹಾಗೂ ಬಿ.ಬಿ.ಎಂ.ಪಿ ವ್ಯಾಪ್ತಿಯ ಎಲ್ಲಾ ಉಪ/ಅಧೀನ ಕಛೇರಿಗಳಲ್ಲಿ ಮುಂಜೂರಾದ ಎಲ್ಲಾ ಹುದ್ದೆಗಳನ್ನು ಕೇಂದ್ರ ಕಛೇರಿಯ ಹುದ್ದೆಗಳೊಂದಿಗೆ ಒಟ್ಟುಗೂಡಿ, ಹೈದ್ರಾಬಾದ್-ಕರ್ನಾಟಕ ಪ್ರದೇಶ 371(ಜೆ) ಅಡಿಯಲ್ಲಿ ಸ್ಥಳೀಯ ವ್ಯಕ್ತಿಗಳಿಗೆ ಶೇಕಡಾ 8 ರಷ್ಟು ರಾಜ್ಯ ಮಟ್ಟದ ಮೀಸಲಾತಿಯನ್ನು ನಿಗದಿಪಡಿಸುವಂತೆ ಸ್ಪಷ್ಟೀಕರಿಸಲಾಗಿದ್ದರೂ ಕಾನೂನುಬಾಹಿರವಾಗಿ ಅಧಿಸೂಚನೆ ಸಂಖ್ಯೆ: ನಆಇ 120 ನಯೋಸೇ 2020 (ಇ), ದಿನಾಂಕ 18.01.2022 ರಲ್ಲಿ ನಗರ

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಮತ್ತು ಗ್ರಾಮಾಂತರ ಯೋಜನಾ ಇಲಾಖೆಯ ಅಧೀನದ ವಿವಿಧ ಕಛೇರಿಗಳ ಸಹಾಯಕ ನಿರ್ದೇಶಕರ ಗ್ರೂಪ್ “ಎ” ವೃಂದದ ಹುದ್ದೆಗಳನ್ನು ಒಟ್ಟುಗೂಡಿಸದೇ ಪ್ರತ್ಯೇಕವಾಗಿ ಮೀಸಲಾತಿ ನಿಗದಿಪಡಿಸಿ ಶೇಕಡಾ 8 ಕ್ಕೆ ಬದಲಾಗಿ, ಶೇಕಡಾ 20 ರಷ್ಟು ಹುದ್ದೆಗಳನ್ನು ಮುಂಬಡ್ತಿಗಾಗಿ ಕಾಯ್ದಿರಿಸಿರುವುದರಿಂದ ಅರ್ಹ ಸ್ಥಳೀಯ ಆಭ್ಯರ್ಥಿಗಳಿಗೆ ಅನ್ಯಾಯವಾಗಿದೆ. ಈ ಬಗ್ಗೆ ಪರಿಶೀಲಿಸಿ ಅಧಿಸೂಚನೆಯನ್ನು ಮಾರ್ಪಡಿಸಿ, ಅರ್ಹ ಆಭ್ಯರ್ಥಿಗಳಿಗೆ ಬಡ್ಡಿ ನೀಡಬೇಕಾಗಿ ಸರ್ಕಾರವನ್ನು ಈ ಮೂಲಕ ಒತ್ತಾಯಿಸುತ್ತೇನೆ.

ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸಭಾನಾಯಕರು):- ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರು ಶೂನ್ಯವೇಳೆಯಲ್ಲಿ ಪ್ರಸ್ತಾಪಿಸಿರುವ ವಿಷಯಕ್ಕೆ ಮಾನ್ಯ ತೋಟಗಾರಿಕೆ ಮತ್ತು ಯೋಜನೆ ಮತ್ತು ಸಾಂಖ್ಯಿಕ ಸಚಿವರಿಂದ ಉತ್ತರ ಒದಗಿಸಲಾಗುವುದು.

07. ಸಭಾಪತಿಯವರ ಅನುಮತಿ ಮೇರೆಗೆ ಪ್ರಸ್ತಾಪಿಸಲಾಗಿದ್ದ ವಿಷಯಗಳಿಗೆ ಸಂಬಂಧಿಸಿದಂತೆ ಸಚಿವರ ಹೇಳಿಕೆಗಳು

ಅ) ವಿಷಯ:- ವಿಜಯಪುರ ಜಿಲ್ಲೆ ಬಸವನಬಾಗೇವಾಡಿ ತಾಲ್ಲೂಕಿನ
ವಡ್ಡೋಡಗಿ ಗ್ರಾಮದಲ್ಲಿ ಬಾಲಕನನ್ನು ಬೆತ್ತಲೆ ಮಾಡಿ
ಹಿಂಸೆ ಮಾಡಿರುವ ಬಗ್ಗೆ.

ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸಭಾನಾಯಕರು) (ಗೃಹ ಸಚಿವರ ಪರವಾಗಿ):- ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರಾದ ಶ್ರೀ ಪ್ರಕಾಶ್ ಕೆ. ರಾಘೋಡ್‌ರವರು ದಿನಾಂಕ 25.03.2022 ರಂದು ಪ್ರಸ್ತಾಪಿಸಿದ ವಿಷಯಕ್ಕೆ ಸಂಬಂಧಿಸಿದಂತೆ ಉತ್ತರವನ್ನು ಮಂಡಿಸುತ್ತಿದ್ದೇನೆ.

(ಉತ್ತರದ ಪ್ರತಿಯನ್ನು ಲಗತ್ತಿಸಲಾಗಿದೆ)

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಆ) ವಿಷಯ:- ಪರಿಶಿಷ್ಟ ಸಮಯದಲ್ಲ ಸಮವಸ್ತ್ರ ಕಡ್ಡಾಯ ಕೈಬಿಡುವ ಬಗ್ಗೆ.

ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸಭಾನಾಯಕರು) (ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಾಗೂ ಸಕಾಲ ಸಚಿವರ ಪರವಾಗಿ):- ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರಾದ ಶ್ರೀ ಪ್ರಕಾಶ್ ಕೆ. ರಾಥೋಡ್‌ರವರು ದಿನಾಂಕ 28.03.2022 ರಂದು ಪ್ರಸ್ತಾಪಿಸಿದ ವಿಷಯಕ್ಕೆ ಸಂಬಂಧಿಸಿದಂತೆ ಉತ್ತರವನ್ನು ಮಂಡಿಸುತ್ತಿದ್ದೇನೆ.

(ಉತ್ತರದ ಪ್ರತಿಯನ್ನು ಲಗತ್ತಿಸಲಾಗಿದೆ)

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಇ) ವಿಷಯ:- ಪಡಿತರ ಚೀಟಿದಾರರಿಗೆ ಧಾನ್ಯಗಳ ವಿತರಣೆ

ನಿಗದಿತ ಪ್ರಮಾಣ ಇಲ್ಲದಿರುವ ಬಗ್ಗೆ.

ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸಭಾನಾಯಕರು) (ಅರಣ್ಯ ಮತ್ತು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಹಾಗೂ ಕಾನೂನು ಮಾಪನಶಾಸ್ತ್ರ ಸಚಿವರ ಪರವಾಗಿ):- ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರಾದ ಶ್ರೀ ಕೆ. ಹರೀಶ್‌ಕುಮಾರ್‌ರವರು ದಿನಾಂಕ 28.03.2022 ರಂದು ಪ್ರಸ್ತಾಪಿಸಿದ ವಿಷಯಕ್ಕೆ ಸಂಬಂಧಿಸಿದಂತೆ ಉತ್ತರವನ್ನು ಮಂಡಿಸುತ್ತಿದ್ದೇನೆ.

(ಉತ್ತರದ ಪ್ರತಿಯನ್ನು ಲಗತ್ತಿಸಲಾಗಿದೆ)

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಸಭಾಪತಿಯವರು:- ಈಗ ಗಮನ ಸೆಳೆಯುವ ಸೂಚನೆಯನ್ನು ಚರ್ಚೆಗೆ ತೆಗೆದುಕೊಳ್ಳೋಣ. ಮಾನ್ಯಸದಸ್ಯರೆಲ್ಲರೂ ದಯವಿಟ್ಟು ಅರ್ಥಮಾಡಿಕೊಳ್ಳಬೇಕು. ಈಗ ಐದು ಗಮನ ಸೆಳೆಯುವ ಸೂಚನೆಗಳಿವೆ ಮತ್ತು ನಿಯಮ 330 ಮೇರೆಗೆ ಒಂಭತ್ತು ವಿಷಯಗಳಿವೆ. ಇದು ಅರ್ಥಗಂಟಿ ಆಗಬಾರದು. ಮಾನ್ಯ ಸದಸ್ಯರೆಲ್ಲರಿಗೂ ಮಾತನಾಡುವುದಕ್ಕೆ ಅವಕಾಶ ಸಿಗಬೇಕೆಂದು, ನಾನು ಸಮಯವನ್ನು ಕೊಟ್ಟಿದ್ದೇನೆ. ದಯವಿಟ್ಟು, ಮಾನ್ಯ ಸದಸ್ಯರೆಲ್ಲರೂ restrict ಆಗಿ ಮಾತನಾಡಿ. ಈಗ ಶ್ರೀ ಸಅಂ ಅಹಮದ್‌ರವೇ ಗಮನ ಸೆಳೆಯುವ ಸೂಚನೆ ಬಗ್ಗೆ ಮಾತನಾಡಿ.

ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸಭಾನಾಯಕರು):- ಮಾನ್ಯ ಸಭಾಪತಿಯವರೇ, ಮಾನ್ಯ ಗೋವಿಂದ ಕಾರಜೋಳರವರು ಸದನದಲ್ಲಿ ಇಲ್ಲ. ಶ್ರೀ ಯು.ಬಿ. ವೆಂಕಟೇಶ್‌ರವರ ಗಮನ ಸೆಳೆಯುವ ಸೂಚನೆಗೆ ತೆಗೆದುಕೊಳ್ಳಿ.

ಸಭಾಪತಿಯವರು:- ಮಾನ್ಯ ಗೋವಿಂದ ಕಾರಜೋಳರವರು ಇಲ್ಲ. ಶ್ರೀ ಯು.ಬಿ. ವೆಂಕಟೇಶ್‌ರವರೇ ಗಮನ ಸೆಳೆಯುವ ಸೂಚನೆ ಬಗ್ಗೆ ಮಾತನಾಡಿ.

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

೦೩. ಗಮನ ಸೆಳೆಯುವ ಸೂಚನೆಗಳು

ವಿಷಯ:- ಬೆಂಗಳೂರು ನಗರದ ಕತ್ರಿಗುಪ್ಪೆ ಗ್ರಾಮದ ಸರ್ವೆ ನಂ.15ರಲ್ಲಿ ಹೈಕೋರ್ಟ್ ಆದೇಶವಿದ್ದರೂ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಸಾರ್ವಜನಿಕರ ಉಪಯೋಗಕ್ಕಾಗಿ ಮೀಸಲಿಟ್ಟಿರುವ ನಿವೇಶನಗಳನ್ನು ವಶಕ್ಕೆ ಪಡೆಯದಿರುವ ಕುರಿತು.

ಶ್ರೀ ಯು.ಬಿ. ವೆಂಕಟೇಶ್ (ನಾಮನಿರ್ದೇಶನವನ್ನು ಹೊಂದಿದವರು):- ಮಾನ್ಯ ಸಭಾಪತಿಯವರೇ, ನನಗೆ ಮಾತನಾಡಲು ಅವಕಾಶ ಮಾಡಿಕೊಟ್ಟಿದ್ದಕ್ಕಾಗಿ ತಮಗೆ ಧನ್ಯವಾದಗಳನ್ನರ್ಪಿಸುತ್ತೇನೆ. ಬೆಂಗಳೂರು ನಗರದ ಕತ್ರಿಗುಪ್ಪೆ ಗ್ರಾಮದ ಸರ್ವೆ ನಂ.15ರಲ್ಲಿ ಹೈಕೋರ್ಟ್ ಆದೇಶವಿದ್ದರೂ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಸಾರ್ವಜನಿಕರ ಉಪಯೋಗಕ್ಕಾಗಿ ಮೀಸಲಿಟ್ಟಿರುವ ನಿವೇಶನಗಳನ್ನು ವಶಕ್ಕೆ ಪಡೆಯದಿರುವ ಕುರಿತು ಮಾನ್ಯ ಮುಖ್ಯಮಂತ್ರಿಗಳ ಗಮನವನ್ನು ಸೆಳೆಯಬಯಸುತ್ತೇನೆ.

ಶ್ರೀ ಜಿ.ಸಿ. ಮಾಧುಸ್ವಾಮಿ (ಕಾನೂನು ಸಂಸದೀಯ ವ್ಯವಹಾರ ಮತ್ತು ಶಾಸನ ರಚನಾ ಸಚಿವರು) (ಮಾನ್ಯ ಮುಖ್ಯಮಂತ್ರಿಯವರ ಪರವಾಗಿ):- ಮಾನ್ಯ ಸಭಾಪತಿಯವರೇ,

(ಅಖತ ಹೇಳಿಕೆಯ ಪ್ರತಿಯನ್ನು ಲಗತ್ತಿಸಲಾಗಿದೆ)

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಶ್ರೀ ಯು.ಬಿ. ವೆಂಕಟೇಶ್:- ಮಾನ್ಯ ಸಭಾಪತಿಯವರೇ, ಬೆಂಗಳೂರು ನಗರದ ಕತ್ರಿಗುಪ್ಪೆ ಗ್ರಾಮದ ಸರ್ವೆ ನಂ.15ರಲ್ಲಿ ಸಾರ್ವಜನಿಕ ಉಪಯೋಗಕ್ಕೆ ಮೀಸಲಿಟ್ಟಿರುವ ತುಂಬಾ ಬೆಲೆ ಬಾಳುವ ನಿವೇಶನವನ್ನು ಹೈಕೋರ್ಟ್ ಆದೇಶವಿದ್ದರೂ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ವಶಕ್ಕೆ ಪಡೆಯದೇ, ಈ ಭಾಗದ ಸಾರ್ವಜನಿಕ ಉಪಯೋಗಕ್ಕೆ ಅಗತ್ಯವಾದ ಆಸ್ವತ್ತೆ/ ಬಸ್ ನಿಲ್ದಾಣ/ ಶಾಲೆ ಇನ್ನು ಮುಂತಾದವುಗಳಿಗೆ ನಿವೇಶನದ ಕೊರತೆ ಕಂಡು ಬಂದಿರುವ ಬಗ್ಗೆ ನಿಯಮ 72 ರಡಿಯಲ್ಲಿ ಸರ್ಕಾರದ ಗಮನವನ್ನು ಸೆಳೆಯುತ್ತೇನೆ.

ಸಭಾಪತಿಯವರು:- ಇದಕ್ಕೆ ಉತ್ತರ ಯಾರು ಹೇಳುತ್ತೀರಾ.

ಶ್ರೀ ಜಿ.ಸಿ. ಮಾಧುಸ್ವಾಮಿ (ಕಾನೂನು ಸಂಸದೀಯ ವ್ಯವಹಾರ ಮತ್ತು ಶಾಸನ ರಚನಾ ಸಚಿವರು) (ಮಾನ್ಯ ಮುಖ್ಯಮಂತ್ರಿಯವರ ಪರವಾಗಿ):- ಮಾನ್ಯ ಸಭಾಪತಿಯವರೇ, ಉತ್ತರವನ್ನು ಕೊಟ್ಟಿದ್ದೇವೆ.

ಸಭಾಪತಿಯವರು:- ಮಾನ್ಯ ಸದಸ್ಯರೇ ಉತ್ತರವನ್ನು ಕೊಟ್ಟಿದ್ದಾರೆ. ತಾವು ಇದರ ಬಗ್ಗೆ ಕೇಳಿ.

ಶ್ರೀ ಯು.ಬಿ. ವೆಂಕಟೇಶ್:- ಮಾನ್ಯ ಸಭಾಪತಿಯವರೇ, ಈಗ ಉತ್ತರವನ್ನು ಕೊಟ್ಟಿದ್ದಾರೆ.

ಸಭಾಪತಿಯವರು:- ಮಾನ್ಯ ಸಚಿವರೇ, ಮೌಖಿಕವಾಗಿ ಏನಾದರೂ ಹೇಳುವುದು ಇದ್ದರೆ ಹೇಳಿ.

ಶ್ರೀ ಯು.ಬಿ. ವೆಂಕಟೇಶ್:- ಮಾನ್ಯ ಸಭಾಪತಿಯವರೇ, 1968 ರಲ್ಲಿ ಬೆಂಗಳೂರು ನಗರದ ಕತ್ರಿಗುಪ್ಪೆ ಗ್ರಾಮದ ಸರ್ವೆ ನಂ. 15 ರಲ್ಲಿ ಸುಮಾರು 30 ಗುಂಟೆ ಜಮೀನು CITB (*Construction Industry Training Board*) ಅವರು ಭೂಸ್ವಾಧೀನ ಪಡಿಸಿಕೊಳ್ಳುತ್ತಾರೆ. ಸದರಿ ಜಮೀನಿನಲ್ಲಿ ನಿವೇಶನವನ್ನು ಹಂಚಿಕೆ ಮಾಡುತ್ತಾರೆ. ಸರ್ವೆ ನಂ.15/1 ರಲ್ಲಿ ಸಾರ್ವಜನಿಕ ಸಲುವಾಗಿ ಒಂದು ನಿವೇಶನವಾಗುತ್ತದೆ. ಪ್ರಸ್ತುತ ನಿವೇಶನ ಕೆಲವು ಭೂಗಟ್ಟರ ಕೈಯಲ್ಲಿವೆ. ಈ ನಿವೇಶನವನ್ನು 1990ರಲ್ಲಿ ಭೂಗಟ್ಟರು ಲಪಾಟಾಯಿಸಿದ್ದು, ಮೂಲ ದಾವಾ ಸಂಖ್ಯೆ 2786/08 ರಲ್ಲಿ BJP ವಿರುದ್ಧ ದಾವೆ ಹೂಡುತ್ತಾರೆ. ಇದು 2008 ರಲ್ಲಿ ವಜಾವಾಗುತ್ತದೆ. 1994 ರಲ್ಲಿದ್ದಂತಹ

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಸಚಿವರಿಗೆ ಮನವಿ ಸಲ್ಲಿಸಿದರೂ, ಯಾವುದೇ ಪ್ರಯೋಜನವಾಗಲಿಲ್ಲ. ಭೂಗಳ್ಳರ ತಂದೆ-ತಾಯಿ ಸತ್ತು ಹೋಗಿದ್ದಾರೆ ಎಂದು ಎಂದು ಹೇಳಿ, 2009 ರಲ್ಲಿ ಜಿ.ಪಿ.ಎ. ಮಾಡಿಕೊಂಡಿದ್ದೇವೆಂದು ಹೇಳಿ, ದಾವೆ ಹೂಡುತ್ತಾರೆ. ಅದು ಕೂಡ ವಜಾವಾಗುತ್ತದೆ. Original Suit ಸಂಖ್ಯೆ 1926/1999 ಅದೂ ಕೂಡ ವಜಾವಾಗುತ್ತದೆ. ಇದೆಲ್ಲಾ ಆದಮೇಲೆ 2015 ರಲ್ಲಿ ಒಂದು ಆರ್‌ಎಫ್‌ಎ ಹಾಕುತ್ತಾರೆ. ಇದಕ್ಕೆ ಸಂಬಂಧಪಟ್ಟಂತೆ ಬಿ.ಡಿ.ಎ. ವಕೀಲರು ಯಾವುದೇ ಆಕ್ಷೇಪಣೆ ಸಲ್ಲಿಸುವುದಿಲ್ಲ. ಕೇಸ್‌ನ್ನು ಉದ್ದೇಶಪೂರ್ವಕವಾಗಿ ಮುನ್ನಡೆಸಲು ಪ್ರಯತ್ನಿಸುತ್ತಾರೆ. ಈ ಜಾಗವೆಲ್ಲಾ ಭೂಗಳ್ಳರ ಕೈಯಲ್ಲಿದೆ. ಆಮೇಲೆ ತಂದೆ-ತಾಯಿ ಸತ್ತ ಮೇಲೆ, ಈ ಮಕ್ಕಳು ಮತ್ತೆ ದಾವೆ ಹೂಡಿದಾಗ, ನಾಲ್ಕು ವಾರದಲ್ಲ ಈ ದಾವೆಗೆ book produce ಮಾಡದೇ ಹೋದರೆ, ಇದು ವಜಾ ಆಗುತ್ತದೆ ಎಂದು ಮಾನ್ಯ ಉಚ್ಚ ನ್ಯಾಯಾಲಯವು ಹೇಳುತ್ತದೆ. ಇವರು ನಾಲ್ಕು ವಾರದೊಳಗೆ ಹಾಕಬೇಕಾಗಿದ್ದು, ಆರು ತಿಂಗಳು ವಿಳಂಬವಾಗಿ ಹಾಕುತ್ತಾರೆ. ಅದಕ್ಕೂ ಕೂಡ ಯಾರೂ ಆಕ್ಷೇಪಣೆ ಮಾಡುವುದಿಲ್ಲ. ಇವತ್ತಿಗೂ ಕೂಡ ಆ ಜಾಗ ಭೂಗಳ್ಳರ ಕೈಯಲ್ಲಿದೆ. ಅದರ ಬಗ್ಗೆ ಸರ್ಕಾರ ಹೇಳಿದ ನಂತರ ನಾನು ಆಮೇಲೆ ಮಾತನಾಡುತ್ತೇನೆ.

(ಮುಂದು)

(691) 29-03-2022 12.40 ಟಿಸಿಹೆಚ್-ವಿಕೆ

ಶ್ರೀ ಜೆ.ಸಿ.ಮಾಧುಸ್ವಾಮಿ (ಸಣ್ಣ ನೀರಾವರಿ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರು, ಮಾನ್ಯ ಮುಖ್ಯಮಂತ್ರಿಯವರ ಪರವಾಗಿ):- ಮಾನ್ಯ ಸಭಾಪತಿಯವರೇ, ಮಾನ್ಯ ಯು.ಬಿ.ವೆಂಕಟೇಶ್‌ವರವರು ಹೇಳಿದಂತೆ ಮೂರು ಸಿ.ಎ., ಸೈಟ್‌ಗಳನ್ನು ಗುರುತಿಸಲಾಗಿತ್ತು. ಮೊದಲನೆಯದಾಗಿ ಗ್ಯಾಸ್ ಗೋಡನ್ ಉಪಯೋಗಕ್ಕೆ ಕೊಟ್ಟಿದ್ದರು. ಎರಡನೆಯದಾಗಿ ವಿದ್ಯಾ ಪೀಠ ಸಂಸ್ಥೆಗೆ ಅಜ್ಜಿಗೆ ಕೊಟ್ಟಿದ್ದರು. ಮೂರನೆಯದಾಗಿ, ಇನ್ನೊಂದು ಜಾಗವನ್ನು ಯಾರೋ ಒಬ್ಬರು ಗುಜರಿ ವ್ಯಾಪಾರ ಮಾಡತಕ್ಕಂಥವರು occupy ಮಾಡಿಕೊಂಡಿದ್ದರು. ಒಂದು ಬಾರಿ ಅವರ ವಿರುದ್ಧ

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಕೋರ್ಟ್‌ನಲ್ಲಿ ಕೇಸ್ ದಾಖಲಿಸಿ, ಸ್ಟೇ ತೆಗೆದುಕೊಂಡಿದ್ದಾರೆ. ಈಗ ಅಂತಿಮವಾಗಿ ಅದು ವಜಾ ಆಗಿದೆ. ಮಾನ್ಯ ಶಾಸಕರಾದ ಶ್ರೀ ಯು.ಬಿ.ವೆಂಕಟೇಶ್‌ವರವರು ಹೇಳಿದಂತೆ ಆರ್‌ಎಫ್‌ಎ ನಂ. 173/2015 ರಲ್ಲಿ ಒಂದು injunction ಕೊಟ್ಟಿದ್ದಾರೆ. 'ad-interim injunction has paid for till the next date.' ಅದು ಹಾಗೆಯೇ ಮುಂದುವರಿಸಿದ್ದಾರೆ. ಪ್ರಸ್ತುತ ಇಂಜಿಂಕ್ಷನ್ ಆರ್ಡರ್ ಇರುವುದರಿಂದ ಬಡವನವರು ಆ ಸ್ವತ್ತನ್ನು ತೆರವುಗೊಳಿಸುವುದಕ್ಕೆ ಸಾಧ್ಯವಾಗಿಲ್ಲ. ಮಾನ್ಯ ಯು.ಬಿ.ವೆಂಕಟೇಶ್‌ವರವರು ಬಡಿವ advocates has failed ಎಂದು ಹೇಳಿದ್ದಾರೆ. ಅದನ್ನು ನಾನೇ ತರಿಸಿಕೊಂಡು ನೋಡಿ, ತಕ್ಷಣವೇ ಅದಕ್ಕೆ stay vacate ಮಾಡುವುದಕ್ಕೆ ಪ್ರಯತ್ನ ಮಾಡುತ್ತೇವೆ.

ಶ್ರೀ ಯು.ಬಿ.ವೆಂಕಟೇಶ್‌:- ಮಾನ್ಯ ಸಭಾಪತಿಯವರೇ, ಏಕೆಂದರೆ ಆ ವಿದ್ಯಾಪೀಠಕ್ಕೆ ಅಜ್ಜಿ ಗೆ ಕೊಟ್ಟಿರತಕ್ಕಂಥ ಜಾಗವು ಚನ್ನಮ್ಮನ ಕೆರೆ ಅಚ್ಚುಕಟ್ಟಿನಿಂದ ಬಂದಾಗ ಅದು corner piece. ಅಲ್ಲಿಲ್ಲಾ ಹಳೆಯ ಕಾರುಗಳು, ಡಬ್ಬಾ ಅಂಗಡಿ ಇಟ್ಟುಕೊಂಡು, ಅವುಗಳನ್ನು ಮಾರಾಟ ಮಾಡಿಕೊಂಡು ಅವರೆಲ್ಲಾ ಬಾಡಿಗೆ ವಸೂಲಿ ಮಾಡಿಕೊಳ್ಳುತ್ತಿದ್ದಾರೆ. ಒಂದುವೇಳೆ ಬಡಿವ ಲಾಯರ್ಸ್ ಏನಾದರೂ ಪ್ರಯತ್ನ ಮಾಡಿದ್ದರೆ, ಕಳೆದ 5 ವರ್ಷಗಳ ಹಿಂದೆಯೇ ಈ ಸ್ವತ್ತು ಸಾರ್ವಜನಿಕರಿಗೆ ಉಪಯೋಗವಾಗುತ್ತಿತ್ತು. ಬಡಿವ ಲಾಯರ್ ಮೇಲೆ ನೀವು ಏನಾದರೂ ಕ್ರಮ ತೆಗೆದುಕೊಳ್ಳಬೇಕು. ನಾವು panel ನಲ್ಲಿ ಇಟ್ಟಿರುತ್ತೇವೆ, ಅವರು ಬೇಕೆಂತಲೇ ಅವರ ಜೊತೆ ಶಾಮೀಲಾಗಿ ಉತ್ತಮ ಬೆಲೆ ಬಾಳುವಂತಹ ಸರ್ಕಾರದ ಆಸ್ತಿಯನ್ನೆಲ್ಲಾ ಬಿಟ್ಟುಕೊಡುವಂತೆ ಮಾಡುತ್ತಿದ್ದಾರೆ. ಆದ್ದರಿಂದ ಮಾನ್ಯ ಸಚಿವರು ದಯವಿಟ್ಟು ಆದಷ್ಟು ಬೇಗನೇ ಅವುಗಳನ್ನು ತೆರವುಗೊಳಿಸಿ ಸಾರ್ವಜನಿಕರ ಉಪಯೋಗಕ್ಕೆ ಅನುಕೂಲವಾಗುವಂತೆ ಮಾಡಬೇಕು.

ಶ್ರೀ ಜೆ.ಸಿ.ಮಾಧುಸ್ವಾಮಿ:- ಮಾನ್ಯ ಸಭಾಪತಿಯವರೇ, ಮಾನ್ಯ ಯು.ಬಿ.ವೆಂಕಟೇಶ್‌ವರವರೇ, ನಾನೇ personal ಆಗಿ ತೆಗೆದುಕೊಂಡು ಅದನ್ನು attend ಮಾಡುತ್ತೇನೆ.

ಶ್ರೀ ಯು.ಬಿ.ವೆಂಕಟೇಶ್‌:- ಮಾನ್ಯ ಸಭಾಪತಿಯವರೇ, ಆಯಿತು. ಮಾನ್ಯ ಸಚಿವರಿಗೆ ಧನ್ಯವಾದಗಳು.

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಆ) ವಿಷಯ:- ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನ ಅರಿಕುಂಟೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಭ್ರಷ್ಟಾಚಾರ ಎಸಗಿರುವ ಕುರಿತು.

ಡಾ|| ವೈ.ಎ.ನಾರಾಯಣಸ್ವಾಮಿ (ಸರ್ಕಾರಿ ಮುಖ್ಯ ಸಚೀತಕರು):- ಮಾನ್ಯ ಸಭಾಪತಿಯವರೇ, ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನ ಅರಿಕುಂಟೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಭ್ರಷ್ಟಾಚಾರ ಎಸಗಿರುವ ಬಗ್ಗೆ ಮಾನ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರ ಗಮನ ಸೆಳೆಯುತ್ತಿದ್ದೇನೆ.

ಶ್ರೀ ಕೆ.ಎಸ್.ಈಶ್ವರಪ್ಪ (ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರು) ಮಾನ್ಯ ಸಭಾಪತಿಯವರೇ,

(ಸಚಿವರ ಹೇಳಿಕೆ ಪ್ರತಿಯನ್ನು ಲಗತ್ತಿಸಿದೆ)

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಡಾ|| ವೈ.ಎ.ನಾರಾಯಣಸ್ವಾಮಿ (ಸರ್ಕಾರಿ ಮುಖ್ಯ ಸಚೀತಕರು):- ಮಾನ್ಯ ಸಭಾಪತಿಯವರೇ, ಮೊದಲನೆಯದಾಗಿ ಮಾನ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಿಗೆ ನಾನು ಅಭಿನಂದನೆಗಳು. ಶ್ರೀನಿವಾಸಪುರ ತಾಲ್ಲೂಕಿನ ಅರಿಕುಂಟೆ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಭ್ರಷ್ಟಾಚಾರ ಎಸಗಿರುವ ಪಂಚಾಯತಿ ಅಭಿವೃದ್ಧಿ ಅಧಿಕಾರಿಯನ್ನು ಅಮಾನತ್ತುಗೊಳಿಸಿದ್ದಾರೆ.

ಸಭಾಪತಿಯವರು:- ಡಾ|| ವೈ.ಎ.ನಾರಾಯಣಸ್ವಾಮಿಯವರೇ, ತಾವು ಮಾನ್ಯ ಸಚಿವರಿಗೆ ಅಭಿನಂದನೆಗಳನ್ನು ಸಲ್ಲಿಸಿ ಮತ್ತೆ ಏಕೆ ಮಾತನಾಡುತ್ತಿದ್ದೀರಿ?

ಡಾ|| ವೈ.ಎ.ನಾರಾಯಣಸ್ವಾಮಿ:- ಮಾನ್ಯ ಸಭಾಪತಿಯವರೇ, ಒಂದು ನಿಮಿಷ. ಅವರನ್ನು ನಿನ್ನೆ ದಿವಸ ಅಮಾನತ್ತುಗೊಳಿಸಿದ್ದಾರೆ. ನನ್ನ ಗ್ರಾಮ ಪಂಚಾಯತಿಗೆ ಸಂಬಂಧಪಟ್ಟಂತೆ ಹೇಳುವುದಾದರೆ, ನನ್ನ ಊರಿಗೂ ಮತ್ತು ಪಕ್ಕದ ಊರಿಗೆ ಸುಮಾರು ಒಂದು ಕಿಲೋ ಮೀಟರ್ ದೂರ ಇದೆ. ಆದರೆ ಅಲ್ಲಿ ಇದುವರೆಗೂ ರಸ್ತೆ ಆಗಿಲ್ಲ. ಅಲ್ಲಿ ಟೆಂಡರ್ ಕರೆದು ಸರ್ಕಾರದಿಂದ ಸುಮಾರು ಐವತ್ತು ಲಕ್ಷಗಳನ್ನು ತೆಗೆದುಕೊಂಡು ಹೋಗಿ ಕೆಲಸ ಮಾಡತಕ್ಕಂಥ ಸಂದರ್ಭದಲ್ಲೂ ಆ ಗ್ರಾಮ ಪಂಚಾಯತಿಯಲ್ಲಿ ಒಬ್ಬರು ಕಂಪ್ಯೂಟರ್ ಆಪರೇಟರ್ ರವರು ಗುತ್ತಿಗೆ ಆಧಾರದ ಮೇಲೆ ನೇಮಕವಾಗಿದ್ದಾರೆ. ಆ ಕಂಪ್ಯೂಟರ್ ಆಪರೇಟರ್ ನವರ ಮನೆಯ ಇಬ್ಬರ ಹೆಸರಿಗೆ ಮನೆಗಳನ್ನು ಮಂಜೂರು ಮಾಡಿಸಿಕೊಂಡು ಆ ಮನೆಯನ್ನು ರಸ್ತೆ ಮಧ್ಯೆ ಕಟ್ಟಿದ್ದಾನೆ. ಹಾಗಾಗಿ, ಈ ಎಲ್ಲಾ ವಿಚಾರ ಬಯಲಿಗೆ ಬಂದಿದೆ. ನನಗೇನೂ ಆ ಗ್ರಾಮ ಪಂಚಾಯತಿ ವಿಷಯದಲ್ಲಿ ಚರ್ಚೆ ಮಾಡಬೇಕೆಂದು ಆಸೆ ಇಲ್ಲ. ಆದರೆ ಇದರ ಬಗ್ಗೆ ಬಹಳ ಆಳಕ್ಕೆ ಹೋಗಿ ಚರ್ಚೆ ಮಾಡಿದಾಗ, ಆ ಗ್ರಾಮ ಪಂಚಾಯತಿಯಲ್ಲಿರುವ ಪಿಡಿಓ ಮತ್ತು ಕಂಪ್ಯೂಟರ್ ಆಪರೇಟರ್ ಇವರಿಬ್ಬರೂ ಸೇರಿಕೊಂಡು ಡಾ|| ಬಿ.ಆರ್.ಅಂಬೇಡ್ಕರ್ ವಸತಿ ಯೋಜನೆಯಲ್ಲಿ ಬಹಳಷ್ಟು ಅಕ್ರಮವೆಸಗಿದ್ದಾರೆ. ಉದಾಹರಣೆಗೆ ಹೇಳುವುದಾದರೆ, ಮೊದಲನೆಯದಾಗಿ, ಆ ಪಂಚಾಯತಿಯ ಪಕ್ಕದಲ್ಲಿನ ದೊಡ್ಡವನದೊಡ್ಡಿ ಗ್ರಾಮದಲ್ಲಿನ ಶ್ರೀಮತಿ ಚೈತ್ರ, ಶ್ರೀಮತಿ ನಾಗರತ್ನಮ್ಮ, ಶ್ರೀಮತಿ ನೇತ್ರಾವತಿ, ಶ್ರೀಮತಿ ಲಕ್ಷ್ಮಿದೇವಮ್ಮ ಮತ್ತು ಶ್ರೀಮತಿ ಶಶಿಕಲಾ ಈ ಐದು ಜನರ ಮನೆಗಳನ್ನು ಕಟ್ಟಿದೆಯೇ ಬಲ ಮಾಡಿಕೊಂಡಿದ್ದಾರೆ. ಎರಡನೆಯದಾಗಿ, ಅದೇ ಗ್ರಾಮ ಪಂಚಾಯತಿ ವ್ಯಾಪ್ತಿಯ ಬೈಪ್ಲಲ್ಲಿ ಗ್ರಾಮದಲ್ಲಿ ಪಿಡಿಓ ರವರು

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ದಿನಾಂಕ 07.01.2022ನೇ ಇಸವಿಯಲ್ಲಿ RDWSD (Rural Drinking Water and Sanitation Department) ನಿಂದ ಕುಡಿಯುವ ನೀರಿಗಾಗಿ ಬೋರ್‌ವೆಲ್ ಕೊರೆಯಲು ನಾಲ್ಕು ಲಕ್ಷದ ಒಂಭತ್ತು ಸಾವಿರ ರೂಪಾಯಿಗಳ ಬಿಲ್ ಡ್ರಾ ಮಾಡಿದ್ದಾರೆ. ಅದೇ ಬೋರ್‌ವೆಲ್‌ಗೆ ಗ್ರಾಮ ಪಂಚಾಯತಿಯಿಂದಲೂ ಕೂಡ ಬಿಲ್ ಡ್ರಾ ಮಾಡಿದ್ದಾರೆ. ಅಂದರೆ ಡಬಲ್ ಡಬಲ್ ಪೇಮೆಂಟ್ ಮಾಡಿದ್ದಾರೆ. ಮೂರನೆಯದಾಗಿ, NREG Scheme ನಲ್ಲಿ ಅದೇ ಕಂಪ್ಯೂಟರ್ ಆಪರೇಟರ್ ಯಾರು ಇದ್ದಾರೋ ಅವರ ಸಂಬಂಧಿಕರ ಅಕೌಂಟ್‌ಗೆ ದಿನಾಂಕ 11.10.2022ರಂದು ಒಂದು ಚೆಕ್ ಮುಖಾಂತರ ರೂ. 1,68,000 ಗಳನ್ನು ವರ್ಗಾವಣೆ ಮಾಡಿದ್ದಾರೆ. ಮತ್ತೊಂದು ಚೆಕ್ ಮುಖಾಂತರ ರೂ. 1,02,000 ಗಳನ್ನು ವರ್ಗಾವಣೆ ಮಾಡಿದ್ದಾರೆ. ಇನ್ನೊಂದು ಚೆಕ್ ಮುಖಾಂತರ ರೂ. 24,000ಗಳನ್ನು ವರ್ಗಾವಣೆ ಮಾಡಿದ್ದಾರೆ. ಅಂದರೆ ಎನ್‌ಆರ್‌ಐಜಿ ಯೋಜನೆಯ ಸುಮಾರು ರೂ.2,50,000 ಗಳಿಂದ 3,00,000 ಗಳನ್ನು ಆ ಕಂಪ್ಯೂಟರ್ ಆಪರೇಟರ್ ಸಂಬಂಧಿಕರ ಅಕೌಂಟ್‌ಗೆ ಹಣ ವರ್ಗಾವಣೆ ಮಾಡುವುದಕ್ಕೆ ಅವಕಾಶ ಇದೆಯೇ? ಕಳೆದ ಅವಧಿಯಲ್ಲಿ ಆ ಗ್ರಾಮ ಪಂಚಾಯತಿಗೆ ನಾನು ಸನ್ಮಾನ್ಯ ವಸತಿ ಸಚಿವರಾದ ವಿ.ಸೋಮಣ್ಣನವರ ಕೈಕಾಲು ಹಿಡಿದು ಸುಮಾರು 500 ಮನೆಗಳನ್ನು ಮಂಜೂರು ಮಾಡಿಸಿಕೊಟ್ಟಿದ್ದೆನು. ಆದರೆ ಆ ಗ್ರಾಮ ಪಂಚಾಯತಿಯಲ್ಲಿ ಒಂದೇ ಒಂದು ಮನೆಯನ್ನು ಕಟ್ಟುವುದಕ್ಕೆ ಆಗಿಲ್ಲ. ಅಲ್ಲಿ ಬಹಳ ಸಮಸ್ಯೆ ಇದೆ. ಆದ್ದರಿಂದ ಮಾನ್ಯ ಸಚಿವರಿಗೆ ಮನವಿ ಮಾಡುವುದೇನೆಂದರೆ NREG Scheme ಯಲ್ಲಿ, ಡಾ||ಬಿ.ಆರ್.ಅಂಬೇಡ್ಕರ್ ವಸತಿ ಯೋಜನೆಯಲ್ಲಿ ಮತ್ತೆ ಬೇರೆ ಬೇರೆ ಸ್ಥಿಂಗಳಲ್ಲಿ ಆಗಿರತಕ್ಕಂಥ ಭ್ರಷ್ಟಾಚಾರ ಮತ್ತು ಅನ್ಯಾಯವನ್ನು 5 ವರ್ಷಗಳ ಅವಧಿಗೆ ಸೀಮಿತವಾಗಿ ಅದರಲ್ಲಿ involve ಆಗಿರುವ ಪಿಡಿಓ ಮತ್ತು ಕಂಪ್ಯೂಟರ್ ಆಪರೇಟರ್ ರವರ ಮೇಲೆ ತನಿಖೆ ಮಾಡಿಸಬೇಕು. ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುವ ಒಬ್ಬ ಕಂಪ್ಯೂಟರ್ ಆಪರೇಟರ್‌ಗೆ ಅಷ್ಟು ಧೈರ್ಯ ಇದ್ದರೆ, ಇನ್ನು ಆ ಪಂಚಾಯತಿ ಗತಿಯೇನು? ಇದರ ಬಗ್ಗೆ ಕ್ರಮಕೈಗೊಳ್ಳಬೇಕೆಂದು ನಾನು ಮಾನ್ಯ ಸಚಿವರಿಗೆ ಕೇಳುತ್ತಿದ್ದೇನೆ.

ಶ್ರೀ ಕೆ.ಎಸ್.ಕೇಶವರಪ್ಪ (ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರು):- ಮಾನ್ಯ ಸಭಾಪತಿಯವರೇ, ಮಾನ್ಯ ಡಾ|| ವೈ.ಎ.ನಾರಾಯಣಸ್ವಾಮಿಯವರು ಹೇಳುತ್ತಿರುವ ಅಂಶಗಳು ನಿಜಕ್ಕೂ

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಬಹಳ ಗಂಭೀರವಾಗಿದೆ. ಇದನ್ನು ಅಧಿಕಾರಿಗಳ ಮುಖಾಂತರ ಖಂಡಿತವಾಗಿಯೂ ತನಿಖೆ ಮಾಡಿಸಿ, ಸಂಬಂಧಪಟ್ಟ ಪಿಡಿಓ ಇರಬಹುದು ಮತ್ತು ಕಂಪ್ಯೂಟರ್ ಆಪರೇಟರ್ ಇರಬಹುದು ಅಥವಾ ಇತರೆ ಬೇರೆ ಯಾರೇ ಇರಬಹುದು. ಅವಯಾರು ತಪ್ಪಿತಸ್ಥರು ಇದ್ದಾರೋ ಅವರ ಮೇಲೆ ಖಂಡಿತವಾಗಿಯೂ ನಾವು ಕ್ರಮ ತೆಗೆದುಕೊಳ್ಳುತ್ತೇವೆ.

ಡಾ|| ವೈ.ಎ.ನಾರಾಯಣಸ್ವಾಮಿ:- ಮಾನ್ಯ ಸಭಾಪತಿಯವರೇ, ಮಾನ್ಯ ಸಚಿವರೇ, ದಯವಿಟ್ಟು ಬೆಂಗಳೂರಿನಿಂದಲೇ ಅಧಿಕಾರಿಗಳ ಒಂದು ಟೀಂ ಕಳುಹಿಸಿ, ತನಿಖೆ ಮಾಡಿಸಬೇಕು. ಲೋಕಲ್‌ನಲ್ಲಿ ಬಹಳ pressure ಇರುತ್ತದೆ. ತಾಲ್ಲೂಕು ಪಂಚಾಯತಿ ಅಧಿಕಾರಿಗಳು ಅದನ್ನು ತನಿಖೆ ಮಾಡಿ ಬಂದು ಸುಮ್ಮನೆ ಕುಳಿತುಕೊಂಡರು. ಜಿಲ್ಲಾ ಪಂಚಾಯತಿ ಅಧಿಕಾರಿಗಳು ಅದನ್ನು ತನಿಖೆ ಮಾಡಿ ಬಂದು ಸುಮ್ಮನೆ ಕುಳಿತುಕೊಂಡರು. ಈಗ ಅವರನ್ನು ಸಸ್ಪೆಂಡ್ ಮಾಡಿರುವುದು ಈ ಗ್ರಾಮ ಪಂಚಾಯತಿಯಲ್ಲಿ ಅವ್ಯವಹಾರ ಎಸಗಿರುವ ಬಗ್ಗೆ ಅಲ್ಲ, ಇದೇ ಗ್ರಾಮ ಪಂಚಾಯತಿಯ ಪಿಡಿಓ ರವರು ಚಲ್ಲಗಾನಹಳ್ಳಿ ಗ್ರಾಮ ಪಂಚಾಯತಿಯಲ್ಲಿ ಕೆಲಸ ಮಾಡುತ್ತಿದ್ದಾಗ ಎಸಗಿರತಕ್ಕಂಥ ಅಕ್ರಮಗಳ ಬಗ್ಗೆ ಸರ್ಕಾರ ಸಸ್ಪೆಂಡ್ ಮಾಡಿದ್ದಾರೆ. ಈಗ ಆ ಪಿಡಿಓ ರವರೇ ನಮ್ಮ ಗ್ರಾಮ ಪಂಚಾಯತಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಈಗ ನಾನು ಹೇಳದಂತಹ ಎಲ್ಲಾ ವ್ಯವಹಾರಗಳು ಅವರ ಅವಧಿಯಲ್ಲೇ ನಡೆದಿದೆ. ಇದಕ್ಕೆ ಸಂಬಂಧಪಟ್ಟಂತೆ, ರಾಜ್ಯ ಮಟ್ಟದಲ್ಲೇ ಒಂದು ತಂಡ ಕಳುಹಿಸಿ enquiry ಮಾಡಿಸಿ, ಆ ಗ್ರಾಮ ಪಂಚಾಯತಿಗೆ ಕಾಯಕಲ್ಪ ಕೊಡಬೇಕೆಂದು ನಾನು ತಮ್ಮಲ್ಲಿ ಮನವಿ ಮಾಡುತ್ತಿದ್ದೇನೆ.

ಶ್ರೀ ಕೆ.ಎಸ್.ಈಶ್ವರಪ್ಪ:- ಮಾನ್ಯ ಸಭಾಪತಿಯವರೇ, ಖಂಡಿತವಾಗಿಯೂ ರಾಜ್ಯ ಮಟ್ಟದಲ್ಲೇ ಒಂದು ಸಮಿತಿ ಕಳುಹಿಸುತ್ತೇವೆ. ಅವರು ಏನೇನು ಭ್ರಷ್ಟಾಚಾರ ಎಸಗಿದ್ದಾರೋ ಅದಕ್ಕೆ ಮಾನ್ಯ ಡಾ|| ವೈ.ಎ.ನಾರಾಯಣಸ್ವಾಮಿ ಯವರ ಹತ್ತಿರ ಇರತಕ್ಕಂಥ information ನ್ನು ದಯವಿಟ್ಟು ನನಗೆ ಕೊಡಿ. ನಾನು ಅದನ್ನೂ ಕಳುಹಿಸಿ, ಯಾವ್ಯಾವ ಅಧಿಕಾರಿಗಳು ಮತ್ತು ಬೇರೆಯವರು ಏನೇನು ಭ್ರಷ್ಟಾಚಾರ ಮಾಡಿದ್ದಾರೋ ಅವರ ಮೇಲೆ ಕ್ರಮ ತೆಗೆದುಕೊಳ್ಳುತ್ತೇವೆ.

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಸಭಾಪತಿಯವರು:- ಶ್ರೀ ಅರುಣ ಶಹಾಪುರ ಹಾಗೂ ಡಾ|| ವೈ.ಎ.ನಾರಾಯಣಸ್ವಾಮಿ ಯವರು ಗಮನ ಸೆಳೆಯುವ ಸೂಚನೆಗೆ ಈಗ ಮಾನ್ಯ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಾಗೂ ಸಕಾಲ ಸಚಿವರು ಉಪಸ್ಥಿತರಿಲ್ಲ. ಸಭಾ ನಾಯಕರೇ, ಅವರನ್ನು ಕರೆಸಿ.

ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸಭಾನಾಯಕರು):- ಮಾನ್ಯ ಸಭಾಪತಿಯವರೇ, ಆಯಿತು ಮಾನ್ಯ ಸಚಿವರನ್ನು ಕರೆಸುತ್ತೇನೆ.

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಇ) ವಿಷಯ:- ಬಾಗಲಕೋಟೆ ಜಿಲ್ಲೆಯಲ್ಲಿ ಆಲಮಟ್ಟಿ ಜಲಾಶಯದ ಹಿನ್ನೀರಿನಿಂದ ಮುಳುಗಡೆಯಾದ ಜಮೀನುಗಳ ಭೂ ಮಾಲೀಕರಿಗೆ ಪರಿಹಾರ ಧನ ವಿತರಿಸುವ ಕುರಿತು.

ಶ್ರೀ ಪಿ.ಹೆಚ್.ಪೂಜಾರ್ (ಸ್ಥಳೀಯ ಸಂಸ್ಥೆಗಳ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ಬಾಗಲಕೋಟೆ ಜಿಲ್ಲೆಯಲ್ಲಿ ಆಲಮಟ್ಟಿ ಜಲಾಶಯದ ಹಿನ್ನೀರಿನಿಂದ ಮುಳುಗಡೆಯಾದ ಜಮೀನುಗಳ ಭೂ ಮಾಲೀಕರಿಗೆ ಪರಿಹಾರ ಧನ ವಿತರಿಸುವ ಬಗ್ಗೆ ಮಾನ್ಯ ಕಂದಾಯ ಸಚಿವರ ಗಮನ ಸೆಳೆಯುತ್ತಿದ್ದೇನೆ.

ಶ್ರೀ ಆರ್.ಅಶೋಕ್ (ಕಂದಾಯ ಸಚಿವರು) ಮಾನ್ಯ ಸಭಾಪತಿಯವರೇ,

(ಸಚಿವರ ಹೇಳಿಕೆ ಪ್ರತಿಯನ್ನು ಲಗತ್ತಿಸಿದೆ)

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಶ್ರೀ ಪಿ.ಹೆಚ್.ಪೂಜಾರ್:- ಮಾನ್ಯ ಸಭಾಪತಿಯವರೇ, ಅವಕಾಶ ಕೊಟ್ಟಿದ್ದಕ್ಕಾಗಿ ಧನ್ಯವಾದಗಳು. ಬಾಗಲಕೋಟೆ ಜಿಲ್ಲೆಯ ಬಾಗಲಕೋಟೆ ತಾಲ್ಲೂಕಿನ ಹಿರೇ ಮೂರಮಟ್ಟ ಗ್ರಾಮದಲ್ಲಿ ಸುಮಾರು 23.10 ಎಕರೆ, ಚಿಕ್ಕಮೂರಮಟ್ಟ ಗ್ರಾಮದಲ್ಲಿ 16.11 ಎಕರೆ, ಚಿಕ್ಕ/ಹೀರೇಹೊದ್ದೂರ ಗ್ರಾಮದ ಸುಮಾರು 31.09 ಎಕರೆ ಹಾಗೂ ಇನ್ನೂ ಹಲವಾರು ಗ್ರಾಮಗಳ ಜಮೀನುಗಳು ಆಲಮಟ್ಟ ಜಲಾಶಯದ ದಡದಲ್ಲಿ ಮುಳುಗಡೆಯಾಗಿದ್ದು, ಆಲಮಟ್ಟ ಜಲಾಶಯದ ಹಿನ್ನೀರಿನ ಮಟ್ಟ 509-512 ಮೀ FRL (Full Reservoir Level) ಕಳೆದ 26 ವರ್ಷಗಳ ಹಿಂದೆ ಮುಳುಗಡೆಯಾಗಿದ್ದರೂ ಕೂಡ ಇವತ್ತಿಗೂ ಕೂಡ ಆ ಜಮೀನುಗಳಿಗೆ ಪರಿಹಾರವನ್ನು ನೀಡಿಲ್ಲ. ಈಗ . . .

ಸಭಾಪತಿಯವರು:- ಮಾನ್ಯ ಪಿ.ಹೆಚ್.ಪೂಜಾರ್‌ರವರೇ, ತಮಗೆ ಮಾನ್ಯ ಕಂದಾಯ ಸಚಿವರು ಉತ್ತರ ಕೊಟ್ಟಿದ್ದಾರಲ್ಲವೇ?

ಶ್ರೀ ಪಿ.ಹೆಚ್.ಪೂಜಾರ್:- ಮಾನ್ಯ ಸಭಾಪತಿಯವರೇ, ಮಾನ್ಯ ಸಚಿವರು ಅಖತವಾಗಿ ಉತ್ತರ ಕೊಟ್ಟಿದ್ದಾರೆ. ನಾನು ಈಗ ಅದನ್ನು ನೋಡುತ್ತಿದ್ದೇನೆ. ಅವರ ಉತ್ತರದಲ್ಲಿ . . .

ಸಭಾಪತಿಯವರು:- ಮಾನ್ಯ ಪಿ.ಹೆಚ್.ಪೂಜಾರ್‌ರವರೇ, ತಾವು ಕೇಳಿರುವುದಕ್ಕೆ ಮಾನ್ಯ ಕಂದಾಯ ಸಚಿವರು ಏನಾದರೂ ಹೇಳುವುದಿದ್ದರೆ ಹೇಳಿ. ಅವರು ಉತ್ತರ ಕೊಟ್ಟ ನಂತರ ತಾವು ಮಾತನಾಡಿ.

ಶ್ರೀ ಆರ್.ಅಶೋಕ್ (ಕಂದಾಯ ಸಚಿವರು):- ಮಾನ್ಯ ಸಭಾಪತಿಯವರೇ, ಇದು ಸುಮಾರು 35 ವರ್ಷಗಳ ಹಳೆಯ ಪ್ರಕರಣ. ಮಾನ್ಯ ಶಾಸಕರಾದ ಪಿ.ಹೆಚ್.ಪೂಜಾರ್ ರವರು ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳ್ಳದೆ ಈವರೆಗೆ ಪರಿಹಾರ ನೀಡಿರುವುದಿಲ್ಲ ಎಂದು ಸರ್ಕಾರದ ಗಮನವನ್ನು ಸೆಳೆದಿದ್ದಾರೆ. ನಾನು ನೀರಾವರಿ ಇಲಾಖೆಯ ಆಲಮಟ್ಟ ಡ್ಯಾಂ ಉಪ ವಿಭಾಗದ ರವರಿಂದ ಪ್ರಸ್ತಾವನೆ ಸ್ವೀಕರಿಸಿದ ನಂತರ ತ್ವರಿತವಾಗಿ ನಿಯಮಾನುಸಾರ ಭೂಸ್ವಾಧೀನ ಪ್ರಕ್ರಿಯೆ ಕೈಗೊಳ್ಳುತ್ತೇವೆ. ಈಗ ಇನ್ನೂ ಆ ಜಮೀನುಗಳ ಭೂಸ್ವಾಧೀನ ಪ್ರಕ್ರಿಯೆ ಆಗಿಲ್ಲ. ಏಕೆಂದರೆ ನಮ್ಮ ಇಲಾಖೆ ಅದಕ್ಕೆ

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಸಂಬಂಧಪಟ್ಟಂತೆ ಒಂದು estimate ಮಾಡಿಕೊಡುವುದಿಲ್ಲ. ಆ ನೀರಾವರಿ ಇಲಾಖೆಯಿಂದ ಪ್ರಸ್ತಾವನೆ ಬಂದ ಕೂಡಲೇ ನಿಯಮಾನುಸಾರ ಅದರ ಬಗ್ಗೆ ಕ್ರಮ ತೆಗೆದುಕೊಳ್ಳುತ್ತೇವೆ.

ಶ್ರೀ ಪಿ.ಹೆಚ್.ಪೂಜಾರ್:- ಮಾನ್ಯ ಸಭಾಪತಿಯವರೇ, ಈ ರೀತಿಯ ಉತ್ತರವನ್ನು ಹಲವಾರು ವರ್ಷಗಳಿಂದ ಕೊಡುತ್ತಲೇ ಇದ್ದಾರೆ. ನಮ್ಮ ಭಾಗದಲ್ಲಿ ಈ ಹಿಂದೆ ಮುಳುಗಡೆಯಾಗಿರುವ ನದಿ ದಂಡೆಯ ಪ್ರದೇಶದ ಜನರ ಸಮಸ್ಯೆ ಬಗ್ಗೆ ಕೇಳುತ್ತಿದ್ದೇವೆ. ಈ ಹಿಂದೆ ಊರಿಗೊಬ್ಬರು ಗೌಡ ಇದ್ದರು. ಆ ಊರಿನ ಎಲ್ಲಾ ಜವಾಬ್ದಾರಿ ಕೂಡ ಆತನದೇ ಇತ್ತು. ಅಲ್ಲಗೆ ಏನಾದರೂ ತನಿಖಾಧಿಕಾರಿಗಳು ಬಂದಾಗ ಆ ಗೌಡನೇ ಅಲ್ಲಿನ ಎಲ್ಲಾ ಆಗುಹೋಗುಗಳ ಬಗ್ಗೆ ಉತ್ತರ ಕೊಡುತ್ತಿದ್ದನು. ಅವನಿಗೊಬ್ಬ ವಾಲಕಾರ ಅಥವಾ ತಳವಾರ ಇರುತ್ತಿದ್ದರು. ಆಗ ಈ ನದಿ ದಂಡೆಯ ಗ್ರಾಮಗಳ ಪರಿಸ್ಥಿತಿ ಯಾವ ರೀತಿ ಇತ್ತೆಂದರೆ, ಮೇಲಿಂದ ಯಾವುದಾದರೂ ಕಟ್ಟಿಗೆಗಳು, ಚಕ್ಕಡಿಗಳು ಮತ್ತೊಂದು ಯಾವುದೋ ವಸ್ತುಗಳು ತೇಲಿಕೊಂಡು ಮಹಾಪುರದಲ್ಲಿ ಬರುತ್ತಿದ್ದ ಸಂದರ್ಭದಲ್ಲಿ ಅವುಗಳನ್ನು ನದಿ ದಂಡೆಗೆ ತೆಗೆದುಕೊಂಡು ಬಂದು ಅದನ್ನು ತಮ್ಮ ಊರಿನ ಉಪಯೋಗಕ್ಕೆ ಮಾಡಿಕೊಳ್ಳತಕ್ಕಂಥ ಒಂದು ಪದ್ಧತಿ ಇತ್ತು. ಆ ಗೌಡ ಬಹಳ ಜಾಣಾಕ್ಷ ಇರುತ್ತಿದ್ದನು. ಒಮ್ಮೊಮ್ಮೆ ಆತ್ಮಹತ್ಯೆ, ಕೊಲೆ ಇನ್ನಿತರೆ ಕಾರಣಗಳಿಂದ ಹೆಣಗಳು ಕೂಡ ಆ ನದಿಯಲ್ಲಿ ತೇಲಿಕೊಂಡು ಬಂದಾಗ, ಆ ಗೌಡ ವಾಲಕಾರನ ಸಹಾಯದಿಂದ ಆ ನದಿಯ ದೂರದ ಸ್ಥಳದಲ್ಲಿ ಆ ಬಡಿಗೆ ಇಟ್ಟು ಬೆಂಕಿ ಹಚ್ಚುತ್ತಿದ್ದರು. ಪಂಚನಾಮೆಗಾಗಿ ಜವಾಬ್ದಾರಿಯಿಂದ ಅದನ್ನು ವ್ಯವಸ್ಥಿತವಾಗಿ ಮಾಡುತ್ತಿದ್ದನು.

ಸಭಾಪತಿಯವರು:- ಶ್ರೀ ಪಿ.ಹೆಚ್.ಪೂಜಾರ್ ರವರೇ, ನಿಮ್ಮ ಊರಿನವರನ್ನೇನಾದರು ಕಳುಹಿಸಿದ್ದೀರಾ?

ಶ್ರೀ ಪಿ.ಹೆಚ್.ಪೂಜಾರ್:- ಮಾನ್ಯ ಸಭಾಪತಿಯವರೇ ಇಲ್ಲ. ಆ ರೀತಿ ಸರ್ಕಾರಗಳು ಮೇಲಿಂದ ಮೇಲೆ ಮಾಡುತ್ತಾ ಬಂದಿದೆ ಎಂದು ಹೇಳುವುದಕ್ಕೆ ಇಚ್ಛೆಪಡುತ್ತಿದ್ದೇನೆ. ಇವತ್ತಿನ ದಿವಸ ಆ ಗ್ರಾಮಗಳ ಜಮೀನುಗಳು ಸುಮಾರು 26 ವರ್ಷಗಳಿಂದ ಆ ನೀರಿನಲ್ಲಿ ಮುಳುಗಡೆಯಾಗಿವೆ.

(ಮುಂದು)

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

(692)29.3.2022/12.50/ಎಂ.ಎಂ-ಬಿ.ಎನ್.ಎಸ್

ಶ್ರೀ ಪಿ.ಹೆಚ್. ಪೂಜಾರ್(ಮುಂದು):-

ಬಂದಂತಹ ಅಧಿಕಾರಿಗಳೆಲ್ಲರೂ ಕೂಡ “ನಾನೇಕೆ ಮಾಡಬೇಕು” ಎಂದು ಊರ ಗೌಡನ ಮುಂದೆ ಹೆಣವನ್ನು ಹಾಕುತ್ತಾರಲ್ಲ, ಆ ರೀತಿ ಹಾಕುವ ಪರಿಸ್ಥಿತಿ ಇವತ್ತಿನವರೆಗೂ ಬರುತ್ತಿದೆ. ಮಾನ್ಯ ಸಚಿವರು ಏನು ಉತ್ತರ ಕೊಟ್ಟಿದ್ದಾರೆ, ಇದೂ ಅದರ ಒಂದು ಪ್ರತಿರೋಧವೆಂದು ಹೇಳುವುದಕ್ಕೆ ನಾನು ಇಚ್ಛೆ ಪಡುತ್ತೇನೆ.

ಶ್ರೀ ಆರ್. ಅಶೋಕ್(ಕಂದಾಯ ಸಚಿವರು):- ಮಾನ್ಯ ಸಭಾಪತಿಯವರೇ, ಮಾನ್ಯ ಶಾಸಕರು ಹೇಳಿದಂತಹ ಕಥೆಯನ್ನು ನಾನು ಕೇಳಿಸಿಕೊಂಡಿದ್ದೇನೆ. ನಮಗೆ ನೀರಾವರಿ ಇಲಾಖೆಗೆ ಸಂಬಂಧಪಟ್ಟಂತಹ ಏನು ಇಂಜಿಂಚು ಜಮೀನಿದೆ ಅಷ್ಟನ್ನೂ ಸರ್ಕಾರ ತೆಗೆದುಕೊಳ್ಳುವುದಕ್ಕೆ ಏನೂ ಸಮಸ್ಯೆಯಿಲ್ಲ. ಅದನ್ನು ನೀರಾವರಿ ಇಲಾಖೆ ಮಾಡುತ್ತದೆ. ನೀರಾವರಿ ಇಲಾಖೆಗೆ ಇದು ಬೇಕೋ ಬೇಡವೋ ಎಂದು ನಾವು ತೀರ್ಮಾನ ಮಾಡುವುದಕ್ಕೆ ಸಾಧ್ಯವಿಲ್ಲ. ನೀರಾವರಿ ಇಲಾಖೆಯವರು ಇದು ಬೇಕು ಎಂದು ಹೇಳಿದರೆ ಅದನ್ನು ಸ್ವಾಧೀನಪಡಿಸಿಕೊಂಡು ನಿಯಮಾನುಸಾರ ಮಾಡುವುದಕ್ಕೆ ಪ್ರಸ್ತಾವ ಮಾಡುತ್ತೇವೆ. ಇದು 35 ವರ್ಷದ ಪ್ರಕರಣವೆಂದು ತಾವು ಹೇಳಿದಿರಿ, ನೀರಾವರಿ ಇಲಾಖೆ ಇದನ್ನು ಬಿಟ್ಟಿದ್ದರೂ ಅಥವಾ ತೆಗೆದುಕೊಂಡಿದ್ದರೂ ಎಂಬುದು ಗೊತ್ತಿಲ್ಲ. ನೀರಾವರಿ ಇಲಾಖೆಯ ಅಧಿಕಾರಿಗಳು ನನಗೆ ಎಷ್ಟು ಜಮೀನುಗಳು ನೀರಲ್ಲಿ ಮುಳುಗಡೆಯಾಗುತ್ತಿದೆಯೋ ಅದನ್ನು ಒಂದು ಇಂಚೂ ಬಡದಂತೆ ನಾವು ತೆಗೆದುಕೊಳ್ಳುತ್ತೇವೆಂದು ಹೇಳಿದ್ದಾರೆ. ಇಲಾಖೆಯಿಂದ ತಂದು ಅದನ್ನು ನಿಯಮಾನುಸಾರ ಕ್ರಮ ತೆಗೆದುಕೊಳ್ಳುತ್ತೇವೆ.

ಶ್ರೀ ಪಿ.ಹೆಚ್. ಪೂಜಾರ್:- ಮಾನ್ಯ ಸಭಾಪತಿಯವರೇ, . . .

ಸಭಾಪತಿಯವರು:- ಮಾನ್ಯ ಪೂಜಾರ್‌ರವರೇ, ಒಂದು ನಿಮಿಷ ಕುಳಿತುಕೊಳ್ಳಿ, ನೀವು ಆಮೇಲೆ ಕೇಳಿ. ಈಗ ಹಣಮಂತ ರುದ್ರಪ್ಪ ನಿರಾಣಿಯವರು ಕೇಳುತ್ತಾರೆ.

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಶ್ರೀ ಹಣಮಂತ ರುದ್ರಪ್ಪ ನಿರಾಣಿ(ಪದವೀಧರರ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ಅವಕಾಶಕ್ಕಾಗಿ ವಂದನೆಗಳು. ಕೃಷ್ಣಾ ಮೇಲ್ದಂಡೆ ಯೋಜನೆಯಲ್ಲಿ ಇಂತಹ ಪ್ರಕರಣಗಳು ಬಹಳ ಇವೆ. ಗ್ರಾಮದಲ್ಲ 509.12ರಲ್ಲಿ, 512-15ವರೆಗೆ 515-19.6ವರೆಗೆ ಮೂರು ಹಂತದಲ್ಲ ಭೂಸ್ವಾಧೀನವಾಗಿದೆ. ಭೂಸ್ವಾಧೀನವಾದಂತಹ ಸಂದರ್ಭದಲ್ಲಿ ಇಡೀ ಗ್ರಾಮದ ಜಮೀನುಗಳು ನದಿ ದಡದಲ್ಲರುವಂತಹ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವಂತಹ ಸಂದರ್ಭದಲ್ಲಿ ಆ ಗ್ರಾಮದ 1, 2 ಉತಾರಗಳು ಯಾವುದೋ ಕಾರಣಕ್ಕೆ ಮಿಸ್ ಆಗಿ ಅಧಿಕಾರಿಗಳ ಅರಾಜಕತೆಯಿಂದ ಆ ಉತಾರಗಳು ಹಾಗೆಯೇ ಉಳಿದುಬಿಡುತ್ತವೆ. ಇಡೀ ಗ್ರಾಮದ ನೋಟೀಫಿಕೇಷನ್ ಆಗಿ Sections 4(1), 6(1), 9(1) notifications ಆಗಿ ಅವಾರ್ಡ್ ಆಗಿ ಪೇಮೆಂಟ್ ಆಗಿವೆ. ಇನ್ನು 1, 2 ಅಥವಾ ನಾಲ್ಕಾರು ಸರ್ವೆ ನಂಬರ್‌ಗಳು ಉಳಿದಿವೆ. ಕಳೆದ 20 ವರ್ಷಗಳಿಂದ ರೈತರು ಯು.ಕೆ.ಪಿ. ಕಛೇರಿಗೆ ಅಲೆದಾಡುವುದನ್ನು ನಾವೆಲ್ಲರೂ ಕೂಡ ಕಂಡಿದ್ದೇವೆ. ಇಂತಹ ನೂರಾರು ಪ್ರಕರಣಗಳು ಕೃಷ್ಣಾ ಮೇಲ್ದಂಡೆ ಯೋಜನೆಯಲ್ಲಿ ಇವೆ. ಕಾರ್ಯಾಲಯದಲ್ಲಿ ಸಾಕಷ್ಟು ಅರ್ಜಿಗಳು ಹಾಗೇ ಬಿದ್ದಿವೆ. ಕೃಷ್ಣಾ ಮೇಲ್ದಂಡೆ ಯೋಜನೆಯಲ್ಲಿರುವ ಭೂಸ್ವಾಧೀನ ಇಲಾಖೆಯ ಎಲ್ಲಾ ಗ್ರಾಮಗಳಲ್ಲೂ ಉಳಿದಿರುವ ಇಂತಹ ಸುಮಾರು ನೂರಾರು ಎಕರೆ ಜಮೀನುಗಳ ರೈತರು ತಂದೆ ಸತ್ತ ನಂತರ ಮಕ್ಕಳು ಹೋರಾಟ ಮಾಡಿದರೂ ಕೂಡ ಅವರಿಗೆ ಪರಿಹಾರ ಸಿಗದಿರುವ ಪರಿಸ್ಥಿತಿಯನ್ನು ನಾವು ಕಣ್ಣಾರೆ ಕಂಡಿದ್ದೇವೆ. ದಯವಿಟ್ಟು ಅಂತಹ ಎಲ್ಲಾ ಪ್ರಕರಣಗಳನ್ನು ಇತ್ಯರ್ಥ ಮಾಡುವುದಕ್ಕೆ ಒಂದು ವಿಶೇಷ ತಂಡವನ್ನು ರಚನೆ ಮಾಡಿ ಅವರ ಮುಖಾಂತರ ಉಳಿದಿರುವಂತಹ ಬಡ ರೈತರಿಗೆ, ಈ ಡ್ಯಾಂ ಗಾಗಿ ಸರ್ವಸ್ವವನ್ನೂ ತ್ಯಾಗ ಮಾಡಿದಂತಹ ನಮ್ಮ ರೈತ ಕುಟುಂಬಗಳಿಗೆ ನ್ಯಾಯ ಒದಗಿಸಿಕೊಡಬೇಕೆಂದು ತಮ್ಮ ಮೂಲಕ ಸರ್ಕಾರಕ್ಕೆ ಆಗ್ರಹ ಮಾಡುತ್ತಿದ್ದೇನೆ. ಇದರ ಜೊತೆಯಲ್ಲಿ ಭೂಮಿಯಲ್ಲಿರುವಂತಹ ಕಟ್ಟಡಗಳು farm house ಇದ್ದಾಗ ಭೂಮಿಗೆ ಬೆಲೆಯನ್ನು ಕೊಟ್ಟಿದ್ದಾರೆ, ಆ ಕಟ್ಟಡಕ್ಕೆ ಬೆಲೆ ಕೊಟ್ಟಿಲ್ಲ. ಕಟ್ಟಡಗಳು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಏನು ಬರುತ್ತವೆ, ಅದು 9ನೇ ನಂಬರಿನ register ನಲ್ಲಿ ಎಂಟ್ರಿಯಾಗಿರುತ್ತದೆ. ಅಲ್ಲಿ ಹೋಗಿ ಗ್ರಾಮ ಪಂಚಾಯತಿ ಮುಖಾಂತರ ನಿಮ್ಮ ಗ್ರಾಮ ಮುಳುಗಡೆಯಾದಾಗ ಪೇಮೆಂಟ್ ತೆಗೆದುಕೊಳ್ಳಲು ಹೇಳುತ್ತಾರೆ. ಆ ಗ್ರಾಮ ಮುಳುಗಡೆಯಾಗುವುದಿಲ್ಲ.

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಆದರೆ ಆ ಜಮೀನು ಮುಳುಗಡೆಯಾಗಿರುತ್ತದೆ; ಜಮೀನಿನಲ್ಲರುವಂತಹ ಮನೆ ಮುಳುಗಡೆಯಾಗಿದೆ. ಆ ಮನೆಗಳಿಗೆ ಪರಿಹಾರ ಕೊಟ್ಟಿಲ್ಲ. ದಯವಿಟ್ಟು ಅಂತಹ ಮನೆಗಳನ್ನು ಕೂಡ ಗುರುತಿಸಿ ಜಮೀನು ಮುಳುಗಡೆಯಾಗುವ ಸಂದರ್ಭದಲ್ಲಿ ಬಂದಿರುವಂತಹ ಕಟ್ಟಡ, ಅಲ್ಲರುವ horticulture crops, ತೆಂಗಿನಮರ ಇರಬಹುದು, ಮಾವಿನಮರ ಇರಬಹುದು ಅಂತಹವುಗಳನ್ನು ಕೂಡ ಗುರುತಿಸಿ ಪರಿಹಾರ ಕೊಡುವ ನಿಟ್ಟಿನಲ್ಲಿ ಸಹಾಯ ಮಾಡಬೇಕೆಂದು ಮನವಿ ಮಾಡಿಕೊಳ್ಳುತ್ತೇನೆ.

ಶ್ರೀ ಪಿ.ಹೆಚ್. ಪೂಜಾರ್(ಸ್ಥಳೀಯ ಸಂಸ್ಥೆಗಳ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರಾದ ಹಣಮಂತ ನಿರಾಣಿಯವರು ಹೇಳಿದ್ದಕ್ಕೆ ಪೂರಕವಾಗಿ ಹೇಳುತ್ತಾ ಕೇವಲ ಟೀಕೆ ಅನ್ನು ರಚನೆ ಮಾಡಿ ಈ ಕಾರ್ಯಕ್ರಮವನ್ನು ಮುಗಿಸಿದರೆ ಅಷ್ಟೇ ಸಾಕಾಗುವುದಿಲ್ಲ. ಮನೆ, ಮಠ, ಬದುಕನ್ನು ಕಳೆದುಕೊಂಡಂತಹ ಜನರಿದ್ದು, ವಾಸ್ತವವಾಗಿ ಸರ್ಕಾರದ ನಡವಳಿಯಾಗಿದೆ. 26 ಎಕರೆ ಎಂದು ಹೇಳಿದ ಚಿಕ್ಕಮೂರಮಟ್ಟ, ಹಿರೇಮೂರಮಟ್ಟ, ಹೊದ್ದೂರ ಇವೆಲ್ಲಾ ಸರ್ಕಾರದ ನಡವಳಿಗಳು. ಭೂಸ್ವಾಧೀನ ಮಾಡಿ ಪೇಮೆಂಟ್ ಮಾಡಿ ಎಂದು ಹೇಳುತ್ತಾರೆ. ಜಿಲ್ಲಾಧಿಕಾರಿಯವರು ಜನರಲ್ ಮ್ಯಾನೇಜರ್, ಯು.ಕೆ.ಪಿ ಅವರಿಗೆ immediately ಮಾಡಿ ಎಂದು ಬರೆದಂತಹ ದಾಖಲೆಗಳಿವೆ. ಇಷ್ಟೆಲ್ಲಾ ಆದರೂ ಕೂಡ ಬಂದಂತಹ ಅಧಿಕಾರಿಗಳು ನಾನೇಕೆ ಮಾಡಬೇಕು, ಮುಂದಿನವರು ಮಾಡಲ ಎಂದು ಮಾಡದಿರುವುದರಿಂದ 26 ವರ್ಷಗಳಿಂದ ಅದು ನೀರಿನಲ್ಲಿ ನಿಂತಿದೆ. ಬಡಜನರು, ಹರಿಜನ, ಗಿರಿಜನ ಬಂಧುಗಳು ಆ ಜಮೀನಿನ ಮಾಲೀಕರಿದ್ದಾರೆ. ಅವರು ಕಛೇರಿಗೆ ಅಲೆದಾಡಿ ಅಲೆದಾಡಿ ಜೀವನವನ್ನೇ ಕಳೆದುಕೊಂಡಿದ್ದಾರೆ. ಅವರಿಗೆ ಆ ಜಮೀನಿಗೆ ಸಂಬಂಧಿಸಿದಂತೆ ಪೇಮೆಂಟ್ ಮಾಡುವುದಷ್ಟೇ ಅಲ್ಲ, 26 ವರ್ಷಗಳವರೆಗೆ ಅವರು ಅದರ ಆದಾಯವನ್ನೂ ಕಳೆದುಕೊಂಡಿದ್ದಾರೆ. ಆ ಆದಾಯವನ್ನೂ ಕೂಡ ಸರ್ಕಾರ ಭರಿಸಿ ಅವರಿಗೆ ಪರಿಹಾರಧನವನ್ನು ವಿತರಣೆ ಮಾಡಬೇಕೆಂದು ತಮ್ಮ ಮೂಲಕ ಒತ್ತಾಯ ಮಾಡುತ್ತಿದ್ದೇನೆ.

ಶ್ರೀ ಆರ್. ಅಶೋಕ್:- ಮಾನ್ಯ ಸಭಾಪತಿಯವರೇ, ಭೂಸ್ವಾಧೀನ ಕಾಲದಲ್ಲಿಯೇ ಚಿಕ್ಕ/ಹಿರೇಹೊದ್ದೂರ ಗ್ರಾಮದ 1599.19 ಎಕರೆ ಜಮೀನನ್ನು ಭೂಸ್ವಾಧೀನ ಮಾಡಿಕೊಂಡಿದ್ದೇವೆ. ಅದಕ್ಕೆ ಸಂಬಂಧಪಟ್ಟಂತೆ ಸುಮಾರು ರೂ.4,36,00,199/- ಹಣವನ್ನು ಆ ಸಂದರ್ಭದಲ್ಲಿ ಬಿಡುಗಡೆ

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಮಾಡಿದ್ದೇವೆ. ಮಾನ್ಯ ಶಾಸಕರು ನನಗೆ ಗಮನ ಸೆಳೆದಿರುವ ರೀತಿಯಲ್ಲಿ ನೀರಾವರಿ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ಕೊಡುತ್ತೇನೆ, ಯಾವುದೇ ಜಮೀನು ಮುಳುಗಡೆಯಾಗಿದ್ದರೆ ಒಂದು ಇಂಚೂ ಬಡದ ಹಾಗೆ ಅದನ್ನು ಪಡೆದುಕೊಳ್ಳಲು ಕ್ರಮ ತೆಗೆದುಕೊಳ್ಳುವುದಕ್ಕೆ ನೀರಾವರಿ ಇಲಾಖೆ ಅಧಿಕಾರಿಗಳಿಗೆ ಸೂಚನೆ ಕೊಡುತ್ತೇನೆ.

ಸಭಾಪತಿಯವರು:- ಈಗ ನಿಯಮ 330. ಶ್ರೀ ಎನ್. ರವಿಕುಮಾರ್‌ರವರು ಪ್ರಸ್ತಾಪಿಸುವುದು.

ಶ್ರೀ ಎನ್. ರವಿಕುಮಾರ್:- ಮಾನ್ಯ ಸಭಾಪತಿಯವರೇ, ಮಂತ್ರಿಗಳು ಇಲ್ಲ.

ಸಭಾಪತಿಯವರು:- ಮಾನ್ಯ ನಾರಾಯಣಸ್ವಾಮಿಯವರೇ, ಏನು ಮಾಡಬೇಕೆಂದು ಹೇಳಿ, ಇಲ್ಲಿ ಸಂಬಂಧಪಟ್ಟ ಮಂತ್ರಿಗಳು ಇಲ್ಲ.

ಡಾ: ವೈ.ಎ. ನಾರಾಯಣಸ್ವಾಮಿ(ಸರ್ಕಾರದ ಮುಖ್ಯ ಸಚಿವರು):- ಮಾನ್ಯ ಸಭಾಪತಿಯವರೇ, ಇಲ್ಲಿ ಮಾನ್ಯ ಕಂದಾಯ ಸಚಿವರಾದ ಅಶೋಕ್‌ರವರು ಇದ್ದಾರೆ ಅವರು ಎರಡಕ್ಕೂ ಉತ್ತರ ಹೇಳುತ್ತಾರೆ. ಹಾಗೂ ಮಾನ್ಯ ಸಚಿವರುಗಳಾದ ನಾರಾಯಣಗೌಡರು, ಶ್ರೀ ಮುನಿರತ್ನರವರು ಇದ್ದಾರೆ.

ಸಭಾಪತಿಯವರು:- ಉತ್ತರ ಕೊಡಬೇಕಾದವರು ಯಾರು?

ಡಾ: ವೈ.ಎ. ನಾರಾಯಣಸ್ವಾಮಿ:- ಉತ್ತರ ಅವರದ್ದೇ ಇದೆ. ನಿಯಮ 330 ಕ್ಕೆ ಸಂಬಂಧಪಟ್ಟಂತೆ ಮಾನ್ಯ ಸಚಿವರಾದ ಅಶೋಕ್‌ರವರದ್ದು ಎರಡು ವಿಷಯಗಳಿವೆ. ಅದನ್ನು ಪ್ರಸ್ತಾಪ ಮಾಡಿಸಿಬಿಡಿ. ಮುಖ್ಯಮಂತ್ರಿಯವರಿಂದ ಕೆಳಮನೆಯಲ್ಲಿ ಉತ್ತರವಾಗುತ್ತಿದೆ, ಅವರು ಅನಂತರ ಬಂದು ಉತ್ತರ ಕೊಡುತ್ತಾರೆ.

ಶ್ರೀ ಎನ್. ರವಿಕುಮಾರ್:- ಮಾನ್ಯ ಸಭಾಪತಿಯವರೇ, ಉನ್ನತ ಶಿಕ್ಷಣ ಸಚಿವರು ಇರಬೇಕು. ಈ ವಿಷಯ ಸುಮಾರು ಒಂದು ವಾರದಿಂದ repeatedly ಬಂದು ಹೋಗುತ್ತಿದೆ.

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಡಾ: ವೈ.ಎ. ನಾರಾಯಣಸ್ವಾಮಿ:- ಮಾನ್ಯ ಸಚಿವರುಗಳಾದ ಅಶ್ವಥ್ ನಾರಾಯಣ ಮತ್ತು ಬಿ.ಸಿ. ನಾಗೇಶ್ ಇಬ್ಬರೂ ಬರುತ್ತಿದ್ದಾರೆ. ಹಾಗೂ ಮಾನ್ಯ ಸಚಿವರಾದ ಗೋವಿಂದ ಎಂ. ಕಾರಜೋಳರವರೂ ಬರುತ್ತಿದ್ದಾರೆ. ದಯವಿಟ್ಟು ಈಗ ಮಾನ್ಯ ಸಚಿವರಾದ ಅಶೋಕ್‌ರವರು ಉತ್ತರ ಕೊಡಬೇಕಾದ ವಿಷಯವನ್ನು ತೆಗೆದುಕೊಳ್ಳಿ, ಅವರು ಉತ್ತರ ಮಾಡುತ್ತಾರೆ. ಈಗ ಮಾನ್ಯ ಸಚಿವರಾದ ಮುನಿರತ್ನರವರು ಮತ್ತು ನಾರಾಯಣಗೌಡರು ಇದ್ದಾರೆ.

ಸಭಾಪತಿಯವರು:- ಈಗ ಇರುವ ಸಚಿವರುಗಳಲ್ಲಿ ಯಾವುದನ್ನು ತೆಗೆದುಕೊಳ್ಳಬೇಕೆಂದು ಹೇಳಿ.

ಡಾ: ವೈ.ಎ. ನಾರಾಯಣಸ್ವಾಮಿ:- ಮಾನ್ಯ ಸಭಾಪತಿಯವರೇ, ನಿಯಮ 330ರ ಎರಡನೇ ವಿಷಯವನ್ನು ತೆಗೆದುಕೊಳ್ಳಿ.

ಸಭಾಪತಿಯವರು:- ಈಗ ಹೆಚ್.ಎಂ. ರಮೇಶ್‌ಗೌಡ, ನಸೀರ್ ಅಹ್ಮದ್, ಎನ್. ರವಿಕುಮಾರ್, ಎಂ.ಎಲ್. ಅನಿಲ್ ಕುಮಾರ್, ಹೆಚ್.ಎಸ್. ಗೋಪಿನಾಥ್ ಇವರುಗಳ ಹೆಸರಿನ ಮುಂದಿರುವ ನಿಯಮ 330ರ ವಿಷಯವನ್ನು ಪ್ರಸ್ತಾಪಿಸುವುದು.

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

೦೨. ನಿಯಮ ೩೩೦ರ ಮೇರೆಗೆ

ಅ) ವಿಷಯ:- ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲ್ಲೂಕು, ಕುಂದಾಣ ಹೋಬಳಿಯಲ್ಲಿನ ಸರ್ಕಾರಿ ಗೋಮಾಳ ಸ್ವತ್ತನ್ನು ಸುಳ್ಳು ದಾಖಲಾತಿ ಸೃಷ್ಟಿಸಿ ಅಕ್ರಮವಾಗಿ ಖಾತೆ ವರ್ಗಾಯಿಸಿಕೊಂಡಿರುವ ಕುರಿತು.

- - - - -

ಶ್ರೀ ಹೆಚ್.ಎಂ. ರಮೇಶ್‌ಗೌಡ(ವಿಧಾನಸಭೆಯಿಂದ ಚುನಾಯಿತರಾದವರು):- ಮಾನ್ಯ ಸಭಾಪತಿಯವರೇ, ಅವಕಾಶಕ್ಕಾಗಿ ಧನ್ಯವಾದಗಳು. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲ್ಲೂಕು, ಕುಂದಾಣ ಹೋಬಳಿಯಲ್ಲಿನ ತೈಲಗೆರೆ ಗ್ರಾಮದ ಸರ್ವೆ ನಂ.110 ಮತ್ತು ಸೊಣ್ಣೇನಹಳ್ಳಿ ಗ್ರಾಮದ ಸರ್ವೆ ನಂ.60ರಲ್ಲಿ; ಈ ಹಿಂದೆ ಕೂಡ ಸದನದಲ್ಲಿ ಪ್ರಸ್ತಾಪ ಮಾಡಿದ ಸಂದರ್ಭದಲ್ಲಿ ಮಾನ್ಯ ಕಂದಾಯ ಸಚಿವರು ಅವರ ಮೇಲೆ ಕ್ರಮ ಕೈಗೊಳ್ಳಬೇಕೆಂದು ಹೇಳಿದ ಸಂದರ್ಭದಲ್ಲಿ ಸರ್ವೆ ನಂ.110ಕ್ಕೆ ಕೇವಲ ರೂ. 2 1/2 ಕೋಟಿ ಮಾತ್ರ ಫೈನ್ ಅನ್ನು ಒಂದೇ ಸರ್ವೆ ನಂಬರಿಗೆ ಹಾಕುತ್ತಾರೆ. ಅದಾದ ನಂತರ ಇದೊಂದೇ ಸರ್ವೆ ನಂಬರಿಗೆ ಮಾಡುವುದಿಲ್ಲ. ಇಲ್ಲಿ ಎಷ್ಟು ಸರ್ವೆ ನಂಬರುಗಳಿಗೆ ಮಾಡುತ್ತಾರೆ ಎಂದರೆ, ಅಕ್ರಮವಾಗಿ ಮರಳನ್ನು ಫಿಲ್ಟರ್ ಮಾಡಿದ್ದಕ್ಕೆ ಕೇವಲ 2 1/2 ಕೋಟಿ ರೂಪಾಯಿಗಳನ್ನು ಮಾತ್ರ ಫೈನ್ ಹಾಕುತ್ತಾರೆ. ಅಲ್ಲಿ ಸುಮಾರು 20-30 ಸರ್ವೆ ನಂಬರುಗಳಲ್ಲಿ ಮರಳನ್ನು ಫಿಲ್ಟರ್ ಮಾಡಿ ಮಾರುತ್ತಾರೆ. ಅದೇ ರೀತಿ ಲೋಕಾಯುಕ್ತದವರು ಅದನ್ನು ರೈಡ್ ಮಾಡುತ್ತಾರೆ. 6-7 ಬಾರಿ ಲೋಕಾಯುಕ್ತದವರು ಅಲ್ಲಿಗೆ ಹೋಗುತ್ತಾರೆ. ಆದರೆ ಸ್ಥಳೀಯವಾಗಿ ಯಾರು ಪೊಲೀಸ್ ಅಧಿಕಾರಿಗಳಿರುತ್ತಾರೆ, ಪೊಲೀಸ್ ಸ್ಟೇಷನ್ ಇರುತ್ತದೆ ಅವರು ಲೋಕಾಯುಕ್ತದವರು ಯಾವಾಗ ರೈಡ್ ಮಾಡುವುದಕ್ಕೆ ಬರುತ್ತಾರೆ ಎಂಬ ಬಗ್ಗೆ ಅವರಿಗೆ intimation ಕೊಡುತ್ತಾರೆ. ಆಗ ಅವರು ಓಡಿ ಹೋಗುತ್ತಾರೆ.

(ಈ ಹಂತದಲ್ಲಿ ವೈಸ್ ಛೀಮನ್‌ರವರಾದ ಶ್ರೀಮತಿ ಭಾರತಿ ಶೆಟ್ಟಿಯವರು ವಿಲವನ್ನಲಂಕರಿಸಿದರು)

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಇದೇ ರೀತಿ ಸುಮಾರು 6-7 ಬಾರಿ ಆಗುತ್ತದೆ. ಲೋಕಾಯುಕ್ತದವರು ಸಹ ಸ್ಥಳೀಯವಾಗಿ ಪ್ರಕರಣವೊಂದನ್ನು ದಾಖಲು ಮಾಡುತ್ತಾರೆ. ಅದೆಲ್ಲಾ ಆದಮೇಲೆ ಮಾನ್ಯ ಕಂದಾಯ ಸಚಿವರ ಗಮನಕ್ಕೆ ತರುವುದೇನೆಂದರೆ, ಸರ್ವೆ ನಂಬರುಗಳಾದ 60, 110, 109/1, 108, 61, 56, 56/1, 56/5, 112/1, 112/2, 112, 111, 111/1, 111/2, 58/1, 59/5, 59/3 ಈ ರೀತಿ ಎಲ್ಲಿಲ್ಲದೇ ಎಲ್ಲಾ ಸರ್ವೆ ನಂಬರುಗಳಲ್ಲಿ ಅಕ್ರಮವಾಗಿ ಮರಳು ಗಣಿಗಾರಿಕೆಯನ್ನು ಮಾಡುತ್ತಾರೆ. ಅಷ್ಟೇ ಅಲ್ಲದೆ, ಇಲ್ಲಿ ಅದಕ್ಕೆ ಅಗತ್ಯವಿರುವ ವಿದ್ಯುಚ್ಛಕ್ತಿಯನ್ನು ಕೂಡ ಕದ್ದು ಬಳಸುತ್ತಾರೆ. ನಮ್ಮ ರೈತರು ಯಾರಾದರೂ ಪಂಪ್‌ಸೆಟ್‌ಗೆ ಎಂದು ವಿದ್ಯುತ್ ತೆಗೆದುಕೊಂಡರೆ ಅವರ ಮೇಲೆ ಕೇಸ್ ದಾಖಲು ಮಾಡುತ್ತಾರೆ. ಮಾನ್ಯ ಕಂದಾಯ ಸಚಿವರು ಸದನದಲ್ಲಿ ಆ ವಿಚಾರವನ್ನು ಪ್ರಸ್ತಾಪಿಸಿದ ನಂತರ ಅವರಿಗೆ 2½ ಕೋಟಿ ರೂಪಾಯಿಗಳ ಫೈನ್ ಹಾಕಲಾಯಿತು. ಅನಂತರ “ಅಲ್ಲಿ ಅಕ್ರಮವಾಗಿ ವಿದ್ಯುತ್ ಸಂಪರ್ಕವನ್ನು ತೆಗೆದುಕೊಳ್ಳಲಾಗಿದೆ” ಎಂದು ಹೇಳಲಾಯಿತು. ಅದಕ್ಕೆ ಇಂಧನ ಇಲಾಖೆಯವರು, ಜಿಲ್ಲಾಧಿಕಾರಿಯವರು ಅಥವಾ ತಹಸೀಲ್ದಾರ್‌ರವರು ಯಾರಾದರೂ ಅವರ ಮೇಲೆ ಕ್ರಮ ಜರುಗಿಸಬೇಕಾಗಿತ್ತು. ಆದರೆ ಯಾರೂ ಸಹ ಕ್ರಮ ತೆಗೆದುಕೊಳ್ಳುವುದಿಲ್ಲ. ಇಷ್ಟೇ ಅಲ್ಲ, ಇಲ್ಲಿ ಸರ್ಕಾರ ಉತ್ತರ ಕೊಟ್ಟಿದೆ.

(ಮುಂದು)

(693) 29-03-2022 KH/BNS 1-00

ಹೆಚ್.ಎಂ.ರಮೇಶ್‌ಗೌಡ (ಮುಂದು):-

ಉದಾಹರಣೆಗೆ ಬೆಂಗಳೂರು ಗ್ರಾಮಾಂತರದಲ್ಲಿ ಅಷ್ಟೇ ಅಲ್ಲ. ಸರ್ಕಾರ ಉತ್ತರ ಕೊಟ್ಟಿರುವಂತಹ ಸಂದರ್ಭದಲ್ಲಿ ಶ್ರೀ ಸೊಣ್ಣಪ್ಪ ಚನ್ ಅಪ್ಪಯ್ಯನವರು ಈಗಾಗಲೇ ಸರ್ವೆ ನಂ.110 ಮತ್ತು 60 ಈ ಎರಡರ ಸರ್ಕಾರಿ ಜಾಗವನ್ನು ಅಕ್ರಮವಾಗಿ ನಕಲಿ ಖಾತಾ ಮಾಡಿಸಿ, ಶ್ರೀ ಸೊಣ್ಣಪ್ಪ ಮತ್ತು ಇವನ ಮಕ್ಕಳ ಹೆಸರಿಗೆ ಖಾತಾ ಮಾಡಿಸಿಕೊಂಡಿದ್ದಾನೆ. ಆದರೆ, ಇವತ್ತಿನವರೆಗೂ ಇದಕ್ಕೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಮಾನ್ಯ ಸಚಿವರು ಕೊಟ್ಟಿರುವಂತಹ ಉತ್ತರದಲ್ಲಿ “ಸೊಣ್ಣೇನಹಳ್ಳಿ ಗ್ರಾಮದ ಸರ್ವೆ

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ನಂ.60 ರಲ್ಲಿ ಆಕಾರ್‌ಬಂದ್‌ನಂತೆ 22-34 ಎಕರೆ/ಗುಂಟೆ ಗೋಮಾಳ ಜಮೀನು ಇರುತ್ತದೆ. ತಹಶೀಲ್ದಾರ್‌ರವರ ಕಡತ ಸಂಖ್ಯೆ:ಎಲ್‌ಎನ್‌ಡಿ.ಆರ್‌ಯುಸಿ.ಎಸ್‌ಆರ್.304/2001-02 ರಂತೆ ಒಟ್ಟು 15 ಜನರಿಗೆ 16-03 ಎಕರೆ/ಗುಂಟೆ ಜಮೀನು ಮಂಜೂರಾಗಿರುವ ಬಗ್ಗೆ ಅಧಿಕೃತ ಜ್ಞಾಪನದಲ್ಲ ನಮೂದಾಗಿರುತ್ತದೆ. ಅದರಲ್ಲಿ ಕ್ರಮ ಸಂ.15 ರಲ್ಲಿ ನಮೂದಾಗಿರುವ ಶ್ರೀ ಸೊಣ್ಣಪ್ಪ ಬನ್ ಅಪ್ಪಯ್ಯ ರವರ ಹೆಸರು ಅನುಮಾನಸ್ವದವಾಗಿರುವುದರಿಂದ, ಕರ್ನಾಟಕ ಭೂ ಕಂದಾಯ ಅಧಿನಿಯಮ 136(3) ರಡಿ ತಹಶೀಲ್ದಾರರ ವರದಿಯ ಮೇಲೆ ಪ್ರಕರಣ ದಾಖಲಿಸಿಕೊಂಡು, ವಿಚಾರಣೆ ನಡೆಸಿ ಆರ್.ಪಿ. 154/2014-15 ದಿನಾಂಕ:08-08-2016 ರಂತೆ ಆದೇಶ ಹೊರಡಿಸಿ ಮೂಲ ಮಂಜೂರಾದ ದಾಖಲಾತಿಗಳನ್ನು ಪರಿಶೀಲಿಸಿ, ಅಕ್ರಮ ದಾಖಲೆಗಳೆಂದು ಕಂಡು ಬಂದಲ್ಲಿ ಕರ್ನಾಟಕ ಭೂ ಕಂದಾಯ ಕಾಯ್ದೆ ಕಲಂ 108(ಕೆ) ರಡಿಯಲ್ಲಿ ಉಪವಿಭಾಗಾಧಿಕಾರಿಗಳಿಗೆ ವರದಿ ಸಲ್ಲಿಸಲು ತಹಶೀಲ್ದಾರ್, ದೇವನಹಳ್ಳಿ ರವರಿಗೆ ಸೂಚಿಸಿ ಆದೇಶ ಹೊರಡಿಸಲಾಗಿರುತ್ತದೆ” ಎಂದು ಉತ್ತರವನ್ನು ಕೊಟ್ಟಿದ್ದಾರೆ. 2016 ರಲ್ಲಿ ಇದು ಅಕ್ರಮವಾಗಿರುವುದು ಕಂಡು ಬಂದಿದೆ. ಇದಕ್ಕೆ ಪ್ರಕರಣ ದಾಖಲು ಮಾಡಿದ್ದೇವೆ ಎಂದು ಜಿಲ್ಲಾಧಿಕಾರಿಗಳು ಹೇಳಿದ್ದಾರೆ. ಈಗಾಗಲೇ 2022ನೇ ಇಸವಿಯಾಗಿದ್ದು, ಇದಕ್ಕೆ ಇಷ್ಟು ವರ್ಷಗಳು ಬೇಕಾಗಿತ್ತೆ? ಸರ್ಕಾರಿ ಜಾಗವನ್ನು ಲೂಟಿ ಹೊಡೆದಿರುವಂತಹ ಲೂಟಿಕೋರರ ಬಗ್ಗೆ ಅವರೇ ಹೇಳಿದ್ದಾರೆ. ಇದನ್ನು ಮುಟ್ಟುಗೋಲು ಹಾಕಿಕೊಳ್ಳುವುದಕ್ಕೆ ಇಷ್ಟು ವರ್ಷಗಳು ಬೇಕಾಗಿತ್ತೆ? ಇವರು ಇನ್ನು ಮುಟ್ಟುಗೋಲು ಹಾಕಿಕೊಂಡಿರುವುದಿಲ್ಲ. ಮಾನ್ಯ ಸಭಾಪತಿಯವರ ಮುಖಾಂತರ ಮಾನ್ಯ ಕಂದಾಯ ಸಚಿವರ ಗಮನಕ್ಕೆ ತರುವುದೇನೆಂದರೆ, ಶ್ರೀ ಸೊಣ್ಣಪ್ಪ ಬನ್ ಅಪ್ಪಯ್ಯ ಮತ್ತು ಇವರ ಮಕ್ಕಳು ಇದು ಒಂದೇ ಅಲ್ಲ. ನಾನು ಇನ್ನೊಂದು ಉದಾಹರಣೆಯನ್ನು ಹೇಳುತ್ತೇನೆ. ದೇವನಹಳ್ಳಿ ತಾಲ್ಲೂಕಿನಲ್ಲಿ ಮಾಡಿರುವಂತಹದ್ದು ಒಂದು. ಕಡೆಯಾದರೆ, ಈಗಾಗಲೇ ನಾನು ಸರ್ವೆ ನಂಬರ್ ಮತ್ತು ಪಟ್ಟಿಯನ್ನು ಕೊಟ್ಟಿದ್ದೇನೆ. ಇಷ್ಟು ಸರ್ವೆ ನಂಬರ್‌ಗಳಲ್ಲಿಯೂ ಅಕ್ರಮವಾಗಿ ಮರಳು ಗಣಿಗಾರಿಕೆ, ಅಕ್ರಮವಾಗಿ ಫಿಲ್ಟರ್ ಮರಳು ಅನ್ನು ಮಾಡುತ್ತಿದ್ದಾರೆ. ಹಾಗೆಯೇ, ಸರ್ಕಾರಿ ಜಾಗದಲ್ಲ ಜಿಸಿಬಿ ತೆಗೆದುಕೊಂಡು ಹೋಗಿ, ಮಣ್ಣನ್ನು ತೋಡಿ, ಒಂದು ಕಡೆ ಗುಡ್ಡೆ ಹಾಕಿ ಅಲ್ಲ ವಿದ್ಯುತ್ ಪವರ್‌ನಲ್ಲ ಮಣ್ಣನ್ನು ತೊಳೆದು ಮಾರಾಟ ಮಾಡುವಂತಹ ಕೆಲಸ ಮಾಡುತ್ತಾರೆ. ಇವರುಗಳ ಮೇಲೆ

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

BMTF ನಲ್ಲಿಯೂ ಪ್ರಕರಣ ದಾಖಲಾಗಿದೆ. ಇದಾದ ನಂತರ ಬೆಂಗಳೂರು ನಗರದಲ್ಲಿ ಸರ್ಕಾರಿ ಜಾಗ ಸರ್ವೇ ನಂ. 40/2 ರಲ್ಲಿ ಮಾನ್ಯ ತಹಶೀಲ್ದಾರ್ ಮತ್ತು ಜಿಲ್ಲಾಧಿಕಾರಿಯವರು ಈಗಾಗಲೇ ಇವರ ಮೇಲೆ ಕ್ರಮ ಜರುಗಿಸಬೇಕೆಂದು ಹೇಳಿದ್ದಾರೆ. ರಾಜ ಕಾಲುವೆ, ನಕಾಶೆ ರಸ್ತೆ ಮತ್ತು ಬಡವ ರಸ್ತೆ ಈ ಮೂರನ್ನೂ ಸಹ ಒತ್ತುವರಿ ಮಾಡಿಕೊಂಡು ಕಮರ್ಷಿಯಲ್ ಕಾಂಪ್ಲೆಕ್ಸ್ ಅನ್ನು ಕಟ್ಟುತ್ತಾರೆ. ಇದಕ್ಕೆ survey sketch ಮಾಡಿ, ಮಾನ್ಯ ಜಿಲ್ಲಾಧಿಕಾರಿಗಳು, ಉಪವಿಭಾಗಾಧಿಕಾರಿಗಳು ಮತ್ತು ತಹಶೀಲ್ದಾರ್‌ರವರು ಇದನ್ನು ಒಡೆಯಬೇಕೆಂದು ತಿಳಿಸಿದ್ದಾರೆ. ಇದರಲ್ಲಿ ದುರ್ದೈವ ಏನೆಂದರೆ, ಇದಕ್ಕೆ ಬಡವ ಯಿಂದ ನೋಟೀಫಿಕೇಷನ್ ಆಗಿರುತ್ತದೆ. ಇದನ್ನು ಬಡವ ರವರು ಒಡೆಯಬೇಕೆನ್ನುವ ಬಗ್ಗೆ ಅವರ ಹತ್ತಿರವೇ ಸ್ಪಷ್ಟೀಕರಣ ಇಲ್ಲ. ಬಡವ ಮತ್ತು ತಹಶೀಲ್ದಾರ್‌ರವರು ಒಂದು ಜಂಟಿ ಸರ್ವೆಯನ್ನು ಮಾಡಿಸಿದ್ದು, ಇದು ಸರ್ಕಾರಿ ಜಾಗ. ಇದರಲ್ಲಿ ರಾಜಕಾಲುವೆ, ನಕಾಶೆ ರಸ್ತೆ ಮತ್ತು ಬಡವ ರಸ್ತೆಯನ್ನು ಒತ್ತುವರಿ ಮಾಡಿ ಕಟ್ಟಡ ಕಟ್ಟಿದ್ದಾರೆ ಎಂದು ಜಂಟಿ ಸರ್ವೆಯಲ್ಲಿ ಪ್ರೂವ್ ಆಗುತ್ತದೆ. ಆದ್ದರಿಂದ, ಇದನ್ನು ಒಡೆದು ಹಾಕಬೇಕೆಂದು ಷರಾ ವನ್ನು ಬರೆಯುತ್ತಾರೆ. ಆದರೆ, ಇದನ್ನು ಬಡವ ರವರು ಮಾಡಬೇಕೋ ಅಥವಾ ಜಿಲ್ಲಾಧಿಕಾರಿಗಳು ಮಾಡಬೇಕೋ ಎನ್ನುವ ಗೊಂದಲದಲ್ಲಿ ಇದನ್ನು ಹಾಗೆಯೇ ಇಡುತ್ತಾರೆ. ಇದಾದ ಮೇಲೆ ಹೆಣ್ಣುರು, ಗುಂಡು ತೋಪು ಸರ್ವೇ ನಂ.58 ರ ಸರ್ಕಾರಿ ಜಾಗದಲ್ಲಿ ಒಂದು ಕಾಂಪ್ಲೆಕ್ಸ್ ಅನ್ನು ಕಟ್ಟುತ್ತಾರೆ. ಇಲ್ಲಿಯೂ ಸಹ ಸರ್ವೇ ಮಾಡಿಸಿದಾಗ ಪ್ರೂವ್ ಆಗುತ್ತದೆ. ಹೌದು, ಇದು ಸರ್ಕಾರಿ ಜಾಗ, ಸರ್ಕಾರಿ ಜಾಗವನ್ನು ಒತ್ತುವರಿ ಮಾಡಿ ಕಟ್ಟಡವನ್ನು ಕಟ್ಟಿದ್ದಾರೆ. ಇದನ್ನು ಒಡೆದು ಹಾಕಬೇಕೆಂದು ತಿಳಿಸಿದ್ದಾರೆ. ಇವರನ್ನು ಸೇರಿ, ಇನ್ನು ಯಾರ್ಯಾರೂ ಇದ್ದಾರೆ, ಶ್ರೀ ಸೊಣ್ಣಪ್ಪ ಮತ್ತು ಇವರ ಪತ್ನಿ ಶ್ರೀಮತಿ ಭಾಗ್ಯಮ್ಮನವರ ಹೆಸರನ್ನು ಉಲ್ಲೇಖಿಸಿ ವರದಿ ಕೊಡುತ್ತಾರೆ. ಆದರೆ, ಇದುವರೆಗೂ ಯಾವುದೇ ಕ್ರಮವನ್ನು ತೆಗೆದುಕೊಳ್ಳುವುದಿಲ್ಲ. ಈ ಹಿಂದೆ ಸದನ ನಡೆದಂತಹ ಸಂದರ್ಭದಲ್ಲಿಯೂ ನಾವು ಅಕ್ರಮ ಗಣಿಗಾರಿಕೆ ಬಗ್ಗೆ ಮಾತನಾಡಿದಂತಹ ಸಂದರ್ಭದಲ್ಲಿ ಮಾನ್ಯ ಕಂದಾಯ ಸಚಿವರು ಸದನದಲ್ಲಿ ಈ ವಿಷಯವನ್ನು ಪ್ರಸ್ತಾಪ ಮಾಡಿದ ನಂತರ ಎರಡೂವರೆ ಕೋಟಿ ರೂಪಾಯಿಗಳ ದಂಡವನ್ನು ಹಾಕಿರುತ್ತಾರೆ. ಆದರೆ, ಮಾನ್ಯ ಸಚಿವರು ಒಂದೇ ಒಂದು ಸರ್ವೇ ನಂಬರ್‌ಗೆ ಮಾತ್ರ ದಂಡವನ್ನು ಹಾಕಿಸಿರುತ್ತಾರೆ. ಮಾನ್ಯ ಸಚಿವರು ಸದನದಲ್ಲಿ ಉತ್ತರ ಕೊಟ್ಟಿರುವುದಕ್ಕೆ

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಮಾನ್ಯ ಸಚಿವರಿಗೆ ಅಭಿನಂದನೆಯನ್ನು ತಿಳಿಸುತ್ತೇನೆ. ಆದರೆ, ದಯಮಾಡಿ, ನಾನು ಪೀಠದ ಮುಖಾಂತರ ಸರ್ಕಾರದ ಗಮನಕ್ಕೆ ತರುವುದೇನೆಂದರೆ, ಈಗಾಗಲೇ ನಾನು ಇಷ್ಟು ಸರ್ವೇ ನಂಬರ್‌ಗಳನ್ನು ಹೇಳಿದ್ದೇನೆ. ಇದಿಷ್ಟೇ ಅಲ್ಲ. ಸರ್ಕಾರಿ ಜಾಗದಲ್ಲಿ ಸುಮಾರು 40 ರಿಂದ 50 ಎಕರೆ ಜಮೀನನ್ನು ಇವರು ಅಕ್ರಮವಾಗಿ ಕಬಳಿಸಿದ್ದಾರೆ. ಇದನ್ನು ಕೂಡಲೇ ಮುಟ್ಟುಗೋಲು ಹಾಕಿಕೊಳ್ಳಬೇಕಾಗುತ್ತದೆ ಮತ್ತು ಇವರ ಮೇಲೆ ಪ್ರಕರಣ ದಾಖಲು ಮಾಡಬೇಕಾಗುತ್ತದೆ. ಇದರಲ್ಲಿ ಯಾರು ಅಕ್ರಮವಾಗಿ ಭಾಗಿಯಾಗಿದ್ದಾರೆ ಇವರ ಮೇಲೆ ಕೂಡಲೇ ಕ್ರಮವನ್ನು ಜರುಗಿಸಿ, ಅಕ್ರಮವಾಗಿ ಮಾಡಿಕೊಂಡಿರುವಂತಹ ಸರ್ಕಾರಿ ಜಾಗವನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು. ಸುಮಾರು 100 ಕೋಟಿ ರೂಪಾಯಿಗಳಿಗೂ ಹೆಚ್ಚು ಮರಳು ಗಣಿಗಾರಿಕೆಯನ್ನು ಮಾಡಿದ್ದಾರೆ. ಇದನ್ನು ಗೂಗಲ್ ನಲ್ಲಿ ಸರ್ವೇ ಮಾಡಿ, ಇದನ್ನು ಸರ್ಕಾರ ವಸೂಲಿ ಮಾಡಬೇಕೆಂದು ನಾನು ತಮ್ಮ ಮುಖಾಂತರ ಸರ್ಕಾರವನ್ನು ಅಗ್ರಹ ಮಾಡುತ್ತೇನೆ.

ಶ್ರೀ ಎನ್.ರವಿಕುಮಾರ್ (ವಿಧಾನಸಭೆಯಿಂದ ಚುನಾಯಿತರಾದವರು):- ಮಾನ್ಯ ಸಭಾಪತಿಯವರೇ, ಮಾನ್ಯ ಹೆಚ್.ಎಂ.ರಮೇಶ್‌ಗೌಡರವರು ಹೇಳಿದ ಹಾಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆ, ದೇವನಹಳ್ಳಿ ತಾಲ್ಲೂಕಿನಲ್ಲಿ ಬಹಳ ವ್ಯಾಪಕವಾಗಿ ಕಲ್ಲು ಗಣಿಗಾರಿಕೆ ಮತ್ತು ಮರಳು ಗಣಿಗಾರಿಕೆ ನಡೆಯುತ್ತಿರುವಂತಹದ್ದು ಕಂಡು ಬಂದಿದೆ. ಮಾನ್ಯ ಸಚಿವರು ಉತ್ತರ ಕೊಟ್ಟಿರುವುದರ ಪ್ರಕಾರ ಜಿಪಿಎಸ್ ಉಪಕರಣದಿಂದ ತನಿಖೆ ಮಾಡಿದಾಗ ಗೊತ್ತಾಗುತ್ತದೆ. ಹಾಗೆಯೇ, ಜಿಪಿಎಸ್ ಉಪಕರಣದಿಂದ ಮರು ಪರಿಶೀಲನೆ ಮಾಡಿದಾಗಲೂ ಕೂಡ ಇಲ್ಲಿ ವ್ಯಾಪಕವಾಗಿ ಅಕ್ರಮ ಗಣಿಗಾರಿಕೆ ನಡೆದಿರುವಂತಹದ್ದು ಕಂಡು ಬಂದಿದೆ. “2013-14ನೇ ಸಾಲಿನಲ್ಲಿ ಅಕ್ರಮವಾಗಿ ಫಿಲ್ಟರ್ ಮರಳು ಗಣಿಗಾರಿಕೆ ಸಂಬಂಧ ಮಣ್ಣನ್ನು (ಮರ್ರಂ) ತೆಗೆದು ಸಾಗಾಣಿಕೆ ಮಾಡಿರುವುದು ಹಾಗೂ ಸದರಿ ಪ್ರದೇಶದಲ್ಲಿ ಹೊಂಡಾ (ಗುಂಡಿ) ನಿರ್ಮಾಣವಾಗಿರುವುದು ಕಂಡು ಬಂದಿದ್ದು, ಮಣ್ಣು (ಮರ್ರಂ) ತೆಗೆದಿರುವ ಪ್ರದೇಶವನ್ನು ಹೊಂಡಾ (ಗುಂಡಿ) ವನ್ನು ಜಿಪಿಎಸ್ ಉಪಕರಣದಿಂದ ಟ್ರಾಕ್ ಮಾಡಿದ್ದಾರೆ”. ಈ ರೀತಿ ಎಂದರೆ, ಅಲ್ಲಿಗೆ ಹೋಗಿ ತನಿಖೆ ಮಾಡಿ ನೋಡಿದ್ದಾರೆ. ಜಿಪಿಎಸ್ ಉಪಕರಣದಿಂದಲೂ ಕೂಡ ಟ್ರಾಕ್ ಮಾಡಿದ್ದಾರೆ. “ಇದರ ಒಟ್ಟು ವಿಸ್ತೀರ್ಣ ಮತ್ತು ಗಣಿಗಾರಿಕೆಯ ಆಳವನ್ನು ಟೀಪ್‌ನಿಂದ

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಅಳತೆ ಮಾಡಿ ಸರಾಸರಿಯಾಗಿ ಅಂದಾಜಿಸಿದ್ದು, ಈ ಅಳತೆಯ ಪ್ರಕಾರ ತೈಲಗೆರೆ ಗ್ರಾಮದ ಸರ್ವೆ ನಂ.110 ರಲ್ಲಿನ ಪೂರ್ವ ದಿಕ್ಕಿನಲ್ಲಿ ಸುಮಾರು 6 ರಿಂದ 7 ವರ್ಷಗಳ ಹಿಂದೆ ಅಕ್ರಮವಾಗಿ ಫಿಲ್ಟರ್ ಮರಳು ಗಣಿಗಾರಿಕೆ ನಡೆಸುವ ಸಂಬಂಧ ಮಣ್ಣನ್ನು (ಮರ್ರಂ) ತೆಗೆದು ಸಾಗಾಣಿಕೆ ಮಾಡಿರುವ ಕುರುಹುಗಳಿರುವುದು ಕಂಡು ಬಂದಿರುತ್ತದೆ. ಇದರಲ್ಲಿ ಅಕ್ರಮ ನಡೆದಿರುವ ಬಗ್ಗೆ ವರದಿ ಹೇಳುತ್ತಿದೆ. ಮಾನ್ಯ ಸಭಾಪತಿಯವರ ಮೂಲಕ ಮಾನ್ಯ ಸಚಿವರನ್ನು ಕೇಳುವುದಕ್ಕೆ ಬಯಸುತ್ತೇನೆ. ಇಷ್ಟೆಲ್ಲಾ facts ಇವೆ, ಆದರೂ ಕ್ರಮ ಏಕೆ ತೆಗೆದುಕೊಂಡಿಲ್ಲ? ಇದು 2013-14ನೇ ಸಾಲಿನಿಂದ ನಿರಂತರವಾಗಿ ನಡೆಯುತ್ತಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ಸರ್ವೆ ನಂ.110 ಅಕ್ರಮ ಗಣಿಗಾರಿಕೆಗೆ ಒಂದು ಹೆಸರುವಾಸಿ ಆಗಿರುವಂತಹ ಪ್ರದೇಶವಾಗಿದೆ. ಮಾನ್ಯ ಸಚಿವರು ಬಹಳ ಒಳ್ಳೆಯ ಕೆಲಸವನ್ನು ಮಾಡುತ್ತಿದ್ದಾರೆ. ಕಂದಾಯ ಇಲಾಖೆಯಲ್ಲಿ ಒಂದು ರೀತಿಯ revolutionary ಜನಪರವಾಗಿರುವಂತಹ ಕೆಲಸವನ್ನು ಮಾಡುತ್ತಿದ್ದಾರೆ. ನಾನು ಮಾನ್ಯ ಸಚಿವರಲ್ಲಿ ಕೇಳುವುದಕ್ಕೆ ಬಯಸುತ್ತೇನೆ, ಈ ರೀತಿಯ ಅಕ್ರಮ ಗಣಿಗಾರಿಕೆ ನಡೆಯುತ್ತಿದೆಯಲ್ಲವೇ, ಇದರ ಬಗ್ಗೆಯೂ ಕೂಡ ಒಂದು ಕೆಲಸವನ್ನು ಮಾಡಿ. ಇದನ್ನು ಸುಮ್ಮನೆ ಏಕೆ ಬಿಟ್ಟಿದ್ದೀರಿ? ಇದರ ಬಗ್ಗೆ ನಾನು ತಮ್ಮ ಮೂಲಕ ಮಾನ್ಯ ಸಚಿವರಲ್ಲಿ ಆಗ್ರಹಪಡಿಸುತ್ತೇನೆ. ಒಂದು ಬಾರಿ ಈ ಪ್ರಶ್ನೆಯನ್ನು ಯಾರು ಪ್ರಸ್ತಾಪಿಸಿದ್ದಾರೆ. ಅವರೆಲ್ಲರನ್ನೂ ಕೂಡ ಕರೆದುಕೊಂಡು, ತಾವು ವಿಸಿಟ್ ಮಾಡಿ, ಇದನ್ನು ಎಸ್‌ಐಟಿ ತನಿಖೆಗೆ ಒಳಪಡಿಸಿ. ಅವರಿಗೆ ಎಷ್ಟೇ ಕಬಂಧಬಾಹುಗಳು ಇರಬಹುದು, ಇದು ನೂರಾರು ಕೋಟಿ ರೂಪಾಯಿಗಳ ಅಕ್ರಮ ಗಣಿಗಾರಿಕೆಯಾಗಿದೆ. ಹಾಗಾಗಿ, ನಾನು ಮಾನ್ಯ ಸಚಿವರಲ್ಲಿ ವಿನಂತಿ ಮಾಡುತ್ತೇನೆ. ಇದನ್ನು ಎಸ್‌ಐಟಿ ತನಿಖೆಗೆ ಒಳಪಡಿಸಿ, “4,37,076 ಮೆಟ್ರಿಕ್ ಟನ್ ಪ್ರಮಾಣಕ್ಕೆ 10 ರೂ ರಾಜಧನದಂತೆ” ಎಂದು ಇದೆ. ಹಾಗಾಗಿ, ಇಲ್ಲಿ ದೊಡ್ಡ ಪ್ರಮಾಣದಲ್ಲಿ ಅಕ್ರಮ ಗಣಿಗಾರಿಕೆ ನಡೆದಿದೆ. ಹಾಗಾಗಿ ನಾನು ಈ ಮೂಲಕ ವಿನಂತಿಯನ್ನು ಮಾಡುತ್ತೇನೆ. ಇದನ್ನು ಎಸ್‌ಐಟಿ ತನಿಖೆಗೆ ಒಳಪಡಿಸಿ, ಇದಕ್ಕೊಂದು full stop ಇಡಿ. ನಮ್ಮ ರಾಜ್ಯದಲ್ಲಿ ಮಾಜಿ ಮುಖ್ಯಮಂತ್ರಿಯವರಾದ ಮಾನ್ಯ ಸಿದ್ದರಾಮಯ್ಯನವರ ಸರ್ಕಾರ ಇದ್ದಂತಹ ಸಂದರ್ಭದಲ್ಲಿ ವ್ಯಾಪಕವಾಗಿ ಬಹಳ ದೊಡ್ಡ ಪ್ರಮಾಣದಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿತ್ತು. ಇವತ್ತು ಇದಕ್ಕೆ ಒಂದು full stop ಸಿಕ್ಕಿದೆ. ಇವತ್ತು ಇಷ್ಟು ದೊಡ್ಡ ಪ್ರಮಾಣದಲ್ಲಿ

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಅಕ್ರಮ ಮರಳು ಗಣಿಗಾರಿಕೆ ನಡೆಯುತ್ತಿಲ್ಲ. ಹಾಗಾಗಿ, ಇದನ್ನು ಕೂಡಲೇ ಎಸ್‌ಐಟಿ ತನಿಖೆಗೆ ಒಳಪಡಿಸಿ, ಇದಕ್ಕೆ ಸಾಕಷ್ಟು evidences ಇವೆ, ತಾವು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ಮಾಡಬೇಕು. ಈ ಪ್ರಶ್ನೆಯನ್ನು ಪ್ರಸ್ತಾಪಿಸಿರುವಂತಹ ಮಾನ್ಯ ಸದಸ್ಯರುಗಳಾದ ಹೆಚ್.ಎಂ.ರಮೇಶ್‌ಗೌಡರವರು, ಮಾನ್ಯ ಎಂ.ಎಲ್.ಅನಿಲ್‌ಕುಮಾರ್‌ರವರು, ಮಾನ್ಯ ಹೆಚ್. ಎಸ್.ಗೋಪಿನಾಥ್ ರವರುಗಳನ್ನು ಕೂಡ ಕರೆದುಕೊಂಡು ಹೋದರೆ ತಮಗೆ ಸತ್ಯ ಗೊತ್ತಾಗುತ್ತದೆ. ಹಾಗಾಗಿ, ಇದಕ್ಕೆ ಒಂದು ದಿನಾಂಕವನ್ನು ನಿಶ್ಚಯ ಮಾಡಿ. ಇದನ್ನು ಕೂಡಲೇ ಎಸ್‌ಐಟಿ ತನಿಖೆಗೆ ಒಳಪಡಿಸಬೇಕೆಂದು ಮಾನ್ಯ ಸಚಿವರಲ್ಲಿ ವಿನಂತಿ ಮಾಡುತ್ತೇನೆ.

(ಮುಂದು)

(694)/29-3-2022/1-10/ಎಲ್‌ಎಂ/ಕೆಎಸ್

ಶ್ರೀ ಹೆಚ್.ಎಸ್.ಗೋಪಿನಾಥ್(ಸ್ಥಳೀಯ ಸಂಸ್ಥೆಗಳ ಕ್ಷೇತ್ರ):- ಮಾನ್ಯ ಸಭಾಪತಿಗಳೆ, ಕುಂದಾಣಿ ಹೋಬಳಿಯ ತೈಲಗೆರೆ ಗ್ರಾಮದಲ್ಲಿ ಸರ್ವೆ ನಂಬರ್ 110ರಲ್ಲಿ ನಡೆದಂತಹ ಫಿಲ್ಟರ್ ಮಣ್ಣಿನ ಗಣಿಗಾರಿಕೆ ಸಂಬಂಧಪಟ್ಟ ಹಾಗೆ 2.18,53.800 ದಂಡ ವಿಧಿಸಲಾಗಿದೆ ಈ ಪ್ರಕರಣ ಕೋರ್ಟ್‌ನಲ್ಲಿದೆ ಎಂದು ಉತ್ತರವನ್ನು ಕೊಟ್ಟಿದ್ದಾರೆ. 6 ವರ್ಷಗಳ ಹಿಂದೆ ಈ ಪ್ರಕರಣವಾಗಿದೆ ಎಂದು ಹೇಳಿದ್ದಾರೆ. ಮತ್ತು ಮಾನ್ಯ ಶಿವಕುಮಾರ್ ಬನ್ ಸಣ್ಣಪ್ಪ ಸಹೋದರರು ಅಕ್ರಮ ಗಣಿಗಾರಿಕೆಯನ್ನು ಮಾಡಿದ್ದಾರೆ ಎಂದು ಸ್ಪಷ್ಟವಾಗಿ ಇದೆ. ಈ ವಿಷಯವಾಗಿ ಮಾನ್ಯ ಕಂದಾಯ ಸಚಿವರು ಏನು ತೀರ್ಮಾನ ತೆಗೆದುಕೊಳ್ಳುತ್ತಾರೆ? ಮಾನ್ಯ ರವಿಕುಮಾರ್‌ರವರು ಹೇಳಿದ ಹಾಗೆ ಮೊದಲು ಅಲ್ಲಿ ನಡೆಯುತ್ತಿರುವಂತಹ ಗಣಿಗಾರಿಕೆಯನ್ನು ನಿಲ್ಲಿಸಬೇಕು. ಸದರಿ ಜಮೀನನ್ನು ಅವರ ಹೆಸರಿಗೆ ಮಾಡಿಕೊಂಡಿದ್ದಾರೆ ಎನ್ನುವ ಆರೋಪವಿದೆ. ಸೂಕ್ತ ಕ್ರಮ ತೆಗೆದುಕೊಂಡು ಯಾರು ತಪ್ಪು ಮಾಡಿದ್ದಾರೆ ಅವರ ಮೇಲೆ ನಿರ್ಧಾರಕ್ಷೀಣ್ಯವಾಗಿ ಕಠಿಣ ಕ್ರಮ ತೆಗೆದುಕೊಳ್ಳಬೇಕೆಂದು ಒತ್ತಾಯಿಸುತ್ತೇನೆ.

ಶ್ರೀ ಪಿ.ಆರ್.ರಮೇಶ್(ನಾಮನಿರ್ದೇಶಿತರು):- ಮಾನ್ಯ ಸಭಾಪತಿಗಳೆ, ಅವಕಾಶಕ್ಕಾಗಿ ಧನ್ಯವಾದಗಳು. ನಾನು ಹೆಚ್ಚಿಗೆ ಹೇಳಲು ಹೋಗುವುದಿಲ್ಲ. ತೈಲಗೆರೆ ಗ್ರಾಮದ ಸರ್ವೆ ನಂಬರ್ 110

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಇದು ಬಹಳ ದೊಡ್ಡ ಜಾಗ ಎಂದು ಕಾಣುತ್ತದೆ. 12 ಎಕರೆಯಲ್ಲಿ 20 ಅಡಿ ಆಳ ಅಗೆದಿದ್ದಾರೆ. ಅಷ್ಟೊಂದು depth ಗೆ ಹೋಗಿ ಅಲ್ಲಂದ ಮರಳು ತೆಗೆದು ಪಿಲ್ಟರ್ ಮಾಡಿ ಮಾರಿದ್ದಾರೆ. ಅವರಿಗೆ ದಂಡವನ್ನು ಹಾಕಿದ್ದಾರೆ. ಆದರೆ ಅವರು ಆ ಕೆಲಸವನ್ನು ಮಾಡದಂತೆ ನಿಲ್ಲಿಸಲು ಏನು ಮಾಡಲಾಗಿದೆ? 12 ಎಕರೆಯಲ್ಲಿ 20 ಅಡಿ ಆಳವನ್ನು ತೆಗೆಯುತ್ತಿರುವಾಗ ಸರ್ಕಾರ ಏನು ಮಾಡುತ್ತಿತ್ತು? ಅವರಿಗೆ ದಂಡ ಹಾಕಿದ್ದೇವೆ ಎಂದು ಹೇಳಿದ್ದಾರೆ, ಅಂದರೆ ಮಣ್ಣು ತೆಗೆಯಿರಿ ದಂಡ ಕಟ್ಟಿ ಅಷ್ಟೆ. 10 ರೂ.ಗಳ ರಾಜ್ಯಧನ ಎಂದು ವಿಧಿಸಲಾಗುತ್ತಿದೆ. ಇದು ಎಷ್ಟರಮಟ್ಟಿಗೆ ಸರ್ಕಾರದ ನಿಯಂತ್ರಣದಲ್ಲಿದೆ ಎನ್ನುವುದು ನನ್ನ ಪ್ರಶ್ನೆ. ಇದು ಸಾರ್ವಜನಿಕರ ಸ್ವತ್ತು. ಈ ಆಸ್ತಿಯಲ್ಲಿ ಗಣಿಗಾರಿಕೆ ನಡೆಸಲು ಹೇಗೆ ಅವಕಾಶವನ್ನು ಕೊಡಲಾಗಿದೆ ಎನ್ನುವುದೇ ದೊಡ್ಡ ಪ್ರಶ್ನೆಯಾಗಿದೆ. ಮಾನ್ಯ ಮಂತ್ರಿಗಳು ಇದರ ಬಗ್ಗೆ ದಯಮಾಡಿ ವಿಸ್ತಾರವಾದ ಉತ್ತರವನ್ನು ಕೊಡಬೇಕೆಂದು ಕೇಳಿಕೊಳ್ಳುತ್ತೇನೆ.

ಶ್ರೀ ಮರಿತಿಬ್ಬೇಗೌಡ(ಶಿಕ್ಷಕರ ಕ್ಷೇತ್ರ):- ಮಾನ್ಯ ಸಭಾಪತಿಗಳೇ. ಈ ಮರಳು ಗಣಿಗಾರಿಕೆ ತುಂಬಾ ವರ್ಷಗಳಿಂದ ನಡೆಯುತ್ತಿದೆ. ಇದರ ಬಗ್ಗೆ ಮಾನ್ಯ ಸದಸ್ಯರು ಪ್ರಶ್ನೆಯನ್ನು ಕೇಳಿದಾಗ, ಯಾವುದೇ ಸರ್ಕಾರವಿರಲಿ, ಸುಧಾರಣೆ ತರುತ್ತವೆ, ಇದಕ್ಕೆ ಒಂದು ನೀತಿಯನ್ನು ಅನುಸರಿಸುತ್ತೇವೆ ಎಂದು ಹೇಳುತ್ತಲೇ ಬಂದಿದ್ದಾರೆ. ಈಗ ಹೊಸ ನೀತಿಯನ್ನು ತಂದಿದ್ದೇವೆ ಎಂದು ಉತ್ತರದಲ್ಲಿ ಹೇಳಿದ್ದಾರೆ. ಆದರೆ ಈ issue ಗೆ ಸಂಬಂಧಪಟ್ಟ ಹಾಗೆ ಮಾನ್ಯ ರವಿಕುಮಾರ್, ಮಾನ್ಯ ಪಿ.ಆರ್.ರಮೇಶ್ ರವರು ಹೇಳಿದಂತೆ, ಸದರಿ ಪ್ರದೇಶದ ಸುತ್ತ-ಮುತ್ತ ಗಣಿಗಾರಿಕೆ, ಸಾಗಾಣಿಕೆ ನಡೆಯದಂತೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಉಪನಿರ್ದೇಶಕರು, ತಾಂತ್ರಿಕ ಅಧಿಕಾರಿಗಳು ಆಗಿಂದ್ದಾಗೆ ಸ್ಥಳ ಪರಿಶೀಲನೆ ನಡೆಸುತ್ತಿದ್ದಾರೆ. ಅಲ್ಲಿ ಸುತ್ತ ಏನು ನಡೆಯದ ಹಾಗೆ ಸ್ಥಳ ಪರಿಶೀಲನೆ ಮಾಡಿ, ಬೇರೆಯವರ ಎಲ್ಲ ಗಣಿಗಾರಿಕೆಯನ್ನು ನಿರ್ಬಂಧ ಮಾಡಿದ್ದಾರೆ. ಆದರೆ ಸದರಿಯವರ ಕಡೆಯಿಂದ ಶುಲ್ಕವನ್ನು ಪಡೆದು ಅವ್ಯಾಹಿತವಾಗಿ ಗಣಿಗಾರಿಕೆ ನಡೆಸಲು ಅವಕಾಶ ಮಾಡಿಕೊಟ್ಟಿದ್ದಾರೆ. 12 ಎಕರೆ ಜಮೀನಿನಲ್ಲಿ ಎಷ್ಟು ವರ್ಷಗಳಿಂದ ಗಣಿಗಾರಿಕೆಯನ್ನು ಮಾಡುತ್ತಿದ್ದಾರೆ, ರಾಜ್ಯ ಸರ್ಕಾರಕ್ಕೆ ಎಷ್ಟು ತೆರಿಗೆ ನಷ್ಟವಾಗಿದೆ ಎನ್ನುವುದನ್ನು ಯೋಚನೆ ಮಾಡಬೇಕು. ಆ ಜಮೀನಿನ ನಕಲ ದಾಖಲೆಗಳನ್ನು ಸೃಷ್ಟಿ ಮಾಡಿಕೊಂಡಿದ್ದಾರೆ. ತಹಸೀಲ್ದಾರರು, Assistant Commissioner ಯವರು, ಜಿಲ್ಲಾಧಿಕಾರಿಗಳು

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಈ ರೀತಿ ಇದೆ ಎಂದು ಹೇಳುತ್ತಾರೆ. ಸತ್ಯ ಏನು ಎಂದು ಗೊತ್ತಿದರು ಅಕ್ರಮ ಗಣಿಗಾರಿಕೆಯನ್ನು ಬಂದ್ ಮಾಡಲು ಏನು ಕ್ರಮ ತೆಗೆದುಕೊಂಡಿದ್ದಾರೆ? ಅವರಿಂದ ಶುಲ್ಕ ತೆಗೆದುಕೊಂಡು ಮತ್ತೆ ಅವರಿಗೆ ಗಣಿಗಾರಿಕೆ ದಂಧೆ ಮಾಡಲು ಅವಕಾಶ ಮಾಡಿಕೊಟ್ಟಿದ್ದಾರೆ. ಆದ್ದರಿಂದ ಸ್ಥಳೀಯ ತಹಸೀಲ್ದಾರರು, Assistant Commissioner ಯವರನ್ನು, ಭೂ ವಿಜ್ಞಾನ ಅಧಿಕಾರಿಗಳೆಲ್ಲರನ್ನು ಸೇರಿಸಿ ತನಿಖೆಗೆ ಒಪ್ಪಿಸಬೇಕು. ಈ ತನಿಖೆ ACB (Anti-Corruption Bureau) ಯಿಂದಲೇ ಆಗಬೇಕು. ಇದೊಂದು ದೊಡ್ಡ ಹಗರಣ. ಇದರಿಂದ ರಾಜ್ಯ ಸರ್ಕಾರಕ್ಕೂ ತುಂಬಾ ನಷ್ಟವುಂಟಾಗಿದೆ. ಸರ್ಕಾರಿ ಜಮೀನಿನಲ್ಲಿ ಅಕ್ರಮವಾಗಿ ಗಣಿಗಾರಿಕೆ ಮಾಡುತ್ತಿದ್ದಾರೆ. ಇಂತಹ ದಂಧೆಗೆ ಕಡಿವಾಣ ಹಾಕಬೇಕು ಎನ್ನುವುದಾದರೆ ಉನ್ನತ ಮಟ್ಟದ ತನಿಖೆ ತುಂಬಾ ಅನಿವಾರ್ಯವಾಗಿ ಆಗಲೇಬೇಕು ಎಂದು ನಾನು ಭಾವಿಸುತ್ತೇನೆ. ತನಿಖೆ ಬಗ್ಗೆ ಈಗಲೇ ಸದನದಲ್ಲಿ ಘೋಷಣೆ ಮಾಡಬೇಕೆಂದು ಮಾನ್ಯ ಸಚಿವರಲ್ಲಿ ವಿನಂತಿಸಿಕೊಳ್ಳುತ್ತೇನೆ.

ಶ್ರೀ ಹೆಚ್.ಎಂ.ರಮೇಶ್‌ಗೌಡ(ವಿಧಾನಸಭೆಯಿಂದ ಚುನಾಯಿತರಾದವರು):- ಮಾನ್ಯ ಸಭಾಪತಿಗಳೆ, ಯಾರು ಅಕ್ರಮ ಗಣಿಗಾರಿಕೆ ಮಾಡಿದ್ದಾರೆ ಎನ್ನುವ ಮಾಹಿತಿ ನಮ್ಮ ಹತ್ತಿರ ಇದೆ. ಸರ್ವೆ ನಂಬರ್ 110 ಮತ್ತು ಸರ್ವೆ ನಂಬರ್ 60 ಇದು ಸರ್ಕಾರಿ ಜಾಗ. ಇದರಲ್ಲಿ ಯಾರ-ಯಾರ ಹೆಸರಿನಲ್ಲಿ ಪಹಣಿ ಬರುತ್ತದೆ ಎಂದರೆ, ಮಾನ್ಯ ಎಚ್.ಎಸ್.ಶಿವಕುಮಾರ್, ಬಿನ್: ಸೊಣ್ಣಪ್ಪ, ಎಸ್.ಭಾಗ್ಯಮ್ಮ ಲೇಟ್: ಸೊಣ್ಣಪ್ಪ, ಮಾನ್ಯ ಎಚ್.ಎಸ್.ಸುನೀಲ್ ಕುಮಾರ್ ಬಿನ್: ಸೊಣ್ಣಪ್ಪ, ಎಚ್.ಎಸ್.ಅನಿಲ್ ಕುಮಾರ್ ಬಿನ್: ಸೊಣ್ಣಪ್ಪ, ಎಚ್.ಎಸ್.ಶ್ರೀಕಾಂತ ಬಿನ್:ಸೊಣ್ಣಪ್ಪ, ಎಚ್.ಎಸ್.ಮೋಹನ ಕುಮಾರ್ ಅಲಿಯಾಸ್ ಮಂಜಾ. ಇವರ ಮೇಲೆ ಈಗಾಗಲೇ ಸಾಕಷ್ಟು ಕ್ರಿಮಿನಲ್ ಕೇಸ್‌ಗಳು ಇವೆ. ಲೋಕಾಯುಕ್ತದವರು ಕೇಸ್ ಮಾಡಿದ್ದಾರೆ, ತೈಲಗೆರೆ ಪೊಲೀಸ್ ಠಾಣೆಯಲ್ಲಿಯೂ ಇವರ ಮೇಲೆ ಕೇಸ್ ಇದೆ. ದಂಡ ಹಾಕಿದಾಗ ಸಾಕ್ಷಿಗಾಗಿ ಸಾರ್ವಜನಿಕರು ಸಹಿ ಮಾಡಿರುತ್ತಾರೆ, ಅಂತವರ ಮೇಲೆ ದೌರ್ಜನ್ಯ ಎಸಗಿಸಿದ್ದಾರೆ. ಇವರು ಎಲ್ಲೆಲ್ಲ ಸರ್ಕಾರಿ ಜಮೀನನ್ನು ಅಕ್ರಮವಾಗಿ ತೆಗೆದುಕೊಂಡು ಉಪಯೋಗಿಸುತ್ತಿದ್ದಾರೆ, ಅದೆಲ್ಲವನ್ನು demolition ಮಾಡಬೇಕೆಂದು ವಿನಂತಿಸಿಕೊಳ್ಳುತ್ತೇನೆ.

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಶ್ರೀ ಆರ್.ಅಶೋಕ(ಕಂದಾಯ ಸಚಿವರು):- ಮಾನ್ಯ ಸಭಾಪತಿಗಳೆ, ಮಾನ್ಯ ರಮೇಶ್‌ಗೌಡ ಮತ್ತು ಇತರೆ ಗೌರವಾನ್ವಿತ ಸದಸ್ಯರು ದೇವನಹಳ್ಳಿ ತಾಲ್ಲೂಕು, ಕುಂದಾಣ ಹೋಬಳಿ, ತೈಲಗೆರೆ ಗ್ರಾಮದಲ್ಲ ಸುಮಾರು 211 ಎಕರೆ ಸರ್ಕಾರಿ ಗೋಮಾಳ ಎಂದು ಇದೆ. ಹಿಂದೆ ಸುಮಾರು 15 ಜನರಿಗೆ 16 ಎಕರೆ grant ಮಾಡಿರುವುದು ಅನುಮಾನಾಸ್ಪದವಾಗಿ ಕಂಡುಬಂದಿದೆ. ಮಾನ್ಯ ರಮೇಶ್‌ಗೌಡರು ಕಳೆದ ಅಧಿವೇಶನದಲ್ಲ ಈ ವಿಷಯದ ಬಗ್ಗೆ ತಿಳಿಸಿದಾಗ, ನಾನು ತಕ್ಷಣ ಅಲ್ಲಿಯ ಜಿಲ್ಲಾಧಿಕಾರಿಗಳಿಗೆ ಆದೇಶ ಮಾಡಿ ಕ್ರಮ ತೆಗೆದುಕೊಳ್ಳಲು ಆದೇಶ ಕೊಟ್ಟಿದೆ. ಇಲ್ಲಿಯವರೆಗೆ ಅವರ ಮೇಲೆ ಯಾರು ಕ್ರಮ ತೆಗೆದುಕೊಂಡಿರಲ್ಲ. ಈಗ ನಾವೇ ಅವರಿಗೆ 2.18.53,800 ರೂ.ಗಳ ದಂಡವನ್ನು ವಿಧಿಸಿದ್ದೇವೆ. ಅವರ ಮೇಲೆ ಕ್ರಮವನ್ನು ಜರುಗಿಸಲಾಗುತ್ತಿತ್ತು. ಇದು ಈಗ ನಡೆಯುತ್ತಿರುವ ವ್ಯವಹಾರವಲ್ಲ. ಬಹಳ ವರ್ಷಗಳ ಹಿಂದಿನಿಂದ 20 ಅಡಿಗಳಷ್ಟು ಆಳಕ್ಕೆ ಹೋಗಿ ಮರಳು ತೆಗೆಯುತ್ತಿದ್ದಾರೆ. ಬಹಳ ವರ್ಷಗಳಿಂದ ಇವರನ್ನು ದಂಧೆ ಮಾಡಿಕೊಳ್ಳಲು ಬಿಟ್ಟುಬಿಟ್ಟಿದ್ದಾರೆ. ಇವರು ಫಿಲ್ಟರ್ ಮಾಡಿ ಮಾರಾಟ ಮಾಡಿದಂತಹ ಮರಳಿನಿಂದ ಬೆಂಗಳೂರಿನಲ್ಲಿ ಕಟ್ಟಿರುವ ಹಲವಾರು ಮನೆಗಳು ಬದ್ಧಹೋಗಿವೆ. ಫಿಲ್ಟರ್ ಮಾಡಿರುವ ಮರಳು ಯಾವುದು ಎಂದು ಮನೆ ಕಟ್ಟುವವರಿಗೆ ಗೊತ್ತಾಗುವುದಿಲ್ಲ. ಆ ಮರಳಿನಿಂದ ಕಟ್ಟಡ ಕಟ್ಟುತ್ತಾರೆ, ಸ್ವಲ್ಪ ದಿನಗಳಲ್ಲ ಕಟ್ಟಡಗಳು ಕುಸಿದು ಬಿದ್ದಿರುವುದನ್ನು ನಾವು ಕಂಡಿದ್ದೇವೆ. ಈ ಫಿಲ್ಟರ್ ಮರಳು ದಂಧೆಯನ್ನು ನಾವು ಮಟ್ಟ ಹಾಕಬೇಕಾಗಿದೆ. ಅದಕ್ಕಾಗಿ ಸರ್ಕಾರ ಅನೇಕ ಕ್ರಮಗಳನ್ನು ಈಗಾಗಲೇ ತೆಗೆದುಕೊಂಡಿದೆ. ಈಗ ಫಿಲ್ಟರ್ ಮರಳು ದಂಧೆ ಕಡಿಮೆಯಾಗಿದೆ. ಶಿವಕುಮಾರ್ ಬಿನ್:ಸೋಣ್ಣಪ್ಪ ಇಂತವರು ಫಿಲ್ಟರ್ ಮರಳು ದಂಧೆಯಿಂದ ಸರ್ಕಾರಕ್ಕೆ ತುಂಬಾ ಹಾನಿಯಾಗಿದೆ. ಸರ್ಕಾರದ ಜಮೀನನ್ನು ಒತ್ತುವರಿ ಮಾಡಿದ್ದಾರೆ. ಇದರ ಬಗ್ಗೆ ಕ್ರಮ ತೆಗೆದುಕೊಳ್ಳಬೇಕೆಂದು ಮಾನ್ಯ ಸದಸ್ಯರಾದ ರವಿಕುಮಾರ್‌ರವರು ಹೇಳಿದ್ದಾರೆ. ಎಲ್ಲ ಮಾನ್ಯ ಸದಸ್ಯರು ಇದರ ಬಗ್ಗೆ ತನಿಖೆಯಾಗಬೇಕು ಎಂದು ಹೇಳಿದ್ದಾರೆ. ಮಾನ್ಯ ಮುಖ್ಯಮಂತ್ರಿಗಳು land grabbing ಬಗ್ಗೆ, ಸರ್ಕಾರಕ್ಕೆ ಮೋಸ ಮಾಡುವವರ ಬಗ್ಗೆ ಒಂದು SIT (Special Investigation Team) ನ್ನು ರಚನೆ ಮಾಡಬೇಕೆಂದು ಹೇಳುತ್ತಾರೆ. ಇದನ್ನು SIT ತನಿಖೆಗೆ ಕೊಡಲಾಗುತ್ತದೆ. ಈ ರೀತಿ ಫಿಲ್ಟರ್ ಮರಳು ದಂಧೆ ಮಾಡುವವರ ಮೇಲೆ ಖಂಡಾಖಂಡಿತವಾಗಿ

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಕ್ರಮ ತೆಗೆದುಕೊಳ್ಳುತ್ತೇವೆ. ಇದರಿಂದ ಸರ್ಕಾರಕ್ಕೂ ಹಾನಿಯಾಗುತ್ತದೆ. ಮತ್ತು ಕಟ್ಟಡ ಕಟ್ಟುವಂತವರಿಗೆ ಇಂತಹ ಮರಳಿನಿಂದ ಹಾನಿಯಾಗುತ್ತದೆ. ಇವರನ್ನು ಸರ್ಕಾರ ಕಟ್ಟುನಿಟ್ಟಾಗಿ ಬಲ ಹಾಕುತ್ತದೆ.

ಶ್ರೀ ಎಚ್.ಎಂ.ರಮೇಶ್‌ಗೌಡ:- ಮಾನ್ಯ ಸಭಾಪತಿಗಳೆ, ಬೆಂಗಳೂರಿನಲ್ಲಿ ಸರ್ವೆ ನಂಬರ್ 58ರಲ್ಲಿ ಇರುವ ಜಮೀನು ಸರ್ಕಾರಿ ಜಮೀನು ಎಂದು ಸಾಬೀತಾಗಿದೆ.

(ಮುಂದು)

(695)29-03-2022(01-20)bsd-ks

ಶ್ರೀ ಹೆಚ್.ಎಂ. ರಮೇಶ್ ಗೌಡ (ಮುಂದು):-

ಬೆಂಗಳೂರು ನಗರದ ಹೆಣ್ಣೂರಿನ ಸ.ನಂ.58 ಸರ್ಕಾರಿ ಜಾಗವಾಗಿದ್ದು, ಈ ಬಗ್ಗೆ survey ಮಾಡಿ prove ಮಾಡಲಾಗಿದೆ. ಈ documents ಗಳನ್ನು ಕಳುಹಿಸಿಕೊಡುತ್ತೇನೆ. ಅದು ಅಕ್ರಮ ಎಂದು ಸಾಬೀತಾಗಿದ್ದು, ಇದರ ಬಗ್ಗೆ ಕ್ರಮ ತೆಗೆದುಕೊಳ್ಳುವ ಬಗ್ಗೆ ಮಾನ್ಯ ಸಚಿವರು ತಿಳಿಸಬೇಕು.

ವೈಸ್ ಛೀರ್‌ಮನ್:- ಇದನ್ನು SIT (Special Investigation team) ತನಿಖೆಗೆ ಕೊಡಲಾಗುತ್ತದೆ ಎಂದು ಮಾನ್ಯ ಸಚಿವರು ಹೇಳುತ್ತಿದ್ದಾರೆ.

ಶ್ರೀ ಆರ್. ಅಶೋಕ್:- ವಿಷಯ ಮುಕ್ತಾಯವಾಗಿದೆ.

ಶ್ರೀ ಹೆಚ್.ಎಂ. ರಮೇಶ್ ಗೌಡ:- ಇದನ್ನು SIT ತನಿಖೆ ನೀಡುವುದಕ್ಕೆ, ಮಾನ್ಯ ಸಚಿವರಿಗೆ ಅಭಿನಂದನೆಯನ್ನು ತಿಳಿಸುತ್ತೇನೆ.

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಆ) ವಿಷಯ: ರಾಜ್ಯದ ಕರಾವಳಿ ಭಾಗದಲ್ಲಿನ ಜಾನಪದ ಕ್ರೀಡೆಯಾದ ಕಂಬಳ ಕ್ಷೇತ್ರಕ್ಕೆ ಸರಿಯಾದ ಪ್ರೋತ್ಸಾಹವಿಲ್ಲದೇ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುತ್ತಿರುವ ಕುರಿತು

- - -

ಶ್ರೀ ಮಂಜುನಾಥ್ ಭಂಡಾರಿ (ಸ್ಥಳೀಯ ಸಂಸ್ಥೆಗಳಿಂದ ಚುನಾಯಿತರಾದವರು):- ಮಾನ್ಯ ಸಭಾಪತಿಯವರೇ, ಜಾನಪದ ಕ್ರೀಡೆಯಾದ ಕಂಬಳದ ಬಗ್ಗೆ ನಿಯಮ 330 ರಡಿ ಚರ್ಚಿಸಲು ಅವಕಾಶ ಮಾಡಿಕೊಟ್ಟಿದ್ದಕ್ಕಾಗಿ ತಮಗೆ ನನ್ನ ಮತ್ತು ಕರಾವಳಿ ಜನತೆಯ ಪರವಾಗಿ ಧನ್ಯವಾದಗಳು.

ಕಂಬಳದ ಹಿನ್ನೆಲೆಯನ್ನು ನೋಡಿದಾಗ ಕರಾವಳಿ ಜನರ ಅದರಲ್ಲೂ ತುಳುವರ ಸಂಸ್ಕೃತಿಯ ಕ್ರೀಡೆಯಾಗಿದ್ದು, ದಷ್ಟ-ಪುಷ್ಪವಾಗಿ ಬೆಳೆಸಿದ ಕೋಣಗಳನ್ನು ಹದ ಮಾಡಿದ ಮಣ್ಣಿನ ಗದ್ದೆಯಲ್ಲಿ ಓಡಿಸುವ ಆಟಕ್ಕೆ ಕಂಬಳ ಎಂದು ಹೇಳುತ್ತೇವೆ. ಕಂಬಳ ಎಂಬ ಪದದ ಇತಿಹಾಸವು ಕುಂಪಲ ಎಂಬ ಪದದಿಂದ ಬಂದಿದ್ದು, ಎಂದರೆ ಕೆಂಪು ಮತ್ತು ಮರಳು ಮಿಶ್ರಿತವಾದ ನೀರು ಇರುವ ಪ್ರದೇಶವನ್ನು ಕುಂಪಲ ಎಂದು ಹೇಳುತ್ತೇವೆ. ಮಲೆನಾಡಿನಲ್ಲಿ ಯಾವರೀತಿ ಮತ್ತು ಅಥವಾ ಹೋರಿಗಳು ರೈತಾಪಿ ವರ್ಗದ ಕುಟುಂಬದ ಸದಸ್ಯರಾಗಿರುವಂತ ರೀತಿಯಲ್ಲಿ ಕೋಣಗಳು ಕರಾವಳಿ ರೈತಾಪಿ ವರ್ಗದ ಕುಟುಂಬ ಸದಸ್ಯರಾಗಿರುತ್ತಾರೆ. ಕಂಬಳದ ಇತಿಹಾಸವನ್ನು ನೋಡಿದಾಗ ಹೊಯ್ಸಳರ ಕಾಲದಲ್ಲಿ ಪಳಗಿಸಿದ ಕೋಣಗಳನ್ನು ಯುದ್ಧಗಳಿಗೆ ಉಪಯೋಗಿಸುತ್ತಿದ್ದರು ಎಂಬ ಉಲ್ಲೇಖ ಇದೆ. ಅದೇರೀತಿ 14ನೇ ಶತಮಾನದಲ್ಲ ಅಂದರೆ 1424 ರ ಬಾರಕೂರಿನ ಶಾಸನ, 1437ರ ಉಡುಪಿಯ ಶಾಸನ ಮತ್ತು 1482 ರ ಕೊಲ್ಲೂರಿನ ಶಾಸನಗಳಲ್ಲಿ ಕಂಬಳ ಮತ್ತು ಕಂಬಳ ಗದ್ದೆ ಬಗ್ಗೆ ಉಲ್ಲೇಖ ಇದೆ. ಕಂಬಳದ ಕೋಣಗಳನ್ನು ಸಾಕುವುದೆಂದರೆ ಒಂದು ಮನೆತನದ ಗೌರವವಾಗಿದೆ. ಯಾರಾದರೂ ಕಂಬಳದ ಕೋಣಗಳನ್ನು ಇಟ್ಟಿದ್ದರೆ ಅಥವಾ ಕಂಬಳ ಸ್ಪರ್ಧೆಗೆ ಕೋಣಗಳು ಹೋಗುತ್ತವೆ ಎಂದಾಗ ಸಾಕುವವರಿಗೆ ಸಮಾಜದಲ್ಲಿ ವಿಶಿಷ್ಟ ಘನತೆ-ಗೌರವ ಇರುತ್ತದೆ. 1980ರ ದಶಕದಲ್ಲಿ ಮೂಡಬದ್ರಿಯ ಮಾನ್ಯ ಮೋಹನ್ ಆಳ್ವರವರ ತಂದೆ ಮಾನ್ಯ ಆನಂದ್ ಆಳ್ವರವರು ಹಾಗೂ ಆಗಿನ ಕ್ರೀಡಾ

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಸಚಿವರಾಗಿದ್ದ ಮಾನ್ಯ ಗಂಗಾಧರಗೌಡರು, ಮುಖ್ಯಮಂತ್ರಿಗಳಾಗಿದ್ದ ಮಾನ್ಯ ಗುಂಡೂರಾಯರು ಮೂಡಬದ್ರೆಯಲ್ಲಿ ಆಧುನಿಕ stadium ಅನ್ನು ಕಟ್ಟಿಸಿ, ಕೋಣಗಳನ್ನು ಓಡಿಸುತ್ತಾರೆ. ಆಗ ಆಧುನಿಕ ಕಂಬಳಕ್ಕೆ ಒಂದು ಮುನ್ನುಡಿಯನ್ನು ಬರೆಯುತ್ತಾರೆ. ಇವತ್ತು ಅವಿಭಾಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುಮಾರು 200 ಸಾಂಪ್ರದಾಯಿಕ ಕಂಬಳಗಳಿದ್ದು, 20 ಆಧುನಿಕ ಕಂಬಳಗಳು ನಡೆಯುತ್ತಿವೆ. ಬಹುಶಃ ಎಲ್ಲರಿಗೂ ಆಶ್ಚರ್ಯವಾಗುವಂತೆ ಸುಮಾರು 48 ಗಂಟೆಗಳ ಕಾಲ ನಡೆಯುವ ಕಂಬಳ ಆಟಕ್ಕೆ ಸುಮಾರು 75 ಸಾವಿರದಿಂದ ಒಂದು ಲಕ್ಷ ಜನರು ವೀಕ್ಷಣೆ ಮಾಡುತ್ತಾರೆ. ಕಂಬಳವು ಯಾವುದೇ ಮತ, ಜಾತಿ, ಧರ್ಮಕ್ಕೆ ಸೀಮಿತವಾಗಿರದೇ ಎಲ್ಲವನ್ನೂ ಮೆಟ್ಟಿನಂತೆ ಜಾನಪದ ಕ್ರೀಡೆಯಾಗಿರುವುದನ್ನು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನೋಡುತ್ತಿದ್ದೇವೆ. ಕಂಬಳದಲ್ಲಿ ಮುಖ್ಯವಾಗಿ ಬಾರೆ ಕಂಬಳ, ಹೂಕರೆ ಕಂಬಳ, ಅರಸು ಕಂಬಳ ಮತ್ತು ಈಗ ನಡೆಯುತ್ತಿರುವ ಆಧುನಿಕ ಕಂಬಳವೂ ಸೇರಿಕೊಂಡಿದೆ. ಕಂಬಳದಲ್ಲಿ 100 ರಿಂದ 150 ಮೀಟರ್ ಕಂಬಳದ ಗದ್ದೆಯಲ್ಲಿ ಹೋಗುವುದನ್ನು ನೋಡಬಹುದು. ಇದರಲ್ಲಿ ನಾಲ್ಕು ವಿಧಗಳಿದ್ದು, ಹಗ್ಗದ ಓಟ, ನೇಗಿಲಿನ ಓಟ, ಅಡ್ಡೆ ಹಲಗೆ ಓಟ ಮತ್ತು ಕೆನೆ ಹಲಗೆ ಓಟ ಎಂದಿರುತ್ತವೆ. ಕೆನೆ ಹಲಗೆ ಓಟವು ಅತ್ಯಂತ ರೋಮಾಂಚನಕಾರಿ ಮತ್ತು ಸ್ವಾರಸ್ಯಕರವಾಗಿದ್ದು, ಕೋಣಗಳನ್ನು ಓಡಿಸುವಾಗ ನಿರ್ದಿಷ್ಟ ಜಾಗದಲ್ಲಿ ಬಿಳಿ ಬಟ್ಟೆಯ ನಿಶಾನೆ ಇದ್ದು, ಕೋಣಗಳು ಓಡುವಾಗ ಹಾರುವ ಕೆಸರು ಚಿಮ್ಮಿ ನಿಶಾನೆಗೆ ತಲುಪಿಸಬೇಕಾಗುತ್ತದೆ. ಇದನ್ನು ನೋಡಲು ಬಹಳ ಸುಂದರವಾಗಿರುತ್ತದೆ. ನಮ್ಮ ತುಳುವಿನ ಗಾದೆಯಂತೆ “ ನಿನರೆ ಎರು ಸಾಂಕಿಲಕೆ ” ಎಂದು ಇರುವಂತೆ ಎರು ಎಂದರೆ ಕೋಣ ಎಂದಾಗುತ್ತದೆ. ಈ ಮಾತನ್ನು ಏಕೆ ಹೇಳುತ್ತೇವೆಂದರೆ, ಮಕ್ಕಳಿಗೆ ಒಳ್ಳೆಯ ಆಹಾರ ಕೊಟ್ಟು ದಪ್ಪ-ಪುಷ್ಟವಾಗಿ ಸಾಕುವಂತೆ ಕೋಣಗಳನ್ನು ಅದೇರೀತಿ ಸಾಕುತ್ತಾರೆ. ಅದನ್ನು ನೋಡಿದರೆ ತಮಗಿಲ್ಲರಿಗೂ ಆಶ್ಚರ್ಯವಾಗಬಹುದು. ಕೋಣಗಳಿಗೆ ಈಜಾಡಲು swimming pool ಅಂದರೆ ಕೊಳ ಇರುತ್ತದೆ. ಎಷ್ಟೋ ಕೋಣಗಳನ್ನು air-conditioned room ಗಳಲ್ಲಿ ಸಾಕುತ್ತಿರುತ್ತಾರೆ. ಅಲ್ಲಿ fan ಗಳು ಇರುತ್ತದೆ. ಈ ರೀತಿ ಕೋಣಗಳನ್ನು ಸಾಕುವುದರಿಂದ " ದಾನೆ ಮಾರು ಎರು ಸಾಂಕಿಲಕೆ" ಎಂದು ಹೇಳುತ್ತಾರೆ. ಒಂದು ಕೋಣ ಸುಮಾರು ರೂ.10 ರಿಂದ 12 ಲಕ್ಷ ಬೆಲೆ ಬಾಳುತ್ತದೆ. ಕೋಣಗಳನ್ನು ಸಾಕಲು ವರ್ಷಕ್ಕೆ ಸುಮಾರು ರೂ.3 ರಿಂದ

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

5 ಲಕ್ಷ ಖರ್ಚು ಬರುತ್ತದೆ. ಕನ್ನಡದಲ್ಲಿ “ಕೋಣದ ಮುಂದೆ ಕಿನ್ನರಿ ಬಾರಿಸಿದಂತೆ” ಎಂದಿರುವ ಗಾದೆ ಮಂಗಳೂರಿನ ಕಂಬಳದ ಕೋಣಗಳಿಗೆ ಅನರ್ಥವಾಗಿದೆ. ಏಕೆಂದರೆ ಕಂಬಳದ ಕೋಣಗಳನ್ನು ಓಡಿಸುವ ಆಟಕ್ಕೆ ಕರೆದುಕೊಂಡು ಹೋಗುವಾಗ ದೈವಾರಾಧನೆ ಇರುವ ಸ್ಥಳವಾದ ಮಂಗಳೂರಿನಲ್ಲಿ ಹಾಗೂ ಭೂತ ದೇವಾರಾಧನೆ ಮಾಡುವ ಸ್ಥಳದಲ್ಲಿ ಕೋಣಗಳು ಎರಡು ಕಾಲುಗಳನ್ನು ಮಡಚಿ, ಮಂಡಿಯೂರಿ ದೇವರಿಗೆ ನಮಸ್ಕರಿಸುತ್ತವೆ. ಇದು ಎಂತಹವರಿಗೂ ರೋಮಾಂಚನವಾಗುತ್ತದೆ. ಇದೇರೀತಿ ಕಂಬಳವನ್ನು ನೋಡಲು ದೇಶ-ವಿದೇಶಗಳಿಂದ ಜನರು ಬರುತ್ತಿದ್ದಾರೆ. ತುಳುವಿನಲ್ಲಿ “ ದಾನೆ ಮಾರು ಎರು ನಡತಿಲಕ ನಡೆತ್ತುದಲ್ಲ” ಎಂದು ಹೇಳುವಂತೆ ಕೋಣ ನಡೆಯುವಂತೆ ನಡೆಯುತ್ತಿದ್ದೀಯಲ್ಲಾ ಎಂದಾಗುತ್ತದೆ. ಆದರೆ ಇವತ್ತು ಆ ಅರ್ಥದ ಗಾದೆ ಮಾತು ಸುಳ್ಳಾಗಿದೆ. ಏಕೆಂದರೆ ಪ್ರಸಿದ್ಧ ಓಟಗಾರ ಹುಸೇನ್ ಬೋಲ್ಟ್ ಒಲಂಪಿಕ್ ಸ್ಪರ್ಧೆಯಲ್ಲಿ 100 ಮೀಟರ್ ದೂರವನ್ನು 9.57 ಸೆಕೆಂಡ್‌ಗಳಲ್ಲಿ ಓಡಿ ದಾಖಲೆ ನಿರ್ಮಿಸಿರುತ್ತಾರೆ. ಆದರೆ ಕಂಬಳದ ಕೋಣಗಳು ಅದರಲ್ಲೂ ಮುಖ್ಯವಾಗಿ ಶ್ರೀ ಸುರೇಶ್‌ಶೆಟ್ಟಿ, ಶ್ರೀ ನಿಶಾಂತ್‌ಶೆಟ್ಟಿ ಹಾಗೂ ಶ್ರೀ ವಿಶ್ವನಾಥ್ ದೇವಾಡಿಗ ಇವರುಗಳು ಆ ದಾಖಲೆಗಳನ್ನು break ಮಾಡಿದ್ದಾರೆ. ಶ್ರೀ ವಿಶ್ವನಾಥ್ ಶೆಟ್ಟಿ ರವರು ಸಾಕಿರುವ rocket mode ಎನ್ನುವ ಕೋಣಗಳು ಇವೆ. ಶ್ರೀ ಸುಕಮಶೆಟ್ಟಿ ರವರು ಸಾಕುತ್ತಿದ್ದ ಚಿನ್ನ ಎಂಬ ಕಂಬಳದ ಕೋಣಗಳು ಸುಮಾರು 127 ಬಾರಿ ಗೆದ್ದಿವೆ. ಅಂತಹ ಕಂಬಳದ ಕೋಣಗಳಾಗಿವೆ. ಕೋಣಗಳ ಕಂಬಳವನ್ನು ಜಾನಪದ ಕ್ರೀಡೆಗಳಿಗೆ ಹೋಲಿಸಿದಾಗ ಸೂರ್ಯ-ಚಂದ್ರ, ಲವ-ಕುಶ, ದಾಂತಬಾರ-ಪುದಬಾರೆ, ವಿಜಯ-ವಿಕ್ರಮ, ಕೋಟ-ಚೆನ್ನಯ್ಯ ಎಂಬ ಹೆಸರುಗಳಲ್ಲಿ ಕಂಬಳಗಳು ನಡೆಯುತ್ತಿವೆ. ಈ ಕಂಬಳವನ್ನು ಉಳಿಸಬೇಕು. ಅಲ್ಲಿನ ಜನರ ಕೂಗು ಏನೆಂದರೆ, ಸರ್ಕಾರದ ಪ್ರೋತ್ಸಾಹದ ಧನ ಇಲ್ಲದೇ ಕ್ರೀಡೆ ನಡೆಯದಿರುವ ಸಂದರ್ಭ ಬರುತ್ತದೆಯೋ, ಅದಕ್ಕೆ ಸರ್ಕಾರ ಸಂಪೂರ್ಣ ಸಹಕಾರ ಕೊಡಬೇಕೆಂದು ಇದೆ. ಒಂದು ಆಧುನಿಕ ಕಂಬಳವನ್ನು ಮಾಡಿಸಲು ಸುಮಾರು ರೂ.50 ರಿಂದ 75 ಲಕ್ಷ ಖರ್ಚಾಗುತ್ತದೆ. ಅದೇರೀತಿ ಹಿಂದಿನ ಮುಖ್ಯಮಂತ್ರಿಗಳಾದ ಮಾನ್ಯ ಸದಾನಂದಗೌಡರು ಕಂಬಳಕ್ಕೆ ರೂ. 1 ಕೋಟಿ ಹಣವನ್ನು ಇಟ್ಟಿದ್ದು, ಇವತ್ತು ಮಂಗಳೂರಿನಲ್ಲಿ ಆ ಹಣ ಖರ್ಚಾಗದೇ ಸುಮಾರು ರೂ.60 ಲಕ್ಷ ಹಣ ಜಿಲ್ಲಾಧಿಕಾರಿಗಳ ಬಳಿ ಇದೆ ಎಂದು ತಿಳಿದು ಬಂದಿರುತ್ತದೆ. ಅದೇರೀತಿ

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಉಡುಪಿಯಲ್ಲಿಯೂ ಸುಮಾರು ರೂ.40 ಲಕ್ಷ ಹಣ ಇದೆ ಎಂದು ವರದಿ ಇದೆ. ನಾನು ಮಾನ್ಯ ಮಂತ್ರಿಗಳನ್ನು ವಿನಂತಿಸುವುದೇನೆಂದರೆ, ಅವಿಭಾಜಿತ ದಕ್ಷಿಣ ಕನ್ನಡ ಜಿಲ್ಲೆಗೆ ಒಂದು ಸಮಿತಿಯನ್ನು ರಚಿಸಬೇಕು, ಏಕೆಂದರೆ ದಕ್ಷಿಣ ಕನ್ನಡ ಮತ್ತು ಉಡುಪಿ ಎಂದು ಎರಡು ಜಿಲ್ಲೆಗಳಿರುವುದರಿಂದ ಕಂಬಳಕ್ಕೆ ಒಂದೇ ಸಮಿತಿಯನ್ನು ರಚಿಸಿ, ಅದಕ್ಕೆ ಜಿಲ್ಲಾಧಿಕಾರಿ ಅಥವಾ ಉಸ್ತುವಾರಿ ಮಂತ್ರಿಗಳ ನೇತೃತ್ವದಲ್ಲಿ ಜನಪ್ರತಿನಿಧಿಗಳನ್ನು ಸದಸ್ಯರನ್ನಾಗಿ ಮಾಡಿಕೊಂಡು ಈ ಕ್ರೀಡೆಯನ್ನು ಉಳಿಸಿಕೊಳ್ಳಬೇಕು. ಸಾಂಪ್ರದಾಯಿಕ ಕಂಬಳ ನಡೆದರೆ ಮಾತ್ರ ಆಧುನಿಕ ಕಂಬಳಕ್ಕೆ ಕೋಣಗಳು ಬರುತ್ತವೆ. ಸಾಂಪ್ರದಾಯಿಕ ಕಂಬಳಕ್ಕೆ ಇವತ್ತಿನವರೆಗೂ ಸರ್ಕಾರದಿಂದ ಗೌರವ ಧನ ಸಿಗುತ್ತಿಲ್ಲ. ಅಲ್ಲಿನವರ ಮನವಿಯಂತೆ ಪ್ರತಿಯೊಂದು ಸಾಂಪ್ರದಾಯಿಕ ಕಂಬಳಕ್ಕೆ ರೂ.1 ಲಕ್ಷ ಹಣವನ್ನು ಕೊಡಬೇಕು. ಸುಮಾರು 200 ಕಂಬಳಗಳಿಗೆ ಹಣ ಕೊಟ್ಟಾಗ ರೂ.2 ಕೋಟಿ ಆಗುತ್ತದೆ. ಅದೇರೀತಿ ಆಧುನಿಕವಾದ 20 ಕಂಬಳಗಳು ನಡೆಯುತ್ತಿದ್ದು, ಒಂದೊಂದು ಕಂಬಳಕ್ಕೆ ರೂ.10 ಲಕ್ಷದಂತೆ ಕೊಡಬೇಕು. ಕಂಬಳದ ಗದ್ದೆಗಳ 100 ರಿಂದ 150 ಮೀಟರ್ ವಿಸ್ತೀರ್ಣವನ್ನು ಆಧುನಿಕರಣ ಮಾಡಬೇಕು. ಇದನ್ನು ನೋಡಲು ಸುಮಾರು 50 ರಿಂದ 70 ಸಾವಿರ ಜನರು ಆಗಮಿಸುವುದರಿಂದ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಕಾರ್ಯ ಆಗಬೇಕು. ಅದೇರೀತಿ gallery ಯನ್ನು ಸಹ ಮಾಡಿಕೊಡಬೇಕೆಂದು ಮನವಿ ಮಾಡಿಕೊಂಡಿದ್ದಾರೆ. ಇದು ಕರಾವಳಿ ಗ್ರಾಮೀಣ ಪ್ರದೇಶಗಳ ಗದ್ದೆಗಳಲ್ಲಿ ನಡೆಯುತ್ತಿರುವುದರಿಂದ ಆ ಸ್ಥಳಕ್ಕೆ ಹೋಗುವ ರಸ್ತೆಗಳು PWD (Public Works Department) ಗೂ ಸೇರಿರುವುದಿಲ್ಲ ಅಥವಾ ಜಿಲ್ಲಾಡಳಿತಕ್ಕೂ ಸೇರಿರುವುದಿಲ್ಲ. ಅಂತಹ ರಸ್ತೆಗಳ ಸುಧಾರಣೆಯನ್ನು ಯಾವ ಮೂಲಕವಾದರೂ ಮಾಡಿಕೊಡಬೇಕು.

(ಮುಂದು)

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

(696) 29.03.2022 1.30 hv.gr

ಶ್ರೀ ಮಂಜುನಾಥ್ ಭಂಡಾರಿ(ಮುಂದು):-

ಸನ್ಮಾನ್ಯ ಸಭಾಪತಿಯವರೇ, ಕಂಬಳಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯವರು ಅನುದಾನವನ್ನು ಕೊಡುತ್ತಿದ್ದಾರೆ. ಮತ್ತೊಂದು ಕಡೆ ಪ್ರವಾಸೋದ್ಯಮ ಇಲಾಖೆಯವರು ಸಹ ಅನುದಾನವನ್ನು ಕೊಡುತ್ತಿದ್ದಾರೆ. ಆ ಎಲ್ಲ ಅನುದಾನವನ್ನು ಮಾನ್ಯ ಕ್ರೀಡಾ ಮಂತ್ರಿಗಳ ಅಧ್ಯಕ್ಷತೆಯಲ್ಲಿ ಒಂದು ಸಮಿತಿಯನ್ನು ರಚನೆ ಮಾಡಿ, ಆ ಸಮಿತಿಯ ಮೂಲಕ ಎಲ್ಲರಿಗೂ ಹಂಚಿಕೆ ಮಾಡಬೇಕೆನ್ನುವುದು ನನ್ನ ಮನವಿಯಾಗಿದೆ. ಕಂಬಳವು ಅತೀ ಪ್ರಾಚೀನವಾಗಿರುವ ಕ್ರೀಡೆಯಾಗಿರುವುದರಿಂದ ಮೂಡಬಿದ್ರೆಯಲ್ಲಿ ಕಂಬಳದ ಮ್ಯೂಸಿಯಂ ಅನ್ನು ತೆರೆಯಬೇಕೆನ್ನುವ ಮನವಿಯನ್ನು ಮಾಡಿಕೊಳ್ಳುತ್ತಿದ್ದೇನೆ. ಕೋಣಗಳನ್ನು ಓಡಿಸುವುದಕ್ಕೆ ತರಬೇತಿ ಶಾಲೆಯನ್ನು ತೆರೆದಿದ್ದಾರೆ. ಕಂಬಳದಲ್ಲಿ ಓಡಲು ತರಬೇತಿ ಕೊಡುವುದಕ್ಕಾಗಿ ಪ್ರತಿ ವರ್ಷ 10 ರಿಂದ 15 ಲಕ್ಷ ರೂಪಾಯಿಗಳನ್ನು ಖರ್ಚು ಮಾಡುತ್ತಿದ್ದಾರೆ. ಇದಕ್ಕೆ ಅನುದಾನವನ್ನು ಕೊಡಬೇಕೆನ್ನುವ ಮನವಿಯನ್ನು ಮಾಡುತ್ತಿದ್ದೇನೆ. ಕಂಬಳದಲ್ಲಿ ಉತ್ತಮ ಪ್ರದರ್ಶನ ನೀಡಿದವರಿಗೆ “ಕ್ರೀಡಾ ರತ್ನ” ಪ್ರಶಸ್ತಿಯನ್ನು ನೀಡಬೇಕಾಗಿದೆ. ಅದೇ ರೀತಿಯಲ್ಲಿ ಕಂಬಳವನ್ನು ಆಯೋಜಿಸಿದವರಿಗೆ ಈಗಾಗಲೇ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಅದನ್ನು ಮುಂದುವರಿಸಬೇಕೆನ್ನುವ ಮನವಿಯನ್ನು ಮಾಡಿದ್ದೇನೆ. ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆ ಎರಡನ್ನೂ ಸೇರಿಸಿ ಒಂದು ಸಮಿತಿಯನ್ನು ರಚನೆ ಮಾಡಿ, ಅದರಡಿಯಲ್ಲಿ ಈ ಎಲ್ಲ ಕಾರ್ಯಕ್ರಮಗಳನ್ನು ಜಾರಿಗೊಳಿಸಬೇಕೆಂದು ಕೇಳಿಕೊಳ್ಳುತ್ತಿದ್ದೇನೆ.

ಸನ್ಮಾನ್ಯ ಸಭಾಪತಿಯವರೇ, ಕಂಬಳವು ನಮ್ಮ ಪೂರ್ವಜರ ಸಾಂಸ್ಕೃತಿಕ ಕ್ರೀಡೆಯಾಗಿದೆ. ಇದಕ್ಕೆ ಮತ-ಧರ್ಮ ಇತ್ಯಾದಿ ಯಾವುದೇ ಬೇಧ ಭಾವವಿಲ್ಲದೇ ನಡೆಯುವಂತಹ ಕ್ರೀಡೆಯಾಗಿದೆ. ಈ ಕ್ರೀಡೆಯನ್ನು ಉಳಿಸಿಕೊಂಡು ಹೋಗಬೇಕಾದರೆ, ನಮ್ಮ ಘನ ಸರ್ಕಾರ ಇದಕ್ಕೆ ಸಂಪೂರ್ಣವಾಗಿರುವ ಸಹಕಾರವನ್ನು ನೀಡಬೇಕಾಗಿದೆ. ಯಾವ ರೀತಿಯಲ್ಲಿ ಮಾನ್ಯ ಗಂಗಾಧರಗೌಡರ ಹೆಸರನ್ನು ನೆನಪಿಸಿಕೊಳ್ಳುತ್ತಿದ್ದೇವೆಯೋ, ಅದೇ ರೀತಿಯಲ್ಲಿ ಮಾನ್ಯ ಕ್ರೀಡಾ ಸಚಿವರಾಗಿರುವ ಶ್ರೀ

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ನಾರಾಯಣಗೌಡರ ಹೆಸರು ಶಾಶ್ವತವಾಗಿ ಉಳಿಯಬೇಕೆನ್ನುವುದು ಈ ನೋಟೀಸ್‌ಗೆ ಸಹಿ ಮಾಡಿರುವ 06 ಜನ ಸದಸ್ಯರುಗಳ ಅಭಿಲಾಷೆಯಾಗಿದೆ.

ಸನ್ಮಾನ್ಯ ಸಭಾಪತಿಯವರೇ, ಆದಷ್ಟು ಬೇಗನೇ ಬೆಂಗಳೂರಿನಲ್ಲಿಯಾಗಲೀ ಅಥವಾ ದಕ್ಷಿಣ ಕನ್ನಡ ಜಿಲ್ಲೆಯಲ್ಲಾಗಲೀ ಒಂದು ಸಮಿತಿಯನ್ನು ರಚನೆ ಮಾಡಿ ಮೀಟಿಂಗ್ ಅನ್ನು ಕರೆಯಬೇಕೆಂದು ಮಾನ್ಯ ಸಚಿವರಲ್ಲಿ ಕೇಳಿಕೊಳ್ಳುತ್ತಿದ್ದೇನೆ.

ವೈಸ್ ಛೀರ್ಮನ್:- ಮಾನ್ಯ ಮಂಜುನಾಥ್ ಭಂಡಾರಿಯವರು ಕಂಬಳದ ಬಗ್ಗೆ ಕಣ್ಣಿಗೆ ಕಟ್ಟುವ ರೀತಿಯಲ್ಲಿ ಬಹಳ ಚೆನ್ನಾಗಿ ವರ್ಣನೆ ಮಾಡಿದ್ದಾರೆ. ಮಾನ್ಯ ಪ್ರತಾಪಸಿಂಹ ನಾಯಕ್‌ರವರೇ, ತಾವು ಮಾತನಾಡಿ.

ಶ್ರೀ ಎಸ್.ಎಲ್.ಭೋಜೇಗೌಡ:- ಸನ್ಮಾನ್ಯ ಸಭಾಪತಿಯವರೇ, ಆ ನೋಟೀಸ್‌ಗೆ ನಾನು ಸಹಿ ಮಾಡಿದ್ದೇನೆ. ನನ್ನ ಹೆಸರನ್ನು ಕರೆಯಬೇಕಲ್ಲವೇ? ನಿಂದ ತಪ್ಪಾಗಿದ್ದರೆ ಹೇಳಿ.

ವೈಸ್ ಛೀರ್ಮನ್:- ತಮ್ಮಿಂದ ತಪ್ಪಾಗಿಲ್ಲ. ತಾವು ಮಾತನಾಡಿ.

ಶ್ರೀ ಎಸ್.ಎಲ್.ಭೋಜೇಗೌಡ:- ಸನ್ಮಾನ್ಯ ಸಭಾಪತಿಯವರೇ, ಈಗ ನಾನು ಮಾತನಾಡಲು ಅವಕಾಶವನ್ನು ನೀಡಿದ ತಮಗೆ ಧನ್ಯವಾದಗಳನ್ನು ಅರ್ಪಿಸುತ್ತಿದ್ದೇನೆ. ತಾವು ಅನಿವಾರ್ಯ ಪರಿಸ್ಥಿತಿಯಲ್ಲಿ ನನಗೆ ಮಾತನಾಡಲು ಅವಕಾಶವನ್ನು ನೀಡಿದ್ದೀರಿ. ನಾನು ಮೂಲತಃ ದಕ್ಷಿಣ ಕನ್ನಡ ಜಿಲ್ಲೆಗೆ ಸೇರಿದವನಲ್ಲ. ಆದರೆ, ಮಂಗಳೂರು, ಉಡುಪಿ, ದಕ್ಷಿಣ ಕನ್ನಡ ಮತ್ತು ಕೊಡಗು ಜಿಲ್ಲೆಗಳಿಂದ ನಾನು ಆಯ್ಕೆ ಹೊಂದಿದ್ದೇನೆ. ಆದ್ದರಿಂದ ಮಾನ್ಯ ಮಂಜುನಾಥ್ ಭಂಡಾರಿಯವರು ತಾವು ಸಹ ಕಂಬಳದ ಬಗ್ಗೆ ಮಾತನಾಡಬೇಕೆಂದು ಮನವಿಯನ್ನು ಮಾಡಿದ್ದರು ಆದ್ದರಿಂದ ನಾನು ಸಹಿ ಮಾಡಿಕೊಟ್ಟಿದ್ದೆ. ಅದು ನನ್ನ ಕರ್ತವ್ಯ ಸಹ ಆಗಿದೆ.

ವೈಸ್ ಛೀರ್ಮನ್:- ಮಾನ್ಯ ಭೋಜೇಗೌಡರೇ, ಕಂಬಳದ ಬಗ್ಗೆ ಮಾತನಾಡಿ.

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಶ್ರೀ ಎಸ್.ಎಲ್.ಭೋಜೇಗೌಡ:- ಸನ್ಮಾನ್ಯ ಸಭಾಪತಿಯವರೇ, ಕಳೆದ ಅಧಿವೇಶನದಲ್ಲಿ ನಾನು ಜಾನಪದದ ಬಗ್ಗೆ ಮಾತನಾಡಿದ್ದೇನೆ. ನಮ್ಮ ಹಳ್ಳಿಗಳಲ್ಲಿ ಹೆಣ್ಣುಮಕ್ಕಳು ರಾಗಿ ಬೀಸುವ ಪದದಿಂದ ತಮ್ಮ ದಿನವನ್ನು ಪ್ರಾರಂಭ ಮಾಡುತ್ತಾರೆ. ಬೆಳಗ್ಗೆ ಎದ್ದ ಕೂಡಲೇ ಅವರು ಯಾರನ್ನು ನೆನಪಿಸಿಕೊಳ್ಳುತ್ತಾರೆಂದರೆ;

ಬೆಳಗಾಗಿ ನಾನೆದ್ದು ಯಾರ್ ಯಾರ ನೆನೆಯಾಲ

ಎಳ್ಳು ಜೀರಿಗೆ ಬೆಲೆಯೋಳ

ಎಳ್ಳು ಜೀರಿಗೆ ಬೆಲೆಯೋಳ ಭೂಮ್ತಾಯ

ಎದ್ದೊಂದು ಘಳಗೆ ನೆನದೇನೋ||

ಹಿಂದೆ ಹಿಟ್ಟಿನ ಗಿರಣಿಗಳು ಇರಲಿಲ್ಲ. ಆಗ ರಾಗಿ ಬೀಸುವಾಗ ಪ್ರತಿಯೊಂದು ಮನೆಯಲ್ಲಿಯೂ ಬೆಳಗ್ಗೆ ಹೆಣ್ಣು ಮಕ್ಕಳು ಈ ಪದವನ್ನು ಹಾಡಿಕೊಂಡು ರಾಗಿ ಬೀಸುತ್ತಿದ್ದರು. ನನ್ನ ತಾಯಿಯೂ ಸಹ ಮನೆಯಲ್ಲಿ ರಾಗಿ ಬೀಸಿ, ಭತ್ತ ಕುಟ್ಟಿರುವುದನ್ನು ನಾನು ಕಂಡಿದ್ದೇನೆ. ಜಾನಪದ ಎನ್ನುವುದು ನಾವು ನಮ್ಮ ದೈನಂದಿನ ಜೀವನದಲ್ಲಿ ಅಳವಡಿಸಿಕೊಂಡು ಬಂದಿರುವ ಕ್ರಮವಾಗಿದೆ. ಮಾನ್ಯ ಮಾಧುಸ್ವಾಮಿ ಮತ್ತು ಮಾನ್ಯ ಈಶ್ವರಪ್ಪನವರಿಗೆ ಗೊತ್ತಿರಬಹುದು ನಮ್ಮಲ್ಲಿ ಯುಗಾದಿ ಹಬ್ಬ ಮತ್ತು ದೀಪಾವಳಿ ಹಬ್ಬ ಬಂದರೆ, ಮೈತುಂಬ ಎಣ್ಣೆ ಹಚ್ಚಿಕೊಂಡು ಎಣ್ಣೆ ಸ್ನಾನ ಮಾಡುತ್ತಿದ್ದೆವು. ಎಣ್ಣೆ ಸ್ನಾನ ಮಾಡುವುದಕ್ಕೆ ಊರು ಮುಂದೆ ಯಾವುದಾದರೂ ಹಳ್ಳ ಅಥವಾ ಕೆರೆ ಇದ್ದರೆ ಅದರೊಳಗೆ ಬೆಳಗ್ಗೆ ಹೋಗಿ ಧುಮುಕಿದರೆ ಮಧ್ಯಾಹ್ನಕ್ಕೆ ಎದ್ದು ಬರುತ್ತಿದ್ದೆವು. ಅಲ್ಲಿ ನಾವು “ಸಾಲ್ ಚೆಂಡಿನ” ಆಟ ಆಡುತ್ತಿದ್ದೆವು. ಈಗಿನವರಿಗೆ ಇದು ಗೊತ್ತಿರುವುದಕ್ಕೆ ಸಾಧ್ಯವಾಗಿಲ್ಲ. ಹಳೆಯ ಬಟ್ಟೆಗಳನ್ನು ಹರಿದು ಹರಿದು ಒಳಗೆ ಸಣ್ಣಸಣ್ಣ ಕಲ್ಲುಗಳನ್ನು ಹಾಕಿ ಸುತ್ತಿಸುತ್ತಿ ಅದನ್ನು ಚೆಂಡಿನ ರೂಪಕ್ಕೆ ತರತ್ತಿದ್ದೆವು. ಈ “ಸಾಲ್ ಚೆಂಡಿನ” ಆಟ ಆಡುತ್ತಾ ಸಂಜೆಯಾದರೂ ನಾವು ಮನೆ ಸೇರುತ್ತಿರಲಿಲ್ಲ. ಚಿನ್ನಿದಾಂಡು, ಲಗೋರಿ, ಮರಕೋತಿ ಆಟಗಳನ್ನು ಆಡುತ್ತಿದ್ದೆವು. ಈಗ ನಮ್ಮ ಮಕ್ಕಳಿಗೆ ಈ ಯಾವ ಆಟಗಳ ಪರಿಚಯವೂ ಇಲ್ಲ. ಈ ರೀತಿಯ ಗ್ರಾಮೀಣ ಆಟಗಳನ್ನು ಆಡುತ್ತಾ, ನಾವು ಮನೆ ಸೇರುತ್ತಿದ್ದೆವೋ ಇಲ್ಲವೋ ಗೊತ್ತಿಲ್ಲ. ನಮ್ಮ ತಂದೆತಾಯಿಗಳು ಆ ರೀತಿಯಲ್ಲಿ ಬೆಳೆಸಿ, ನಮ್ಮನ್ನು ಈ ಮಟ್ಟಕ್ಕೆ ತಂದು ನಿಲ್ಲಿಸಿದ್ದಾರೆ. ನಮ್ಮ ಮಕ್ಕಳಿಗೆ

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಸಾರ್ವಜನಿಕ ಜೀವನವೆಂದರೇ ಗೊತ್ತಿಲ್ಲ. ಅವರಿಗೆ ಜೀವನದ ಸಮಸ್ಯೆಗಳನ್ನು ಎದುರಿಸುವುದಕ್ಕೆ ಗೊತ್ತಿಲ್ಲ.

ಶ್ರೀ ಜೆ.ಸಿ.ಮಾಧುಸ್ವಾಮಿ(ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರು):-
ಸನ್ಮಾನ್ಯ ಸಭಾಪತಿಯವರೇ, ನಾವು ಚಿಕ್ಕವರಾಗಿದ್ದಾಗ ಸಂಜೆ ಸೂರ್ಯ ಮುಳುಗುವವರೆಗೂ ಆಟವಾಡುತ್ತಿದ್ದೆವು. ಈಗಿನವರು ಸೂರ್ಯ ಮುಳುಗಿದ ಮೇಲೆ ಆಡುತ್ತಾರೆ.

ಶ್ರೀ ಎಸ್.ಎಲ್.ಭೋಜೇಗೌಡ:- ಸನ್ಮಾನ್ಯ ಸಭಾಪತಿಯವರೇ, ಜಾನಪದ ಕಲೆ ಮತ್ತು ಕ್ರೀಡೆಗಳನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಇವತ್ತಿನ ಅನಿವಾರ್ಯ ಪರಿಸ್ಥಿತಿಯಲ್ಲಿ ಅವುಗಳನ್ನು ಪೋಷಿಸಬೇಕಾಗುತ್ತದೆ. ನಾವು ಎಲ್ಲೆಯೂ ಜಾನಪದ ಕಲೆ, ಕ್ರೀಡೆಗಳಿಗೆ ಹೆಚ್ಚಿನ ಆದ್ಯತೆಯನ್ನು ನೀಡುತ್ತಿಲ್ಲ. ಯಾವಾಗಲೋ ಒಮ್ಮೆ ಜಾನಪದಕ್ಕೆ ಸಂಬಂಧಪಟ್ಟಂತೆ ಕಾರ್ಯಕ್ರಮ ಹಮ್ಮಿಕೊಳ್ಳುತ್ತೇವೆ. ಆ ಕಾರ್ಯಕ್ರಮ ಮುಗಿದ ಮೇಲೆ ಅದನ್ನು ಮರೆತುಬಿಡುತ್ತೇವೆ. ನಮ್ಮ ನೆರೆಯ ರಾಜ್ಯವಾಗಿರುವ ತಮಿಳುನಾಡಿನಲ್ಲಿ “ಜಿಲ್ಲ ಕಟ್ಟುವ ಕ್ರೀಡೆ” ಬಹಳ ಪಪ್ರಸಿದ್ಧವಾಗಿದೆ. ಇದನ್ನು ಬ್ಯಾನ್ ಮಾಡುವ ಬಗ್ಗೆ ಸುಪ್ರೀಂ ಕೋರ್ಟ್‌ನಲ್ಲಿ ಬಹಳ ದಿನಗಳ ಕಾಲ ಕೇಸ್ ನಡೆದಿತ್ತು. ಕೊನೆಗೆ ಸುಪ್ರೀಂ ಕೋರ್ಟ್ ಈ ಕ್ರೀಡೆ ನಡೆಸಲು ಅನುಮತಿ ನೀಡಿತು. ಜೋಡೆತ್ತಿನ ರೇಸ್ ನಡೆಸಲಾಗುತ್ತಿತ್ತು.

ಸನ್ಮಾನ್ಯ ಸಭಾಪತಿಯವರೇ, ಹಿಂದೆ ಹಳ್ಳಿಗಳಲ್ಲಿ ಜಾತ್ರೆಗಳಾದರೆ, ತೇರು ಏಳಿದ ಕೂಡಲೇ ಎತ್ತಿನ ಗಾಡಿಯಲ್ಲಿ ದೊಡ್ಡದೊಡ್ಡ ಹಂಡೆಗಳ ತುಂಬಾ ಪಾನಕ, ಕೋಸಂಬರಿ ಇಟ್ಟುಕೊಂಡು ಎಲ್ಲರಿಗೂ ಹಂಚುತ್ತಿದ್ದರು. ಇಂತಹ ಹಳ್ಳಿಗಾಡಿನ ವಾತಾವರಣವನ್ನು ಇವತ್ತು ನಾವು ನೋಡುವುದಕ್ಕೆ ಸಾಧ್ಯವಾಗಿಲ್ಲ. ಇವತ್ತಿಗೂ ದಕ್ಷಿಣ ಕನ್ನಡದಲ್ಲಿ ಕೋಳಿ ಅಂಕವನ್ನು ಆಡುತ್ತಾರೆ. ಇದನ್ನು ಜಾನಪದ ಕ್ರೀಡೆಯ ರೀತಿಯಲ್ಲಿಯೇ ನಡೆಸಬೇಕಾಗಿದೆ. ಆದರೆ, ಇದು ಕೋಳಿ ಜುಜಾಗಿ ಮಾರಾಟ

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಹೊಂದಿದೆ. ಆದ್ದರಿಂದ ಜಾನಪದ ಕಲೆ ಮತ್ತು ಕ್ರೀಡೆಗಳನ್ನು ಸಂರಕ್ಷಣೆ ಮಾಡುವ ನಿಟ್ಟಿನಲ್ಲಿ ಹೆಚ್ಚು ಒತ್ತು ಕೊಟ್ಟು ಕಾರ್ಯಪ್ರವೃತ್ತರಾಗಬೇಕಾಗಿದೆ.

ಸನ್ಮಾನ್ಯ ಸಭಾಪತಿಯವರೇ, ಕಂಬಳದಲ್ಲಿ ಬಳಸುವ ಕೋಣವನ್ನು ಸಾಕುವುದು ಸುಲಭದ ಮಾತಲ್ಲ. ಕೋಣ ಸಾಕುವ ವ್ಯಕ್ತಿ ಆ ಕೋಣದ ಮೇಲೆ ತನ್ನ ಮಕ್ಕಳಿಗಿಂತಲೂ ಹೆಚ್ಚಿನ ಪ್ರೀತಿಯನ್ನು ಇಟ್ಟುಕೊಂಡು ಪೋಷಣೆ ಮಾಡುತ್ತಾನೆ. ಒಂದು ಕಂಬಳದ ಕೋಣವನ್ನು ಸಾಕುವುದಕ್ಕೆ ಲಕ್ಷಾಂತರ ರೂಪಾಯಿಗಳನ್ನು ವೆಚ್ಚ ಮಾಡಲಾಗುತ್ತದೆ. ಆ ಭಾಗದ ಜನರಿಗೆ ಉತ್ತಮವಾದ ಮನರಂಜನೆಯನ್ನು ಒದಗಿಸಬೇಕೆನ್ನುವ ಹಿನ್ನೆಲೆಯಲ್ಲಿ ಕಂಬಳದ ಕೋಣಗಳನ್ನು ಸಾಕುತ್ತಾರೆ. ಆ ಕೋಣದ ಮೈಮೇಲೆ ಕೈ ಇಟ್ಟರೆ, ಜಾರುತ್ತದೆ. ಅಷ್ಟು ಮೃದುವಾಗಿರುತ್ತದೆ. ಪ್ರತಿದಿನ ಆ ಕೋಣಕ್ಕೆ ಎಣ್ಣೆ ಸ್ನಾನ ಮಾಡಿಸಲಾಗುತ್ತದೆ. ಇದು ಅತ್ಯಂತ ಕ್ಷಿಪ್ರಕರವಾದ ಮತ್ತು ದುಬಾರಿಯಾಗಿರುವ ಕೆಲಸವಾಗಿದೆ. ಇಂತಹ ಸಾಂಸ್ಕೃತಿಕ ಕ್ರೀಡೆಯನ್ನು ಬೆಳೆಸುವುದಕ್ಕೆ ಸರ್ಕಾರದಿಂದ ಸಹಾಯ ಹಸ್ತವನ್ನು ಬೇಡಿದ್ದಾರೆ. ಸರ್ಕಾರ ಕಣ್ಣು ತೆರೆದು ನೋಡಬೇಕಾಗಿದೆ. ಕಂಬಳಕ್ಕೆ ಬೇಕಾದ ಕೆಸರು ಗದ್ದೆಯನ್ನು ಅಚ್ಚುಕಟ್ಟು ಮಾಡಬೇಕಾದರೆ, ಒಂದು ಸಣ್ಣ ಕಲ್ಲು ಸಿಗದೇ ಇರುವಂತೆ ಕ್ಲೀನ್ ಮಾಡುತ್ತಾರೆ ಮತ್ತು ಅದಕ್ಕೆ ನೀರು ತುಂಬಿಸಿ ಇಡುತ್ತಾರೆ. ಕೋಣ ಓಡುವುದಕ್ಕೆ ಬೇಕಾಗಿರುವ ಟ್ರಾಕ್ ನಿರ್ಮಾಣ ಮಾಡುವುದಕ್ಕೆ ಲಕ್ಷಾಂತರ ರೂಪಾಯಿಗಳು ವೆಚ್ಚವಾಗುತ್ತವೆ. ಇಂತಹ ಕ್ರೀಡೆಗಳಿಗೆ ಉತ್ತೇಜನ ನೀಡುವ ಮೂಲಕ ನಮ್ಮ ಮುಂದಿನ ಪೀಳಿಗೆಗೆ ಇವುಗಳನ್ನು ಕಾಯ್ದಿಡುವಂತಹ ಕೆಲಸ ಆಗಬೇಕಾಗಿದೆ. ಆ ಜವಾಬ್ದಾರಿ ಸರ್ಕಾರದ ಮೇಲಿದೆ. ಈ ವಿಚಾರವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ, ಕೋಣ ಸಾಕುವವನಿಂದ ಹಿಡಿದು ಕಂಬಳವನ್ನು ಆಯೋಜನೆ ಮಾಡುವವರ ನಡುವೆ ಬಂದು ಹೋಗುವ ಎಲ್ಲರಿಗೂ ಸಹಾಯ ನೀಡುವ ನಿಟ್ಟಿನಲ್ಲಿ ಸರ್ಕಾರ ಚಿಂತನೆ ನಡೆಸಬೇಕಾಗಿದೆ.

ಸನ್ಮಾನ್ಯ ಸಭಾಪತಿಯವರೇ, ಮಲೆನಾಡು ಭಾಗದಲ್ಲಿ ಮಾತ್ರವಲ್ಲ, ಮಂಡ್ಯ ಭಾಗದಲ್ಲೂ ಸಾಕಷ್ಟು ಪ್ರಮಾಣದಲ್ಲಿ ಗದ್ದೆಗಳು ಇವೆ. ಭತ್ತ ಬೆಳೆಯುವುದಕ್ಕೂ ಮುಂಚೆ ಈ ರೀತಿ ರೇಸ್‌ಗಳನ್ನು

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಏರ್ಪಾಡು ಮಾಡುವ ಮೂಲಕ ಅಲ್ಲಿನ ಜನರಿಗೂ ಕೋಣ ಸಾಕುವಂತೆ ಉತ್ತೇಜನ ನೀಡುವುದರ ಮೂಲಕ ಇದೊಂದು ಉತ್ತಮವಾದ ಕ್ರೀಡೆ ಎನ್ನುವುದರ ಬಗ್ಗೆ ಬೆಳಕು ಚೆಲ್ಲುವುದರ ಜೊತೆಗೆ ನಶಿಸಿ ಹೋಗುತ್ತಿರುವ ಈ ಕ್ರೀಡೆಗೆ ಪ್ರೋತ್ಸಾಹ ನೀಡಬೇಕೆನ್ನುವುದು ನನ್ನ ಒತ್ತಾಯವಾಗಿದೆ. (ಮುಂದು)

(697) 29.3.2022 1.40 ಪಿಕೆ:ಜಿಆರ್

ಶ್ರೀ ಕೆ.ಪ್ರತಾಪ್ ಸಿಂಹ ನಾಯಕ್(ವಿಧಾನಸಭೆಯಿಂದ ಚುನಾಯಿತರಾದವರು):- ಮಾನ್ಯ ಸಭಾಪತಿಗಳೆ, ಮಾನ್ಯ ಭೋಜೇಗೌಡರು ತಾವು ಪ್ರತಿನಿಧಿಸುವ ಭಾಗ ಎನ್ನುವ ಕಾರಣಕ್ಕೋಸ್ಕರ ಈ ವಿಷಯದ ಬಗ್ಗೆ ಮಾತನಾಡಿದರು. ಮಾನ್ಯ ಸಭಾಪತಿಗಳೆ, ನಾನು ಈ ವಿಷಯವನ್ನು ಮಾತನಾಡುವಾಗ ಪೀಠದಲ್ಲಿ ತಾವು ಕುಳಿತುಕೊಂಡಿದ್ದೀರಿ. ಇದು ಒಂದು ಭಾವನಾತ್ಮಕವಾದ ವಿಷಯವಾಗಿದೆ. ಪ್ರಕೃತಿಯ ಜೊತೆಗೆ ಮನುಷ್ಯ ಬದುಕಿಕೊಂಡು ಬಂದಿದ್ದಾನೆ. ಮನುಷ್ಯ ಎಂದು ಹೇಳಿದ ಮೇಲೆ ಕೇವಲ ದೇಹ ಮಾತ್ರ ಅಲ್ಲ. ನಮ್ಮ ಹಿರಿಯರು ಯಾವರೀತಿ ಕಲ್ಪನೆ ಕೊಟ್ಟಿದ್ದಾರೆ ಎಂದರೆ, ಒಬ್ಬ ವ್ಯಕ್ತಿ ಪೂರ್ಣ ರೀತಿಯಲ್ಲಿ ಮನುಷ್ಯ ಎನಿಸಿಕೊಳ್ಳಬೇಕಾದರೆ, ಅವನ ಬದುಕಿಗೆ ವಿಶೇಷ ಅರ್ಥ ಬರಬೇಕು. ಅಂದರೆ, ದೇಹ, ಮನಸ್ಸು, ಬುದ್ಧಿ ಮತ್ತು ಆತ್ಮ ಎನ್ನುವ ನಾಲ್ಕು ಭಾಗವನ್ನು ಗುರುತಿಸಿದ್ದಾರೆ. ಅವನ ಬದುಕು ಅರ್ಥಪೂರ್ಣ ಬದುಕು ಆಗಬೇಕಾದರೆ ಆತನಿಗೆ ಪೂರಕವಾದ ಸಂಗತಿಗಳು ಬೇಕಾಗುತ್ತವೆ. ಯಾರು ಪ್ರಕೃತಿಯ ಜೊತೆಗೆ ಬದುಕುತ್ತಾರೋ ಅವರಿಗೆ ಜೀವನದಲ್ಲಿ ಒಂದು ರೀತಿಯ ಪೂರ್ಣತೆಯನ್ನು, ಆನಂದವನ್ನು ಕಂಡುಕೊಳ್ಳುವಂಥದ್ದು. ಅವಿಭಾಜಿತ ದಕ್ಷಿಣ ಕನ್ನಡ ಜಿಲ್ಲೆ ಅಂದರೆ, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯನ್ನು ಒಟ್ಟಿಗೆ ಸೇರಿಸಿ ಮಾತನಾಡಿದಾಗ, ದಕ್ಷಿಣ ಕನ್ನಡ ಜಿಲ್ಲೆ ಎಂದು ಹೇಳಿದಾಗ ನಮ್ಮ ಮನಸ್ಸಿಗೆ, ಕಲ್ಪನೆಗೆ 2 ಸಂಗತಿಗಳು ಬರುತ್ತವೆ. ಅದು ಯಕ್ಷಗಾನ ಮತ್ತು ಕಂಬಳ. ಯಕ್ಷಗಾನ ಯಾವರೀತಿಯಲ್ಲಿ ಕುಣಿತದ ಜೊತೆಗೆ ಬೌದ್ಧಿಕವಾಗಿ, ಶಾರೀರಿಕವಾಗಿ ಮತ್ತು ಆಧ್ಯಾತ್ಮಿಕವಾಗಿ ಜೀವನದ ಮೌಲ್ಯಗಳನ್ನು ಹೇಗೆ ಕಲ್ಪಿಸಿಕೊಟ್ಟದೆಯೋ ಅದೇರೀತಿ ಕಂಬಳ ಕೂಡ ಮಣ್ಣಿನ ಮಕ್ಕಳ, ರೈತರ ಜೀವನದ ಅವಿಭಾಜ್ಯ ಅಂಗವಾಗಿ ಮೂಡಿ ಬಂದಿದೆ. ಕಂಬಳವನ್ನು ನಡೆಸುವುದಕ್ಕೆ ಖರ್ಚಿನ ಬಾಬಿನ್ನು ಯೋಚನೆ ಮಾಡಿದರೆ, ಬಹುಶಃ ಅದಕ್ಕಿಂತ

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಬೆಲೆ ಕಟ್ಟಲಾಗದಂಥದ್ದು ಬೇರಿಲ್ಲ ಎಂದೆನಿಸುತ್ತದೆ. ಸಮಾಜದ ಕಟ್ಟಕಡೆಯ ಎಲ್ಲಾ ವರ್ಗದ ಲಕ್ಷಾಂತರ ಜನರು ಆ ಕಂಬಳ ಸ್ಪರ್ಧೆಯನ್ನು ನೋಡಿ ಆನಂದಿಸುತ್ತಾರೆ. ಕೋಣಗಳನ್ನು ಬಿಟ್ಟು ಸಂದರ್ಭದಲ್ಲ ಏನು ವಾತಾವರಣ ನಿರ್ಮಾಣ ಆಗುತ್ತದೆಯೋ ಅದಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಮಕ್ಕಳು ಕೂಡ ಯಕ್ಷಗಾನವನ್ನು ಪ್ರೀತಿಸುವ ಹಾಗೆ ಕಂಬಳವನ್ನು ಇಷ್ಟಪಡುತ್ತಾರೆ; ಪ್ರೀತಿಸುತ್ತಾರೆ. ಪ್ರಕೃತಿಯ ಜೊತೆಗೆ ಬದುಕುವುದು ಹೇಗೇ? ಆ ಭಾಗದ ಮಣ್ಣಿನ ಮಕ್ಕಳಿಗೆ ಕಂಬಳದ ಜೊತೆಗಿರುವ ಭಾವನಾತ್ಮವಾದ ಸಂಬಂಧ ಹೇಗಿರುತ್ತದೆ ಎನ್ನುವುದನ್ನು ಮಾನ್ಯ ಮಂಜುನಾಥ್ ಭಂಡಾರಿಯವರು ಹೇಳಿದರು. ಮಕ್ಕಳನ್ನು ಸಾಕುವ ರೀತಿಯಲ್ಲಿಯೇ ಆ ಕೋಣಗಳನ್ನು ಸಾಕುತ್ತಾರೆ. ಅವುಗಳೂ ಕೂಡ ಯಜಮಾನ ಬಂದಾಗ ಪ್ರತಿಸ್ಪಂದಿಸುವಂತಹ ಅಥವಾ ಪ್ರತಿಕ್ರಿಯೆ ನೀಡುವಂಥದ್ದನ್ನು ಯಾರಾದರೂ ನೋಡಿದವರಿದ್ದಾರೆ ಅದರ ಬೆಲೆ ಏನು ಎನ್ನುವುದು ಗೊತ್ತಾಗುತ್ತದೆ. ಕಂಬಳವನ್ನು ಬೆಳೆಸಲು ಇನ್ನೂ ಸಹ ಅದಕ್ಕೆ ಪ್ರೋತ್ಸಾಹ ಕೊಡಬೇಕು. ನಮ್ಮ ಇತಿಹಾಸದ, ನಮ್ಮ ಜೀವನದ ಭಾಗವಾಗಿರುವ ಈ ಕಂಬಳವನ್ನು ಉಳಿಸಿ ಬೆಳೆಸುವ ದೃಷ್ಟಿಯಲ್ಲಿ ಸರ್ಕಾರ ಇದರ ಬಗ್ಗೆ ಆಲೋಚನೆ ಮಾಡಬೇಕು. ಇವತ್ತಿನ ದಿವಸ ಕಂಬಳವನ್ನು ನಡೆಸುವುದು ಎಂದರೆ ದೊಡ್ಡ ಹಬ್ಬ ಮತ್ತು ದೊಡ್ಡ ಖರ್ಚಿನ ಬಾಬು ಕೂಡ ಆಗಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಇದರ ಬಗ್ಗೆ ಗಮನ ಕೊಡಬೇಕು. ದಕ್ಷಿಣ ಕನ್ನಡ ಜಿಲ್ಲೆಗೆ ಕರೆಯುವುದಾದರೆ ನಾವುಗಳು, ಕಂಬಳಕ್ಕೆ ಬನ್ನಿ ಎಂದು ಹೇಳಿ ಕರೆಯುತ್ತೇವೆ. ಅದರ ಸವಿಯನ್ನು, ಅದರ ರುಚಿಯನ್ನು, ಅದರ ಆನಂದವನ್ನು ಸವಿಯಬೇಕು. ಒಂದೊಮ್ಮೆ ಯಾರಾದರೂ ಬಂದು ಅದನ್ನು ನೋಡಿದರೆ, ಮುಂದಿನ ಸಲ ಯಾವಾಗ ಕಂಬಳ ಎಂದು ಕೇಳಿ ಮತ್ತೆ ಬರುತ್ತೇವೆ ಎಂದು ಹೇಳುತ್ತಾರೆ. ಆ ರೀತಿಯ ಜನ ಜೀವನದ ಭಾಗವಾಗಿರುವ, ಮಣ್ಣಿನ ಮಕ್ಕಳ ಜೀವನದ ಭಾಗವಾಗಿರುವ ಮತ್ತು ಪ್ರಕೃತಿಯ ಜೊತೆಗೆ ನಾವು ಯಾವರೀತಿ ಬದುಕಬೇಕು ಎನ್ನುವ ಸಂದೇಶವನ್ನು ಕೊಡುವ ಕಂಬಳದ ಬೆಳವಣಿಗೆಗೆ ಸರ್ಕಾರ ವಿಶೇಷವಾದ ಗಮನ ಕೊಡಬೇಕು. ಮಾನ್ಯ ಮಂಜುನಾಥ್ ಭಂಡಾರಿಯವರು ಹೇಳಿದ ಹಾಗೆ, ಜಾನಪದ ಕ್ರೀಡೆಯನ್ನು ಬೆಳೆಸಲು ಸಹಕಾರ ಕೊಡಬೇಕೆಂದು ಹೇಳಿ ನನ್ನ ಮಾತುಗಳನ್ನು ಮುಗಿಸುತ್ತೇನೆ.

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಡಾ: ಕೆ.ಗೋವಿಂದರಾಜ್(ವಿಧಾನಸಭೆಯಿಂದ ಚುನಾಯಿತರಾದವರು):- ಮಾನ್ಯ ಸಭಾಪತಿಗಳೆ, ಕಂಬಳದ ಬಗ್ಗೆ ಮಾನ್ಯ ಭಂಡಾರಿಯವರು ತಂದಿರುವ ವಿಚಾರದ ಬಗ್ಗೆ ಅನೇಕರಿಗೆ ಗಮನವೇ ಇರಲಿಲ್ಲ. 2014-15ರಲ್ಲಿ ಕಾಂಗ್ರೆಸ್ ಪಕ್ಷದ ಸರ್ಕಾರ ಇದ್ದಾಗ ಮಾನ್ಯ ಅಭಯ್‌ಚಂದ್ರ ಜೈನ್‌ರವರು ಕ್ರೀಡಾ ಸಚಿವರಾಗಿದ್ದಾಗ, ನನ್ನ ಜೊತೆ ಒಂದು ಸಲ ಮಾತನಾಡಿ, ಇದಕ್ಕೇನಾದರೂ ಮಾಡಬೇಕು ಎಂದು ಹೇಳಿದರು. ಕ್ರೀಡೆಗಳಿಗೆ ಸಂಬಂಧಪಟ್ಟಂತೆ ಕೇವಲ “ಏಕಲವ್ಯ” ಪ್ರಶಸ್ತಿ ಮಾತ್ರ ಇತ್ತು. ಆಗ ನಾನು, ಒಂದು “ಕರ್ನಾಟಕ ಕ್ರೀಡಾ ರತ್ನ” ಎನ್ನುವ ಪ್ರಶಸ್ತಿಯನ್ನು ಪರಿಚಯಿಸಿ, ಮಲ್ಲಕಂಭ, ಗುಂಡು ಎತ್ತುವುದು ಮತ್ತು ಇತರ ಗ್ರಾಮೀಣ ಕ್ರೀಡೆಗಳಿಗೆ ಪ್ರೋತ್ಸಾಹ ಕೊಡುವುದಕ್ಕೆ ಸಹಕಾರಿಯಾಗುತ್ತದೆ ಎಂದು ಸಲಹೆ ನೀಡಿದೆ. ಮಾನ್ಯ ಅಭಯ್ ಚಂದ್ರ ರವರಿಗೆ ಕಂಬಳ ಎಂದರೆ ಬಹಳ ಪ್ರೀತಿ. ಆಗ “ಕರ್ನಾಟಕ ಕ್ರೀಡಾ ರತ್ನ” ಪ್ರಶಸ್ತಿಯ ಅಡಿ ರೂ. 1 ಲಕ್ಷ ಕೊಡಬೇಕೆಂದು ನಿರ್ಣಯ ಮಾಡಿದರು. ಕಂಬಳದ ಕ್ರೀಡೆ ಬಹಳ ಕಷ್ಟವಾದುದು. ಕೋಣವನ್ನು ಸಾಕುವುದಕ್ಕೆ ಬಹಳ ಹಣ ಬೇಕಾಗುತ್ತದೆ. ಯಾರು ಸ್ಪರ್ಧೆಗೆಂದು ಕೋಣಗಳನ್ನು ತಯಾರು ಮಾಡುತ್ತಾರೋ ಅವರಿಗೆ ಕಾಳಜಿ ಇರಬೇಕು. ಆಗ ಮಾತ್ರ ಈ ಕ್ರೀಡೆಯನ್ನು ನಡೆಸುವುದಕ್ಕೆ ಆಗುತ್ತದೆ. ಕರ್ನಾಟಕದ ಈ ಅದ್ಭುತವಾದ ಕ್ರೀಡೆಗೆ ಎಲ್ಲಾ ಸದಸ್ಯರು ಸಹಮತ ವ್ಯಕ್ತಪಡಿಸುತ್ತಾರೆ. ಅವಿಭಾಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದೊಡ್ಡ ಮಟ್ಟದಲ್ಲಿ ಏನು ನಡೆಯುತ್ತದೆಯೋ ಇದನ್ನು ದಸರಾ ಕ್ರೀಡಾ ಕೂಟಕ್ಕೆ ಸೇರಿಸಬಹುದು. ಮೈಸೂರು ಮತ್ತು ಮಂಡ್ಯ ಭಾಗದಲ್ಲಿ ಇರಬಹುದಾದ ಗದ್ದೆಗಳನ್ನು ಕಂಬಳ ಕ್ರೀಡೆ ನಡೆಸುವ ನಿಟ್ಟಿನಲ್ಲಿ ಸೂಕ್ತ ರೀತಿಯಲ್ಲಿ ತಯಾರು ಮಾಡಬಹುದು; ಮಂಗಳೂರಿನಿಂದ ತಜ್ಞರನ್ನು ಕರೆಸಿ ಈ ಕೆಲಸವನ್ನು ಮಾಡಿದರೆ ಇದು 2-3 ತಿಂಗಳಲ್ಲಿ ತಯಾರಾಗುತ್ತದೆ. ಮಾನ್ಯ ಸಚಿವರೂ ಕೂಡ ಮಂಡ್ಯ ಜಿಲ್ಲೆಯವರಾಗಿದ್ದಾರೆ. ದಸರಾ ಕ್ರೀಡೆಯಲ್ಲಿ ಕುಸ್ತಿಗೆಂದು ಮಣ್ಣಿನ ಅಖಾಡ ತಯಾರು ಮಾಡುತ್ತಾರೆ. ಅದಕ್ಕೆ ಮಡ್ಡಿ ಕುಸ್ತಿ ಎಂದು ಹೇಳುತ್ತಾರೆ. ಈಗಲೂ ಅದನ್ನು ನಡೆಸುತ್ತಾರೆ. ಅದೇರೀತಿಯಲ್ಲಿ ಕಂಬಳಕ್ಕೂ ಪ್ರೋತ್ಸಾಹ ಕೊಡಬೇಕು; ಈ ನಿಟ್ಟಿನಲ್ಲಿ ನಮ್ಮ ಎಲ್ಲಾ ಸದಸ್ಯರ ಸಹಕಾರ ಸಿಗುತ್ತದೆ. ಮಾನ್ಯ ಸಚಿವರು ಒಂದು ಮೀಟಿಂಗ್ ಕರೆದರೆ, ಕಂಬಳ ಕ್ರೀಡೆಗೆ ಸಂಬಂಧಪಟ್ಟಂತೆ ಇನ್ನು ಏನೇನು ಮಾಡಬಹುದು ಎಂದು ಸಲಹೆ ಕೊಡುತ್ತೇವೆ. ಧನ್ಯವಾದಗಳು.

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಶ್ರೀ ಕೆ.ಹರೀಶ್ ಕುಮಾರ್(ವಿಧಾನಸಭೆಯಿಂದ ಚುನಾಯಿತರಾದವರು):- ಮಾನ್ಯ ಸಭಾಪತಿಗಳೆ, ಕಂಬಳ ಕ್ರೀಡೆ ಅವಿಭಾಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಾರಂಭವಾಯಿತು. ಇದು ಕೃಷಿಕರ ಕ್ರೀಡೆ. ಹಿಂದೆ ಕೃಷಿ ಚುಟುವಣಕೆ ಮುಗಿದ ಮೇಲೆ ತಮ್ಮ ಗದ್ದೆಗಳಲ್ಲಿ ಕೋಣಗಳನ್ನು ಓಡಿಸಿ ಆನಂದ ಪಡೆಯುತ್ತಿದ್ದರು. ನಂತರ, ಅದು ಕಂಬಳವಾಗಿ ಪರಿವರ್ತನೆಯಾಗಿ, ಈಗ ಜಿಲ್ಲೆಯಲ್ಲಿ ಸುಮಾರು 10-20 ಕಡೆ ಪ್ರತಿ ವಾರ ನಡೆಯುತ್ತದೆ. ಕಂಬಳ ಕರಾವಳಿ ಪ್ರದೇಶದ ಜಾನಪದ ಕ್ರೀಡೆ ಕೂಡ ಆಗಿದೆ. ಕಂಬಳದ ಕೋಣಗಳನ್ನು ಸಾಕಲು ಬಹಳ ಕಷ್ಟ ಇದೆ. ಕೋಣಗಳಿಗೆ ದಪ್ಪ ಚರ್ಮ ಇರುತ್ತದೆ. ಮಾನ್ಯ ಭಂಡಾರಿಯವರು ಹೇಳಿದ ಹಾಗೆ, ತುಳು ಭಾಷೆಯಲ್ಲಿ ಕೋಣಗಳಿಗೆ ಹೋಲಿಸಿ ಅನೇಕ ಗಾದೆಗಳ ರಚನೆಯಾಗಿದೆ. ಎಷ್ಟು ಹೇಳಿದರೂ ಅರ್ಥವಾಗದೇ ಇರುವವನಿಗೆ, ಈತ ಕೋಣನ ಚರ್ಮದವನು ಎಂದು ಹೇಳುತ್ತಾರೆ.

(ಮುಂದು)

(698) ದಿನಾಂಕ:29-3-2022 1.50 ಡಿಎಸ್-ಎಂಡಿ

ಶ್ರೀ ಕೆ.ಹರೀಶ್ ಕುಮಾರ್(ಮುಂದು):-

ಕಂಬಳವನ್ನು ಉಳಿಸಿಕೊಳ್ಳಬೇಕು. ಇದೊಂದು ಗಂಡು ಕಲೆ. ಕಂಬಳದಲ್ಲ ಕೋಣವನ್ನು ಹದ ಮಾಡುವುದಕ್ಕೆ ಗಂಡಸರು ಅಥವಾ ಕೆಲಸಗಾರರು ಅಷ್ಟೆ ಅಲ್ಲ, ಮನೆಯ ಹೆಂಗಸರು ಕೂಡ ಅದರಲ್ಲಿ ಭಾಗವಹಿಸುತ್ತಾರೆ. ಅಷ್ಟು ಪ್ರೀತಿ ಇದೆ. ಅದಕ್ಕೆ ಪ್ರತಿ ದಿವಸ ಐದು ಕೆ.ಜಿ. ಯಷ್ಟು ಹುರಳಿಯನ್ನು ಕೊಡುತ್ತಾರೆ ಹಾಗೂ ಹುರಳಿಯ ಕಟ್ಟಿನಿಂದ ಮಾಡಿದ ಸಾರು ನಮಗೆ ಕುಡಿಯಲಕ್ಕೆ ಆಗುತ್ತದೆ. ಒಳ್ಳೆಯ ರೀತಿಯಿಂದ ಬಹಳ ಕಷ್ಟಪಟ್ಟು ಕೋಣಗಳನ್ನು ಸಾಕುತ್ತಾರೆ. ಈ ಕಂಬಳ ಬಹಳ ಕಠಿಣವಾದ ಕ್ರೀಡೆ. ಅದನ್ನು ನಿಯಂತ್ರಣ ಮಾಡುವುದು ಕೂಡ ಕಷ್ಟ ಇದೆ. “ನಮ್ಮೂರಿನ ಜಾತ್ರೆಗೆ ಬನ್ನಿ” ಎಂದು ಹೇಳುವ ಹಾಗೆ “ಕಂಬಳಕ್ಕೆ ಬನ್ನಿ” ಎಂದು ಹೇಳುವವರಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ಏನಾದರೂ ತಕರಾರು ಇದ್ದರೆ “ಕಂಬಳದಲ್ಲ ನೋಡಿಕೊಳ್ಳೋಣ” ಎಂದು ಹೇಳುತ್ತಾರೆ. ಅದನ್ನು ನಿಯಂತ್ರಣ ಮಾಡುವುದು ಕಷ್ಟ. ಈ ಕೋಣಗಳ ಹೂಡುವಿಕೆಯಲ್ಲಿ ಆಗುವಂತಹ ಜಗಳ. ಮುಲ್ಕಿಯ ಶ್ರೀ

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಪಯೋಜನಾ ಸದಾಶಿವ ಸಾಲ ಎನ್ನುವವರು ಇದ್ದರು. ಕೋಟಾದ ಕೋಣದ ಕಂಬಳದಲ್ಲ ಅವರು ಬಂದರೆ ಇಡೀ ಕಂಬಳ ನಿಯಂತ್ರಣಕ್ಕೆ ಬರುತ್ತಿತ್ತು ಮತ್ತು ಯಾವುದೇ ಗಲಾಟೆಗಳು ಆಗುತ್ತಿರಲಿಲ್ಲ. ಅವರು ಸಹ ಓಟದ ಕೋಣಗಳನ್ನು ಸಾಕುತ್ತಿದ್ದರು. ಅನೇಕ ಪದಕಗಳನ್ನು ಪಡೆದಂತಹ ಕೋಣಗಳು ಇದ್ದವು. ಆದ್ದರಿಂದ ಗ್ರಾಮೀಣ ಕ್ರೀಡೆ, ಜಾನಪದ ಕ್ರೀಡೆಯಾಗಿರುವ ಈ ಕಂಬಳ ಇವತ್ತು ಉಳಿಯಬೇಕು. ಅದಕ್ಕೋಸ್ಕರ ಪ್ರತಿ ಕಂಬಳಕ್ಕೆ ಸರ್ಕಾರ ಕನಿಷ್ಠ ಐದು ಲಕ್ಷ ರೂಪಾಯಿಗಳ ಅನುದಾನವನ್ನು ಕೊಡಬೇಕು. 75 ಲಕ್ಷ, 1 ಕೋಟಿ ರೂಪಾಯಿಗಳವರೆಗೆ ಖರ್ಚು ಮಾಡುವವರು ಇದ್ದಾರೆ. ಆದರೆ ಆ ಕೋಣಗಳನ್ನು ಸಾಕುವುದಕ್ಕೂ ಅಷ್ಟೇ ಖರ್ಚು ಮಾಡುತ್ತಾರೆ. ಕೋಣಗಳನ್ನು ಓಡಿಸುವವರು ನಿವೃತ್ತಿಯಾಗುವವರೆಗೆ ಓಡಿಸುವುದಕ್ಕಾಗುವುದಿಲ್ಲ. ಅವರು 30-35 ವರ್ಷಗಳವರೆಗೆ ಓಡಬಹುದು. ಅಲ್ಲಿಯವರೆವಿಗೂ ಕೋಣದ ಯಜಮಾನರು ಅವರಿಗೆ ಹಣವನ್ನು ಕೊಡುತ್ತಾರೆ. ನಂತರ ಅವರು ನಿವೃತ್ತಿಯಾದ ಮೇಲೆ ಅವರಿಗೆ ಏನು ಆದಾಯ ಇರುವುದಿಲ್ಲ. ಅವರು ಓಡಿ ಓಡಿ ಬೇರೆ ಕೆಲಸ ಮಾಡುವುದಕ್ಕಾಗುವುದಿಲ್ಲ. ಅವರಿಗೆ ತಿಂಗಳಿಗೆ 5,000 ರೂಪಾಯಿಗಳಾದರೂ ಮಾಸಾಶನವನ್ನು ಕೊಟ್ಟರೆ ಈ ಕಂಬಳ ಕ್ರೀಡೆಯನ್ನು ಉಳಿಸಬಹುದು. ಆದ್ದರಿಂದ ನಮ್ಮ ಜಿಲ್ಲೆಯ ಕ್ರೀಡೆಯನ್ನು ಉಳಿಸಬೇಕು. ಇಲ್ಲದಿದ್ದರೆ ಈ ಕೃಷಿಕರ ಕ್ರೀಡೆ ಖಂಡಿತವಾಗಿಯೂ ನಶಿಸಿ ಹೋಗಬಹುದು. ಏಕೆಂದರೆ, ಕೋಣಗಳನ್ನು ಸಾಕುವುದಕ್ಕೂ ಲಕ್ಷಾಂತರ ರೂಪಾಯಿ ಖರ್ಚು ಮಾಡಬೇಕಾಗುತ್ತದೆ. ಕಂಬಳ ಕ್ರೀಡೆ ಎರಡು ದಿವಸ 48 ಗಂಟೆಗಳ ಕಾಲ ನಡೆಯುತ್ತದೆ. ಒಂದು ಕಂಬಳಕ್ಕೆ ಲಕ್ಷಾಂತರ ರೂಪಾಯಿ ಖರ್ಚಾಗುತ್ತದೆ ಮತ್ತು ಕಂಬಳವನ್ನು ನಡೆಸುವವರಿಗೆ ಕೋಟ್ಯಂತರ ರೂಪಾಯಿ ಖರ್ಚಾಗುತ್ತದೆ. ಆದ್ದರಿಂದ ಈ ಕ್ರೀಡೆ ನಶಿಸುವಂತಹ ಸಂದರ್ಭದಲ್ಲಿ ಸರ್ಕಾರ ನೆರವಿಗೆ ಬರಬೇಕೆಂದು ಮಾನ್ಯ ಕ್ರೀಡಾ ಸಚಿವರಿಗೆ ನಾನು ವಿನಂತಿ ಮಾಡುತ್ತೇನೆ.

ಶ್ರೀ ಯು.ಜಿ.ವೆಂಕಟೇಶ್(ನಾಮನಿರ್ದೇಶನ ಹೊಂದಿದವರು):- ಮಾನ್ಯ ಸಭಾಪತಿಯವರೇ, ಅವಕಾಶ ಕೊಟ್ಟಿದ್ದಕ್ಕಾಗಿ ತಮಗೆ ಧನ್ಯವಾದಗಳು. ಮಾನ್ಯ ಮಂಜುನಾಥ್ ಭಂಡಾರಿಯವರು ತಂದಿರುವ ಕಂಬಳದ ವಿಷಯ ಬಹಳ ಚೆನ್ನಾಗಿದೆ. ಆ ಭಾಗದ ಎಲ್ಲಾ ಶಾಸಕರು ಮಾತನಾಡಿದ್ದಾರೆ. ನಾನು ಹೆಚ್ಚಿಗೆ ಮಾತನಾಡುವುದಕ್ಕೆ ಹೋಗುವುದಿಲ್ಲ. ಈಗ ಇದರಲ್ಲಿ ಓಡುವಂಥವರು ಹುಸೇನ್

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಬೋಲ್ಡ್ ಗೆ ಸರಿಯಾಗಿ ಓಡುತ್ತಾರೆ ಎಂದು ಮಾತನಾಡುವಾಗ ಹೇಳಿದರು. ಅವರಿಗೆ ಒಂದು ವಿಮೆಯನ್ನಾದರೂ ಮಾಡಿಸಬೇಕು. ಅಷ್ಟು ಓಡುವಾಗ ಅವರ ಪ್ರಾಣಕ್ಕೆ ಏನಾಗುತ್ತದೆ ಎಂಬುದು ಗೊತ್ತಾಗುವುದಿಲ್ಲ. ಏಕೆಂದರೆ, ಅವರೆಲ್ಲಾ ಗ್ರಾಮೀಣ ಭಾಗದವರು, ಅವರಿಗೆ ಬೇರೆಯವರ ರೀತಿಯಲ್ಲಿ ತರಬೇತಿ ಏನು ಇರುವುದಿಲ್ಲ. ಅವರು ಕಂಬಳದಲ್ಲಿ ಓಡುವುದನ್ನು ಕಲಿತುಕೊಂಡಿರುತ್ತಾರೆ. ಯಾರು ಓಡುತ್ತಾರೆ ಅವರಿಗೆಲ್ಲಾ ಸರ್ಕಾರದಿಂದ ವಿಮೆಯನ್ನು ಮಾಡಿಸಬೇಕೆಂದು ನಾನು ಕೇಳಿಕೊಳ್ಳುತ್ತಿದ್ದೇನೆ. ಅದೇ ರೀತಿ ಓಡುವವರು ಏನು ಇರುತ್ತಾರೆ ಅವರಿಗೆ ವಿಮೆಯನ್ನು ಮಾಡಿಸಬೇಕು ಮತ್ತು ಅನುದಾನವನ್ನು ಕೊಡಬೇಕು. ಅನುದಾನವನ್ನು ಬೇರೆಯದಕ್ಕೆಲ್ಲಾ ಕೊಟ್ಟಿದ್ದಾರೆ. ಈ ಕ್ರೀಡೆಗೆ ಹಗ್ಗ, ಹಲಗೆ, ನೇಗಿಲು, ಇದಕ್ಕೆಲ್ಲಾ ಸರ್ಕಾರ ಅನುದಾನವನ್ನು ಕೊಡಬೇಕು. ಇದು ಗ್ರಾಮೀಣ ಪ್ರದೇಶದಲ್ಲಿ ನಡೆಯುವುದರಿಂದ ಸ್ವಲ್ಪ ಅನುದಾನವನ್ನು ಕೊಡಬೇಕಾಗುತ್ತದೆ. ಓಡುವವರು ಹುಸೇನ್ ಬೋಲ್ಡ್ ರೀತಿಯಲ್ಲಿ ಓಡುತ್ತಾರೆ ಎಂದು ಹೇಳುತ್ತಾರೆ. ಅವರಿಗೆ ಒಳ್ಳೆಯ ತರಬೇತಿಯನ್ನು ಕೊಟ್ಟು ಅವರ ಕೌಶಲ್ಯವನ್ನು ಅಭಿವೃದ್ಧಿ ಮಾಡಿದರೆ ಆ ಹುಡುಗರು ಮುಂದೆ ಕ್ರೀಡಾ ಕ್ಷೇತ್ರಕ್ಕೆ ಬರುತ್ತಾರೆ ಎನ್ನುವುದು ನನ್ನ ಅಭಿಪ್ರಾಯ. ಮಾನ್ಯ ಸಚಿವರು ಅವರಿಗೆ ಕ್ರೀಡಾ ಇಲಾಖೆಯಿಂದ ಒಳ್ಳೆಯ ತರಬೇತಿಯನ್ನು ಕೊಡಿಸಬೇಕಾಗುತ್ತದೆ. ಈ ಕಂಬಳ ಕೇವಲ ವರ್ಷಕ್ಕೆ ಒಂದು ಸಲ ಅಥವಾ ಎರಡು ಸಲ ನಡೆಯುತ್ತದೆ. ಅದಾದ ಮೇಲೆ ಉಳಿದ ಸಮಯದಲ್ಲಿ ಆ ಭಾಗದಲ್ಲಿ ಕ್ಯಾಂಪ್ ಮಾಡಿ ಅವರಿಗೆ ಒಳ್ಳೆಯ ತರಬೇತಿಯನ್ನು ಕೊಟ್ಟರೆ ಮುಂದೆ ನಮ್ಮ ಕ್ರೀಡೆಗೂ ಅನುಕೂಲವಾಗುತ್ತದೆ ಎನ್ನುವುದು ನನ್ನ ಅನಿಸಿಕೆ.

ಶ್ರೀ ಅರಗ ಜ್ಞಾನೇಂದ್ರ(ಗೃಹ ಸಚಿವರು):- ಮಾನ್ಯ ಸಭಾಪತಿಯವರೇ, ಕರಾವಳಿ ಭಾಗದಲ್ಲಿ ಇವೆಲ್ಲಾ ಒಂದು ವೈಶಿಷ್ಟ್ಯ. ಘಟ್ಟದ ಮೇಲೆ ತೀರ್ಥಹಳ್ಳಿ ಬರುತ್ತದೆ. ಅಲ್ಲ ಕೆಲವು ಮನೆತನಗಳ ಪ್ರತಿಷ್ಠೆ. “ಓಟದ ಕೋಣ ಉಂಟು, ಅಂಕದ ಹುಂಜ ಉಂಟು, ಬೆಳ್ಳಿ ಕಟ್ಟಿನ ಚೂರಿ ಉಂಟು” ಅದೊಂದು ಮನೆತನದ ಪ್ರತಿಷ್ಠೆ. ಕೋಣವನ್ನು ಸಾಕುವುದು, ಅಂಕಕ್ಕೆ ಬಿಡುವ ಕೋಳಿಗಳು ಅವು ಸಾಮಾನ್ಯ ಕೋಳಿಗಳಲ್ಲ. ಅದಕ್ಕೆ ಏನೇನೋ ಸತ್ವಯುತ ಆಹಾರವನ್ನು ಹಾಕಿ ಸಾಕುತ್ತಾರೆ. ಕಾಲಿಗೆ ಕತ್ತಿ ಕಟ್ಟಿ ಅಂಕ ಆಡಿಸುತ್ತಾರೆ. ಅವೆಲ್ಲವೂ ಕೂಡ ಪ್ರತಿಷ್ಠೆ. ಕೆಲವು ಮನೆತನಗಳು ಎಷ್ಟು ನಷ್ಟ, ಲಾಭ ಎನ್ನುವುದನ್ನೆಲ್ಲಾ ಯೋಚನೆ ಮಾಡುವುದಿಲ್ಲ. ಬಂದಂತಹ ಆದಾಯವನ್ನೆಲ್ಲಾ ಅದಕ್ಕೆ ಸುರಿಯುತ್ತಾರೆ.

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಯಾರಾದರೂ ಬಂದು ನಾಲ್ಕು ಹೊಗಳಿಕೆಯ ಮಾತುಗಳನ್ನು ಹೇಳುತ್ತಿರುತ್ತಾರೆ. “ಇವರ ಕೋಣದ ಮುಂದೆ ಬೇರೆ ಯಾವುದೂ ಇಲ್ಲ” ಎಂದು ಹೇಳಿದರೆ ಶೆಟ್ಟರು ಉಜ್ಜಿದರು ಎಂದು ಲೆಕ್ಕ. ಕರಾವಳಿಯಲ್ಲಿ “ಶೆಟ್ಟರು” ಎಂದರೆ “ಬಂಟ್ನಿಗಳು.” ಅವರು ಬಹಳ ಗತ್ತುಗಾರಿಕೆ ವ್ಯಕ್ತಿತ್ವದವರಾಗಿದ್ದು, ಕರಾವಳಿಯಲ್ಲಿ ಇವು ಪ್ರತಿಷ್ಠೆಯ ಸಂಕೇತ.

ಶ್ರೀ ಬಿ.ಕೆ.ಹರಿಪ್ರಸಾದ್(ವಿರೋಧ ಪಕ್ಷದ ನಾಯಕರು):- ಮಾನ್ಯ ಸಭಾಪತಿಯವರೇ, ಅವಕಾಶ ಕೊಟ್ಟಿದ್ದಕ್ಕಾಗಿ ತಮಗೆ ಧನ್ಯವಾದಗಳು. ಮಾನ್ಯ ಮಂಜುನಾಥ್ ಭಂಡಾರಿಯವರು ಈ ಕಂಬಳದ ವಿಚಾರದ ಬಗ್ಗೆ ಸದನದಲ್ಲಿ ಪ್ರಸ್ತಾಪ ಮಾಡಿದ್ದಾರೆ. ಕೆಲವು ವರ್ಷಗಳ ಹಿಂದೆ Prevention of Cruelty to Animals Act ಪ್ರಕಾರ ಒಂದು ಸಂಘಟನೆ ಇದನ್ನು ban ಮಾಡಬೇಕೆಂದು ಹೇಳುವಂತಹ ಸಂದರ್ಭದಲ್ಲಿ ದಿವಂಗತ ಆಸ್ಕರ್ ಫರ್ನಾಂಡಿಸ್‌ರವರು ಮತ್ತು ನಾನು ಪಾರ್ಲಿಮೆಂಟ್‌ನಲ್ಲಿ ಇದರ ಬಗ್ಗೆ ಚರ್ಚೆ ಮಾಡಿ ಯಾವ ಕಾರಣಕ್ಕೂ ban ಮಾಡುವುದಕ್ಕಾಗುವುದಿಲ್ಲ ಎಂದು ಹೇಳಿದರು. ಯಾವ ರೀತಿ ಮಾನ್ಯ ಭೋಜೇಗೌಡರವರು ಹಾಡು ಹೇಳುತ್ತಾರೆ ಅದೇ ರೀತಿ ಆಸ್ಕರ್ ಫರ್ನಾಂಡಿಸ್‌ರವರು ಭಾಷಣ ಮಾಡುವ ಬದಲು ಎಮ್ಮೆ, ಕೋಣದ ಬಗ್ಗೆ ಹಾಡು ಹೇಳಬಿಟ್ಟರು. ಆದ್ದರಿಂದ ಇದು ಕೇವಲ ಕಂಬಳದ ವಿಚಾರವಲ್ಲ. ಇದು ದಕ್ಷಿಣ ಕನ್ನಡ ಜಿಲ್ಲೆ ಮತ್ತು ಕರಾವಳಿಯ ವೈಶಿಷ್ಟ್ಯತೆಯಿಂದ ಕೂಡಿದ ಸಂಸ್ಕೃತಿ, ಸಂಸ್ಕಾರ, ಸಾಹಿತ್ಯದ ಪ್ರತೀಕ ಎಂದು ಹೇಳಿದರೆ ತಪ್ಪಾಗಲಾರದು. ಕೇವಲ ಕಂಬಳವನ್ನು ಉಳಿಸಿಕೊಳ್ಳುವಂಥದಲ್ಲ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವಂತಹ ಯಕ್ಷಗಾನ, ಕೋಳಿ ಅಂಕ ಮತ್ತು ಪಾರ್ಥನ ಎಂದು ಹೇಳುತ್ತಾರೆ. ಪಾರ್ಥನದ ಬಗ್ಗೆ ಮಾನ್ಯ ಭೋಜೇಗೌಡರಿಗೆ ಹೇಳಿ ಎಂದರೆ ಅವರು ಬಹಳ ಚೆನ್ನಾಗಿ ಹೇಳುತ್ತಾರೆ. ಬಹಳ ವೈಶಿಷ್ಟ್ಯ ರೀತಿಯಲ್ಲಿ ಕಲೆ, ಸಂಸ್ಕೃತಿಯನ್ನು ಮತ್ತು ದಕ್ಷಿಣ ಕನ್ನಡ ಜಿಲ್ಲೆಯನ್ನು ವರ್ಣನೆ ಮಾಡುವಂತಹ ಪಾರ್ಥನಗಳು ಬಹಳಷ್ಟು ಇವೆ. ಇವೆಲ್ಲಾ ನಶಿಸಿ ಹೋಗುತ್ತಿದೆ. ಕರಾವಳಿ ಪ್ರದೇಶದಲ್ಲಿರುವಂಥದ್ದು ಕೇವಲ ಕಂಬಳ ಮಾತ್ರವಲ್ಲ. ಎಲ್ಲಾ ವೈಶಿಷ್ಟ್ಯತೆ ಏನೇನು ಇತ್ತು ಅವೆಲ್ಲಾ ನಶಿಸಿ ಹೋಗುವಂತಹ ಸಂದರ್ಭದಲ್ಲಿ ಸರ್ಕಾರ ಇದರ ನೆರವಿಗೆ ಬರಬೇಕು. ಈ ರಾಷ್ಟ್ರದಲ್ಲಿ ರಾಜ್ಯವಾರು ವಿಂಗಡಣೆಯಾದಾಗ ಅವೆಲ್ಲವೂ ಕೂಡ ಅದರ ಸಂಸ್ಕೃತಿ ಮತ್ತು ಕಲೆಯ ಗುರುತಿನ ಪ್ರಶ್ನೆ ಬಂದಾಗ ಒಂದೊಂದು ಪ್ರತ್ಯೇಕ

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ರಾಜ್ಯವಾಯಿತು. ದುರಾದೃಷ್ಟ ಕೊಡಗು ಮತ್ತು ದಕ್ಷಿಣ ಕನ್ನಡ ಜಿಲ್ಲೆಗೆ ಅವಕಾಶಗಳು ಸಿಗಲಿಲ್ಲ. ಆದರೆ ಭಾಷೆ ಮತ್ತು ಕಲೆ, ಇವೆರಡನ್ನು ಕಾಪಾಡತಕ್ಕಂಥ ಕೆಲಸ ಸರ್ಕಾರದ ಜವಾಬ್ದಾರಿಯಾಗಿದೆ ಎಂದು ತಮ್ಮ ಮೂಲಕ ನಾನು ಒತ್ತಾಯ ಮಾಡುತ್ತೇನೆ. ಏಕೆಂದರೆ, ಕಂಬಳ ಎನ್ನುವುದು ಗೌರವದ ಪ್ರತಿಷ್ಠೆ. ಎಲ್ಲರೂ ಕೂಡ ಪ್ರಾಣಿಗಳನ್ನು ಸಾಕುತ್ತಾರೆ. ಆದರೆ ಕುದುರೆ, ಹಸುವಿಗೆ ಸಿಕ್ಕಿರುವಂತಹ ಪ್ರಾಮುಖ್ಯತೆ ಕೋಣಕ್ಕೆ ಸಿಗಲಿಲ್ಲ. ಏಕೆಂದರೆ, ಕೋಣದ ಬಣ್ಣ ಕಪ್ಪು ಎಂದು ಭೇದಭಾವ ಆಗಿರುವಂತಹ ಪ್ರಸಂಗ ಇದೆ. ವರ್ಣಭೇದ ಅಲ್ಲೂ ಕೂಡ ಆಗಿದೆ. ಆದ್ದರಿಂದ ಸರ್ಕಾರ ಎಚ್ಚೆತ್ತು ಕಂಬಳದ ಜೊತೆಗೆ ಸಂಪೂರ್ಣವಾಗಿ ಎಲ್ಲಾ ಕರಾವಳಿಯ ವೈಶಿಷ್ಟ್ಯತೆಯನ್ನು ಕಾಪಾಡಿಕೊಂಡು ಹೋಗಬೇಕು. ಮಾನ್ಯ ನಾರಾಯಣಗೌಡರವರು ಕ್ರೀಡೆಯಲ್ಲಿ ಮತ್ತು ಕರಾವಳಿಯ ಬಾಂಬೆಯಲ್ಲಿ ಬೆಳದಿರತಕ್ಕಂಥವರು. ಮೀನು ಹಿಡಿಯುವುದಕ್ಕೆ ಹೋಗತಕ್ಕಂಥವರಿಗೆ ಒಳ್ಳೆಯ ಉತ್ತೇಜನ ಕೊಟ್ಟರೆ ರಾಷ್ಟ್ರೀಯ ಮಟ್ಟದಲ್ಲಿ ಒಳ್ಳೆಯ ಈಜುಗಾರರಾಗುವುದಕ್ಕೆ ಅವಕಾಶಗಳಿವೆ. ಏಕೆಂದರೆ, ಸಮುದ್ರದಲ್ಲಿ ಈಜತಕ್ಕಂಥವರಿಗೆ ಸ್ವಲ್ಪ technical ಆಗಿ ಅವರಿಗೆ ಒಳ್ಳೆಯ ಈಜುಕೊಳವನ್ನು ಕೊಟ್ಟು ತಯಾರು ಮಾಡಿದರೆ ಅಲ್ಲಂದ ಒಳ್ಳೆಯ ಯುವಕರು ತಯಾರಾಗುವುದಕ್ಕೆ ಅವಕಾಶಗಳಿವೆ. ಆದರೆ ಅವರು ಬೇರೆ ದಾರಿಗೆ ಹೋಗದ ಹಾಗೆ ಕ್ರೀಡೆಯಲ್ಲೇ ಅವರನ್ನು ತೊಡಗಿಸಿ ರಾಷ್ಟ್ರದ ಹೆಮ್ಮೆಗೆ ಪಾತ್ರರಾಗಬೇಕೆಂದು ತಮ್ಮ ಮೂಲಕ ನಾನು ವಿನಂತಿ ಮಾಡುತ್ತೇನೆ.

ವೈಸ್ ಛೇರ್ಮನ್:- ಕುದುರೆ ರೇಸ್‌ನಲ್ಲಿ ಕುದುರೆ ಓಡುತ್ತದೆ, ಕುದುರೆಯ ಮೇಲೆ ಮನುಷ್ಯ ಕೂರುತ್ತಾನೆ. ಆದರೆ ಕಂಬಳದಲ್ಲಿ ಇಬ್ಬರು ಓಡುತ್ತಾರೆ. ಕೋಣ ಮತ್ತು ಮನುಷ್ಯ ಇಬ್ಬರು ದಂಡನಾತ್ಮಕವಾಗಿ ಓಡುವಂತಹ ಕ್ರೀಡೆ.

ಶ್ರೀ ಅರಗ ಜ್ಞಾನೇಂದ್ರ:- ಮಾನ್ಯ ಸಭಾಪತಿಯವರೇ, Land Tribunal Act ಜಾರಿಗೆ ಬರುವುದಕ್ಕಿಂತ ಮೊದಲು ಸರ್ಕಾರದ ಅನುದಾನಗಳನ್ನು ಅವರು ಕೇಳುತ್ತಿರಲಿಲ್ಲ. ಕೆಲವು ಮನೆತನಗಳವರೇ ನಡೆಸುತ್ತಿದ್ದರು. Land Tribunal Act ಬಂದ ಮೇಲೆ ಅವರ ಜಮೀನುಗಳು ಹೋಗಿಬಿಟ್ಟಿತು. ಹಾಗಾಗಿ ಅವರು ಕಷ್ಟಕ್ಕೆ ಸಿಲುಕಿದರು.

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಶ್ರೀ ಬಿ.ಕೆ.ಹರಿಪ್ರಸಾದ್:- ಮಾನ್ಯ ಸಭಾಪತಿಯವರೇ, ಮಾನ್ಯ ಸಚಿವರು ಘಟ್ಟದ ಮೇಲೆ ಇರತಕ್ಕಂಥವರು. ಕರಾವಳಿ ಪ್ರದೇಶದವರು ಸರ್ಕಾರಕ್ಕೆ ಯಾರು ಕೈ ಒಡ್ಡುವುದಿಲ್ಲ. ಅವರೆಲ್ಲರೂ ಬಾಂಬೆ, Middle-East countries ಎಲ್ಲಾ ಕಡೆ ಹೋಗಿ ಬಹಳ ಶ್ರಮವಹಿಸಿ ಜೀವನ ನಡೆಸುತ್ತಾರೆ. ಅವರೇ ಬ್ಯಾಂಕ್‌ಗಳನ್ನು ಸ್ಥಾಪನೆ ಮಾಡಿರುವಂಥವರು. ಅವರು ಸರ್ಕಾರದವರು ಏನಾದರು ಕೊಡುತ್ತಾರೆಂದು ಕಾಯ್ದಿಲ್ಲ.

ಡಾ||ವೈ.ಎ.ನಾರಾಯಣಸ್ವಾಮಿ:- ನೀವು ಕರಾವಳಿ ಪ್ರದೇಶದಿಂದ ಬಂದಂಥವರು.

ಶ್ರೀ ಬಿ.ಕೆ.ಹರಿಪ್ರಸಾದ್:- ಮಾನ್ಯ ಸಭಾಪತಿಯವರೇ, ನಾನು ಕರಾವಳಿ ಪ್ರದೇಶದಿಂದ ಬಂದಿರುವಂಥವನು. ಅವರು ಎಷ್ಟು ಜನ ಅಲ್ಲಯವರು ಇರುತ್ತಾರೆ ಎಂಬುದನ್ನು Employment Exchange ಗೆ ಹೋದಾಗ ನೋಡಲಿ. ಅಲ್ಲಿ ಅವರೇ ಉದ್ಯೋಗವನ್ನು ಸೃಷ್ಟಿ ಮಾಡುತ್ತಾರೆ.

(ಮುಂದು)

(699) 29/03/2022 /2:00/ ಎಸ್‌ಪಿಆರ್/ಎಂಡಿ

ಶ್ರೀ ಬಿ.ಕೆ.ಹರಿಪ್ರಸಾದ್(ಮುಂದು):-

ಮಾನ್ಯ ಸಭಾಪತಿಯವರೇ, ಈ ದೇಶದ ಸನ್ಮಾನ್ಯ ಪ್ರಧಾನ ಮಂತ್ರಿಗಳು ನಮಗೆ ಪಕೋಡೆ ಮಾರಲು ತಿಳಿಸಿದ್ದರು. ಇದನ್ನು ನಾವು ಸಾವಿರಾರು ವರ್ಷಗಳಿಂದ ಮಾಡಿಕೊಂಡು ಬರುತ್ತಿದ್ದೇವೆ ಹಾಗೂ ಇಡೀ ಹೋಟೆಲ್ ಉದ್ಯಮವನ್ನು ನಾವು ಸ್ಥಾಪಿಸಿದ್ದೇವೆ. ಇವತ್ತಿನ ದಿವಸ ಇಡೀ ಪ್ರಪಂಚದಲ್ಲೂ ಉಡುಪಿಯ ಹೆಸರಿನಲ್ಲಿ ಹೋಟೆಲ್‌ಗಳು ಸಿಗುತ್ತವೆ. ಹೀಗಾಗಿ ಅದು ನಮಗೆ ಹೊಸದೇನೂ ಅಲ್ಲ.

ವೈಸ್ ಛೀರ್ಮನ್:- ಇದಕ್ಕೆ ಉಡುಪಿ ಮಾತ್ರವಲ್ಲದೇ ಇಡೀ ದೇಶದಲ್ಲೂ ಆಗಲಿ ಎನ್ನುವ ಕಾರಣಕ್ಕಾಗಿ ಹೇಳಿದ್ದಾರೆ.

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಶ್ರೀ ಎಸ್.ರವಿ:- ಮಾನ್ಯ ಸಭಾಪತಿಯವರೇ, ಇಡೀ ಸದನವೇ ಕರಾವಳಿಮಯವಾಗಿದೆ.

ಶ್ರೀ ಬಿ.ಕೆ.ಹರಿಪ್ರಸಾದ್:- ಮಾನ್ಯ ಸಭಾಪತಿಯವರೇ, ಹೋಟೆಲ್ ವಿಚಾರಕ್ಕೆ ಸಂಬಂಧಪಟ್ಟಂತೆ ಹೇಳುವುದಾದರೆ, ಉಡುಪಿಯ ಹೆಸರು ಇಡೀ ಪ್ರಪಂಚದಲ್ಲೆಯೇ ಇದೆ.

ಡಾ|| ವೈ.ಎ.ನಾರಾಯಣಸ್ವಾಮಿ(ಸರ್ಕಾರಿ ಮುಖ್ಯ ಸಚೀತಕರು):- ಮಾನ್ಯ ಸಭಾಪತಿಯವರೇ, ಇವತ್ತಿನ ದಿವಸ ಸಚಿವರಾದ ಶ್ರೀ ಸಿ.ಸಿ.ಪಾಟೀಲ್‌ರವರು ಔತಣ ಕೂಟವನ್ನು ಏರ್ಪಡಿಸಿದ್ದಾರೆ. ಹೀಗಾಗಿ ನೀವು ಭೋಜನ ವಿರಾಮವನ್ನು ನೀಡಬೇಕೆಂದು ನಾನು ಕೇಳಿಕೊಳ್ಳುತ್ತೇನೆ.

ವೈಸ್ ಛೀರ್ಮನ್:- ಈ ವಿಷಯಕ್ಕೆ ಸಂಬಂಧಪಟ್ಟಂತೆ ಮೊದಲು ಸರ್ಕಾರವು ಉತ್ತರಿಸಲಿ. ನಂತರದಲ್ಲ ಭೋಜನ ವಿರಾಮವನ್ನು ನೀಡೋಣ.

ಡಾ|| ಕೆ.ಸಿ.ನಾರಾಯಣಗೌಡ(ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವರು):- ಮಾನ್ಯ ಸಭಾಪತಿಯವರೇ, ...

ವೈಸ್ ಛೀರ್ಮನ್:- ಭೋಜನಾ ನಂತರದಲ್ಲ ನೀವು ಉತ್ತರಿಸಿ.

(ಗೊಂದಲ)

ಶ್ರೀ ಎನ್.ರವಿಕುಮಾರ್:- ಮಾನ್ಯ ಸಭಾಪತಿಯವರೇ, ಇವತ್ತಿನ ದಿವಸ ಶ್ರೀ ಸಿ.ಸಿ.ಪಾಟೀಲ್‌ರವರು ಔತಣ ಕೂಟವನ್ನು ಆಯೋಜಿಸಿದ್ದಾರೆ.

ವೈಸ್ ಛೀರ್ಮನ್:- ಸದನವನ್ನು ಅಪರಾಹ್ನ 3:00 ಗಂಟೆಯವರೆಗೆ ಮುಂದೂಡಲಾಗಿದೆ.

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

(700) 29.03.2022 03.10 ಎಸ್‌ವಿ-ಎಕೆ

(ಮಧ್ಯಾಹ್ನ 02 ಗಂಟೆ 01 ನಿಮಿಷಕ್ಕೆ ಭೋಜನ ವಿರಾಮಕ್ಕಾಗಿ ಮುಂದೂಡಲ್ಪಟ್ಟಿದ್ದ ಸದನವು ಪುನಃ ಮಧ್ಯಾಹ್ನ 03 ಗಂಟೆ 12 ನಿಮಿಷಗಳಿಗೆ ಸಮಾವೇಶಗೊಂಡಿತು. ಮಾನ್ಯ ಸಭಾಪತಿಯವರು ಪೀಠವನ್ನು ಅಲಂಕರಿಸಿದರು)

10. ಪ್ರಕಟಣೆ

ಕರ್ನಾಟಕ ವಿಧಾನ ಸಭೆಯ ಕಾರ್ಯವಿಧಾನ ಹಾಗೂ ನಡವಳಿಕೆಯ ನಿಯಮಗಳ 104ನೇ ನಿಯಮದ ಮೇರೆಗೆ ವಿಧಾನ ಸಭೆಯು ದಿನಾಂಕ 29.03.2022ರಂದು ಈ ಕೆಳಕಂಡ ವಿಧೇಯಕಗಳನ್ನು ಅಂಗೀಕರಿಸಿರುತ್ತದೆಯೆಂದು ಹಾಗೂ ಸದರಿ ವಿಧೇಯಕಗಳಿಗೆ ವಿಧಾನ ಪರಿಷತ್ತಿನ ಸಹಮತಿ ನೀಡಬೇಕೆಂದು ಕೋರಿದೆ.

1. ಕರ್ನಾಟಕ ಧನವಿನಿಯೋಗ (ಸಂಖ್ಯೆ 2) ವಿಧೇಯಕ, 2022
2. ಕರ್ನಾಟಕ ಆರ್ಥಿಕ ಹೊಣೆಗಾರಿಕೆ (ತಿದ್ದುಪಡಿ) ವಿಧೇಯಕ, 2022
3. ಕರ್ನಾಟಕ ಮೋಟಾರು ವಾಹನಗಳ ತೆರಿಗೆ ನಿರ್ಧರಣೆ (ತಿದ್ದುಪಡಿ) ವಿಧೇಯಕ, 2022

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

11. ಗಮನ ಸೆಳೆಯುವ ಸೂಚನೆ

ವಿಷಯ:- ಕರ್ನಾಟಕದ ಜೀವನದಿಗಳಲ್ಲಿ ಒಂದಾಗಿರುವ
ಮಹದಾಯಿ, ಕಳಸಾ-ಬಂಡೂರಿ ನಾಲಾ ಜೋಡಣೆ
ಕಾಮಗಾರಿ ಯೋಜನೆ ವಿಳಂಬವಾಗುತ್ತಿರುವ ಕುರಿತು

ಶ್ರೀ ಸಲೀಂ ಅಹಮದ್ (ಸ್ಥಳೀಯ ಸಂಸ್ಥೆಗಳ ಕ್ಷೇತ್ರ):- ಮಾನ್ಯ ಸಭಾಪತಿಯವರೇ,
ಕರ್ನಾಟಕದ ಜೀವನದಿಗಳಲ್ಲಿ ಒಂದಾಗಿರುವ ಮಹದಾಯಿ, ಕಳಸಾ-ಬಂಡೂರಿ ನಾಲಾ ಜೋಡಣೆ
ಕಾಮಗಾರಿ ಯೋಜನೆ ವಿಳಂಬವಾಗುತ್ತಿರುವ ಕುರಿತು ಮಾನ್ಯ ಭಾರಿ ಮತ್ತು ಮಧ್ಯಮ ನೀರಾವರಿ
ಸಚಿವರ ಗಮನವನ್ನು ಸೆಳೆಯಬಯಸುತ್ತೇನೆ.

ಶ್ರೀ ಗೋವಿಂದ ಎಂ.ಕಾರಜೋಳ (ಜಲಸಂಪನ್ಮೂಲ ಸಚಿವರು):- ಮಾನ್ಯ
ಸಭಾಪತಿಯವರೇ,

(ಸಚಿವರ ಹೇಳಿಕೆಯನ್ನು ಲಗತ್ತಿಸಲಾಗಿದೆ)

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಈಗಾಗಲೇ ಅವರಿಗೆ ಉತ್ತರವನ್ನು ಒದಗಿಸಲಾಗಿದೆ. ಅವರೇನಾದರೂ ಕೇಳುವುದಿದ್ದರೆ ಸಂಕ್ಷಿಪ್ತವಾಗಿ ಕೇಳಲಿ. “ಸಂಕ್ಷಿಪ್ತವಾಗಿ” ಎನ್ನುವ ಶಬ್ದವನ್ನು ಏಕೆ ಬಳಸುತ್ತೇನೆಂದರೆ ಇದು ಅಂತರರಾಜ್ಯ ಜಲವಿವಾದವಾಗಿರುವುದರಿಂದ ಅವರು ಸಂಕ್ಷಿಪ್ತವಾಗಿ ಕೇಳಲಿ. ಸಂಕ್ಷಿಪ್ತವಾಗಿ ಹೇಳಲು ನಾನು ತಯಾರಿದ್ದೇನೆ.

ಶ್ರೀ ಸಲೀಂ ಅಹಮದ್:- ಮಾನ್ಯ ಸಭಾಪತಿಯವರೇ, ಕೊನೆಗೂ ಮಾನ್ಯ ಮಂತ್ರಿಗಳು ಸದನಕ್ಕೆ ಬಂದು ಉತ್ತರವನ್ನು ಕೊಡುತ್ತಿದ್ದಾರೆ. ಮೂರು ದಿನದಿಂದ ಕಾಯುತ್ತಿದ್ದೆವು.

ಸಭಾಪತಿಯವರು:- ಮಾನ್ಯ ಸಲೀಂ ಅಹಮದ್ ಅವರೇ, ನಿಮ್ಮ ಸಲುವಾಗಿ ಮಾನ್ಯ ಸಚಿವರನ್ನು ಕೆಳಮನೆಯಿಂದ ಕರೆಸಿದ್ದೇವೆ.

ಶ್ರೀ ಸಲೀಂ ಅಹಮದ್:- ಮಾನ್ಯ ಸಭಾಪತಿಯವರೇ, ಮಾನ್ಯ ಸಚಿವರು ಸಾಕಷ್ಟು ವಿಚಾರಗಳನ್ನು ಹೇಳಿದ್ದಾರೆ. ಕೊನೆಯ ಉತ್ತರ ನನಗೆ ಸಮಾಧಾನ ತಂದಿರುವುದಿಲ್ಲ. ಕಳೆದ 30 ವರ್ಷಗಳಿಂದಲೂ ಇದರ ಬಗ್ಗೆ ಚರ್ಚೆ ನಡೆಯುತ್ತಲೇ ಇದೆ. ಕಳೆದ ಮೂರು ವರ್ಷದಿಂದ ಸರ್ಕಾರ ಏನು ಮಾಡಿದೆ ಎನ್ನುವ ಕೆಲವು ಮಾಹಿತಿಗಳನ್ನು ಕೊಟ್ಟಿದ್ದಾರೆ. ಆದರೆ ಏಕೆ ಈ ಸರ್ಕಾರಕ್ಕೆ ಬದ್ಧತೆ ಇಲ್ಲ?

ಮಾನ್ಯ ಪ್ರಧಾನಮಂತ್ರಿಯವರಾದ ನರೇಂದ್ರ ಮೋದಿಯವರು ಚುನಾವಣೆಯ ಸಮಯದಲ್ಲಿ ಗದಗಕ್ಕೆ ಬಂದಿದ್ದರು. ಭಾಷಣವನ್ನು ಮಾಡಿ ಹೋದರು. ಎರಡೂ ಮುಖ್ಯಮಂತ್ರಿಯವರನ್ನು ಕರೆದು ಒಂದು ತಿಂಗಳಲ್ಲಿ ಈ ಸಮಸ್ಯೆಗೆ ಪರಿಹಾರವನ್ನು ಹುಡುಕುವುದರ ಮೂಲಕ ರಾಜ್ಯಕ್ಕೆ ಸಹಾಯವನ್ನು ಮಾಡುತ್ತೇವೆ ಎನ್ನುವ ಮಾತನ್ನು ಹೇಳಿದರು. ಸರ್ಕಾರಕ್ಕೆ ರಾಜಕೀಯ ಇಚ್ಛಾಶಕ್ತಿ ಇಲ್ಲ. ಇದು ಡಬಲ್ ಇಂಜಿನ್ ಸರ್ಕಾರವಾಗಿದ್ದು, environment clearance ಅನ್ನು ತೆಗೆದುಕೊಳ್ಳಬೇಕು. ನಂತರ ಈ ಯೋಜನೆಯನ್ನು ಪ್ರಾರಂಭಿಸಬೇಕು. ಆದರೆ ಯಾವಾಗ ಮಾಡುತ್ತೇವೆಂದು ಉತ್ತರದಲ್ಲಿ ಹೇಳಿಲ್ಲ.

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ನಾವು ನಮ್ಮ ಪಕ್ಷದ ವತಿಯಿಂದ ಮೇಕೆದಾಟು ಪಾದಯಾತ್ರೆಯನ್ನು ಮಾಡಿದೆವು. ಅದಕ್ಕಾಗಿ ರೂ.1000 ಕೋಟಿ ಹಣವನ್ನು ಇಟ್ಟರು. ನಾವು ಮಹದಾಯಿಗಾಗಿ ಹೋರಾಟವನ್ನು ಮಾಡುತ್ತೇವೆಂದು ಹೇಳಿದ ತಕ್ಷಣವೇ ಅದಕ್ಕೂ ಕೂಡ ರೂ.1000 ಕೋಟಿ ಹಣವನ್ನು ಇಟ್ಟಿದ್ದಾರೆ.

ಮಾನ್ಯ ಸಭಾಪತಿಯವರೇ, ತಾವು ಉತ್ತರದಲ್ಲಿನ ಆ ಭಾಗವನ್ನು ಒಮ್ಮೆ ಓದಿ. ತಾವು ಕೂಡ ಆ ಭಾಗದ ಹಿರಿಯ ಮುಖಂಡರಾಗಿದ್ದೀರಿ. ಈ ಉತ್ತರ ಸರಿಯದೆಯೇ ಎಂದು ಮಾನ್ಯ ಸಚಿವರು ನಿರ್ದಿಷ್ಟವಾಗಿ ಹೇಳಲಿ. ನಾನು technical ಆಗಿ ಹೋಗುವುದಿಲ್ಲ. ಏಕೆ ವಿಳಂಬವಾಗುತ್ತಿದೆ, ಏಕೆ ಕೆಲಸ ಪ್ರಾರಂಭಿಸುತ್ತಿಲ್ಲ ಎಂಬುದನ್ನು ಹೇಳಬೇಕು. ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ ಹಾಗೂ ಗೋವಾ ಸರ್ಕಾರ ಮೂರೂ ಕಡೆಗಳಲ್ಲಿ ಬಜೆಟಿ ಸರ್ಕಾರಗಳಿವೆ. ಈ ಸಮಸ್ಯೆಗೆ ಪರಿಹಾರವನ್ನು ಯಾವಾಗ ಹುಡುಕಲಾಗುವುದು? ಯಾವಾಗ ಕಾಮಗಾರಿಯನ್ನು ಶುರು ಮಾಡಲಾಗುವುದು?

ಶ್ರೀ ಗೋವಿಂದ ಎಂ.ಕಾರ್ಜೋಳ:- ಮಾನ್ಯ ಸಭಾಪತಿಯವರೇ, ನಾನು ಅವರಿಗೆ ಮೊದಲೇ ವಿನಂತಿ ಮಾಡಿದ್ದೇನೆ. ಅಂತರರಾಜ್ಯ ಜಲ ವ್ಯಾಜ್ಯ ಇರುವುದರಿಂದ ಬಹಳ ಸೂಕ್ಷ್ಮವಾಗಿ ಉತ್ತರವನ್ನು ಕೊಡಬೇಕಾಗುತ್ತದೆ. ಅದಕ್ಕೆ ಅವರು ಕೂಡ ಸೂಕ್ಷ್ಮವಾಗಿ ಪ್ರಶ್ನೆಯನ್ನು ಕೇಳಬೇಕೆಂದು ಹೇಳಿದ್ದೇನೆ.

ನಾವು ಈಗಾಗಲೇ ಕೇಂದ್ರ ಜಲ ಆಯೋಗಕ್ಕೆ ರೂ.1677 ಕೋಟಿ ಅಂದಾಜು ಪತ್ರಿಕೆಯನ್ನು ಕಳುಹಿಸಿದ್ದೇವೆ. ಅದು ಪರಿಶೀಲನೆಯಲ್ಲಿದೆ. ಎರಡನೆಯದಾಗಿ ಈಗ ನಮ್ಮದು ಡಬಲ್ ಇಂಜಿನ್ ಸರ್ಕಾರವಷ್ಟೇ ಅಲ್ಲ, triple ಇಂಜಿನ್ ಸರ್ಕಾರವಾಗಿದೆ. ಗೋವಾದಲ್ಲಿಯೂ ಬಜೆಟಿ ಸರ್ಕಾರವಿದೆ. ಅದಕ್ಕಾಗಿಯೇ ರೂ.1000 ಕೋಟಿಗಳನ್ನು ಇರಿಸಲಾಗಿದೆ.

ನಿಮಗೆ ಒಂದು ನೆನಪು ಮಾಡುತ್ತೇನೆ. ಮಹದಾಯಿ ಯೋಜನೆಗೆ ಎಷ್ಟು ದಿನ ಹೋರಾಟ ಮಾಡಿದ್ದರು? ತಾವು ಹುಬ್ಬಳ್ಳಿಯಲ್ಲಿಯೇ ಇದ್ದೀರಿ. ರೈತರು 780 ದಿನ ಹೋರಾಟ ಮಾಡಿದ್ದರು. ಕಾಂಗ್ರೆಸ್ ಸರ್ಕಾರ ಇದ್ದಾಗ ಮಾಡಿದ್ದೇನು? ಅವರನ್ನೆಲ್ಲಾ ಹೊಡೆದು, ಬಡಿದು ಜೈಲಿಗೆ ಹಾಕಿಸಿದ್ದರು.

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಊರು ಬಿಡಿಸಿದ್ದರು. ಮೂರು ತಿಂಗಳುಗಳಿಗಿಂತ ಮೇಲ್ಪಡುವ ಊರು ಬಿಟ್ಟು ಓಡಿ ಹೋಗಿದ್ದರು. ಹೆಣ್ಣು ಮಕ್ಕಳು ಸಹಿತ ಊರು ಬಿಟ್ಟು ಹೋಗಿದ್ದರು. ಅಂತಹ ಕೆಟ್ಟ ಕೆಲಸವನ್ನಂತೂ ನಾವು ಮಾಡುವುದಿಲ್ಲ.

ಮಾನ್ಯ ಸಲೀಂ ಅಹಮದ್ ಅವರೇ, ನಿಮಗೆ ಒಂದು ಸ್ಪಷ್ಟ ಪಡಿಸುತ್ತೇನೆ. ನೀವು ಯಾವ ಭ್ರಮೆಯೊಳಗೂ ಇರಬೇಡಿ. ನೀವು ಮೇಕೆದಾಟು ಪಾದಯಾತ್ರೆ ಮಾಡಿದ್ದಕ್ಕೆ ನಾವು ರೂ.1000 ಕೋಟಿಯನ್ನು ಇಟ್ಟಿರುವುದಿಲ್ಲ. ಇದು ನಿಮಗೆ ಗೊತ್ತಿರಲಿ. ನಮ್ಮ ಬದ್ಧತೆಯಿಂದ ನಾವು ರೂ.1000 ಕೋಟಿಯನ್ನು ಇಟ್ಟಿದ್ದೇವೆ.

(ಈ ಹಂತದಲ್ಲಿ ಆಡಳಿತ ಪಕ್ಷದ ಸದಸ್ಯರು ಮೇಜು ತಟ್ಟುವ ಮೂಲಕ ಹರ್ಷವನ್ನು ವ್ಯಕ್ತಪಡಿಸಿದರು)

ಮಹದಾಯಿ ಯೋಜನೆಗೆ ರೂ.1000 ಕೋಟಿ, ಮೇಕೆದಾಟು ಯೋಜನೆಗೆ ರೂ.1000 ಕೋಟಿ, ಎತ್ತಿನಹೊಳೆ ಯೋಜನೆಗೆ ರೂ.3000 ಕೋಟಿ, ಭದ್ರಾ ಮೇಲ್ದಂಡೆ ಯೋಜನೆಗೆ ರೂ.3000 ಕೋಟಿ, ಕೃಷ್ಣಾ ಮೇಲ್ದಂಡೆ ಯೋಜನೆಗೆ ರೂ.5000 ಕೋಟಿಗಳನ್ನು ಇಟ್ಟಿದ್ದೇವೆ.

ಬಹುಶಃ ಸ್ವಾತಂತ್ರ್ಯ ಬಂದ ನಂತರ 1963-64ರಲ್ಲಿ ದಿವಂಗತ ಲಾಲ್ ಬಹದ್ದೂರ್ ಶಾಸ್ತ್ರಿಯವರು ಹಾಗೂ ದಿವಂಗತ ಇಂದಿರಾ ಗಾಂಧಿಯವರು ಅಡಿಗಲ್ಲು ಹಾಕಿದಂತಹ ಯೋಜನೆ ಇದು. 50 ವರ್ಷ ಕಳೆದಿದ್ದೇವೆ. ಏನೂ ಮಾಡಿರುವುದಿಲ್ಲ. 50 ವರ್ಷದಲ್ಲೂ ರೂ.50,000 ಕೋಟಿ ನೀವು ಯಾವತ್ತೂ ಇಡಲಿಲ್ಲ. ಮಾನ್ಯ ಸಲೀಂ ಅವರೇ, ನಿಮಗೆ ಗೊತ್ತಿರಲಿ. 2013, ಜನವರಿ 7 ರಿಂದ 2013, ಜನವರಿ 14ರವರೆಗೆ ಕಾಂಗ್ರೆಸ್ ನಡಿಗೆ ಕೃಷ್ಣೆಯ ಕಡೆಗೆ ಪಾದಯಾತ್ರೆಯನ್ನು ಮಾಡಿದಿರಿ. 14ನೇ ಜನವರಿ ನಮಗೆ ಬಹಳ ಪವಿತ್ರವಾದ ದಿನ. ಸಂಕ್ರಮಣದ ಪರ್ವಕಾಲದಂದು ಕಾಂಗ್ರೆಸ್‌ನವರು ಕೂಡಲಸಂಗಮನಾಥನ ಆಣೆಯನ್ನು ಮಾಡಿ ಹೇಳಿದಿರಿ.

(ಮುಂದು)

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

(701) 29-03-2022 (3.20) ಕೆಜಿ-ಆರ್‌ಎನ್

ಶ್ರೀ ಗೋವಿಂದ ಎಂ.ಕಾರ್ಜೋಳ (ಮುಂದು):-

ಪ್ರತಿ ವರ್ಷ 10 ಸಾವಿರ ಕೋಟಿ ರೂಪಾಯಿಗಳಂತೆ, ಐದು ವರ್ಷಗಳಲ್ಲಿ 50 ಸಾವಿರ ಕೋಟಿ ರೂಪಾಯಿಗಳನ್ನು ಇದಕ್ಕೆ ಕೊಟ್ಟು, ಕೃಷ್ಣಾ ಜಲ ವಿವಾದ ನ್ಯಾಯಾಧೀಕರಣ-2 ರಲ್ಲಿ ಹಂಚಿಕೆಯಾಗಿರುವಂತಹ 130 ಟಿಎಂಸಿ ನೀರನ್ನು ಆಲಮಟ್ಟಿ ಜಲಾಶಯದಲ್ಲ ಹಿಡಿದಿಟ್ಟು ಐದು ಲಕ್ಷದ 91 ಸಾವಿರ ಹೆಕ್ಟೇರ್‌ಗೆ ಅಂದರೆ, 18 ಲಕ್ಷ ಎಕರೆ ಜಮೀನಿಗೆ ನೀರಾವರಿ ಒದಗಿಸುತ್ತೇವೆಂದು ಶ್ರೀ ಕೂಡಲ ಸಂಗಮನಾಥನ ಮೇಲೆ ಆಣೆ ಮಾಡಿ ಹೇಳಿದ್ದರು. ಅದರ ಶಾಪ ಅವರಿಗೆ ತಟ್ಟದೆ. ಅವರು ಆ ರೀತಿ ಆಣೆ ಮಾಡಿದ್ದರು. ಶ್ರೀ ಕೂಡಲಸಂಗಮನಾಥನ ಸಾಕ್ಷಿ ಎಂದರೆ, ಶ್ರೀ ಕೂಡಲ ಸಂಗಮನಾಥನ ಆಣೆ ಎಂದು ಅರ್ಥ. ಅವರು ಆಗ ಆ ಕೆಲಸವನ್ನು ಮಾಡಿದ್ದರೆ, ಅವರು ಆಡಳಿತ ಪಕ್ಷದ ಕಡೆಗೆ ಕುಳಿತುಕೊಳ್ಳುತ್ತಿದ್ದರು. ನಾವು ವಿರೋಧ ಪಕ್ಷದ ಕಡೆಗೆ ಕುಳಿತುಕೊಳ್ಳುತ್ತಿದ್ದೇವು. ಆದರೆ, ಅವರು ಮಾಡಲಿಲ್ಲ. ಮಾನ್ಯ ಸದಸ್ಯರಾದ ಸಅಂ ಅಹಮದ್‌ವರು “Double engine” ಸರ್ಕಾರ ಎಂದು ಹೇಳಿದರು. ಪ್ರತಿಪಕ್ಷದ ನಾಯಕರು “Triple engine ಸರ್ಕಾರ” ಎಂದು ಹೇಳಿದರು. ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದ ಮೇಲೆ 1956 ರಲ್ಲಿ ರಾಜ್ಯಗಳು ಪುನರ್‌ವಿಂಗಡನೆಯಾಗುವುದಕ್ಕೂ ಮೊದಲು, ಮಾನ್ಯ ಸಭಾಪತಿಯವರು ಮತ್ತು ನಾನು ಒಂದೇ ಊರಿನವರು ಅಂದರೆ, ಮುಂಬೈ ಪ್ರಾಂತ್ಯದಲ್ಲಿದ್ದೆವು. ತಾವು ಜನಿಸಿದಾಗಲೂ Birth Certificate ನಲ್ಲಿ Mumbai Government ಎಂದು ಇದೆ. ಏಕೆಂದರೆ, ನಾವು reorganization ಆಗುವ ಮೊದಲು ಹುಟ್ಟಿದ್ದೇವೆ. Reorganization ಆದ ಮೇಲೆ ಮಹಾರಾಷ್ಟ್ರ ಸರ್ಕಾರದವರು, ಅಂದರೆ ಅವತ್ತಿನ ಮುಂಬೈ ಪ್ರಾಂತ್ಯದವರು ಮೈಸೂರು ಪ್ರಾಂತ್ಯದ ಸರ್ಕಾರಕ್ಕೆ ಕೃಷ್ಣಾದಲ್ಲಿ ಕೊಯಿನಾ ಅಣೆಕಟ್ಟು ಕಟ್ಟುವುದರಿಂದ 25.52 ಟಿಎಂಸಿ ನೀರನ್ನು ಕೊಡುತ್ತೇವೆ, ಅದರಿಂದ ಅಖಂಡ ಬಿಜಾಪುರ ಜಿಲ್ಲೆ ನೀರಾವರಿಯಾಗುತ್ತದೆ, ನಿಮ್ಮ ಪಾಲನ ಷೇರು ಯೋಜನಾ ವೆಚ್ಚದಲ್ಲಿ 2.2 ಕೋಟಿ ರೂಪಾಯಿಗಳನ್ನು, ಅಂದರೆ, 2 ಕೋಟಿ 20 ಲಕ್ಷ ರೂಪಾಯಿಗಳನ್ನು ಕೊಡಿ ಎಂದು ಕೇಳಿದ್ದಾರೆ. ಆಗ ಮೈಸೂರು ಪ್ರಾಂತ್ಯದ ಸರ್ಕಾರ ಕೊಡುವುದಕ್ಕೆ ಆಗುವುದಿಲ್ಲವೆಂದು reject ಮಾಡಿದೆ. ಆ ಬಗ್ಗೆ

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ದಾಖಲೆಗಳು ನನ್ನ ಬಳಿ ಇವೆ. ಆಗ ಕೇಂದ್ರದಲ್ಲಿ ಅವರದ್ದೇ ಸರ್ಕಾರ ಇತ್ತು, ಮುಂಬೈ ಪ್ರಾಂತ್ಯದಲ್ಲಿಯೂ ಅವರದ್ದೇ ಸರ್ಕಾರ ಇತ್ತು. ಮೈಸೂರು ಪ್ರಾಂತ್ಯದಲ್ಲಿಯೂ ಅವರದ್ದೇ ಸರ್ಕಾರ ಇತ್ತು. ಆಗ ಅವರು ಮನಸ್ಸು ಮಾಡಿದ್ದರೆ, ಸುಮಾರು 60 ವರ್ಷಗಳ ಹಿಂದೆಯೇ ಅಖಂಡ ಬಿಜಾಪುರ ಜಿಲ್ಲೆಗೆ ನೀರಾವರಿ ಆಗುತ್ತಿತ್ತು. ಇದು ಮಾನ್ಯ ಸದಸ್ಯರಾದ ಸಅೀಂ ಅಹಮದ್‌ವರಿಗೆ ಗೊತ್ತಿಲ್ಲ. ಮಾನ್ಯ ಸದಸ್ಯರು ಈ ವಿಷಯವನ್ನು ಕೆದಕಿದರು. ಅದಕ್ಕೆ ನಾನು ಅವರಿಗೆ ಈ ವಿಷಯ ಗೊತ್ತಿರಲಿ ಎಂದು ಹೇಳುತ್ತಿದ್ದೇನೆ. ನಾನು ಇಷ್ಟು ಹೇಳುವುದಕ್ಕೆ ಬಯಸುತ್ತೇನೆ. ಈ ಹಿಂದೆ ಆಗಿರುವುದು ಆಗಿಹೋಗಿದೆ. ಅದು ಮತ್ತೆ ತಿರುಗಿ ಬರುವುದಕ್ಕೆ ಸಾಧ್ಯವಿಲ್ಲ. ಅದರ ಬಗ್ಗೆ ನಾನು ಹೆಚ್ಚಿಗೆ ಚರ್ಚೆ ಮಾಡುವುದಿಲ್ಲ. ಅವರ ಪಕ್ಷದ ಮಾಜಿ ನೀರಾವರಿ ಸಚಿವರೊಬ್ಬರು ನಾನು ಕಟ್ಟಿ ಮೇಲೆ ಕುಳಿತು ಮಾತನಾಡಿದಂತೆ, ಮಾತನಾಡುತ್ತೇನೆಂದು ಹೇಳಿದರು. ನಾನು ಆ ರೀತಿ ಮಾತನಾಡುವವನಲ್ಲ. ನಾನು with records ಮಾತನಾಡುತ್ತೇನೆ. ಈಗ ಕೃಷ್ಣಾ ಬಗ್ಗೆ ಮಾತನಾಡುವುದು ಬೇಡ, ಮಹದಾಯಿ ಬಗ್ಗೆ ಮಾತನಾಡುತ್ತೇನೆ.

ಮಾನ್ಯ ಸಭಾಪತಿಯವರೇ, ನಮ್ಮದು ಮಹದಾಯಿ ಬಗ್ಗೆ commitment ಇದೆ. ನಾವು ಅದನ್ನು ಮಾಡಿಯೇ ತೀರುತ್ತೇವೆ. ಅದಕ್ಕೆ ಯಾವ ದಿನಾಂಕದಂದು ಅಡಿಗಲ್ಲು ಹಾಕುತ್ತೇವೆಂದು ಹೇಳುವುದಕ್ಕೆ ಆಗುವುದಿಲ್ಲ. ಏಕೆಂದರೆ, technical problem ಇದೆ. ಹಾಗಾಗಿ, ಯಾವ ದಿನಾಂಕದಂದು ಮಾಡುತ್ತೇವೆಂದು ಹೇಳುವುದಕ್ಕೆ ಆಗುವುದಿಲ್ಲವೆಂದು ಹೇಳಿದ್ದೇನೆ. ಅದರ ಬಗ್ಗೆ ಅಂತರರಾಜ್ಯ ವ್ಯಾಜ್ಯ ಇದೆ; ಅದಕ್ಕಾಗಿ ಆ ಯೋಜನೆಗೆ ಒಂದು ಸಾವಿರ ಕೋಟಿ ರೂಪಾಯಿಗಳನ್ನು ಮೀಸಲಾಗಿಟ್ಟಿದೆವೆ. ನಾವು ಖಂಡಿತವಾಗಿ ಅದನ್ನು ಮಾಡುತ್ತೇವೆ. ಕೇವಲ ಮಹದಾಯಿ ಯೋಜನೆ ಒಂದಲ್ಲ, ನಮ್ಮ ರಾಜ್ಯದಲ್ಲಿರುವಂತಹ ಎಲ್ಲಾ ನೀರಾವರಿ ಯೋಜನೆಗಳನ್ನು ಮಾಡುವುದಕ್ಕೆ ಪ್ರಮಾಣಿಕವಾದ ಪ್ರಯತ್ನವನ್ನು ಮಾಡುತ್ತೇವೆಂದು ಈ ಸಂದರ್ಭದಲ್ಲಿ ಹೇಳುವುದಕ್ಕೆ ಬಯಸುತ್ತೇನೆ.

ಮಾನ್ಯ ಸಭಾಪತಿಯವರೇ, 19,670 ಕೋಟಿ ರೂಪಾಯಿಗಳನ್ನು ಈ ವರ್ಷದ ಬಜೆಟ್‌ನಲ್ಲಿ ನೀರಾವರಿ ಯೋಜನೆಗಳಿಗೆ ಮೀಸಲಿಟ್ಟಿದ್ದೇವೆ. ನೀರಾವರಿ ಯೋಜನೆಗಳಲ್ಲಿ ಸಣ್ಣ ನೀರಾವರಿ, ಮಧ್ಯಮ ಮತ್ತು ಬಾರಿ ನೀರಾವರಿ ಎಂದು ಎರಡು ಭಾಗಗಳು ಇವೆ. ಜಲಸಂಪನ್ಮೂಲ

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಇಲಾಖೆಯಲ್ಲಿ ಎರಡು ಭಾಗಗಳಿವೆ. ಅದರಲ್ಲಿ ಭಾಗ -1 ಕ್ಕೆ 19,670 ಕೋಟಿ ರೂಪಾಯಿಗಳನ್ನು ಈ ಬಜೆಟ್‌ನಲ್ಲಿ ಕೊಟ್ಟಿದ್ದೇವೆ. ಇವತ್ತು ಈ ಸದನಕ್ಕೆ ತಮ್ಮ ಅನುಮೋದನೆಗಾಗಿ ಅದು ಬರುತ್ತಿದೆ. ನಾನು ಮಾನ್ಯ ಸದಸ್ಯರಾದ ಸಲೀಂ ಅಹಮದ್‌ರವರನ್ನು ಕರೆದು ಇದಕ್ಕೆ ಅಡಿಗಲ್ಲು ಹಾಕುತ್ತೇವೆ.

ಶ್ರೀ ಸಲೀಂ ಅಹಮದ್ (ಸ್ಥಳೀಯ ಸಂಸ್ಥೆಗಳ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ಮಾನ್ಯ ಗೋವಿಂದ ಎಂ.ಕಾರ್ಜೋಳರವರು ಇತಿಹಾಸದ ಬಗ್ಗೆ ಬಹಳ ಚೆನ್ನಾಗಿ ಮಾತನಾಡುತ್ತಾರೆ. ನಾವು ಇತಿಹಾಸದ ಬಗ್ಗೆ ಒಂದು ಚರ್ಚೆಯನ್ನು ಇಟ್ಟುಕೊಳ್ಳೋಣ. ನಾವು ಮೇಕೆದಾಟು ಯೋಜನೆಗಾಗಿ ಪಾದಯಾತ್ರೆ ಮಾಡುವಂತಹ ಸಂದರ್ಭದಲ್ಲಿ ಸರ್ಕಾರದವರು ನಮ್ಮ ವಿರುದ್ಧ 5-6 ಪ್ರಕರಣಗಳನ್ನು ದಾಖಲಿಸಿದ್ದಾರೆ. ಅಲ್ಲದೇ, ನಮ್ಮನ್ನು ಆರೆಸ್ಟ್ ಮಾಡಬೇಕೆಂದು ಹುನ್ನಾರ ಮಾಡಿದ್ದರು. ಆದರೂ ಸಹ, ನಾವು ಹೋರಾಟ ಮಾಡಿದ್ದೇವೆ. ಕೊನೆಗೆ ಸರ್ಕಾರ ಅನಿವಾರ್ಯವಾಗಿ ಆ ಯೋಜನೆಗೆ ಒಂದು ಸಾವಿರ ಕೋಟಿ ರೂಪಾಯಿಗಳನ್ನು ಮೀಸಲಿಟ್ಟಿದೆ. ಅದೇತರಹ ನಾವು ಮಹದಾಯಿ ಬಗ್ಗೆಯೂ ಹೋರಾಟ ಮಾಡುತ್ತೇವೆಂಬ ವಿಚಾರ ಗೊತ್ತಾಗಿ, ಮೇಕೆದಾಟು ಯೋಜನೆಗೆ ಹಣವನ್ನು ಮೀಸಲಿಟ್ಟಿದ್ದಾರೆ. ಮಾನ್ಯ ಸಚಿವರು ಹೇಳಿದಂತಹ ಅನೇಕ ಮಾಹಿತಿಗಳಿಗೆ ನಾನು ಉತ್ತರವನ್ನು ಕೊಡಬಹುದು. ಆದರೆ, ನಾನು ಅವುಗಳಿಗೆ ಉತ್ತರ ಕೊಡುವುದಕ್ಕೆ ಹೋಗುವುದಿಲ್ಲ. ಏಕೆಂದರೆ, ಅದರ ಬಗ್ಗೆ ಇನ್ನೊಮ್ಮೆ ಚರ್ಚೆ ಮಾಡೋಣ. ಸರ್ಕಾರ ಮಹದಾಯಿ ಕಾರ್ಯಕ್ರಮವನ್ನು ಯಾವಾಗ ಮಾಡುತ್ತದೆ ಎನ್ನುವುದನ್ನು ಸ್ಪಷ್ಟವಾಗಿ ತಿಳಿಸಬೇಕು. ಈ ಸರ್ಕಾರ ಬಂದು 2-3 ವರ್ಷಗಳು ಕಳೆದರೂ ಸಹ, Environment Clearance ತೆಗೆದುಕೊಳ್ಳುವಂತಹ ಯೋಗ್ಯತೆ ಈ ಸರ್ಕಾರಕ್ಕೆ ಇಲ್ಲ. Double engine ಸರ್ಕಾರ ಇದೆ ಅಲ್ಲವೇ, ತೆಗೆದುಕೊಳ್ಳಬಹುದಾಗಿತ್ತು ಅಲ್ಲವೇ; ಆದರೆ, ಏಕೆ ತೆಗೆದುಕೊಳ್ಳಲಿಲ್ಲ? ಕೇಂದ್ರದಲ್ಲಿ ಮತ್ತು ರಾಜ್ಯದಲ್ಲಿ ಒಂದೇ ಸರ್ಕಾರ ಇದೆ. ಅದಕ್ಕೆ ಸರ್ಕಾರ ಮಹದಾಯಿ ಯೋಜನೆಯನ್ನು ಯಾವಾಗ ಮಾಡುತ್ತದೆ ಎಂದು ನಿರ್ದಿಷ್ಟವಾಗಿ ಹೇಳಬೇಕು.

(ಗೊಂದಲ)

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಡಾ||ವೈ.ಎ.ನಾರಾಯಣಸ್ವಾಮಿ (ಸರ್ಕಾರದ ಮುಖ್ಯ ಸಚಿವರು):- ಮಾನ್ಯ ಸಭಾಪತಿಯವರೇ, ನಾವು ಅವರ ಯೋಗ್ಯತೆಯನ್ನು ನೋಡಿ ಮೇಕೆದಾಟು ಯೋಜನೆಗೆ ಹಣವನ್ನು ನೀಡಿಲ್ಲ. It is our commitment. ನಾವು ಅವರ ಪ್ರತಿಭಟನೆಗೆ ಹೆದರಿ ಅದಕ್ಕೆ ಹಣವನ್ನು ಕೊಟ್ಟಿಲ್ಲ.

(ಗೊಂದಲ)

ಶ್ರೀ ಸಅಲಂ ಅಹಮದ್:- ಮಾನ್ಯ ಸಭಾಪತಿಯವರೇ, ನಾನು ಅವರಿಗೆ yield ಆಗಿಲ್ಲ.

(ಗೊಂದಲ)

ಶ್ರೀ ಬಿ.ಕೆ.ಹರಿಪ್ರಸಾದ್ (ವಿರೋಧ ಪಕ್ಷದ ನಾಯಕರು):- ಮಾನ್ಯ ಸಭಾಪತಿಯವರೇ, ನಾರಾಯಣಸ್ವಾಮಿಯವರು ನೀರಾವರಿ ಮಂತ್ರಿಯಾದಾಗ ಇದಕ್ಕೆ ಉತ್ತರ ಕೊಡಲಿ.

(ಗೊಂದಲ)

ಸಭಾಪತಿಯವರು:- ನಾರಾಯಣಸ್ವಾಮಿಯವರೇ, ದಯವಿಟ್ಟು ತಾವು ಸುಮ್ಮನೆ ಇರಿ. ತಾವು Chief Whip ಆಗಿದ್ದೀರಿ. ಅವರು ಏನು ಮಾತನಾಡುತ್ತಾರೆಂದು ಕೇಳಿ ಮಾತನಾಡಿ.

(ಗೊಂದಲ)

ಶ್ರೀ ಸಅಲಂ ಅಹಮದ್:- ಮಾನ್ಯ ಸಭಾಪತಿಯವರೇ, ನಾನು ಆ ಭಾಗದ ಶಾಸಕನಾಗಿ ಕೇಳುತ್ತಿದ್ದೇನೆ. ಮಾನ್ಯ ಸಚಿವರು ಹಾರಿಕೆ ಉತ್ತರವನ್ನು ಕೊಡಬಾರದು. ಒಂದು ನಿರ್ದಿಷ್ಟವಾದ ಉತ್ತರವನ್ನು ಕೊಡಬೇಕು. Inter-State Dispute ಇದೆ ಎಂದು ಈ ರಾಜ್ಯದ ಜನತೆಗೆ ಗೊತ್ತಾಗಬೇಕು. ಒಂದು ನಿರ್ದಿಷ್ಟವಾದ ಉತ್ತರವನ್ನು ಮಾನ್ಯ ಸಚಿವರು ಕೊಡಬೇಕು. ಇಲ್ಲವೆಂದರೆ, ನಾವು ಹೋರಾಟ ಮಾಡುತ್ತೇವೆ. ನಾವು ಜನರ ಬಳಿಗೆ ಹೋಗುತ್ತೇವೆ.

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಶ್ರೀ ಗೋವಿಂದ ಎಂ ಕಾರಜೋಳ:- ಮಾನ್ಯ ಸಭಾಪತಿಯವರೇ, ನಮ್ಮ ಪ್ರಯತ್ನಗಳು ನಡೆಯುತ್ತಿವೆ. ಮೊನ್ನೆ ದಿವಸ ಮಾನ್ಯ ಮುಖ್ಯಮಂತ್ರಿಯವರು ಸದನದಲ್ಲಿ ಹೇಳಿದ್ದಾರೆ. ಮತ್ತೆ ನಾವು ಇದರ ಬಗ್ಗೆ ದೆಹಲಿಗೆ ಹೋಗುತ್ತಿದ್ದೇವೆ. ನಾವು ಇದರ clearance ಸಲುವಾಗಿಯೇ ಪ್ರಯತ್ನಗಳನ್ನು ಮಾಡುತ್ತಿದ್ದೇವೆ. ನಾವು ಇದಕ್ಕೆ ಇಂತಹ ದಿನಾಂಕದಂದೇ ಅಡಿಗಲ್ಲು ಹಾಕುತ್ತೇವೆಂದು ಹೇಳುವುದಕ್ಕೆ ಸಾಧ್ಯವಿಲ್ಲ. ಏಕೆಂದರೆ, ನಾವು clearance ತೆಗೆದುಕೊಳ್ಳಬೇಕಾಗುತ್ತದೆ. Clearance ತೆಗೆದುಕೊಂಡ ಮೇಲೆಯೇ ಮಾಡಬೇಕಾಗುತ್ತದೆ. ಅವರಿಗೆ ಇದರ ಬಗ್ಗೆ ಯಾವ ರೀತಿ ಬದ್ಧತೆ ಇದೆಯೋ, ನಮಗೂ ಸಹ ಅದೇರೀತಿ ಇದರ ಬಗ್ಗೆ double ಬದ್ಧತೆ ಇದೆ.

ಶ್ರೀ ಬಿ.ಕೆ.ಹರಿಪ್ರಸಾದ್:- ಮಾನ್ಯ ಸಭಾಪತಿಯವರೇ, ಮಾನ್ಯ ಗೋವಿಂದ ಎಂ ಕಾರಜೋಳರವರು ಬಿಜೆಪಿ ಪಕ್ಷದಲ್ಲರುವವರಲ್ಲಿ ಬಹಳ ಮೃದು ಸ್ವಭಾವದವರು. ಆದರೆ, ಅವರು ಆಗಾಗ ಕಠಿಣವಾಗುವುದಕ್ಕೆ ಪ್ರಯತ್ನಪಡುತ್ತಾರೆ. ಆದರೆ, ಅದು ಆಗುವುದಿಲ್ಲ. ಮಾನ್ಯ ಸಚಿವರು ಮತ್ತು ಸಭಾಪತಿಯವರು 1956 ನೇ ಇಸವಿಯಲ್ಲಿ ಬಾಂಬೆ ಪ್ರಾಂತ್ಯದಿಂದ ಬಂದಿರುವಂತಹವರು ಎಂದು ಹೇಳಿದ್ದಾರೆ.

ಸಭಾಪತಿಯವರು:- ವಿರೋಧ ಪಕ್ಷದ ನಾಯಕರೇ, ನಾವು ಮತ್ತು ಅವರು ಒಂದೇ ಊರಿನವರು.

ಶ್ರೀ ಬಿ.ಕೆ.ಹರಿಪ್ರಸಾದ್:- ಮಾನ್ಯ ಸಭಾಪತಿಯವರೇ, ಮಾನ್ಯ ಸಚಿವರು ಆಗಿನ ಕಾಲದಲ್ಲಿ ಈ ಯೋಜನೆಗೆ ಸುಮಾರು 2 ಕೋಟಿ ರೂಪಾಯಿಗಳನ್ನು ಕೊಟ್ಟಿದ್ದರೆ, ಆಗಲೇ ಈ ಯೋಜನೆ ಆಗುತ್ತಿತ್ತು ಎಂದು ಹೇಳಿದ್ದಾರೆ. ಆದರೆ, ಆಗಿನ ಬಜೆಟ್ ಗಾತ್ರ ಎಷ್ಟು ಇತ್ತು? ಈಗ ನಮ್ಮ ರಾಜ್ಯದಲ್ಲಿ 26 ಡ್ಯಾಮ್‌ಗಳಿವೆ, if I am correct. ಇದರಲ್ಲಿ 20 ಡ್ಯಾಮ್‌ಗಳನ್ನು ಕಾಂಗ್ರೆಸ್‌ನವರು ಕಟ್ಟಿದ್ದಾರೆ. 4 ಡ್ಯಾಮ್‌ಗಳನ್ನು ಬ್ರಿಟಿಷರು ಕಟ್ಟಿದ್ದಾರೆ. ಒಂದು ಡ್ಯಾಮ್‌ನ್ನು

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಮೈಸೂರು ಮಹಾರಾಜರು ಕಟ್ಟಿದ್ದಾರೆ. ಇದು ಒಂದು. ಎರಡನೆಯದಾಗಿ, ಮಹದಾಯಿ ಬಗ್ಗೆ ಹೋರಾಟ ಮಾಡಿದವರ ಮೇಲೆ ಲಾರಿಚಾರ್ಜ್, ಕೇಸ್‌ಗಳನ್ನು ನಾವು ಮಾಡಿದ್ದು ನಿಜ.

(ಗೊಂದಲ)

ಶ್ರೀ ಎನ್.ರವಿಕುಮಾರ್:- ಮಾನ್ಯ ಸಭಾಪತಿಯವರೇ, ಬಿಜೆಪಿ ಸರ್ಕಾರ ಏನಾದರೂ ಅಷ್ಟು ದಿವಸಗಳ ಕಾಲ ಆಡಳಿತ ನಡೆಸಿದ್ದರೆ,

(ಗೊಂದಲ)

ಶ್ರೀ ಎನ್.ರವಿ:- ಮಾನ್ಯ ಸಭಾಪತಿಯವರೇ, ಬ್ರಿಟಿಷರ ಕಾಲದಲ್ಲ ..

(ಗೊಂದಲ)

ಸಭಾಪತಿಯವರು:- ರವಿಯವರೇ, ಒಂದು ನಿಮಿಷ ಅವರು ಹೇಳುವುದನ್ನು ಕೇಳಿ. ದಯವಿಟ್ಟು ತಾವು ಕುಳಿತುಕೊಳ್ಳಿ.

(ಗೊಂದಲ)

ಶ್ರೀ ಬಿ.ಕೆ.ಹರಿಪ್ರಸಾದ್:- ಮಾನ್ಯ ಸಭಾಪತಿಯವರೇ, ಮಾನ್ಯ ದೇವರಾಜ ಅರಸುವರು ಐದು ವರ್ಷಗಳ ಕಾಲ ಮುಖ್ಯಮಂತ್ರಿಗಳಾಗಿದ್ದ ಸಂದರ್ಭದಲ್ಲಿ ಹೇಮಾವತಿ, ಹಾರಂಗಿ ಅಣೆಕಟ್ಟುಗಳನ್ನು ನಿರ್ಮಾಣ ಮಾಡಿದ್ದಾರೆ. ಆಡಳಿತ ಪಕ್ಷದವರು ಸುಮ್ಮನೆ ಏನೇನೂ ಮಾತನಾಡಬಾರದು.

(ಗೊಂದಲ)

ಶ್ರೀ ಎನ್.ರವಿ:- ಮಾನ್ಯ ಸಭಾಪತಿಯವರೇ, ಮಾನ್ಯ ರವಿಕುಮಾರ್‌ರವರು ಓದಿದ ಕಾಲೇಜ್‌ನ್ನು ಸಹ ನಮ್ಮ ಸರ್ಕಾರವೇ ಕಟ್ಟಿದ್ದು.

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

(ಗೊಂದಲ)

ಶ್ರೀ ಬಿ.ಕೆ.ಹರಿಪ್ರಸಾದ್:- ಮಾನ್ಯ ಸಭಾಪತಿಯವರೇ, ಲಾರಿ ಚಾರ್ಜ್ ಆಗಬಾರದಾಗಿತ್ತು. ಅದು ಆಗಿದ್ದು ನಿಜ. ಅದರಿಂದ ಎಲ್ಲರಿಗೂ ಸಹ ನೋವಾಗಿದೆ. ಆದರೆ, ಆ ಕೇಸ್‌ಗಳನ್ನು ಸಹ, ಕಾಂಗ್ರೆಸ್ ಪಕ್ಷವೇ ವಾಪಸ್ಸು ತೆಗೆದುಕೊಂಡಿದೆ. ಈಗ ಅದರ ಬಗ್ಗೆ ಚರ್ಚೆ ಬೇಡ. ಇದರಲ್ಲಿ 1.72 tmc and 2.18tmc ಎಂದು ಹೇಳಿದ್ದಾರೆ. ಸರ್ಕಾರ ಕುಡಿಯುವ ನೀರಿಗೆ ಮೀನಾಮೇಷ ಎಣಿಸುತ್ತದೆ, ಇದಕ್ಕೆ ಯಾವಾಗ ಅಡಿಗಲ್ಲು ಹಾಕುತ್ತೇವೆಂದು ನಿರ್ದಿಷ್ಟವಾಗಿ ಹೇಳದಿದ್ದರೆ ಅದು ತಪ್ಪಾಗುತ್ತದೆ. ನಮ್ಮ ನೀರು, ನಮ್ಮ ಹಕ್ಕು, ಮಾನ್ಯ ಸಚಿವರು ಮೇಕೆದಾಟನ ಬಗ್ಗೆ ಮಾತನಾಡಬಾರದು ಎಂದು ಹೇಳಿದ್ದಾರೆ. ನಾವು ಮೇಕೆದಾಟು ಪಾದಯಾತ್ರೆಗೆ ಬರುವಂತಹ ಸಂದರ್ಭದಲ್ಲಿ ದಿನ ಪತ್ರಿಕೆಯ Front page ನ ಪುಟಗಳಲ್ಲಿ advertisement ಇತ್ತು. ಅದು ಸರ್ಕಾರದ್ದೇ ಅಥವಾ ಖಾಸಗಿಯವರದ್ದೇ ಗೊತ್ತಿಲ್ಲ. ಅದೆಲ್ಲಾ ಮೇಕೆದಾಟುವಿನ ವಿರುದ್ಧವೇ ಇರುತ್ತಿತ್ತು. ಹಾಗಾದರೆ, ನಾವು ಹೋರಾಟವನ್ನು ಪಾಕಿಸ್ತಾನಕ್ಕೆ ಅನುಕೂಲವಾಗಿ ಎಂದು ಮಾಡುತ್ತಿದ್ದೇವೆಯೇ? ನಮ್ಮ ಜನರ ನೀರಿನ ಅನುಕೂಲಕ್ಕಾಗಿ ಹೋರಾಟ ಮಾಡಿದ್ದೇವೆ. ಇವರು ಬಂದು ನಮ್ಮ ಜೊತೆಯಲ್ಲಿ ಸೇರಿಕೊಳ್ಳಬಹುದಾಗಿತ್ತು. ನನಗೆ ಮಾನ್ಯ ಸಚಿವರಾದ ಗೋವಿಂದ ಎಂ.ಕಾರ್ಜೋಳರವರ ಬಗ್ಗೆ ಬಹಳ ಗೌರವ ಇದೆ. ಆದ್ದರಿಂದ ನಮ್ಮ ರಾಜ್ಯದ ಪ್ರಶ್ನೆ ಬಂದಂತಹ ಸಂದರ್ಭದಲ್ಲಿ ವಿರೋಧ ಪಕ್ಷದವರ confidence ಅನ್ನು ತೆಗೆದುಕೊಂಡು ಮಾಡುವುದು ಬಹಳ ಉತ್ತಮ.

ಶ್ರೀ ಗೋವಿಂದ ಎಂ.ಕಾರ್ಜೋಳ:- ಮಾನ್ಯ ಸಭಾಪತಿಯವರೇ, ಮಾನ್ಯ ವಿರೋಧ ಪಕ್ಷದ ನಾಯಕರು ಎದ್ದುನಿಂತು ಹೇಳಿದ್ದಾರೆ. ಹಾಗಾಗಿ, ನಾನು ಗೌರವದಿಂದ ಹೇಳಬೇಕಾಗುತ್ತದೆ. ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದ ಮೇಲೆ ಯಾರು ಏನೂ ಮಾಡಿಲ್ಲವೆಂದು ಹೇಳಿದರೆ, ಅದು ತಪ್ಪಾಗುತ್ತದೆ. ಅವರವರ ಕಾಲದಲ್ಲಿ ಸಾಧ್ಯವಾದಷ್ಟು ಮಾಡಿದ್ದಾರೆ.

(ಮುಂದು)

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

(702) 29-03-2022 (3.30) ಎಂವಿ-ಆರ್‌ಎನ್

ಶ್ರೀ ಗೋವಿಂದ ಎಂ. ಕಾರ್ಜೋಳ (ಮುಂದು):-

ಮಾನ್ಯ ಸಭಾಪತಿಯವರೇ, ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದಮೇಲೆ ದೇಶಕ್ಕೆ ಯಾರೂ ಏನನ್ನು ಮಾಡಿಲ್ಲವೆಂದರೆ, ತಪ್ಪಾಗುತ್ತದೆ. ಅವರವರ ಕಾಲದಲ್ಲಿ ಸಾಧ್ಯವಾದಷ್ಟು ಕೆಲಸ ಮಾಡಿದ್ದಾರೆ.

ಶ್ರೀ ಜಿ.ಕೆ.ಹರಿಪ್ರಸಾದ್ (ವಿರೋಧ ಪಕ್ಷದ ನಾಯಕರು):- ಮಾನ್ಯ ಸಭಾಪತಿಯವರೇ, 1998ನೇ ಇಸವಿಯಲ್ಲಿ ಮಾನ್ಯ ಅಟಲ್ ಬಿಹಾರಿ ವಾಜಪೇಯಿರವರ ಸರ್ಕಾರ ಬಿಡುಗಡೆ ಮಾಡಿದ ಸಂದರ್ಭದಲ್ಲಿ ಅವರು ಪಾರ್ಲಿಮೆಂಟ್‌ನಲ್ಲಿ ಈ ರೀತಿ ಹೇಳುತ್ತಾರೆ; “ಯಾರಾದರೂ 60 ವರ್ಷದಲ್ಲೇ ಈ ದೇಶದಲ್ಲಿ ಏನೂ ಆಗಿಲ್ಲವೆಂದರೆ ಮೂರ್ಖತನದ ಪರಮಾವಧಿ” ಎಂದು ಮಾನ್ಯ ಅಟಲ್ ಬಿಹಾರ್ ವಾಜಪೇಯಿಯವರು ಹೇಳುತ್ತಾರೆ. ಅದನ್ನು ನಾನು ಹೇಳಿಲ್ಲ.

ಶ್ರೀ ಗೋವಿಂದ ಎಂ. ಕಾರ್ಜೋಳ: (ಬೃಹತ್ ಮತ್ತು ಮಧ್ಯಮ ನೀರಾವರಿ ಸಚಿವರು)- ಮಾನ್ಯ ಸಭಾಪತಿಯವರೇ, ನಾನು ಸಹ ಗೌರವದಿಂದಲೇ ಹೇಳಿದ್ದೇನೆ. ಆಗ ಯಾರಾದರೂ ಏನು ಕೆಲಸ ಮಾಡಿಲ್ಲವೆಂದರೆ ಅದು ತಪ್ಪಾಗುತ್ತದೆ. ಅವರವರ ಕಾಲದಲ್ಲಿ ಸಾಧ್ಯವಾದಷ್ಟು ಮಟ್ಟಿಗೆ ಕೆಲಸ ಮಾಡುವುದಕ್ಕೆ ಪ್ರಾಮಾಣಿಕವಾದ ಪ್ರಯತ್ನಗಳು ನಡೆಯುತ್ತಲೇ ಇವೆ. ಮಾನ್ಯ ಸದಸ್ಯರು ಒಂದು ಮಾತು ಹೇಳಿದರು, ಅವತ್ತಿನ ಬಜೆಟ್ ಎಷ್ಟು ಎಂದು ಕೇಳಿದರು. ಅವರು ಪೂರ್ಣವಾಗಿ 2.20 ಕೋಟಿಗೆ ಒಂದೇ ದಿನದಲ್ಲಿ ಚೆಕ್ ನೀಡಿ ಎಂದು ಕೇಳಲಿಲ್ಲ. ಅವರು ಕೇವಲ ನಿಮ್ಮ ಒಪ್ಪಿಗೆ ನೀಡಿ ಎಂದು ಕೇಳುತ್ತಾರೆ. ಅದಕ್ಕೆ ಸಂಬಂಧಪಟ್ಟಂತಹ ಪತ್ರ ಮತ್ತು ದಾಖಲೆಗಳಿವೆ. ಏಕೆಂದರೆ, ಇವತ್ತು ಅದಕ್ಕೆ ಸಂಬಂಧಿಸಿದ ವಿಷಯ ಇರಲಿಲ್ಲ. ಅದಕ್ಕೆ ಆ ದಾಖಲೆಯನ್ನು ಇಂದು ಸದನಕ್ಕೆ ತಂದಿಲ್ಲ. ಅದು ಮಾನ್ಯ ವಿರೋಧ ಪಕ್ಷದ ನಾಯಕರ ಬಳಿಯೂ ಸಹ ಮಾಹಿತಿಗಾಗಿ ಇರಲಿಲ್ಲ.

ಶ್ರೀ ಜಿ.ಕೆ.ಹರಿಪ್ರಸಾದ್:- ಮಾನ್ಯ ಸಭಾಪತಿಯವರೇ, ಮಾನ್ಯ ಗೋವಿಂದ ಎಂ. ಕಾರ್ಜೋಳ ಸಾಹೇಬರೇ, ಏಕೀಕರಣ ಆದನಂತರ ಅದನ್ನು ಇಂಗ್ಲಿಷ್‌ನಲ್ಲಿ ಹೇಳಬೇಕೆಂದರೆ, we were sandwiched. ಒಂದು ರೀತಿ ಆ ಕಡೆ ಮಹಾರಾಷ್ಟ್ರ, ಆಂಧ್ರ ಪ್ರದೇಶ, ಕೇರಳ, ತಮಿಳುನಾಡು ಹಾಗೆಯೇ ಸಣ್ಣ ರಾಜ್ಯಗಳಾದ ಪಾಂಡಿಚೇರಿ ಮತ್ತು ಗೋವಾ ಈ ಎಲ್ಲಾ ರಾಜ್ಯ ನಮ್ಮ ಮೇಲೆ ಕಣ್ಣುಬಿಡುತ್ತಿದ್ದವು ಮತ್ತು ಈ ಎಲ್ಲಾ ರಾಜ್ಯದವರು ಸಹ ನಮ್ಮ ಮೇಲೆ ಬಿದ್ದಿದ್ದರು. ಈ ಸಮಸ್ಯೆಗಳನ್ನು

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಬಗೆಹರಿಸಬೇಕೆಂದು ಆಗಿನ ಎಲ್ಲಾ ಮುತ್ಸದಿ ರಾಜಕಾರಣಿಗಳು ಅವರೂ professional ರಾಜಕಾರಣಿಗಳು ಅಲ್ಲ. ಮಾನ್ಯ ನಿಜಾಂಗಪ್ಪ, ಮಾನ್ಯ ಕೆಂಗಲ್ ಹನುಮಂತಯ್ಯ, ಮಾನ್ಯ ಬಿ.ಡಿ.ಜತ್ತಿ ಮತ್ತು ಮಾನ್ಯ ಎಸ್.ಆರ್.ಕಂಠಿ ಈ ರೀತಿ ಎಷ್ಟು ಜನ ಮುಖ್ಯಮಂತ್ರಿಗಳು ಇದ್ದರು. ಸುಮಾರು ಜನರು ಆ ಭಾಗದಲ್ಲಿದ್ದ ಇದ್ದಂತಹವರು. ಅವರು ನಮ್ಮ ರಾಜ್ಯದ ಭಾಗಕ್ಕೆ ಮಾಡಬೇಕೆಂದು ಅವರಿಗೆ ಅಷ್ಟು ಪರಿಚ್ಛಾನ ಇರಲಿಲ್ಲವೇ? ಎಲ್ಲರೂ ಸಹ ಪ್ರಯತ್ನ ಮಾಡಿದರು. ರಾಜಕೀಯ ಮತ್ತು ಭೌಗೋಳಿಕ ಕಾರಣಕ್ಕೆ ಸ್ವಲ್ಪ ತಡವಾಗಿದೆ. ಯಾವುದೇ ಕಾರ್ಯಕ್ರಮ ಮತ್ತು ಯೋಜನೆಗಳು ಸಹ ನಿಲ್ಲಲಿಲ್ಲ. ನಿರಂತರವಾಗಿ ಈ ರಾಜ್ಯದ ಮತ್ತು ರಾಷ್ಟ್ರದ ಅಭಿವೃದ್ಧಿಗಾಗಿ ಕಾರ್ಯಕ್ರಮ ಮತ್ತು ಯೋಜನೆಗಳನ್ನು ನಡೆಸಿಕೊಂಡೇ ಬಂದಿದ್ದೇವೆ. ಈಗ ಭಾಕ್ರನಂಗಲ್ ಡ್ಯಾಂ ನಿಂದ ಹಿಡಿದು, ಮಾನ್ಯ ಪಂಡಿತ ಜವಾಹರ್‌ಲಾಲ್ ನೆಹರುರವರು ಏನೆಂದು ಹೇಳುತ್ತಾರೆಂದರೆ, My temple, my Masjid, my Church is the Bhakra-Nangal Dam and different industries ಎನ್ನುತ್ತಾರೆ.

ಸಭಾಪತಿಯವರು:- ಮಾನ್ಯ ಗೋವಿಂದ ಎಂ. ಕಾರ್ಜೋಳರವರೆ, ಹಿಂದೆ ಹೆಚ್.ಡಿ.ಕುಮಾರಸ್ವಾಮಿಯವರು ಮುಖ್ಯಮಂತ್ರಿಗಳಾಗಿದ್ದರು, ಆಗ ನಾನು ಕಾನೂನು ಮಂತ್ರಿಯಾಗಿದ್ದೆ. ಮಹದಾಯಿ ಕುರಿತು ಮಹಾರಾಷ್ಟ್ರ ಮತ್ತು ಗೋವಾ ರಾಜ್ಯಗಳ ಸಭೆ ನಡೆದಿತ್ತು. ಆಗ ಮಹಾರಾಷ್ಟ್ರ ರಾಜ್ಯದವರು ನಮಗೆ ನೀವು ಬಹಳ ಜಗಳಗಂಟರು ಎಂದು ಹೇಳಿದರು.

ಶ್ರೀ ಬಿ.ಕೆ.ಹರಿಪ್ರಸಾದ್:- ಮಾನ್ಯ ಸಭಾಪತಿಯವರೇ, ನಾವು ಪಾರ್ಲಿಮೆಂಟ್‌ನಲ್ಲಿ ಮಾತನಾಡುವಾಗ ಸಹ ಅವರು ನಮ್ಮನ್ನು ಜಗಳಗಂಟರನ್ನಾಗಿ ಮಾಡಿದರು. ತಾವು ಇಲ್ಲಿ ಹೇಗೆ ಹೇಳುತ್ತೀರಿ, ಅದೇ ರೀತಿ ಪಾರ್ಲಿಮೆಂಟ್‌ನಲ್ಲೂ ಕೂಡ ನಾವೆಲ್ಲರೂ ಸಹ ಜಗಳಗಂಟರು. ಕಾವೇರಿ ನೀರಿನ ವಿಚಾರದ ಬಗ್ಗೆ ಮಾತನಾಡಿದರೆ ಇವರು ಜಗಳಗಂಟರು ನಮಗೆ ಕುಡಿಯುವುದಕ್ಕೆ ನೀರು ಬಿಡುತ್ತಿಲ್ಲವೆಂದು ಆಂಧ್ರಪ್ರದೇಶ, ಗೋವಾ ಮತ್ತು ಪಾಂಡಿಚೇರಿಯವರು ಹೇಳುತ್ತಾರೆ. ಈಗ ಪಾಂಡಿಚೇರಿಯವರಿಗೆ ಒಂದು ಟೀ ಕಫ್ ಅಷ್ಟು ಮಾತ್ರ ಕಾವೇರಿ ನೀರು ಸಿಗುತ್ತದೆ. ಆದರೆ, ಅವರೂ ಸಹ ನಮ್ಮ ಕರ್ನಾಟಕ ರಾಜ್ಯದ ಮೇಲೆ ಆಪಾದನೆ ಮಾಡುವುದಕ್ಕೆ ಶುರು ಮಾಡಿದರು.

ಸಭಾಪತಿಯವರು:- ಏಕೆಂದರೆ, ನಾವು ಎಲ್ಲರಿಗೂ ಸಹ liberal ಆಗಿ ಇದ್ದೇವೆ.

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಶ್ರೀ ಗೋವಿಂದ ಎಂ. ಕಾರ್ಜೋಳ:- ಮಾನ್ಯ ಸಭಾಪತಿಯವರೇ, ಅದು ಸ್ವಾಭಾವಿಕ. ಏಕೆಂದರೆ, ಪ್ರತಿನಿಧಿಸುವಂತಹವರು ಅವರವರ ರಾಜ್ಯ, ನೆಲ ಮತ್ತು ಜಲಗಳ ಬಗ್ಗೆ ನಮ್ಮನ್ನು blame ಮಾಡುವಂಥದ್ದು ಇದೆ. ಈಗ ಮಹದಾಯಿ ಯೋಜನೆಯಲ್ಲಿ ಮಹಾರಾಷ್ಟ್ರದವರಿಗೆ ನೀರಿನ ಹಂಚಿಕೆ ಬಹಳ ಸಣ್ಣ ಪ್ರಮಾಣದಲ್ಲಿದೆ ಇದೆ. ಆದರೆ, ಅವರು ಕೂಡ ನಮ್ಮ ಮೇಲೆ ಬಿದ್ದಿದ್ದಾರೆ. ಅದು ಇರಲಿ, ಆ ವಿಷಯ ಬೇರೆ. ಅವರವರ ರಾಜ್ಯಗಳ ಹಿತ ಕಾಯುವುದಕ್ಕೆ ಅವರು ಆ ರೀತಿ ಮಾಡುತ್ತಾರೆ. ನಾವು ಸಹ ಈ ರೀತಿ ಮಾಡುತ್ತೇವೆ. ನಾನು ಏನನ್ನು ಹೇಳುವುದಕ್ಕೆ ಬಯಸುತ್ತೇನೆಂದರೆ, ಅವತ್ತಿನ ಪರಿಸ್ಥಿತಿ ಏನಿತ್ತು ಎಂದು ಗೊತ್ತಿಲ್ಲ. ಏಕೆಂದರೆ, ಆಗ ನಾವೆಲ್ಲರೂ ಸಹ ಚಿಕ್ಕವರು. ಅದನ್ನು ನಾವು ನೋಡಿಲ್ಲ. ಆದರೆ, ಇರುವಂತಹ ಕಾಗದ ಪತ್ರಗಳನ್ನು ನೋಡಿಕೊಂಡು ಹೇಳುತ್ತಿದ್ದೇನೆ. ಅವರು ನಿಮ್ಮ ಒಪ್ಪಿಗೆ ನೀಡಿ ಎಂದು ಕೇಳುತ್ತಾರೆ. ಆಗ ಒಪ್ಪಿಗೆ ನೀಡುವುದಕ್ಕೆ ಆಗುವುದಿಲ್ಲವೆಂದು ತಿರಸ್ಕಾರ ಮಾಡಿದ್ದರಿಂದ, ಈ ಯೋಜನೆಯನ್ನು ಅಲ್ಲಿಗೆ ಕೈಬಿಡುತ್ತಾರೆ. ಅವತ್ತು ಸರ್ವೇ ಮಾಡಿ ಕಲ್ಲು ಹಾಕಿರುವುದು. ಇವತ್ತಿಗೂ ಸಹ ಆ ಕಲ್ಲುಗಳು ಹಾಗೆಯೇ ಇವೆ. ನಾನು ಹೇಳುವುದಕ್ಕೆ ಬಯಸುವುದೇನೆಂದರೆ, ಖಂಡಿತವಾಗಿ ನಾವು ಎಷ್ಟು ಸಾಧ್ಯವೋ ಅಷ್ಟು ಬೇಗ ಪ್ರಾರಂಭ ಮಾಡುವುದಕ್ಕೆ ಪ್ರಯತ್ನ ಮಾಡುತ್ತೇವೆ.

12. ನಿಯಮ 330ರ ಮೇರೆಗೆ ಚರ್ಚೆ

ಅ) ರಾಜ್ಯದ ಕರಾವಳಿ ಭಾಗದಲ್ಲಿನ ಜ್ಞಾನಪದ ಕ್ರೀಡೆಯಾದ ಕಂಬಳ ಕ್ಷೇತ್ರಕ್ಕೆ ಸರಿಯಾದ ಪ್ರೋತ್ಸಹ ಇಲ್ಲದೇ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುವ ಬಗ್ಗೆ.(ಮುಂದುವರೆದ ಚರ್ಚೆ)

- - -

ಶ್ರೀ ಎಸ್.ಎಲ್.ಭೋಜೇಗೌಡ: (ಶಿಕ್ಷಕರ ಕ್ಷೇತ್ರ)- ಮಾನ್ಯ ಸಭಾಪತಿಯವರೇ, ಕಂಬಳವನ್ನು ಜ್ಞಾನಪದ ಕ್ರೀಡೆ ಎನ್ನುವ ವಿಚಾರದಲ್ಲಿ ಎಲ್ಲರೂ ಮಾತನಾಡಿದ್ದಾರೆ.

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಸಭಾಪತಿಯವರು:- ಈಗ ನಿಯಮ 330ರ ಮೇಲೆ ಚರ್ಚೆ ನಡೆಯುತ್ತಿದೆ. ಆ ನಂತರ ಮಾತನಾಡಿ. ಕೇವಲ ಉತ್ತರ ನೀಡುವುದಕ್ಕೆ ಬಾಕಿ ಇಟ್ಟಿದ್ದೆವು.

ಶ್ರೀ ಎಸ್.ಎಲ್.ಭೋಜೇಗೌಡ:- ಮಾನ್ಯ ಸಭಾಪತಿಯವರೇ, ತಾವು ನನಗೆ ಒಂದು ಅವಕಾಶ ನೀಡಿದರೆ, ಅದಕ್ಕೆ ಒಂದು ಜಾನಪದ ಹಾಡು ಇದೆ. ತಾವು ಅವಕಾಶ ನೀಡಿದರೆ ಆ ಹಾಡನ್ನು ಹಾಡುತ್ತೇನೆ.

ಸಭಾಪತಿಯವರು:- ಆಯಿತು. ತಾವು ತಮ್ಮ ಹಾಡನ್ನು ಹಾಡಿ.

ಶ್ರೀ ಎಸ್.ಎಲ್.ಭೋಜೇಗೌಡ:- ಮಾನ್ಯ ಸಭಾಪತಿಯವರೇ, ಮಾನ್ಯ ಸುಬ್ರಾಯ ಚೊಕ್ಕಾಡಿಯವರು ಸೌಖ್ಯದ ನಮ್ಮ ಪುತ್ತೂರಿನವರು ರಚನೆ ಮಾಡಿರುವಂತಹ ಹಾಡು. ಇದಕ್ಕೆ ಯಾರ ಸಹಾಯವೂ ಇಲ್ಲ. ಅಂತಹ ಒಂದು ಒಳ್ಳೆಯ ರಚನೆ ಇದೆ. ಇದರಲ್ಲಿ ಜಾನಪದ ಸಾಹಿತ್ಯ ಅಡಗಿದೆ. ಈ ಹಾಡು ಅಮೆರಿಕಾ ದೇಶದವರಿಗೆ ಹೋಗಿದೆ. ನಾನು ಈ ಮಾತನ್ನು ಏಕೆ ಹೇಳುತ್ತೇನೆಂದರೆ, ಆ ರೀತಿ ಹಾಡುವಂತಹ ಸಾವಿರಾರು ಜಾನಪದ ಕಲಾವಿದರು ಇದ್ದಾರೆ. ಅವರಿಗೆ ಸರ್ಕಾರದಿಂದ ಪ್ರೋತ್ಸಾಹವಿಲ್ಲ. ಆದರೆ, ತಾವಾಗಿಯೇ ಜಾನಪದ ಕಲೆಯನ್ನು ಕೂಡಿಸಿಕೊಂಡು ಹಾಡುತ್ತಿರುವಂತಹ ಹಾಡು ಇದು.

ಸಭಾಪತಿಯವರು:- ನನ್ನನ್ನು ಕೇಳದೆ ಹಾಡಿದ್ದರೆ ಚೆನ್ನಾಗಿತ್ತು.

ಶ್ರೀ ಎಸ್.ಎಲ್.ಭೋಜೇಗೌಡ:- ಮಾನ್ಯ ಸಭಾಪತಿಯವರೇ,

ಮುನಿಸು ತರವೇ ಮುಗುದೆ

ಹಿತವಾಗಿ ನಗಲು ಬಾರದೆ

ಮುನಿಸು ತರವೇ ಮುಗುದೆ ಹಿತವಾಗಿ ನಗಲೂ ಬಾರದೆ

ಕರಿಮುಗಿಲ ಬಾನಿನಲ್ಲಿ

ಮಿಂಚರಳಲು

ತಾರೆಗಳು ಮಯ್ಯೆ ಬಳಸಿ

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಜುಮ್ಮೆನಲು

ಕರಿಮುಗಿಲ ಬಾನಿನಲ್ಲ

ಮಿಂಚರಳಲು

ತಾರೆಗಳು ಮಯ್ಯೆ ಬಳಸಿ

ಜುಮ್ಮೆನಲು

ನವ ಭಾವ ತುಂಜಿ ತುಂಜಿ

ಮನ ಹಾಡಲು

ನವ ಭಾವ ತುಂಜಿ ತುಂಜಿ

ಮನ ಹಾಡಲು

ತೆರೆದಂತಿದೆ

ಭಾಗ್ಯದ ಬಾಗಿಲು

ಮುನಿಸು ತರವೇ ಮುಗುದೆ

ಹಿತವಾಗಿ ನಗಲು ಬಾರದೆ

ಎಷ್ಟೊಂದು ಕಾಲದಿಂದ ಹಂಬಲಿಸಿದೆ

ಎಷ್ಟೊಂದು ಕಾಲದಿಂದ ಹಂಬಲಿಸಿದೆ

ನೀ ಬಂದು ಸೇರಿ ನನ್ನ

ಮುದಗೊಳಿಸಿದೆ

ಜೀವನದ ನೂರು ಕನಸು

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ನನಸಾಗಿದೆ

ಜೀವನದ ನೂರು ಕನಸು

ನನಸಾಗಿದೆ

ಮುನಿಸೇತಕೆ ಈ ಬಗೆ ಮೂಡಿದೆ

ಮುನಿಸು ತರವೇ ಮುಗುದೆ

ಹಿತವಾಗಿ ನಗಲು ಬಾರದೆ

ಹೊಸ ಬಾಳ ಬಾಗಿಲಲ್ಲಿ

ನಾವೀದಿನ

ಹೊಸ ಬಾಳ ಬಾಗಿಲಲ್ಲಿ

ನಾವೀದಿನ

ನಿಂತಿರುವ ವೇಳೆಯಲ್ಲಿ

ಏಕೀ ಮನ

ವಾಗರ್ಥದಂತೆ ನಮ್ಮ

ಈ ಮೈಮನ

ವಾಗರ್ಥದಂತೆ ನಮ್ಮ

ಈ ಮೈಮನ

ಜೊತೆ ಸೇರಲು ಜೀವನ ಪಾವನ

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಮುನಿಸು ತರವೇ ಮುಗುದೆ

ಹಿತವಾಗಿ ನಗಲು ಬಾರದೆ...

Thank you.

ಸಭಾಪತಿಯವರು:- ಡಾ|| ನಾರಾಯಣ ಗೌಡರೆ, ಈಗ ತಾವು ಉತ್ತರ ಹೇಳಿ.

ಡಾ|| ಕೆ.ಸಿ.ನಾರಾಯಣ ಗೌಡ (ರೇಷ್ಮೆ, ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವರು):-

ಮಾನ್ಯ ಸಭಾಪತಿಯವರೇ, ಮೊದಲನೆಯದಾಗಿ ಮಾನ್ಯ ಎಸ್.ಎಲ್.ಭೋಜೇಗೌಡರಿಗೆ ಅಭಿನಂದನೆ ಹೇಳುವುದಕ್ಕೆ ಬಯಸುತ್ತೇನೆ. ಈ ದಿನ ಮಾನ್ಯ ಮಂಜುನಾಥ್ ಭಂಡಾರಿಯವರು, ಮಾನ್ಯ ಎಸ್. ಎಲ್.ಭೋಜೇಗೌಡರು, ಡಾ|| ಕೆ.ಗೋವಿಂದರಾಜ್, ವಿರೋಧ ಪಕ್ಷದ ನಾಯಕರಾದ ಮಾನ್ಯ ಬಿ.ಕೆ.ಹರಿಪ್ರಸಾದ್ ಮತ್ತು ಮಾನ್ಯ ಕೆ.ಪ್ರತಾಪಸಿಂಹ ನಾಯಕ್ ಮತ್ತು ಇನ್ನಿತರರು ಕರಾವಳಿ ಭಾಗದ ಕಂಬಳ ಕ್ರೀಡೆಯ ಬಗ್ಗೆ ಅತೀ ಹೆಚ್ಚಿನ ಕಾಳಜಿ ಇಟ್ಟು ಇದರ ಬಗ್ಗೆ ಚರ್ಚೆ ಮಾಡಿದ್ದಾರೆ. ಇದರಿಂದ ನನಗೂ ಸಹ ತುಂಬಾ ಖುಷಿಯಾಗುತ್ತಿದೆ. ಈ ಕ್ರೀಡೆಯ ಬಗ್ಗೆ ನಾನು ಕೇಳಿದ್ದೆ. ನಾನು ಮುಂಬೈಯಲ್ಲಿ ಈ ರೀತಿಯ ಆಟವನ್ನು ಆಡಿಸಬೇಕಾದರೆ, ಮುಂಬೈಗೆ ಭಂಟ್, ಬಲ್ಲವ ಮತ್ತು ಮೊಗವೀರ ಇವರೆಲ್ಲರೂ ಸಹ ಬರುತ್ತಾರೆ. ಇದಕ್ಕೆ ಕೋಟ್ಯಂತರ ರೂಪಾಯಿ ಹಣ ಖರ್ಚು ಮಾಡುತ್ತಾರೆ. ಅದರಲ್ಲಿ ನಾನು ಭಾಗವಹಿಸಿದ್ದೆ. ಕೋಳಿ ಹುಂಜಕ್ಕೆ ಒಂದು ಕತ್ತಿಯನ್ನು ಕಟ್ಟಿ “ಕೋಳಿ ಕಟ್ಟ”ವೆಂದು ಮುಂಬೈಯಲ್ಲೂ ಆಡಿಸುತ್ತೇವೆ. ಆದರೆ, ಕೋಣದ ಕಂಬಳವನ್ನು ಅಲ್ಲಿ ಆಡಿಸುವುದಕ್ಕೆ ಆಗುವುದಿಲ್ಲ. ಏಕೆಂದರೆ, ಮುಂಬೈಯಲ್ಲಿ ಗದ್ದೆಗಳು ಸಿಗುವುದಿಲ್ಲ. ಆದುದರಿಂದ ಇದರ ಬಗ್ಗೆ ನನಗೆ ತುಂಬಾ ಆಸಕ್ತಿ ಇದೆ. ಎಲ್ಲರೂ ಚರ್ಚೆ ಮಾಡಿದ ಹಾಗೆ ನಮ್ಮ ಈ ಗ್ರಾಮೀಣ ಕ್ರೀಡೆಗೆ ಅತೀ ಹೆಚ್ಚಿನ ಶಕ್ತಿಯನ್ನು ತುಂಬಬೇಕೆಂದು, ಗ್ರಾಮೀಣ ವಿಭಾಗದಲ್ಲೂ ಕೆಲಸ ಮಾಡಬೇಕೆಂದು ಈಗಾಗಲೇ ನಾವು ಶುರು ಮಾಡಿದ್ದೇವೆ. ಇದಕ್ಕೆ ಮತ್ತೊಂದು ಬಾರಿ ಸಲಹೆ ಪಡೆದುಕೊಳ್ಳಲು ಎಲ್ಲರೂ ಕುಳಿತುಕೊಂಡು ಇಲಾಖೆಯ ಪ್ರಧಾನ ಕಾರ್ಯದರ್ಶಿ, ಕ್ರೀಡೆಯ ಎಲ್ಲಾ ಸದಸ್ಯರು ಮತ್ತು ಮಾನ್ಯ ಸಭಾಪತಿಗಳು ಸಹ

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಭಾಗವಹಿಸಿದರೆ, ಅತೀ ಶೀಘ್ರದಲ್ಲೇ ಈ ಸದನ ಮುಗಿದ ಕೆಲವೇ ದಿನಗಳಲ್ಲಿ ಇದಕ್ಕೆ ಯಾವ ರೀತಿ ಮಾಡಬೇಕು.

(ಮುಂದು)

(703) 29.03.2022 03.40 LL-VK

ಡಾ: ಕೆ.ಸಿ. ನಾರಾಯಣ ಗೌಡ(ಮುಂದು):-

ಏಕೆಂದರೆ, ಈ ಕ್ರೀಡೆಗೆ ಮುಂಬೈ ನಗರದಿಂದ ಸಾಕಷ್ಟು ಡೊನೇಷನ್ ಕೂಡ ಬರುತ್ತದೆ. ಮಾನ್ಯ ಬಿ.ಕೆ. ಹರಿಪ್ರಸಾದ್‌ರವರು ಹೇಳಿದ ಹಾಗೆ, ಈ ಕ್ರೀಡೆಗೆ ಬೆಲೆ ಕಟ್ಟುವುದಕ್ಕೆ ಸಾಧ್ಯವಿಲ್ಲ. ಆ ಕಂಬಳ ಕ್ರೀಡೆಯಲ್ಲಿ ಭಾಗವಹಿಸುವಂತಹ ಕೋಣಗಳನ್ನು ಸಾಕುವುದು ಒಂದು ಪರಂಪರೆಯಾಗಿ ಬಂದಂತಹ ಒಂದು ಶೋಕಿಯಾಗಿರುತ್ತದೆ. ಮಾನ್ಯ ಗೋವಿಂದ ರಾಜ್‌ರವರು ಮಂಡ್ಯ ಜಿಲ್ಲೆಯಲ್ಲಿ ಕಂಬಳ ಕ್ರೀಡೆ ಮಾಡಬಹುದೆಂಬ ಬಗ್ಗೆ ಹೇಳಿದರು. ಆದರೆ, ಕರಾವಳಿ ಜಿಲ್ಲೆಯಲ್ಲಿ ಮಾಡುವಂತಹ ಕ್ರೀಡೆಯನ್ನು ಮಂಡ್ಯ ಜಿಲ್ಲೆಯಲ್ಲಿ ಮಾಡುವುದಕ್ಕೆ ಬರುವುದಿಲ್ಲ ಎಂದು ಹೇಳುವುದಕ್ಕೆ ಬಯಸುತ್ತೇನೆ. ಏಕೆಂದರೆ, ಆಯಾ ಕ್ರೀಡೆಗಳಿಗೆ ಆಯಾ ಜಿಲ್ಲೆಯ ಪರಂಪರೆ ಆಗಿರುತ್ತದೆ. ಅದು ಅಲ್ಲಿಗೇ ಸರಿಹೊಂದುತ್ತದೆ. ಏಕೆಂದರೆ, ಸದರಿ ಕಂಬಳ ಅಥವಾ ಕೋಳಿ ಪಂದ್ಯಕ್ಕೆ ಮುಂಬೈನಿಂದ ಲಕ್ಷಾಂತರ ರೂಪಾಯಿ ಡೊನೇಷನ್ ಬರುತ್ತದೆ.

ಇದರ ಜೊತೆಗೆ, ಸದರಿ ಕ್ರೀಡೆಯಲ್ಲಿ ಲಕ್ಷಗಟ್ಟಲೆ betting (ಬಾಜಿ)ಯನ್ನು ಸಹ ಕಟ್ಟುತ್ತಾರೆ. ಆ betting ಅನ್ನು ಕೇವಲ ಗೆಲುವುಗಾಗಿ ಕಟ್ಟುವುದಿಲ್ಲ. ಬದಲಾಗಿ, ಒಂದು ಶೋಕಿಗಾಗಿ betting ಕಟ್ಟುತ್ತಾರೆ. ಅಲ್ಲದೇ, ಕೋಳಿ ಪಂದ್ಯಕ್ಕಾಗಿ ಒಂದು ರೈಲು ತುಂಬಾ ಹುಂಜಗಳನ್ನು ತುಂಬಿಕೊಂಡು ಬರುತ್ತಾರೆ. ಅದರಿಂದಾಗಿ, ಆ ರೈಲಿನ ತುಂಬಾ ಕೋಳಿಯ ವಾಸನೆ ಇರುತ್ತದೆ. ಆ ಹುಂಜಗಳನ್ನು ಪಂದ್ಯಕ್ಕಾಗಿ ಮುಂಬೈಗೆ ತೆಗೆದುಕೊಂಡು ಹೋಗುವುದನ್ನು ಸಹ ನಾನು ನೋಡಿರುತ್ತೇನೆ ಹಾಗೂ ಆ ಪಂದ್ಯಗಳಲ್ಲಿ ಶ್ರೀ ಜೈ ಸುವರ್ಣ ಜೀಯವರ ಜೊತೆ ಹಾಗೂ ಇನ್ನು ಅನೇಕ ಹಿರಿಯರ ಜೊತೆಯಲ್ಲಿ ಸಾಕಷ್ಟು ಪಂದ್ಯಗಳಲ್ಲಿ ಭಾಗವಹಿಸಿರುತ್ತೇನೆ. ಏಕೆಂದರೆ, ನಾವು ಹೋಟೆಲ್ ಉದ್ಯಮದವರಾಗಿ ದಕ್ಷಿಣ

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಕನ್ನಡ ಜಿಲ್ಲೆಯ ಗುಂಪಿನ ಜೊತೆ ಬೆಳೆದಂತಹವರು. ನನಗೆ ಮುಂಬೈ ಮೇಲೆ ಸಾಕಷ್ಟು ಒಡನಾಟ ಇರುತ್ತದೆ. ಅದಕ್ಕಾಗಿ, ಆ ಕ್ರೀಡೆಗಳ ಮೇಲೆ ನನಗೂ ಸಹ ಗೌರವ ಇದೆ. ಹಾಗಾಗಿ, ಈ ಕ್ರೀಡೆಗಳಿಗೆ ಒಂದು ಉತ್ತಮವಾದ ಸ್ಥಾನ ತುಂಬುವುದಕ್ಕೆ ಏನೆಲ್ಲಾ ಸಾಧ್ಯವಿದೆ ಅದನ್ನು ನಾನು ಮಾಡುತ್ತೇನೆ. ಎಲ್ಲಾ ಭಾರವನ್ನು ಸರ್ಕಾರದ ಮೇಲೆ ಕೊಡುವುದು ಬೇಡ. ಬದಲಾಗಿ, ಇಂತಹ ಕ್ರೀಡೆಗಳಿಗೆ ನಾವು ಮತ್ತು ತಾವೆಲ್ಲರೂ ಸೇರಿ ಈ ಕ್ರೀಡೆಗಳಿಗೆ ಯಾವ ರೀತಿ ಶಕ್ತಿ ತುಂಬಬಹುದು ಎನ್ನುವುದನ್ನು ಯೋಚನೆ ಮಾಡೋಣ. ಈಗಾಗಲೇ ಮಾನ್ಯ ಸದಸ್ಯರು ಹೇಳಿದ ಹಾಗೆ, ಪ್ರವಾಸೋದ್ಯಮ ಇಲಾಖೆಯಲ್ಲಿ 2 ಕೆರೆಗಳನ್ನು ಜೋಡಿಸಿ ಒಂದು ಪರಂಪರೆಯನ್ನು ಮಾಡಿರುವಂಥದ್ದು ಹಾಗೂ ಉಡುಪಿ ಜಿಲ್ಲೆಯಲ್ಲಿ ಮಾಡಿರುವಂಥದ್ದು ಇರುತ್ತದೆ. ಹಾಗಾಗಿ, ಈ ಕ್ರೀಡೆಗಳಿಗೆ ಹೆಚ್ಚಿನ ಶಕ್ತಿ ತುಂಬುವಂತಹ ಪ್ರಯತ್ನ ಮಾಡೋಣ.

ಈ ಕ್ರೀಡೆಗಳು ಸಾಮಾನ್ಯವಾಗಿ ನವೆಂಬರ್ ಮತ್ತು ಮತ್ತೊಂದು ತಿಂಗಳಿನಲ್ಲಿ ಮಾತ್ರ ನಡೆಯುತ್ತದೆ. ಆ ಸಂದರ್ಭದಲ್ಲಿ ಸುಮಾರು ಒಂದು ತಿಂಗಳು ಆ ಕ್ರೀಡೆ ಅಲ್ಲಿಯೇ ನಡೆಯಲಿ. ಮೈಸೂರು ದಸರಾ ಮಹೋತ್ಸವದಲ್ಲೆಯೂ ಸಹ ಕಂಬಳ ಕ್ರೀಡೆಯನ್ನು ಮಾಡಬೇಕೆಂದು ಮಾನ್ಯ ಸದಸ್ಯರು ಸಲಹೆ ನೀಡಿದರು. ಆದರೆ, ಮೈಸೂರಿನಲ್ಲಿ ಈ ಕಂಬಳ ಕ್ರೀಡೆಯನ್ನು ನಡೆಸುವುದಕ್ಕೆ ಬಹಳ ಕಷ್ಟವಾಗುತ್ತದೆ. ಏಕೆಂದರೆ, ಸದರಿ ಕ್ರೀಡೆಗೆ ಕೆಸರುಗದ್ದೆಯನ್ನು ನಿರ್ಮಿಸಿ, ಅಲ್ಲಿ ಕೆಸರು ಮಣ್ಣನ್ನು ಮುಟ್ಟಿ ಮಾಡಿ, ಕ್ರೀಡೆ ನಡೆಸುವುದು ಸುಲಭವಾದ ಮಾತಲ್ಲ. ಅದರ ಬದಲಾಗಿ, ಆ ಕ್ರೀಡೆಯನ್ನು ಕರಾವಳಿ ಭಾಗದಲ್ಲೆಯೇ ಒಂದು ಜಾತ್ರೆ ಮಾಡುವ ರೀತಿ ಅಥವಾ ಮೇಳ ಮಾಡುವ ರೀತಿ ಸರ್ಕಾರದ ಜವಾಬ್ದಾರಿಯಿಂದ ಎಲ್ಲರ ನೇತೃತ್ವದಲ್ಲಿ ಮಾಡುವಂತಹ ಕೆಲಸವನ್ನು ಅತೀ ಶೀಘ್ರದಲ್ಲಿ ನಾವು ನೀವೆಲ್ಲರೂ ಕುಳಿತುಕೊಂಡು ಮಾಡೋಣ. ಕಂಬಳ ಕ್ರೀಡೆ ಬಗ್ಗೆ ಮಾನ್ಯ ಸಭಾಪತಿಯವರಿಗೂ ಸಹ ಹೆಚ್ಚು ಆಸಕ್ತಿ ಇರುವಂತೆ ಕಾಣಿಸುತ್ತಿದೆ. ಏಕೆಂದರೆ, ಅವರು ಈ ವಿಷಯವನ್ನು ಬಹಳ ಆಸಕ್ತಿಯಿಂದ ಕೇಳುತ್ತಿದ್ದಾರೆ. ಖಂಡಿತವಾಗಿಯೂ ಕಂಬಳ ಕ್ರೀಡೆಗೆ ಅತೀ ಹೆಚ್ಚಿನ ಶಕ್ತಿಯನ್ನು ತುಂಬೋಣವೆಂದು ನಾನು ಹೇಳುವುದಕ್ಕೆ ಬಯಸುತ್ತೇನೆ. ಕಂಬಳ ಕ್ರೀಡೆ ನಡೆಸುವ ಬಗ್ಗೆ ಮಾನ್ಯ ಸದಸ್ಯರು ಪತ್ರ ಸಹ ಕೊಟ್ಟಿರುತ್ತಾರೆ. ಆ ಪತ್ರವನ್ನು ನಾನು ಓದಿರುತ್ತೇನೆ. ಮುಂದಿನ ತಿಂಗಳಿನಿಂದ ಖೇಲೋ ಇಂಡಿಯಾ

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಕೂಡ ನಡೆಯುತ್ತಿದೆ. ಏಪ್ರಿಲ್ 1ನೇ ತಾರೀಖಿನಂದು ಖೇಲೋ ಇಂಡಿಯಾ ಕಾರ್ಯಕ್ರಮಕ್ಕೆ ಚಾಲನೆ ನೀಡುತ್ತಿದ್ದು, ಅದಕ್ಕೆ ತಾವೆಲ್ಲರೂ ಸಹ ಬರಬೇಕಾಗುತ್ತದೆ. ಆ ಕಾರ್ಯಕ್ರಮಕ್ಕೆ ಕೇಂದ್ರ ಸರ್ಕಾರದ ಮಂತ್ರಿಗಳು ಹಾಗೂ ನಮ್ಮ ದೇಶದ ಇನ್ನಿತರ ಗಣ್ಯವ್ಯಕ್ತಿಗಳು ಉದ್ಘಾಟನೆಗೆ ಬರುತ್ತಿದ್ದಾರೆ. ಮಾನ್ಯ ಪ್ರಧಾನ ಮಂತ್ರಿಯವರನ್ನು ಸಹ ಸದರಿ ಕಾರ್ಯಕ್ರಮಕ್ಕೆ ಆಹ್ವಾನಿಸುವಂತಹ ಪ್ರಯತ್ನವನ್ನು ಸಹ ನಾವು ಮಾಡುತ್ತಿದ್ದೇವೆ. ಮಾನ್ಯ ಎಸ್.ಎಲ್. ಭೋಜೇಗೌಡದರು ರಾಗಿ ಬೀಸುವಾಗ ಹೇಳುವಂತಹ ಪದವನ್ನು ಈ ಸದನದಲ್ಲಿ ಹೇಳಿದರು. ಅದು ನಮಗೆ ಬಹಳ ಇಷ್ಟವಾಯಿತು. ಆದರೆ, ಈಗಿನ ಜನರು ಆ ರಾಗಿ ಬೀಸುವಂತಹ ಪದವನ್ನು ಮರೆತು ಹೋಗಿದ್ದಾರೆ. ಈಗಿನ ಕಾಲದಲ್ಲಿ ಯಾರು ಕೂಡ ರಾಗಿ ಬೀಸುವುದಿಲ್ಲ.

ಶ್ರೀಮತಿ ಭಾರತಿಶೆಟ್ಟಿ(ನಾಮನಿರ್ದೇಶನ ಹೊಂದಿದವರು):- ಮಾನ್ಯ ಸಭಾಪತಿಯವರೇ, ಈಗ ಎಲ್ಲಾ ಮನೆಗಳಲ್ಲಿಯೂ ಸಹ ರಾಗಿ ಬೀಸುವ ಕಲ್ಲುಗಳನ್ನು ಶೋ ಪೀಸಿಗಳಾಗಿ ಮನೆಯಲ್ಲಿ ಇಟ್ಟುಕೊಂಡಿರುತ್ತಾರೆ.

ಶ್ರೀ ಕೆ.ಸಿ. ನಾರಾಯಣಗೌಡ(ಕ್ರೀಡೆ, ಯುವಜನ ಹಾಗೂ ರೇಷ್ಮೆ ಸಚಿವರು):- ಮಾನ್ಯ ಸಭಾಪತಿಯವರೇ, ರಾಗಿ ಬೀಸುವಂತಹ ಕಲ್ಲುಗಳು ಶ್ರೀಮತಿ ಭಾರತಿಶೆಟ್ಟಿಯವರ ಊರಿನಲ್ಲಿ ಇಟ್ಟುಕೊಂಡಿರಬಹುದು. ಆದರೆ, ನಮ್ಮ ಭಾಗದವರು ಆ ಕಲ್ಲುಗಳನ್ನು ತಿಪ್ಪೆ ಗುಂಡಿಗೆ ಎಸೆದಿರುತ್ತಾರೆ. ಆಗಿನ ಕಾಲದಲ್ಲಿ ನಮ್ಮ ತಾಯಂದಿರು, ಅಜ್ಜಿಯಂದಿರು ಶಕ್ತಿಗಾಗಿ ಹಾಗೂ ಮೈಯಲ್ಲಿರುವ ಚಳಿ ಹೋಗಲ ಎಂದು ರಾಗಿ ಕಲ್ಲನ್ನು ಬೀಸುವಾಗ ಪದ ಹೇಳುತ್ತಿದ್ದರು ಹಾಗೂ ಆ ಮನೆಯವರು 'ಹೆಬ್ಬರಲ' ಎಂಬ ಪದ ಹೇಳುತ್ತಿದ್ದರು. ಅದನ್ನು ನಾವು ಚಿಕ್ಕವರಿದ್ದಾಗ ಕೇಳಿಕೊಂಡಿರುತ್ತೇವೆ. ಆದರೆ, ಈಗಿನ ಕಾಲದಲ್ಲಿ ನಮ್ಮ ಧರ್ಮಪತ್ನಿಯರು ಅಥವಾ ನಮ್ಮ ಅಕ್ಕ-ತಂಗಿಯರು ಯಾರು ಸಹ ರಾಗಿ ಕಲ್ಲನ್ನು ಬೀಸುವುದಿಲ್ಲ. ಈ ಕಲೆ ಬಗ್ಗೆ ಮಾನ್ಯ ಭೋಜೇಗೌಡರಿಗೆ ಬಹಳ ಕಾಳಜಿ ಇರುತ್ತದೆ. ಏಕೆಂದರೆ, ಅವರು ಸಹ ಗ್ರಾಮೀಣ ಭಾಗದವರಾಗಿರುವುದರಿಂದ ಅವರಿಗೆ ಈ ಕಲೆ ಇರುತ್ತದೆ. ಹಾಗಾಗಿ, ಕಂಬಳ ಕ್ರೀಡೆ ಬಗ್ಗೆ ನಾವು ಮತ್ತು ನೀವೆಲ್ಲರೂ ಸೇರಿ ಮುಂದುವರಿಸುವುದಕ್ಕೆ ಪ್ರಯತ್ನ ಮಾಡೋಣ. ಏಕೆಂದರೆ, ಈ ಕ್ರೀಡೆಗಳ ಬಗ್ಗೆ ಹಾಗೂ ಆ ಕ್ರೀಡೆಯ ಪರಂಪರೆಯ ಬಗ್ಗೆ ನನಗೂ ಸಹ ಶೋಕಿ ಇರುತ್ತದೆ.

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಹಾಗಾಗಿ, ನಾನು ಸಹ ಈ ಕ್ರೀಡೆಯಲ್ಲಿ ವೈಯಕ್ತಿಕವಾಗಿ ಸಹಕಾರ ನೀಡುತ್ತೇನೆ. ಖಂಡಿತವಾಗಿಯೂ ಈ ಕ್ರೀಡೆಗೆ ಉತ್ತಮವಾದ ಶಕ್ತಿಯನ್ನು ತುಂಬೋಣವೆಂದು ಹೇಳಿ, ತಮ್ಮೆಲ್ಲರ ನೇತೃತ್ವದಲ್ಲ ಒಂದು ಸಭೆಯನ್ನು ಆದಷ್ಟು ಬೇಗ ಕರೆಯುತ್ತೇನೆಂಬ ಮಾತನ್ನು ಹೇಳುವುದಕ್ಕೆ ಬಯಸುತ್ತೇನೆ.

ಇ) ವಿಷಯ:- ಕರ್ನಾಟಕ ಪರೀಕ್ಷಾ ಪ್ರಾಧಿಕಾರದಲ್ಲ ನಡೆಯುತ್ತಿರುವ ಅಕ್ರಮಗಳ

ಕುರಿತು

- - -

ಶ್ರೀ ಎನ್. ರವಿಕುಮಾರ್(ವಿಧಾನಸಭೆಯಿಂದ ಚುನಾಯಿತರಾದವರು):- ಮಾನ್ಯ ಸಭಾಪತಿಯವರೇ, KEA (Karnataka Examinations Authority) ರಾಜ್ಯದಲ್ಲ ತುಂಬಾ ಒಳ್ಳೆಯ ಕೆಲಸವನ್ನು ಮಾಡುತ್ತಿದೆ. ಕೆಲವು ಸಾರಿ ಸ್ವಲ್ಪ ಒಳಹೊಕ್ಕು ನೋಡಿದಾಗ, ಅಲ್ಲ ಆಗಿರತಕ್ಕಂತಹ ತಪ್ಪು-ಒಪ್ಪುಗಳನ್ನು ಸರಿಪಡಿಸಿಕೊಳ್ಳದೇ ಹೋದರೆ, ಬಹಳಷ್ಟು ವಿದ್ಯಾರ್ಥಿಗಳಿಗೆ ಅವರ ಭವಿಷ್ಯ ರೂಪಿಸುವಂತಹ ಶಿಕ್ಷಣ ಏನಿದೆ, ಅದಕ್ಕೆ ಪೆಟ್ಟು ಬಿದ್ದಿರುವಂತಹ ಒಂದು ಘಟನೆ ಬಗ್ಗೆ ನಾನು ಸರ್ಕಾರದ ಗಮನ ಸೆಳೆಯುವುದಕ್ಕೆ ಬಯಸುತ್ತೇನೆ. ಅದರಲ್ಲಿಯೂ ವಿಶೇಷವಾಗಿ ವೈದ್ಯಕೀಯ ಶಿಕ್ಷಣ ಎನ್ನುವಂಥದ್ದು, ಬಹಳಷ್ಟು ವ್ಯಾಪಾರೀಕರಣಗೊಂಡಿದೆ. ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯದೊಳಗೆ ಸಾಕಷ್ಟು ಹೋರಾಟದ ಪರಿಣಾಮವಾಗಿ ಕನಿಷ್ಠ ಪಕ್ಷ ಶೇಕಡ 50 ರಷ್ಟು ವಿದ್ಯಾರ್ಥಿಗಳಿಗೆ ಸರ್ಕಾರ ಏನು ಪ್ರವೇಶಾತಿ ಶುಲ್ಕ ನಿಗದಿ ಮಾಡುತ್ತದೆ, ಆ ಶುಲ್ಕವನ್ನು ಖಾಸಗಿ ಕಾಲೇಜುಗಳಲ್ಲ ತೆಗೆದುಕೊಳ್ಳಬೇಕು ಎನ್ನುವಂತಹ ನೀತಿಯನ್ನು ಸರ್ಕಾರ ರೂಪಿಸಿದೆ. ಅದಕ್ಕೆ seat sharing policy ಮತ್ತು fee fixation policy ಎಂದು ಎರಡು ಪ್ರಾಧಿಕಾರಗಳು ಈ ನೀತಿಯನ್ನು ರೂಪಿಸಿದ್ದು, ಅದರ ಮೇರೆಗೆ ಶುಲ್ಕ ನಿಗದಿಯಾಗುತ್ತದೆ. ಆ ರೀತಿಯ ಶುಲ್ಕವನ್ನು ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲ ಸರ್ಕಾರದಿಂದ ನಿಗದಿಗೊಳಿಸಿದ ಶುಲ್ಕ ಇರುತ್ತದೆ.

ಈ ವಿಷಯದಲ್ಲಿ ಆಗಿರುವಂತಹ ಒಂದು ದೊಡ್ಡ ತಪ್ಪು ಏನೆಂದರೆ, 2018ರಲ್ಲ ವೈದ್ಯಕೀಯ ಶಿಕ್ಷಣ ಪ್ರವೇಶಾತಿ ಅಪೇಕ್ಷಿತ ಅಭ್ಯರ್ಥಿ ನೀಟ್ ಪರೀಕ್ಷೆಯನ್ನು ಬರೆದು, ಕರ್ನಾಟಕ ಪರೀಕ್ಷಾ

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಪ್ರಾಧಿಕಾರಕ್ಕೆ ವೈದ್ಯಕೀಯ ಕಾಲೇಜಿನ ಪ್ರವೇಶಕ್ಕಾಗಿ ನೀಟ್ ರೋಲ್ ನಂಬರ್:505602240 ಇದರ ಕೆಳಗಡೆ ಪರೀಕ್ಷೆ ಬರೆದಿರುತ್ತಾನೆ. ಆ ಸಂದರ್ಭದಲ್ಲಿ ಆ ಅಭ್ಯರ್ಥಿ ಡಿ.ಡಿ. ಅನ್ನು ಸಹ ಲಗತ್ತಿಸುತ್ತಾರೆ. ಸದರಿ ಡಿ.ಡಿ. ಸಂಖ್ಯೆ:288065 ಮತ್ತು ಅದರ ಹಣ ಎಷ್ಟು ಎಂದರೆ, 6,83,100 ರೂಪಾಯಿಗಳಾಗಿರುತ್ತದೆ. ಈ ಡಿ.ಡಿ. ಯನ್ನು ಅಭ್ಯರ್ಥಿಯು ಪರೀಕ್ಷಾ ಪ್ರಾಧಿಕಾರಕ್ಕೆ ಸಲ್ಲಿಸುತ್ತಾರೆ. ಇದರಲ್ಲಿ ಏನಾಗುತ್ತದೆಯೆಂದರೆ, ಆ ಡಿ.ಡಿ.ಯನ್ನು ಯಾವ ಅಭ್ಯರ್ಥಿ ಲಗತ್ತಿಸಿರುತ್ತಾನೆ, ಆತನಿಗೆ ವೈದ್ಯಕೀಯ ಶಿಕ್ಷಣದ ಸೀಟು ಸಿಗಬೇಕಾಗಿರುತ್ತದೆ. ಆದರೆ, ಸದರಿ ಅಭ್ಯರ್ಥಿಯು ನೀಡಿರುವ ಡಿ.ಡಿ. ಮತ್ತೊಬ್ಬ ಅಭ್ಯರ್ಥಿಯ ಹೆಸರಿಗೆ ಹೋಗುತ್ತದೆ. ಇದರಿಂದಾಗಿ, ಡಿ.ಡಿ. ಸಲ್ಲಿಸಿದಂತಹ ಅಭ್ಯರ್ಥಿಗೆ ವೈದ್ಯಕೀಯ ಶಿಕ್ಷಣ ಸೀಟು ತಪ್ಪಿ ಹೋಗುತ್ತದೆ. ಸದರಿ ಅಭ್ಯರ್ಥಿಯು ಉನ್ನತ ಶ್ರೇಣಿಯಲ್ಲಿ ಪಾಸ್ ಆಗಿದ್ದರೂ ಸಹ ಹಾಗೂ ಡಿ.ಡಿ. ಸಲ್ಲಿಸಿದ್ದರೂ ಸಹ ಆತನಿಗೆ ಸೀಟು ಸಿಗದೇ ಬೇರೆಯವರಿಗೆ ಹೋಗಿರುತ್ತದೆ. ಈ ರೀತಿಯ ಒಂದು ದೊಡ್ಡ ತಪ್ಪು ಕರ್ನಾಟಕ ಪರೀಕ್ಷಾ ಪ್ರಾಧಿಕಾರದಲ್ಲ ನಡೆಯುತ್ತದೆ. ಆದರೆ, ಇವೊತ್ತಿನವರೆಗೂ ಆ ಸಮಸ್ಯೆಯನ್ನು ಅವರು ಸರಿಪಡಿಸಿಕೊಂಡಿರುವುದಿಲ್ಲ.

ಸದರಿ ಘಟನೆ 2018ರಲ್ಲಿ ನಡೆದಿದ್ದು, ಆ ಅಭ್ಯರ್ಥಿಗೆ ವೈದ್ಯಕೀಯ ಸೀಟು ತಪ್ಪಿ ಹೋಗುತ್ತದೆ. ಆ ನಂತರ, ಈ ವಿಷಯವನ್ನು ಸದರಿ ಪ್ರಾಧಿಕಾರದ ಗಮನಕ್ಕೆ ತಂದರೂ ಸಹ, ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಬೇರೆ ಯಾವುದೋ ವಿದ್ಯಾರ್ಥಿಯ ಹೆಸರಿನಲ್ಲಿ ಡ್ರಾ ಮಾಡಿರುವುದು ಕಂಡು ಬಂದಿದೆ. ಈ ಕುರಿತು ಕರ್ನಾಟಕ ಪರೀಕ್ಷಾ ಪ್ರಾಧಿಕಾರದಲ್ಲ ವಿಚಾರಿಸಲಾಗಿ ಯಾವುದೇ ರೀತಿಯ ಸಮಪರ್ಕವಾದ ಉತ್ತರ ದೊರೆತಿಲ್ಲ. ಆ ನಂತರ, ಅಭ್ಯರ್ಥಿಯು ಕರ್ನಾಟಕ ಲೋಕಾಯುಕ್ತಕ್ಕೆ ನೀಟ್ ರೋಲ್ ನಂಬರ್, ಡಿ.ಡಿ. ನಂಬರ್, ಡಿ.ಡಿ. ಹಣ ಮತ್ತು ಇತರೆ ಎಲ್ಲಾ ಮಾಹಿತಿಗಳನ್ನು ನೀಡಿ ದೂರು ಸಲ್ಲಿಸುತ್ತಾರೆ. ಆ ಅಭ್ಯರ್ಥಿಯು ನೀಡಿದಂತಹ ಡಿ.ಡಿ. ಮೇರೆಗೆ ಮತ್ತೊಬ್ಬ ಅಭ್ಯರ್ಥಿಗೆ ಹೋಗಿರುತ್ತದೆ, ಅವರಿಗೆ ವೈದ್ಯಕೀಯ ಶಿಕ್ಷಣ ಸೀಟು ಸಿಕ್ಕಿರುವ ಬಗ್ಗೆ ಮಾಹಿತಿಯನ್ನು ಸಹ ಕರ್ನಾಟಕ ಲೋಕಾಯುಕ್ತರ ಗಮನಕ್ಕೆ ತರುತ್ತಾನೆ. ಆದರೆ, ಇದುವರೆವಿಗೂ ಕೂಡ 125 ಅಂಕ ಕಡಿಮೆ ಇರುವುದು ಅಲ್ಲದೇ, ಕೆ.ಇ.ಎ. ಯು ಕರ್ನಾಟಕ ಲೋಕಾಯುಕ್ತ ನೋಟಿಸ್‌ಗೆ ನೀಡಿರುವ ಉತ್ತರದಲ್ಲಿ ನೀಡಿರುವ ದಾಖಲೆಗಳಲ್ಲಿ ತಂದೆಯ ಹೆಸರು ಮತ್ತು ತಾಯಿಯ ಹೆಸರು ಒಂದೇ ಆಗಿರುವುದನ್ನು

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಗಮನಿಸಬಹುದು. ಈ ಬಗ್ಗೆ ಲೋಕಾಯುಕ್ತರಲ್ಲಿ ದೂರು ನೀಡಿದ ನಂತರ ನಮಗೆ ಈ ಎಲ್ಲಾ ಮಾಹಿತಿಗಳು ಗೊತ್ತಾಗುತ್ತದೆ. ಆ ಅಭ್ಯರ್ಥಿಯ ಹೆಸರು ಮತ್ತು ಆತನ ತಾಯಿಯ ಹೆಸರು ಒಂದೇ ಆಗಿರುತ್ತದೆ. ಉದಾಹರಣೆಗೆ, ಶ್ರೀ ಧನುಷ್ ಎನ್ನುವಂತಹ ಅಭ್ಯರ್ಥಿಗೆ ವೈದ್ಯಕೀಯ ಶಿಕ್ಷಣ ಸೀಟು ಸಿಗಬೇಕಾಗಿತ್ತು, ಡಿ.ಡಿ.ಯನ್ನು ಸಹ ಈ ಅಭ್ಯರ್ಥಿಯೇ ನೀಡಿರುತ್ತಾನೆ. ಆದರೆ, ಸದರಿ ಡಿ.ಡಿ. ಕು. ಹರಿಣಿ ಎನ್ನುವವರ ಹೆಸರಿಗೆ ಹೋಗುತ್ತದೆ. ಜೊತೆಗೆ, ಕು. ಹರಿಣಿ ಎನ್ನುವ ಅಭ್ಯರ್ಥಿಗೆ ವೈದ್ಯಕೀಯ ಶಿಕ್ಷಣದ ಸೀಟು ಕೂಡ ಸಿಕ್ಕಿರುತ್ತದೆ. ಇನ್ನೊಂದು ತಪ್ಪು ಮಾಡಿರುವುದನ್ನು ನೋಡುವುದಾದರೆ, ತಂದೆಯ ಹೆಸರು ನಳಿನಿ, ತಾಯಿಯ ಹೆಸರು ಸಹ ನಳಿನಿ ಹಾಗೂ ಅಭ್ಯರ್ಥಿಯ ಹೆಸರು ಕು. ಹರಿಣಿ. ಇಷ್ಟೊಂದು ದೊಡ್ಡ ತಪ್ಪನ್ನು ಕೆ.ಇ.ಎ. ಮಾಡುತ್ತದೆ. ಈ ಬಗ್ಗೆ ಅಭ್ಯರ್ಥಿಯು ಅನೇಕ ಬಾರಿ ದೂರು ನೀಡುತ್ತಾರೆ ಹಾಗೂ ಕರ್ನಾಟಕ ಲೋಕಾಯುಕ್ತಕ್ಕೂ ಸಹ ದೂರು ನೀಡುತ್ತಾರೆ. ಆದರೂ ಸಹ ಈ ಬಗ್ಗೆ ಯಾವುದೇ ಕ್ರಮ ತೆಗೆದುಕೊಂಡಿರುವುದಿಲ್ಲ. (ಮುಂದು)

(704) 29.03.2022 3.50 ವೈಎಲ್-ವಿಕೆ

ಶ್ರೀ ಎನ್.ರವಿಕುಮಾರ್ (ಮುಂದು):-

ಈ ವಿಚಾರದಲ್ಲಿ ಏತಕ್ಕೆ ಇದುವರೆವಿಗೂ ಕ್ರಮವನ್ನು ತೆಗೆದುಕೊಂಡಿರುವುದಿಲ್ಲ? ಡಿ.ಡಿ. ಮೊತ್ತವನ್ನಾದರೂ ವಾಪಸ್ಸು ನೀಡಿ ಎಂದು ಕೇಳಿದರೂ, ಇದುವರೆವಿಗೂ ಸಹ ಶ್ರೀ ಧನುಷ್ ಎನ್ನುವಂಥ ವಿದ್ಯಾರ್ಥಿಗೆ ಆ ಡಿ.ಡಿ. ಮೊತ್ತ ವಾಪಸ್ಸು ನೀಡಿಲ್ಲ. ಈ ಸಂಬಂಧ ಅನೇಕ ಸಲ ದೂರು ದಾಖಲಿಸಲಾಗುತ್ತದೆ. ಶ್ರೀ ಧನುಷ್ ಎಂಬ ವಿದ್ಯಾರ್ಥಿ ವೈದ್ಯಕೀಯ ಸೀಟಿಗಾಗಿ ಕೆ.ಇ.ಎ. ಗೆ ಹಣ ಕಟ್ಟಿದ ಮೇಲೆಯೂ, ಆ ಸೀಟು ಕು. ಹರಿಣಿ.ಕೆ. ರವರಿಗೆ ಸಿಕ್ಕಿದೆ. ಲೋಕಾಯುಕ್ತವು ಸಾಕಷ್ಟು ಬಾರಿ ಕ್ರಮ ತೆಗೆದುಕೊಳ್ಳುವಂತೆ ಕೆ.ಇ.ಎ. ಗೆ ಹೇಳುತ್ತದೆ. ಆದರೂ ಕೆ.ಇ.ಎ. ರವರಾಗಲಿ ಅಥವಾ ಇಲಾಖೆಯವರಾಗಲಿ ಯಾವುದೇ ಕ್ರಮವನ್ನು ತೆಗೆದುಕೊಂಡಿಲ್ಲ ಎನ್ನುವುದರ ದಾಖಲೆ ನನ್ನ ಹತ್ತಿರ ಇದೆ. ಅಷ್ಟು ಮಾತ್ರವಲ್ಲದೇ, ಲೋಕಾಯುಕ್ತ ವಿಚಾರಣೆ ಸಂದರ್ಭದಲ್ಲಿ ನಿರ್ದೇಶಿಸಿರುವಂತೆ “ಕು. ಹರಿಣಿ.ಕೆ ರವರ ಅರ್ಜಿ ಪ್ರತಿ ಮತ್ತು ಎಂಟ್ರಿ ಪಾಸ್ ಪ್ರತಿಗಳನ್ನು ಆ ಪತ್ರದಲ್ಲಿ ಲಗತ್ತಿಸಲಾಗಿರುತ್ತದೆ.

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಕು. ಹರಿಣಿ.ಕೆ. ರವರಿಗೆ ಸೀಟು ಸಿಕ್ಕಿದೆ, ನನಗೆ ಅನ್ಯಾಯವಾಗಿದೆ, ಏನಾದರೂ ಮಾಡಿ ಮೆಡಿಕಲ್ ಸೀಟು ದೊರಕಿಸಿಕೊಡಿ ಎಂದು ಪರಿಪರಿಯಾಗಿ ಶ್ರೀ ಧನುಷ್ ಬೇಡಿಕೊಂಡಿದ್ದಾನೆ.

ಜೊತೆಗೆ ಆತನ ತಂದೆ-ತಾಯಿ ಓಡಾಡಿ ಅವರ ಚಪ್ಪಲಿಯೇ ಸವಿಯುತ್ತದೆ, ಅವರ ಮನಸ್ಸು ಸಹ ಹಾಳಾಗುತ್ತದೆ. ಅದಲ್ಲದೇ ಆತನು ಕಷ್ಟಪಟ್ಟು ಓದುತ್ತಿದ್ದಂತಹ ವಿದ್ಯಾರ್ಥಿಯಾಗಿದ್ದನು. ಆ ವಿದ್ಯಾರ್ಥಿಗಳ ranking ಬಗ್ಗೆ ಹೇಳುವುದಾದರೆ, ಕು. ಹರಿಣಿ.ಕೆ ರವರ ನೀಟ್ ranking 6,82,215, ಶ್ರೀ ಧನುಷ್‌ರವರ ನೀಟ್ ranking 2,87,721. ಶ್ರೀ ಧನುಷ್ ಎಂಬ ವಿದ್ಯಾರ್ಥಿಗೆ ಸೀಟ್ ಸಿಗಬೇಕಾಗಿತ್ತು. ಆದರೆ, ಕು. ಹರಿಣಿ.ಕೆ ಎಂಬ ವಿದ್ಯಾರ್ಥಿಗೆ ಸೀಟ್ ಸಿಕ್ಕಿದೆ. ಇಷ್ಟೊಂದು ದೊಡ್ಡ ತಪ್ಪನ್ನು ಕೆ.ಇ.ಎ. ರವರು ಮಾಡಿದ್ದರೂ, ಇದುವರೆವಿಗೂ ಏತಕ್ಕೆ ತಪ್ಪಿತಸ್ಥ ಅಧಿಕಾರಿ ವಿರುದ್ಧ ಕ್ರಮವನ್ನು ತೆಗೆದುಕೊಂಡಿಲ್ಲ? ಗೌರವಾನ್ವಿತ ಲೋಕಾಯುಕ್ತರು ಈಗಾಗಲೇ ಕ್ರಮವನ್ನು ತೆಗೆದುಕೊಳ್ಳುವಂತೆ ತಿಳಿಸಿದೆ. ಹಾಗಾಗಿ ನಾನು ವಿನಂತಿಸುವುದೇನೆಂದರೆ, ಶ್ರೀ ಧನುಷ್ ಎಂಬ ವಿದ್ಯಾರ್ಥಿಗೆ ನ್ಯಾಯವನ್ನು ದೊರಕಿಸಿಕೊಡಬೇಕು. ರೂ.6.00 ಲಕ್ಷ ಡಿ.ಡಿ. ಸಹ ಕಟ್ಟಿದ್ದು, ಬಹಳ ಬಡ ಕುಟುಂಬದಿಂದ ಬಂದವನಾಗಿದ್ದಾನೆ. ಹಗಲು-ರಾತ್ರಿ ಕಣ್ಣಿಗೆ ಎಣ್ಣೆಯನ್ನು ಚೆಲ್ಲಿಕೊಂಡು ಪರೀಕ್ಷೆಗೆ ತಯಾರು ಆಗಿದಂಥವನಾಗಿದ್ದಾನೆ. ವೈದ್ಯಕೀಯ ಸೀಟು ಸಿಗುವುದೆಂದರೆ, ಒಂದು ರೀತಿಯಲ್ಲಿ ಸ್ವರ್ಗವೇ ಸಿಕ್ಕಿದ ಹಾಗೆ ಆಗುತ್ತದೆ. ಬಹುಶಃ ಆ ಒಂದು ಸಂತೋಷಕ್ಕೆ ಪಾರವೇ ಇಲ್ಲದಂತಾಗುತ್ತದೆ. ಶ್ರೀ ಧನುಷ್ ಎಂಬ ವಿದ್ಯಾರ್ಥಿ ಅಂತಹ ಪರಿಸ್ಥಿತಿಯಲ್ಲಿ ಕಷ್ಟಪಟ್ಟು ಓದಿದರು, ಆತನಿಗೆ ಆತನ ಮನೆಯವರಿಗೆ ಇಷ್ಟು ದೊಡ್ಡ ಮಟ್ಟದಲ್ಲಿ ಅನ್ಯಾಯವಾಗುತ್ತದೆ. ಹಲವಾರು ಬಾರಿ ಮಂತ್ರಿಗಳನ್ನು, examination authority ರವರನ್ನು ಭೇಟಿ ಮಾಡಿದ್ದಾರೆ ಮತ್ತು ಲೋಕಾಯುಕ್ತರಿಗೂ ದೂರು ನೀಡಿದ್ದು, ಇಲ್ಲಿಯವರೆಗೂ ಏತಕ್ಕೆ ಕ್ರಮವನ್ನು ತೆಗೆದುಕೊಂಡಿಲ್ಲ? ಇಷ್ಟೊಂದು ದಪ್ಪ ಚರ್ಮದ ನಡುವಳಿಕೆ ಇದ್ದರೆ, ಏನೇನು ಗೊತ್ತಿಲ್ಲದಂಥ ಅಮಾಯಕ ವಿದ್ಯಾರ್ಥಿ, ಮುಗ್ಧ ಪೋಷಕರಿಗೆ ನ್ಯಾಯ ಸಿಗುವುದು ಯಾವಾಗ? ನಾನು ಒಂದು ಉದಾಹರಣೆಯನ್ನು ಮಾತ್ರ ಇಲ್ಲಿ ಹೇಳುತ್ತಿದ್ದೇನೆ.

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ನಮ್ಮ Examination Authority ಮತ್ತು CET Cell ಗೆ ಹೋದರೆ ಇಂತಹ ನೂರಾರು ಪ್ರಕರಣಗಳು ಸಿಗುತ್ತದೆ. ಕೆಲವು ವಿದ್ಯಾರ್ಥಿಗಳು ಅನ್ಯಾಯವಾದರೂ ಮುಂದೆ ಬರುವುದಕ್ಕೆ ಹೋಗುವುದಿಲ್ಲ. ಏಕೆಂದರೆ, ಅವರಿಗೆ ಯಾರನ್ನು ಭೇಟಿ ಮಾಡಬೇಕೆನ್ನುವುದು ಗೊತ್ತಿರುವುದಿಲ್ಲ. ಜೊತೆಗೆ ಅಂತಹ ವಿದ್ಯಾರ್ಥಿಗಳಿಗೆ “ನೋಡಣಮ್ಮ ಎಂದು ಹೇಳಿ, ಸರಳವಾಗಿ ತಿರಸ್ಕರಿಸಿ” ಕಳುಹಿಸುತ್ತಾರೆ. ನಾವು ರಾಜಕಾರಣಿಗಳು “ನೋಡಮ್ಮ ಇದೆಲ್ಲಾ ಆಗುವುದಿಲ್ಲ, ಬಹಳ ದಿವಸಗಳವರೆಗೂ ಸಮಯವಾಗುತ್ತದೆ” ಎಂದು ಯಾವ ರೀತಿ ಉತ್ತರ ನೀಡುತ್ತೇವೆಯೋ, ಆ ರೀತಿ ಆಗುತ್ತದೆ. ಹಾಗಾಗಿ ನಾನು ಸರ್ಕಾರದ ಹಾಗೂ ಇಲಾಖೆಯವರ ಗಮನಕ್ಕೆ ತರುವುದೇನೆಂದರೆ, ಈ ವಿಚಾರವಾಗಿ ನ್ಯಾಯವನ್ನು ದೊರಕಿಸಿಕೊಡಬೇಕು. ಈಗಾಗಲೇ ಶ್ರೀ ಧನುಷ್ ಎಂಬ ವಿದ್ಯಾರ್ಥಿ ಸುಮಾರು ರೂ.6.00 ಲಕ್ಷಗಳನ್ನು ಡಿ.ಡಿ. ಕಟ್ಟಿದ್ದು, ಅದನ್ನು ಬಡ್ಡಿ ಸಮೇತ ವಾಪಸ್ಸು ನೀಡಬೇಕೆಂದು ವಿನಂತಿಸಿಕೊಳ್ಳುತ್ತಾನೆ. ನಮ್ಮ ರಾಜ್ಯದಲ್ಲಿ ಅಂತೂ 6,82,215 ranking ನಲ್ಲಿ ಇದ್ದರೆ ಯಾವುದೇ ವೈದ್ಯಕೀಯ ಕಾಲೇಜುಗಳಲ್ಲಿ ಸೀಟು ಸಿಗುವುದಿಲ್ಲ. ಆ ರೀತಿ ಇರುವಾಗ ಕು. ಹರಿಣಿ.ಕೆ. ರವರಿಗೆ ಹೇಗೆ ವೈದ್ಯಕೀಯ ಕಾಲೇಜಿನಲ್ಲಿ ಸೀಟು ಸಿಕ್ಕಿದೆ? Examination Authority ರವರು ಏನು ಮಾಡುತ್ತಿದ್ದಾರೆ? Examination Authority ರವರಿಗೆ ಹೇಳುವವರು, ಕೇಳುವವರು ಯಾರು ಇಲ್ಲವೇ? ಇದೊಂದು ರೀತಿ ದರ್ಬಾರ್ ಆಗಿದೆ. ಅಧಿಕಾರಿಗಳು ನಮಗೆ ಯಾರು ಪ್ರಶ್ನೆಯೇ ಮಾಡುವವರಿಲ್ಲವೆಂದು ಭಾವಿಸಿಕೊಂಡಿದ್ದಾರೆ, ಅಷ್ಟು ಮೈ ಮರೆತಿರುತ್ತಾರೆ. ವಿದ್ಯಾರ್ಥಿಗಳನ್ನು ಮತ್ತು ಪೋಷಕರುಗಳನ್ನು ಹೇಗೆ ಬೇಕು, ಆ ರೀತಿ ನಡೆಸಿಕೊಳ್ಳುತ್ತಾರೆ. ಹಾಗಾಗಿ, ಯಾರು ಇದಕ್ಕೆ ಸಂಬಂಧಪಟ್ಟವರಾಗಿದ್ದಾರೆ, ಆ ಅಧಿಕಾರಿಯನ್ನು ತಕ್ಷಣವೇ ಅಮಾನತುಗೊಳಿಸಬೇಕು ಮತ್ತು ತಪ್ಪಿತಸ್ಥ ಅಧಿಕಾರಿಯಿಂದಲೇ ಶ್ರೀ ಧನುಷ್ ಎಂಬ ವಿದ್ಯಾರ್ಥಿಯ ಸುಮಾರು ರೂ.6.00 ಲಕ್ಷಗಳಷ್ಟು ಡಿ.ಡಿ. ಮೊತ್ತವನ್ನು ಕೂಡಲೇ ವಾಪಸ್ಸು ಕೊಡಿಸಬೇಕು. ಆ ವಿದ್ಯಾರ್ಥಿಗೆ ವೈದ್ಯಕೀಯ ಸೀಟು ಸಿಗಬೇಕಾಗಿದ್ದು, ಇವತ್ತು ಸೀಟು ಸಿಕ್ಕಿಲ್ಲ. ಈ ಸಂಬಂಧ ಆ ವಿದ್ಯಾರ್ಥಿಗೆ ನ್ಯಾಯ ಸಿಗಬೇಕು. ಆತನಿಗೆ ಮೆಡಿಕಲ್ ಸೀಟು ಸಿಗಬೇಕಾಗಿದ್ದು, ಆತ ಡಾಕ್ಟರ್ ಆಗುತ್ತಿದ್ದನು. ಆದರೆ, ಕೆ.ಇ.ಎ. ನಲ್ಲಿಯ

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಅಧಿಕಾರಿಯು ಆತನ ಜೀವನವನ್ನು ಬರ್ಬರಗೊಳಿಸಿದ್ದು, ಆತನಿಗೆ ತೊಂದರೆ ಮಾಡಿರುವಂಥವರಾಗಿದ್ದಾರೆ.

ಹಾಗಾಗಿ ಕೆ.ಇ.ಎ. ಯಲ್ಲಿರುವ ತಪ್ಪಿತಸ್ಥ ಅಧಿಕಾರಿಗೆ ತಕ್ಕ ಶಾಸ್ತ್ರ ಆಗಬೇಕು, ಆ ಹುಡುಗನಿಗೆ ನ್ಯಾಯ ಒದಗಿಸಬೇಕು. ಹಾಗಾಗಿ, ನನ್ನ ನೆರವಿಗೆ ಹಾಗೂ ಆ ವಿದ್ಯಾರ್ಥಿಯ ನೆರವಿಗೆ ಬರಬೇಕು. ಇದು 2018ನೇ ಸಾಲಿನಲ್ಲಿ ನಡೆದಿರುವಂಥ ಪ್ರಕರಣವಾಗಿದ್ದು, ಈಗಾಗಲೇ 2022ನೇ ಸಾಲಿಗೆ ತಲುಪಿದ್ದೇವೆ. ಅನೇಕ ಬಾರಿ ಈ ವಿಚಾರವು ಪ್ರಸ್ತಾಪವಾಗಿದ್ದು, ಮಾಧ್ಯಮದಲ್ಲ, ಪತ್ರಿಕೆಗಳಲ್ಲಿ ಸಹ ವರದಿಯಾಗಿದೆ. ಈ ರೀತಿ ಕುರುಡು ವರ್ತನೆಯಾದರೆ, ಆ ವಿದ್ಯಾರ್ಥಿಗೆ ನ್ಯಾಯ ಸಿಗುವುದು ಯಾವಾಗ? ಆ ವಿದ್ಯಾರ್ಥಿಯ ಕುಟುಂಬಕ್ಕೆ ವೈದ್ಯಕೀಯ ಸೀಟು ಮತ್ತು ಆತನ ಭರಿಸಿರುವ ಡಿ.ಡಿ. ಮೊತ್ತವನ್ನು ದೊರಕಿಸಿಕೊಡಬೇಕೆಂದು ತಮ್ಮ ಮೂಲಕ ಸರ್ಕಾರಕ್ಕೆ ವಿನಂತಿಸುತ್ತೇನೆ.

ಶ್ರೀ ಮೋಹನ್ ಕುಮಾರ್ ಕೊಂಡಜ್ಜಿ:- ಮಾನ್ಯ ಸಭಾಪತಿಯವರೇ, ನನಗೆ ಮಾತನಾಡಲು ಅನುಮತಿ ನೀಡಿದರೆ, ನಾನು ಈ seat blocking scam ವಿಚಾರವಾಗಿ ಮಾತನಾಡಲು ಇಚ್ಛಿಸುತ್ತೇನೆ.

ಸಭಾಪತಿಯವರು:- ಮಾನ್ಯ ಸದಸ್ಯರೆ ತಮ್ಮ ಹೆಸರು ನೀಡಿರುವುದಿಲ್ಲ. ಹಾಗಾಗಿ ಮೊದಲು ಹೆಸರನ್ನು ನಮೂದಿಸಿರುವವರು ಮಾತನಾಡಲಿ. ನಂತರ ತಮಗೆ ಅವಕಾಶ ನೀಡುತ್ತೇನೆ.

ಶ್ರೀ ಯು.ಬಿ.ವೆಂಕಟೇಶ್ (ನಾಮನಿರ್ದೇಶನ ಹೊಂದಿದವರು):- ಮಾನ್ಯ ಸಭಾಪತಿಯವರೇ, ಮಾನ್ಯ ಎನ್.ರವಿಕುಮಾರ್‌ರವರು ಮಾತನಾಡುವಾಗ ಒಂದು ವಿಚಾರವನ್ನು ವಿಶ್ಲೇಷಣೆ ಮಾಡಿ, ಉದಾಹರಣೆಯನ್ನು ನೀಡಿದ್ದಾರೆ. ಆದರೆ, ಮಾನ್ಯ ಸದಸ್ಯರು ಮಾತನಾಡುವಾಗ Examination Authority ರವರು ಒಳ್ಳೆಯ ಕೆಲಸವನ್ನು ಮಾಡುತ್ತಾರೆ ಎನ್ನುವಂಥ ಮಾತನ್ನು ಹೇಳಿದ್ದರು. ಆದರೆ, ಅದು ತಪ್ಪು. ಹಾಗಾಗಿ ಒಂದೇ ಕಡೆಯಿಂದ ಅಂತಹ ತಪ್ಪು ಸಂದೇಶ ಹೋಗಬಾರದು ಎಂದು ಹೇಳಬಯಸುತ್ತೇನೆ. Examination Authority ಯಿಂದ ಕೆಟ್ಟ ಕೆಲಸವಾಗುತ್ತಿದೆ, ವಿನಃ ಒಳ್ಳೆಯ ಕೆಲಸವಾಗುತ್ತಿಲ್ಲ. ತಂದೆ-ತಾಯಿಗಳನ್ನು, ವಿದ್ಯಾರ್ಥಿಗಳನ್ನು ಗೋಳು ಉಯ್ಯುಕೊಳ್ಳುತ್ತಾರೆ. ನಾನು

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಈ ಸಂದರ್ಭದಲ್ಲಿ ಒಂದು ವಾರ ಅಥವಾ 10 ದಿವಸಗಳ ಹಿಂದೆ ನಡೆದಂಥ ಪ್ರಕರಣದ ಬಗ್ಗೆ ಹೇಳಲು ಇಚ್ಛಿಸುತ್ತೇನೆ. ಒಂದು ಮಗು ಯಾವುದೋ ಬೇಡದ ಕಾಲೇಜಿನಲ್ಲಿ ಸೀಟು ಸಿಕ್ಕಿದೆ ಎಂದು ನನ್ನ ಹತ್ತಿರ ಬಂದಿತ್ತು. ಆ ವಿಚಾರವಾಗಿ ನಾನು ಸಚಿವರನ್ನು ಕೇಳಿದ್ದೆನು. ಅದಕ್ಕೆ ಸಚಿವರು ಮುಂದೆ ನೋಡೋಣ ಆ ಕಾಲೇಜಿನ ಸೀಟನ್ನು cancel ಮಾಡಿ ಎಂದು ಹೇಳಿದ್ದರು. ಸೀಟು cancel ಮಾಡಿಸಲು ಬೆಳಗ್ಗೆ ಸುಮಾರು 12.15 ಅಥವಾ 12.30 ಗಂಟೆಗೆ ಕೆ.ಇ.ಎ. ಮೊರೆ ಹೋಗುತ್ತಾರೆ. ಆದರೆ, ಸಂಜೆ ಸುಮಾರು 6.00 ಗಂಟೆಯಾದರೂ ಆ ಮಗು ಆ ಕಾಲೇಜಿನಿಂದ ಹೊರಗೆ ಬರುವುದಿಲ್ಲ ಮತ್ತು ಊಟವಾಗಲಿ, ತಿಂಡಿಯಾಗಲಿ ತಿಂದಿರುವುದಿಲ್ಲ. ನಂತರ ಸಂಜೆ 6.00 ಗಂಟೆಗೆ ಆ ಮಗುವಿನ ತಂದೆ ನನಗೆ ಕರೆ ಮಾಡಿ, “ಅಲ್ಲಿಯ ಒಬ್ಬ ಅಧಿಕಾರಿಯ ಹೆಸರನ್ನು ಹೇಳಿ, ನನ್ನ ಮಗುವನ್ನು ಇಷ್ಟು ಹೊತ್ತು ಸಮಯವಾದರೂ ಹೊರಗೆ ಕಳುಹಿಸಿಲ್ಲ, ಸ್ವಲ್ಪ ಮಾತನಾಡಿ” ಎಂದು ಕೇಳಿದ್ದರು. ನಾನು ಸಹ ತಕ್ಷಣವೇ ಕೆ.ಇ.ಎ. ಗೆ ಕರೆ ಮಾಡಿ, ಏನು ಸಮಸ್ಯೆ ಎಂದು ಕೇಳಿದ್ದರೆ “ಇಲ್ಲಾ ಸಾರ್, ಸ್ವಲ್ಪ ಕಂಪ್ಯೂಟರ್ ಸಮಸ್ಯೆ ಆಗಿದೆ” ಎಂದು ಹೇಳುತ್ತಾರೆ. ಊಟವಾಗಲಿ, ತಿಂಡಿಯಾಗಲಿ ತಿನ್ನುವುದಕ್ಕೂ ಚಡಲಲ್ಲವೆಂದರೆ, ಅದು ಯಾವ Authority? ಒಂದು ವೇಳೆ ಆ ಹೆಣ್ಣು ಮಗುವಿಗೆ ಏನಾದರೂ ಆಗಿ ಸತ್ತು ಹೋಗಿದರೆ, ಯಾರು ಅದಕ್ಕೆ ಜವಾಬ್ದಾರರು? ಒಂದು ಹೆಣ್ಣು ಮಗು seat cancellation ಗೆ ಹೋದರೆ, ಆ ರೀತಿ ನಡೆದುಕೊಳ್ಳುತ್ತಾರೆ. Examination Authority ಈ ರೀತಿ ಇದೆ.

ನಮ್ಮಲ್ಲಿ ಸುಮಾರು 65, 68 ವೈದ್ಯಕೀಯ ಕಾಲೇಜುಗಳಿವೆ ಎಂದು ಮಾನ್ಯ ಸಚಿವರು ಹೇಳುತ್ತಿದ್ದರು. ವೈದ್ಯಕೀಯ ಇಲಾಖೆಯಲ್ಲಿ ಅಷ್ಟೆಲ್ಲಾ ಹಣ ಇದೆ. ಅವರೇ, ಒಂದು examination ಸೆಂಟರ್ ಮಾಡಿಕೊಳ್ಳುವುದಕ್ಕೆ ಏನು ಕಾಯಿಲೆ? ಅವರ ರೋಗಕ್ಕೆ ಅವರೇ ಔಷಧಿ ತೆಗೆದುಕೊಳ್ಳುವುದಕ್ಕೆ ಆಗುವುದಿಲ್ಲವೇ? ಕೆ.ಇ.ಎ. ರವರು ಬೇರೆ ಕಡೆ ಡಿ.ಡಿ. ಕಟ್ಟಲು ಕಳುಹಿಸುತ್ತಾರೆ, ಇದೊಂದು ರೀತಿ ಹಣ ಮಾಡುವಂಥದಾಗಿದೆ. Examination Authority ರವರು ಧರ್ಮಕ್ಕೆ ಕೆಲಸ ಮಾಡುವುದಿಲ್ಲ. ಮಾನ್ಯ ಕೆ.ಸುಧಾಕರ್‌ರವರ ಇಲಾಖೆಯಲ್ಲಿಯೇ ಬೇಕಾದಷ್ಟು ಹಣ ಇದೆ, ಅವರದೇ ಮಂತ್ರಾಲಯ ಇದೆ, ಸುಮಾರು 68 ಕಾಲೇಜುಗಳಿವೆ, Commissionerate ಗಳಿದ್ದು, ಅವರೇ ಒಂದು

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

Examination Center ಮಾಡಿಕೊಳ್ಳುವುದಕ್ಕೆ ಇರುವ ಸಮಸ್ಯೆ ಏನು? ಅದು ಬಿಟ್ಟು ಮತ್ತೊಬ್ಬರ ಹತ್ತಿರ ಕಳುಹಿಸುತ್ತಾರೆ. ಅವರ ಹತ್ತಿರ ಬೇಕಾದರೆ, ನೀಟ್‌ನವರು, ಪಿ.ಯು.ಸಿ. ರವರು ಹೋಗುವುದರಲ್ಲಿ ಅರ್ಥ ಇದೆ. ಆದರೆ, ಎಂ.ಬಿ.ಬಿ.ಎಸ್. ನವರು ಏತಕ್ಕೆ ಹೋಗಬೇಕು. ಈಗಾಗಲೇ ಮಾನ್ಯ ಎನ್.ರವಿಕುಮಾರ್‌ರವರು ದಪ್ಪ ಚರ್ಮ ಎಂದು ಏನು ಹೇಳಿದರು, ಇಲ್ಲದವ ಅಧಿಕಾರಿಗಳಿಗೆ ಆ ರೀತಿ ಆಗಿದೆ. ಈ ಸಂಬಂಧ ಸರ್ಕಾರವು ತಕ್ಷಣವೇ ಯಾವುದಾದರೂ ICU ನಿಂದ ತೆಗೆಯಬೇಕು. ಇಲ್ಲದಿದ್ದರೆ ಸರ್ಕಾರಕ್ಕೆ ಬಹಳ ಕೆಟ್ಟ ಹೆಸರು ಬರುತ್ತದೆ. ಈಗ ಮಾನ್ಯ ವೈದ್ಯಕೀಯ ಸಚಿವರು ಸದನದಲ್ಲಿ ಇಲ್ಲದ ಪ್ರಯುಕ್ತ ತಮ್ಮ ಮೂಲಕ ಮಾನ್ಯ ಸಭಾನಾಯಕರ ಗಮನಕ್ಕೆ ತರಬಯಸುತ್ತೇನೆ. ಇಲ್ಲವೆಂದರೆ, ಮಾನ್ಯ ಸಭಾನಾಯಕರ ಪೈಕಿ, ಮಾನ್ಯ ಎಸ್.ವಿ.ಸಂಕನೂರು, Legal ನವರು ಹೋದರೆ ನಮ್ಮಗಿಂತ ಅವರುಗಳು ಚೆನ್ನಾಗಿ ಪರಿಚಯ ಇದ್ದು, ಅವರುಗಳಿಗೆ ಕಾಲೇಜಿನವರು ಏನು ಮಾತನಾಡುವುದಕ್ಕೆ ಹೋಗುವುದಿಲ್ಲ. ಅವರಿಗೆ ಬಹಳ support ಮಾಡುತ್ತಾರೆ. ಕೆ.ಇ.ಎ. ಬಹಳ ಅದ್ವಾನವಾಗಿದ್ದು, ಇದಕ್ಕೆ ಏನಾದರೂ ಒಂದು ರೂಪುರೇಷ್ಣೆ ಹುಡುಕಬೇಕು. ತಂದೆ-ತಾಯಿ, ಆ ವಿದ್ಯಾರ್ಥಿ ಮಾತ್ರ examination center ಒಳಗೆ ಹೋಗುತ್ತಾರೆ. ಅವರುಗಳಿಗೆ ಬೇಡದ ಪ್ರಶ್ನೆಯನ್ನು ಕೇಳುತ್ತಾರೆ. ಕಾನೂನಾತ್ಮಕವಾಗಿ ಏನು ಪ್ರಶ್ನೆಯನ್ನು ಕೇಳಬೇಕು, ಅದನ್ನು ಕೇಳುವುದಿಲ್ಲ.

ಶ್ರೀ ಧನುಷ್ ಎಂಬ ವಿದ್ಯಾರ್ಥಿ ಡಿ.ಡಿ. ಹಣವನ್ನು ಭರಿಸಿದ್ದು, ಕು. ಹರಿಣಿ.ಕೆ ರವರಿಗೆ ಹೇಗೆ ಸೀಟು ಸಿಗಲು ಸಾಧ್ಯ? ಮಾನ್ಯ ಎನ್.ರವಿಕುಮಾರ್‌ರವರು ranking ಬಗ್ಗೆ ಹೇಳಿದ್ದರು. ಆದರೆ, ನೀಟ್ ಫಲತಾಂಶವನ್ನು ಹೇಳಲಿಲ್ಲ. ನೀಟ್ ಪರಿಶೀಲನೆ ಆ ಹುಡುಗನು 234 ಅಂಕಗಳಿಸಿದರೆ, ಆ ಹುಡುಗಿ ಕೇವಲ 109 ಅಂಕವನ್ನು ಗಳಿಸಿದ್ದಾಳೆ. ಆದರೆ, ಆ ಹುಡುಗನಿಗೆ ಎಂ.ಬಿ.ಬಿ.ಎಸ್. ಸೀಟ್ ಸಿಕ್ಕಿಲ್ಲ. ಸರ್ಕಾರವು ಆ ಹುಡುಗನ ಬಗ್ಗೆ ಆಲೋಚನೆ ಮಾಡಿ, ಏನಾದರೂ ಮಾಡಿ ಸೀಟ್ ಕೊಡಬೇಕು. ಅದು ಯಾವ ರೀತಿ ಮಾಡುತ್ತಾರೆ ನನಗೆ ಗೊತ್ತಿಲ್ಲ. ಒಂದು ವೇಳೆ ಮಾಡಿಕೊಡಲಿಲ್ಲವೆಂದರೆ, ನಾವೆಲ್ಲರೂ ಸೇರಿಕೊಂಡು ಧರಣಿ ಮಾಡಬೇಕಾಗುತ್ತದೆ. ಮಾನ್ಯ ಸಚಿವರಾದ ಕೆ.ಸುಧಾಕರ್‌ರವರು ಈ ಸಂದರ್ಭದಲ್ಲಿ ಇಲ್ಲ. ಅವರು ಇದ್ದಿದ್ದರೆ ನಾವೆಲ್ಲರೂ ಅವರ

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಹತ್ತಿರವೇ ಮಾತನಾಡುತ್ತಿದ್ದೆವು. ಲೋಕಾಯುಕ್ತವೇ ಕೆ.ಇ.ಎ. ರವರ ಮೇಲೆ ದೂರು ದಾಖಲಿಸಿ ಎಂದು ಹೇಳಿದರೂ ಸಹ ಪೊಲೀಸ್‌ನವರು ಪ್ರಕರಣ ದಾಖಲಿಸುವುದಿಲ್ಲವೆಂದರೆ ಹೇಗೆ? ತಮ್ಮ ಮೇಲೆಯೇ ಮಧ್ಯ ರಾತ್ರಿಯಲ್ಲಿ ಎಫ್.ಐ.ಆರ್. ದಾಖಲಿಸುತ್ತಾರೆ. ಲೋಕಾಯುಕ್ತದವರು ಕೇಸ್ ದಾಖಲಿಸಿ ಎಂದು ಹೇಳಿದರೂ ಪ್ರಕರಣ ದಾಖಲಿಸಲಿಲ್ಲವೆಂದರೆ, ಇದನ್ನು ಸರ್ಕಾರವೇ ಏನು? ಈ ರೀತಿಯಾದರೆ ಜನರು ಏನು ಮಾಡಬೇಕು?

(ಮುಂದು)

(705) 29.03.2022/4.00/ಎಸ್‌ಕೆ-ಬಿಎನ್‌ಎಸ್

ಶ್ರೀ ಯು.ಬಿ. ವೆಂಕಟೇಶ್ (ಮುಂದು):-

ಲೋಕಾಯುಕ್ತ ಇಲಾಖೆಗೆ ಹೋಗದೇ ಇನ್ನು ಎಲ್ಲಿಗೆ ಹೋಗಬೇಕು ಎಂಬುದರ ಬಗ್ಗೆಯಾದರೂ ಹೇಳಿ. ಲೋಕಾಯುಕ್ತದ ಒಬ್ಬ ನ್ಯಾಯಾಧೀಶರು ಇವರ ಮೇಲೆ ಕೇಸ್ ಬುಕ್ ಮಾಡಿ ಎಂದರೆ, ಈ ಇಲಾಖೆಯಲ್ಲಿ ಇವತ್ತಿನವರೆಗೂ ಕೂಡ ಕೇಸ್ ಬುಕ್ ಆಗುವುದಿಲ್ಲವೆಂದರೆ, ಆ ಹುಡುಗ ಏನು ಮಣ್ಣು ತಿನ್ನಬೇಕಾ? ಅವನು ಕಟ್ಟಿರುವ ಹಣವನ್ನು ಇವತ್ತಿನವರೆಗೂ ವಾಪಸ್ಸು ಕೊಡಲಿಲ್ಲ. 2018 ರಲ್ಲಿ ಸುಮಾರು ರೂ. 6,83,000/- ಹಣವನ್ನು ಕಟ್ಟಿರುವಂತಹದ್ದು, ಇವತ್ತಿಗೆ ನಾಲ್ಕು ವರ್ಷಗಳಾಯಿತು. ಅವರ ಹಣವನ್ನು ವಾಪಸ್ಸು ಕೊಡುವಂತಹದ್ದಕ್ಕೆ ಇವರಿಗೆ ಏನು ರೋಗ? ಅವನಿಗೆ ಸೀಟ್ ಕೂಡ ಅನ್ಯಾಯ ಮಾಡಿದಿರಿ. ನೀವು ಯಾರೋ ಹತ್ತಿರ ಲಂಚ ತೆಗೆದುಕೊಂಡು, ಸೀಟ್‌ನ್ನು ಹಂಚಿಕೆ ಮಾಡಿದ್ದೀರಿ.

ಶ್ರೀಮತಿ ಭಾರತಿ ಶೆಟ್ಟಿ (ನಾಮನಿರ್ದೇಶನವನ್ನು ಹೊಂದಿದವರು):- ಇನ್ನು ಎರಡು ವರ್ಷ ಕಳೆದರೆ ಹಣ ದುಪ್ಪಟ್ಟಾಗುತ್ತದೆ.

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಶ್ರೀ ಯು.ಬಿ. ವೆಂಕಟೇಶ್ (ನಾಮನಿರ್ದೇಶನವನ್ನು ಹೊಂದಿದವರು):- ಆದರೆ ಅವನ ಹಣ ಕಳೆದುಕೊಂಡ. ಅವನಿಗೆ ನ್ಯಾಯವಾಗಿ ಎಂ.ಬಿ.ಬಿ.ಎಸ್. ಸೀಟ್ ಏನು ಸಿಗಬೇಕಾಗಿತ್ತೋ, ಆ ಸೀಟ್ ಸಿಗಲಿಲ್ಲ.

ಶ್ರೀ ಎಸ್.ಎಲ್. ಭೋಜೇಗೌಡ:- ಹಣ ಕೊಟ್ಟರೂ ಕೂಡ ಸೀಟ್ ಸಿಗುವುದಿಲ್ಲ.

ಶ್ರೀ ಯು.ಬಿ. ವೆಂಕಟೇಶ್:- ಮಾನ್ಯ ಸಭಾಪತಿಯವರೇ, ಹೀಗಾದರೆ ಹೇಗೆ? ಅವನ ತಂದೆ-ತಾಯಿ ಏನು ಮಾಡಬೇಕು? ಕೊನೆಗೆ ಅವರು ನಮ್ಮಂಥವರನ್ನು ಕೇಳಿ, ಎಲ್ಲರ ಕೈಕಾಲು ಹಿಡಿದು ಕೇಳಿ, ಅವರು ನ್ಯಾಯಾಲಯಕ್ಕೆ ಹೋಗಿ, ಅಲ್ಲಂದ ಒಂದು ಆದೇಶ ಮಾಡಿಸಿಕೊಂಡು ಬಂದರೂ ಕೂಡ ಸರ್ಕಾರ ಅದರ ಮೇಲೆ ಏನು ಕ್ರಮ ತೆಗೆದುಕೊಳ್ಳುವುದಿಲ್ಲವೆಂದರೆ, ಸರ್ಕಾರಕ್ಕಿಂತ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ದೊಡ್ಡದೇ? ಅಥವಾ ಅವರು ನಿಮ್ಮನ್ನೇನಾದರೂ ಆಳುತ್ತಿದ್ದಾರೆಯೇ? ಮಾನ್ಯ ಸಭಾನಾಯಕರೇ, ಇದಕ್ಕೊಂದು ಇತ್ಯರ್ಥವಾಗಬೇಕು. ದಯವಿಟ್ಟು, ಇದರ ಬಗ್ಗೆ ಯೋಚನೆ ಮಾಡಿ. Medical education ಬಗ್ಗೆ ಹೇಳಿ, ಇಷ್ಟೆಲ್ಲಾ ಮಾನ್ಯ ಸಚಿವರುಗಳು ಮಾತಾಡುತ್ತೀರಿ. ನಿಮ್ಮದೇ ಆದ examination centre ಅನ್ನು ಮಾಡುವುದಕ್ಕೆ ಏನು ತೊಂದರೆ? ಇವರನ್ನು ಏಕೆ ಅಲ್ಲಿಗೆ ಕಳುಹಿಸಬೇಕು? ಅವರ ಹತ್ತಿರ Commissionerate ಇದೆ. ಈ ದೇಶದ ಜನರ ಪ್ರಾಣ ಉಳಿಸುತ್ತೇವೆಂದು ಹೇಳುತ್ತಾರೆ. ಈ ಮಕ್ಕಳಿಗೆ ಒಳ್ಳೆಯದು ಮಾಡುವುದಕ್ಕಾಗುವುದಿಲ್ಲವೇ? ದಯವಿಟ್ಟು, ಇದರ ಬಗ್ಗೆ ತಾವು ಗಮನಹರಿಸಬೇಕೆಂದು ತಮ್ಮ ಮೂಲಕ ಸರ್ಕಾರಕ್ಕೆ ಕೋರಿಕೆ ಮಾಡಿಕೊಳ್ಳುತ್ತೇನೆ.

ಶ್ರೀ ಡಿ.ಎಸ್. ಅರುಣ್ (ಸ್ಥಳೀಯ ಸಂಸ್ಥೆಗಳ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ನನಗೆ ಮಾತನಾಡಲು ಅವಕಾಶ ಮಾಡಿಕೊಟ್ಟಿದ್ದಕ್ಕಾಗಿ ತಮಗೆ ಧನ್ಯವಾದಗಳನ್ನರ್ಪಿಸುತ್ತೇನೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರದಲ್ಲ ನಡೆಯುತ್ತಿರುವ ನಡವಳಿಕೆಯ ಬಗ್ಗೆ ಮಾನ್ಯ ಸದಸ್ಯರಾದ ಶ್ರೀ ಯು.ಬಿ. ವೆಂಕಟೇಶ್ ಮತ್ತು ಶ್ರೀ ಎನ್. ರವಿಕುಮಾರ್‌ರವರು ಸವಿಸ್ತಾರವಾಗಿ ಹೇಳಿದ್ದಾರೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಹಲವಾರು ಪರೀಕ್ಷೆಗಳು ಅಂದರೆ, CET, PGGET, diploma CET, M.Tech, M. Pharma, Civil Judges, Assistant Professors, ಈ ರೀತಿಯ ಹಲವಾರು

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

examinations ಅನ್ನು ನಡೆಸುತ್ತದೆ. ಅಲ್ಲರುವ ವ್ಯವಸ್ಥೆಯನ್ನು ನೋಡಿದರೆ, ಕಂಪ್ಯೂಟರ್‌ನಲ್ಲಿ ಕುಳಿತು ಕೆಲಸ ಮಾಡುವವರು, ಯಾರೂ ಕೂಡ ಖಾಯಂ ನೌಕರರಲ್ಲ. ಎಲ್ಲರೂ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದಾರೆ. ಇವರು ಐದು-ಆರು ತಿಂಗಳು ಮಾತ್ರ ಕೆಲಸ ಮಾಡುತ್ತಾರೆ. ಅವರಿಗೆ nominal payment ಕೊಡುವಂತಹದ್ದು ಆಗುತ್ತದೆ. ಇಂತಹ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಲ್ಲ software developers ಬಹಳ ಪ್ರಮುಖವಾಗಿ ಬೇಕಾಗುತ್ತಾರೆ. ಏಕೆಂದರೆ, ಕಾಲ ಕಾಲಕ್ಕೆ ಬದಲಾವಣೆಗಳಾಗುತ್ತದೆ. ಸಾಫ್ಟ್‌ವೇರ್‌ನ್ನು ತಕ್ಷಣ develop ಮಾಡಬೇಕಾಗುತ್ತದೆ. ಅಲ್ಲಿ software developers ಕೂಡ ಅಲ್ಲ ಇಲ್ಲ. ಕರ್ನಾಟಕ ಪರೀಕ್ಷಾ ಪ್ರಾಧಿಕಾರದಲ್ಲ ನಡೆಯುವಂತಹ ಪ್ರತಿ ವರ್ಷ ಐದು ಲಕ್ಷ ಜನ ವಿದ್ಯಾರ್ಥಿಗಳು ಈ ತರಹ ಕೋರ್ಸ್‌ಗಳಿಗೆ ಪ್ರವೇಶ ಪಡೆಯುತ್ತಾರೆ. ಅಂತಹ ಕಡೆ ಖಾಯಂ ನೌಕರರು ಇಲ್ಲ ಮತ್ತು software developers ಇಲ್ಲ. ಕಂಪ್ಯೂಟರ್ ಅಪರೇಟರ್‌ಗಳನ್ನು ಕೇಳಿದರೆ, ಆರು-ಏಳು ತಿಂಗಳ ಮೇಲೆ ಅಲ್ಲಿ ಕೆಲಸನೇ ಮಾಡಿಲ್ಲ. ಎಲ್ಲಾ ಕೆಲಸವನ್ನು ಗುತ್ತಿಗೆ ಆಧಾರದ ಮೇಲೆ ಮಾಡುವಂತಹದ್ದಾಗಿದೆ. ನನ್ನ ಆತ್ಮೀಯ ಸ್ನೇಹಿತನ ಮಗಳು ಮೆಡಿಕಲ್ ಸೀಟ್ ಆಯ್ಕೆ ಮಾಡಿಕೊಳ್ಳುವಂತಹ ಸಂದರ್ಭದಲ್ಲಿ ದಯಾನಂದ ಸಾಗರ್ ಎನ್ನುವ ಒಂದು ಕಾಲೇಜು ಅವರಿಗೆ ಕಾಣಿಸಿತು. ಅವರು ಅದನ್ನು ಕ್ಲಿಕ್ ಮಾಡಿದಾಗ, ಪ್ರತಿ ವರ್ಷಕ್ಕೆ ಖಾಸಗಿ ಕಾಲೇಜಿನಲ್ಲಿ ಎರಡು ಲಕ್ಷ ರೂಪಾಯಿಗಳು ಎಂದು ಅಂದುಕೊಂಡಳು. ಅದನ್ನು ಕ್ಲಿಕ್ ಬಟನ್ ಒತ್ತಿಯಾದ ಮೇಲೆ ಎರಡು ಲಕ್ಷ ರೂಪಾಯಿಗಳು ಆಗಿದೆ. ಆ ವಿದ್ಯಾರ್ಥಿನಿಯ ಜೊತೆ ಅವರ ತಂದೆ ಕೂಡ ಒಳಗೆ ಹೋಗಿರುವುದಿಲ್ಲ. ಇವರ ತಂದೆ ಹೊರಗಡೆಯೇ ಇರುತ್ತಾರೆ. ಇವರು ಒಳಗಡೆ ಹೋದಾಗ, ಪ್ರತಿ ವರ್ಷಕ್ಕೆ ಎರಡು ಲಕ್ಷ ರೂಪಾಯಿಗಳು ಎಂದು ತಿಳಿದುಕೊಂಡಿದ್ದರು. ಆದರೆ ಅದು ಇಷ್ಟತ್ತು ಲಕ್ಷ ರೂಪಾಯಿಗಳು ಎಂದು ಆಗಿದೆ. ಅಂದರೆ ಒಟ್ಟು ಒಂದು ಕೋಟಿ ರೂಪಾಯಿಗಳಾಗಿದೆ. ಅದನ್ನು mop up round ಗೆ cancellation ಮಾಡುವಂತಹ ವ್ಯವಸ್ಥೆ ಕೂಡ ಇಲ್ಲ. ಅವರ ಪೋಷಕರು ಅಧಿಕಾರಿಗಳ ಹತ್ತಿರ ಹೋಗಿ ಮಾತನಾಡುವುದಕ್ಕೆ ಬಿಡುತ್ತಾರಾ, ಖಂಡಿತವಾಗಿಯೂ ಬಿಡುವುದಿಲ್ಲ. ಏಕೆಂದರೆ, ಅವರು ಎಲ್ಲಾ ಒಂದೇ ತರಹ ಇರುವುದಿಲ್ಲ. ವಿದ್ಯಾರ್ಥಿಗಳು ಬೇರೆ ಬೇರೆ ಗ್ರಾಮಾಂತರ ಪ್ರದೇಶಗಳಿಂದ ಬರುತ್ತಾರೆ. ಅವರುಗಳಿಗೆ ಅಧಿಕಾರಿಗಳ ಹತ್ತಿರ ಹೋಗಿ ಮಾತನಾಡುವ

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಶಕ್ತಿಯೂ ಕೂಡ ಇರುವುದಿಲ್ಲ. ಇಂತಹ ಸಮಸ್ಯೆಗಳಿದ್ದಾಗ, ಪೋಷಕರು ಹೋಗಿ ಮಾತನಾಡಬೇಕೆಂದರೆ, ಅವರೂ ಕೂಡ ಅವರ ಹತ್ತಿರ ನೇರವಾಗಿ ಮಾತನಾಡುವುದಕ್ಕೆ ಹೋಗುವುದಿಲ್ಲ. ಇದರಲ್ಲಿ ಐದು ಲಕ್ಷ ವಿದ್ಯಾರ್ಥಿಗಳ ಭವಿಷ್ಯವಿದೆ.

ಮಾನ್ಯ ಸಭಾಪತಿಯವರೇ, server down ಆಗಿದೆ ಎಂದು ಹೇಳುತ್ತಾರೆ. ನಮಗೆ ಬಹಳ ಬೇಜಾರು ಏನೆಂದರೆ, ನಾವು ಯಾವ ಯುಗದಲ್ಲಿ ಇದ್ದೇವೆಂದು ಅನಿಸುತ್ತಿದೆ. Server capacity ಜಾಸ್ತಿ ಮಾಡಿಕೊಳ್ಳಬೇಕು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದವರಿಗೆ ಅನಿಸುತ್ತಿಲ್ಲವೇ? Server capacity ಜಾಸ್ತಿ ಮಾಡಿದರೆ, server down ಏತಕ್ಕೆ ಆಗುತ್ತದೆ? ಅದೆಲ್ಲವೂ ಪ್ರೋಸೆಸ್ ಆಗುತ್ತಿರಬೇಕಾದರೆ, ಕೊನೆಗೆ server down ಆಗುತ್ತದೆ. ಆಗ ಮತ್ತೆ ಎಲ್ಲವೂ ಕಾಯಬೇಕಾಗುತ್ತದೆ. ಆ ತರಹ ಹಲವಾರು ಸಮಸ್ಯೆಗಳನ್ನು ನಾವು ನೋಡಿದ್ದೇವೆ. ಇತ್ತೀಚೆಗೆ ಮಾರ್ಚ್ ತಿಂಗಳಲ್ಲಿ ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ಪರೀಕ್ಷೆ ನಡೆಯುತ್ತದೆ. ಇದು ಬಹಳ ದೊಡ್ಡ ಹುದ್ದೆ. ಆ ಹುದ್ದೆಯ ಪರೀಕ್ಷೆಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರದವರು ನಡೆಸುತ್ತಾರೆ. ಇದರ ಬಗ್ಗೆ ಮಾರ್ಚ್ 20 ತಾರೀಖನಂದು ಪ್ರಜಾವಾಣಿ ಪತ್ರಿಕೆಯಲ್ಲಿ ಉಲ್ಲೇಖವಾಗಿತ್ತು. ಆ ಪರೀಕ್ಷೆಗೆ ನಡೆಸುವ ಪ್ರಶ್ನೆ ಪತ್ರಿಕೆಯನ್ನು ನೋಡಿದರೆ, ಒಟ್ಟು 125 ಪ್ರಶ್ನೆಗಳಿಗೆ ಒಟ್ಟು 250 ಅಂಕಗಳು. ಒಂದು ಪ್ರಶ್ನೆ ಪತ್ರಿಕೆಯಲ್ಲಿ ಎಷ್ಟು ತಪ್ಪುಗಳು ಇರಬಹುದು? ಪ್ರಶ್ನೆ ಪತ್ರಿಕೆಗಳಲ್ಲಿ ತಪ್ಪುಗಳು ಕಂಡು ಬಂದರೆ, ಅದಕ್ಕೆ grace marks ಎಂದು ಕೊಡುವುದಾದರೆ, ಕೇವಲ ಎಂಟು grace marks ಕೊಡಬಹುದು. ಕನ್ನಡ ಪ್ರಶ್ನೆ ಪತ್ರಿಕೆಯಲ್ಲಿ ಸುಮಾರು ಇಪ್ಪತ್ತೆಂಟು ತಪ್ಪುಗಳಿವೆ. ಆ ಇಪ್ಪತ್ತೆಂಟು ತಪ್ಪುಗಳಿಗೆ ಇಪ್ಪತ್ತೆಂಟು grace marks ಕೊಡುವುದಕ್ಕಾಗುವುದಿಲ್ಲ. ಅಲ್ಲಿನ ಕಾರ್ಯನಿರ್ವಾಹಕ ನಿರ್ದೇಶಕರಾದ ಶ್ರೀಮತಿ ರಮ್ಯಾ ಮೇಡಂರವರು ಏನು ಉತ್ತರ ಕೊಡುತ್ತಾರೆಂದರೆ, “ಕನ್ನಡ ಹೊರತುಪಡಿಸಿ, ಯಾವುದೇ ವಿಷಯಗಳ ಬಗ್ಗೆ ದೂರುಗಳು ಬಂದಿಲ್ಲ ಹಾಕಿರುವುದು ಯಾವುದಕ್ಕೆ: “ಸಹಾಯಕ ಪ್ರಾಧ್ಯಾಪಕ” ಹುದ್ದೆ ಅದಕ್ಕೆ ಕನ್ನಡವನ್ನು ಹೊರತುಪಡಿಸಿ, ಸಹಾಯಕ ಪ್ರಾಧ್ಯಾಪಕ ಹುದ್ದೆ ಪರೀಕ್ಷೆಗೆ ಕನ್ನಡ ಪ್ರಶ್ನೆ ಪತ್ರಿಕೆಯಲ್ಲಿ ಇಪ್ಪತ್ತೆಂಟು ತಪ್ಪುಗಳಿದ್ದರೂ ಕೂಡ ಅದೊಂದು ಬಿಟ್ಟು, ಉಳಿದೆಲ್ಲವೂ ಸರಿಯಾಗಿದೆ ಎಂದು ಉತ್ತರ ಕೊಡುತ್ತಾರೆ. ಆ ಪ್ರಶ್ನೆಯಲ್ಲಿ ಎಂತಂಥ ತಪ್ಪುಗಳಿವೆಯೆಂದರೆ, ಅದನ್ನು ಮುದ್ರಣ

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಮಾಡವಾಗ, ಲೋಪ ಹೇಗಿರುತ್ತದೆ ಎಂದರೆ, ಅದರ ಬಗ್ಗೆ ಒಂದು ಉದಾಹರಣೆ ಹೇಳುತ್ತೇನೆ. ಶ್ರೀ ಅಲ್ಲಮಪ್ರಭುರವರ ವಚನದಲ್ಲಿ “ಇಂದು ಸಾವ ಹೆಂಡತಿಗೆ ನಾಳೆ ಸಾವ ಗಂಡನವ್ವ” ಎನ್ನುವಂತಹದ್ದು ಬರಬೇಕು. ಅಲ್ಲ ಮುದ್ರಣದಲ್ಲಿ ಪ್ರಿಂಟ್ ಆಗುವಾಗ, “ಇಂದು ಸಾವ ಹೆಂಡತಿಗೆ ನಾಳೆ ಸಾವ ಗಂಡ ನೋಡವ್ವ” ಅದರ ಪೂರ್ತಿ ಭಾವಾರ್ಥವೇ ಬದಲಾವಣೆಯಾಗಿ ಬಿಡುತ್ತದೆ. ಇಂತಹ ತಪ್ಪುಗಳು ಇಪ್ಪತ್ತೆಂಟು ತಪ್ಪುಗಳಾಗಿವೆ. ದಯವಿಟ್ಟು, ಮೊನ್ನೆ ನಡೆದಂತಹ “ಸಹಾಯಕ ಪ್ರಾಧ್ಯಾಪಕರ” ಹುದ್ದೆಗೆ ಪರೀಕ್ಷೆ ನಡೆದಿರುವ ಬಗ್ಗೆ ಪೂರ್ತಿ ತನಿಖೆಯಾಗಬೇಕು. ನನ್ನ ಬಳಿ commerce paper ಇದೆ. Commerce question paper ನ್ನು ಅಲ್ಲನ ಅಧ್ಯಾಪಕರು ಅದನ್ನು ಸೆಟ್ ಮಾಡಬೇಕು. ಅದರೊಳಗೆ ಇರುವಂತಹದ್ದನ್ನು ಯಾರೂ ನಂಬುವುದಿಲ್ಲ. ಅಲ್ಲ ಗೂಗಲ್ ಮಾಡುತ್ತಾರೆ. ಅಲ್ಲ ಒಳಗಡೆ ಹೋಗುವಾಗ, ಮೊಬೈಲ್‌ನ್ನು ತೆಗೆದುಕೊಂಡು ಹೋಗುವಾಗಿಲ್ಲ. ಆದರೆ ಮೊಬೈಲ್ ತೆಗೆದುಕೊಂಡು ಹೋಗಿ, ಗೂಗಲ್ ಮಾಡಿಬಿಟ್ಟು, ಅಲ್ಲ copy and paste ಮಾಡುತ್ತಾರೆ. ಅಲ್ಲ ಪ್ರಶ್ನೆ ಹೇಗಿರುತ್ತದೆಯೋ, ಹಾಗೆಯೇ copy ಮಾಡುತ್ತಾರೆ. ಅದರಲ್ಲಿ ಏನಾದರೂ ತಪ್ಪಾಗಿದ್ದರೆ, ಇಲ್ಲ ಪ್ರಶ್ನೆ ಪತ್ರಿಕೆಯಲ್ಲಿ ಅದನ್ನೇ ಪೇಸ್ಟ್ ಮಾಡುತ್ತಾರೆ. ಆ ತರಹದ್ದು, ಹಲವಾರು ಉದಾಹರಣೆಗಳಿವೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವಿರುದ್ಧ ತನಿಖೆಯಾಗಬೇಕು. ನಮ್ಮ ರಾಜ್ಯದ ಮುಂದಿನ ವಿದ್ಯಾರ್ಥಿಗಳ ಭವಿಷ್ಯ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಲ್ಲಿ ಇರುವಂತಹದ್ದು. ದಯವಿಟ್ಟು, ಇವೆರಡು ತನಿಖೆ ಮಾಡಿ. “ಸಹಾಯಕ ಪ್ರಾಧ್ಯಾಪಕರ” ಹುದ್ದೆಗೆ ಆದಷ್ಟು ಬೇಗ re-examination ಏನಾದರೂ ಮಾಡಿ. ಇದು ಮಾರ್ಚ್ ತಿಂಗಳು 14 ನೇ ತಾರೀಖಿನಂದು ಆಗಿರುವಂತಹದ್ದು. ಇದರ ಬಗ್ಗೆ ಮಾನ್ಯ ಸಚಿವರ ಗಮನಕ್ಕೆ ತರಬೇಕೆಂದು ನಾನು ತಮ್ಮ ಮೂಲಕ ಕೇಳಿಕೊಳ್ಳುತ್ತೇನೆ.

ಶ್ರೀ ಮೋಹನ್ ಕುಮಾರ್ ಕೊಂಡಜ್ಜಿ (ನಾಮನಿರ್ದೇಶನವನ್ನು ಹೊಂದಿದವರು):-

ಮಾನ್ಯ ಸಭಾಪತಿಯವರೇ, ನಾನು ಓದುತ್ತಿರುವ ಪತ್ರ. ಅದೇನೆಂದರೆ, ಉಕ್ರೇನ್‌ನಲ್ಲಿ ಓದುತ್ತಿರುವ ಒಬ್ಬ ಹುಡುಗ, ಈಗ ಓದುತ್ತಿದ್ದಾನೆ. ಮಾನ್ಯ ಪ್ರಧಾನ ಮಂತ್ರಿ ಮತ್ತು ಕರ್ನಾಟಕ ಸರ್ಕಾರಕ್ಕೆ ಅವನು ಬರೆದಿರುವಂತಹ ಪತ್ರ. ದಯವಿಟ್ಟು, ಅದನ್ನು ಐದು ನಿಮಿಷದಲ್ಲಿ ಓದಿಬಿಡುತ್ತೇನೆ. “To Prime Minister of India (PMO),

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

Government of India Medical Education, Ministry of Health and Family Welfare, National Medical Council, Indian Medical Association, Chief Justice of India, Directorate of Enforcement, Government of India, ಈ ರೀತಿ ಎಲ್ಲರಿಗೂ, ಕರ್ನಾಟಕ ಸರ್ಕಾರಕ್ಕೆ ಕೂಡ ಬರೆದಿದ್ದಾನೆ. ಆ ಪತ್ರದಲ್ಲರುವ ವಿಷಯವೇನೆಂದರೆ, “regarding seat blocking/seat surrendering/ seat cancelling in medical college courses like MBBS and Post Graduation. Money laundering by colleges after cancellation of seats.

Myself Sahil Ahuja, I am pursuing my MBBS from Ukraine, Uzhgorod National University. I am a 4th year student. I got admission in Ukraine in 2018. I scored 500 marks with rank of 21580 (NEET All India Rank) in NEET 2018 examination conducted by National Testing Agency.

I register myself in Karnataka Examination Authority for counseling to get admission in Karnataka colleges in OPN category which are provided by Government for meritorious Karnataka and non-Karnataka students with less fee amount fixed by Government for GMP seats for Karnataka students and OPN category seats for non-Karnataka students.

I was not allotted any seat in 1st, 2nd seat allotment and in mop up round. I was called by Karnataka Examination Authority for physical verification of documents with DD (Demand Draft) of Rs.6,95,550/-. I went to KEA for physical verification of documents with demand draft of Rs.6,95,550/-..... My documents

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

were verified and I was said to wait for sometime after that seat allotment will be done. The mop up round started with seat allotment of higher marks students. Students with 609 marks got the 1st seat in mop up round with All India Rank 1078. He was already been allotted seat in All India quota in counseling conducted by Medical Council of India..... These seats were blocked and later cancelled.....”

(ಮುಂದು)

(706) 29-03-2022 4.10 ಟಿಸಿಹೆಚ್-ಬಿಎನ್‌ಎಸ್

ಶ್ರೀ ಮೋಹನ್ ಕುಮಾರ್ ಕೊಂಡಜ್ಜಿ (ಮುಂದು):-

ಈ ರೀತಿ various allegations ಅನ್ನು ಅವನು ಮಾಡಿದ್ದಾನೆ. He is No.1 in India. ಅವನಿಗೆ ಇಲ್ಲಿ ಸೀಟ್ ಸಿಗುವುದಿಲ್ಲ. ಅವನು ಉಕ್ರೇನ್‌ನಲ್ಲಿದ್ದಾನೆ. ಅವನು ಅದರ ಬಗ್ಗೆ ದೂರು ಕೊಟ್ಟು ಸಾಕಷ್ಟು ವರ್ಷಗಳಾಗಿದೆ.

ಸಭಾಪತಿಯವರು:- ಮಾನ್ಯ ಮೋಹನ್ ಕುಮಾರ್ ಕೊಂಡಜ್ಜಿ ಯವರೇ, ನೀವು ಅದರ ಒಂದು ಪ್ರಿಂಟ್ ತೆಗೆದು ಕೊಡಿ.

ಶ್ರೀ ಮೋಹನ್ ಕುಮಾರ್ ಕೊಂಡಜ್ಜಿ:- ಮಾನ್ಯ ಸಭಾಪತಿಯವರೇ, ಇದು ಮೊಬೈಲ್‌ನಲ್ಲಿ ಇರುವುದರಿಂದ ಪ್ರಿಂಟ್‌ತೆಗೆದುಕೊಳ್ಳಬೇಕು. ಈಗ ನಾನು ಇದನ್ನು ಓದುವುದಕ್ಕೆ ಕಷ್ಟ ಆಗುತ್ತಿದೆ. ದಯವಿಟ್ಟು ಕರ್ನಾಟಕದಲ್ಲಿ ಈ ಸೀಟ್ ಬ್ಲಾಕಿಂಗ್ ದಂಧೆ ಎಲ್ಲಾ ಸರ್ಕಾರ ಇದ್ದಾಗಲೂ ಕೂಡ ನಡೆಯುತ್ತಿದೆ. ಆದ್ದರಿಂದ ಇದನ್ನು ದಯವಿಟ್ಟು ತಡೆಯಬೇಕು.

ಶ್ರೀ ಜಿದಾನಂದ್ ಎಂ.ಗೌಡ (ಪದವೀಧರರ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ಒಂದು ನಿಮಿಷ. ನನ್ನದು ಒಂದು ಪ್ರಶ್ನೆ ಇದೆ.

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಸಭಾಪತಿಯವರು:- ಮಾನ್ಯ ಚಿದಾನಂದ್ ಎಂ.ಗೌಡರವರೇ, ಈಗ ತಮಗೆ ಮಾತನಾಡುವುದಕ್ಕೆ ಅವಕಾಶ ಕೊಡುವುದಕ್ಕೆ ಆಗುವುದಿಲ್ಲ. ನಿಮಗೆ ಆಮೇಲೆ ಪ್ರಶ್ನೆ ಕೇಳುವುದಕ್ಕೆ ಅವಕಾಶ ಕೊಡುತ್ತೇನೆ. ತಾವು ದಯವಿಟ್ಟು ಕುಳಿತುಕೊಳ್ಳಬೇಕು.

ಡಾ|| ಅಶ್ವಥ್ ನಾರಾಯಣ ಸಿ.ಎನ್ (ಉನ್ನತ ಶಿಕ್ಷಣ, ಐಟಿ & ಐಐಟಿ, ವಿಜ್ಞಾನ ಮತ್ತು ತಂತ್ರಜ್ಞಾನ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆ ಸಚಿವರು):-
ಮಾನ್ಯ ಸಭಾಪತಿಯವರೇ, Karnataka Examination Authority (KEA) ಈ ಕೌನ್ಸಿಲಿಂಗ್ ವಿಚಾರದಲ್ಲಿ ಇವತ್ತು ನಮ್ಮ ಗೌರವಾನ್ವಿತ ಸದಸ್ಯರುಗಳು ನಿಯಮ 330 ರಡಿ ಸೂಚನೆಯನ್ನು ತಂದಿದ್ದಾರೆ. ಬಹಳ ಮುಖ್ಯವಾಗಿ KEA ಯಲ್ಲಿ ಎಲ್ಲವೂ ಕೂಡ ಯಾವುದೇ ರೀತಿಯಾದ thirty party ಗೆ ಅವಕಾಶವೇ ಇಲ್ಲ. Third Party ಗೆ ಅಲ್ಲಿನ ಯಾವುದೇ ಒಂದು ಪ್ರಕ್ರಿಯೆಯಲ್ಲಿ ಭಾಗವಹಿಸುವುದಕ್ಕೆ ಅವಕಾಶವಿಲ್ಲ. ನಾನು ಬಹಳ ಸ್ಪಷ್ಟವಾಗಿ ಹೇಳುವುದೇನೆಂದರೆ, ನಿಜಕ್ಕೂ ಇದು ಇಡೀ ಭಾರತದಲ್ಲೇ ಒಂದು ಉತ್ತಮವಾಗಿರುವಂಥ ಸಂಸ್ಥೆ. ಇದು ಬಹಳ ಉತ್ತಮವಾಗಿ ಮತ್ತು ಪಾರದರ್ಶಕವಾಗಿ ಬಹಳ ಅಚ್ಚುಕಟ್ಟಾಗಿ ಜನರ ಪರವಾಗಿ ವಿದ್ಯಾರ್ಥಿಗಳಿಗೆ ಪೂರಕವಾಗಿ ಕಾಲ ಕಾಲದಿಂದಲೂ ನಡೆದುಕೊಂಡು ಬಂದಿರುವ ಒಂದು ಉತ್ತಮ ಸಂಸ್ಥೆಯಾಗಿ ಬೆಳೆದಿದೆ. ಸಾಮಾನ್ಯವಾಗಿ ಒಂದು ಸಂಸ್ಥೆ ಈ ರೀತಿ ತನ್ನ ಬದ್ಧತೆ, ಪಾರದರ್ಶಕತೆ, ಗುಣಮಟ್ಟವನ್ನು ಕಾಪಾಡಿಕೊಳ್ಳುವುದು ಬಹಳ ದೊಡ್ಡ ಸವಾಲು. ಆದರೂ ಕೂಡ ಇವತ್ತಿ ದಿವಸ ಇದು ಕಾಪಾಡಿಕೊಂಡು ಬಂದಿರುವಂಥದ್ದು ಒಂದು ಒಳ್ಳೆಯ ಬೆಳವಣಿಗೆ. ಈ ದಿಕ್ಕಿನಲ್ಲಿ ಇವತ್ತಿನ ದಿವಸ third party ಬೇರೆ ಬೇರೆ ರೀತಿಯಲ್ಲಿ interference ಮಾಡುವುದಕ್ಕೆ ಅವಕಾಶವಿಲ್ಲ ಎಂದು ಈಗಾಗಲೇ ನಾವು ಉತ್ತರದಲ್ಲಿ ಹೇಳಿದ್ದೇವೆ. ಇನ್ನೂ ಬಹಳ ಸ್ಪಷ್ಟವಾಗಿ ಹೇಳುವುದಾದರೆ, ಪ್ರಾರಂಭದಲ್ಲಿ ಯಾವುದೇ ಅರ್ಜಿ ಸಲ್ಲಿಕೆಯಾಗಲೇ, ಮಾಹಿತಿ ಕೊಡುವುದಾಗಲೇ ಇವೆಲ್ಲವೂ ಸಂಪೂರ್ಣವಾಗಿ digitalise ಆಗಿದೆ. ಇದು Onlineನಿ ಸಮೂಲಕ ಇರುವಂಥದ್ದು. ಹಾಗಾಗಿ, ಯಾವುದೇ ಮಾಹಿತಿಗಳನ್ನು ಪಡೆದುಕೊಳ್ಳಬೇಕಾದರೆ, ಆನ್‌ಲೈನ್ ಮೂಲಕ, documentation ಮೂಲಕ, ಯಾವುದೇ ರೀತಿಯಾದ manual intervention ಗೆ ಅವಕಾಶವಿಲ್ಲ ಅಥವಾ ಯಾವುದೋ ವ್ಯಕ್ತಿಗಳು ಬೇರೆ ರೀತಿಯಲ್ಲಿ ಕೈಯಲ್ಲಿ ಕೊಡುವಂತಹ

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಯಾವುದೇ ರೀತಿಯಾದ ಚಟುವಟಿಕೆಗಳನ್ನು, ಯಾವುದೋ ಒಂದು ಸಂಸ್ಥೆಗಳಿಂದ ಇದನ್ನು ಭರ್ತಿ ಮಾಡಿಕೊಳ್ಳುವುದಕ್ಕೆ ಇದ್ಯಾವುದಕ್ಕೂ ಅವಕಾಶವಿಲ್ಲ. ಹಾಗೆಯೇ ಒಂದು ಡಿ.ಡಿ. ಸಲ್ಲಿಸುವುದಕ್ಕಾಗಲೇ ಅಥವಾ ಪೇಮೆಂಟ್ ಸಲ್ಲಿಸುವುದಕ್ಕಾಗಲೇ ಯಾವುದೇ ರೀತಿಯಲ್ಲಿ third party ಗೆ ಅವಕಾಶವಿಲ್ಲ. ಯಾವುದೇ ಒಬ್ಬ ವಿದ್ಯಾರ್ಥಿ ಕೌನ್ಸಿಲಿಂಗ್ ಅಟೆಂಡ್ ಮಾಡಬೇಕಾದರೆ, ಆ ವಿದ್ಯಾರ್ಥಿ ತನ್ನ Identity Card ಮತ್ತು ಅವರ ಜೊತೆಯಲ್ಲಿ ಬರುವಂಥ ವ್ಯಕ್ತಿಯ ಬಹಳ ಸ್ಪಷ್ಟವಾಗಿ Identity Card ನ್ನು ಅವರ ಗಾರ್ಡಿಯನ್ ಅಥವಾ ಅವರ ತಂದೆ ಎಂದು ಅವನೇ ಸ್ವತಃ ಈ ಮೊದಲೇ Identity Card ನ್ನು ಮಾಡಿಸಿಕೊಂಡು ಪರ್ಮಿಷನ್ ತೆಗೆದುಕೊಂಡು ಬರಬೇಕು. ಯಾರೋ ಒಬ್ಬರು third party ಹೇಗೋ ಬಂದು ಹೋಗುವುದಕ್ಕೆ ಯಾವುದೇ ರೀತಿ ಅವಕಾಶಗಳಿಲ್ಲ. ಹಾಗಾಗಿ, ಆ ವಿದ್ಯಾರ್ಥಿಗಳು ಬಹಳ ಸ್ಪಷ್ಟವಾಗಿ ಅರ್ಜಿಯನ್ನು ಸಲ್ಲಿಕೆ ಮಾಡಿಕೊಂಡು, ಯಾರು ಅವರ ತಂದೆ-ತಾಯಿ ಅಥವಾ ಗಾರ್ಡಿಯನ್‌ಗಳನ್ನು ಕರೆದುಕೊಂಡು ಬರುವುದಕ್ಕೆ ಮೊದಲೇ ಫೋಟೋವನ್ನು ಮತ್ತು ಎಲ್ಲಾ ರೀತಿಯಾದಂಥ identification ಗೆ ಬೇಕಾಗಿರತಕ್ಕಂಥ ಎಲ್ಲಾ ಮಾಹಿತಿಗಳನ್ನು ಪಡೆದುಕೊಂಡು ಆ ವ್ಯಕ್ತಿಯನ್ನು ಒಳಗಡೆ ಬಿಡುವಂಥ ಕೆಲಸ ಆಗುತ್ತದೆ. ಇದರಲ್ಲಿ ಬಹಳ ಸ್ಪಷ್ಟವಾಗಿ ಹೇಳುವುದಾದರೆ, ಆ ವಿದ್ಯಾರ್ಥಿಯ ಜೊತೆಯಲ್ಲಿ ಕರೆದುಕೊಂಡು ಬಂದಿರತಕ್ಕಂಥ ಒಬ್ಬರು ಮಾನ್ಯ ಶ್ರೀಧರವರೇ ಸ್ವತಃ ಬಂದು, ಕೌನ್ಸಿಲಿಂಗ್‌ನಲ್ಲಿ ಭಾಗವಹಿಸುತ್ತಾರೆ. ಅವರು ಭಾಗವಹಿಸಿದಾಗ ಈ ಹುಡುಗನಿಗೆ ಸೀಟ್ ಸಿಗುವುದಿಲ್ಲ. ಸೀಟ್ ಸಿಗದೇ ಇರುವ ವಿದ್ಯಾರ್ಥಿಯ ಡಿ.ಡಿ.ಯನ್ನು ಬಳಸಿಕೊಳ್ಳುವುದಕ್ಕೆ ಅವರವರೇ ಮಾತನಾಡಿಕೊಂಡು ಇನ್ನೊಬ್ಬರ ಮಗಳ ಅಡ್ಮಿಷನ್‌ಗೆ ಆ ಡಿ.ಡಿ.ಯನ್ನು ಬಳಕೆ ಮಾಡಿಕೊಳ್ಳುತ್ತಾರೆ. ಅಂದರೆ ಈ ಹುಡುಗನಿಗೆ ಸೀಟ್ ಸಿಗುವುದಿಲ್ಲವೆಂದು ಗೊತ್ತಾದಾಗ, ಇನ್ನೊಬ್ಬರು ಹೆಣ್ಣುಮಗಳನ್ನು ಕರೆದುಕೊಂಡು ಬಂದಿರತಕ್ಕಂಥವರ ಮಗಳಿಗೆ ಈ ಡಿ.ಡಿ.ಯನ್ನು ಬಳಕೆ ಮಾಡಿಕೊಳ್ಳುತ್ತಾರೆ. ಹಾಗಾಗಿ, ಆ ರೀತಿ ಬಳಕೆ ಮಾಡಿಕೊಂಡಾಗ ಈ ಕೇಸ್ ಲೋಕಾಯುಕ್ತ ಸಂಸ್ಥೆಗೆ ರೆಫರ್ ಆಗುತ್ತದೆ. ಆ ಲೋಕಾಯುಕ್ತದವರು investigation ಮಾಡಿದಾಗ ಅದು ಬಹಳ ಸ್ಪಷ್ಟವಾಗಿ ಗೊತ್ತಾಗುತ್ತದೆ. ಅದನ್ನು ಅವರವರೇ ಮಾಡಿಕೊಂಡಿರತಕ್ಕಂಥದ್ದು. ಸಿ.ಇ.ಇ.ಗೆ ಅಲ್ಲಿ ಯಾವುದೇ ರೀತಿಯಾದ ಪಾತ್ರವಿಲ್ಲ. ಇದು ಬಹಳ ಸ್ಪಷ್ಟವಾಗಿ ಕಂಡುಬಂದಾಗ, ಲೋಕಾಯುಕ್ತ ಸಂಸ್ಥೆಯವರು ಈ ಕೇಸ್‌ನ್ನು

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಸಂಪೂರ್ಣವಾಗಿ ಅಂತಿಮಗೊಳಿಸಿ ಕ್ಲೋಸ್ ಮಾಡುತ್ತಾರೆ. ನೀವು ಬೇರೆ ರೀತಿಯಲ್ಲಿ ಡಿ.ಡಿ. ಕೊಟ್ಟಿರುವಂಥ ಇನ್ನೊಂದು, ಮತ್ತೊಂದನ್ನು ಆ ಸಂಬಂಧಪಟ್ಟ ವ್ಯಕ್ತಿಗಳಿಂದ ಪಡೆದುಕೊಳ್ಳುವಂಥದ್ದನ್ನು ಮಾಡಿಕೊಳ್ಳಬೇಕು ಎಂದಾಯಿತು. ಅದು ಇಷ್ಟೇ ಇರುವಂಥದ್ದು. ಇನ್ನು ಮುಂದಿನ ದಿನಗಳಲ್ಲಿ ಕೆಇಎಯನ್ನು ಇನ್ನೂ ಉತ್ತಮ ಗುಣಮಟ್ಟವನ್ನು ಹೆಚ್ಚಿಸುವುದಕ್ಕೆ 2010ರಲ್ಲಿ platform ಮಾಡಿರತಕ್ಕಂಥದ್ದು. ಅವರೇ inhouse ನಲ್ಲಿ ಮಾಡಿಕೊಂಡಿದ್ದಾರೆ. ಯಾವುದೇ ರೀತಿಯಲ್ಲೂ outsourcing ನ್ನು ಮಾಡಿಕೊಳ್ಳದೇ ಅವರೇ inhouse ನಲ್ಲಿ ಮಾಡುತ್ತಿದ್ದಾರೆ. ಈಗ ಸಂಪೂರ್ಣವಾಗಿ ಈ ಕಾಲಕ್ಕೆ ಪ್ರಸ್ತುತವಾಗುವ ರೀತಿಯಲ್ಲಿ 2022 ರಿಂದ ಎಲ್ಲಾ ರೀತಿಯಿಂದಲೂ ಇನ್ನೂ platform ನ್ನು ಉತ್ತಮಗೊಳಿಸಿ, ಒಂದು experience, ನಮ್ಮ ಕರ್ನಾಟಕ ಸಿ.ಇ.ಐ. ಕೌನ್ಸಿಲಿಂಗ್ ಆಗಲೇ, ನೀಟ್ ಕೌನ್ಸಿಲಿಂಗ್ ಆಗಲೇ ಅಥವಾ ಯಾವುದೇ ರೀತಿಯ ಪರೀಕ್ಷೆ ನಡೆಸುವುದಾಗಲೇ ಇವೆಲ್ಲವುಗಳನ್ನೂ ಇನ್ನೂ ಉತ್ತಮವಾಗಿ ನಡೆಯಬೇಕು. ಕೌನ್ಸಿಲಿಂಗ್‌ಗಳು ಉತ್ತಮವಾಗಿ ನಡೆಯುವುದಕ್ಕೆ ಪೂರಕವಾಗಿರತಕ್ಕಂಥ ಎಲ್ಲಾ ರೀತಿಯಾದ ಕ್ರಮಗಳನ್ನು ವಹಿಸಲಾಗುವುದು. ಇನ್ನೂ ಹೆಚ್ಚಿನ ಗುಣಮಟ್ಟ ಹಾಗೂ ಇನ್ನೂ experience, ನಮ್ಮ ದೇಶದಲ್ಲಿ ಪ್ರಸ್ತುತ ನಾವು ಮುಂಚೂಣಿಯಲ್ಲಿದ್ದೇವೆ. ಇನ್ನೂ ಹೆಚ್ಚಿನ ಪಾರದರ್ಶಕತೆ ಮತ್ತು ನೈತಿಕತೆ ಮತ್ತು ಉತ್ತಮ ಗುಣಮಟ್ಟವನ್ನು ಕಾಪಾಡಿಕೊಂಡಿದ್ದೇವೆ. ಆ ಗುಣಮಟ್ಟವನ್ನು ಕಾಪಾಡಿಕೊಳ್ಳುವುದಕ್ಕೆ ಎಲ್ಲಾ ರೀತಿಯಾದ ಕ್ರಮಗಳನ್ನು ಮುಂದಿನ ದಿನಗಳಲ್ಲೂ ಕೂಡ ವಹಿಸುತ್ತೇವೆ. ಇದರ ಜೊತೆಯಲ್ಲೇ 'GetCETgo' ಅಡಿಯಲ್ಲಿ ಯಾವುದೇ ವಿದ್ಯಾರ್ಥಿಗಳು ಇನ್ನು ಮುಂದಿನ ದಿನಗಳಲ್ಲಿ ಅರ್ಜಿಯನ್ನು ಬರೆಸುವುದಕ್ಕೂ ಕೂಡ ಕಾಲೇಜುಗಳಲ್ಲಿ ಕಲಿಸುವಂಥದ್ದು ಆಗುತ್ತದೆ. ಆನ್‌ಲೈನ್ ನಲ್ಲೂ ಕೂಡ ಅವರಿಗೆ ಬಹಳಷ್ಟು ಸ್ಪಷ್ಟವಾಗಿ ಮಾಹಿತಿಗಳನ್ನು ಕೊಟ್ಟು, ಅರ್ಜಿಯನ್ನು ಭರ್ತಿ ಮಾಡುವುದಕ್ಕೆ ಇನ್ನೂ ಉತ್ತಮವಾದ ಸಲಹೆ-ಸೂಚನೆಗಳನ್ನು ಕೊಟ್ಟು, ಅವರಿಗೆ mock demonstration ಗಳನ್ನು, ಕೊಟ್ಟು, ಅವರು ಹೇಗೆ ಅರ್ಜಿ ಭರ್ತಿ ಮಾಡಬೇಕು. ಏನೇ ತಪ್ಪು-ಒಪ್ಪುಗಳಿದ್ದರೂ ಕೂಡ ನೋಡಿ ಪರಿಶೀಲನೆ ಮಾಡುವುದಕ್ಕೆ ಎಲ್ಲಾ ರೀತಿಯಾದ analytics ನ್ನು ಬಳಕೆ ಮಾಡಿ ಒಂದು ಉತ್ತಮವಾಗಿ ವಿದ್ಯಾರ್ಥಿಗಳ ಸ್ನೇಹಿಯಾಗುವ ರೀತಿಯಲ್ಲಿ ನಮ್ಮ 'GetCETgo' ನಲ್ಲೇ ಇವುಗಳಿಗೆಲ್ಲಾ provision

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಮಾಡಿಕೊಡುತ್ತಿದ್ದೇವೆ. ಈ 'GetCETgo' ಎಂದರೆ, CET, NEET, JEE exams ಬರೆಯತಕ್ಕಂಥವರಿಗೆ ಆನ್‌ಲೈನ್‌ನಲ್ಲಿ ಎಲ್ಲಾ ರೀತಿಯಾದ ತರಬೇತಿಗಳನ್ನು ಕೊಡುವುದಕ್ಕೆ ಮತ್ತು ಎಲ್ಲಾ ಗುಣಮಟ್ಟದ ಕಲಿಕೆಯನ್ನು, ಎಲ್ಲಾ synopsis ಗಳನ್ನು, mock test and examination ಗಳನ್ನು, ಮತ್ತು ಇತರೆ ವಿದ್ಯಾರ್ಥಿಗಳು ಅದೇ same time ನಲ್ಲಿ repeated ಆಗಿ entrance examination ಗಳನ್ನು ಬೇರೆ ವಿದ್ಯಾರ್ಥಿಗಳ ಜೊತೆ ಭಾಗವಹಿಸುವುದಕ್ಕೆ ಅವಕಾಶ ಆಗುತ್ತದೆ. Mock test ನಲ್ಲೇ ಅವನು ಎಲ್ಲಾ ರೀತಿಯಲ್ಲೂ ಭಾಗವಹಿಸುವುದಕ್ಕೆ ಅವಕಾಶವನ್ನು ಮಾಡಿಕೊಡುತ್ತೇವೆ. ಅವನ performance ಹೇಗಿದೆ, ಅವನು ಏನನ್ನು improve ಮಾಡಿಕೊಳ್ಳಬೇಕು. ಗ್ರಾಮೀಣ ಭಾಗದಲ್ಲಿ ಅವನ ಗುಣಮಟ್ಟ ಇನ್ನೂ ಹೆಚ್ಚು ಮಾಡಿಕೊಂಡು ಯಾವುದೇ ಕುಗ್ರಾಮದಲ್ಲಿದ್ದರೂ ಕೂಡ ಅವರು ಕೂಡ ಸರಳವಾಗಿ ಮತ್ತು ಸುಲಭವಾಗಿ ಎಲ್ಲಾ ಪರೀಕ್ಷೆಗಳನ್ನು ಎದುರಿಸಲು ಅನುಕೂಲವಾಗಿದೆ. ಕಳೆದ ಎರಡು ವರ್ಷಗಳಲ್ಲಿ ನಮ್ಮ performance ನೀಟ್‌ನಲ್ಲಾಗಲಿ, ಸಿ.ಇ.ಟಿ.ಯಲ್ಲಾಗಲಿ ಬಹಳಷ್ಟು ಉತ್ತಮಗೊಂಡಿದೆ. ಇನ್ನು ಮುಂದಿನ ದಿನಗಳಲ್ಲಿ JEE ಗೂ ಕೂಡ ಈ ಒಂದು ಅವಕಾಶವನ್ನು ಮಾಡಿಕೊಡುತ್ತಿದ್ದೇವೆ. ಆ ಮೂಲಕ ಎಲ್ಲವನ್ನೂ ಹೆಚ್ಚಿಸುವಂಥದ್ದು. ಮತ್ತೆ platform ನ್ನು completely upgrade ಮಾಡುವುದಕ್ಕೆ ಎಲ್ಲಾ ತಯಾರಿ ಮಾಡುತ್ತಿದ್ದೇವೆ.

ಶ್ರೀ ಚಿದಾನಂದ್ ಎಂ.ಗೌಡ (ಪದವೀಧರರ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ಅವಕಾಶ ಕೊಟ್ಟಿದ್ದಕ್ಕಾಗಿ ಧನ್ಯವಾದಗಳು. ಈಗ ಇತ್ತೀಚೆಗೆ ನಡೆದಂತಹ ಪಿ.ಜಿ. ನೀಟ್ ಪರೀಕ್ಷೆಗಳಲ್ಲಿ ಈಗ ಏನು ಕೆಇಎ ಮುಖಾಂತರ ಸೀಟ್ ಅಲಾಟ್‌ಮೆಂಟ್ ಆಗುತ್ತಿದೆ, ಅದರಲ್ಲೂ ಕೂಡ ನನ್ನ ಸ್ವಂತ ಅನುಭವದ ಬಗ್ಗೆ ಹೇಳುವುದಾದರೆ, ನನ್ನ ಮಗಳು ನೀಟ್‌ನಲ್ಲಿ ಸುಮಾರು 466 ಮಾರ್ಕ್‌ಗಳನ್ನು ತೆಗೆದುಕೊಂಡಿದ್ದರು. ಇಲ್ಲಿ ಈ ಮುಂಚೆ ಒಂದು ಇರುತ್ತದೆ. ಎಂ.ಎಸ್.ರಾಮಯ್ಯ ಕಾಲೇಜ್‌ನಲ್ಲಿ ಸೀಟ್ ಸಿಗಬಹುದೆಂದು ಅಂದುಕೊಂಡಿದ್ದೆವು. ಆದರೆ first list announce ಆದಾಗ ಇಲ್ಲಿ ಸೀಟ್ ಸಿಗುವುದಿಲ್ಲ. ಇಲ್ಲಿ ಯಾವುದೋ ಒಂದು ಬೇರೆ ಕಾಲೇಜ್‌ನಲ್ಲಿ ಸೀಟ್ ಸಿಗುತ್ತದೆ. ಅದಾದ ನಂತರ ನಮಗೆ ಅನುಮಾನ ಬಂದು ಅಲ್ಲಿ ಚೆಕ್ ಮಾಡಿಸಿದಾಗ, ಕುಮಾರಿ ಸೃಷ್ಟಿ ಎನ್ನುವ ಒಬ್ಬರು

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಹೆಣ್ಣುಮಗಳು 4765 ನೇ rank ಪಡೆದುಕೊಂಡಿದ್ದರು. ಆದರೆ ಆ ಹುಡುಗಿಗೆ ಎಲ್ಲೋ ಒಂದು ಕಡೆ.... General merit ಗೆ ತಂದು cut off percentage 1031 rank ಇದೇ ಜನರಲ್ ಮೆರಿಟ್‌ಗೆ 9765ನೇ rank ಗೆ ಸೀಟ್ ಅಲಾಟ್ ಆಗುತ್ತದೆ.

(ಮುಂದು)

(707)29.3.2022/4.20/ಎಂ.ಎಂ-ಕೆ.ಎಸ್

ಶ್ರೀ ಚಿದಾನಂದ ಎಂ. ಗೌಡ(ಮುಂದು):-

1031 rank ಇದ್ದರೆ ಜನರಲ್ ಮೆರಿಟ್‌ಗೆ 9765ನೇ rank ಗೆ ಸೀಟ್ ಹಂಚಿಕೆಯಾಗುತ್ತದೆ. ನಾನು ತಕ್ಷಣವೇ ಮಾನ್ಯ ಸದಸ್ಯರಾದ ಅರುಣರವರು ಹೇಳಿದ ಅಧಿಕಾರಿಯನ್ನು ಫೋನ್ ಮುಖಾಂತರ ಸಂಪರ್ಕ ಮಾಡಿದೆ. “ನಾನು ಎಂ.ಎಲ್.ಸಿ., ಮಾತನಾಡುತ್ತಿದ್ದೇನೆ, ಈ ರೀತಿ ಆಗಿದೆ” ಎಂದು ಕೇಳಿದಾಗ ಅವರು “ಇಲ್ಲ, ಅದೆಲ್ಲಾ ನಮ್ಮೆಲ್ಲ ಸಾಧ್ಯವಿಲ್ಲ” ಎಂದು ಹೇಳಿದರು. ಅವರಿಗೆ WhatsApp ನಲ್ಲಿಯೂ ಮೆಸೇಜ್ ಮುಖಾಂತರ ಮಾಹಿತಿ ಕಳುಹಿಸಿದೆ. ಆಗ ಅವತ್ತೇ ಅವರು ತಕ್ಷಣವೇ announce ಮಾಡಿದ ಅಷ್ಟೇ ಅನ್ನು ಕ್ಯಾನ್ಸಲ್ ಮಾಡಿದರು. ಆಮೇಲೆ ನಾವು ನೀವೇಕೆ ಪಾರದರ್ಶಕವಾಗಿ complete list ಅನ್ನು announce ಮಾಡುವುದಿಲ್ಲ ಎಂದು ಕೇಳಿದೆವು. ಅಷ್ಟನ್ನು ವಿದ್ಯಾರ್ಥಿಗಳ ಇ-ಮೇಲ್‌ಗೆ ಹಾಕುತ್ತಾರೆ. ಕೆ.ಇ.ಎ., ಗೆ ಸಂಬಂಧಿಸಿದ ಕಛೇರಿಯಲ್ಲಿ ಪಾರದರ್ಶಕವಾಗಿ ಅಷ್ಟನ್ನು announce ಮಾಡುವುದಿಲ್ಲ. ಅದನ್ನು ನಾವು ಪ್ರಶ್ನೆ ಮಾಡಿದಾಗ “ನಾವು ಇಲ್ಲಿಯವರೆಗೂ ಯಾವತ್ತೂ ಮಾಡಿಲ್ಲ, ಏತಕ್ಕೆ ಮಾಡಬೇಕು” ಎಂದೆಲ್ಲಾ ರೀತಿ ಪ್ರಶ್ನೆ ಮಾಡಿದರು. “ಇಲ್ಲ ಅದು ಆಗಲೇಬೇಕಾಗುತ್ತದೆ, ಇಲ್ಲದಿದ್ದರೆ ನಾನು ಪ್ರಶ್ನೆ ಮಾಡುತ್ತೇನೆ” ಎಂದು ಹೇಳಿದಾಗ ಮಾರನೆಯ ದಿವಸ ಅಷ್ಟೇ announce ಆಗುತ್ತದೆ. ಆಗ ಆ ಹೆಸರು ಇರುವುದಿಲ್ಲ. ಈ ರೀತಿಯಾಗಿ seat blocking ದಂಧೆಗೆ; ಒಂದು ಪಿ.ಜಿ., ಸೀಟ್ ತೆಗೆದುಕೊಳ್ಳುವುದು ಎಂದರೆ ಕೊರೋನಾ ಸಂದರ್ಭದಲ್ಲಿ ಎರಡು ವರ್ಷ ನಿರಂತರವಾಗಿ ಆ ಮಕ್ಕಳು ತಪಸ್ಸು ಮಾಡಿರುತ್ತಾರೆ. ಅವರು ಈ ರೀತಿಯಾಗಿ ಮಕ್ಕಳಿಗೆ ಅನ್ಯಾಯ ಮಾಡುತ್ತಾರೆಂದರೆ ಖಂಡಿತವಾಗಿಯೂ ನೋವಾಗುತ್ತದೆ. ನಿನ್ನೆ

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಕೂಡ ನಾವು ಶಿಕ್ಷಣ ಸಚಿವರಿಗೆ ಮತ್ತು ವೈದ್ಯಕೀಯ ಶಿಕ್ಷಣ ಸಚಿವರಿಗೆ ಆ ಹಿನ್ನೆಲೆಯಲ್ಲಿಯೇ ಪ್ರಶ್ನೆ ಕೇಳಿದೆ. ಆ ಕಾರಣಕ್ಕಾಗಿ ದಯಮಾಡಿ ಇದನ್ನು ಕೂಲಂಕುಷವಾಗಿ ಇದು ಸರ್ಕಾರದ ತಪ್ಪು ಅಥವಾ ಬೇರೆ ಯಾರೂ ಗಮನಿಸಿಲ್ಲ ಎಂದಲ್ಲ. ಅಲ್ಲ ಅಧಿಕಾರಿಗಳು ಖಂಡಿತವಾಗಿಯೂ ಅಲ್ಲ ಏನೋ ನಡೆಸುತ್ತಿದ್ದಾರೆ. ಅದು ಎಲ್ಲರಿಗೂ ಗೊತ್ತಿರುವಂತಹ ವಿಚಾರವಾಗಿದೆ. ಈ ವಿಚಾರಕ್ಕೆ ತನಿಖೆಯಾಗಬೇಕಾಗುತ್ತದೆ. ಏನು ಅರ್ಹ ಬಡ ವಿದ್ಯಾರ್ಥಿಗಳಿದ್ದಾರೆ ಅವರಿಗೆ ಅನ್ಯಾಯವಾಗುವುದನ್ನು ತಪ್ಪಿಸಬೇಕೆಂದು ತಮ್ಮ ಮುಖಾಂತರ ನಾನು ಸರ್ಕಾರಕ್ಕೆ ಮನವಿ ಮಾಡುತ್ತೇನೆ.

ಶ್ರೀ ಎನ್. ರವಿಕುಮಾರ್(ವಿಧಾನಸಭೆಯಿಂದ ಚುನಾಯಿತರಾದವರು):- ಮಾನ್ಯ ಸಭಾಪತಿಯವರೇ, ಮಾನ್ಯ ಸಚಿವರು ಉತ್ತರ ಕೊಟ್ಟಿದ್ದನ್ನು ನಾನು ಕೇಳಿದೆ. ನಾನು ಮಾನ್ಯ ಸಚಿವರಿಗೆ ಒಂದೇ ಪ್ರಶ್ನೆಯನ್ನು ಕೇಳುತ್ತೇನೆ. ಶ್ರೀ ಧನುಷ್ ಎಂಬ ವಿದ್ಯಾರ್ಥಿಗೆ ಮೆಡಿಕಲ್ ಸೀಟ್ ಸಿಕ್ಕಿಲ್ಲ. ನಿಮ್ಮ KEA (Karnataka Examination Authority) ಸೀಟ್ ಸಿಕ್ಕಿದೆ ಎಂದು ಹೇಳುತ್ತದೆ. ಸಾಮಾನ್ಯವಾಗಿ ಒಬ್ಬ ವಿದ್ಯಾರ್ಥಿಗೆ ಸೀಟ್ ಸಿಗದಿದ್ದಾಗ ಅವನು ಡಿ.ಡಿ., ಅನ್ನು ಏತಕ್ಕೆ ತೆಗೆಯುತ್ತಾನೆ? ಆ ವಿದ್ಯಾರ್ಥಿಯು ರೂ. 6,83,000/- ಡಿ.ಡಿ., ತೆಗೆದು ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ಕೊಡುತ್ತಾನೆ. ಆ ವಿದ್ಯಾರ್ಥಿಯ 'ನೀಟ್' rank ಎಷ್ಟು ಎಂದರೆ 2,87,721. ಯಾವ ವಿದ್ಯಾರ್ಥಿಗೆ ಸೀಟ್ ಸಿಕ್ಕಿತು; ಧನುಷ್ ಎಂಬ ವಿದ್ಯಾರ್ಥಿಯ ಡಿ.ಡಿ., ಅನ್ನು attach ಮಾಡಿಕೊಂಡು ಯಾವ ವಿದ್ಯಾರ್ಥಿನಿಗೆ ಮೆಡಿಕಲ್ ಸೀಟ್ ಸಿಕ್ಕಿತು, ಆಕೆ ಈಗ ಮೆಡಿಕಲ್ ಓದುತ್ತಿದ್ದಾಳೆ ಆ ವಿದ್ಯಾರ್ಥಿನಿಯ ನೀಟ್ rank ಎಷ್ಟು ಎಂದರೆ 6,82,215 ಅಂದರೆ, ಹತ್ತಿರತ್ತಿರ ನಾಲ್ಕು ಲಕ್ಷ ಚಿಲ್ಲರೆ ಅಷ್ಟು ranking ನಲ್ಲಿ difference ಇದೆ. ಈಕೆ ಈಗ ಮೆಡಿಕಲ್ ವಿದ್ಯಾರ್ಥಿನಿ. 2,87,721ನೇ rank ತೆಗೆದಿರುವ ಈ ವಿದ್ಯಾರ್ಥಿ ಮೆಡಿಕಲ್ ಸ್ಟೂಡೆಂಟ್ ಅಲ್ಲ. ಮಾನ್ಯ ಸಚಿವರು ಉತ್ತರ ಕೊಟ್ಟಾಗ ಏನು ಹೇಳಿದ್ದಾರೆಂದರೆ, ಶ್ರೀಧರ್ ಎಂಬುವವನು ತಪ್ಪಿತಸ್ಥನಾಗಿದ್ದಾನೆ. Mop-up round ನಲ್ಲಿ ಧನುಷ್ ಎಂಬುವವನು ಶ್ರೀಧರ್ ಜೊತೆಗೆ ಬಂದಿದ್ದನು. ಶ್ರೀಧರ್ ಎಂಬುವವನು ಇವೆಲ್ಲವನ್ನೂ ಗೋಲ್‌ಮಾಲ್ ಮಾಡಿದ್ದಾನೆ. ಗೋಲ್‌ಮಾಲ್ ಮಾಡಿದ್ದಾರೋ, ಬಿಟ್ಟಿದ್ದಾರೋ ಗೊತ್ತಿಲ್ಲ. ಆದರೆ ಮೆಡಿಕಲ್ ಸೀಟ್ ಸಿಕ್ಕಿದೆ; ಡಿ.ಡಿ., ಕಟ್ಟಿದ್ದಾನೆ, ಲೋಕಾಯುಕ್ತಕ್ಕೆ ದೂರು ಕೊಟ್ಟಿದ್ದಾನೆ. ಲೋಕಾಯುಕ್ತವು

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಕೆ.ಇ.ಎ., ತಪ್ಪು ಮಾಡಿದೆ ಎಂದು ಹೇಳಿದೆ. ಆದರೆ ಅಧಿಕಾರಿ ಬಗ್ಗೆ ಏತಕ್ಕೆ ಕ್ರಮ ತೆಗೆದುಕೊಳ್ಳುತ್ತಿಲ್ಲ? ಇನ್ನೂ ಒಂದು ಪಾಯಿಂಟ್ ಹೇಳುತ್ತೇನೆ, ಅವರ ನೀಟ್‌ನ ಸ್ಕೋರ್ ಎಷ್ಟು ಎಂದು ಹೇಳಿದರೆ 234 ಮತ್ತು 109. Ranking ನಲ್ಲಿ ಇಷ್ಟೆಲ್ಲಾ ವ್ಯತ್ಯಾಸಗಳಿರುತ್ತವೆ. ಡಿ.ಡಿ., ಅಮೌಂಟ್ ಕಟ್ಟಿ ಇಷ್ಟು ದಿನವಾಯಿತು. ಆ ವಿದ್ಯಾರ್ಥಿಗೆ ಅನ್ಯಾಯವಾಯಿತಲ್ಲವೇ? ಬಡ ವಿದ್ಯಾರ್ಥಿಗೆ ಕೋರ್ಸ್ ಕಛೇರಿಗೆ, ಇಲಾಖೆಯಿಂದ ಇಲಾಖೆಗೆ ಇಷ್ಟೆಲ್ಲಾ ಓಡಾಡುವುದಕ್ಕೆ ಸಾಧ್ಯವೇ? ಕೆ.ಇ.ಎ., ಎನ್ನುವುದು ವಿದ್ಯಾರ್ಥಿ ಸ್ನೇಹಿ ಆಗಬೇಕು, Parent friendly ಆಗಿರಬೇಕು, Education friendly ಆಗಿರಬೇಕು. ಅಧಿಕಾರದ ಅಟ್ಟಹಾಸದಲ್ಲ ಮೆರೆಯಬಾರದು. ನಾನು ಹೇಳುವುದೇನೆಂದರೆ, ಬಹಳ ಕಷ್ಟ ಪಟ್ಟು ಓದಿರುವ ವಿದ್ಯಾರ್ಥಿಗಳಿದ್ದಾರೆ. ಕೆ.ಇ.ಎ., ಬಗ್ಗೆ, ಸಿ.ಇ.ಇ., ಬಗ್ಗೆ ಮಾತನಾಡುತ್ತಿರುವುದು ಇದೇ ಮೊದಲಲ್ಲ. ನೂರಾರು ಜನ ವಿದ್ಯಾರ್ಥಿಗಳಿಗೆ ಮೆಡಿಕಲ್ ಸೀಟ್ ತಪ್ಪಿರುವುದು ಇದೆ. ಹಾಗಾಗಿ ಮತ್ತಷ್ಟು ಕೂಲಂಕಷವಾಗಿ ಮಾನ್ಯ ಸಚಿವರು ಸ್ಪಷ್ಟೀಕರಣ ನೀಡಬೇಕು. ಈ ವಿಷಯದ ಬಗ್ಗೆ ಮಾನ್ಯ ಸಚಿವರಿಗೆ ಅಗಾಧವಾದ ಜ್ಞಾನ ಇದೆ, ಸಾಕಷ್ಟು ಸುಧಾರಣೆಯನ್ನು ಮಾಡುತ್ತಿದ್ದಾರೆ, ಅವರ ಬಗ್ಗೆ ನನಗೆ ಅಪ್ರತಿಮವಾದ ಗೌರವವಿದೆ. ನಾನು ಅವರು ತಪ್ಪು ಮಾಡಿದ್ದಾರೆಂದು ಹೇಳುತ್ತಿಲ್ಲ. The Department has committed mistake. ಇಲಾಖೆಯ ಮೇಲೆ ಕ್ರಮವನ್ನು ತೆಗೆದುಕೊಳ್ಳಿ. ಸ್ಕೋರ್ ಹೇಳುತ್ತದೆ, ಒಳ್ಳೆಯ ranking ಇದೆ. ಮೆಡಿಕಲ್ ಸೀಟ್ ಸಿಕ್ಕಿದೆ, ಡಿ.ಡಿ., attach ಮಾಡಿದ್ದಾರೆ. ಡಿ.ಡಿ., ಹಣ ಕೂಡ ವಾಪಸ್ ಬಂದಿಲ್ಲ. ಇಷ್ಟು ವರ್ಷವಾಗಿದೆ ಇದರ ಬಗ್ಗೆ ತನಿಖೆ ಮಾಡಿದ್ದಾರೆಯೇ? ಅವನ ಹಣವೇನಾದರೂ ವಾಪಸ್ ಬಂದಿದೆಯೇ? ಹೋಗಲಿ ನನ್ನ ಹಣೆಬರಹ, ನಮ್ಮ ಕಥೆ ಮುಗಿಯಿತು, ಆಟೋ ಓಡಿಸಿಕೊಂಡು ಜೀವನ ನಡೆಸುತ್ತೇನೆ ಎಂದುಕೊಂಡ ಆತನಿಗೆ ಆರು ಲಕ್ಷ ರೂಪಾಯಿ ಹಣವಾದರೂ ವಾಪಸ್ ಬಂತಾ? ಒಬ್ಬ ವಿದ್ಯಾರ್ಥಿಯ ಭವಿಷ್ಯದ ಜೊತೆಯಲ್ಲಿ ಇಲಾಖೆ ಹೀಗೆ ಮೈ ಮರೆತರೆ ಹೇಗೆ?

ಸಭಾಪತಿಯವರು:- ಮಾನ್ಯ ರವಿಕುಮಾರ್‌ವರೇ, ಸಾಕು, ಈಗ ಮಾನ್ಯ ಸಚಿವರು ಉತ್ತರ ಹೇಳಲಿ.

ಶ್ರೀ ಡಿ.ಎಸ್. ಅರುಣ್:- ಮಾನ್ಯ ಸಭಾಪತಿಯವರೇ, . . .

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಶ್ರೀ ಮೋಹನ್ ಕುಮಾರ್ ಕೊಂಡಜ್ಜಿ:- ಮಾನ್ಯ ಸಭಾಪತಿಯವರೇ, ಒಂದೇ ಒಂದು:

ಶ್ರೀ ಪಿ.ಆರ್. ರಮೇಶ್:- ಮಾನ್ಯ ಸಭಾಪತಿಯವರೇ, . . .

ಸಭಾಪತಿಯವರು:- ಎಷ್ಟು ಸಲ ಅವಕಾಶ ಕೇಳುತ್ತೀರಿ?

ಶ್ರೀ ಡಿ.ಎಸ್. ಅರುಣ್:- ಮಾನ್ಯ ಸಭಾಪತಿಯವರೇ, ಬಹಳ ಬೇಸಿಕ್ ಇದೆ.

ಶ್ರೀ ಪಿ.ಆರ್. ರಮೇಶ್:- ಮಾನ್ಯ ಸಭಾಪತಿಯವರೇ, ಇದು ಬಹಳ ಪ್ರಮುಖವಾದುದು.

ಸಭಾಪತಿಯವರು:- ಮಾನ್ಯ ಸಚಿವರು ಉತ್ತರ ಹೇಳಲಿ ನೀವು ನಂತರ ಮಾತನಾಡಿ.

ಶ್ರೀ ಪಿ.ಆರ್. ರಮೇಶ್:- ಮಾನ್ಯ ಸಭಾಪತಿಯವರೇ, ದಯವಿಟ್ಟು ಒಂದೇ ನಿಮಿಷ. ಇದು ಬಹಳ ಪ್ರಮುಖವಾದುದು. ಒಂದು ಪ್ರಕರಣದಿಂದ ಯಾವ ರೀತಿ ಕೆ.ಇ.ಎ., ನೀಟ್ ಕೆಲಸ ಮಾಡುತ್ತಿವೆ ಎಂಬುದು ಇವರ ಉತ್ತರದಲ್ಲೆಯೇ ಗೊತ್ತಾಗುತ್ತಿದೆ. ಇದು ಬಹಳ ಪ್ರಮುಖವಾದ ಮತ್ತು ಮುಖ್ಯವಾದ ಪ್ರಕರಣವಾಗಿದೆ.

ಶ್ರೀ ಡಿ.ಎಸ್. ಅರುಣ್:- ಮಾನ್ಯ ಸಭಾಪತಿಯವರೇ, ಮಾನ್ಯ ಸಚಿವರು ಈ ಕೇಸ್ ಬಗ್ಗೆ ವಿವರವಾಗಿ ಹೇಳಿದ್ದಾರೆ. ನಾನು ಮಾತನಾಡುವಾಗ ಸಚಿವರು ಇರಲಿಲ್ಲ. ಇತ್ತೀಚೆಗೆ ನಡೆದ ಅಸಿಸ್ಟೆಂಟ್ ಪ್ರೊಫೆಸರ್;

ಸಭಾಪತಿಯವರು:- ಮಾನ್ಯ ಸಭಾನಾಯಕರು ಇದರ ಬಗ್ಗೆ ಎಲ್ಲವನ್ನೂ ಬರೆದುಕೊಟ್ಟಿದ್ದಾರೆ.

ಶ್ರೀ ಡಿ.ಎಸ್. ಅರುಣ್:- ಮಾನ್ಯ ಸಭಾಪತಿಯವರೇ, ಇದನ್ನು ಆಗಲೇ ಹೇಳಬೇಕಾಗಿತ್ತು. Software developers ಮತ್ತು programmers ಎಂದು ಏನು ಸಿಬ್ಬಂದಿ ಇದ್ದಾರೆ ಅವರು ಯಾರೂ ಖಾಯಂ ಸಿಬ್ಬಂದಿಗಳಲ್ಲ. ಅವರು ಅಲ್ಲಿ 5-6 ತಿಂಗಳು ಕೆಲಸ ಮಾಡುತ್ತಾರೆ. ಅದಾದ ಮೇಲೆ ಅವರಿಗೆ ಒಳ್ಳೊಳ್ಳೆಯ ಕಡೆ ಕೆಲಸ ಸಿಗುತ್ತದೆ. Base staff ಗೆ ಅವರು ಒಳ್ಳೆಯದನ್ನೇ ಮಾಡಲಿಲ್ಲ. ಏಕೆಂದರೆ ಅವರು ಅಲ್ಲಲ್ಲ. ಎಲ್ಲರೂ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಾರೆ.

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

Software developers ನ್ನು ಖಾಯಂ ಆಗಿ ತೆಗೆದುಕೊಂಡರೆ ಮಾತ್ರ ಕೆ.ಇ.ಎ., ಗೆ ಮುಂದಿನ ದಿನಗಳಲ್ಲಿ ಸರಿಯಾದ ವ್ಯವಸ್ಥೆ ಆಗುತ್ತದೆ. ದಯಮಾಡಿ ಮಾನ್ಯ ಸಚಿವರು ಅದರ ಬಗ್ಗೆ ಗಮನ ಹರಿಸಬೇಕು.

ಶ್ರೀ ಪಿ.ಆರ್. ರಮೇಶ್:- ಮಾನ್ಯ ಸಭಾಪತಿಯವರೇ, ನನ್ನ ಒಂದು ಸಣ್ಣ ಪ್ರಶ್ನೆಗೆ ಮಾನ್ಯ ಸಚಿವರು ಸ್ಪಷ್ಟೀಕರಣ ಕೊಡಬೇಕು. ಶ್ರೀ ವಿಜಯಶಂಕರ್‌ರವರ ಮಗ ಧನುಷ್. ಧನುಷ್‌ಗೆ ಸೀಟ್ ಸಿಗಬೇಕೆಂದು ಶ್ರೀ ವಿಜಯಶಂಕರ್‌ರವರು ಶ್ರೀಧರ್ ಎಂಬುವವರನ್ನು ಸಂಪರ್ಕ ಮಾಡಿ, ತನ್ನ ಮಗ ಧನುಷ್‌ಗೆ ಸೀಟ್ ಕೊಡಿಸಬೇಕೆಂದು ಕೇಳುತ್ತಾನೆ. ಧನುಷ್‌ಗೆ ಸೀಟ್ ಕೊಡಿಸುವುದಕ್ಕೆ ಧನುಷ್ ಜೊತೆಗೆ ಶ್ರೀಧರ್ mop-up round ಗೆ ಹೋಗುತ್ತಾನೆ.

ಸಭಾಪತಿಯವರು:- ಅದೆಲ್ಲಾ ಮಾಹಿತಿಗಳು ಮಾನ್ಯ ಸಚಿವರ ಕಡೆ ಇದೆ.

ಶ್ರೀ ಪಿ.ಆರ್. ರಮೇಶ್:- Mop-up round ಗೆ ಹೋದಾಗ ಧನುಷ್ ತೆಗೆದುಕೊಂಡು ಹೋಗಿದ್ದ ಡಿ.ಡಿ.ಃ ಅವರ ಅಪ್ಪನ ಜಾಗದಲ್ಲ ಶ್ರೀಧರ್ ಇರುತ್ತಾನೆ, ಧನುಷ್‌ಗೆ ಸೀಟ್ ಸಿಗುವುದಿಲ್ಲ ಎಂದು ಉತ್ತರ ಕೊಟ್ಟಿದ್ದಾರೆ. ಆದರೆ ಅದೇ ಶ್ರೀಧರ್ ರವರ ಮಗಳು ಹರಿಣಿಯ ಜೊತೆಗೆ ಹೋಗುವುದು ಯಾರು? ಅಲ್ಲ ಸಿ.ಸಿ.ಐ.ವಿ. surveillance ಇರುತ್ತದೆ. ಆದರೆ ಇಲ್ಲ ವಿಚಾರಣೆ ನಡೆಸಿದ ಸಂದರ್ಭವನ್ನು ಆಧರಿಸಿ ಈ ಒಂದು ಸಣ್ಣ ಟಿಪ್ಪಣಿಯನ್ನು ಕೊಟ್ಟಿದ್ದಾರೆ. ನನಗೆ ಅನಿಸುವುದೇನೆಂದರೆ, ಇದರಲ್ಲಿ ಒಂದು doubt ಇದೆ. ಇಲ್ಲ ನಿಮ್ಮ ಉತ್ತರ ಬಹಳ ಸ್ಪಷ್ಟವಾಗಿ ಕಾಣುತ್ತಿದೆ. ಅಧಿಕಾರಿಗಳು ಕೊಟ್ಟಿರುವ ಉತ್ತರವನ್ನು ಮಾನ್ಯ ಸಚಿವರು ಓದಿದ್ದಾರೆ. ಖಂಡಿತವಾಗಲೂ there is some mischief in it. Hundred percent it is a mischief. ಧನುಷ್ ಹೋದಮೇಲೆ ಹರಿಣಿಯ ಜೊತೆಗೆ ಯಾರು ಹೋಗುತ್ತಾರೆ? ಅಲ್ಲ ಸಿ.ಸಿ.ಐ.ವಿ., ಇರುತ್ತದೆ, ಡಿ.ಡಿ., ತೆಗೆದುಕೊಂಡ ದಾಖಲೆ ಇರುತ್ತದೆ. ಅದು ಒಂದರಿಂದ ಇನ್ನೊಂದಕ್ಕೆ ಹೇಗೆ ಶಿಫ್ಟ್ ಆಗುತ್ತದೆ? ಇದರೊಳಗೆ ಒಂದು ರೀತಿಯ fishy ಇದೆ, ಉತ್ತರದಲ್ಲಯೇ fishy ಇದೆ. ದಯವಿಟ್ಟು further investigation ಮಾಡಿಸಿ ಅವರಿಗೆ ಉತ್ತರ ಕೊಡಿಸಿ.

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಶ್ರೀ ಮೋಹನ್ ಕುಮಾರ್ ಕೊಂಡಜ್ಜಿ:- ಮಾನ್ಯ ಸಭಾಪತಿಯವರೇ, Sahil Ahuja ಎಂಬ ಹುಡುಗ ಭಾರತಕ್ಕೆ ಬಂದಿದ್ದಾನೆ.

(ಈ ಹಂತದಲ್ಲಿ ಮಾನ್ಯ ಸದಸ್ಯರಾದ ಮೋಹನ್ ಕುಮಾರ್ ಕೊಂಡಜ್ಜಿಯವರು ತಮ್ಮ ಮೊಬೈಲ್‌ನಲ್ಲಿ ಮಾಹಿತಿಯನ್ನು ಓದುತ್ತಿದ್ದರು)

ಸಭಾಪತಿಯವರು:- ಮಾನ್ಯ ಮೋಹನ್‌ಕುಮಾರ್ ಕೊಂಡಜ್ಜಿಯವರೇ, ಒಂದು ನಿಮಿಷ. ಮೊಬೈಲ್‌ನಲ್ಲಿ ಮಾಹಿತಿಯನ್ನು ತರಬಾರದು, ಯಾವಾಗಲೂ printout ನ್ನು ತೆಗೆದುಕೊಂಡು ಬರಬೇಕು.

ಶ್ರೀ ಮೋಹನ್ ಕುಮಾರ್ ಕೊಂಡಜ್ಜಿ:- ಮಾನ್ಯ ಸಭಾಪತಿಯವರೇ, ನನಗೆ ಗೊತ್ತಿರಲಿಲ್ಲ. The relevant portion of the letter by 'SAHIL AHUJA' reads as follows;

“..Many students like me who doesn't want to study in abroad countries like Ukraine, China, Russia, Kyrgyzstan. Have to pursue their studies in these countries, because of seats CANCELLATION/ BLOCKING...”

In the year 2020, approximately 320 plus seats were cancelled ಎಂದಿದೆ. ಬೇಕಾದರೆ ನಾನು ಮಾನ್ಯ ಸಚಿವರಿಗೆ ಎಲ್ಲಾ ಮಾಹಿತಿಗಳನ್ನೂ ತಂದುಕೊಡುತ್ತೇನೆ. ದಯವಿಟ್ಟು ಇದನ್ನು ತನಿಖೆ ಮಾಡಲಿ. ಇದು ನಮ್ಮ ಸರ್ಕಾರ, ಇವರ ಸರ್ಕಾರ ಎಂದಲ್ಲ; ಇದು ನಿರಂತರವಾಗಿ ನಡೆಯುತ್ತಿದೆ. ಇದನ್ನು ಯಾರೂ ತಡೆಯುವುದಕ್ಕೆ ಆಗುತ್ತಿಲ್ಲ. ಇದನ್ನು ತನಿಖೆ ಮಾಡುವುದಾದರೆ, ನಾನು ಮಾಹಿತಿಗಳನ್ನು ತಂದುಕೊಡುತ್ತೇನೆಂದು ಮಾನ್ಯ ಸಚಿವರಿಗೆ ಹೇಳಬಯಸುತ್ತೇನೆ.

(ಮುಂದು)

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

(708) 29-03-2022 KH/KS 4-30

ಶ್ರೀ ಯು.ಬಿ.ವೆಂಕಟೇಶ್ (ನಾಮನಿರ್ದೇಶನ ಹೊಂದಿದವರು):- ಮಾನ್ಯ ಸಭಾಪತಿಯವರೇ, ಮಾನ್ಯ ಸಚಿವರು ಉತ್ತರವನ್ನು ಕೊಟ್ಟಿದ್ದಾರೆ. ಮಾನ್ಯ ಸಚಿವರು ಜ್ಞಾನವಂತರು ಇದ್ದಾರೆ. 2,87,721 rank ಗೆ ಸೀಟು ಸಿಗುವುದಿಲ್ಲ. 6,82,000 rank ಗೆ ಸೀಟು ಸಿಗುತ್ತದೆ. ಇದು ಹೇಗೆ ಎಂದು ನಮಗೆ ಅರ್ಥವಾಗಲಿಲ್ಲ? 2,87,721 rank ನವನು ನೀಟ್ ಪರೀಕ್ಷೆಯಲ್ಲಿ qualify ಆದರೂ ಅವನ ಹತ್ತಿರ ಡಿಡಿ ಸಂಗ್ರಹ ಮಾಡುತ್ತಾರೆ. ಅವನಿಗೆ ಸೀಟು ಸಿಗುವುದಿಲ್ಲ. 6,82,000 rank ನ ಹೆಣ್ಣು ಮಗಳಿಗೆ ಇದೇ ಡಿಡಿ ಯಲ್ಲಿ ಸೀಟು ಕೊಡುತ್ತಾರೆ. ಇದು ತಮ್ಮ KEA (Karnataka Examination Authority) ನಲ್ಲಿ ಹೇಗೆ ವರ್ಕ್‌ಔಟ್ ಆಗುತ್ತದೆ? ಇದಕ್ಕೆ statistics ಏನು ಅಥವಾ ಇದಕ್ಕೆ ಏನಾದರೂ ಮಾರ್ಕ್ಸ್ ಹೆಚ್ಚು-ಕಡಿಮೆ ಬಂದಿದೆಯೇ? ಇದು ಯಾವ ರೀತಿ ಎಂದು ಗೊತ್ತಾಗುತ್ತಿಲ್ಲ. ಇದಕ್ಕೆ ಮೂರನೇ ವ್ಯಕ್ತಿ, ಇನ್ನೊಬ್ಬರು ಇಲ್ಲ ಎಂದರೆ, 6,82,000 rank ನವಳಿಗೆ ಹೇಗೆ ಸೀಟು ಸಿಕ್ಕಿತು? 2,87,721 rank ನವನು ಏನು ಪಾಪ ಮಾಡಿದ್ದಾನೆ? ಇದಕ್ಕೆ ಬೇರೆ ಏನಾದರೂ ಸೀಟು ಕೊಡುತ್ತಾರೆಯೇ? ಈಗ ಅವನಿಗೆ 2 ರಿಂದ 3 ವರ್ಷ ಹೋಗಿದೆ. ಸರ್ಕಾರಿ ಕಾಲೇಜಿನಲ್ಲಿ ಅವನಿಗೆ ಮೆಡಿಕಲ್ ಸೀಟು ಕೊಡುತ್ತಾರೆಯೇ? ಹಾಗೆಯೇ, ಅಧಿಕಾರಿಗಳ ಮೇಲೆ ಏನು ಕ್ರಮ ತೆಗೆದುಕೊಳ್ಳುತ್ತಾರೆ. Lokayukta ದವರು ಅವರ ಮೇಲೆ ಕೇಸ್ ಹಾಕಿ ಎಂದು ಹೇಳಿದರೂ ಕೂಡ ತಾವು ಏಕೆ ಕೇಸ್ ಹಾಕಿಲ್ಲ?

ಡಾ|| ಸಿ.ಎಸ್.ಅಶ್ವಥನಾರಾಯಣ (ಉನ್ನತ ಶಿಕ್ಷಣ, ಐಟಿ-ಬಿಟಿ, ವಿಜ್ಞಾನ ಹಾಗೂ ತಂತ್ರಜ್ಞಾನ ಸಚಿವರು):- ಮಾನ್ಯ ಸಭಾಪತಿಯವರೇ, ಬಹಳ ಮುಖ್ಯವಾಗಿ 2018 ರಲ್ಲಿ ಅವರು ಒಂದು ಕೌನ್ಸಿಲಿಂಗ್‌ನಲ್ಲಿ ಭಾಗವಹಿಸಿರುವಂತಹದ್ದು ಇದೆ. ಇಲ್ಲಿ ಇವರು ಪೋಷಕರ ರೀತಿಯಲ್ಲಿ ಶ್ರೀ ಧನುಷ್ ಜೊತೆ ಹೋಗಿರುವಂತಹದ್ದು ಇದೆ.

(ಈ ಹಂತದಲ್ಲಿ ಮಾನ್ಯ ಸಚಿವರು ಐ.ಡಿ.ಕಾರ್ಡ್ ಅನ್ನು ಪ್ರದರ್ಶನ ಮಾಡಿದರು)

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಿಕೊಡದು”

ಇದರಲ್ಲಿ ಬಹಳ ಸ್ಪಷ್ಟವಾಗಿ ಇದೆ. ಇಲ್ಲಿ clear-cut ಆಗಿ ಆ ಹುಡುಗ guardian ಅನ್ನು ಕರೆದುಕೊಂಡು ಹೋಗಿರುವುದು ಬಹಳ ಸ್ಪಷ್ಟವಾಗಿ ಗೊತ್ತಿದ್ದು, ಏನು ವ್ಯವಸ್ಥೆಯಲ್ಲಿ ಹೋಗಿದ್ದಾರೆ. ಈಗ ಹರಿಣಿ ಜೊತೆಗೆ ಯಾರು ಇಲ್ಲ. ಇಲ್ಲ ಕೌನ್ಸಿಲಿಂಗ್ ಹೋದಾಗ ಈ ವ್ಯಕ್ತಿ ಜೊತೆಯಲ್ಲಿ ತೆಗೆದುಕೊಂಡು ಹೋಗಿರುವ ಡಿಡಿ ಯಿಂದ ಇವರಿಗೆ ಸೀಟು ಹಂಚಿಕೆಯಾಗುವುದಿಲ್ಲ. ಇವರಿಗೆ ಯಾವ ಆಯ್ಕೆ ಇರುತ್ತದೋ, ಯಾವ ಕಾಲೇಜು ಇರುತ್ತದೋ, ಏನು combination ಇರುತ್ತದೋ, ಯಾವ ವಿಷಯ ಬೇಕಾಗಿರುತ್ತದೆಯೋ, ಯಾವ ಕಾಲೇಜು ಬೇಕಾಗಿದೆಯೋ ಅಲ್ಲ ಹಂಚಿಕೆ ಮಾಡಿಕೊಳ್ಳುವುದು ಇದೆ. ಅಲ್ಲ mop-up round ನಲ್ಲಿ ಸೀಟು ಸಿಗಲ, ಸಿಗದೇ ಇರಲ, ಜನರು ಡಿಡಿ ತೆಗೆದುಕೊಂಡು, admission ತೆಗೆದುಕೊಳ್ಳಬೇಕೆಂದರೆ, mop-up round ನಲ್ಲಿ on spot decision ಅನ್ನು ತೆಗೆದುಕೊಂಡು ಸೀಟು ಅನ್ನು ತೆಗೆದುಕೊಳ್ಳುವಂತಹದ್ದು ಆಗಬೇಕಾಗುತ್ತದೆ. ಹಾಗಾಗಿ, ಇಲ್ಲಿಗೆ ಹೋಗುವಂತಹದ್ದನ್ನು ಮಾಡಿದ್ದಾರೆ. ಇಲ್ಲಿಗೆ ಹೋಗಿರುವಂತಹದ್ದನ್ನು ಬಹಳ ಸ್ಪಷ್ಟವಾಗಿ ಕರೆದುಕೊಂಡು ಹೋಗಿರುವಂತಹವರು ಯಾರೋ ಗೊತ್ತಿಲ್ಲದವರು ಏನು ಅಲ್ಲ? ಇದರ ಬಗ್ಗೆ ಲೋಕಾಯುಕ್ತದವರು ಸಂಪೂರ್ಣವಾಗಿ ತನಿಖೆ ಮಾಡಿರುವಂತಹದ್ದು ಇದೆ. ತನಿಖೆ ಮಾಡಿ, ಡಿಡಿ ಯನ್ನು ದುರ್ಬಳಕೆ ಮಾಡಿರುವುದರಿಂದ, ಅವರು ಬಹಳ ಸ್ಪಷ್ಟವಾಗಿ ಹೇಳುತ್ತಾರೆ. ಸಂಬಂಧಿತ ಶ್ರೀ ಶ್ರೀಧರವರ ಮೇಲೆ ಪೊಲೀಸ್ ಠಾಣೆಗೆ ಹೋಗಿ ಶ್ರೀ ವಿಜಯ್ ಶಂಕರ್‌ರವರಿಗೆ ಕೇಸ್ ಅನ್ನು ದಾಖಲು ಮಾಡುವುದಕ್ಕೆ ಹೇಳುತ್ತಾರೆ. Lokayukta directed Sri. Vijay Shankar, ತಮ್ಮ ಏನೇ ದೂರುಗಳು ಕೊಡಬೇಕಾಗಿದ್ದರೂ, ಪೊಲೀಸ್ ಠಾಣೆಗೆ ಹೋಗಿ cheating ಕೇಸ್ ಅನ್ನು ಕೊಡಬೇಕೆಂದು ಹೇಳಿದಾಗ, ಆ ಪ್ರಕಾರ ಅವರು ಪೊಲೀಸ್ ಠಾಣೆಗೆ ಹೋಗಿ ಪ್ರಕರಣವನ್ನು ದಾಖಲು ಮಾಡುತ್ತಾರೆ. ಹಾಗಾಗಿ, ಅದನ್ನು ಬಿಟ್ಟು, ಬೇರೆ ಇನ್ನಾವುದೂ KEA ನಲ್ಲಿ ಕೌನ್ಸಿಲಿಂಗ್ ಮಾಡುವುದನ್ನು ಬಿಟ್ಟರೆ, ಸೀಟ್ surrender ಮಾಡಿ ಕೊಡುವುದು, ಇನ್ನು ಯಾವುದೇ ಕೆಲಸ ಅಲ್ಲ ಇಲ್ಲ. Seats surrender is dealt with the Department. ಇಲಾಖೆಗಳಲ್ಲಿ ಸೀಟು surrender ಮಾಡಿಕೊಡುವುದು, ಇನ್ನೊಂದು ಮತ್ತೊಂದು ಆಗುವುದು, KEA ನಲ್ಲಿ ಸೀಟು surrender ಮಾಡಿಕೊಡುವುದು ಇನ್ನೊಂದು ಮತ್ತೊಂದು ಯಾವುದೂ ಇಲ್ಲ. ಹಾಗಾಗಿ, KEA ನ role

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಕೌನ್ಸಿಲಿಂಗ್ ಮಾಡುವುದು, ಇಂಜಿನಿಯರಿಂಗ್ ರವರಿಗೆ ಪರೀಕ್ಷೆ ಮಾಡುವುದು, ಮೆಡಿಕಲ್‌ಗೆ ನೀಟ್ ನಿಂದ ಪರೀಕ್ಷೆಯಾಗುತ್ತದೆ. ಹಾಗಾಗಿ, ಇಲ್ಲಿ ಕೌನ್ಸಿಲಿಂಗ್ ಮಾಡುವ ಹಾಗೂ ಇಂಜಿನಿಯರಿಂಗ್ ಪರೀಕ್ಷೆ ಮಾಡುವ ಒಂದು ಪ್ರಧಿಕಾರ. ತಾವು ಎಲ್ಲಯಾದರೂ ಹೋಗಿ, ಈ ರೀತಿಯ ಯಾವುದಾದರೂ ಘಟನೆಗಳು KEA ನಲ್ಲಿ ಒಂದೇ ಒಂದು ತಪ್ಪಾಗಿರುವಂತಹ ಬಗ್ಗೆ ಡಾಕ್ಯುಮೆಂಟ್‌ಗಳನ್ನು ಯಾರಾದರೂ ತಂದು ಕೊಟ್ಟು, ಅಲ್ಲಿ ತಪ್ಪಾಗಿದೆ ಎಂದು ಹೇಳಿದರೆ, ಖಂಡಿತವಾಗಿಯೂ ನಿರ್ದಾಕ್ಷಿಣ್ಯವಾಗಿ ಕ್ರಮವಹಿಸುವಂತಹದ್ದು ಆಗುತ್ತದೆ. ನಾವು ಇಲ್ಲಿ ಯಾರನ್ನೂ ರಕ್ಷಣೆ ಮಾಡುವುದಕ್ಕೆ ಕುಳಿತಿಲ್ಲ. ಇವತ್ತು confidentiality ನಲ್ಲಿ ನಮಗೂ ಕೂಡ ಯಾರು information share ಮಾಡುವುದಿಲ್ಲ. ಏಕೆಂದರೆ, ಆ ಜವಾಬ್ದಾರಿ ಸಂಪೂರ್ಣವಾಗಿ ಸಂಬಂಧಪಟ್ಟ KEA ಯ ಎಕ್ಸಿಕ್ಯೂಟಿವ್ ಡೈರೆಕ್ಟರ್ ಮೇಲೆ ಇರುತ್ತದೆ. ಹಾಗಾಗಿ, ನಿಜಕ್ಕೂ credible ಆಗಿ ಒಂದು organization ನಡೆಯುತ್ತಿರುವಂತಹದ್ದು ಇದೆ. ಇದನ್ನು ನಾವು upgradation ಮಾಡಬೇಕು. ಇನ್ನು experience ಅನ್ನು ಚೆನ್ನಾಗಿ ಆಗಬೇಕೆನ್ನುವ ದೃಷ್ಟಿಯಿಂದ system process ಅನ್ನು ಹಾಗೂ reforms ಅನ್ನು ಇನ್ನು ಮುಂದಿನ ದಿನಗಳಲ್ಲಿ ತಂದು, ಇನ್ನು ಗುಣಮಟ್ಟ ಹೆಚ್ಚಿಸುವಂತಹ ಕೆಲಸವನ್ನು ಮಾಡುತ್ತೇವೆ ಎಂದು ಈ ಸಂದರ್ಭದಲ್ಲಿ ವಿಶ್ವಾಸ ಕೊಡುತ್ತೇನೆ.

ಶ್ರೀ ಮಂಜುನಾಥ್ ಭಂಡಾರಿ (ಸ್ಥಳೀಯ ಸಂಸ್ಥೆಗಳ ಕ್ಷೇತ್ರ):- ಮಾನ್ಯ ಸಚಿವರೇ, ಅಲ್ಲಿ ನೂರಾರು ಕೋಟಿ ರೂಪಾಯಿಗಳ ದುಡ್ಡು ಇದೆಯಲ್ಲವೇ, ಅದನ್ನು ಏನು ಮಾಡುತ್ತೀರೆಂದು ಹೇಳಿ.

ಸಭಾಪತಿಯವರು:- ಮಾನ್ಯ ಮಂಜುನಾಥ್ ಭಂಡಾರಿಯವರೇ, ಆಮೇಲೆ ಅವರು ಇವರು ದುಡ್ಡಿನ ಬಗ್ಗೆ ಮಾತನಾಡುತ್ತಾರೆ.

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

13. ಕಾರ್ಯದರ್ಶಿಯವರ ವರದಿ

ಕಾರ್ಯದರ್ಶಿ (ಕವಿಪ):- ಮಾನ್ಯ ಸಭಾಪತಿಯವರೇ, ವಿಧಾನಸಭೆಯಿಂದ ಅಂಗೀಕೃತ ರೂಪದಲ್ಲರುವ

1. ಕರ್ನಾಟಕ ಧನವಿನಿಯೋಗ (ಸಂಖ್ಯೆ 2) ವಿಧೇಯಕ, 2022
2. ಕರ್ನಾಟಕ ಆರ್ಥಿಕ ಹೊಣೆಗಾರಿಕೆ (ತಿದ್ದುಪಡಿ) ವಿಧೇಯಕ, 2022
3. ಕರ್ನಾಟಕ ಮೋಟಾರು ವಾಹನಗಳ ತೆರಿಗೆ ನಿರ್ಧರಣೆ (ತಿದ್ದುಪಡಿ) ವಿಧೇಯಕ, 2022

ಈ ವಿಧೇಯಕಗಳನ್ನು ಸದನದ ಮುಂದೆ ಮಂಡಿಸುತ್ತಿದ್ದೇನೆ.

14. ಶಾಸನ ರಚನೆ

ವಿಧೇಯಕಗಳನ್ನು ಪರ್ಯಾಲೋಚಿಸುವುದು ಹಾಗೂ ಅಂಗೀಕರಿಸುವುದು

ಅ) ಕರ್ನಾಟಕ ಧನವಿನಿಯೋಗ (ಸಂಖ್ಯೆ.2) ವಿಧೇಯಕ, 2022

ಪರ್ಯಾಲೋಚನಾ ಪ್ರಸ್ತಾವ

ಶ್ರೀ ಬಸವರಾಜ ಬೊಮ್ಮಾಯಿ (ಮುಖ್ಯಮಂತ್ರಿಗಳು ಹಾಗೂ ಹಣಕಾಸು ಸಚಿವರು):- ಮಾನ್ಯ ಸಭಾಪತಿಯವರೇ, ವಿಧಾನ ಸಭೆಯಿಂದ ಅಂಗೀಕೃತವಾದ ರೂಪದಲ್ಲರುವ 2022ರ ಕರ್ನಾಟಕ ಧನವಿನಿಯೋಗ (ಸಂಖ್ಯೆ.2) ವಿಧೇಯಕವನ್ನು ಪರ್ಯಾಲೋಚಿಸಬೇಕೆಂದು ಕೋರುತ್ತೇನೆ.

ಪ್ರಸ್ತಾವವನ್ನು ಮಂಡಿಸಲಾಯಿತು

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಶ್ರೀ ಬಸವರಾಜ ಬೊಮ್ಮಾಯಿ (ಮುಖ್ಯಮಂತ್ರಿಗಳು ಹಾಗೂ ಹಣಕಾಸು ಸಚಿವರು):- ಮಾನ್ಯ ಸಭಾಪತಿಯವರೇ, ಈಗಾಗಲೇ ಈ ವಿಧೇಯಕದ ಬಗ್ಗೆ ಚರ್ಚೆಯಾಗಿದೆ. 37 ಜನ ಮಾನ್ಯ ಸದಸ್ಯರುಗಳು ಮಾತನಾಡಿದ್ದು, ಇವರಿಗೆ ಉತ್ತರವನ್ನು ಸಹ ಕೊಟ್ಟಿದ್ದೇನೆ. ಹಾಗಾಗಿ, ಇದರ ಬಗ್ಗೆ ಹೆಚ್ಚಿನ ವಿವರಣೆ ಕೊಡುವಂತಹ ಅವಶ್ಯಕತೆ ಇಲ್ಲ ಎನ್ನುವುದು ನನ್ನ ಭಾವನೆ. ಇವತ್ತು ಕೆಳಮನೆಯಲ್ಲಿ ಹೆಚ್ಚು ಚರ್ಚೆ ಮಾಡಿ, ವಿಧೇಯಕ ಪಾಸ್ ಆಗಿದೆ. ಇದರಲ್ಲಿ ನಾನು ಮುಖ್ಯವಾಗಿ ಎಲ್ಲಾ ಮಾನ್ಯ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವಂತಹ ಒಂದು ಕಾರ್ಯ ಆಗಬೇಕೆನ್ನುವುದು ನನ್ನ ಭಾವನೆ. ಈ ಬಜೆಟ್ ಒಂದು estimate ಅಷ್ಟೇ. ಇದರ ಆಧಾರದ ಮೇಲೆ ನಾವು ರಾಜ್ಯದಲ್ಲಿ ಚಟುವಟಿಕೆಗಳಾದ ಆರ್ಥಿಕ, ಸಾಮಾಜಿಕ ಮತ್ತು ಸೇವಾ ವಲಯಗಳಲ್ಲಿ ಮಾನವನ ಬಗ್ಗೆ ಸೂಚ್ಯಾಂಕ ಹೆಚ್ಚಾಗಬೇಕೆನ್ನುವ ಕಾರಣಕ್ಕಾಗಿ ನಾವು ಏನು ಚಟುವಟಿಕೆಗಳನ್ನು ಮಾಡುತ್ತಿದ್ದೇವೆ. ಇದರಲ್ಲಿ ಸ್ಥೂಲವಾಗಿ ನಾವೆಲ್ಲರೂ ಕೂಡ ಆಸಕ್ತಿ ವಹಿಸಿ ಭಾಗವಹಿಸಬೇಕು ಮತ್ತು ನಮ್ಮ ಕಲ್ಪನೆಯಲ್ಲಿ ಜನರು ಇದರ ಲಾಭವನ್ನು ಪಡೆದುಕೊಳ್ಳಬೇಕಾದರೆ, ಜನರನ್ನು ಪಾಲುದಾರರಾಗಿ ಮಾಡಿದಾಗ ಮಾತ್ರ ಸಾಧ್ಯ ಇದೆ. ಆ ಹಿನ್ನೆಲೆಯಲ್ಲಿ ನಾವು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋದಾಗ ಆರ್ಥಿಕ ಪ್ರಗತಿ ಆಗುತ್ತದೆ ಎನ್ನುವುದು ನನ್ನ ಭಾವನೆ. ಎರಡನೆಯದು, ಮೂಲಭೂತ ವಿಚಾರಕ್ಕೆ ಸಂಬಂಧಿಸಿದಂತೆ, ನಮ್ಮ ಆರ್ಥಿಕ ಶಕ್ತಿಯನ್ನು ಎಲ್ಲರಿಗೂ ಕೂಡ ವಿಶೇಷವಾಗಿ ಯಾರಿಗೆ ಆರ್ಥಿಕ ಚಟುವಟಿಕೆಯಲ್ಲಿ ಭಾಗವಹಿಸುವುದಕ್ಕೆ ಸಾಧ್ಯವಿಲ್ಲ, ಕೇವಲ ತನ್ನ ಜೀವನೋಪಾಯಕ್ಕಾಗಿ ಕೆಲಸವನ್ನು ಮಾಡುತ್ತಿದ್ದಾರೆ. ಅವರಿಗೂ ಕೂಡ ಈ ಬಜೆಟ್ ಮುಟ್ಟಬೇಕು, ಸ್ಪರ್ಶವಾಗಬೇಕು, ಸಹಾಯವಾಗಬೇಕು. ಅವರಿಗೂ ಕೂಡ ಜೀವನೋಪಾಯ ಅಲ್ಲ. ಈ ಬಜೆಟ್‌ಗಳ ಮುಖಾಂತರ ಆರ್ಥಿಕ ಚಟುವಟಿಕೆಯಲ್ಲಿ ಭಾಗವಹಿಸಲು ಆರ್ಥಿಕ ಸಬಲೀಕರಣವಾಗಬೇಕು. ಕೇವಲ ಬಜೆಟ್ ಅಲ್ಲ. ಒಟ್ಟಾರೆಯಾಗಿ ಆರ್ಥಿಕ ಚಟುವಟಿಕೆಗಳ ಮುಖಾಂತರ ಆಗಬೇಕೆನ್ನುವುದು ನನ್ನ ಭಾವನೆ. ಒಂದು ರಾಜ್ಯದ ಆಡಳಿತಕ್ಕೆ, ರಾಜ್ಯದ ಮುಖಂಡರುಗಳಿಗೆ, ರಾಜ್ಯದ ಬಗ್ಗೆ ಚಿಂತನೆ ಮಾಡುವವರಿಗೆ ಬಹಳಷ್ಟು ವಿಶ್ವಾಸಪೂರ್ವಕವಾಗಿ ನಾವು ನಮ್ಮ ನಿರ್ಧಾರಗಳನ್ನು ಮಾಡಬೇಕಾಗುತ್ತದೆ. ಇದರ ನಿರ್ವಹಣೆಯಲ್ಲಿ ಯಾರು ಮುಂಚೂಣಿಯಲ್ಲಿ ಇದ್ದಾರೆ? ಅವರು ವಿಶ್ವಾಸಪೂರ್ವಕವಾಗಿ ತೋರಿಸಿದಾಗ ಮಾತ್ರ ಜನರು ಕೂಡ ಅಷ್ಟೇ ವಿಶ್ವಾಸದಿಂದ ಭಾಗವಹಿಸುತ್ತಾರೆ. ಹೀಗಾಗಿ, ಕೆಲವೊಂದು ವಸ್ತು ಅಂಶಗಳ ಮೇಲೆ ನಾವು ಬಜೆಟ್ ಅನ್ನು ಮಂಡನೆ ಮಾಡಬೇಕು. ಇನ್ನು ಬರುವಂತಹ ದಿನಗಳಲ್ಲಿ ವಿಶ್ವಾಸಪೂರ್ವಕವಾಗಿ ನಾವು ಸಾಧನೆಯನ್ನು ಮಾಡುತ್ತೇವೆ ಎನ್ನುವುದನ್ನು ಇಟ್ಟುಕೊಂಡು ಕೆಲವು ಕಾರ್ಯಕ್ರಮಗಳನ್ನು ನಾವು ಮಾಡಬೇಕಾಗುತ್ತದೆ.

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

This is how the general finances grow beyond the imagination. ಈ ಹಿನ್ನೆಲೆಯಲ್ಲಿ ನಾನು ಅಧಿಕಾರವನ್ನು ತೆಗೆದುಕೊಂಡಾಗ ಆಗ ತಾನೇ ಕೋವಿಡ್-19 ನಿಂದ ಆಚೆ ಬರುತ್ತಿದ್ದೆವು. 2020-21 ಮತ್ತು 2021-22 ಈ ಎರಡು ವರ್ಷದಲ್ಲ ಒಂದೂವರೆ ವರ್ಷ ಹಾಗೂ 2020-21 ಸಂಪೂರ್ಣವಾಗಿ ಹಾಗೂ 2021-22 ರ 5 ತಿಂಗಳು ಎಂದರೆ, ಕಳೆದ ಆಗಸ್ಟ್‌ವರೆಗೂ ಕೋವಿಡ್-19 ರ ಕಠಿಣಾಯೆ ಇತ್ತು. ನಮ್ಮ ರಾಜಸ್ವ ಸ್ವೀಕೃತಿಯಲ್ಲಿ ನಮ್ಮ monthly target ಗಿಂತ 5 ಸಾವಿರ ಕೋಟಿ ರೂಪಾಯಿಗಳು ಕಡಿಮೆ ಇತ್ತು.

(ಮುಂದು)

(709)/29-3-2022/4-40/ಎಲ್‌ಎಂ/ಜಿಆರ್

ಶ್ರೀ ಬಸವರಾಜ ಬೊಮ್ಮಾಯಿ(ಮುಂದು):-

ಎರಡು-ಮೂರು ತಿಂಗಳಿಂದ ಕೋವಿಡ್-19 ಕಡಿಮೆಯಾಗಿ ರಾಜ್ಯದಲ್ಲ ಮತ್ತು ದೇಶದಲ್ಲ ಆರ್ಥಿಕ ಚಟುವಟಿಕೆಗಳು ಪ್ರಾರಂಭವಾದವು ಎಲ್ಲಾ ಅಧಿಕಾರಿಗಳನ್ನು ಕರೆದು . ಬಜೆಟ್ ಬಗ್ಗೆ ಚರ್ಚೆ ಮಾಡಿದಾಗ, ಇವತ್ತಿನ ಸಂದರ್ಭದಲ್ಲ ಬಜೆಟ್‌ನ ಗಾತ್ರ ಕಡಿಮೆ ಮಾಡಬೇಕಾಗುತ್ತದೆ, ಹೆಚ್ಚು ಮಾಡಲು ಆಗುವುದಿಲ್ಲ ಎನ್ನುವ ಅಭಿಪ್ರಾಯ ಅಧಿಕಾರಿಗಳಿಂದ ಬಂತು. ಆದರೆ ನಾವು ಆ ರೀತಿ ಮಾಡಲು ಆಗುವುದಿಲ್ಲ, ಏಕೆಂದರೆ, growth has to grow at any cost. Economy has to grow at any cost. ಕೋವಿಡ್-19 ಇರಲಿ ಬಿಡಲಿ, ರಾಜ್ಯಕ್ಕೆ ಆದಾಯ ಬರುತ್ತದೆಯೇ ಇಲ್ಲವೋ ಎನ್ನುವುದನ್ನು ನೋಡಲು ಆಗುವುದಿಲ್ಲ, ಜನರ ಕೈಗೆ ಕೆಲಸವನ್ನು ಕೊಡಬೇಕು ಎನ್ನುವುದು ನಮ್ಮ ಉದ್ದೇಶ. ಮೊನ್ನೆ ಬಜೆಟ್ ಮೇಲೆ ಉತ್ತರ ಕೊಡುವಾಗ 'for me, economy means not money, economy is people' ಎಂದು ನಾನು ಹೇಳಿದ್ದೇನೆ. ಆ ಹಿನ್ನೆಲೆಯಲ್ಲಿ ವಿಶ್ವಾಸ ಮೂಡಿಸಬೇಕು ಎನ್ನುವ ಕಾರಣದಿಂದ ಕೆಲವು ನಿರ್ಧಾರಗಳನ್ನು ತೆಗೆದುಕೊಳ್ಳಲಾಯಿತು. Growth start ಆಗಿತ್ತು. ಒಂದು ಕಡೆ resource mobilization ಮಾಡಲು ನಮ್ಮ ಅಧಿಕಾರಿಗಳು ಸಹಕಾರವನ್ನು ಕೊಟ್ಟಿದ್ದಾರೆ. Resource Mobilisation Department ಅಧಿಕಾರಿಗಳನ್ನು ಕರೆದು ಮಾತನಾಡಿದಾಗ, ಅವರು 5 ತಿಂಗಳಲ್ಲ ಇಷ್ಟಾಗಿದೆ, ಮುಂದೆ ಇಷ್ಟಾಗಬಹುದು ಎಂದು

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಸಹಜವಾಗಿಯೇ ಹೇಳಿದರು. ಹೆಚ್ಚಿಗೆ ಮಾಡಲೇ ಬೇಕು, ಯಾವ ಯಾವ ಬಾಬಿನಲ್ಲಿ ಎಷ್ಟೆಷ್ಟು ಹೆಚ್ಚಿಗೆ ಆಗುತ್ತದೆ ಎಂದು ಪರಿಶೀಲಿಸಿದಾಗ, for example Commercial Taxes Department. ಯಾವ ವಸ್ತುವಿಗೆ ಈ ಹಿಂದೆ ಕಡಿಮೆ target ಇತ್ತು ಅದನ್ನು ಸ್ವಲ್ಪ ಜಾಸ್ತಿ ಮಾಡಬಹುದು ಎಂದು ಯೋಚಿಸಲಾಯಿತು. ಉದಾಹರಣೆಗೆ plastics, electricals, electronics ಇವೆಲ್ಲವು number two ನಲ್ಲಿ ಹೇಗೆ ಹೋಗುತ್ತವೆ ಮತ್ತು ನಮ್ಮ ಯಾವ ಯಾವ Commercial Taxes Division ನಲ್ಲಿ ಈ ರೀತಿ ವ್ಯಾಪಾರ ಎಷ್ಟು ಇದೆ, ಬೆಂಗಳೂರಿನ ಚಿಕ್ಕಪೇಟೆ ಸುತ್ತ-ಮುತ್ತ ಸಣ್ಣ ಅಂಗಡಿಗಳು ಇರುತ್ತವೆ, ಆದರೆ ಒಳಗಡೆ ದೊಡ್ಡ godowns ಗಳು ಇರುತ್ತವೆ, ಅಲ್ಲಿ ವ್ಯವಹಾರಗಳು ಹೇಗೆ ನಡೆಯುತ್ತವೆ. ಈ ಎಲ್ಲ ವಿಚಾರಗಳನ್ನು ಬಿಡಿಸಿ ಬಿಡಿಸಿ ಹೇಳಿದಾಗ 'we will take it as a challenge, ಮಾಡುತ್ತೇವೆ' ಎಂದು ಹೇಳಿ ಆ ಪ್ರಕಾರ ಮಾಡಿದ್ದಾರೆ. ನಾನು Supplementary Budget ನ್ನು ಮಂಡಿಸಿದಾಗ it was Rs.7,500 crores ಒಟ್ಟು ನಮ್ಮ ಸಂಗ್ರಹದಲ್ಲಿ ಹೆಚ್ಚಾಗಿದೆ ಎಂದು ಇತ್ತು. ಈಗ ಅದಕ್ಕಿಂತ ಹೆಚ್ಚಾಗಿದೆ ಎನ್ನುವ ಅಂದಾಜು ಇದೆ. ಅದು ಮಾರ್ಚ್ 31ಕ್ಕೆ ನಿಖರವಾಗಿ ಗೊತ್ತಾಗುತ್ತದೆ. ಈ ರೀತಿ Commercial Taxes, Excise and Stamp Duty - ಈ ಮೂರು ಮೂಲಗಳಲ್ಲಿ ಆದಾಯ ಹೆಚ್ಚು ಮಾಡಲು ಸಾಧ್ಯವಾಯಿತು. ಆದರೆ Motor Vehicles Tax ನಲ್ಲಿ ಹೆಚ್ಚಿಗೆ ಮಾಡಲು ಸಾಧ್ಯವಾಗಲಿಲ್ಲ. ಏಕೆಂದರೆ ವಾಹನಗಳ manufacture ತುಂಬಾ ಕಡಿಮೆಯಾಗಿತ್ತು. Commercial Taxes Department ನಲ್ಲಿ ಏಳು ಸಾವಿರ ಕೋಟಿ ರೂಪಾಯಿಗಳ collect ಮಾಡುವ target ನ್ನು ಹೊಂದಲಾಗಿತ್ತು. ಆದರೆ ಅದಕ್ಕಿಂತ ಹೆಚ್ಚು ಸಂಗ್ರಹವನ್ನು ಮಾಡಲಾಗಿದೆ. ಅದೇ ರೀತಿ, Stamp Duty ಯಲ್ಲಿ more than Rs.1,000 crore target reach ಆಗುತ್ತಿದ್ದೇವೆ. Excise Duty ಯಲ್ಲಿ Rs.1,400 crore target reach ಆಗುತ್ತಿದ್ದೇವೆ. Now, Non-Tax Revenue. This is very interesting. ಸಾಮಾನ್ಯವಾಗಿ Non-Tax Revenue ಕಲೆಕ್ಟ್ ಮಾಡುವುದು ಬಹಳ ಕಷ್ಟ. ಅದು service ಮೇಲೆ ಬರುತ್ತಿರುತ್ತದೆ. Major, Non-Tax Revenue ಬರುವುದು mining royalty ಮೇಲೆ ಬರುತ್ತದೆ. ನಾಲ್ಕು ಸಾವಿರ ಕೋಟಿ ರೂಪಾಯಿಗಳ ಸಂಗ್ರಹವನ್ನು ಬಜೆಟ್ ಸಂದರ್ಭದಲ್ಲಿ

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಮಾಡಲಾಗಿತ್ತು. At the end of the year, we are getting Rs.6,000/- crore. ನಾನು ಬಹುತೇಕ ಬಜೆಟ್‌ಗಳನ್ನು ನೋಡಿಕೊಂಡು ಬಂದಿದ್ದೇನೆ.Rs.2,000/- crore more in Non-Tax Revenue ಒಂದೇ ವರ್ಷದಲ್ಲಿ ಇಷ್ಟು ಹೆಚ್ಚು ಆಗಲು ಸಾಧ್ಯವಿಲ್ಲ. ಈ ವರ್ಷ 6000 ಕೋಟಿ ರೂಪಾಯಿಗಳನ್ನು ಸಂಗ್ರಹ ಮಾಡಿದ್ದೇವೆ. ಇದರಿಂದ encourage ಆಗಿ, ಮುಂದಿನ ವರ್ಷ 10,000 ಕೋಟಿ ರೂಪಾಯಿಗಳ target ಮಾಡಲಾಗಿದೆ. ಹೀಗೆ Non-Tax Revenue ಆದರೆ ಜನರ ಮೇಲೆ ಭಾರ ಬೀಳುವುದಿಲ್ಲ. Other revenues ಗಳಿಂದ ಒಂದಿಲ್ಲ ಒಂದು ರೀತಿಯಲ್ಲಿ ಜನರ ಮೇಲೆ ಭಾರ ಬೀಳುತ್ತದೆ. ಜಿ.ಎಸ್.ಟಿ., ಬಂದ ಮೇಲೆ ಅದರ G.S.T., procedure ನ್ನು ಉಪಯೋಗ ಮಾಡಿಕೊಂಡು ಹಲವರು ತೆರಿಗೆಯನ್ನು ಕಡಿಯುವ ಕೆಲಸವನ್ನು ಮಾಡುತ್ತಿದ್ದಾರೆ. ಒಂದು ಕೇಸಿನಲ್ಲಿ, ಒಬ್ಬ ವ್ಯಕ್ತಿ ಸುಮಾರು 25 ಕಂಪನಿಗಳನ್ನು ಪ್ರಾರಂಭ ಮಾಡಿದ. ಅವನ ಕೆಲಸ ಎಂದರೆ, ಅಂಗಡಿಗಳನ್ನು ಪ್ರಾರಂಭ ಮಾಡುವುದು ಅದರ exemptions ಏನು ಇರುತ್ತದೆ ಅದನ್ನು ಉಪಯೋಗ ಮಾಡಿಕೊಳ್ಳುವುದು ನಂತರ ಅಂಗಡಿಯನ್ನು ಬಂದ್ ಮಾಡುವುದು ಇದೇ ರೀತಿ ಮಾಡುತ್ತಿದ್ದನು. ಹೀಗೆ ಮಾಡಿ ಸುಮಾರು 1,400 ಕೋಟಿ ರೂಪಾಯಿಗಳ ತೆರಿಗೆಯನ್ನು ವಂಚನೆ ಮಾಡಿದ. ನಂತರ ಅವನ ಮೇಲೆ raid ಮಾಡಿ ಕೇಸ್ ಮಾಡಿ ಎಲ್ಲವನ್ನೂ recovery ಮಾಡಲಾಗಿದೆ. ಪ್ರತಿ ವರ್ಷ ಹೊಸ ತೆರಿಗೆ ಬಂದ ಹಾಗೆ ಹೊಸ-ಹೊಸ ಕಳ್ಳತನಗಳು ಪ್ರಾರಂಭವಾಗುತ್ತವೆ. ಮೊದಲು excise ನಲ್ಲಿ 'number two', 'number three' ಎಂದು ಹೇಳಲಾಗುತ್ತಿತ್ತು. ಯಾವಾಗ excise ನ್ನು ಸರ್ಕಾರವೇ distribute ಮಾಡಬೇಕು ಎಂದು the Karnataka State Beverages Corporation Limited ಮಾಡಲಾಯಿತು. ನಾನು ಬಂದಮೇಲೆ 'number two', 'number three' ಎನ್ನುವ ಚಿತ್ರವನ್ನು ಕೊಟ್ಟಿದ್ದರು. ಆದರೆ ನಾನು ಹೇಳದೆ ಯಾವುದು ಏನು ಎನುವುದು ನನಗೆ ಗೊತ್ತು, ನಮ್ಮ ಊರ ಹತ್ತಿರವೆ ಗೋವಾ ಇರುವುದರಿಂದ ಎಷ್ಟು ಲಾರಿಗಳು ನಮ್ಮ ರಾಜ್ಯಕ್ಕೆ ಬರುತ್ತವೆ, ಹೊರ ರಾಜ್ಯಗಳಿಂದ ಎಷ್ಟು ಲಾರಿಗಳು ಬರುತ್ತವೆ ಎನ್ನುವುದು ಗೊತ್ತು, ಇದನ್ನು plug ಮಾಡಲೇ ಬೇಕು ಎಂದು ಮಾಡಿದಾಗ ಇವತ್ತು Rs.1,400 crores ಜಾಸ್ತಿ ಬಂದಿದೆ. ಈ efforts ಹೀಗೆ ಮುಂದುವರೆಯುತ್ತದೆ. ಇವೆಲ್ಲವುಗಳ

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಜೊತೆಗೆ ಕೇಂದ್ರದಿಂದ ನಮಗೆ ಬರಬೇಕಾದ state's share in Central Taxes ಹೋದ ವರ್ಷಕ್ಕಿಂತ ಈ ವರ್ಷ ಜಾಸ್ತಿ ಕೊಟ್ಟಿರುವುದರಿಂದ, ಮೂರನೇ Supplementary Budget ಇವತ್ತು ನಾವು ಮಂಡನೆ ಮಾಡಲು ಸಾಧ್ಯವಾಗಿದೆ. ಸುಮಾರು 26,000 ಕೋಟಿ ರೂಪಾಯಿಗಳ ದೊಡ್ಡ ಪ್ರಮಾಣದ Supplementary Budget ನ್ನು ನಾವು ಮಂಡಿಸಿದ್ದೇವೆ. ಸಾಮಾನ್ಯವಾಗಿ Supplementary Budget ನಲ್ಲಿ 5000 ಕೋಟಿ ರೂ.ಗಳ, 8000 ಕೋಟಿ ರೂಪಾಯಿಗಳ tax ನ ನಿರ್ವಹಣೆ, adjustments, savings ಇವುಗಳಿಂದ ನಿರ್ವಹಣೆ ಮಾಡಬಹುದು ಎನ್ನುವ ನಮ್ಮ explanation ಯಾವಾಗಲೂ ಇರುತ್ತದೆ. ಆದರೆ, for the first time, ಈಗ Supplementary Budget ನಲ್ಲಿ ನಾವು ತಂದಿರುವ 26,000 ಕೋಟಿ ರೂಪಾಯಿಗಳು ಈಗಾಗಲೇ ನಮಗೆ ಬೇರೆ-ಬೇರೆ ರೀತಿಯಲ್ಲಿ ಸಂಗ್ರಹವಾಗಿದೆ. So, there is no further adjustment. Adjustment ಏನು ಇಲ್ಲ. ಈಗಾಗಲೇ ಬಂದಿರುವಂತಹ receipts ನಲ್ಲಿಯೇ ಈ Supplementary Budget ಮಂಡಿಸಲಾಗಿದೆ. G.S.T., compensation ಗೆ ಸುಮಾರು 12 ಕೋಟಿ ರೂಪಾಯಿಗಳು ಬರಬಹುದು ಎಂದು ನಾವು ಅಂದಾಜು ಮಾಡಿದ್ದೇವು. ಆದರೆ ಈ ಬಾರಿ ಎಂಟುಸಾವಿರ ಚಿಲ್ಲರೆ ಕೋಟಿ ರೂಪಾಯಿಗಳ compensation ಬಂದಿದೆ. ಹದಿನೆಂಟು ಸಾವಿರ ಕೋಟಿ ರೂಪಾಯಿಗಳ ಸಾಲವನ್ನು ನಮಗೆ ಕೊಟ್ಟು ಸೆಸ್ ಅನ್ನು ಅವರೇ ತುಂಬಿಕೊಳ್ಳುತ್ತಾರೆ. ಹೀಗಾಗಿ ನಮಗೆ 12,000 ಕೋಟಿ ರೂಪಾಯಿಗಳ ಬದಲು almost Rs.26,000 crores we have got. So, that is one small advantage we had along with our resource mobilization. ಆದ್ದರಿಂದ ಈ Supplementary Demands ನಲ್ಲಿ ನೀರಾವರಿಗೆ, ಲೋಕೋಪಯೋಗಿ ಮತ್ತು ಹಿಂದುಳಿದ ವರ್ಗಕ್ಕೆ 400 ಕೋಟಿ ರೂಪಾಯಿಗಳನ್ನು ಕೊಡಲು ಸಾಧ್ಯವಾಯಿತು. Otherwise, this was not possible. ದೇವರಾಜ ಅರಸು ಅಭಿವೃದ್ಧಿ ಮಂಡಳಿಗೆ 200 ಕೋಟಿ ರೂಪಾಯಿಗಳನ್ನು, ಕೆ.ಎಸ್.ಆರ್.ಐ.ಸಿ., ಗೆ ಇನ್ನೂ 200 ಕೋಟಿ ರೂಪಾಯಿಗಳನ್ನು ಕೊಡಲು ಸಾಧ್ಯವಾಯಿತು. ಬಹಳಷ್ಟು ಯೋಜನೆಗಳಿಗೆ ಬಜೆಟ್‌ನಲ್ಲಿ ಪ್ರಾವಿಷನ್ ಇಲ್ಲದೆ ಇರುವಂತಹ ಯೋಜನೆಗಳಿಗೆ ಇದರಲ್ಲಿ ಪ್ರಾವಿಷನ್ ಮಾಡಿಕೊಟ್ಟಿದ್ದೇವೆ. ಹಲವಾರು

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಇಲಾಖೆಗಳಲ್ಲಿ ಕೊಡಬೇಕಾಗಿರುವ ಬಿಲ್‌ಗಳನ್ನು ಕ್ಲಿಯರ್ ಮಾಡಲು ಪ್ರಾವಿಷನ್ ಮಾಡಿದ್ದೇವೆ. ಉದಾಹರಣೆಗೆ ನೀರಾವರಿಗೆ ಸುಮಾರು 3000 ಕೋಟಿ ರೂಪಾಯಿಗಳಷ್ಟು ಹಣವನ್ನು Supplementary Budget ನಲ್ಲಿ ಕೊಟ್ಟಿದ್ದೇವೆ. ನಾನು ಅಧಿಕಾರವಹಿಸಿಕೊಂಡಾಗ ನೀರಾವರಿ ಇಲಾಖೆಯಲ್ಲಿ ಸುಮಾರು 13 ರಿಂದ 14 ಕೋಟಿ ರೂಪಾಯಿಗಳ total dues ಇತ್ತು. Now, it is reduced to Rs. 5,000 or 6,000 crores. ಇನ್ನು ಕೆಲವು ಬಿಲ್‌ಗಳು ಬರುತ್ತಿವೆ. ಈ ರೀತಿ ಆರ್ಥಿಕ ಶಿಸ್ತನ್ನು ನಾವು maintain ಮಾಡಿಕೊಂಡು ಅದರ ಸದ್ವಿಧಿಮಾನವಾಗಿಸಿಕೊಂಡು ಅನಾವಶ್ಯಕ ವೆಚ್ಚವನ್ನು ಕಡಿಮೆ ಮಾಡಿದ್ದೇವೆ. ಇದಕ್ಕೆ ಇನ್ನೇರಡು indicators ಏನು ಎಂದರೆ, 2021-22ನೇ ಸಾಲಿಗೆ ಕೇಂದ್ರ ಸರ್ಕಾರ ಕೊಟ್ಟಿರುವ ಅನುಮತಿ ಪ್ರಕಾರ four percent of G.S.D.P., from Fiscal Deficit ನಾವು ತೆಗೆದುಕೊಳ್ಳಬಹುದಾಗಿತ್ತು. ಅದನ್ನು 3.3 ಗೆ ಇಳಿಸಿದ್ದೇವೆ. 67,100 ಕೋಟಿ ರೂಪಾಯಿಗಳ ಸಾಲವನ್ನು ನಾವು ತೆಗೆದುಕೊಳ್ಳಬಹುದಾಗಿತ್ತು, ಆದರೆ ಈ ಬಾರಿ ನಾವು 63,000 ಕೋಟಿ ರೂಪಾಯಿಗಳ ಸಾಲವನ್ನು ತೆಗೆದುಕೊಳ್ಳಲಾಗಿದೆ. 4000 ಕೋಟಿ ರೂಪಾಯಿಗಳಷ್ಟು ಸಾಲವನ್ನು ಇನ್ನು ತೆಗೆದುಕೊಳ್ಳುವ ಅವಕಾಶವಿದರೂ ಕೂಡಾ ಅದನ್ನು ತೆಗೆದುಕೊಳ್ಳದೆ ನಿರ್ವಹಣೆ ಮಾಡುತ್ತಿದ್ದೇವೆ. ಸಾಲವನ್ನು ಕಡಿಮೆ ತೆಗೆದುಕೊಂಡಿದ್ದೇವೆ. ಇನ್ನೊಂದು indicator ಎಂದರೆ Revenue Deficit ನಲ್ಲಿ ಕಳೆದ ಬಜೆಟ್‌ನಲ್ಲಿ 15,000 ಕೋಟಿ ರೂಪಾಯಿಗಳಿಗಿಂತ ಹೆಚ್ಚು Revenue Deficit ಆಗುತ್ತದೆ ಎಂದು ಅಂದಾಜು ಮಾಡಲಾಗಿತ್ತು.

(ಮುಂದು)

(710)29-03-2022(04-50)bsd-gr

ಶ್ರೀ ಬಸವರಾಜ ಬೊಮ್ಮಾಯಿ (ಮುಂದು)

At the end of the year, we have come to the conclusion that it will be around Rs.6,000 to 7,000/-. ಈ ರೀತಿ ಆರ್ಥಿಕ ನಿರ್ವಹಣೆಯನ್ನು ಸರಿ ದಾರಿಗೆ ತರುವ ಪ್ರಯತ್ನವನ್ನು ಮಾಡಿದ್ದೇನೆ. ಬರುವ ವರ್ಷ covid free ವರ್ಷವಾಗುತ್ತದೆ ಎಂಬ ವಿಶ್ವಾಸದೊಂದಿಗೆ,

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಇನ್ನೂ ಹೆಚ್ಚಿನ ಸುಧಾರಣೆಗಳನ್ನು ತರಲು ಪ್ರಯತ್ನ ಮಾಡುತ್ತೇನೆ. ಹಾಗಂತ ಹೇಳಿಕೊಂಡು ದೊಡ್ಡ ಪ್ರಮಾಣದ growth ಆಗಲೇ, unrealistic ಆಗಿ ಮುಂದಿನ ವರ್ಷ ಬಹಳ ಚಲೋ ಕೆಲಸ ಮಾಡುತ್ತೇನೆ ಎಂದು ಹೇಳಲ್ಲ. ಅದನ್ನು limited ಆಗಿಯೇ ಹೇಳಿದ್ದೇನೆ. ಸಾಧನೆ ಮಾಡುವುದಕ್ಕೆ ಸಾಧ್ಯವಾಗುವುದರೊಳಗೆ ಅಂದಾಜು ಮಾಡಿ, ಅದರ ಮೇಲೆ ವೆಚ್ಚವನ್ನು ಮಾಡೋಣ. ಇದಕ್ಕಿಂತ ಹೆಚ್ಚುವರಿ ಬಂದಾಗ ಅಂದರೆ ಅವತ್ತು ಕೆಲವೊಂದು unforeseen expenditure ಗಳು ಬರಬಹುದು. Flood ಅಥವಾ ಇನ್ನೊಂದು ಬರಬಹುದು. Seventh Pay Commission ಅನ್ನು ಮಾಡಿದ್ದೇನೆ. ಇವೆಲ್ಲಕ್ಕೂ ಸಿದ್ಧತೆ ಮಾಡಿಕೊಳ್ಳಬೇಕೆಂಬ ಕಾರಣದಿಂದ ಈ ಸಾಲನ budget ಅನ್ನು ಮಾಡಿದ್ದೇನೆ. ಇದರ ಬಗ್ಗೆ ಕಳೆದ ಬಾರಿ ಹೇಳಿದ್ದೇನೆ. ಈ ಬಾರಿ ಸ್ಥೂಲವಾಗಿ ಹೇಳುವುದಕ್ಕೆ ಇಚ್ಛೆಪಡುತ್ತೇನೆ. ನಮ್ಮ ಆಯವ್ಯಯದ ಗಾತ್ರ ರೂ.2,65,720 ಕೋಟಿಗಳಷ್ಟು ಇದೆ. ಇದರಲ್ಲಿ ರೂ.2,46,207 ಕೋಟಿಗಳು ಕಳೆದ ವರ್ಷದ ಆಯವ್ಯಯಕ್ಕೆ ಹೋಲಿಸಿದರೆ budget ಗಾತ್ರ ಹೆಚ್ಚಾಗಿದೆ. ಅದರಲ್ಲಿ ರಾಜಸ್ವ ಅಂದರೆ Revenue Expenditure ರೂ.2,04,587 ಕೋಟಿಗಳಾಗಿದ್ದು, ಬಂಡವಾಳ ವೆಚ್ಚ ಅಂದರೆ Capital Expenditure ರೂ.46,955 ಕೋಟಿಗಳೆಂದು ಅಂದಾಜಿಸಿದ್ದೇನೆ. Capital Receipts ಕೂಡ ಕಳೆದ ವರ್ಷಕ್ಕಿಂತ 7.4% ಹೆಚ್ಚು ಮಾಡುತ್ತೇವೆ, Revenue Receipts ನಲ್ಲಿ 10.23% ಹೆಚ್ಚು ಮಾಡುತ್ತೇವೆ. ಸಾರ್ವಜನಿಕರಣ ಅಂದರೆ ಸಾಲ ಮತ್ತು ಬಂಡವಾಳ ಸ್ವೀಕೃತಿ ನಲ್ಲಿ 0.88% ಹೆಚ್ಚು ಮಾಡುತ್ತೇವೆ ಎನ್ನುವುದನ್ನು ಈಗಾಗಲೇ ಹೇಳಿದ್ದೇನೆ. ಸಾಲದ ಬಗ್ಗೆ ಈಗಾಗಲೇ ಮಾತನಾಡಿದ್ದು, ಕೊನೆಯದಾಗಿ ನಮ್ಮ ರಾಜ್ಯದ ಒಟ್ಟು ಸಾಲ ಪ್ರಾರಂಭದಿಂದ ರೂ.5,18,366 ಕೋಟಿಗಳು ಇಲ್ಲವೆಂದೆಂದೂ ಇದೆ. ಇದು 27.49% ಇದೆ. ಆದರೆ ಇದು the Karnataka Fiscal Responsibility Act ಪ್ರಕಾರ 25% ಒಳಗೆ ಇರಬೇಕು. ಕಳೆದ 2 ವರ್ಷ ಕೋವಿಡ್ ಬಂದಿದ್ದರಿಂದ ಸಾಲದ ಮಿತಿಯನ್ನು ಹೆಚ್ಚು ಮಾಡಿಕೊಳ್ಳಲು Act ಅನ್ನು amend ಮಾಡಿ ಕೇಂದ್ರ ಸರ್ಕಾರವು permissions ಕೊಟ್ಟಿದೆ. ಇದರ ಹಿನ್ನೆಲೆಯಲ್ಲಿ ಕೋವಿಡ್‌ನಿಂದ ರೂ.21 ಸಾವಿರ ಕೋಟಿಗಳು ಆದಾಯದಲ್ಲ ಕಡಿಮೆಯಾಗಿದ್ದು, ರೂ.15 ಸಾವಿರ ಕೋಟಿ ಕೋವಿಡ್ ಮತ್ತು ಇತರ ಪರಿಹಾರಿಗಳಿಗೆ ವೆಚ್ಚವನ್ನು ಮಾಡಿದ್ದರ ಹಿನ್ನೆಲೆಯಲ್ಲಿ ಸುಮಾರು

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ರೂ.40 ಸಾವಿರ ಕೋಟಿಗಳು ಕಡಿಮೆಯಾಗಿದ್ದು, ಈ ಹಣವನ್ನು ಸಾಲದ ರೂಪದಲ್ಲಿ ತೆಗೆದುಕೊಂಡಿದ್ದರಿಂದ ಸುಮಾರು 27.49% ಗೆ ಹೆಚ್ಚಾಗಿದೆ. ಉದಾಹರಣೆಗೆ ಕಳೆದ ವರ್ಷ ಕಡಿಮೆ ಸಾಲ ತೆಗೆದುಕೊಂಡಿದ್ದು, ಈ ವರ್ಷ ರೂ.72 ಸಾವಿರ ಕೋಟಿಗಳನ್ನು ತೆಗೆದುಕೊಳ್ಳುತ್ತೇವೆ ಎಂದು ಹೇಳಿದ್ದೇವೆ. ಇದರೊಳಗೆ ಇರಬೇಕು ಎಂಬ ತೀರ್ಮಾನ ಮಾಡಿದ್ದರಿಂದ, ಇದನ್ನು ಇನ್ನೂ 2 ವರ್ಷಗಳಲ್ಲಿ 25% ಒಳಗಡೆ ತರುತ್ತೇವೆ. Revenue Deficit ಅನ್ನು nil ಮಾಡುವಂತಹ ಪ್ರಾಮಾಣಿಕ ಪ್ರಯತ್ನವನ್ನು ಮಾಡುತ್ತೇನೆ. ಅದಕ್ಕೆ ಬೇಕಾಗಿರುವ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ. ಅದಕ್ಕಾಗಿ ರೂ. 2.65 ಲಕ್ಷ ಕೋಟಿಗಳ Budget ಅನ್ನು ಮಂಡಿಸುತ್ತಿದ್ದು, ಸದನದ ಒಪ್ಪಿಗೆಯನ್ನು ಕೊಡಬೇಕೆಂದು ಕೇಳಿಕೊಳ್ಳುತ್ತೇನೆ.

ಶ್ರೀ ಜಿ.ಕೆ. ಹರಿಪ್ರಸಾದ್ (ವಿರೋಧ ಪಕ್ಷದ ನಾಯಕರು):- ಮಾನ್ಯ ಸಭಾಪತಿಯವರೇ, ಮಾನ್ಯ ಮುಖ್ಯಮಂತ್ರಿಯವರು ಹಿಂದುಳಿದ ವರ್ಗದವರಿಗೆ ರೂ.400 ಕೋಟಿಗಳನ್ನು ಕೊಟ್ಟಿರುವ ಬಗ್ಗೆ ತಿಳಿಸಿದ್ದು, ನಾನು ಈಗಾಗಲೇ ಸಮಾಜ ಕಲ್ಯಾಣ ಇಲಾಖೆಯ ಮುಖ್ಯಸ್ಥರಾದ ಶ್ರೀ ಮಣಿವಣ್ಣನ್ ರವರನ್ನು ಭೇಟಿ ಮಾಡಿ, ಅಲ್ಪಸಂಖ್ಯಾತ ಮಕ್ಕಳ ಬಗ್ಗೆ ಚರ್ಚಿಸಿದ್ದೇನೆ. ಹಿಜಾಬ್ ಬೇರೆ ವಿಷಯ. ಈ ಸಣ್ಣ ಮಕ್ಕಳಿಗೆ scholarship ಅನ್ನು ನಿಲ್ಲಿಸಿದ್ದು, ನಾವು ಮಾತನಾಡಿದಾಗ ಕೊಡುತ್ತೇವೆ ಎಂದು ಹೇಳುತ್ತಾರೆ. ನಂತರ ಅದನ್ನು complete ಆಗಿ reject ಮಾಡುತ್ತಾರೆ. ಆದ್ದರಿಂದ ಮಕ್ಕಳಿಗೆ ಮಾತ್ರ ದಯವಿಟ್ಟು ಅಂತಹ ಕೆಲಸವನ್ನು ಮಾಡಬಾರದು. ಬಾಕಿ ವಿಷಯ ಏನಾದರೂ ಮಾಡಲಿ. ಆ ಮಕ್ಕಳು ಇನ್ನು school ಗಳಲ್ಲಿ College ಗಳಲ್ಲಿ ಇದ್ದಾರೆ. Scholarship ಅನ್ನು ನಿಲ್ಲಿಸುವುದು it's not right.

ಶ್ರೀ ಬಸವರಾಜ ಬೊಮ್ಮಾಯಿ (ಮುಖ್ಯಮಂತ್ರಿ):- ಮಾನ್ಯ ಸಭಾಪತಿಯವರೇ, ಮಾನ್ಯ ವಿರೋಧ ಪಕ್ಷದ ನಾಯಕರು ಇರಲಿಲ್ಲ ಎಂದು ಕಾಣುತ್ತದೆ. ನಾನು ಶ್ರೀ ಸಿ.ಎಂ. ಇಬ್ರಾಹಿಂ ಹಾಗೂ ಶ್ರೀ ನಸೀರ್ ಅಹಮದ್ ರವರು ಈ ಪ್ರಶ್ನೆ ಕೇಳಿದ್ದು, ನಾನು ಬಹಳ ಸ್ಪಷ್ಟವಾಗಿ ಯಾವುದೇ scholarship ನಿಲ್ಲಿಸುವುದಿಲ್ಲ except ಶಾದಿ ಮಹಲ್ ಹೊರತುಪಡಿಸಿ ಎಂದು ಹೇಳಿದ್ದೇನೆ.

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಶ್ರೀ ಬಿ.ಕೆ. ಹರಿಪ್ರಸಾದ್:- ಅವರು ಏನು ಬೇಕಾದರೂ ಮಾಡಲಿ. ಆದರೆ ಯಾವುದೇ ಜಾತಿ, ಧರ್ಮವಾದರೂ ಮಕ್ಕಳಿಗೆ ಮಾತ್ರ scholarship ಕೊಡಲು ದಯವಿಟ್ಟು ಅಧಿಕಾರಿಗಳಿಗೆ ಹೇಳಬೇಕು. ನಾವು ಮಾತನಾಡಿದಾಗ ಅಧಿಕಾರಿಗಳು ಮಾಡುತ್ತೇವೆ ಎಂದು ಹೇಳುತ್ತಾರೆ.

ಶ್ರೀ ಬಸವರಾಜ ಬೊಮ್ಮಾಯಿ:- ದಯಮಾಡಿ ಒಂದು ನಿಮಿಷ ಕೇಳಬೇಕು, ನಾನು ಸ್ಪಷ್ಟವಾಗಿ ಹೇಳಬಿಡುತ್ತೇನೆ. ಎಲ್ಲಾ ಯೋಜನೆಗಳಲ್ಲಿ ಯಾವುದನ್ನೂ ನಿಲ್ಲಿಸದೇ ಶಾದಿ ಮಹಲ್ ಯೋಜನೆ ಮಾತ್ರ ಕಳೆದ 2 ವರ್ಷಗಳಿಂದ ಮುಗಿದಿದೆ. ಆ ಯೋಜನೆಯಲ್ಲಿಯೂ ಸುಮಾರು 40 ಬಾಕಿ ಇದ್ದು, ಆ Bill ಗಳನ್ನು ಸಂಪೂರ್ಣವಾಗಿ ಕೊಟ್ಟು ತೀರಿಸುತ್ತೇನೆ ಎನ್ನುವ ಮಾತನ್ನು ಹೇಳಿದ್ದೇನೆ. ಮಕ್ಕಳ scholarship , ಮಕ್ಕಳಿಗೆ Higher Education ನಲ್ಲಿ ಕೆಲವನ್ನು ನಿಲ್ಲಿಸುವ ಪ್ರಯತ್ನ ನಡೆಯುತ್ತಿದೆ. Minorities ಮಕ್ಕಳಿಗೆ ಬರೀ professionals ಗಳಿಗೆ ಮಾತ್ರ ಕೊಡುತ್ತೇವೆ, Commerce ಇಂತಹವುಗಳಿಗೆ ಕೊಡುವುದಿಲ್ಲ ಎಂದು ಹೇಳಿದರು. ಆದರೆ ಈ ಬಗ್ಗೆ ಮೊನ್ನೆ ನಾನು ವಿಧಾನ ಸಭೆ ಮತ್ತು ಈ ಸದನದಲ್ಲಿಯೂ ಹೇಳಿದ್ದೇನೆ. ಅದ್ಯಾವುದನ್ನೂ ನಿಲ್ಲಿಸದೇ ಮೊದಲನೇ ರೀತಿಯಲ್ಲಿ ಮುಂದುವರಿಸುತ್ತೇವೆ. ಅಷ್ಟೇ ಅಲ್ಲದೇ ಮಕ್ಕಳ scholarship ಬಾಕಿ ಕೊಡುವುದಕ್ಕೆ ರೂ.100 ಕೋಟಿಗಳನ್ನು ಬರುವ ದಿನಗಳಲ್ಲಿ provision ಕೂಡ ಮಾಡುತ್ತೇನೆ.

ಶ್ರೀ ಬಿ.ಕೆ. ಹರಿಪ್ರಸಾದ್:- ಮಾನ್ಯ ಸಭಾಪತಿಯವರೇ, ಕೆಲವರು ಬೇಡ ಜಂಗಮ ಎಂದು Fake Certificate ಗಳನ್ನು ತೆಗೆದುಕೊಂಡು ವಿದೇಶದಲ್ಲಿ ಓದಲು loan ಗಳನ್ನು ತೆಗೆದುಕೊಂಡಿದ್ದಾರೆ. ಅಂತಹ ಮಕ್ಕಳಿಗೆ provision ಮಾಡಲಾಗಿದೆ. ಆದರೆ ಇಂತಹ ಮಕ್ಕಳನ್ನು ಅವರು ನೋಡಬಹುದು, ಅವರನ್ನು ನಾನು ಕರೆದುಕೊಂಡು ಬರುತ್ತೇನೆ. ವಿಧಾನ ಸೌಧಕ್ಕೆ ಎರಡು ಬಾರಿ ಬಂದಿದ್ದರು, ಎಲ್ಲರೂ ಅಳುತ್ತಾರೆ. ಆದ್ದರಿಂದ ದಯವಿಟ್ಟು ಈ ಮಕ್ಕಳಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕೆಂದು ಒತ್ತಾಯ ಮಾಡುತ್ತೇನೆ.

ಶ್ರೀ ಬಸವರಾಜ ಬೊಮ್ಮಾಯಿ:- ಯಾವುದೇ ಮಕ್ಕಳ scholarship ಅನ್ನು ನಿಲ್ಲಿಸುವುದಿಲ್ಲ, ವಿಶೇಷವಾಗಿ minorities ಮಕ್ಕಳ scholarship ಅನ್ನು ನಿಲ್ಲಿಸುವುದಿಲ್ಲ. ಯಾರ್ಯಾರಿಗೆ

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಯಾವ್ಯಾವ ಸಮುದಾಯಗಳಿಗೆ ಯಾವ ಅರ್ಹತೆ ಇದೆಯೋ, ಅದರಲ್ಲಿ ವಿಶೇಷವಾಗಿ ಮಕ್ಕಳ ವಿಷಯದಲ್ಲಿ ನಾವು ಯಾವುದೇ ತಾರತಮ್ಯ ಮಾಡುವುದಿಲ್ಲ. ಈಗ ಯಾರ್ಯಾರಿಗೆ ಯಾವ್ಯಾವ scholarship schemes ಮಾಡಿದ್ದೇವೆಯೋ, ಅದನ್ನು ಕೊಡುತ್ತೇವೆ.

ಶ್ರೀ ಅಲ್ಲಂ ವೀರಭದ್ರಪ್ಪ:- ಮಾನ್ಯ ಸಭಾಪತಿಯವರೇ, ಮಾನ್ಯ ಮುಖ್ಯಮಂತ್ರಿಗಳಿಗೆ ಧನ್ಯವಾದಗಳನ್ನು ಹೇಳಬಯಸುತ್ತೇನೆ. ಏಕೆಂದರೆ ಅವರು ರೂ.7 ಸಾವಿರ ಕೋಟಿಗಿಂತ ಅಧಿಕವಾಗಿ revenue collection ಆಗಿದೆ ಎಂದು ಹೇಳಿದ್ದಾರೆ. ನಮ್ಮ ಕಲ್ಯಾಣ ಕರ್ನಾಟಕ ಭಾಗಕ್ಕೆ ಕನಿಷ್ಠ ರೂ.2 ರಿಂದ 3 ಕೋಟಿ ಶಾಲೆ ಮತ್ತು ಆಸ್ಪತ್ರೆಗಳಿಗೆ ಹೆಚ್ಚಿನ ಅನುದಾನ ಕೊಟ್ಟು ಬೆಳವಣಿಗೆ ಮಾಡಬೇಕೆಂದು ಕೋರುತ್ತೇನೆ.

ಸಭಾಪತಿಯವರು: ಪ್ರಸ್ತಾವ ಏನೆಂದರೆ;

“ ವಿಧಾನಸಭೆಯಿಂದ ಅಂಗೀಕೃತವಾದ ರೂಪದಲ್ಲಿರುವ 2022ರ ಕರ್ನಾಟಕ ಧನ ವಿನಿಯೋಗ (ಸಂಖ್ಯೆ-2) ವಿಧೇಯಕವನ್ನು ಪರ್ಯಾಲೋಚಿಸುವುದು ”

ಪ್ರಸ್ತಾವ ಅಂಗೀಕರಿಸಲ್ಪಟ್ಟಿತು

ವಿಧೇಯಕವನ್ನು ಖಂಡ ಖಂಡವಾಗಿ ಪರ್ಯಾಲೋಚಿಸುವುದು

ಖಂಡ 2 ಮತ್ತು 3

ಸಭಾಪತಿಯವರು: “ ಖಂಡ 2 ಮತ್ತು 3 ಈ ವಿಧೇಯಕದ ಅಂಗವಾಗಿರುತ್ತದೆ ”

ಪ್ರಸ್ತಾವ ಅಂಗೀಕರಿಸಲ್ಪಟ್ಟಿತು

(ಖಂಡ 2 ಮತ್ತು 3 ನ್ನು ವಿಧೇಯಕಕ್ಕೆ ಸೇರಿಸಲಾಯಿತು)

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಖಂಡ 1 ಇತ್ಯಾದಿ

ಸಭಾಪತಿಯವರು: ಪ್ರಸ್ತಾವ ಏನೆಂದರೆ;

“ ಮೊದಲನೆಯ ಖಂಡ, ದೀರ್ಘ ಶೀರ್ಷಿಕೆ, ಪ್ರಸ್ತಾವನೆ ಹಾಗೂ ಅಧಿನಿಯಮಗೊಳಿಸುವ ಸೂತ್ರ ಸಂಹಿತೆ ವಿಧೇಯಕದ ಭಾಗವಾಗಿರುತ್ತದೆ ”

ಪ್ರಸ್ತಾವದ ಅಂಗೀಕರಿಸಲ್ಪಟ್ಟು

(ಮೊದಲನೆಯ ಖಂಡ, ದೀರ್ಘ ಶೀರ್ಷಿಕೆ, ಪ್ರಸ್ತಾವನೆ ಹಾಗೂ ಅಧಿನಿಯಮಗೊಳಿಸುವ ಸೂತ್ರ ಸಂಹಿತೆಗಳನ್ನು ವಿಧೇಯಕಕ್ಕೆ ಸೇರಿಸಲಾಯಿತು)

ಪ್ರಸ್ತಾವ ಅಂಗೀಕಾರ

ಶ್ರೀ ಬಸವರಾಜ ಬೊಮ್ಮಾಯಿ (ಮುಖ್ಯಮಂತ್ರಿಗಳು):- ಮಾನ್ಯ ಸಭಾಪತಿಯವರೇ, ವಿಧಾನಸಭೆಯಿಂದ ಅಂಗೀಕೃತವಾದ ರೂಪದಲ್ಲರುವ 2022ರ ಕರ್ನಾಟಕ ಧನ ವಿನಿಯೋಗ (ಸಂಖ್ಯೆ-2) ವಿಧೇಯಕವನ್ನು ಅಂಗೀಕರಿಸಬೇಕೆಂದು ಕೋರುತ್ತೇನೆ.

ಸಭಾಪತಿಯವರು: ಪ್ರಸ್ತಾವ ಏನೆಂದರೆ;

“ ವಿಧಾನಸಭೆಯಿಂದ ಅಂಗೀಕೃತವಾದ ರೂಪದಲ್ಲರುವ 2022ರ ಕರ್ನಾಟಕ ಧನ ವಿನಿಯೋಗ (ಸಂಖ್ಯೆ-2) ವಿಧೇಯಕವನ್ನು ವಿಧೇಯಕವನ್ನು ಅಂಗೀಕರಿಸುವುದು ”

ಪ್ರಸ್ತಾವ ಅಂಗೀಕರಿಸಲ್ಪಟ್ಟು ಮತ್ತು ಮಸೂದೆಗೆ ಒಪ್ಪಿಗೆ ನೀಡಲಾಯಿತು

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಅ) ಕರ್ನಾಟಕ ಆರ್ಥಿಕ ಹೊಣೆಗಾರಿಕೆ (ತಿದ್ದುಪಡಿ) ವಿಧೇಯಕ, 2022

ಪರ್ಯಾಲೋಚನಾ ಪ್ರಸ್ತಾವ

ಶ್ರೀ ಬಸವರಾಜ ಬೊಮ್ಮಾಯಿ (ಮುಖ್ಯಮಂತ್ರಿಗಳು):- ಮಾನ್ಯ ಸಭಾಪತಿಯವರೇ, ವಿಧಾನಸಭೆಯಿಂದ ಅಂಗೀಕೃತವಾದ ರೂಪದಲ್ಲರುವ 2022ರ ಕರ್ನಾಟಕ ಆರ್ಥಿಕ ಹೊಣೆಗಾರಿಕೆ (ತಿದ್ದುಪಡಿ) ವಿಧೇಯಕವನ್ನು ಪರ್ಯಾಲೋಚಿಸಬೇಕೆಂದು ಕೋರುತ್ತೇನೆ.

ಪ್ರಸ್ತಾವವನ್ನು ಮಂಡಿಸಲಾಯಿತು

ಸಭಾಪತಿಯವರು: ಪ್ರಸ್ತಾವ ಏನೆಂದರೆ;

“ವಿಧಾನಸಭೆಯಿಂದ ಅಂಗೀಕೃತವಾದ ರೂಪದಲ್ಲರುವ 2022ರ ಕರ್ನಾಟಕ ಆರ್ಥಿಕ ಹೊಣೆಗಾರಿಕೆ (ತಿದ್ದುಪಡಿ) ವಿಧೇಯಕವನ್ನು ಪರ್ಯಾಲೋಚಿಸುವುದು”

ಶ್ರೀ ಬಸವರಾಜ ಬೊಮ್ಮಾಯಿ:- ಮಾನ್ಯ ಸಭಾಪತಿಯವರೇ, ಈಗಾಗಲೇ ವಿವರಣೆಯನ್ನು ನೀಡಿರುತ್ತೇನೆ.

ಸಭಾಪತಿಯವರು: ಪ್ರಸ್ತಾವ ಏನೆಂದರೆ;

“ವಿಧಾನಸಭೆಯಿಂದ ಅಂಗೀಕೃತವಾದ ರೂಪದಲ್ಲರುವ 2022ರ ಕರ್ನಾಟಕ ಆರ್ಥಿಕ ಹೊಣೆಗಾರಿಕೆ (ತಿದ್ದುಪಡಿ) ವಿಧೇಯಕವನ್ನು ಪರ್ಯಾಲೋಚಿಸುವುದು”

ಪ್ರಸ್ತಾವ ಅಂಗೀಕರಿಸಲ್ಪಟ್ಟಿತು

ವಿಧೇಯಕವನ್ನು ಖಂಡ ಖಂಡವಾಗಿ ಪರ್ಯಾಲೋಚಿಸುವುದು

ಖಂಡ 2

ಸಭಾಪತಿಯವರು: “ ಖಂಡ 2 ಈ ವಿಧೇಯಕದ ಅಂಗವಾಗಿರುತ್ತದೆ”

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಪ್ರಸ್ತಾವ ಅಂಗೀಕರಿಸಲ್ಪಟ್ಟಿತು

(ಖಂಡ 2 ನ್ನು ವಿಧೇಯಕಕ್ಕೆ ಸೇರಿಸಲಾಯಿತು)

ಖಂಡ 1 ಇತ್ಯಾದಿ

ಸಭಾಪತಿಯವರು: ಪ್ರಸ್ತಾವ ಏನೆಂದರೆ;

“ ಮೊದಲನೆಯ ಖಂಡ, ದೀರ್ಘ ಶೀರ್ಷಿಕೆ, ಪ್ರಸ್ತಾವನೆ ಹಾಗೂ ಅಧಿನಿಯಮಗೊಳಿಸುವ ಸೂತ್ರ ಸಂಹಿತೆ ವಿಧೇಯಕದ ಭಾಗವಾಗಿರುತ್ತದೆ ”

ಪ್ರಸ್ತಾವ ಅಂಗೀಕರಿಸಲ್ಪಟ್ಟಿತು

(ಮೊದಲನೆಯ ಖಂಡ, ದೀರ್ಘ ಶೀರ್ಷಿಕೆ, ಪ್ರಸ್ತಾವನೆ ಹಾಗೂ ಅಧಿನಿಯಮಗೊಳಿಸುವ ಸೂತ್ರ ಸಂಹಿತೆಗಳನ್ನು ವಿಧೇಯಕಕ್ಕೆ ಸೇರಿಸಲಾಯಿತು)

ಪ್ರಸ್ತಾವದ ಅಂಗೀಕಾರ

ಶ್ರೀ ಬಸವರಾಜ ಬೊಮ್ಮಾಯಿ (ಮುಖ್ಯಮಂತ್ರಿ):- ಮಾನ್ಯ ಸಭಾಪತಿಯವರೇ, ವಿಧಾನಸಭೆಯಿಂದ ಅಂಗೀಕೃತವಾದ ರೂಪದಲ್ಲರುವ 2022ರ ಕರ್ನಾಟಕ ಆರ್ಥಿಕ ಹೊಣೆಗಾರಿಕೆ (ತಿದ್ದುಪಡಿ) ವಿಧೇಯಕವನ್ನು ಅಂಗೀಕರಿಸಬೇಕೆಂದು ಕೋರುತ್ತೇನೆ.

ಸಭಾಪತಿಯವರು: ಪ್ರಸ್ತಾವ ಏನೆಂದರೆ;

“ ವಿಧಾನಸಭೆಯಿಂದ ಅಂಗೀಕೃತವಾದ ರೂಪದಲ್ಲರುವ 2022ರ ಕರ್ನಾಟಕ ಆರ್ಥಿಕ ಹೊಣೆಗಾರಿಕೆ (ತಿದ್ದುಪಡಿ) ವಿಧೇಯಕವನ್ನು ಅಂಗೀಕರಿಸುವುದು ”

ಪ್ರಸ್ತಾವ ಅಂಗೀಕರಿಸಲ್ಪಟ್ಟಿತು ಮತ್ತು ಮಸೂದೆಗೆ ಒಪ್ಪಿಗೆ ನೀಡಲಾಯಿತು

(ಮುಂದು)

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

(711) 29.03.2022 5.00 hv.md

ಇ) ಕರ್ನಾಟಕ ಮೋಟಾರು ವಾಹನಗಳ ತೆರಿಗೆ ನಿರ್ಧರಣೆ(ತಿದ್ದುಪಡಿ) ವಿಧೇಯಕ, 2022

ಪ್ರಯೋಲೋಚನಾ ಪ್ರಸ್ತಾವ

ಶ್ರೀ ಬಸವರಾಜ ಬೊಮ್ಮಾಯಿ(ಮುಖ್ಯಮಂತ್ರಿಗಳು):- ಸನ್ಮಾನ್ಯ ಸಭಾಪತಿಯವರೇ, ವಿಧಾನ ಸಭೆಯಿಂದ ಅಂಗೀಕೃತವಾದ ರೂಪದಲ್ಲರುವ 2022ರ ಕರ್ನಾಟಕ ಮೋಟಾರು ವಾಹನಗಳ ತೆರಿಗೆ ನಿರ್ಧರಣೆ(ತಿದ್ದುಪಡಿ) ವಿಧೇಯಕವನ್ನು ಪರ್ಯಾಲೋಚಿಸಬೇಕೆಂದು ಕೋರುತ್ತೇನೆ.

ಪ್ರಸ್ತಾವವನ್ನು ಮಂಡಿಸಲಾಯಿತು

ಶ್ರೀ ಬಸವರಾಜ ಬೊಮ್ಮಾಯಿ(ಮುಖ್ಯಮಂತ್ರಿಗಳು):- ಸನ್ಮಾನ್ಯ ಸಭಾಪತಿಯವರೇ, ಈಗಾಗಲೇ ಆಯವ್ಯಯದಲ್ಲ ಇದರ ಬಗ್ಗೆ ಪ್ರಸ್ತಾವ ಮಾಡಿರುವುದರಿಂದ ಇದಕ್ಕೆ ಹೆಚ್ಚಿನ ವಿವರಣೆ ಅವಶ್ಯಕವಿಲ್ಲವೆನ್ನುವುದು ನನ್ನ ಅನಿಸಿಕೆಯಾಗಿದೆ. ಆದ್ದರಿಂದ ಸರ್ಕಾರ ತಂದಿರುವಂತಹ ಈ ವಿಧೇಯಕವನ್ನು ಸದನ ಅಂಗೀಕರಿಸಬೇಕೆಂದು ಕೋರುತ್ತಿದ್ದೇನೆ.

ಸಭಾಪತಿಯವರು:- ಪ್ರಸ್ತಾವ ಏನೆಂದರೆ;

“ವಿಧಾನ ಸಭೆಯಿಂದ ಅಂಗೀಕೃತವಾದ ರೂಪದಲ್ಲರುವ 2022ರ ಕರ್ನಾಟಕ ಮೋಟಾರು ವಾಹನಗಳ ತೆರಿಗೆ ನಿರ್ಧರಣೆ(ತಿದ್ದುಪಡಿ) ವಿಧೇಯಕವನ್ನು ಪರ್ಯಾಲೋಚಿಸುವುದು”

ಪ್ರಸ್ತಾವ ಅಂಗೀಕರಿಸಲ್ಪಟ್ಟಿತು

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಖಂಡಖಂಡವಾಗಿ ವಿಧೇಯಕವನ್ನು ಪರ್ಯಾಲೋಚಿಸುವುದು

ಖಂಡ 2

ಸಭಾಪತಿಯವರು:- “ಖಂಡ 2 ಈ ವಿಧೇಯಕದ ಅಂಗವಾಗಿರುತ್ತದೆ”

ಪ್ರಸ್ತಾವ ಅಂಗೀಕರಿಸಲ್ಪಟ್ಟಿತು

(ಖಂಡ 2 ನ್ನು ವಿಧೇಯಕಕ್ಕೆ ಸೇರಿಸಲಾಯಿತು)

ಖಂಡ 1 ಇತ್ಯಾದಿ

ಸಭಾಪತಿಯವರು:- ಪ್ರಸ್ತಾವ ಏನೆಂದರೆ;

“ಮೊದಲನೆಯ ಖಂಡ ದೀರ್ಘ ಶೀರ್ಷಿಕೆ, ಪ್ರಸ್ತಾವನೆ ಹಾಗೂ
ಅಧಿನಿಯಮಗೊಳಿಸುವ ಸೂತ್ರ ಸಂಹಿತೆ ವಿಧೇಯಕದ
ಭಾಗವಾಗಿರುತ್ತದೆ”

ಪ್ರಸ್ತಾವ ಅಂಗೀಕರಿಸಲ್ಪಟ್ಟಿತು

(ಮೊದಲನೆಯ ಖಂಡ, ದೀರ್ಘ ಶೀರ್ಷಿಕೆ, ಪ್ರಸ್ತಾವನೆ ಹಾಗೂ ಅಧಿನಿಯಮಗೊಳಿಸುವ ಸೂತ್ರ

ಸಂಹಿತೆಗಳನ್ನು ವಿಧೇಯಕಕ್ಕೆ ಸೇರಿಸಲಾಯಿತು)

ಪ್ರಸ್ತಾವದ ಅಂಗೀಕಾರ

ಶ್ರೀ ಬಸವರಾಜ ಬೊಮ್ಮಾಯಿ(ಮುಖ್ಯಮಂತ್ರಿಗಳು):- ಸನ್ಮಾನ್ಯ ಸಭಾಪತಿಯವರೇ, ವಿಧಾನ ಸಭೆಯಿಂದ ಅಂಗೀಕೃತವಾದ ರೂಪದಲ್ಲರುವ 2022ರ ಕರ್ನಾಟಕ ಮೋಟಾರು ವಾಹನಗಳ ತೆರಿಗೆ ನಿರ್ಧರಣೆ (ತಿದ್ದುಪಡಿ) ವಿಧೇಯಕವನ್ನು ಅಂಗೀಕರಿಸಬೇಕೆಂದು ಕೋರುತ್ತೇನೆ.

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಸಭಾಪತಿಯವರು:- ಪ್ರಸ್ತಾವ ಏನೆಂದರೆ:

“ವಿಧಾನ ಸಭೆಯಿಂದ ಅಂಗೀಕೃತವಾದ ರೂಪದಲ್ಲರುವ 2022ರ ಕರ್ನಾಟಕ ಮೋಟಾರು ವಾಹನಗಳ ತೆರಿಗೆ ನಿರ್ಧರಣೆ(ತಿದ್ದುಪಡಿ) ವಿಧೇಯಕವನ್ನು ತಿದ್ದುಪಡಿ ಮಾಡಿರುವಂತೆ ಅಂಗೀಕರಿಸುವುದು”

ಪ್ರಸ್ತಾವ ಅಂಗೀಕರಿಸಲ್ಪಟ್ಟು ಮತ್ತು ಮಸೂದೆಗೆ ಒಪ್ಪಿಗೆ ನೀಡಲಾಯಿತು

15. ನಿಯಮ 330ರ ಮೇರೆಗೆ ಚರ್ಚೆ

ಈ) ವಿಷಯ: ಕರ್ನಾಟಕ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ

ಬಳಕೆಯಾಗದೆ ಉಳಿದಿರುವ ಅನುದಾನವನ್ನು ಹಿಂಪಡೆದಿರುವ ಬಗ್ಗೆ

ಶ್ರೀ ಕೆ.ಉ.ಶ್ರೀಕಂಠೇಗೌಡ(ಪದವೀಧರರ ಕ್ಷೇತ್ರ):- ಸನ್ಮಾನ್ಯ ಸಭಾಪತಿಯವರೇ, ಪ್ರತಿಯೊಬ್ಬ ಶಾಸಕರಿಗೂ ಪ್ರತಿ ವರ್ಷ 2 ಕೋಟಿ ರೂಪಾಯಿಗಳ ಅನುದಾನವನ್ನು ನೀಡುವ ಪರಂಪರೆ ಕಳೆದ 15-20 ವರ್ಷಗಳಿಂದ ನಡೆದುಕೊಂಡು ಬಂದಿದೆ. ಮೇಲ್ಕನೆಯ ಶಾಸಕರ ಅಧಿಕಾರಾವಧಿ 6 ವರ್ಷಗಳಾದರೆ, ಕೆಳಮನೆಯ ಶಾಸಕರ ಅಧಿಕಾರಾವಧಿ 5 ವರ್ಷಗಳಾಗಿವೆ. ಈ ಅವಧಿಯಲ್ಲಿ ನಮಗೆ ಕೊಡುವ ಅನುದಾನವನ್ನು ಖರ್ಚು ಮಾಡುವ ಪರಿಪಾಠ ಇಲ್ಲವೆಂದರೆ ನಡೆದುಕೊಂಡು ಬಂದಿತ್ತು. ನಮ್ಮ 6 ವರ್ಷಗಳ ಅಧಿಕಾರಾವಧಿಯಲ್ಲಿ ಈ ಅನುದಾನವನ್ನು ಹಿಂಪಡೆಯುವಂತಹ ಪ್ರಕ್ರಿಯೆ ಯಾವತ್ತೂ ನಡೆದಿರಲಿಲ್ಲ. ಆದರೆ, ದಿನಾಂಕ:17.02.2022ರಂದು ಒಂದು ಆದೇಶವನ್ನು ಹೊರಡಿಸಿ 2018-19ನೇ ಸಾಲಿಗಿಂತ ಹಿಂದಿನ ಅನುದಾನವನ್ನು ವಾಪಸ್ಸು ಪಡೆದಿರುವಂತಹ ಅತ್ಯಂತ ದುರಂತದ ಸಂಗತಿ ನಡೆದು ಹೋಗಿದೆ. ಹಿಂದೆ ನಾನು ಈ ವಿಚಾರವನ್ನು ಮೌಖಿಕವಾಗಿ ಪ್ರಸ್ತಾಪ ಮಾಡಿದ್ದೆ. ಆಗ ಮಾನ್ಯ ಮುಖ್ಯಮಂತ್ರಿಗಳು ನಮ್ಮ ನೆರವಿಗೆ ಬಂದಿದ್ದರು. “ಯಾವುದೇ ಕಾರಣಕ್ಕೂ ಯಾವುದೇ ಅನುದಾನವನ್ನು ಹಿಂಪಡೆಯುವುದಿಲ್ಲ” ಎನ್ನುವ ಮಾತನ್ನು ಹೇಳಿದ್ದರು. ಈಗ ಮಾನ್ಯ ಸಚಿವರು

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ನಮಗೆ ನೀಡಿರುವ ಉತ್ತರದಲ್ಲಿ: “2018-19ನೇ ಸಾಲಿಗಿಂತ ಹಿಂದಿನ ಅವಧಿಯಲ್ಲಿ ಪಾರಂಭವಾಗದೇ ಇರುವಂತಹ ಕಾಮಗಾರಿಗಳ ಅನುದಾನವನ್ನು ವಾಪಸ್ಸು ಪಡೆಯಲು ಮತ್ತು ಪ್ರಾರಂಭವಾಗಿರುವ ಕಾಮಗಾರಿಗಳನ್ನು ದಿನಾಂಕ:30.03.2022ರ ಅಂತ್ಯದೊಳಗೆ ಪೂರ್ಣಗೊಳಿಸಲು ದಿನಾಂಕ:17.02.2022ರ ಪತ್ರದಲ್ಲಿ ಎಲ್ಲ ಜಿಲ್ಲಾಧಿಕಾರಿಗಳಿಗೆ, ನಿರ್ದೇಶಕರು, ಪ್ರದೇಶಾಭಿವೃದ್ಧಿ ಮಂಡಳಿ ವಿಭಾಗ, ಯೋಜನೆ ಮತ್ತು ಸಾಂಖ್ಯಿಕ ಇಲಾಖೆಯವರು ತಿಳಿಸಿರುತ್ತಾರೆ.” ಇದರ ಬಗ್ಗೆ ವಿಧಾನಸಭೆಯ ಸಭಾಧ್ಯಕ್ಷರ ಅಧ್ಯಕ್ಷತೆಯಲ್ಲಿ ಸಭೆ ನಡೆದಿರುವುದಾಗಿ ಆ ಸಭೆಯಲ್ಲಿ ತಾವು ಸಹ ಉಪಸ್ಥಿತರಾಗಿರುವುದಾಗಿ ತಿಳಿಸಿರುತ್ತಾರೆ. ಆದರೆ, ತಾವು ದಿನಾಂಕ:21.02.2022ರಂದು ಒಂದು ಪತ್ರವನ್ನು ಬರೆದು 2017-18 ಮತ್ತು 2018-19ನೇ ಸಾಲಿನ ಅನುದಾನವನ್ನು ಯಾವ ಕಾರಣಕ್ಕೂ ವಾಪಸ್ಸು ಪಡೆಯುವುದು ಬೇಡ, ಒಂದು ಬಾರಿ ಅವಕಾಶವನ್ನು ಕೊಡಿ ಎಂದು ಹೇಳಿದ್ದೀರಿ. ಎಲ್ಲಾ ಜಿಲ್ಲಾಧಿಕಾರಿಗಳಿಗೆ ಸುತ್ತೋಲೆ ನೀಡಿರುವುದಾಗಿ ತಿಳಿಸಿದ್ದಾರೆ. ಆದರೆ, ಯಾವ ಜಿಲ್ಲಾಧಿಕಾರಿಗಳು “ಇಷ್ಟು ಅವಧಿಯೊಳಗೆ ನಿಮ್ಮ ಅನುದಾನವನ್ನು ಖರ್ಚು ಮಾಡಬೇಕು” ಎಂದು ನಮಗೆ ಇಲ್ಲಿಯವರೆಗೆ ಯಾವುದೇ ಸೂಚನೆಗಳನ್ನು ನೀಡಿಲ್ಲ. ಹಿಂದೆ ನಮ್ಮ ಇಡೀ 6 ವರ್ಷಗಳ ಅಧಿಕಾರಾವಧಿಯೊಳಗೆ ಈ ಹಣವನ್ನು ಖರ್ಚು ಮಾಡುವಂತಹ ವ್ಯವಸ್ಥೆ ಇತ್ತು.

ಸನ್ಮಾನ್ಯ ಸಭಾಪತಿಯವರೇ, ಶಾಸಕರಿಗೆ ಕೊಟ್ಟಿದ್ದ ಅನುದಾನವನ್ನು ವಾಪಸ್ಸು ಪಡೆದುಕೊಂಡಿದ್ದಾರೆ ಮತ್ತು ನಮಗೆ ನೀಡುತ್ತಿದ್ದ 2 ಕೋಟಿ ರೂಪಾಯಿ ಅನುದಾನವನ್ನು ಸಹ ಕಡಿತಗೊಳಿಸಲಾಗಿದೆ. ಉದಾಹರಣೆಗೆ ಹೇಳಬೇಕಾದರೆ, ತಮಗೆ ನೀಡಿರುವ 2 ಕೋಟಿ 60 ಲಕ್ಷ ರೂಪಾಯಿಗಳ ಅನುದಾನವನ್ನು ವಾಪಸ್ಸು ಪಡೆದುಕೊಂಡಿದ್ದಾರೆ. ಎಲ್ಲ ಶಾಸಕರ ಅನುದಾನ ವಾಪಸ್ಸು ಹೋಗಿದೆ. ಅದಕ್ಕೆ ನಾವು ಕಾರಣರಲ್ಲ, ಜಿಲ್ಲಾಧಿಕಾರಿಗಳು ಕಾರಣ. ಜಿಲ್ಲಾಧಿಕಾರಿಗಳಿಗೆ ಇದ್ದಂತಹ ಅಧಿಕಾರವನ್ನು ಎ.ಸಿ., ಅವರಿಗೆ ನೀಡಲಾಯಿತು. ಎ.ಸಿ.ಗಳಿಗೆ ಇದ್ದಂತಹ ಅಧಿಕಾರವನ್ನು ಜಿಲ್ಲಾಧಿಕಾರಿಗಳಿಗೆ ನೀಡಲಾಗಿದೆ. ಕೋವಿಡ್-19ರ ಸಂದರ್ಭದಲ್ಲಿ ಎರಡು ವರ್ಷಗಳ ಕಾಲ ಯಾವುದೇ ಯೋಜನೆಗಳಿಗೆ ಸರ್ಕಾರ ಅನುಮೋದನೆ ನೀಡಲಿಲ್ಲ. ಈಗ ಏಕಾಏಕಿ ಅನುದಾನವನ್ನು ವಾಪಸ್ಸು ಪಡೆದುಕೊಂಡರೆ ಹೇಗೆ? ಈಗ ಕೊಡುತ್ತಿರುವ ಅನುದಾನದ ಮೊತ್ತವನ್ನು 2 ಕೋಟಿ ರೂಪಾಯಿಗಳಿಂದ 5 ಕೋಟಿ ರೂಪಾಯಿಗಳಿಗೆ ಹೆಚ್ಚಿಸಬೇಕೆಂದು ಕೇಳಿಕೊಳ್ಳುತ್ತಿದ್ದೇನೆ. ಹೆಚ್ಚು ಮಾಡುವುದಿರಲಿ ನಮಗೆ ಕೊಟ್ಟಿರುವ ಅನುದಾನವನ್ನು ವಾಪಸ್ಸು ತೆಗೆದುಕೊಂಡರೇ,

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಪ್ರಾರಂಭವಾಗಿರುವ ಕಾಮಗಾರಿಗಳ ಗತಿ ಏನಾಗಬೇಕು? ತಪ್ಪು ನಮ್ಮದ್ದಲ್ಲ, ಅಧಿಕಾರಿಗಳದು:ಅಧಿಕಾರಿಗಳು ಪ್ರೋಗ್ರಾಂ ಅನ್ನು ಅಪೂರ್ಮಾಡಅಲ್ಲ.

ಸನ್ಮಾನ್ಯ ಸಭಾಪತಿಯವರೇ, ಈಗ ಸರ್ಕಾರ ಹೊರಡಿಸಿರುವ ಸುತ್ತೋಲೆಯನ್ನು ವಾಪಸ್ಸು ಪಡೆದುಕೊಂಡು 6 ವರ್ಷಗಳ ಅವಧಿಯಲ್ಲಿ ನಮಗೆ ನೀಡಲಾಗಿರುವ ಅನುದಾನವನ್ನು ಬಳಕೆ ಮಾಡಿಕೊಳ್ಳುವುದಕ್ಕೆ ಅವಕಾಶ ಮಾಡಿಕೊಡಬೇಕೆನ್ನುವುದು ನನ್ನ ಮನವಿಯಾಗಿದೆ.

ಸನ್ಮಾನ್ಯ ಸಭಾಪತಿಯವರೇ, 2020-21ನೇ ಸಾಲಿನ ಅನುದಾನದ ಹಳೆಯ ಬಾಕಿಯನ್ನು ಸುಮಾರು 28 ಲಕ್ಷ ರೂಪಾಯಿಗಳನ್ನು ಬಿಡುಗಡೆ ಮಾಡಿದ್ದಾರೆ. ಅದರಲ್ಲಿ ಕೆ.ಸಿ.ಕೊಂಡಯ್ಯನವರ ಹೆಸರಿದೆ. ಮಾನ್ಯ ಮುಖ್ಯಮಂತ್ರಿಗಳು ಆಯವ್ಯಯದ ಮೇಲೆ ಮಾತನಾಡುತ್ತಿದ್ದ ಸಂದರ್ಭದಲ್ಲಿ ಪಾಸಿಟಿವ್ ಉತ್ತರವನ್ನು ಕೊಟ್ಟಿದ್ದರು. ಆದರೆ, ಮಾನ್ಯ ಸಚಿವರು ಈ ರೀತಿಯ ಉತ್ತರವನ್ನು ಕೊಟ್ಟಿದ್ದಾರೆ.

ಶ್ರೀ ಬಸವರಾಜ ಬೊಮ್ಮಾಯಿ(ಮುಖ್ಯಮಂತ್ರಿಗಳು):- ಸನ್ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರಿಗೆ ಸ್ಪಷ್ಟೀಕರಣವನ್ನು ನೀಡುವುದಕ್ಕೆ ಬಯಸುತ್ತಿದ್ದೇನೆ. ಹಿಂದೆ ನಾನು ಉತ್ತರವನ್ನು ಕೊಡುವಂತಹ ಸಂದರ್ಭದಲ್ಲಿಯೂ ಸಹ 2018ಕ್ಕಿಂತ ಹಿಂದಿನದು ಯಾವುದಾದರೂ ಅನುದಾನ ಬಾಕಿ ಇದ್ದರೆ, ಅದನ್ನು ವಾಪಸ್ಸು ಪಡೆಯಲಾಗುತ್ತದೆ. 2018 ರಿಂದ ಅವರ ಸದಸ್ಯತ್ವದ ಅವಧಿಯೊಳಗೆ ಇರುವಂತಹ ಕಾಮಗಾರಿಗಳಿಗೆ ಅನುಮೋದನೆ ದೊರೆತು ಕೆಲವು ಪ್ರಾರಂಭವಾಗಿರಬಹುದು, ಕೆಲವು ಪ್ರಾರಂಭವಾಗಿರದೇ ಇರಬಹುದು. ಆದರೆ, ಅವರ ಸದಸ್ಯತ್ವದ ಅವಧಿಯಲ್ಲಿ ಅನುಮೋದನೆಗೊಂಡಿರುವ ಕಾಮಗಾರಿಗಳಿಗೆ ನೀಡಲಾಗುವ ಅನುದಾನವನ್ನು ಯಾವುದೇ ಕಾರಣಕ್ಕೂ ಕಡತಗೊಳಿಸುವುದಿಲ್ಲ ಎನ್ನುವ ಮಾತನ್ನು ಸ್ಪಷ್ಟವಾಗಿ ಹೇಳುವುದಕ್ಕೆ ಬಯಸುತ್ತಿದ್ದೇನೆ. ಮಾನ್ಯ ಸಚಿವರು ಹೊರಡಿಸಿರುವ ಸುತ್ತೋಲೆಯಲ್ಲಿ ಏನಾದರೂ ಗೊಂದಲಗಳಿದ್ದರೆ ಅದನ್ನು ಹಿಂಪಡೆದುಕೊಂಡು ನಾನು ಏನು ಹೇಳಿದ್ದೇನೆ ಆ ಪ್ರಕಾರ ಸುತ್ತೋಲೆಯನ್ನು ಹೊರಡಿಸುತ್ತೇನೆ.

ಶ್ರೀ ಕೆ.ಉ.ಶ್ರೀಕಂಠೇಗೌಡ:- ಧನ್ಯವಾದಗಳು.

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

(712) 29.3.2022 5.10 ಪಿಕೆ:ಎಂಡಿ

ಶ್ರೀ ಕೆ.ಐ.ಶ್ರೀಕಂಠೇಗೌಡ:- ಮಾನ್ಯ ಸಭಾಪತಿಗಳೆ, ಈಗೇನು 2 ಕೋಟಿ ರೂ.ಗಳ ಅನುದಾನ ಇದೆಯೋ ಅದನ್ನು ಹೆಚ್ಚು ಮಾಡುವಂತೆ ಮುಖ್ಯ ಮಂತ್ರಿಗಳಿಗೆ ಹೇಳಿ ಎಂದು ನನ್ನನ್ನು ಕೇಳುತ್ತಿದ್ದಾರೆ.

ಶ್ರೀ ಮರಿತಿಬ್ಬೇಗೌಡ:- ಮಾನ್ಯ ಮುಖ್ಯಮಂತ್ರಿಗಳು ಉದಾರವಾಗಿ, ತಡೆಹಿಡಿದದ್ದನ್ನು ಘೋಷಣೆ ಮಾಡಿದರೆ ಮತ್ತೆ ಕೇಳುತ್ತಿದ್ದಾರೆ. ಶಕುನ ಚೆನ್ನಾಗಿದೆ ಎಂದು ಹಗಲೆಲ್ಲಾ ಕಳ್ಳತನ ಮಾಡುತ್ತಿದ್ದರಂತೆ; ಹಾಗಾಗಬಾರದು.

ಸಭಾಪತಿಯವರು:- ಮಾನ್ಯ ಮರಿತಿಬ್ಬೇಗೌಡರೇ ನಿಯಮ 330ರ ಅಡಿ ಏನು Turf Club ಸಂಸ್ಥೆಯ ಬಗ್ಗೆ ಕೇಳಿದ್ದೀರೋ ಅದಕ್ಕೆ 15 ದಿವಸಗಳ ಸಮಯವನ್ನು ಕೇಳಿದ್ದಾರೆ.

ಶ್ರೀ ಮರಿತಿಬ್ಬೇಗೌಡ:- ಹಾಗಾದರೆ ಇದು ಮುಂದಿನ ಅಧಿವೇಶನದಲ್ಲೇ ಬರುತ್ತದೆ. ಏಕೆಂದರೆ ನಾಳೆ ಅಧಿವೇಶನ ಮುಗಿಯುತ್ತಿದೆ.

ಶ್ರೀ ಎಸ್.ಎಲ್.ಭೋಜೇಗೌಡ:- ಮಾನ್ಯ ಸಭಾಪತಿಗಳೆ, ಮಾನ್ಯ ಮುಖ್ಯಮಂತ್ರಿಗಳಿಗೆ ಸಂಬಂಧಪಟ್ಟ ವಿಧೇಯಕಗಳನ್ನು ತುಂಬು ಹೃದಯದಿಂದ ಸ್ವಾಗತ ಮಾಡಿ ಒಪ್ಪಿಗೆ ಕೊಟ್ಟಿದ್ದೇವೆ. ನಮ್ಮದು ಕೆಲವು ಬೇಡಿಕೆಗಳಿವೆ. ಶಾಸಕರ ನಿಧಿಯನ್ನು ಹೆಚ್ಚು ಮಾಡಬೇಕು. ಮಲೆನಾಡು ಅಭಿವೃದ್ಧಿ ಮಂಡಳಿ ಮತ್ತು ಬಯಲು ಸೀಮೆ ಅಭಿವೃದ್ಧಿ ಮಂಡಳಿಯಲ್ಲಿ ನೀಡುತ್ತಿದ್ದ 1 ಕೋಟಿ ಹಣವನ್ನು ಕೊಡಬೇಕು.

ಇನ್ನೊಂದು ಮುಖ್ಯವಾದ ವಿಚಾರ ಇದೆ. ಆ ವಿಚಾರವನ್ನು ನಾವು ಎಲ್ಲರೂ ಈ ಸದನದಲ್ಲ ಮಾತನಾಡಿದ್ದೇವೆ. ಇದನ್ನು ಮಾನ್ಯ ಮುಖ್ಯಮಂತ್ರಿಗಳು ಮತ್ತು ಗೃಹ ಮಂತ್ರಿಗಳು ಬಹಳ ಗಂಭೀರವಾಗಿ ಪರಿಗಣಿಸಬೇಕು. ಇದು ಮಾನ್ಯ ಬಸವರಾಜ ಹೊರಟ್ಟಯವರ ವಿಚಾರ ಅಲ್ಲ, ಪೀಠದ ಗೌರವಕ್ಕೆ ಸಂಬಂಧಪಟ್ಟ ವಿಚಾರವಾಗಿದೆ. ಯಾರೋ ಒಬ್ಬ Sub Inspector ನೋ ಅಥವಾ ಒಬ್ಬ Writer ಅನ್ನು suspend ಮಾಡಿಬಿಟ್ಟರೆ ಸಾಕೇ? Who is the IO (Investigating

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

Officer) for that case? ಸಭಾಪತಿಗಳ ಪೀಠದ ಗೌರವವನ್ನು ನಾವು ಕಾಪಾಡಬೇಕು. ಮೊನ್ನೆ ಮಾನ್ಯ ಗೃಹ ಮಂತ್ರಿಗಳು, ಈ ಕುರಿತು ನನ್ನ ಗಮನಕ್ಕೆ ಬಂದಿದೆ; ಮಾತನಾಡಿದ್ದೇನೆ; ಕೂಡಲೇ ಸಂಬಂಧಪಟ್ಟವರ ಮೇಲೆ ಕ್ರಮ ಕೈಗೊಳ್ಳುತ್ತೇನೆ ಎಂದು ಹೇಳಿದರು. ಒಬ್ಬ Sub Inspector ಅನ್ನು suspend ಮಾಡಿದರೆ ಆತ ಏನು Investigating Officer ಆಗಿದ್ದಾರೆಯೇ?

ಶ್ರೀ ಬಸವರಾಜ ಬೊಮ್ಮಾಯಿ:- ವರದಿಯನ್ನು ಕೇಳಿದ್ದೇವೆ.

ಶ್ರೀ ಎಸ್.ಎಲ್.ಭೋಜೇಗೌಡ:- ಮಾನ್ಯ ಸಭಾಪತಿಗಳೆ, ಪೀಠದ ಗೌರವವನ್ನು ಕಾಪಾಡುವುದು ನಮ್ಮೆಲ್ಲರ ಕರ್ತವ್ಯ; ಅದು ನಮ್ಮ ಧರ್ಮ. ಯಾವ ಅಧಿಕಾರಿ ತಪ್ಪು ಮಾಡಿದ್ದಾನೋ ಅವನಿಗೆ ಶಿಕ್ಷೆ ಆಗಬೇಕು.

ಶ್ರೀ ಬಸವರಾಜ ಬೊಮ್ಮಾಯಿ:- ಮಾನ್ಯ ಸಭಾಪತಿಗಳೆ, ಕೆಲವು ವಿಚಾರಗಳು ಮಾನ್ಯ ಭೋಜೇಗೌಡರಿಗೆ ಗೊತ್ತಿಲ್ಲ.

ಶ್ರೀ ಎಸ್.ಎಲ್.ಭೋಜೇಗೌಡ:- ಗೊತ್ತಾಗುವುದೂ ಬೇಡ.

ಶ್ರೀ ಬಸವರಾಜ ಬೊಮ್ಮಾಯಿ:- ನಾವು ನಿಮಗೆ ಗೊತ್ತು ಮಾಡಿಯೂ ಕೊಡುವುದಿಲ್ಲ. ಈಗ ಗೊತ್ತಿರುವುದೇ ಸಾಕಷ್ಟು damage ಆಗುತ್ತಿದೆ. ಬಹಳಷ್ಟು ಗೊತ್ತಾದರೆ ಕಷ್ಟವಾಗುತ್ತದೆ. ಆವತ್ತಿನ ದಿವಸವೇ ದೂರವಾಣಿ ಮಾಡಿ, ಅಧಿಕಾರಿಗಳಿಗೆ ಸೂಚನೆ ಕೊಟ್ಟು, SP ಅವರಿಗೆ ತರಾಟೆಗೆ ತೆಗೆದುಕೊಂಡು; ಕೂಡಲೇ preliminary enquiry ಯಲ್ಲಿಯೇ drop ಮಾಡಬೇಕೆಂದು ಸೂಚನೆ ಕೊಟ್ಟಿದ್ದೇನೆ.

ಸಭಾಪತಿಯವರು:- ಸಾಕು ಬಿಡಿ.

ಶ್ರೀ ಬಸವರಾಜ ಬೊಮ್ಮಾಯಿ:- ಮಾನ್ಯ ಸಭಾಪತಿಯವರೆ, ಒಂದೇ ಒಂದು ವಿಚಾರವನ್ನು ಹೇಳುತ್ತೇನೆ. ತಮಗೆ embarrassment ಆಗಬಾರದು. ಮಾನ್ಯ ಸದಸ್ಯರು ಈ ವಿಷಯವನ್ನು ಪ್ರಸ್ತಾಪ ಮಾಡಿರುವ ಹಿನ್ನೆಲೆಯಲ್ಲಿ ಸಂಪೂರ್ಣ ವರದಿಯನ್ನು ತರಿಸುವುದಕ್ಕೆ ಹೇಳಿದ್ದೇನೆ. ನಾನು ಈ

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಅಧಿವೇಶನದ ಹಿನ್ನೆಲೆಯಲ್ಲಿ ಸ್ವಲ್ಪ ವ್ಯಸ್ತ ಇರುವುದರಿಂದ ನೋಡುವುದಕ್ಕಾಗಲಿಲ್ಲ. ವರದಿ ಬಂದ ತಕ್ಷಣವೇ ಯಾರೇ ಅಧಿಕಾರಿ ತಪ್ಪು ಮಾಡಿರಲಿ, ಯಾವುದೇ ಲೆವೆಲ್‌ನವರು ಇರಲಿ, ಅವರ ಮೇಲೆ ಖಂಡಿತ ಕ್ರಮ ಕೈಗೊಳ್ಳುತ್ತೇನೆ.

ಶ್ರೀ ಬಿ.ಕೆ. ಹರಿಪ್ರಸಾದ್ (ವಿರೋಧ ಪಕ್ಷದ ನಾಯಕರು):- ಮಾನ್ಯ ಸಭಾಪತಿಗಳೆ, ಮಾನ್ಯ ಮುಖ್ಯಮಂತ್ರಿಯವರ ಜಿಲ್ಲೆಯ ಅಕ್ಕಪಕ್ಕದಲ್ಲ ಇರತಕ್ಕಂಥಾದ್ದು. ಸಭಾಪತಿಯವರ ಪೀಠ ಸಾಂವಿಧಾನಿಕ ಪೀಠವಾಗಿದೆ. ಎಂಎಲ್‌ಎ, ಮಂತ್ರಿಗಳ ಮೇಲೆ ಕೇಸ್‌ಗಳು ಆಗುವುದಿಲ್ಲ, section 144 defy ಮಾಡುತ್ತಾರೆ, ಕೇಸ್‌ಗಳು ಆಗುವುದಿಲ್ಲ; ಎಫ್‌ಐಆರ್ ಆಗುವುದಿಲ್ಲ. ಸಾಂವಿಧಾನಿಕ ಪೀಠದಲ್ಲಿ ಕುಳಿತಕೊಂಡಿರುವವರು ಆಗ ಆ spot ನಲ್ಲ ಇರಲಿಲ್ಲ. ಬೇರೆ ಕಡೆ ಇದ್ದರು. ಯಾರೋ Sub Inspector ಅವರನ್ನು suspend ಮಾಡಿದರೆ ಅದು ಕ್ರಮ ಕೈಗೊಳ್ಳುವ ಹಾಗೆ ಆಗುವುದಿಲ್ಲ. SP (Superintendent of Police) should be held responsible for this; the higher authority should be held responsible. It's not a small post; it's not a question of Sri Basavaraja Horatti, it's a question of the Chair.

ಶ್ರೀ ಬಸವರಾಜ ಬೊಮ್ಮಾಯಿ:- ಮಾನ್ಯ ಸಭಾಪತಿಗಳೆ, ನಿಮ್ಮ ವಿಚಾರವನ್ನು ಇಲ್ಲಿ ಪದೇ ಪದೇ ಚರ್ಚೆ ಮಾಡುವುದು ಅಷ್ಟು ಸಮಂಜಸವಲ್ಲ. I agree that, as per the protocol, after the Hon'ble Governor, the next is your post. ಆವತ್ತು ಕೂಡ ಅವರು ಅಲ್ಲರಲ್ಲ ಎನ್ನುವುದು ಗೊತ್ತಿದೆ. ಅಲ್ಲೇನು ತಪ್ಪಾಗಿದೆ ಎನ್ನುವುದರ ಹಿನ್ನೆಲೆಯಲ್ಲಿ ಅಧಿಕಾರಿಗಳಿಗೆ ಸೂಚನೆ ಕೊಟ್ಟಿದೆ. ಆ ಸಂದರ್ಭದಲ್ಲಿ, ಎಫ್‌ಐಆರ್ ಮಾಡುವುದಕ್ಕೆ ತಳಮಟ್ಟದ ಅಧಿಕಾರಿಗೆ ಯಾವ ಮೇಲಿನ ಅಧಿಕಾರಿಗಳು ಸೂಚನೆ ಕೊಟ್ಟರು ಎನ್ನುವುದು ಬಹಳ ಮುಖ್ಯ. ಆದ್ದರಿಂದ ನಾನು writing ನಲ್ಲ ವರದಿ ಕಳುಹಿಸಿ ಕೊಡಿ ಎಂದು ಕೇಳಿದ್ದೇನೆ. ಆ ವರದಿ ಬಂದ ತಕ್ಷಣವೇ ಕ್ರಮ

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ತೆಗೆದುಕೊಳ್ಳುತ್ತೇನೆ. ನನ್ನ ಹತ್ತಿರ ಕೆಲವು ಮಾಹಿತಿಗಳಿವೆ. ಆದರೆ to take action, ಅದು ಅಂತರ ರೂಪದಲ್ಲ ಬರಲಿ. ಕೆಲವು procedure ಪ್ರಕಾರ ಮಾಡಬೇಕಾಗುತ್ತದೆ. ನಾನು ಈಗಾಗಲೇ DG (Director General of Police) ಅವರಿಗೆ ವರದಿ ಕೊಡಲು ಹೇಳಿದ್ದೇನೆ. ಅವರು ವರದಿ ಕೊಟ್ಟ ತಕ್ಷಣ ಕ್ರಮ ಕೈಗೊಳ್ಳುತ್ತೇನೆ ಮತ್ತು ಅದು ಸಾರ್ವಜನಿಕವಾಗಿ ಗೊತ್ತಾಗುತ್ತದೆ.

ಶ್ರೀ ಬಿ.ಕೆ. ಹರಿಪ್ರಸಾದ್:- ಮಾನ್ಯ ಮುಖ್ಯಮಂತ್ರಿಗಳೇ, with due respect to your views, ಎಸ್‌ಪಿಯವರು ಬೆಳಗ್ಗೆ 3.00 ಗಂಟೆಯಲ್ಲಿ ಮಾತನಾಡುತ್ತಾರೆ. ಕನಿಷ್ಠ ಅವರಿಗೆ marching orders ಕೊಡಬೇಕಾಗಿತ್ತು. ಆದರೆ ಅವರು ಇನ್ನೂ ಅಲ್ಲೇ ಇದ್ದಾರೆ. ಪಾಪ ಬಡಪಾಯಿ Sub Inspector ಅವರನ್ನು suspend ಮಾಡಿ, ಉನ್ನತ ಅಧಿಕಾರಿಗಳು ಇದರಿಂದ ತಪ್ಪಿಸಿಕೊಂಡು ಹೋಗುವಂಥದ್ದು ಸರಿಯಾದುದಲ್ಲ. ತಾವು ಹೇಳಿದ ಹಾಗೆ ರಾಜ್ಯಪಾಲರ ನಂತರ ಸಭಾಪತಿಗಳು ಬರುತ್ತಾರೆ. ನಾಳೆ ದಿನ ರಾಜ್ಯಪಾಲರ ಮೇಲೂ ಈ ರೀತಿ ಮಾಡಲು ಹೇಸಿಗೆ ಪಡುವುದಿಲ್ಲ. ಆದ್ದರಿಂದ, ದಯವಿಟ್ಟು ಆದಷ್ಟು ಬೇಗ ಅವರಿಗೆ ಅಲ್ಲಂದ marching orders ಕೊಡಿ. ಆಗ ಮಾತ್ರ ನಿಮಗೆ ಸರಿಯಾದ ರಿಪೋರ್ಟ್ ಬರುತ್ತದೆ.

Sri BASAVARAJA BOMMAI:- I know the facts.

ಶ್ರೀ ಬಿ.ಕೆ. ಹರಿಪ್ರಸಾದ್:- ಈ ವಿಷಯವನ್ನು ಪದೇ ಪದೇ ಎತ್ತಿ ಮಾನ್ಯ ಸಭಾಪತಿಯವರನ್ನು embarrass ಮಾಡುವುದಕ್ಕೆ ನಾವೂ ಸಹ ತಯಾರಿಲ್ಲ. ನಾವು ಬಸವರಾಜ ಹೊರಟ್ಟಿಯವರ ಬಗ್ಗೆ ಕಾಳಜಿ ವಹಿಸುತ್ತಿಲ್ಲ; ಆದರೆ ಆ ಖುರ್ಚಿಯ ಬಗ್ಗೆ ಕಾಳಜಿ ವಹಿಸಬೇಕಿದೆ.

ಶ್ರೀ ಬಸವರಾಜ ಬೊಮ್ಮಾಯಿ:- ಮಾನ್ಯ ವಿರೋಧ ಪಕ್ಷದ ನಾಯಕರೇ ನೀವೇನು ಹೇಳಿದರೋ ಅದನ್ನೇ ನಾನು DG ಗೆ ಹೇಳಿದ್ದೇನೆ. There is no compromise in this.

ಶ್ರೀ ಲಕ್ಷ್ಮಣ ಸಂಗಪ್ಪ ಸವದಿ:- ಮಾನ್ಯ ಸಭಾಪತಿಗಳಿಗೆ ಸಂಬಂಧಪಟ್ಟಂತೆ ನಡೆದ ಈ ಘಟನೆಯ ಬಗ್ಗೆ ಮಾನ್ಯ ಮುಖ್ಯಮಂತ್ರಿಗಳಿಗೆ ಗೊತ್ತಾಗಿ ಆ ನಿಟ್ಟಿನಲ್ಲಿ ಎಲ್ಲಾ ರೀತಿಯ ಕ್ರಮಗಳನ್ನು

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಕೈಗೊಂಡಿದ್ದಾರೆ. ಅದು ಎಲ್ಲರಿಗೂ ಗೊತ್ತಿದೆ. ಆದರೆ ಪ್ರತಿ ದಿವಸ ಈ ವಿಚಾರವನ್ನು ತೆಗೆದು ತೆಗೆದು ಇಡೀ ರಾಜ್ಯದ ಎಲ್ಲಾ ಜನರಿಗೂ ಗೊತ್ತಾಗಬೇಕೇ? ಮಾನ್ಯ ಭೋಜೇಗೌಡ ಅವರಿಗೆ ಇತ್ತೀಚೆಗೆ ನಿಮ್ಮ ಮೇಲೆ ಪ್ರೀತಿ ಬಹಳ ಜಾಸ್ತಿ ಆಗುತ್ತಿದೆ. ಪ್ರತಿ ಸಲ, ಇದು ಹೀಗೆ ಆಗಬಾರದಾಗಿತ್ತು; ಹೀಗೆ ಆಗಬಾರದಾಗಿತ್ತು ಎಂದು ಮತ್ತೆ ಮತ್ತೆ ಹೇಳುತ್ತಿರುತ್ತಾರೆ. ಮಾನ್ಯ ವಿರೋಧ ಪಕ್ಷದ ನಾಯಕರು, ನಾವು ಮಾನ್ಯ ಸಭಾಪತಿಯವರನ್ನು embarrassment ಮಾಡುವುದಕ್ಕೆ ತಯಾರಿಲ್ಲ ಎಂದು ಹೇಳುತ್ತಾರೆ. ಮತ್ತೆ ಜಗ್ಗುತ್ತಾರೆ; ಬಡುತ್ತಾರೆ.

ಶ್ರೀ ಎಸ್.ಎಲ್.ಭೋಜೇಗೌಡ:- ಆ ವರದಿ ಬಂದ ಮೇಲೆ ಮಾನ್ಯ ಮುಖ್ಯಮಂತ್ರಿಗಳು ಸೂಕ್ತ ಕ್ರಮ ಕೈಗೊಳ್ಳುತ್ತಾರೆ ಎನ್ನುವ ವಿಶ್ವಾಸ ನನಗಿದೆ.

ಶ್ರೀ ಬಿ.ಕೆ. ಹರಿಪ್ರಸಾದ್:- ಮಾನ್ಯ ಸಭಾಪತಿಗಳೆ, ನಾವು ಜಗ್ಗಿ-ಬಡುವ ಕೆಲಸ ಮಾಡುತ್ತಿಲ್ಲ. ಮಾನ್ಯ ಸಭಾಪತಿಯವರಿಗೆಯೇ ಇಂತಹ ಪರಿಸ್ಥಿತಿ ಬಂದರೆ ಸಾಮಾನ್ಯ ಮನುಷ್ಯನ ಪರಿಸ್ಥಿತಿ ಹೇಗಿರುತ್ತದೆ ದಯವಿಟ್ಟು ಯೋಚನೆ ಮಾಡಿ. ಈ ವಿಚಾರವನ್ನು ಪದೇ ಪದೇ ಹೇಳುವ ಉದ್ದೇಶವಿಲ್ಲ. He is quite capable; he can handle his own case. It is the question of the Chair.

ಶ್ರೀ ಅರಗ ಜ್ಞಾನೇಂದ್ರ:- ಮಾನ್ಯ ಸಭಾಪತಿಗಳೆ, ಮಾನ್ಯ ವಿರೋಧ ಪಕ್ಷದ ನಾಯಕರು ನಿಮ್ಮ ಪರವಾಗಿ ಮಾತನಾಡುತ್ತಿದ್ದಾರೋ; ನಿಮ್ಮ ವಿರುದ್ಧವಾಗಿ ಮಾತನಾಡುತ್ತಿದ್ದಾರೋ ಗೊತ್ತಾಗುತ್ತಿಲ್ಲ. ಏಕೆಂದರೆ, ಪದೇ ಪದೇ ನಾನು ಮತ್ತು ಮುಖ್ಯ ಮಂತ್ರಿಗಳು ಈ ಕುರಿತು ಉತ್ತರ ಕೊಡುತ್ತಲೇ ಇದ್ದೇವೆ. ಪದೇ ಪದೇ ಹೀಗೆ ಪ್ರಸ್ತಾಪ ಮಾಡಿದರೆ ಹೇಗೆ?

(ಗೊಂದಲ)

ಶ್ರೀ ಬಿ.ಕೆ. ಹರಿಪ್ರಸಾದ್:- ಮಾನ್ಯ ಸಭಾಪತಿಗಳೆ, ನಾನು ಕೇಳುತ್ತಿರುವ ಪ್ರಶ್ನೆ ಅವರಿಗೆ ಅರ್ಥವಾಗುತ್ತದೆಯೋ ಬಡುತ್ತೋ; ನಾನು ಅವರಿಗೆ ಅರ್ಥವಾಗಬೇಕು ಎಂದು ಪ್ರಶ್ನೆ ಕೇಳುತ್ತಿಲ್ಲ.

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಮುಖ್ಯಮಂತ್ರಿಗಳು ತಿಳಿದುಕೊಳ್ಳಲ ಎಂದು ಹೇಳುತ್ತಿದ್ದೇನೆ. ಅವರಿಗೆ ಅರ್ಥವಾಗುತ್ತಿದ್ದರೆ ಈ ರಾಜ್ಯದಲ್ಲಿ ಇಂತಹ ಪರಿಸ್ಥಿತಿ ಬರುತ್ತಿರಲಿಲ್ಲ. ಯಾರಿಗೆ ಅರ್ಥ ಆಗುತ್ತದೆಯೋ; ಯಾರಿಗೆ ಬಿಡುತ್ತದೆಯೋ ಎನ್ನುವುದು ಬೇಡ. ತಮಗೆ ಇಂತಹ ಪರಿಸ್ಥಿತಿಯಾದರೆ ಸಾಮಾನ್ಯ ಮನುಷ್ಯನ ಪರಿಸ್ಥಿತಿ ಏನಾಗಬಹುದು? ಈ ವಿಷಯವನ್ನು ಜಗ್ಗಿ-ಎಳೆಯಬೇಕು ಎಂದೇನಿಲ್ಲ. ಈ ನಿಟ್ಟಿನಲ್ಲಿ ಏನಾದರೂ ಕ್ರಮವಾಗುತ್ತದೆ ಎಂದು ನಾವು ಒಂದು ತಿಂಗಳಿನಿಂದ ಕಾಯುತ್ತಿದ್ದೇವೆ. ಬೇಗ ಕ್ರಮವಾಗದೇ ಇದ್ದರೆ ಮಾನ್ಯ ಸಭಾಪತಿಗಳಿಗೆ embarrassment ಆದಂತೆ ಆಗುತ್ತದೆ.

ಶ್ರೀ ಮರಿತಿಬ್ಬೇಗೌಡ:- ಮಾನ್ಯ ಸಭಾಪತಿಗಳೇ, ನಾನು ಮುಖ್ಯಮಂತ್ರಿಗಳಲ್ಲಿ ಈ ವಿಷಯವಾಗಿ ಒಂದು ಮನವಿ ಮಾಡುತ್ತೇನೆ. ಈ ಘಟನೆ ನಡೆದು ಒಂದು ತಿಂಗಳಾಗಿದೆ. ಇಂತಹ ವಿಚಾರದಲ್ಲಿ ಅಲ್ಲಿನ Superintendent of Police ಯಾರಿರುತ್ತಾರೋ ಅವರು ಆ ಜಿಲ್ಲೆಗೆ ಸಂಬಂಧಪಟ್ಟಂತೆ FIR ಹಾಕಲು ಹೊಣೆಗಾರರಾಗಿರುತ್ತಾರೆ. ಬೆಳಗ್ಗೆ 3.00ಗೆ ಸಭಾಪತಿಯವರ ಜೊತೆ ದೂರವಾಣಿ ಮೂಲಕ ಮಾತನಾಡುತ್ತಾರೆ. ಇಂತಹ ಗಂಭೀರವಾದ ವಿಚಾರದ ಬಗ್ಗೆ 48 ಗಂಟೆಗಳ ಅವಧಿಯಲ್ಲಿ ವರದಿ ತರಿಸಿಕೊಂಡು ಕ್ರಮ ಮಾಡದೇ ಈ ರೀತಿ ವಿಳಂಬ ಮಾಡಿದರೆ ಸಾಮಾನ್ಯ ಜನರಿಗೆ ನ್ಯಾಯ ದೊರಕುವುದಿಲ್ಲ. ಯಾರು ಎಷ್ಟೇ ದೊಡ್ಡವರಾಗಿದ್ದರೂ ನೀವು ಕ್ರಮ ತೆಗೆದುಕೊಳ್ಳುತ್ತೀರಿ ಎನ್ನುವ ವಿಶ್ವಾಸ ನಮಗಿದೆ. ಆದರೆ ಆ ಕೆಲಸ ತುರ್ತಾಗಿ ಆಗಬೇಕು. ನಾವು ಮಾನ್ಯ ಹೊರಟ್ಟಿಯವರ ವಿಚಾರವಾಗಿ ಮಾತನಾಡುತ್ತಿಲ್ಲ; ಪೀಠಕ್ಕೆ ಸಂಬಂಧಪಟ್ಟಂತೆ ಮಾತನಾಡುತ್ತಿದ್ದೇವೆ.

ಶ್ರೀ ಬಸವರಾಜ ಬೊಮ್ಮಾಯಿ:- ಮಾನ್ಯ ಸಭಾಪತಿಗಳೇ, ನನ್ನದೊಂದು ವಿನಂತಿ ಇದೆ; ನಾನು ಮಾತನಾಡಿದ ಮೇಲೆ ಈ ವಿಷಯವನ್ನು ಮುಕ್ತಾಯ ಮಾಡೋಣ. ಕೂಡಲೇ ಕ್ರಮ ಕೈಗೊಳ್ಳಬೇಕು ಎನ್ನುವುದು ತಮ್ಮೆಲ್ಲರ ಇಚ್ಛೆಯಾಗಿದೆ. ಮಾನ್ಯ ವಿರೋಧ ಪಕ್ಷದ ನಾಯಕರು ಕೆಲವು ಸಲಹೆ ಕೊಟ್ಟರು. ಆದರೆ ಈ ವಿಚಾರದಲ್ಲಿ ಮಾನ್ಯ ಮರಿತಿಬ್ಬೇಗೌಡರ ಸಲಹೆಯನ್ನು ಬಹಳ ಗಂಭೀರವಾಗಿ ತೆಗೆದುಕೊಂಡು ಮುಂದಿನ 48 ತಾಸುಗಳಲ್ಲಿ ಏನು ಕ್ರಮ ತೆಗೆದುಕೊಳ್ಳಬೇಕೋ ತೆಗೆದುಕೊಳ್ಳುತ್ತೇನೆ.

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಶ್ರೀ ಎಸ್.ಎಲ್.ಭೋಜೇಗೌಡ:- ಮಾನ್ಯ ಸಭಾಪತಿಗಳೆ, ಎಲ್ಲಾ ಶಾಸಕರು ಮಾತನಾಡಿದ್ದಾರೆ. ಶಾಸಕರ ನಿಧಿಯನ್ನು ರೂ. 1 ಕೋಟಿ ಆದರೂ ಹೆಚ್ಚು ಮಾಡಬೇಕು. ಮಲೆನಾಡು ಅಭಿವೃದ್ಧಿ ಮಂಡಳಿ ಮತ್ತು ಬಯಲು ಸೀಮೆ ಅಭಿವೃದ್ಧಿ ಮಂಡಳಿ ಸಂಪೂರ್ಣವಾಗಿ ನಿಂತುಬಿಟ್ಟಿದೆ. ಇದಕ್ಕೆ ಪ್ರತಿ ವರ್ಷ budget allocation ಆಗಬೇಕು ಎಂದು ಕೇಳಿಕೊಳ್ಳುತ್ತೇನೆ.

(ಮುಂದು)

(713) ದಿನಾಂಕ:29-03-2022 5.20 ಡಿಎಸ್-ಎಕೆ

ಉ) ವಿಷಯ: ಬಾಸಗಿ ಅನುದಾನಿತ/ಅನುದಾನರಹಿತ ಶಾಲೆಗಳ ಪ್ರಥಮ ಮಾನ್ಯತೆ ಹಾಗೂ ನವೀಕರಣ ನಿಯಮಗಳನ್ನು ಸರಳೀಕರಣಗೊಳಿಸುವ ಕುರಿತು.

ಶ್ರೀ ಪುಟ್ಟಣ್ಣ(ಶಿಕ್ಷಕರ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ಅವಕಾಶ ಕೊಟ್ಟಿದ್ದಕ್ಕಾಗಿ ಧನ್ಯವಾದಗಳು. ಈ ವಿಷಯದ ಬಗ್ಗೆ ಮಾನ್ಯ ಮುಖ್ಯಮಂತ್ರಿಗಳ ಅವಶ್ಯಕತೆ ತುಂಬಾ ಇತ್ತು. ಇದು ಅತ್ಯಂತ ಕ್ಷಿಪಣವಾಗಿರುವಂಥದ್ದು. ಶಿಕ್ಷಣ ವ್ಯವಸ್ಥೆಯಲ್ಲಿ ಅತ್ಯಂತ ಕೆಟ್ಟದಾಗಿ ಆಗುತ್ತಿರುವಂತಹ ವಿಷಯಗಳ ಬಗ್ಗೆ ಗಮನ ಸೆಳೆಯುವುದಕ್ಕೆ ತಾವು ನನಗೆ ಅವಕಾಶವನ್ನು ಕೊಟ್ಟಿದ್ದೀರಿ. ಸದನದಲ್ಲಿ ಮಾನ್ಯ ಮುಖ್ಯಮಂತ್ರಿಗಳಿದ್ದಾರೆ. ಈ ವಿಷಯದ ಬಗ್ಗೆ ಕೂಡಲೇ ಮಾನ್ಯ ಮುಖ್ಯಮಂತ್ರಿಗಳು ಮಧ್ಯಪ್ರವೇಶ ಮಾಡಬೇಕು. ಇಲ್ಲದಿದ್ದರೆ ಈ ಸಮಸ್ಯೆ ಯಾವುದೇ ಕಾರಣಕ್ಕೂ ಬಗೆಹರಿಯುವುದಿಲ್ಲ. ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಪ್ರಧಾನ ಮಂತ್ರಿಗಳಾದ ಮಾನ್ಯ ನರೇಂದ್ರ ಮೋದಿಯವರ ಕಲ್ಪನೆಯಂತೆ ಚಾಪ್ಟರ್-8 ಬಗ್ಗೆ ಮೊನ್ನೆ ನಾವು ಸೆಮಿನಾರ್ ಕೂಡ ಮಾಡಿದೆವು. ಅವತ್ತು ಮಾನ್ಯ ಮಂತ್ರಿಯವರನ್ನು ಕರೆದಿದ್ದೆವು. ಆದರೆ ಅವರು ಬರಲಿಲ್ಲ. ಅವರು ಕೆ.ಆರ್.ಪೇಟೆಗೆ ಹೋಗಬೇಕೆಂದು ಅಲ್ಲಿಗೆ ಹೋದರು. ಚಾಪ್ಟರ್-8 ಬಗ್ಗೆ ಸೆಮಿನಾರ್ ಮಾಡಿದಾಗ ತಾವು ಬಂದಿದ್ದೀರಿ. ಸರಳವಾಗಿ ನಾನು ಮಾನ್ಯ ಮುಖ್ಯಮಂತ್ರಿಗಳ ಗಮನಕ್ಕೆ ಹೋಗಬೇಕೆಂದು ಹೇಳುತ್ತಿದ್ದೇನೆ. ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೆ ಮಾಡುತ್ತೇವೆಂದು ನಮ್ಮಲ್ಲಿ ಈಗಾಗಲೇ ಉನ್ನತ ಶಿಕ್ಷಣದಲ್ಲಿ ಜಾರಿಯಾಗಿದೆ. ಮುಂದಿನ ವರ್ಷದಿಂದ ಪ್ರಾಥಮಿಕ ಶಿಕ್ಷಣದಲ್ಲಿ ಜಾರಿಗೆ ತರುತ್ತೇವೆಂದು ರಾಜ್ಯ

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಸರ್ಕಾರ ತೀರ್ಮಾನವನ್ನು ತೆಗೆದುಕೊಂಡಿದೆ. ಇದರಲ್ಲಿ S.S.S.A (State School Standard Authority) ಅಂದರೆ aided, unaided and government - ಈ ಮೂರು ಸೇರಿದ ಹಾಗೆ ಸಮಿತಿ ರಚನೆ ಮಾಡಬೇಕು. ಈ ಮೂರು ರೀತಿಯ ಶಾಲೆಗಳಲ್ಲಿ ಅನುದಾನಿತ, ಅನುದಾನ ರಹಿತ, ಸರ್ಕಾರಿ ಶಾಲೆಯಲ್ಲಿ ಓದುತ್ತಿರುವಂತಹ ಮಕ್ಕಳಿಗೆ ಒಂದೇ ರೀತಿಯ ಶಿಕ್ಷಣ ಸಿಗಬೇಕು. ಅಲ್ಲಿ ತಾರತಮ್ಯವಾಗಬಾರದು. ಎಲ್ಲಾ ಕಾಯ್ದೆಗಳು, ಎಲ್ಲಾ ನಿಯಮಗಳು ಅನ್ವಯವಾಗಬೇಕು, ಇದರ ಬಗ್ಗೆ ಒಂದು ಸಮಿತಿಯನ್ನು ರಚನೆ ಮಾಡಬೇಕೆಂದು ಹೇಳಿದ್ದಾರೆ. ತಮ್ಮ ಮುಖಾಂತರ ಮಾನ್ಯ ಮುಖ್ಯಮಂತ್ರಿಗಳಿಗೆ ಮನವಿ ಮಾಡುವುದೇನೆಂದರೆ, ಸಮಿತಿಯನ್ನು ಈ ಕೂಡಲೇ ರಚನೆ ಮಾಡಬೇಕೆಂದು ನಾನು ಮನವಿ ಮಾಡುತ್ತಿದ್ದೇನೆ. ಏಕೆಂದರೆ ಕಾಯ್ದೆಗಳು, ನಿಯಮಗಳು ಖಾಸಗಿ ಶಾಲೆಗಳಿಗೆ, ಅನುದಾನಿತ ಶಿಕ್ಷಣ ಸಂಸ್ಥೆಗಳಿಗೆ ಮಾತ್ರ ಅನ್ವಯವಾಗುತ್ತಿದೆ. ಆದರೆ, ಸರ್ಕಾರಿ ಶಾಲೆಗಳಲ್ಲಿ. ಅದಕ್ಕೆ ನಾನು ಒಂದು ಉದಾಹರಣೆಯನ್ನು ಹೇಳುತ್ತೇನೆ. ಮೊನ್ನೆ R.R (Renewal of Recognition) ಆಗಲಿಲ್ಲ ಎನ್ನುವುದು ತಮ್ಮ ಗಮನಕ್ಕೆ ಬಂದಿದೆ ಅಂದುಕೊಂಡಿದ್ದೇನೆ. R.R. ಆಗಲಿಲ್ಲವೆಂದು ಆ ಮಕ್ಕಳನ್ನು ಬೇರೆ ಶಾಲೆಗಳಿಗೆ S.S.L.C (Secondary School Leaving Certificate) ಪರೀಕ್ಷೆ ಬರೆಯುವುದಕ್ಕೆ ಟ್ಯಾಗ್ ಮಾಡುತ್ತೇವೆ ಎಂದು ಹೇಳಿದರು. ಕಳೆದ ಸಲ ನಾವು ಮಾತನಾಡಿದಂತಹ ಸಂದರ್ಭದಲ್ಲಿ ಎಲ್ಲಾ ಮಕ್ಕಳಿಗೂ ನಾವು ಪರೀಕ್ಷೆಗೆ ಕೂರಿಸುತ್ತೇವೆಂದು ಹೇಳಿದರು. ಅದರಂತೆ ಪರೀಕ್ಷೆಗೆ ಕೂರಿಸಿದರು. ಅವತ್ತು ನಾವೇನು ಹೇಳಿದೆವು ಎಂದರೆ ಯಾವ್ಯಾವ ಶಾಲೆಯಲ್ಲಿ ಮಕ್ಕಳು ಓದುತ್ತಿದ್ದಾರೆಯೋ ಅದೇ ಶಾಲೆಗಳಲ್ಲಿ ಮಕ್ಕಳು ಓದಬೇಕು. ಅವು ಹೊಸ ಶಾಲೆಗಳಲ್ಲಿ. 10 ವರ್ಷ, 15 ವರ್ಷ, 20 ವರ್ಷ, 30 ವರ್ಷ, 40 ವರ್ಷ, 50 ವರ್ಷಗಳಿಂದ ಆ ಎಲ್ಲಾ ಶಾಲೆಗಳು ನಡೆದುಕೊಂಡು ಬಂದಿರುವಂತಹದ್ದು. ಯಾವ ಶಾಲೆಯಲ್ಲಿ ಓದುತ್ತಿದ್ದಾರೆಯೋ ಅದೇ ಶಾಲೆಗಳಲ್ಲಿ ಮಕ್ಕಳು ಪರೀಕ್ಷೆಯನ್ನು ಬರೆಯಲಿ ಎಂದು ನಾವು ಹೇಳಿದೆವು. ಆದರೆ ಈ ಸಲ ಏನಾಗಿದೆ ಎಂದರೆ, ಬಹಳಷ್ಟು ಶಾಲೆಗಳಿಗೆ ಟ್ಯಾಗ್ ಮಾಡಿದ್ದಾರೆ. ಟ್ಯಾಗ್ ಮಾಡಿದ್ದಾರೆಂದು ಹೈಕೋರ್ಟ್‌ಗೆ ಹೋದರು. ಮಕ್ಕಳು ಯಾರು ಕೋರ್ಟ್‌ನಲ್ಲಿ ಅರ್ಜಿ ಹಾಕಿಕೊಂಡಿದ್ದಾರೆ ಅವರು ಆ ಶಾಲೆಗಳಲ್ಲೇ ಓದಿರುವುದರಿಂದ ಆ ಶಾಲೆಯಲ್ಲೇ ಪರೀಕ್ಷೆಯನ್ನು ಬರೆಯಲಿ ಎಂದು ಅವರಿಗೆ ಮಾತ್ರ ಹೈಕೋರ್ಟ್‌ನಲ್ಲಿ ಆದೇಶ

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಕೊಟ್ಟರು. ಆ ಶಾಲೆಗಳಿಗೆ ಮಾತ್ರ ಅವಕಾಶ ಕೊಟ್ಟರು. ಇದು ನ್ಯಾಯವೇ? ಯಾವುದೋ ಖಾಸಗಿ ಶಾಲೆಯಲ್ಲಿ Fire Certificate, P.W.D. Certificate ಕೊಡಲಲ್ಲ, R.R ಕೊಡಲಲ್ಲವೆಂದು ಮಕ್ಕಳನ್ನು ಪರೀಕ್ಷೆ ಕೂರಿಸಲಲ್ಲವಲ್ಲ, ಸರ್ಕಾರಿ ಶಾಲೆಯಲ್ಲಿ R.R. ಮಾಡಿಸಿದ್ದಾರೆಯೇ? ಸರ್ಕಾರಿ ಶಾಲೆಯನ್ನು ಟ್ಯಾಗ್ ಮಾಡುತ್ತೀರಲ್ಲಾ ಅದಕ್ಕೆ Fire Certificate, P.W.D. Certificate ಅನ್ನು ಮಾಡಿಸಿದ್ದಾರೆಯೇ? ಅವರಿಗೆ ಏನು ಅರ್ಹತೆ ಇದೆ? ನನಗಿಲ್ಲದಿರುವಂತಹ ಅರ್ಹತೆ ಅವರಿಗೆ ಇದೆಯೇ? ಸರ್ಕಾರಿ ಶಾಲೆಗೆ ಇದೆಯೇ ಎಂದ ಮೇಲೆ ಯಾವುದಕ್ಕೆ ಅರ್ಹತೆ ಇದೆ ಆ ಶಾಲೆಗೆ ಮಾಡಬೇಕಲ್ಲವೇ? ಸರ್ಕಾರಿ ಶಾಲೆ ಎಂದು ಹೇಳಬಿಟ್ಟರೆ, ಆಯಿತು, ಇದುವರೆಗೆ ಅವರು R.R., Fire Certificate, P.W.D. Certificate ಮಾಡಲಲ್ಲ. ನಾನು ತಮ್ಮ ಮೂಲಕ ಮಾನ್ಯ ಸಚಿವರಿಗೆ ಕೇಳುವುದೇನೆಂದರೆ, ಎಷ್ಟು ಸರ್ಕಾರಿ ಶಾಲೆಗಳಲ್ಲಿ Fire Certificate ಅನ್ನು ಮಾಡಿಸಿದ್ದಾರೆ? ಎಷ್ಟು ಶಾಲೆಗಳಲ್ಲಿ P.W.D. Certificate ಅನ್ನು ತೆಗೆದುಕೊಂಡಿದ್ದಾರೆ ಎಂಬುದನ್ನು ಹೇಳಬೇಕು. ಇದು ಜವಾಬ್ದಾರಿಯುತ ಅಧಿಕಾರಿಗಳು ನಡೆದುಕೊಳ್ಳುವಂತಹ ರೀತಿಯೇ? ಅಧಿಕಾರಿಗಳು ಯಾವ ರೀತಿ ಮಾಡುತ್ತಿದ್ದಾರೆಂದರೆ ಸ್ವೇಚ್ಛಾಚಾರ, ಅವರಿಗೆ ಇಷ್ಟ ಬಂದ ಹಾಗೆ ಮಾಡುತ್ತಿದ್ದಾರೆ. ಅವರಿಗೆ ಹೇಳುವವರಿಲ್ಲ, ಕೇಳುವವರಿಲ್ಲ ಎನ್ನುವ ರೀತಿಯಲ್ಲಿ ಅವರು ಮಾಡಿದ್ದೇ ಕಾನೂನು. ಎಸ್.ಎಸ್. ಎಲ್.ಸಿ. ಡೈರೆಕ್ಟರ್ ಅವನು ತಲೆಕೆಟ್ಟವನು. ಅವರಿಗೆ ಮಕ್ಕಳು ಮರಿ ಇದ್ದಾರೆಯೋ ಏನೋ ನನಗೆ ಗೊತ್ತಿಲ್ಲ. ಈ ರೀತಿಯ ತೀರ್ಮಾನ ತೆಗೆದುಕೊಳ್ಳುವುದೇ? ಯಾರಾದರೂ ತೀರ್ಮಾನ ತೆಗೆದುಕೊಳ್ಳಲಿ, ಆದರೆ ಅದು ಅವರ ಜವಾಬ್ದಾರಿಯಲ್ಲವೇ? ಅವರು ಬಂದು ಸಚಿವರಿಗೆ ಒಪ್ಪಿಸಬೇಕು. ಅವರು ಎಸ್.ಎಸ್. ಎಲ್.ಸಿ. ಡೈರೆಕ್ಟರ್ ಆಗಿ ಸಚಿವರಿಗೆ ಈ ರೀತಿ ಎಂದು ತಿಳಿಸಬೇಕು. ಇದುವರೆವಿಗೂ ನಡೆದುಕೊಂಡು ಬಂದಿರಲಲ್ಲವೇ? ಇದುವರೆವಿಗೂ ಒಂದು ಸಲ R.R. ಮಾನ್ಯತೆ ಕೊಟ್ಟರೆ, ಮಾನ್ಯತೆ ನವೀಕರಣ ಆಗದಿದ್ದರೂ ಕೂಡ ಆ ಶಾಲೆಯ ಮಕ್ಕಳಿಗೆ ಸ್ವತಂತ್ರ ಬಂದಾಗಿನಿಂದಲೂ ಪರೀಕ್ಷೆಯನ್ನು ಬರೆಸಿದ್ದಾರೆ. ಈ ಸಲವೇ ಕೋರ್ಸ್ ಮೆಟ್ಟಲನ್ನು ಹತ್ತಿಸಿರುವಂಥದ್ದು. ಇದು ಸರಿಯೇ? ನಾನು ತಮ್ಮ ಗಮನಕ್ಕೆ ತರುವುದೇನೆಂದರೆ, ರಾಜ್ಯದಲ್ಲಿ 1 ಕೋಟಿ 30 ಲಕ್ಷ ಮಕ್ಕಳು ಪಿ.ಯು.ಸಿ ಯವರೆಗೆ ಓದುತ್ತಿದ್ದಾರೆ. ನಮ್ಮಲ್ಲಿ ಒಟ್ಟು ಸುಮಾರು

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

70,000 ಶಿಕ್ಷಣ ಸಂಸ್ಥೆಗಳು ಇಷ್ಟು ಮಕ್ಕಳಿಗೆ ಶಿಕ್ಷಣವನ್ನು ಕೊಡುತ್ತಿದ್ದಾರೆ. ನಗರ ಪಟ್ಟಣ ಪ್ರದೇಶಗಳಲ್ಲಿ ಅನುದಾನಿತ ಮತ್ತು ಅನುದಾನ ರಹಿತ ಶಾಲೆಗಳಲ್ಲಿ ಸುಮಾರು ಶೇಕಡ 83 ರಷ್ಟು ಮಕ್ಕಳು ಓದುತ್ತಿದ್ದಾರೆ. ಇನ್ನು ಶೇಕಡ 17 ರಷ್ಟು ಮಕ್ಕಳು ಸರ್ಕಾರಿ ಶಾಲೆಗಳಲ್ಲಿ ಓದುತ್ತಿದ್ದಾರೆ. ರಾಜ್ಯದಲ್ಲಿ ಒಟ್ಟಾರೆಯಾಗಿ ತೆಗೆದುಕೊಂಡಾಗ ಶೇಕಡ 55 ರಷ್ಟು ಮಕ್ಕಳು ಖಾಸಗಿ ಶಾಲೆಗಳಲ್ಲಿ ಓದುತ್ತಿದ್ದಾರೆ. ಶೇಕಡ 45 ರಷ್ಟು ಮಕ್ಕಳು ಸರ್ಕಾರಿ ಶಾಲೆಗಳಲ್ಲಿ ಓದುತ್ತಿದ್ದಾರೆ. ಈ ಶೇಕಡ 45 ರಷ್ಟು ಮಕ್ಕಳು ಓದುತ್ತಿರುವಂಥದಕ್ಕೆ ಸುಮಾರು 26 ರಿಂದ 27 ಸಾವಿರ ಕೋಟಿ ರೂಪಾಯಿಗಳಷ್ಟು ಅನುದಾನವನ್ನು ಪ್ರತಿ ಬಜೆಟ್‌ನಲ್ಲಿ ಕೊಡುತ್ತಿದ್ದಾರೆ. ಇದರಲ್ಲಿ ಶೇಕಡ 93 ರಷ್ಟು ಬರೀ ಸಂಬಳಕ್ಕೆ ಹೋಗುತ್ತದೆ. ಇನ್ನು ಕೇವಲ ಶೇಕಡ 7 ರಷ್ಟು ಮಾತ್ರ ಮೂಲಭೂತ ಸೌಕರ್ಯಗಳಿಗೆ ಹೋಗುತ್ತಿದೆ. ಸರ್ಕಾರಿ ಶಾಲೆಯಲ್ಲಿ ಒಬ್ಬ ಅಟೆಂಡರ್ ಇಲ್ಲ, ಒಬ್ಬ ಆಯಾ ಇಲ್ಲ, ಶಿಕ್ಷಕರು ಬಿಟ್ಟರೆ ಯಾರೂ ಇಲ್ಲ. ಆದರೆ ಖಾಸಗಿ ಶಾಲೆಗಳಲ್ಲಿ ಶಿಕ್ಷಕರು, ದೈಹಿಕ ಶಿಕ್ಷಕರು, ಆಯಾಗಳು, ಅಟೆಂಡರ್‌ಗಳು, ಅದಲ್ಲದೆ ಒಂದು ಶಾಲೆಯಲ್ಲಿ ಬಹಳಷ್ಟು ಆಟೋ ಚಾಲಕರು ಮಕ್ಕಳನ್ನು ಶಾಲೆಗೆ ಕರೆದುಕೊಂಡು ಬರುತ್ತಿದ್ದಾರೆ, ಇದರಿಂದ ಅವರ ಜೀವನವೂ ನಡೆಯುತ್ತಿದೆ. ಬಸ್‌ನ್ನು ಓಡಿಸುವಂತಹ ಚಾಲಕರು ಜೀವನವನ್ನು ನಿರ್ವಹಣೆ ಮಾಡುತ್ತಿದ್ದಾರೆ. ಅದಲ್ಲದೆ ಬಸ್‌ನಲ್ಲಿ ಮಕ್ಕಳನ್ನು ಹತ್ತಿಸಿಕೊಳ್ಳುವುದಕ್ಕೆ, ಇಳಿಸಿಕೊಳ್ಳುವುದಕ್ಕೆ ಆಯಾ ಇರುತ್ತಾರೆ, ಅವರು ಕೂಡ ಇದರಿಂದ ಜೀವನ ನಡೆಸುತ್ತಿದ್ದಾರೆ. ಅಂದರೆ ಆ ಶಾಲೆಯಲ್ಲಿ ಬಹಳಷ್ಟು ಉದ್ಯೋಗವನ್ನು ಸೃಷ್ಟಿ ಮಾಡಿರುತ್ತಾರೆ. ಆದರೆ ಅದು ಯಾವುದನ್ನು ಸರ್ಕಾರ ಗಣನೆಗೆ ಸರ್ಕಾರ ತೆಗೆದುಕೊಳ್ಳುತ್ತಿಲ್ಲ. ಯಾವ ಸರ್ಕಾರ ಬಂದರೂ ಕೂಡ ಗಣನೆಗೆ ತೆಗೆದುಕೊಳ್ಳುತ್ತಿಲ್ಲ. ಎಲ್ಲಾ ಅಧಿಕಾರಿಗಳ ಷಡ್ಯಂತರದಲ್ಲಿ ನಡೆಯುತ್ತಿದೆ.

ಸಭಾಪತಿಯವರು:- ಮಾನ್ಯ ಪುಟ್ಟಣ್ಣರವರೇ, ಸಚಿವರು ಉತ್ತರ ಕೊಟ್ಟ ಮೇಲೆ ತಾವು ಮಾತನಾಡಿ.

ಶ್ರೀ ಮರಿತಿಬ್ಬೇಗೌಡ:- ಮಾನ್ಯ ಸಭಾಪತಿಯವರೇ, ಮಾನ್ಯ ಮುಖ್ಯಮಂತ್ರಿಯವರು ಇದ್ದಾರೆ ಅವರು ಉತ್ತರ ಹೇಳುತ್ತಾರೆ. ಮಾನ್ಯ ಪುಟ್ಟಣ್ಣರವರು ಏನಾಗಬೇಕು ಎಂಬುದನ್ನು ಕೇಳಬಿಡಲಿ. ಮಾನ್ಯ ಪುಟ್ಟಣ್ಣರವರು ಸಾಕಷ್ಟು ಕೇಳಿದ್ದಾರೆ. ಅವರ ಗೈರು ಹಾಜರಿಯಲ್ಲಿ ನಾವು ಸಾಕಷ್ಟು ಚರ್ಚೆ

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಮಾಡಿದ್ದೇವೆ. ಈ ವಿಚಾರದ ಬಗ್ಗೆ ನಾವು 8 ಮಂದಿ ಮಾತನಾಡಿದ್ದೇವೆ. ಅವರು ಒಂದು ವಾರದಿಂದ ಗೈರು ಹಾಜರಿಯಾಗಿದ್ದಾರೆ. ಇವತ್ತು ಬಂದು ಆ ವಿಚಾರವನ್ನೇ ತೆಗೆದುಕೊಂಡಿದ್ದಾರೆ. ಅವರು ಏನು ಬೇಕು ಎಂಬುದನ್ನು ಕೇಳಬಹುದು. ಇದರ ಬಗ್ಗೆ ಮಾನ್ಯ ಸಚಿವರು ಮೊನ್ನೆ ಉತ್ತರವನ್ನು ಕೂಡ ಕೊಟ್ಟಿದ್ದಾರೆ.

ಶ್ರೀ ಪುಟ್ಟಣ್ಣ:- ಮಾನ್ಯ ಸಭಾಪತಿಯವರೇ, ನಾನು ಮಾನ್ಯ ಮುಖ್ಯಮಂತ್ರಿಗಳಿಗೆ ಮನವಿ ಮಾಡಿಕೊಳ್ಳುವುದೇನೆಂದರೆ, ನಾನು ಇದರ ಬಗ್ಗೆ ಬಹಳಷ್ಟು ಸಲ ಬಂದು ಮಾತನಾಡಿದ್ದೇನೆ. C.B.S.E (Central Board of Secondary Education) ಮತ್ತು I.C.S.E (Indian Certificate of Secondary Education) Board ಇದೆ. ಅಲ್ಲಿ ಸ್ವಲ್ಪವೂ ತೊಂದರೆ ಇಲ್ಲ. ಎಲ್ಲಾ ಶಾಲೆಯು ತುಂಬಾ ಚೆನ್ನಾಗಿ ನಡೆದುಕೊಂಡು ಹೋಗುತ್ತಿವೆ. ಆದರೆ ಇಲ್ಲಿ ಬರೀ B.E.O (Block Education Officer) ಮತ್ತು D.D.P.I (Deputy Director of Public Instruction) ಇವರ ಮಟ್ಟದಲ್ಲಿ ಬರೀ ಹಣಕೋಸ್ತರವೇ ಸುಮಾರು 25-30 ವರ್ಷಗಳಿಂದ ದೊಡ್ಡದಾಗಿ ಬೇರೂರಿಬಿಟ್ಟಿದೆ. ಅಲ್ಲಿ ಹಣ ಬಿಟ್ಟರೆ ಏನು ಇಲ್ಲ.

(ಮುಂದು)

(714) 29/03/2022 /5:30/ ಎಸ್‌ಪಿಆರ್/ಎಕೆ

ಶ್ರೀ ಪುಟ್ಟಣ್ಣ(ಮುಂದು):-

ಮಾನ್ಯ ಮುಖ್ಯಮಂತ್ರಿಗಳೇ, ಈ ಹಿಂದೆ ಹತ್ತು ವರ್ಷಕ್ಕೆ ಒಂದು ಬಾರಿ ಶಾಶ್ವತ ಮಾನ್ಯತೆಯನ್ನು ನೀಡುತ್ತಿದ್ದರು. ಆದರೆ ಈಗ ಇವರುಗಳು ಕೇವಲ ಒಂದು ವರ್ಷಕ್ಕೆ ನೀಮಿತವಾಗಿ ಮಾತ್ರವೇ ನೀಡುತ್ತಿದ್ದಾರೆ. ಹೀಗೆ ಒಂದು ವರ್ಷಕ್ಕೆ ಪರವಾನಿಗೆಯನ್ನು ನೀಡಲು 20,000/- ರೂಪಾಯಿಗಳನ್ನು ಕೇಳುತ್ತಾರೆ. ಹೀಗೆ 5 ವರ್ಷಗಳಿಗೆ ಪರವಾನಿಗೆಯನ್ನು ಪಡೆದುಕೊಂಡರೆ, ನಾವು ಒಂದು ಲಕ್ಷ ರೂಪಾಯಿಗಳಷ್ಟು ಹಣ ನೀಡಬೇಕು. ಈ ರೀತಿಯಾಗಿ ನಡೆಯುತ್ತಿದೆ. ಈ ರೀತಿಯ ದೃಢೀಕರಣ

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಪಡೆದುಕೊಂಡಿಲ್ಲ ಎಂಬ ಒಂದೇ ಒಂದು ಕಾರಣಕ್ಕೆ, ಇತ್ತೀಚೆಗೆ S.S.L.C (Secondary School Leaving Certificate) ವಿದ್ಯಾರ್ಥಿಗಳನ್ನು ಪರೀಕ್ಷೆ ಬರೆಯಲು ಅವಕಾಶ ನೀಡಲಿಲ್ಲ. ಕೇವಲ ಹಣ ನೀಡಿದರೆ ಮಾತ್ರವೇ ಮಾನ್ಯತೆಯನ್ನು ನೀಡುತ್ತಾರೆ; ಇಲ್ಲವೆಂದರೆ ನೀಡುವುದಿಲ್ಲ. ಈ ಎಲ್ಲಾ ಅಂಶಗಳ ಹಿನ್ನೆಲೆಯಲ್ಲಿ ನಾನು ನೇರವಾಗಿ ಮಾನ್ಯ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿಕೊಳ್ಳುವುದೇನೆಂದರೆ, ವಿಧಾನ ಪರಿಷತ್ತಿನ ಸದಸ್ಯರೊಳಗೊಂಡ ಸಭೆಯೊಂದನ್ನು ಮಾಡಿ. ಒಟ್ಟಾರೆಯಾಗಿ ಯಾವುದೇ ತೊಂದರೆ ಇಲ್ಲದೇ, ಖಾಸಗಿ ಶಿಕ್ಷಣ ಸಂಸ್ಥೆಗಳು ಸುಗಮವಾಗಿ ನಡೆಯುವಂತಾಗಬೇಕು. ಒಂದು ಬಾರಿ ಪರವಾನಿಗೆಯನ್ನು ನೀಡಿದ ಮೇಲೆ, ಅಲ್ಲಿನ B.E.O (Block Education Officer) ಮತ್ತು D.D.P.I (Deputy Director of Public Instruction) ರವರುಗಳಿಗೆ ಯಾವ ರೀತಿಯಾದ ಕೆಲಸವಿರುತ್ತದೆ ಎಂದು ನಾನು ಪ್ರಶ್ನಿಸಬಯಸುತ್ತೇನೆ. ಯಾವ ಸರ್ಕಾರಿ ಶಾಲೆಗಳಲ್ಲಿ ಉತ್ತಮವಾದ ಫಲತಾಂಶ ಬರುತ್ತಿಲ್ಲವೋ, ವಾಸ್ತವವಾಗಿ ಇವರುಗಳು ಅಲ್ಲಿಗೆ ಹೋಗಬೇಕು. ಆದರೆ, ಇವರುಗಳು ಅಂತಹ ಶಾಲೆಗಳಿಗೆ ಹೋಗುವುದೇ ಇಲ್ಲ. ಪ್ರತಿದಿನ ಯಾವುದೇ ಬಿ.ಇ.ಓ. ಅಥವಾ ಡಿ.ಡಿ.ಪಿ.ಐ.ಗಳು ತಮ್ಮ ಕಛೇರಿಗಳಲ್ಲಿ ಇರುವುದೇ ಇಲ್ಲ. ಇವರುಗಳು ಕೇವಲ ರಸ್ತೆಯಲ್ಲಿಯೇ ಇರುತ್ತಾರೆ. ಖಾಸಗಿ ಶಿಕ್ಷಣ ಸಂಸ್ಥೆಗಳು ನಿಜವಾಗಿಯೂ ಸಹ ತುಂಬಾ ಕಷ್ಟದಲ್ಲವೆ. ನಾನು ಪ್ರತಿನಿಧಿಸುವ ಕ್ಷೇತ್ರದಲ್ಲಿ ಶೇಕಡಾ 85 ರಷ್ಟು ಖಾಸಗಿ ಶಾಲೆಗಳಿವೆ. ಒಂದು ಕಡೆ ಪೋಷಕರು, ಒಂದೆಡೆ ಮಕ್ಕಳು, ಮತ್ತೊಂದೆಡೆ ಶಿಕ್ಷಕರು ಹಾಗೂ ಮತ್ತೊಂದೆಡೆ ಆಡಳಿತ ಮಂಡಳಿಗಳು ಇರುತ್ತವೆ. ಹೀಗಾಗಿ ನಾನು ಈ ವಿಚಾರದಲ್ಲಿ ಮನವಿ ಮಾಡಿಕೊಳ್ಳುವುದೇನೆಂದರೆ, ...

ಶ್ರೀ ಯು.ಬಿ.ವೆಂಕಟೇಶ್(ನಾಮನಿರ್ದೇಶಿತರು):- ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರು ಮಾನ್ಯ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿಕೊಳ್ಳಲಿ. ಏಕೆಂದರೆ, ಇವತ್ತಿನ ದಿವಸ ಅವರು ಬಹಳ ಖುಷಿಯಾಗಿದ್ದಾರೆ. ಅವರ ಬಳಿ ಅನುದಾನವು ಲಭ್ಯವಿದೆ. ಸದಸ್ಯರಿಗೆ ಏನು ಅವಶ್ಯಕತೆ ಇದೆಯೋ ಅದನ್ನು ಪಡೆದುಕೊಳ್ಳಲಿ. ಇದನ್ನು ಬಿಟ್ಟು ಅವರು ವೃಥಾ ಸಮಯವನ್ನು ಹಾಳು ಮಾಡುತ್ತಿದ್ದಾರೆ.

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಶ್ರೀ ಪುಟ್ಟಣ್ಣ(ಶಿಕ್ಷಕರ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ಖಾಸಗಿ ಶಾಲೆಗಳಿಗೆ ಪ್ರತ್ಯೇಕವಾದ ಒಂದು ನಿರ್ದೇಶನಾಲಯವನ್ನು ಮಾಡಿ. ಬಿ.ಇ.ಓ. ಮತ್ತು ಡಿ.ಡಿ.ಪಿ.ಐ. ರವರುಗಳು ಆ ಕಡೆಗೆ ಹೋಗಬಾರದು. ಏಕೆಂದರೆ, ಇಂತಹ ಶಾಲೆಗಳು ಶೇಕಡಾ ನೂರಕ್ಕೆ ನೂರರಷ್ಟು ಫಲತಾಂಶವನ್ನು ನೀಡುತ್ತವೆ. ಹೀಗಾಗಿ ಇವರುಗಳಿಗೆ ಅಲ್ಲ ಏನು ಕೆಲಸವಿದೆ ಎಂದು ನಾನು ಕೇಳಬಯಸುತ್ತೇನೆ. ಯಾವ ಶಾಲೆಗಳಲ್ಲಿ ತೇರ್ಗಡೆಯ ಶೇಕಡಾವಾರು ಪ್ರಮಾಣ ಕಡಿಮೆ ಇದೆಯೋ ಅಂತಹ ಶಾಲೆಗಳಿಗೆ ಈ ಅಧಿಕಾರಿಗಳು ಹೋಗಲಿ. ಖಾಸಗಿ ಶಾಲೆಗಳಲ್ಲಿ ಶೇಕಡಾವಾರು ತೇರ್ಗಡೆಯ ಪ್ರಮಾಣದ ಹೆಚ್ಚಾಗಿ ಇದೆ. ಆದರೂ ಸಹ ಅಲ್ಲಿಗೆ ಇವರುಗಳು ಹೋಗುತ್ತಾರೆ. ವಾರಕ್ಕೊಮ್ಮೆ ಇವರುಗಳು ಖಾಸಗಿ ಶಾಲೆಗಳಿಗೆ ಹೋಗಿ ಕವರ್‌ನ್ನು ಪಡೆದುಕೊಂಡು ಬರುತ್ತಾರೆ. ನಾನು ಬಹಳಷ್ಟು ಅಂಶಗಳ ಬಗ್ಗೆ ಮಾತನಾಡಬೇಕೆಂದುಕೊಂಡಿದ್ದೆನು. ಆದರೆ ಮಾತನಾಡುತ್ತಿಲ್ಲ.

ಶಾಲಾ ಕಟ್ಟಡಗಳಿಗೆ ಅಗ್ನಿ ಸುರಕ್ಷತಾ ದೃಢೀಕರಣ ಪತ್ರ ಪಡೆಯುವ ಬಗ್ಗೆ ನಾನು ಪ್ರಸ್ತಾಪಿಸಬಯಸುತ್ತೇನೆ. ಈ ರೀತಿಯ ಅಗ್ನಿ ಸುರಕ್ಷತಾ ದೃಢೀಕರಣ ಪಡೆಯಲು ನಾನು ನನ್ನ ಮನೆ ಹಾಗೂ ಜಮೀನುಗಳ ಮಾರಾಟ ಮಾಡಿದ್ದೇನೆ. ಮುಂದುವರೆದು ನಾನು 28 ಕೋಟಿ ರೂಪಾಯಿಗಳಷ್ಟು ಸಾಲ ಮಾಡಿ, ಸಾಲದ ಸುಳಿಯಿಲ್ಲಯೂ ಸಹ ಸಿಕ್ಕಿಹಾಕಿಕೊಂಡಿದ್ದೇನೆ. ಈ ಸಂಗತಿಯನ್ನು ನಾನು ಬಹಳ ಪ್ರಾಮಾಣಿಕವಾಗಿ ಹೇಳುತ್ತಿದ್ದೇನೆ. ಕೋವಿಡ್-19 ರ ಸಂದರ್ಭದಲ್ಲಿ ನಾನು ಬ್ಯಾಂಕಿನಿಂದ ತೆಗೆದುಕೊಂಡ ಸಾಲವನ್ನು ಹಿಂದಿರುಗಿಸುವ ಸಂಬಂಧ ನನ್ನ ಮನೆಯನ್ನು ಮಾರಾಟ ಮಾಡಿದೆನು. ತೆಗೆದುಕೊಂಡ ಸಾಲಕ್ಕೆ ನಾನು ಮಾಸಿಕ ಕಂತುಗಳನ್ನು ಪಾವತಿಸಬೇಕಾಗಿತ್ತು. ಇದೇ ಸರ್ಕಾರದಿಂದ ರೆಸ್ಟೋರೆಂಟ್ ಮತ್ತು ಹೋಟೆಲ್‌ಗಳಿಗೆ ತೆರಿಗೆ ಪಾವತಿಸುವ ವಿಚಾರದಲ್ಲಿ ರಿಯಾಯಿತಿಯನ್ನು ನೀಡಲಾಗಿತ್ತು. ಅದೇ ರೀತಿಯಾಗಿ ವಿದ್ಯುಚ್ಛಕ್ತಿ ಮತ್ತು ಇತರೆ ಸೌಲಭ್ಯಗಳನ್ನು ಉಚಿತವಾಗಿ ನೀಡಲಾಗಿತ್ತು. ಸರ್ಕಾರವು ಇದೇ ರೀತಿಯ ಸೌಲಭ್ಯಗಳನ್ನು ಖಾಸಗಿ ಶಾಲೆಗಳಿಗೆ ಕೊಡಬಹುದಾಗಿತ್ತಲ್ಲವೇ? ಈ ರೀತಿಯ ಸೌಲಭ್ಯಗಳನ್ನು ಖಾಸಗಿ ಶಾಲೆಗಳಿಗೆ ನೀಡಲಾಗಿತ್ತೇ ಎಂದು ನಾನು ಪ್ರಶ್ನಿಸಬಯಸುತ್ತೇನೆ. ಈ ವಿಚಾರದಲ್ಲಿ ಸರ್ಕಾರವು

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಮಾತನಾಡಿದೆಯೇ? ಇದರ ಬಗ್ಗೆ ನಾವು ಮಾನ್ಯ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ, ಹಲವಾರು ಬಾರಿ ಮನವಿಗಳನ್ನು ಮಾಡಿಕೊಂಡಿದ್ದೇವೆ. ಆದರೂ ಸಹ ಸರ್ಕಾರವು ನಮಗೆ ಈ ರೀತಿಯಾದ ಸೌಲಭ್ಯಗಳನ್ನು ನೀಡಲೇ ಇಲ್ಲ. ಹಾಗಾದರೆ ಖಾಸಗಿ ಶಾಲೆಗಳು ಸಂಕಷ್ಟದಲ್ಲಿ ಇಲ್ಲವೇ? ಇವರಿಗೆ ಯಾವುದೇ ರೀತಿಯಾದ ತೊಂದರೆಗಳಾಗಲಿಲ್ಲವೇ? ಈ ಬಗ್ಗೆ ಸರ್ಕಾರವು ತಿಳಿಸಬೇಕು. ಇದೇ ವಿಚಾರವಾಗಿ ನಾನು ಮಾನ್ಯ ಮುಖ್ಯಮಂತ್ರಿಗಳನ್ನು ನಾಲ್ಕೈದು ಬಾರಿ ಭೇಟಿ ಮಾಡಿದ್ದೇನೆ. ಈ ವಿಚಾರವನ್ನು ಬಗೆಹರಿಸಿ, ಎಲ್ಲವನ್ನೂ ಸರಿಪಡಿಸುವುದಾಗಿ ಮುಖ್ಯಮಂತ್ರಿಗಳು ತಿಳಿಸಿದರು. ಪ್ರಸ್ತುತ ಸದನದಲ್ಲಿ ಮಾನ್ಯ ಮುಖ್ಯಮಂತ್ರಿಗಳು ಉಪಸ್ಥಿತರಿದ್ದಾರೆ. ಹೀಗಾಗಿ ಅವರ ಗಮನ ಸೆಳೆಯಲು ನಾನು ಈ ವಿಚಾರವನ್ನು ಪ್ರಸ್ತಾಪಿಸಿದೆನು. ಶಾಲಾ ಕಟ್ಟಡದ ಅಗ್ನಿ ಸುರಕ್ಷತಾ ದೃಢೀಕರಣವನ್ನು ಪಡೆಯಲು ನನಗೆ 55 ಲಕ್ಷ ರೂಪಾಯಿಗಳ ಅಂದಾಜು ಪಟ್ಟಿಯನ್ನು ನೀಡಿದರು. ಇಷ್ಟು ಮೊತ್ತವನ್ನು ನೀಡಿ ನಾವು ಸುರಕ್ಷತಾ ಪ್ರಮಾಣ ಪತ್ರಗಳನ್ನು ಪಡೆದುಕೊಳ್ಳಲು ಸಾಧ್ಯವೇ?

ಶ್ರೀ ಮಂಜುನಾಥ್ ಭಂಡಾರಿ:- ಮಾನ್ಯ ಸಭಾಪತಿಯವರೇ, ಇದೇ ದೃಢೀಕರಣಕ್ಕೆ ಸಂಬಂಧಪಟ್ಟಂತೆ ನಮಗೆ 80 ಲಕ್ಷ ರೂಪಾಯಿಗಳ ಅಂದಾಜು ಪಟ್ಟಿಯನ್ನು ನೀಡಿದ್ದಾರೆ.

ಶ್ರೀ ಪುಟ್ಟಣ್ಣ:- ಮಾನ್ಯ ಸಭಾಪತಿಯವರೇ, ಆದರೆ, ಒಂದಾದರೂ ಸರ್ಕಾರಿ ಶಾಲೆಗೆ ಈ ರೀತಿಯ ಸುರಕ್ಷತಾ ದೃಢೀಕರಣವನ್ನು ಪಡೆದುಕೊಳ್ಳಲಿಲ್ಲ. ಆದರೆ ಖಾಸಗಿ ಶಾಲೆಗಳಿಗೆ ಈ ದೃಢೀಕರಣವನ್ನು ಕೇಳಲು ಇವರಿಗೆ ಯಾವ ಅಧಿಕಾರವಿದೆ? ಕೋವಿಡ್-19 ರ ಸಂಕಷ್ಟವು ಕೇವಲ ನನಗೆ ಒಬ್ಬನಿಗೆ ಮಾತ್ರವೇ ಆಗಲಿಲ್ಲ. ಕೋವಿಡ್-19 ರಿಂದಾಗಿ ಇಡೀ ಪ್ರಪಂಚಕ್ಕೆ ಹಾಗೂ ಎಲ್ಲರಿಗೂ ಸಹ ತೊಂದರೆಯಾಗಿ, ಕಷ್ಟಕ್ಕೆ ಈಡಾದರು. ಇಂತಹ ಸಂಕಷ್ಟದ ಸಮಯದಲ್ಲಿ ಸರ್ಕಾರವು ನಮ್ಮ ಕುತ್ತಿಗೆಯನ್ನು ಹಿಸುಕುವುದೇ ಎಂದು ನಾನು ಪ್ರಶ್ನಿಸುತ್ತೇನೆ.

ಶ್ರೀ ಮರಿತಿಬ್ಬೇಗೌಡ:- ಮಾನ್ಯ ಸಭಾಪತಿಯವರೇ, ಸದಸ್ಯರು ತಮಗೆ ಏನು ಬೇಕು ಎನ್ನುವುದರ ಬಗ್ಗೆ ಕೇಳಲಿ. ಇದಾದ ನಂತರ ನಾನು ಎರಡು ನಿಮಿಷಗಳ ಕಾಲ ಮಾತನಾಡುತ್ತೇನೆ.

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

(ಸದನದಲ್ಲ ನಗುವಿನ ಅಲೆ)

ಶ್ರೀ ಪುಟ್ಟಣ್ಣ:- ಮಾನ್ಯ ಸಭಾಪತಿಯವರೇ, ಈ ವಿಚಾರದಲ್ಲ ನಾನು ಮಾನ್ಯ ಮುಖ್ಯಮಂತ್ರಿಗಳ ಗಮನ ಸೆಳೆಯಬಯಸುತ್ತೇನೆ. ಕೇವಲ ಒಂದು ವರ್ಷಕ್ಕೆ ಮಾತ್ರವೇ ಪರವಾನಿಗೆಯನ್ನು ನೀಡುತ್ತಾರೆ. ಅಗ್ನಿ ಸುರಕ್ಷತಾ ದೃಢೀಕರಣವನ್ನು ಪಡೆಯಲು ಸುಮಾರು ಎರಡು-ಮೂರು ಲಕ್ಷ ರೂಪಾಯಿಗಳಷ್ಟು ಲಂಚವನ್ನು ಕೊಡಬೇಕಾಗುತ್ತದೆ. ಇದೂ ಸಹ ನವೀಕರಣವಾಗಿದೆ. ಶಾಲೆಗಳಿಗೆ ಕಟ್ಟಡ ಸುರಕ್ಷತಾ ದೃಢೀಕರಣ ನೀಡುವ ಸಂಬಂಧ ಇಲಾಖೆಯವರು ಯಾವುದೋ ಏಜೆನ್ಸಿಯನ್ನು ನಿಗದಿಪಡಿಸಿರುತ್ತಾರೆ. ಆ ಏಜೆನ್ಸಿಯವರಿಗೆ ನಾವು ಹಣವನ್ನು ನೀಡಬೇಕು. ಈ ರೀತಿಯಾಗಿ ನಾವು ಹಣ ಖರ್ಚು ಮಾಡಿ ದೃಢೀಕರಣವನ್ನು ಪಡೆಯುತ್ತೇವೆ. ಇದನ್ನೂ ಸಹ ಕೇವಲ ಒಂದು ವರ್ಷಕ್ಕೆ ಸೀಮಿತವಾಗಿಯೇ ನೀಡುತ್ತಿದ್ದಾರೆ. ಈ ವಿಚಾರವನ್ನು ಸಂಪೂರ್ಣವಾಗಿ ಸರಿಪಡಿಸಬೇಕೆಂದು ನಾನು ಮಾನ್ಯ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿಕೊಳ್ಳುತ್ತೇನೆ. ಪ್ರಸ್ತುತ C.B.S.E (Central Board of Secondary Education) ಮತ್ತು I.C.S.E (Indian Certificate of Secondary Education) Board ಗಳಲ್ಲಿ ಯಾವ ರೀತಿಯಾದ ವ್ಯವಸ್ಥೆಗಳು ಇವೆಯೋ ಅದೇ ರೀತಿಯಾದ ಮಾನದಂಡ ಹಾಗೂ ವ್ಯವಸ್ಥೆಗಳಡಿ ಖಾಸಗಿ ಖಾಲಿಗಳಿಗೆ ಪ್ರತ್ಯೇಕವಾದ ನಿರ್ದೇಶನಾಲಯವನ್ನು ಮಾಡಬೇಕು. ಒಟ್ಟಾರೆಯಾಗಿ ಖಾಸಗಿ ಶಾಲೆಗಳು ಸುಗಮವಾಗಿ ನಡೆದು, ಅಲ್ಲಿ ಒಳ್ಳೆಯ ವಾತಾವರಣ ನಿರ್ಮಾಣಗೊಂಡು, ಅಲ್ಲಿನ ವಿದ್ಯಾರ್ಥಿಗಳಿಗೆ ವಿದ್ಯೆ ನೀಡುವಂತಾಗಬೇಕೆಂದು ನಾನು ತಮ್ಮ ಮೂಲಕ ಸರ್ಕಾರವನ್ನು ಒತ್ತಾಯಿಸುತ್ತೇನೆ.

ಶ್ರೀ ಎಸ್.ಎಲ್.ಭೋಜೇಗೌಡ:- ಮಾನ್ಯ ಸಭಾಪತಿಯವರೇ, ಮೊದಲು ಮಾನ್ಯ ಮುಖ್ಯಮಂತ್ರಿಗಳು ಉತ್ತರಿಸಲಿ.

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಸಭಾಪತಿಯವರು:- ಮೊದಲು ಸಚಿವರಿಂದ ಉತ್ತರ ಮತ್ತು ಸ್ಪಷ್ಟೀಕರಣಗಳನ್ನು ಪಡೆದು, ಆ ನಂತರದಲ್ಲ ಮಾನ್ಯ ಮುಖ್ಯಮಂತ್ರಿಗಳಿಂದ ಉತ್ತರವನ್ನು ಪಡೆಯೋಣ.

ಶ್ರೀ ಕೆ.ಟಿ.ಶ್ರೀಕಂಠೇಗೌಡ:- ಮಾನ್ಯ ಸಭಾಪತಿಯವರೇ, ತಾವು ಈ ಹಿಂದೆ ಶಿಕ್ಷಣ ಸಚಿವರಾಗಿದ್ದ ಸಂದರ್ಭದಲ್ಲಿ ಇದೇ ವಿಷಯಕ್ಕೆ ಸಂಬಂಧಪಟ್ಟಂತೆ ಸರ್ಕಾರಿ ಆದೇಶವೊಂದನ್ನು ಹೊರಡಿಸಲಾಗಿತ್ತು. ಈಗ ಪುನಃ ಅದೇ ಆದೇಶವನ್ನು ಜಾರಿಗೊಳಿಸಿದರೆ ಆಯಿತು.

ಶ್ರೀ ಬಿ.ಸಿ.ನಾಗೇಶ್(ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರು):- ಮಾನ್ಯ ಸಭಾಪತಿಯವರೇ, ಸದಸ್ಯರಾದ ಶ್ರೀ ಪುಟ್ಟಣ್ಣನವರು ಅನಾರೋಗ್ಯದ ನಿಮಿತ್ತ ಇಷ್ಟು ದಿನಗಳ ಕಾಲ ಅಧಿವೇಶನದಲ್ಲಿ ಪಾಲ್ಗೊಂಡಿರಲಿಲ್ಲ. ಇದೇ ವಿಷಯಕ್ಕೆ ಸಂಬಂಧಪಟ್ಟಂತೆ ನಾನು ಮೂರನೇ ಬಾರಿ ಉತ್ತರಿಸುತ್ತಿದ್ದೇನೆ. ಶ್ರೀ ಮರಿತಿಬ್ಬೇಗೌಡರು ಆದಿಯಾಗಿ ಹಲವಾರು ಸದಸ್ಯರು ಈ ಬಗ್ಗೆ ಮಾತನಾಡಿದ್ದಾರೆ. National Building Code ನ್ನು ರಾಜ್ಯ ಸರ್ಕಾರವು ಒಪ್ಪಿಕೊಂಡಿದೆ. ಸರ್ವೋಚ್ಚ ನ್ಯಾಯಾಲಯವು ಅಂತಿಮ ತೀರ್ಮಾನ ನೀಡಿದ ನಂತರ ಈ ಸಮಸ್ಯೆ ಉದ್ಭವವಾಗಿರುವುದು ನಿಜ. ಇದು ಕೇವಲ ಖಾಸಗಿ ಶಾಲೆಗಳಿಗೆ ಮಾತ್ರವಲ್ಲದೇ ಎಲ್ಲಾ ಸರ್ಕಾರಿ ಶಾಲೆಗಳಿಗೂ ಸಹ ಅನ್ವಯವಾಗುತ್ತದೆ. ಇದು ಎಲ್ಲರಿಗೂ ತಿಳಿದ ವಿಚಾರವೇ ಆಗಿದೆ. 2018 ನೇ ಇಸ್ವಿಯಲ್ಲಿ ಪ್ರಶ್ನಿತ ವಿಷಯದ ಬಗ್ಗೆ ಅವತ್ತಿನಿಂದಲೇ ನಿಯಮಗಳನ್ನು ಸರಳೀಕರಣ ಮಾಡಿಕೊಂಡು ಬಂದಿದ್ದರೆ, ಇಷ್ಟೊತ್ತಿಗೆ ಈ ಸಮಸ್ಯೆಯು ಬಗೆಹರಿಯುತ್ತಿತ್ತು. 2018 ನೇ ಇಸ್ವಿಯಲ್ಲಿ ಒಂದು ವರ್ಷದವರೆಗೆ ಇದನ್ನು ಮುಂದೂಡಲಾಯಿತು. ಅದೇ ರೀತಿಯಾಗಿ 2019 ಮತ್ತು 2020 ನೇ ಇಸ್ವಿಗಳಲ್ಲಿಯೂ ಸಹ ಈ ವಿಚಾರವನ್ನು ಒಂದು ವರ್ಷದವರೆಗೆ ಮುಂದಕ್ಕೆ ಹಾಕಲಾಯಿತು. ಪ್ರಸಕ್ತ ಸಾಲಿನಲ್ಲಿಯೂ ಸಹ ತಮ್ಮ ಹಾಗೂ ಮಾನ್ಯ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಇನ್ನೂ ಒಂದು ವರ್ಷಗಳ ಕಾಲ ಮುಂದೂಡಲಾಯಿತು. ಈ ಬಾರಿ ಇದನ್ನು ಮುಂದೂಡುವ ಸಂದರ್ಭದಲ್ಲಿ ಒಂದು ಷರತ್ತನ್ನು ವಿಧಿಸಲಾಗಿತ್ತು. ಸರ್ವೋಚ್ಚ ನ್ಯಾಯಾಲಯವು ಈ ವಿಚಾರವಾಗಿ ಮತ್ತೊಮ್ಮೆ ಜ್ಞಾಪಿಸಿ, ಯಾವುದೇ ಕಾರಣಕ್ಕೂ ಸಹ ಸಮಯವನ್ನು ವಿಸ್ತರಿಸಬಾರದು ಎಂದು ಹೇಳಿದ

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಕಾರಣಕ್ಕಾಗಿ ಈ ಬಾರಿ ಇಲಾಖಾಧಿಕಾರಿಗಳು ಅಫಿಡವಿಟ್ ಸಮೇತ ಮನವಿಗಳನ್ನು ಸಲ್ಲಿಸಿ ಎಂಬುದಾಗಿ ತಿಳಿಸಿದ್ದರು. ಈ ವಿಚಾರವು ಎಲ್ಲರಿಗೂ ಸಹ ತಿಳಿದಿದೆ. ಹೀಗೆ ಅಫಿಡವಿಟ್‌ಗಳನ್ನು ಸಲ್ಲಿಸಿದ ಎಲ್ಲಾ ಶಾಲೆಗಳಿಗೆ ಪರವಾನಿಗೆ ನವೀಕರಣ ಮಾಡಿಕೊಡಲಾಗಿದೆ. ಯಾವುದೇ ಶಾಲೆಯ ಪರವಾನಿಗೆ ನವೀಕರಣ ಆಗಿದೆಯೋ ಅಥವಾ ಇಲ್ಲವೋ ಯಾವುದೇ ವಿದ್ಯಾರ್ಥಿಗೆ ತೊಂದರೆಯಾಗದ ರೀತಿಯಲ್ಲಿ ಪರೀಕ್ಷೆಯನ್ನು ಬರೆಯಲು ಅವಕಾಶ ನೀಡಲಾಗಿದೆ. ನಮ್ಮ ರಾಜ್ಯದಲ್ಲಿ ಒಂದೇ ಒಂದು ಮಗುವಿಗೂ ಸಹ ಪರೀಕ್ಷೆ ಬರೆಯಲು ಯಾವುದೇ ರೀತಿಯಾದ ತೊಂದರೆಯಾಗಿಲ್ಲ. ಪರವಾನಿಗೆ ಇಲ್ಲದ ಶಾಲಾ ವಿದ್ಯಾರ್ಥಿಗಳನ್ನು ಅಲ್ಲಿನ ಪಕ್ಕದ ಶಾಲೆಯೊಂದಿಗೆ ಸೇರಿಸಿ ಪರೀಕ್ಷೆಯನ್ನು ಬರೆಸಲಾಗಿದೆ. ಈ ವಿಚಾರದಲ್ಲಿ ಯಾರಿಗೂ ಸಹ ತೊಂದರೆಯಾಗಿಲ್ಲ. ಎಲ್ಲರ ಸಹಕಾರದಿಂದಾಗಿ ನಿನ್ನೆಯ ದಿನದಿಂದ ಪರೀಕ್ಷೆಗಳು ಪ್ರಾರಂಭವಾಗಿದ್ದು, ಹಾಗೂ ಇದು ಬಹಳ ನಯವಾಗಿಯೂ ಸಹ ನಡೆದಿದೆ. ಇದು ಎಲ್ಲರಿಗೂ ತಿಳಿದ ವಿಚಾರವೇ ಆಗಿದೆ. ಈ ಸಮಸ್ಯೆಯ ಪ್ರಾರಂಭದ ಹಂತದಲ್ಲಿ ಹಾಗೂ ಈ ಜವಾಬ್ದಾರಿಯನ್ನು ನನಗೆ ವಹಿಸಿದ ಪ್ರಾರಂಭದಲ್ಲಿಯೇ ಒಂದು ಬಾರಿ ಶ್ರೀ ಎಸ್.ವಿ.ಸಂಕನೂರು ರವರ ಸಮಿತಿಯೊಂದಿಗೆ ಹಾಗೂ ಎಲ್ಲಾ ಶಾಸಕರ ಜೊತೆಯಲ್ಲಿ ಕುಳಿತುಕೊಂಡು, ಸಮಸ್ಯೆಯ ಬಗ್ಗೆ ಚರ್ಚಿಸಲಾಗಿತ್ತು. ಶ್ರೀ ಎಸ್.ವಿ.ಸಂಕನೂರು ರವರ ಅಧ್ಯಕ್ಷತೆಯ ಸಮಿತಿಯು ಸಲ್ಲಿಸಿದ ವರದಿಯ ಬಗ್ಗೆ ನಾನು ಮಾನ್ಯ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿದೆನು. ಕಳೆದ ಬೆಳಗಾವಿ ಅಧಿವೇಶನದ ಸಂದರ್ಭದಲ್ಲಿ ಮಾನ್ಯ ಮುಖ್ಯಮಂತ್ರಿಗಳು ಸ್ವತಃ ನನ್ನ ಜೊತೆ ಹಾಗೂ ಬೇರೆ ಬೇರೆ ಇಲಾಖೆಗಳ ಮಂತ್ರಿಗಳು ಹಾಗೂ ಪ್ರಧಾನ ಕಾರ್ಯದರ್ಶಿಗಳೊಂದಿಗೆ ಮೊದಲು ಮಾತನಾಡಿದರು. ತದ ನಂತರದಲ್ಲಿ ಮಾನ್ಯ ಮುಖ್ಯಮಂತ್ರಿಗಳು ತಮ್ಮ ಅಧ್ಯಕ್ಷತೆಯಲ್ಲಿ ಬೆಳಗಾವಿಯಲ್ಲಿ ಸಭೆಯೊಂದನ್ನು ನಡೆಸಲಾಯಿತು. ಆ ಸಭೆಯಲ್ಲಿ ಈ ಸಂಬಂಧದ ನಿಯಮಗಳನ್ನು ಸ್ವಲ್ಪ ಮಟ್ಟಿಗೆ ಸಡಿಲಗೊಳಿಸಲು ಸಾಧ್ಯವಿದೆಯೇ ಹಾಗೂ ಸರ್ವೋಚ್ಚ ನ್ಯಾಯಾಲಯವು ಅಂತಿಮವಾಗಿ ಹೊರಡಿಸಿದ ತೀರ್ಪಿನ ಅನುಸಾರವಾಗಿ ಯಾವ ರೀತಿಯ ಕ್ರಮಗಳನ್ನು ತೆಗೆದುಕೊಳ್ಳಬಹುದು ಎನ್ನುವ ಬಗ್ಗೆ ಚರ್ಚಿಸಲಾಯಿತು. ಈ ಸಂಬಂಧ ಈಗಾಗಲೇ ಮೂರು ಸಭೆಗಳನ್ನು ನಡೆಸಲಾಗಿದೆ. ನಿನ್ನೆಯ ದಿನ ಮಾನ್ಯ ಮುಖ್ಯಮಂತ್ರಿಗಳು ಈ ವಿಚಾರವಾಗಿ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಹೇಳಿದ

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಕಾರಣಕ್ಕಾಗಿ, ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಅಂತಿಮ ಸಭೆಯನ್ನು ನಡೆಸಿದ್ದಾರೆ. ಅದರಲ್ಲಿ ಈ ದೃಢೀಕರಣ ಪಡೆಯುವ ವಿಚಾರದಲ್ಲಿ ಯಾವ ರೀತಿಯಾಗಿ ಸರಳೀಕರಣಗೊಳಿಸಬಹುದು ಎನ್ನುವುದರ ಬಗ್ಗೆ ಚರ್ಚೆ ಮಾಡಲಾಗಿದೆ. ಸದ್ಯದಲ್ಲಯೇ ಈ ವಿಚಾರವನ್ನು ಅಂತಿಮಗೊಳಿಸಲಾಗುವುದು. ಇತ್ತೀಚೆಗೆ ನಾನು ರಾಜ್ಯ ಉಚ್ಚ ನ್ಯಾಯಾಲಯವು ಹೊರಡಿಸಿದ ಆದೇಶವನ್ನು ಪೂರ್ತಿಯಾಗಿ ಓದಿದೆನು. ಸದರಿ ಆದೇಶದ ಅಂತಿಮ ಭಾಗದಲ್ಲಿ National Building Code ಮತ್ತು Fire Act ಪ್ರಕಾರ 10 ವರ್ಷಗಳಿಗೆ ನವೀಕರಣ ಮಾಡಬೇಕೆಂದು ತಿಳಿಸಿರುತ್ತದೆ. National Building Code ರೀತ್ಯ, ಕಟ್ಟಡದ ಸುರಕ್ಷತೆಗೆ ಸಂಬಂಧಪಟ್ಟಂತೆ ಅವರು ದೃಢೀಕರಣವನ್ನು ನೀಡಬಹುದು ಹಾಗೂ ಇದನ್ನು ಲೈಫ್ ಟೈಮ್‌ಗೆ ನೀಡಬಹುದು. ಇದಕ್ಕೆ ಸಂಬಂಧಪಟ್ಟಂತೆ ಲೋಕೋಪಯೋಗಿ ಇಲಾಖೆಯ ನಿಯಮಾವಳಿಗಳನ್ನು ಸರಳೀಕರಣಗೊಳಿಸಲಾಗುವುದು; ಮುಂದುವರೆದು, ಈ ಸಂಬಂಧಿತ ಶುಲ್ಕವನ್ನೂ ಸಹ ಕಡಿಮೆ ಮಾಡಲಾಗುವುದು ಎಂಬ ಮಾತನ್ನು ನಾನು ಹೇಳಿದೆನು. ಕಟ್ಟಡಕ್ಕೆ ಅಗ್ನಿ ಸುರಕ್ಷತಾ ದೃಢೀಕರಣ ಪತ್ರ ಪಡೆಯುವ ವಿಚಾರದಲ್ಲಾಗುವ ತೊಂದರೆಗಳ ಬಗ್ಗೆ ತಮ್ಮೆಲ್ಲರಿಗೂ ಸಹ ತಿಳಿಯಪಡಿಸಲಾಗಿದೆ. ಕಟ್ಟಡಗಳಲ್ಲಿ ಬಳಸಲಾಗುವ ಅಗ್ನಿ ಶಾಮಕಗಳಲ್ಲಿ ಉಪಯೋಗಿಸುವ ರಾಸಾಯನಿಕ ವಸ್ತುಗಳಿಗೆ ಕೇವಲ ಒಂದು ವರ್ಷಗಳಷ್ಟು ಮಾತ್ರವೇ ಅವಧಿಯಿದ್ದಾಗಿರುತ್ತವೆ. ಹೀಗಾಗಿ ಪ್ರತಿವರ್ಷವೂ ಅಗ್ನಿ ಶಾಮಕವು ಸರಿಯಿದೆಯೇ ಎಂದು ಪರೀಕ್ಷಿಸಬೇಕು, ಸುರಕ್ಷತಾ ದೃಢೀಕರಣವನ್ನು ನೀಡುವುದಕ್ಕೆ ಆಗುವುದಿಲ್ಲವೆಂದು ಇಲಾಖಾಧಿಕಾರಿಗಳು ತಿಳಿಸಿರುತ್ತಾರೆ. ಈ ಅಂಶವನ್ನೂ ಸಹ ತಮ್ಮೆಲ್ಲರ ಗಮನಕ್ಕೆ ತರಲಾಗಿದೆ. ಅಗ್ನಿ ಸುರಕ್ಷತಾ ದೃಢೀಕರಣ ಪತ್ರ ಪಡೆಯಲು ನಿಗದಿಪಡಿಸಿರುವ ಶುಲ್ಕವನ್ನು 5,000/- ರೂಪಾಯಿಗಳಿಗೆ ಇಳಿಸಿ ಎಂದು ಬಹಳಷ್ಟು ಶಾಸಕರು ಹೇಳಿದಾಗ, ನಾವು ಈ ಶುಲ್ಕವನ್ನು ಕೇವಲ 1,000/- ರೂಪಾಯಿಗಳಿಗೆ ಶಿಫಾರಸ್ಸು ಮಾಡಿದ್ದೇವೆ. ಈ ಅಂಶವನ್ನೂ ಸಹ ತಮ್ಮೆಲ್ಲರಿಗೆ ತಿಳಿಸಲಾಗಿದೆ. ಇವುಗಳೆಲ್ಲರ ಮಧ್ಯದಲ್ಲ ನಾವು ಸದ್ಯದಲ್ಲಯೇ ದೃಢೀಕರಣ ಪತ್ರ ಪಡೆಯುವ ಪ್ರಕ್ರಿಯೆಯನ್ನು ಸರಳೀಕರಣ ಮಾಡುವ ಪ್ರಯತ್ನವನ್ನು ಖಂಡಿತವಾಗಿಯೂ ಸಹ ಮಾಡುತ್ತೇವೆ. ಇದರಿಂದಾಗಿ ಯಾವುದೇ ಕಾರಣಕ್ಕೂ ಸಹ ಯಾವುದೇ ವಿದ್ಯಾರ್ಥಿಗೆ ಹಾಗೂ ಶಿಕ್ಷಕರಿಗೆ

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ತೊಂದರೆಯಾಗಿಲ್ಲ ಎನ್ನುವ ಮಾತನ್ನು ನಾನು ಈ ಸಂದರ್ಭದಲ್ಲಿ ಹೇಳಲಿಚ್ಛಿಸುತ್ತೇನೆ. ಸದ್ಯದ ಮುಂದಿನ ದಿನಗಳಲ್ಲಿಯೇ ನಾವು ಅವಶ್ಯಕವಾದ ಪರಿಷ್ಕರಣೆಗಳನ್ನು ಮಾಡುತ್ತೇವೆ. ಎಲ್ಲಾ ಶಾಲೆಗಳಿಗೂ ಸಹ ಸುಲಭವಾಗುವ ರೀತಿಯಲ್ಲಿ ಮಾಡಿ ಕೊಡುತ್ತೇವೆಂದು ತಿಳಿಸಬಯಸುತ್ತೇನೆ.

(ಮುಂದು)

(715) 29-3-2-2022/5-40/bkp-rn

ಶ್ರೀ ಶಶಿಲ್ ಜಿ. ನಮೋಶಿ(ಶಿಕ್ಷಕರ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ಶಾಲೆಗಳ ಮಾನ್ಯತೆ, ಹಾಗೂ ನವೀಕರಣ ನಿಯಮಗಳನ್ನು ಸರಳೀಕರಣಗೊಳಿಸುವ ವಿಷಯಕ್ಕೆ ಸಂಬಂಧಪಟ್ಟಂತೆ, ಸದನದಲ್ಲಿ ಸಾಕಷ್ಟು ಬಾರಿ ಚರ್ಚೆಯಾಗಿದೆ. ಮೊನ್ನೆ ನಾನು specific ಆಗಿ ಉದಾಹರಣೆ ಕೊಡುವುದೇನೆಂದರೆ, ಮೊನ್ನೆ ಕೆ.ಕೆ. ತುಂಗಲ್ ಮೆಮೋರಿಯಲ್ ಟ್ರಸ್ಟ್ ಎನ್ನುವಂತಹ ಒಂದು ಸಂಸ್ಥೆ ತುಂಗಲ್ ಪಿ.ಯು. ಕಾಲೇಜು ಒಂದು ಕಡೆ ಹೋಗಿದೆ. ಒಂದು shift ಮಾಡಿದಂತಹ ಕಾಲೇಜಿಗೆ ಅನುಮತಿ ಕೊಡಲಕ್ಕೆ 6 ವರ್ಷಗಳನ್ನು ತೆಗೆದುಕೊಂಡಿದ್ದಾರೆ. ಇನ್ನೊಂದು ಅವರದ್ದೇ ಸಂಸ್ಥೆ ಈಗ ಎರಡೂವರೆ ವರ್ಷಗಳಾದರೂ ಸಹ ಇನ್ನೂ ಅನುಮತಿ ಸಿಕ್ಕಿರುವುದಿಲ್ಲ. ನಾನು ಬಹಳ specific ಆಗಿ ಹೇಳುತ್ತೇನೆ. ಅದೇ ರೀತಿ ನವೀನ್ ಪಬ್ಲಿಕ್ ಸ್ಕೂಲ್, ಬೀದರ್ ಇವರು ಕಳೆದ 3 ವರ್ಷಗಳಿಂದ ಅನುಮತಿ ಕೇಳುತ್ತಿದ್ದಾರೆ. ಕಾರಣ ಏನಿದೆ ಎಂದರೆ ದಿನಾಂಕ 20-10-2010 ರ ಒಂದು ಆದೇಶ ಏನು ಹೇಳುತ್ತದೆ ಎಂದರೆ ಅನುಮತಿ ನೀಡಿರುವ ಅಧಿಕಾರವನ್ನು ಸರ್ಕಾರದ ಹಂತದಲ್ಲಿ ಕೈಗೊಳ್ಳಲು ನಿರ್ಣಯಿಸಿರುವ ಈ ಹಿಂದಿನ ಪ್ರತ್ಯೋಜಿಸಲಾಗಿರುವ ಅಧಿಕಾರವನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಹಿಂದಕ್ಕೆ ಪಡೆಯಲಾಗಿದೆ. ನಿಮಗೆ ಅನುಮತಿ ಕೊಡಲಕ್ಕೆ ಕಮಿಷನರ್ ಬೇಕು. ಆದರೆ, ಸ್ಥಳಾಂತರ, ಮಾಡುವುದಕ್ಕೆ ಸರ್ಕಾರಕ್ಕೆ ಹೋಗಬೇಕು ಎಂದು ಹೇಳುತ್ತಾರೆ. ದಯವಿಟ್ಟು immediately withdraw this order. Because of this order, ಈ ಸಂಬಂಧದ ಕಡತ 11 ಸಾರಿ ಬೆಂಗಳೂರಿಗೆ ಬರುತ್ತದೆ. ಬೆಂಗಳೂರಿಗೆ ಬರಬೇಕೆಂದರೆ ಕಮಿಷನರ್ ರವರಿಂದ ಬೆಂಗಳೂರಿಗೆ ಬರಬೇಕು. ಇಲ್ಲ ಎಲ್ಲಾ

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಆದಮೇಲೆ ಮತ್ತೆ ವಾಪಸ್ಸು ಬರಬೇಕು. ಇದಕ್ಕೆ 6 ವರ್ಷಗಳು ಆಗಿದೆ. ಇದನ್ನು ವಿಳಂಬ ಮಾಡುವುದು ಅಷ್ಟೇ ಅಲ್ಲ. It leads to rampant corruption. ದಯವಿಟ್ಟು ಇದನ್ನು ವಾಪಸ್ಸು ಪಡೆಯಬೇಕು.

ಶ್ರೀ ಬಿ.ಸಿ. ನಾಗೇಶ್(ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವರು):- ಮಾನ್ಯ ಸಭಾಪತಿಯವರೇ, ಖಂಡಿತವಾಗಿಯೂ ಸಹ ಮಾನ್ಯ ಸದಸ್ಯರಾದ ಮಾನ್ಯ ಪುಟ್ಟಣ್ಣನವರು ಮತ್ತು ಸದಸ್ಯರು rampant corruption ಆಗುತ್ತಿದೆ ಎಂದು ಹೇಳಿದರು. ಇದರ ಬಗ್ಗೆ specific ಅಗಿ ದೂರನ್ನು ಕೊಟ್ಟರೆ, ನಾನು ಖಂಡಿತವಾಗಿಯೂ ಸಹ ತಕ್ಷಣ ಕ್ರಮ ತೆಗೆದುಕೊಳ್ಳಲೆಕ್ಕೆ ಸಿದ್ಧನಿದ್ದೇನೆ. ಯಾರು ಯಾವ ಡಿಡಿಪಿಐ ಹಾಕಿಸುತ್ತಾರೆ, ಯಾರು ಯಾವ ಬಿಇಓ ಹಾಕಿಸುತ್ತಾರೆ ಎನ್ನುವುದು ಎಲ್ಲರಿಗೂ ಗೊತ್ತಿದೆ. ಯಾರು ಯಾರು ಶಿಕ್ಷಣ ಸಂಸ್ಥೆಗಳಿಗೆ ಈ ರೀತಿಯಲ್ಲಿ ತೊಂದರೆ ಕೊಡುತ್ತಾರೆ, ಹಣಕೋಸರ ವಿಳಂಬ ಮಾಡುತ್ತಾರೆ, ಆ ರೀತಿಯ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳುವುದಕ್ಕೆ ನಮ್ಮ ಇಲಾಖೆ ತಯಾರು ಇದೆ.

ಶ್ರೀ ಹೆಚ್.ಎಂ. ರಮೇಶ್‌ಗೌಡ (ವಿಧಾನಸಭೆಯಿಂದ ಚುನಾಯಿತರಾದವರು):- ಮಾನ್ಯ ಸಭಾಪತಿಯವರೇ, ಹಿರಿಯ ಸದಸ್ಯರಾದ ಮಾನ್ಯ ಪುಟ್ಟಣ್ಣ ನವರು ಮತ್ತು ಮಾನ್ಯ ಮರಿತಿಬ್ಬೇಗೌಡರವರು ಇದೇ ವಿಚಾರವಾಗಿ ಹಿಂದಿನಿಂದಲೂ ಮಾತನಾಡಿಕೊಂಡು ಬಂದಿದ್ದಾರೆ. ಇದರ ಬಗ್ಗೆ ವ್ಯಾಪಕವಾಗಿ ಚರ್ಚೆಯಾಗಿ, ಇಲ್ಲಿ ಸದನ ಸಮಿತಿಯನ್ನು ಸಹ ರಚನೆ ಮಾಡಿದ್ದರು. ಆ ಸದನ ಸಮಿತಿಯ ಅಧ್ಯಕ್ಷರಾಗಿ ಮಾನ್ಯ ಎಸ್.ವಿ. ಸಂಕನೂರರವರು ಇದ್ದರು. ಇಲ್ಲಿ ಏನಾಗಿದೆ, ಎಂದರೆ, ಆ ಸದನ ಸಮಿತಿ ಮಾಡಿ, ಆ ಫೈರ್ ವಿಚಾರದಲ್ಲ ಮಾತು ಎತ್ತಿದರೆ ಯಾವುದೋ ಒಂದು ಸುಪ್ರೀಂ ಕೋರ್ಟ್ ಆದೇಶದ ವಿಚಾರವಾಗಿ ಹೇಳುತ್ತಾರೆ. ಆ ಸುಪ್ರೀಂ ಕೋರ್ಟ್ ಆದೇಶ ಎಲ್ಲದಕ್ಕೂ ಏನು ಅನ್ವಯವಾಗುವುದಿಲ್ಲ. ಯಾವುದೋ ಒಂದು high rise building ಗೆ ಅನ್ವಯವಾದರೆ, ಅದನ್ನು ಇಡೀ ರಾಜ್ಯಕ್ಕೆ ಅನ್ವಯ ಎಂದು ನಮ್ಮ ಅಧಿಕಾರಿಗಳು ಹೇಳುತ್ತಾರೆ. ಇಲ್ಲಿ ಸದನ ಸಮಿತಿ ಮಾಡಿದ ಉದ್ದೇಶ ಬಾಣಲೆಯಿಂದ ತೆಗೆದು ಬೆಂಕಿಯಲ್ಲಿ ಹಾಕಿದಂತಾಗಿದೆ. ಆ ಸದನ ಸಮಿತಿಯಲ್ಲಿ

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಇದ್ದವರನ್ನೆಲ್ಲಾ ಆ ಖಾಸಗಿ ಶಿಕ್ಷಣ ಸಂಸ್ಥೆಗಳವರು ಬಂದು ಉಗಿಯುತ್ತಿದ್ದಾರೆ. ಈ ರೀತಿಯಲ್ಲಿ ಪರಿಸ್ಥಿತಿ ಆಗಿದೆ.

ಮಾನ್ಯ ಸಭಾಪತಿಯವರೆ, ಈಗಾಗಲೇ ಬಹಳ ಸವಿಸ್ತಾರವಾಗಿ, ಕೆಲವು ಒಂದಿಷ್ಟು ವಿಚಾರಗಳು ಚರ್ಚೆಯಾಗಿದೆ. ಮಾನ್ಯ ಮುಖ್ಯಮಂತ್ರಿಗಳಾದ ಮಾನ್ಯ ಶ್ರೀ ಬಸವರಾಜ ಬೊಮ್ಮಾಯಿವರು ಸಹ ಈಗ ಈ ಸದನದಲ್ಲಿಯೇ ಇದ್ದಾರೆ. ಮಾನ್ಯ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವರು ಈ ವಿಚಾರವಾಗಿ 2-3 ಬಾರಿ ಉತ್ತರವನ್ನು ಕೊಟ್ಟಿದ್ದಾರೆ. ಆದರೆ. ಸಮಸ್ಯೆ ಬಗೆಹರಿಯಲಿಲ್ಲ. ನಾನು ಹೇಳುವುದಿಷ್ಟೆ. ಈಗ Deputy Director of Public Instruction ಗಳು ಮತ್ತು Block Education Officers ಗಳ ಬಗ್ಗೆ ಮಾತ್ರ ಮಾತನಾಡುತ್ತಿದ್ದೀರಿ. ಮನೆ ಹಾಳು ಮಾಡುವಂತಹ Cluster Resource Persons ಗಳು ಇದ್ದಾರೆ. ನೀವು ಒಂದು DISE (District Information System for Education) Code ಕೊಡಬೇಕಾದರೆ ಎಷ್ಟು ದಿವಸ ಬೇಕಾಗುತ್ತದೆ? ಆ ಒಂದು DISE Code ಕೊಡಲಕ್ಕೆ ಕನಿಷ್ಠ ಪಕ್ಷ 3 ತಿಂಗಳು ಸಾಯಿಸುತ್ತಾರೆ. ಈ ಸಂಬಂಧದ ಕಡತ ಒಂದು ಟೇಬಲ್‌ಗೆ ಹೋಯಿತು ಎಂದು ತಿಳಿದುಕೊಳ್ಳಿ. ಆ DISE Code ಗೆ ಶುಲ್ಕ ಕಟ್ಟುವುದು 500 ರೂಪಾಯಿಗಳಾದರೆ, ಅವನಿಗೆ ಲಂಚ ಕೊಡುವುದು ಸುಮಾರು 25 ಸಾವಿರ ರೂಪಾಯಿಗಳು. ಇದರಿಂದ, ಚಿಕ್ಕ ಚಿಕ್ಕ ಶಾಲೆಗಳನ್ನು ನಡೆಸುವವರೆಲ್ಲರೂ ಹಾಳಾಗಿ ಹೋಗುತ್ತಿದ್ದಾರೆ.

ಸರ್ಕಾರ ಇರುವುದು ತೊಂದರೆ ಕೊಡಲಕ್ಕೆ ಅಲ್ಲ, ಯಾವುದೋ ಒಂದು ವಿಷಯಕ್ಕೆ ಸಂಬಂಧಪಟ್ಟಂತೆ, ಹೊಸದಾಗಿ ಅಷ್ಟೇ ಮಾಡಿದರೆ Fire Department ನಿಂದ No Objection Certificate ಕೇಳುತ್ತಾರೆ. ಹೊಸ ಬಜ್ಜಿಂಗ್‌ಗೆ ಬಂದರೆ, ಅದಕ್ಕೆ ಅವರು ಕೇಳಲ, ಅದನ್ನು ಬಿಟ್ಟು ನೀವು ಹಳೆಯ ಕಟ್ಟಡಗಳಿಗೆ Fire NOC ಬೇಕೆಂದರೆ ಮತ್ತು subject extension ಹಾಕಿದರೂ ಅದಕ್ಕೂ ಕೇಳುತ್ತಿದ್ದಾರೆ. ಇದು ಸರಿಯಾದ ಕ್ರಮವಲ್ಲ. ಆದ್ದರಿಂದ, ಮಾನ್ಯ ಮುಖ್ಯಮಂತ್ರಿಗಳು ಈ ಬಗ್ಗೆ ಕೂಡಲೇ ಖಾಸಗಿ ಶಾಲೆಗಳನ್ನು

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಯಾರು ನಡೆಸುತ್ತಿದ್ದಾರೆ, ಅವರ ನೆರವಿಗೆ ಬರುವಲ್ಲಿ ಸರಿಯಾದ ಆದೇಶ ಮಾಡಬೇಕೆಂದು ತಮ್ಮ ಮೂಲಕ ಮಾನ್ಯ ಮುಖ್ಯಮಂತ್ರಿಗಳಲ್ಲಿ ವಿನಂತಿ ಮಾಡಿಕೊಳ್ಳುತ್ತೇನೆ.

ಸಭಾಪತಿಯವರು:- ಮಾನ್ಯ ಲಕ್ಷ್ಮಣ ಸಂಗಪ್ಪ ಸವದಿಯವರೆ, ನೀವು ಮಾತನಾಡಲಕ್ಕೆ ಕೈ ಎತ್ತಿದ್ದೀರಾ?

ಶ್ರೀ ಲಕ್ಷ್ಮಣ ಸಂಗಪ್ಪ ಸವದಿ(ವಿಧಾನಸಭೆಯಿಂದ ಚುನಾಯಿತರಾದವರು):- ಮಾನ್ಯ ಸಭಾಪತಿಯವರೆ, ನಾನು ಕೈ ಎತ್ತಿಲ್ಲ, ಅವರದ್ದು ಆಗಲ ಎಂದು ಹೇಳಿ ಸುಮ್ಮನೆ ಕುಳಿತಿದ್ದೇನೆ.

ಶ್ರೀ ಪುಟ್ಟಣ್ಣ(ಶಿಕ್ಷಕರ ಕ್ಷೇತ್ರ):- ಮಾನ್ಯ ಸಭಾಪತಿಯವರೆ, ಮಾತು ಎತ್ತಿದರೆ ಸುಪ್ರೀಂ ಕೋರ್ಟ್ ಆದೇಶ ಎಂದು ಹೇಳುತ್ತಾರೆ. ಸುಪ್ರೀಂ ಕೋರ್ಟ್ ಆದೇಶದಲ್ಲ ಇರುವಂತಹ ಹಳೆಯ ಕಟ್ಟಡಗಳನ್ನೆಲ್ಲಾ ಹೊಡೆದು ಹಾಕಿ ಎಂದು ಹೇಳಲಿಲ್ಲ, 50 ವರ್ಷ, 100 ವರ್ಷದ ಬೃಂದಾವನಗಳನ್ನು ಹೊಡೆದು ಹಾಕಿ ಎಂದು ಹೇಳಿದೆಯೇ? ಈ ಅಧಿಕಾರಿಗಳು ಎಲ್ಲವನ್ನೂ ಸಹ mislead ಮಾಡುತ್ತಿದ್ದಾರೆ. ಮತ್ತೆ ಸುಪ್ರೀಂ ಕೋರ್ಟ್‌ನ ಈ ಆದೇಶ ಬರಿ ಕರ್ನಾಟಕಕ್ಕೆ ಸೀಮಿತವಾಗಿದೆಯೇ? ಈ ದೇಶಕ್ಕೆ ಅಲ್ಲವೇ? ಈ ರೀತಿಯಲ್ಲಿ ಬೇರೆ ಬೇರೆ ರಾಜ್ಯಗಳಲ್ಲಿ ಏತಕ್ಕೆ ನಡೆಯುತ್ತಿಲ್ಲ. ಈ ರೀತಿಯ ಸಮಸ್ಯೆಯನ್ನು ಬೇರೆ ಬೇರೆ ರಾಜ್ಯಗಳಲ್ಲಿ ಏತಕ್ಕೆ ಅನುಭವಿಸುತ್ತಿಲ್ಲ. ನಮ್ಮ ರಾಜ್ಯದಲ್ಲಿ ಮಾತ್ರ ಈ ರೀತಿಯಲ್ಲಿ ಏತಕ್ಕೆ ಸಮಸ್ಯೆಯಾಗುತ್ತಿದೆ? ಮಾನ್ಯ ಸಭಾಪತಿಯವರೆ, ಸುಪ್ರೀಂ ಕೋರ್ಟ್‌ನ ಈ ಆದೇಶದಲ್ಲ ಚಿಕ್ಕ ಚಿಕ್ಕದಾಗಿ 5 ಪಾಯಿಂಟ್‌ಗಳಿದ್ದು, ಅವುಗಳನ್ನು ಇಲ್ಲ ಓದುತ್ತೇನೆ. 2009 ರಲ್ಲಿ ಮಾನ್ಯ ಸರ್ವೋಚ್ಚ ನ್ಯಾಯಾಲಯದ ತೀರ್ಪಿನ ಅಂಶಗಳು:

(i) Before granting recognition or affiliation, the concerned State Governments and Union Territories are directed to ensure that the buildings are safe and secured from every angle and they are constructed according to the safety norms incorporated in the National Building Code of India.

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

(ii) All existing government and private schools shall install fire extinguishing equipments within a period of six months.

(iii) The school buildings be kept free from inflammable and toxic material. If storage is inevitable, they should be stored safely.

(iv) Evaluation of structural aspect of the school may be carried out periodically. We direct that the concerned C/WPPIL/118/2020 ORDER engineers and officials must strictly follow the National Building Code. The safety certificate be issued only after proper inspection. Dereliction in duty must attract immediate disciplinary action against the concerned officials.

(v) Necessary training be imparted to the staff and other officials of the school to use the fire extinguishing equipments.

The Education Secretaries of each State and Union Territories are directed to file an affidavit of compliance of this order within one month after installation of fire extinguishing equipments."

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಇದರ ವಿಚಾರ ಏನೆಂದರೆ, ಇದರಲ್ಲಿ existing schools ಏನು ಮಾಡಬೇಕೆಂದು ಹೇಳಿದ್ದಾರೆ. ಒಂದು ಶಾಲೆಗೆ 25 ವರ್ಷಗಳಾಗಿದೆ. ಇದನ್ನು ಮಾತನಾಡಲಕ್ಕೆ ಹೋದರೆ ಇನ್ನೂ ವಿಳಂಬವಾಗುತ್ತದೆ.

(ಮುಂದು.)

(716) 29.03.2022 05.50 ಎಸ್‌ವಿ-ಆರ್‌ಎನ್

ಶ್ರೀ ಬಸವರಾಜ ಬೊಮ್ಮಾಯಿ:- ಶೇ.100ರಷ್ಟು ನಾವು ಯಾವುದೇ ಕಾರಣಕ್ಕೂ ಸುರಕ್ಷತೆಯಲ್ಲಿ ಹೊಂದಾಣಿಕೆಯನ್ನು ಮಾಡಿಕೊಳ್ಳುವುದು ಬೇಡ. ಅದಕ್ಕೆ practical ಆಗಿ norms ಅನ್ನು Fire Department ನವರೇ fix ಮಾಡಲಿ. ಇಲ್ಲ ಎರಡು ರೀತಿಯಿಂದ ನೋಡಬಹುದು. ಸುಪ್ರೀಂ ಕೋರ್ಟ್ ಆದೇಶಾನುಸಾರ ಶಿಕ್ಷಣ ಇಲಾಖೆಯೇ ತೀರ್ಮಾನ ಮಾಡಿ ಹೀಗೆಯೇ ಆಗಬೇಕು ಎನ್ನುವುದು ಬೇರೆ. ಯಾವ ಇಲಾಖೆಯು ಅದನ್ನು ಕಾರ್ಯಗತ ಮಾಡಬೇಕೋ ಆ ಇಲಾಖೆಯು norms ಅನ್ನು fix ಮಾಡಿ clear ಮಾಡಿದರೆ ಮುಗಿದುಹೋಗುತ್ತದೆ. ಈಗ ಮಾನ್ಯ ಗೃಹ ಸಚಿವರು ಇಲ್ಲ ಇಲ್ಲ. ಇಲ್ಲ major problem ಬರುವುದು fire ನದ್ದು. ಬಹಳ ವಿಳಂಬವಾಗುತ್ತಿರುವುದು ಮತ್ತು harassment ಆಗುತ್ತಿರುವುದು fire ನಿಂದಾಗಿ. ಲೋಕೋಪಯೋಗಿ ಇಲಾಖೆಗೆ ನಾನು ಸೂಚನೆಯನ್ನು ಕೊಟ್ಟಿದ್ದೇನೆ.

ಮಾನ್ಯ ಸಭಾಪತಿಯವರೇ, ಇದನ್ನು once for all ಸರಿಪಡಿಸೋಣ. PWD, Fire Department and concerned ಅಧಿಕಾರಿಗಳನ್ನು ಕರೆದು ಸುಪ್ರೀಂ ಕೋರ್ಟ್ ಆದೇಶವೂ ಪಾಲನೆಯಾಗಬೇಕು ಮತ್ತು norms simplify ಆಗಬೇಕು. ಯಾವುದೇ ರೀತಿಯ harassment ಆಗಬಾರದು. ಅವಧಿಯನ್ನು ಒಂದೊಂದು ವರ್ಷಕ್ಕೆ ಕೊಡುವುದು ಸರಿಯಲ್ಲ ಎನ್ನುವುದನ್ನು ನಾನು ಕೂಡ ತಾತ್ಕಿಕವಾಗಿ ಒಪ್ಪಿಕೊಳ್ಳುತ್ತೇನೆ. ಅದು 5 ವರ್ಷವೋ ಅಥವಾ 10

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ವರ್ಷವೋ ಎನ್ನುವುದನ್ನು ಸ್ವಲ್ಪ ಚರ್ಚೆ ಮಾಡೋಣ. ತಾವಿದ್ದಾಗ 5 ವರ್ಷ ಎಂದು ಏನೋ ಮಾಡಿದ್ದಿರಿ.

ಸಭಾಪತಿಯವರು:- 5-10-15 ಈ ರೀತಿಯಾಗಿ ಮಾಡಿದ್ದೆನು.

ಶ್ರೀ ಬಸವರಾಜ ಬೊಮ್ಮಾಯಿ:- ಬೇರೆ ಬೇರೆ ಕ್ಯಾಟಗರಿಗೆ 5-10-15 ಈ ರೀತಿ ನಿಗದಿ ಪಡಿಸಲಾಗಿತ್ತು. ಅದನ್ನು ಪರಿಶೀಲನೆ ಮಾಡೋಣ. ಹೈಕೋರ್ಟ್ ಆದೇಶವೂ ಅದಕ್ಕೆ ಇದೆ. ತಾವು ಸಭೆಯನ್ನು ಕರೆಯಿರಿ. ನಾನು ಇಲಾಖೆಯವರಿಗೆ ಸೂಚನೆಯನ್ನು ಕೊಡುತ್ತೇನೆ. ಇದನ್ನು once for all ಆ ಸಭೆಯಲ್ಲಿ ಎಲ್ಲವನ್ನೂ ಬಗೆಹರಿಸಿಕೊಡುತ್ತೇನೆ.

ಶ್ರೀ ಪುಟ್ಟಣ್ಣ:- ಮಾನ್ಯ ಸಭಾಪತಿಯವರೇ, ಮಾನ್ಯ ಮುಖ್ಯಮಂತ್ರಿಯವರಿಗೆ ತಮ್ಮ ಮೂಲಕ ಧನ್ಯವಾದಗಳನ್ನರ್ಪಿಸುತ್ತೇವೆ.

16. ಗಮನ ಸೆಳೆಯುವ ಸೂಚನೆ

ಅ) ವಿಷಯ: ದಿನಾಂಕ 01.08.2008ರ ನಂತರ ನೇಮಕಗೊಂಡ

ಪ್ರೌಢಶಾಲಾ ಶಿಕ್ಷಕರಿಗೆ ನ್ಯಾಯಾಲಯದ ಆದೇಶದಂತೆ

ವೇತನ ಬಡ್ಡಿಯನ್ನು ನೀಡುವ ಕುರಿತು

ಶ್ರೀ ಅರುಣ ಶಹಾಪುರ (ಶಿಕ್ಷಕರ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ದಿನಾಂಕ 01.08.2008ರ ನಂತರ ನೇಮಕಗೊಂಡ ಪ್ರೌಢಶಾಲಾ ಶಿಕ್ಷಕರಿಗೆ ನ್ಯಾಯಾಲಯದ ಆದೇಶದಂತೆ ವೇತನ ಬಡ್ಡಿಯನ್ನು ನೀಡುವ ಕುರಿತು ಮಾನ್ಯ ಪ್ರಾಥಮಿಕ, ಪ್ರೌಢ ಶಿಕ್ಷಣ ಹಾಗೂ ಸಕಾಲ ಸಚಿವರ ಗಮನವನ್ನು ಸೆಳೆಯಬಯಸುತ್ತೇನೆ.

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಶ್ರೀ ಬಿ.ಸಿ.ನಾಗೇಶ್ (ಪ್ರಾಥಮಿಕ, ಪ್ರೌಢ ಶಿಕ್ಷಣ ಹಾಗೂ ಸಕಾಲ ಸಚಿವರು):- ಮಾನ್ಯ
ಸಭಾಪತಿಯವರೇ,

(ಸಚಿವರ ಹೇಳಿಕೆಯನ್ನು ಲಗತ್ತಿಸಲಾಗಿದೆ)

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಶ್ರೀ ಅರುಣ ಶಹಾಪುರ:- ಮಾನ್ಯ ಸಭಾಪತಿಯವರೇ, ಈ ವಿಷಯದ ಕುರಿತು ಮಾನ್ಯ ಸಚಿವರು ಉತ್ತರವನ್ನು ಕೊಟ್ಟಿದ್ದಾರೆ. ಆದರೆ ನ್ಯಾಯಾಲಯವು ಒಂದು ಆದೇಶ ಕೊಟ್ಟಿದೆ. ಹಿಂದೆ ಪ್ರೌಢಶಾಲಾ ಶಿಕ್ಷಕರಿಗೆ ವೇತನ ತಾರತಮ್ಯ ಇದೆ ಎನ್ನುವ ಕಾರಣಕ್ಕಾಗಿ ನಿಮಗೆ ಗೊತ್ತಿರುವಂತೆ ದಿನಾಂಕ 01.03.2008ಕ್ಕೆ ಪ್ರಾಥಮಿಕ ಶಾಲಾ ಶಿಕ್ಷಕರ ವೇತನ ತಾರತಮ್ಯ ಸರಿಪಡಿಸಿ ರೂ.6250 ರಿಂದ ರೂ.6800ಕ್ಕೆ ವೇತನವನ್ನು ನಿಗದಿಗೊಳಿಸಿರುವ ಹಿನ್ನೆಲೆಯಿದೆ. ಅದಕ್ಕಿಂತಲೂ ಮುನ್ನ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ರೂ.200 ex-gratia ಕೊಡಬೇಕು ಎನ್ನುವ ಒಂದು ಬೇಡಿಕೆಯಿತ್ತು. ಅದೇ ಸಂದರ್ಭದಲ್ಲಿ ಪ್ರೌಢಶಾಲಾ ಶಿಕ್ಷಕರು, ಪದವಿಪೂರ್ವ ಉಪನ್ಯಾಸಕರು, ಪ್ರೌಢಶಾಲಾ ಮುಖ್ಯಗುರುಗಳು, ಪದವಿಪೂರ್ವ ಪ್ರಾಚಾರ್ಯರು ನಮಗೂ ತಾರತಮ್ಯವಾಗಿದ್ದು, ನಮಗೂ ಕೂಡ ex-gratia ಕೊಡಬೇಕು ಎನ್ನುವ ಬೇಡಿಕೆಯನ್ನು ಇಟ್ಟಿದ್ದರು. ಈ ಹಿಂದೆ ರೂ.200 ಕೊಡಬೇಕು ಎನ್ನುವ ಆದೇಶ ಇತ್ತು.

ಸಭಾಪತಿಯವರು:- 2006ರಲ್ಲಿ ನಾನು ಶಿಕ್ಷಣ ಸಚಿವನಾಗಿದ್ದಾಗ ಮಾಡಿದ್ದೆನು.

ಶ್ರೀ ಅರುಣ ಶಹಾಪುರ:- ಹೌದು ಮಾನ್ಯ ಸಭಾಪತಿಯವರೇ, ತಾವು ಇದ್ದ ಸಂದರ್ಭದಲ್ಲಿಯೇ ಅದು ಬಂದದ್ದು. ಮುಂದೆ 5ನೇ ವೇತನ ಆಯೋಗದ ಶಿಫಾರಸ್ಸಿನ ಮೇರೆಗೆ ರೂ.200 ಗಳನ್ನು ಕೊಟ್ಟಿತ್ತು. 2012ರಲ್ಲಿ 6ನೇ ವೇತನ ಆಯೋಗದ ಶಿಫಾರಸ್ಸನ್ನು ಕೊಡುವ ಸಂದರ್ಭದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ರೂ.300, ಪ್ರೌಢಶಾಲಾ ಶಿಕ್ಷಕರಿಗೆ ರೂ.400, ಪದವಿಪೂರ್ವ ಉಪನ್ಯಾಸಕರಿಗೆ ರೂ.500 ಕೊಡಬೇಕು ಎನ್ನುವ ಬದಲಾವಣೆಯ ಆದೇಶವಾಯಿತು. 2018ರಲ್ಲಿ ಈ ಒಂದು ex-gratia ಅನ್ನು ಒಂದು increment ಆಗಿ ಮೂಲವೇತನಕ್ಕೆ ಸೇರಿಸುವಂತಹ ಕೆಲಸವಾಗಿದೆ. ಅದರಲ್ಲಿ ತೊಂದರೆಯಾಗಿರುವುದು ಏನೆಂದರೆ ಎರಡೂ ತರಹದ ಪ್ರಕರಣಗಳು ಪ್ರೌಢಶಾಲಾ ಶಿಕ್ಷಕರ ಕುರಿತಾಗಿದೆ. ಒಂದೇ ಆದೇಶದಲ್ಲಿ ಒಂದೇ ಪ್ರಕ್ರಿಯೆಯಲ್ಲಿ ದಿನಾಂಕ 01.03.2008ರ ಮುಂಚೆ ನೇಮಕಾತಿಯನ್ನು ಹೊಂದಿ ದಿನಾಂಕ 01.03.2008 ನಂತರ ನೇಮಕಾತಿಗೆ ಹಾಜರಾಗಿರುತ್ತಾರೆ. ಈ ವಿಷಯವನ್ನು ಪರಿಗಣಿಸಿ ಕೆ.ಎ.ಟಿ. ಆದೇಶವನ್ನು ಕೊಟ್ಟಿದೆ. ಇವರು ಕೂಡ ರೂ.200 ex-gratia ಪಡೆಯಲು ಅರ್ಹರು ಎಂದು ಆದೇಶದಲ್ಲಿದೆ. ಅವರಿಗೆ ಈ ರೂ.200 ಸಿಗಲ್ಲ ಎಂದರೆ

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಮುಂದೆ ಕೂಡ ex-gratia ಸಿಗುವುದಿಲ್ಲ ಹಾಗೂ ಒಂದು increment loss ಆಗುತ್ತದೆ. ಅದನ್ನು ಭರ್ತಿ ಮಾಡಿಕೊಡಬೇಕು ಎನ್ನುವಂತಹ ಆದೇಶವಾಗಿದೆ. ಆದರೆ ಮಾನ್ಯ ಸಚಿವರು ಕೊಟ್ಟಿರುವ ಈ ಉತ್ತರದಲ್ಲಿ ಮಾನ್ಯ ಉಚ್ಚ ನ್ಯಾಯಾಲಯದಲ್ಲಿ ರಿಟ್ ಪಿಟಷನ್ ದಾಖಲಿಸಲು ಕ್ರಮ ವಹಿಸಲಾಗುತ್ತಿದೆ ಎಂದು ಹೇಳಿದ್ದಾರೆ. ಮಾನ್ಯ ಮಂತ್ರಿಯವರಿಗೆ ನಾನು ವಿನಂತಿ ಮಾಡಿಕೊಳ್ಳುವುದೇನೆಂದರೆ ಇದು ಅನ್ಯಾಯವಾಗುತ್ತದೆ, ಒಂದೇ ಬ್ಯಾಚ್‌ನಲ್ಲಿ ಅವರು ತಡವಾಗಿ ಹಾಜರಾದರು ಎನ್ನುವ ಕಾರಣಕ್ಕಾಗಿ ಅವರಿಗೆ ಅನ್ಯಾಯವಾಗುವುದು ಬೇಡ. ನ್ಯಾಯಾಲಯದ ಆದೇಶದಂತೆ ಅವರಿಗೆ ex-gratia ಕೊಡುವಂತಹ ಕ್ರಮ ವಹಿಸಬೇಕು.

ಎರಡನೆಯದಾಗಿ ದಿನಾಂಕ 01.08.2008ರ ನಂತರ ಬಂದವರಿಗೆ ಏಕಿಲ್ಲ ಎನ್ನುವುದು ಬಹಳ ದೊಡ್ಡ ಪ್ರಶ್ನೆಯಾಗಿದೆ. ದಿನಾಂಕ 01.08.2008ರ ಮೊದಲನೆಯವರಿಗೆ ಏಕೆ ಕೊಟ್ಟಿರಿ? ದಿನಾಂಕ 01.08.2008ರ ನಂತರದವರಿಗೆ ಏಕೆ ಕೊಡುವುದಿಲ್ಲ? ಅದನ್ನು ಸರಿಪಡಿಸಬೇಕು. ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಇದ್ದಂತಹ ವೇತನ ತಾರತಮ್ಯ ಸರಿಯಾಗಿದೆ. ಪ್ರೌಢಶಾಲಾ ಶಿಕ್ಷಕರಿಗೆ, ಪದವಿಪೂರ್ವ ಉಪನ್ಯಾಸಕರಿಗೆ ಸರಿಯಾಗಿರುವುದಿಲ್ಲ. ದಿನಾಂಕ 01.08.2008ರ ನಂತರ ಬಂದವರಿಗೆ ಸಹ ಇದನ್ನು ಮಾಡಿಕೊಡಬೇಕು. ಈ ಎರಡೂ ಬೇಡಿಕೆಗಳನ್ನು ಈಡೇರಿಸಬೇಕೆಂದು ಮಾನ್ಯ ಸಚಿವರಲ್ಲಿ ವಿನಂತಿ ಮಾಡುತ್ತೇನೆ.

ಶ್ರೀ ಕೆ.ಐ.ಶ್ರೀಕಂಠೇಗೌಡ (ಪದವೀಧರರ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ಈ ಸಮಸ್ಯೆ ಏಕೆ ಬಂತು ಎಂದರೆ ಪ್ರಾಥಮಿಕ ಶಾಲೆಯವರ ವೇತನ ತಾರತಮ್ಯದ ನಿವಾರಣೆಗಾಗಿ ಬೇಸಿಕ್ ಅನ್ನು ಹೆಚ್ಚು ಮಾಡಿದರು. ಆದರೆ ಆರ್ಥಿಕ ಇಲಾಖೆಯವರು ಶಿಕ್ಷಣ ಇಲಾಖೆಯವರಿಗೆ ಒಂದು ಪತ್ರವನ್ನು ಬರೆದರು. ಇವರ ಮೂಲವೇತನವನ್ನು ಹೆಚ್ಚು ಮಾಡಿದ್ದೇವೆ, ಇವರಿಗೆ ಕೊಡುತ್ತಿರುವ ex-gratia ಅನ್ನು ನಿಲ್ಲಿಸಿ, ಕೊಡಬೇಡಿ ಎಂದು ಹೇಳಿದರು. ಶಿಕ್ಷಣ ಇಲಾಖೆಯವರು ಅದನ್ನು ಎಲ್ಲರಿಗೂ ಅನ್ವಯ ಮಾಡಿದರು. ಬೇಸಿಕ್ ಹೆಚ್ಚಾಗಿದ್ದು ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಮಾತ್ರ. ಆಗ ಅವರ ex-gratia ಅನ್ನು ವಾಪಸ್ ಪಡೆಯಲಾಯಿತು. 2008ರ ನಂತರ ಯಾರಿಗೂ ex-gratia ಮತ್ತು increment ಅನ್ನು ಕೊಡುವುದು ಬೇಡ ಎನ್ನುವ ತೀರ್ಮಾನಕ್ಕೆ ಬಂದರು. ಅದರಿಂದ ಈ ಸಂಕಷ್ಟ

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಬಂದಿತು. ಈಗ ನ್ಯಾಯಾಲಯ ಹೇಳಿದ ಮೇಲೆ 16 ಜನರಿಗೆ ಸಂಬಳವನ್ನೂ ಕೊಡಲಾಗುತ್ತಿತ್ತು. 6ನೇ ವೇತನ ಆಯೋಗಕ್ಕೆ ಈ ಸಮಸ್ಯೆ ಅರ್ಥವಾಗಿರಲಿಲ್ಲ. ಪ್ರಾಥಮಿಕ ಶಾಲಾ ಶಿಕ್ಷಕರಿಗೆ ex-gratia and increment ಅನ್ನು ತಡೆಹಿಡಿಯುವಂತೆ ಹೇಳಿದರೇ ಹೊರತು ಎಲ್ಲರಿಗೂ ಅಲ್ಲ. ತಪ್ಪಾಗಿ ಅರ್ಥೈಸಿಕೊಂಡು ಎಲ್ಲರಿಗೂ ಅನ್ವಯಗೊಳಿಸಿ increment ಗೆ ತೊಂದರೆ ಮಾಡಿದ್ದಾರೆ. ಉಳಿದವರೆಲ್ಲರಿಗೆ increment ಆಗಿ ಬೇಸಿಕ್‌ನೊಂದಿಗೆ ವಿಲೀನಗೊಂಡಿದೆ.

ಶ್ರೀ ಮರಿತಿಬ್ಬೇಗೌಡ (ಶಿಕ್ಷಕರ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ನಾನು ಈ ವಿಚಾರದ ಬಗ್ಗೆ ಚರ್ಚೆ ಮಾಡುವುದಕ್ಕೆ ಹೋಗುವುದಿಲ್ಲ. ಇಲಾಖಾ ಆದೇಶದಲ್ಲ ನೇಮಕಾತಿ ಆದೇಶವು ವಿಳಂಬವಾಗಿ ಅವರು ಬಡ್ಡಿ ಪಡೆದ ನಂತರ ಮುಂದೆ ಬಂದಿರುವುದು ಏಕಕಾಲದಲ್ಲ ಆಗದಿರುವುದರಿಂದ ಎರಡನೆಯ ಬಾರಿಗೇನೂ ತೆಗೆದುಕೊಳ್ಳುತ್ತಿಲ್ಲ. ಇವರು ಅದರಿಂದ ವಂಚಿತರಾಗಿದ್ದು, ನಂತರ ಮಂಜೂರಾತಿಯನ್ನು ಪಡೆದಿರುತ್ತಾರೆ. ಇದನ್ನು ಪುನಃ ತಡೆಹಿಡಿದಿರುವುದು ಸೂಕ್ತವಲ್ಲ. ಇದು ಇಲಾಖಾ ಅಧಿಕಾರಿಗಳು ಮಾಡಿರುವ ತಪ್ಪು. ಈಗ ಕೆ.ಎ.ಟಿ. ಮಾಡಿರುವ ಆದೇಶದಲ್ಲ ಅವರಿಗೆ ಕೊಡಬೇಕು ಎಂದು ಆದೇಶಿಸಲಾಗಿದೆ. ದಯವಿಟ್ಟು ಅದರ ಸಂಬಂಧ ಉಚ್ಚ ನ್ಯಾಯಾಲಯದಲ್ಲ ರಿಟ್ ಪಿಟಿಷನ್ ಹಾಕುವುದು ಬೇಡ. ಈ ವರ್ಗದ ಜನರಿಗೆ ತಲುಪಿಲ್ಲ, ಅನ್ಯಾಯವಾಗಿದೆ. ಅದರಿಂದ ದಯಮಾಡಿ ರಿಟ್ ಪಿಟಿಷನ್ ದಾಖಲಿಸುವ ಬದಲಾಗಿ ಕೆ.ಎ.ಟಿ. ಆದೇಶದಂತೆ ಅವರಿಗೂ ಕೂಡ ಈ ಸವಲತ್ತನ್ನು extend ಮಾಡಬೇಕೆಂದು ವಿನಂತಿ ಮಾಡುತ್ತೇನೆ.

ಶ್ರೀ ಬಿ.ಸಿ.ನಾಗೇಶ್:- ಮಾನ್ಯ ಸಭಾಪತಿಯವರೇ, ಈಗಾಗಲೇ ರಿಟ್ ಪಿಟಿಷನ್ ಹಾಕಿ ಆಗಿದೆ. ನಾವು ಉತ್ತರ ಕೊಡುವ ಸಮಯದಲ್ಲ ಪಿಟಿಷನ್ ನಂಬರ್ ಆಗಿರಲಿಲ್ಲ. ಈಗ ಪಿಟಿಷನ್ ನಂಬರ್ ಆಗಿ ಕೋರ್ಟ್ ಮುಂದಿದೆ. ನ್ಯಾಯಾಲಯದಿಂದ ಏನೇ ಆದೇಶ ಬಂದರೂ ಅದನ್ನು ಶಿಕ್ಷಣ ಇಲಾಖೆಯು ಪಾಲಿಸುತ್ತದೆ.

ಶ್ರೀ ಅರುಣ ಶಹಾಪುರ:- ಮಾನ್ಯ ಸಭಾಪತಿಯವರೇ, ಇದು ಶಿಕ್ಷಣ ಇಲಾಖೆ ಅಧಿಕಾರಿಗಳು ಹೊರಡಿಸಿರುವ ಸುತ್ತೋಲೆಯಲ್ಲ. ಅರ್ಥಿಕ ಇಲಾಖೆಯಿಂದ ಹೊರಡಿಸಿರುವ ಸುತ್ತೋಲೆ. ಅವರು

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಕೊಡುವುದಕ್ಕೆ ಬರುತ್ತದೆ ಎಂದರೆ ಕೊಡಬಹುದು, ಇಲ್ಲ ಎಂದರೆ ಇಲ್ಲ. ಇದು ಯಾವ ನ್ಯಾಯ? ಶಿಕ್ಷಣ ಇಲಾಖೆಯ ಪ್ರತಿಯೊಂದು ನೀತಿಯಿಲ್ಲದೂ ಆರ್ಥಿಕ ಇಲಾಖೆಯು ನಿರ್ಣಯವನ್ನು ತೆಗೆದುಕೊಳ್ಳಲು ಶುರು ಮಾಡಿದ್ದು, ಯಾರು ಅವಕಾಶ ಕೊಟ್ಟಿದ್ದಾರೆ? ಆರ್ಥಿಕ ಇಲಾಖೆಯವರು ಎಲ್ಲರಿಗಿಂತಲೂ ಶ್ರೇಷ್ಠರೇ? ಇದು ತಪ್ಪಿದೆ. ಕೊಡಲು ಅವಕಾಶ ಇಲ್ಲ ಎಂದು ಹೇಳಲು ಅವರಿಗೆ ಎಲ್ಲ ಅವಕಾಶವಿದೆ? ಅನ್ಯಾಯವಾಗಬಾರದು. ದಯವಿಟ್ಟು ನ್ಯಾಯಾಲಯಕ್ಕೆ ಬಡಬಾರದು. ಆರ್ಥಿಕ ಇಲಾಖೆಯವರನ್ನು ಕರೆದು ಶಿಕ್ಷಣ ಇಲಾಖೆಯ ನಿಲುವನ್ನು ವ್ಯಕ್ತಪಡಿಸಿ ಯಾವ ರೀತಿ ಅನ್ಯಾಯವಾಗುತ್ತಿದೆ ಎಂದು ಹೇಳಿ ಸರಿ ಮಾಡಿಕೊಡುವಂತಹ ಜವಾಬ್ದಾರಿಯನ್ನು ಮಾನ್ಯ ಸಚಿವರು ತೆಗೆದುಕೊಳ್ಳಬೇಕೆಂದು ವಿನಂತಿಸುತ್ತೇನೆ.

ಶ್ರೀ ಮರಿತಿಬ್ಬೇಗೌಡ:- ಮಾನ್ಯ ಸಚಿವರೇ, ನೀವು ವಿದ್ಯಾರ್ಥಿಗಳ ಬಗ್ಗೆ ಎಷ್ಟು ಕಾಳಜಿಯನ್ನು ತೋರಿಸುತ್ತೀರೋ, ಅಷ್ಟೇ ಕಾಳಜಿಯನ್ನು ದಯಮಾಡಿ ಅನ್ಯಾಯಕ್ಕೆ ಒಳಗಾಗಿರುವ ಶಿಕ್ಷಕರಿಗೂ ತೋರಿಸಿ, ಅವರನ್ನು ಕಾಯಬೇಕು. ಈ ನಾಡಿನಲ್ಲಿ ಇಷ್ಟೆಲ್ಲಾ ಶಿಕ್ಷಣ ವ್ಯವಸ್ಥೆ ಉತ್ತಮವಾಗಿದೆ ಎಂದರೆ ಅದಕ್ಕೆ ಕಾರಣ ಶಿಕ್ಷಕ ಸಮುದಾಯ. ಈ ಕಷ್ಟಕಾಲದಲ್ಲಿ ಕೆ.ಎ.ಟಿ. ಆದೇಶ ಅವರಿಗೂ ಸಲ್ಲುವಂತೆ ಮಾಡಬೇಕು.

ಶ್ರೀ ಬಿ.ಸಿ.ನಾಗೇಶ್:- ಮಾನ್ಯ ಸಭಾಪತಿಯವರೇ, ಖಂಡಿತವಾಗಿ ಆರ್ಥಿಕ ಇಲಾಖೆಯವರನ್ನು ಕರೆದು ಮಾತನಾಡಿ ಇದಕ್ಕೆ ಪರಿಹಾರವನ್ನು ಕಂಡುಹಿಡಿಯುವ ಕೆಲಸವನ್ನು ಮಾಡುತ್ತೇನೆ.

ಶ್ರೀ ಎಸ್.ಎಲ್.ಭೋಜೇಗೌಡ (ಶಿಕ್ಷಕರ ಕ್ಷೇತ್ರ):- ಮಾನ್ಯ ಸಚಿವರೇ, ದಯಮಾಡಿ ಇದು ನಗುವಂತಹ ವಿಚಾರವಲ್ಲ. ಅವರಿಗೆ burning issue ಆಗಿದೆ. ಆ ಶಿಕ್ಷಕರಿಗೆ ರೂ.200 ದೊಡ್ಡ ಮೊತ್ತವಾಗಿದೆ.

(ಮುಂದು)

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

(717) 29-03-2022 (6.00) ಕೆಜಿ-ವಿಕೆ

ಶ್ರೀ ಎಸ್.ಎಲ್ ಭೋಜೇಗೌಡ (ಶಿಕ್ಷಕರ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ಇದು ನಿಜವಾಗಲೂ ಸಹ ನಗುವಂತಹ ವಿಚಾರ ಅಲ್ಲ. ಇದು ಶಿಕ್ಷಕರಿಗೆ burning issue. ಶಿಕ್ಷಕರಿಗೆ 200 ರೂಪಾಯಿ ದೊಡ್ಡದು. ಇದನ್ನು ಅಧಿಕಾರಿಗಳು ಅರ್ಥ ಮಾಡಿಕೊಳ್ಳಬೇಕು. Supreme Court Judgement ನಲ್ಲಿ C&D ನೌಕರರಿಗೆ ಕೊಟ್ಟಿದ್ದನ್ನು ಯಾವುದೇ ಕಾರಣಕ್ಕೂ ಹಿಂಪಡೆಯಬಾರದೆಂದು ಹೇಳಿದೆ. ಈ ಇಲಾಖೆಯಿಂದ ಆರ್ಥಿಕ ಇಲಾಖೆಗೆ Audit Report ಹೋದಾಗ, ಆರ್ಥಿಕ ಇಲಾಖೆಯವರು ಅದರ findings ನೋಡಿದ ತಕ್ಷಣವೇ, ಇದನ್ನು ಹೇಗೆ ಕೊಟ್ಟಿದ್ದರಿ ಎಂದು ಪ್ರಶ್ನೆ ಮಾಡಿದ್ದಾರೆ. ಆ ಅಧಿಕಾರಿಗಳ ವಿರುದ್ಧ ಕ್ರಮತೆಗೆದುಕೊಳ್ಳಬೇಕು. ಇದು ನ್ಯಾಯವಾಗಿದೆ. 2008ರ ex-gratia ನೂರಕ್ಕೆ ನೂರರಷ್ಟು ನ್ಯಾಯವಾಗಿದೆ. ಅವರೆಲ್ಲರಿಗೂ ಕೊಡಬೇಕು. Junior College ನವರಿಗೆ ಕೊಟ್ಟಿದ್ದಾರೆ. ಇವರಿಗೆ ಏಕೆ ಈ ರೀತಿ ಮಾಡಿದ್ದಾರೆಂದು ಅರ್ಥವಾಗುತ್ತಿಲ್ಲ. ಒಂದಲ್ಲ, ಸುಮಾರು 25 judgement ಗಳು ಈ ಬಗ್ಗೆ ಬಂದಿವೆ. ಅಧಿಕಾರಿಗಳು ಏಕೆ ಈ ರೀತಿ ಮಾಡುತ್ತಿದ್ದಾರೆಂದು ನಮಗೆ ಅರ್ಥವಾಗುತ್ತಿಲ್ಲ. ಅಧಿಕಾರಿಗಳು ಮಾನ್ಯ ಸಚಿವರನ್ನು ದಿಕ್ಕು ತಪ್ಪಿಸಬಾರದು. ನಾನು ಇದರ ಬಗ್ಗೆ ಅಧಿಕಾರಿಗಳಿಗೆ ಕೇಳಿದಾಗ, ಅವರು ಇದು ನಮ್ಮದಲ್ಲವೆಂದು ಹೇಳಿದ್ದಾರೆ.

ಸಭಾಪತಿಯವರು:- ಮಾನ್ಯ ಭೋಜೇಗೌಡರವರೇ, ಆಯಿತು ಬಿಡಿ.

ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸಭಾನಾಯಕರು):- ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರಾದ ಕೆ.ಎ.ತಿಪ್ಪೇಸ್ವಾಮಿಯವರ ವಿಷಯಕ್ಕೆ ನಾಳೆ ಉತ್ತರ ಕೊಡಿಸುತ್ತೇವೆ. ಅದರಲ್ಲಿ ತುಂಬ ವಿಚಾರಗಳು ಇವೆ.

ಸಭಾಪತಿಯವರು:- ಮಾನ್ಯ ಸಭಾನಾಯಕರೇ, ನಾಳೆ ಯಾರು ಉತ್ತರ ಕೊಡುತ್ತಾರೆ?

ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸಭಾನಾಯಕರು):- ಮಾನ್ಯ ಸಭಾಪತಿಯವರೇ, ಮಾನ್ಯ ಕಾನೂನು ಮಂತ್ರಿಯವರಾಗಲಿ ಅಥವಾ ಮಾನ್ಯ ಮುಖ್ಯಮಂತ್ರಿಯವರಾಗಲಿ ಉತ್ತರ ಕೊಡುತ್ತಾರೆ.

ಸಭಾಪತಿಯವರು:- ಮಾನ್ಯ ತಿಪ್ಪೇಸ್ವಾಮಿಯವರೇ, ತಮ್ಮ ವಿಷಯಕ್ಕೆ ಸಂಬಂಧಪಟ್ಟಂತೆ, ಸರ್ಕಾರದಿಂದ ನಾಳೆ ಉತ್ತರ ಕೊಡುತ್ತಾರೆ. ಹಾಗಾಗಿ, ಅದನ್ನು ನಾಳೆ ತೆಗೆದುಕೊಳ್ಳುತ್ತೇನೆ

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಶ್ರೀ ಕೆ.ಎ.ತಿಪ್ಪೇಸ್ವಾಮಿ:- ಮಾನ್ಯ ಸಭಾಪತಿಯವರೇ, ಹಾಗಾದರೆ, ನಾನು ನಾಳೆ ಮಾತನಾಡುತ್ತೇನೆ.

ಶ್ರೀ ಪ್ರಕಾಶ್ ಕೆ. ರಾಥೋಡ್ (ವಿರೋಧ ಪಕ್ಷದ ಮುಖ್ಯ ಸಚೀತಕರು):- ಮಾನ್ಯ ಸಭಾಪತಿಯವರೇ, ಅದನ್ನು ತೆಗೆದುಕೊಳ್ಳುವ ಮೊದಲು ಇವತ್ತಿನ ಕಾರ್ಯಕಲಾಪದ ಪಟ್ಟಿಯನ್ನು ಮುಗಿಸಿ ಬಿಡಿ. ಏಕೆಂದರೆ, ನಿಮಯ 68 ರಡಿಯಲ್ಲಿ ಸಾಕಷ್ಟು ವಿಷಯಗಳು ಚರ್ಚೆಯಾಗಬೇಕಾಗಿತ್ತು. ಆದರೆ, ಆಗಿಲ್ಲ. ಇನ್ನು ಎರಡು ವಿಷಯಗಳು ಬಾಕಿ ಇವೆ. ನಾಳೆ ನಿಯಮ 68 ಕ್ಕೆ ಮಾತ್ರ ಆದ್ಯತೆ ಕೊಟ್ಟು ಚರ್ಚೆಗೆ ಅವಕಾಶ ಕೊಡಬೇಕೆಂದು ತಮ್ಮಲ್ಲಿ ವಿನಂತಿ ಮಾಡುತ್ತೇನೆ.

ಸಭಾಪತಿಯವರು:- ಮಾನ್ಯ ಸಭಾನಾಯಕರೇ, ಮಾನ್ಯ ತಿಪ್ಪೇಸ್ವಾಮಿಯವರ ವಿಷಯಕ್ಕೆ ಇವತ್ತು ಉತ್ತರ ಕೊಡುವುದಕ್ಕೆ ಆಗುವುದಿಲ್ಲವೇ?

ಶ್ರೀ ಕೋಟ ಶ್ರೀನಿವಾಸ ಪೂಜಾರಿ:- ಮಾನ್ಯ ಸಭಾಪತಿಯವರೇ, ಇವತ್ತು ಆಗುವುದಿಲ್ಲ. ನಾಳೆ ಉತ್ತರ ಕೊಡುತ್ತೇವೆ.

ಸಭಾಪತಿಯವರು:- ಮಾನ್ಯ ಸಭಾನಾಯಕರೇ, ಆಯಿತು.

17. ಅರ್ಧಗಂಟೆ ಕಾಲಾವಧಿ ಚರ್ಚೆ

ಅ) ವಿಷಯ:- ಜಿಲ್ಲಾ ಪಂಚಾಯತಿ/ತಾಲ್ಲೂಕು ಪಂಚಾಯತಿ

ಕ್ಷೇತ್ರ ಮರುವಿಂಗಡಣೆ ಮತ್ತು ಮೀಸಲಾತಿ ಬಗ್ಗೆ.

- - -

ಶ್ರೀ ಮರಿತಿಪ್ಪೇಗೌಡ (ಶಿಕ್ಷಕರ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ಈಗಾಗಲೇ ಇದರ ಬಗ್ಗೆ ಚರ್ಚೆಯಾಗಿ ಉತ್ತರ ಕೊಟ್ಟಿದ್ದಾರೆ. ಹಾಗಾಗಿ, ನಾನು ಸರಳವಾಗಿ ಮಾತನಾಡಿ ಮುಗಿಸುತ್ತೇನೆ. ಇದರಿಂದ ಇವತ್ತು ಮಾನ್ಯ ಸಚಿವರಾದ ಕೆ.ಎಸ್.ಈಶ್ವರಪ್ಪನವರಿಗೆ ಆಜ್ಞೆಯವಾಗಬಹುದು.

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಶ್ರೀ ಕೆ.ಎಸ್.ಈಶ್ವರಪ್ಪ (ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರು):-

ಮಾನ್ಯ ಸಭಾಪತಿಯವರೇ, ನಿಜಕ್ಕೂ ಆಜ್ಞೆಯವಾದರೆ ಇಡೀ ಸದನ ಮರಿತಿಬ್ಬೇಗೌಡರವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತದೆ. ಮರಿತಿಬ್ಬೇಗೌಡರವರು ಎಷ್ಟು ಸಮಯವನ್ನು ತೆಗೆದುಕೊಳ್ಳುತ್ತಾರೆಂದು ನೋಡೋಣ.

ಸಭಾಪತಿಯವರು:- ಮಾನ್ಯ ಮರಿತಿಬ್ಬೇಗೌಡರವರೇ, ಹಾಗಾದರೆ, ಸಾಕು ಕುಳಿತುಕೊಳ್ಳಿ.

ಶ್ರೀ ಮರಿತಿಬ್ಬೇಗೌಡ:- ಮಾನ್ಯ ಸಭಾಪತಿಯವರೇ, ನಾನು ಚುಕ್ಕೆ ಗುರುತಿನ ಪ್ರಶ್ನೆ ಸಂಖ್ಯೆ 261 (2109) ಅನ್ನು ಮಾನ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಿಗೆ ಕೇಳಿದ್ದೆ. ಈ ಪ್ರಶ್ನೆಗೆ ವಿವರವಾದ ಉತ್ತರ ಬೇಕೆಂದು ಅರ್ಥಗಂಟಿ ಕಲಾವಧಿ ಚರ್ಚೆಗೆ ಅವಕಾಶ ಕೇಳಿದ್ದೆ. ಅದಕ್ಕೆ ಅವಕಾಶ ಮಾಡಿಕೊಟ್ಟಿರುವುದಕ್ಕಾಗಿ ತಮಗೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ. ನನ್ನ ಚುಕ್ಕೆ ಗುರುತಿನ ಪ್ರಶ್ನೆಯಲ್ಲಿ ಕ್ಷೇತ್ರ ವಿಂಗಡಣೆಗೆ ಮತ್ತು ಮೀಸಲಾತಿಗೆ ಇರುವಂತಹ ಮಾನದಂಡಗಳು ಏನು; ಯಾವ ಕಾಲಮಿತಿಯಲ್ಲಿ ಈ ಚುನಾವಣೆಯನ್ನು ಮಾಡಲಾಗುತ್ತದೆಂಬ ಈ ಮೂರು ವಿಚಾರಗಳಿಗೆ ಪ್ರಶ್ನೆಗಳನ್ನು ಕೇಳಿದ್ದೆ. ಈಗ ಕ್ಷೇತ್ರ ಮರುವಿಂಗಡಣೆ ಮಾಡುವುದಕ್ಕೆ ಒಂದು ಸಮಿತಿಯನ್ನು ಮಾಡಲಾಗಿದ್ದು, ಆ ಸಮಿತಿ ಈಗಾಗಲೇ ಪರಿಶೀಲನೆ ಮಾಡುತ್ತಿದೆ. ಆ ಸಮಿತಿಯು ವರದಿ ಕೊಟ್ಟ ನಂತರ ನಾವು ಮೀಸಲಾತಿಯ ಬಗ್ಗೆ ಕ್ರಮವಹಿಸುತ್ತೇವೆ, ತದನಂತರ ಚುನಾವಣೆಯನ್ನು ಮಾಡುತ್ತೇವೆ ಎಂದು ಉತ್ತರ ಕೊಟ್ಟಿದ್ದಾರೆ. ಅಲ್ಲದೇ, ಈಗಾಗಲೇ Supreme Court ನ ಆದೇಶ ಬಂದಿರುವಂತಹ ಹಿನ್ನೆಲೆಯಲ್ಲಿ backward classes reservation ನ್ನು ಯಾವ ರೀತಿ ನಿರ್ಧಾರ ಮಾಡಬೇಕು ಎನ್ನುವುದನ್ನು ಸಹ ನಿರ್ಧಾರ ಮಾಡಬೇಕಾಗುತ್ತದೆ. ಅಲ್ಲದೇ, ಅದನ್ನು ಸಹ ಈ ಚುನಾವಣೆಯಲ್ಲಿ ಅಳವಡಿಸಿಕೊಂಡು ಚುನಾವಣೆಯನ್ನು ಮಾಡಬೇಕಾಗುತ್ತದೆ ಎಂಬ ಉತ್ತರವನ್ನು ನೀಡಿದ್ದಾರೆ. ಇದಕ್ಕೆ ಸಂಬಂಧಪಟ್ಟಂತೆ, ವಿಧೇಯಕವನ್ನು ಸಹ ನಾವು ನಿನ್ನೆ ದಿವಸ ಚರ್ಚೆ ಮಾಡಿ ಅದನ್ನು ಪಾಸ್ ಮಾಡಿದ್ದೇವೆ.

ಮಾನ್ಯ ಸಭಾಪತಿಯವರೇ, ಯಾವುದೇ ಒಂದು ಚುನಾವಣೆಯನ್ನು ನಿಗದಿತ ಅವಧಿಯಲ್ಲಿ ನಡೆಯಬೇಕೆಂದು ನಮ್ಮ ಸಂವಿಧಾನದಲ್ಲಿ ಹೇಳಿದೆ. ಅದನ್ನು ಮುಂದೂಡುವಂತಹ ಯಾವುದೇ ವಿಶೇಷ ಸಂದರ್ಭಗಳು ಇದ್ದರೂ ಸಹ, ಅದನ್ನು ಮುಂದೂಡುವುದು, ನ್ಯಾಯಾಲಯದ ಆದೇಶ ಇರಬಹುದು, ಮತ್ತೊಂದು ಇರಬಹುದು, ಆದರೆ, ಯಾವುದೇ ಸರ್ಕಾರಕ್ಕೆ ನೇರ ಚುನಾವಣೆ ನಡೆಯುವಂತಹ

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ವ್ಯವಸ್ಥೆಯನ್ನು ಮುಂದೂಡುವುದಕ್ಕೆ ಆಗುವುದಿಲ್ಲ. ಪಂಚಾಯತ್ ರಾಜ್ ಚುನಾವಣೆ ಇಂತಹ ಅವಧಿಯಲ್ಲಿ ಬರುತ್ತಿದೆ ಎಂದು ಗೊತ್ತಿದ್ದರೂ ಸಹ,

(ಗೊಂದಲ)

ಸಭಾಪತಿಯವರು:- ಮರಿತಿಬ್ಬೇಗೌಡರವರೇ, ಬೇಗ ಮಾತನಾಡಿ ಮುಗಿಸುತ್ತೇನೆಂದು ಹೇಳಿ ಈಗ ಭಾಷಣವನ್ನು ಪ್ರಾರಂಭ ಮಾಡಿದ್ದೀರಿ,

ಶ್ರೀ ಮರಿತಿಬ್ಬೇಗೌಡ:- ಮಾನ್ಯ ಸಭಾಪತಿಯವರೇ, ಇಲ್ಲ. ಬೇಗ ಮಾತನಾಡಿ ಮುಗಿಸುತ್ತೇನೆ.

ಸಭಾಪತಿಯವರು:- ಮರಿತಿಬ್ಬೇಗೌಡರವರೇ, ಮಾನ್ಯ ಈಶ್ವರಪ್ಪನವರು ಏನು ಹೇಳಿದರೂ ಸಹ ನಡೆಯುವುದಿಲ್ಲ.

(ಗೊಂದಲ)

ಶ್ರೀ ಮರಿತಿಬ್ಬೇಗೌಡ:- ಮಾನ್ಯ ಸಭಾಪತಿಯವರೇ, ಒಂದು ವರ್ಷ ಮುಂಚಿತವಾಗಿ ಈ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡು ಕ್ಷೇತ್ರ ವಿಂಗಡಣೆ ಮಾಡಿ ಚುನಾವಣೆ ಮಾಡಬಹುದಿತ್ತು. ಆದರೆ, ಆ ಅವಧಿಯ ಮುಕ್ತಾಯದ ಹಂತದಲ್ಲಿ ಚುನಾವಣೆಯ ಆಯೋಗಕ್ಕೆ ಪತ್ರವನ್ನು ಬರೆದಿದ್ದಾರೆ. ಈಗ ಚುನಾವಣೆಯ ಆಯೋಗದವರು ಇಷ್ಟು ತಕರಾರುಗಳು ಬಂದಿವೆ, ಇದರ ಬಗ್ಗೆ ಕೆಲವು ಬದಲಾವಣೆ ತಿದ್ದುಪಡಿ ತರಬೇಕೆಂದು ಹೇಳಿದ್ದಾರೆಂದು ಈಗ ತಿದ್ದುಪಡಿಗೆ, ಕ್ಷೇತ್ರ ವಿಂಗಡಣೆಗೆ ಹಾಗೂ ಈಗ ಹೊಸ ತಾಲ್ಲೂಕುಗಳು ಆಗಿರುವುದನ್ನು ಸೇರಿಸಿ ಮಾಡುವುದಕ್ಕೆ ಹೊರಟಿದ್ದಾರೆ. ಈಗ backward classes reservation ಅನ್ನು ನಿಗದಿ ಮಾಡುವುದು ಹಾಗೂ Supreme Court ನ ಆದೇಶವನ್ನು ತೆಗೆದುಕೊಂಡಿರುವುದರಿಂದ, ಇನ್ನೂ ಎರಡು ವರ್ಷಗಳ ಕಾಲ ಈ ಚುನಾವಣೆಯ ನಡೆಯುವುದಿಲ್ಲವೆಂಬ ಅನುಮಾನ ನನಗೆ ಪ್ರಾರಂಭವಾಗಿದೆ. ಏಕೆಂದರೆ, ಈಗಾಗಲೇ ಸರ್ಕಾರ delimitation ಮಾಡುವುದಕ್ಕೆ ಸಮಿತಿಯನ್ನು ಮಾಡಲಾಗಿದೆ. ಆ ಸಮಿತಿಯವರು ಇನ್ನು ವರದಿಯನ್ನು ಕೊಟ್ಟಿಲ್ಲ. ಆ ನಂತರ ಮೀಸಲಾತಿಯನ್ನು ನಿಗದಿ ಮಾಡಬೇಕು. ನಂತರ ಅದಕ್ಕೆ objection call ಮಾಡಬೇಕಾಗುತ್ತದೆ. ಇದರಲ್ಲಿ ಏನು ತಕರಾರುಗಳು ಇಲ್ಲವೆಂದ ಮೇಲೆ ಚುನಾವಣೆಗೆ ಹೋಗಬೇಕಾಗುತ್ತದೆ. ಈಗಾಗಲೇ ಸಮಿತಿಯನ್ನು ರಚನೆ ಮಾಡಿ ಆರು ತಿಂಗಳು ಆಗಿದೆ. ಗ್ರಾಮ ಪಂಚಾಯತಿಗಳ ತಳಮಟ್ಟದಲ್ಲಿ, ಬುಡಮಟ್ಟದಲ್ಲಿ ಗ್ರಾಮಗಳನ್ನು ಅಭಿವೃದ್ಧಿ ಮಾಡುವುದರಲ್ಲಿ

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಜನಪ್ರತಿನಿಧಿಗಳ ಒಂದು ಸಮಿತಿ ಕಾರ್ಯಾಂಗ ಅಲ್ಲ ಇರುವುದಿಲ್ಲವೆಂದರೆ, ಕೇವಲ ಒಬ್ಬ ಅಧಿಕಾರಿಯಿಂದ 2-3 ವರ್ಷಗಳ ಕಾಲ ಆಡಳಿತ ಸೂತ್ರ ನಡೆಯುತ್ತದೆ ಎಂದರೆ, ಗ್ರಾಮ ಪಂಚಾಯತಿ ವ್ಯವಸ್ಥೆಯಲ್ಲಿ ಅಭಿವೃದ್ಧಿ ಕಾರ್ಯಗಳು ಕುಂಠಿತವಾಗುತ್ತವೆ. ಅದಕ್ಕೆ ಈ ವಿಧಾನಸಭೆ ಚುನಾವಣೆ ಬರುವುದರೊಳಗೆ ಈ ಎಲ್ಲಾ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ ಈ ಚುನಾವಣೆಯನ್ನು ಸರ್ಕಾರ ನಡೆಸುತ್ತದೆಯೇ? ನಾವು ಮಾತನಾಡಿದರೆ, backward classes reservation ಬೇಡವೇ ಎಂದು ಸರ್ಕಾರ ಹೇಳುತ್ತದೆ. ನಾವು backward classes reservation ಬೇಡವೆಂದು ವಿರೋಧ ಏಕೆ ವಿರೋಧ ಮಾಡುತ್ತೇವೆ? ಆದರೆ, ಈ ಪ್ರಕ್ರಿಯೆಗಳನ್ನು ಮಂದಗತಿಯಲ್ಲಿ ಮಾಡದೇ ಬಹಳ ತ್ವರಿತ ಗತಿಯಲ್ಲಿ ತಾಲ್ಲೂಕು ಮತ್ತು ಜಿಲ್ಲಾ ಪಂಚಾಯತಿಗಳ ಚುನಾವಣೆಗಳನ್ನು ಮಾಡಬೇಕೆಂದು ನಮ್ಮೆಲ್ಲರ ಕಳಕಳಿಯಾಗಿದೆ. ದಯಮಾಡಿ ಈ ಎಲ್ಲಾ ಪ್ರಕ್ರಿಯೆಗಳನ್ನು ಯಾವಾಗ ಪೂರ್ಣಗೊಳಿಸಿ ಈ ಚುನಾವಣೆಯನ್ನು ಯಾವ ಸಮಯದೊಳಗೆ ಸರ್ಕಾರ ನಡೆಸುತ್ತದೆ ಎನ್ನುವುದನ್ನು ತಿಳಿಸಬೇಕು.

(ಈ ಹಂತದಲ್ಲಿ ಮಾನ್ಯ ವೈಸ್ ಛೀಮನ್‌ರವರಾದ ಶ್ರೀ ಕೆ.ಐ.ಶ್ರೀಕಂಠೇಗೌಡರವರು ಪೀಠವನ್ನು ಅಲಂಕರಿಸಿದರು)

ಶ್ರೀ ಕೆ.ಎಸ್.ಈಶ್ವರಪ್ಪ:- ಮಾನ್ಯ ಸಭಾಪತಿಯವರೇ, ಶ್ರೀ ಮರಿತಿಬ್ಬೇಗೌಡರವರು ಹೇಳಿದ ಪ್ರಕಾರ ನಡೆದುಕೊಂಡಿದ್ದಾರೆ. ಅವರು ಬಹಳ ಬೇಗ ಮಾತನಾಡಿ ಮುಗಿಸಿದ್ದಾರೆ ನಾನು ಅವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಮಾನ್ಯ ಮರಿತಿಬ್ಬೇಗೌಡರವರು ಎಷ್ಟನೇ ಬಾರಿ ಚುನಾವಣೆಯಲ್ಲಿ ಗೆದ್ದಿದ್ದಾರೆ?

ಶ್ರೀ ಮರಿತಿಬ್ಬೇಗೌಡ:- ಮಾನ್ಯ ಸಭಾಪತಿಯವರೇ, ನಾಲ್ಕನೇ ಬಾರಿ ಆಯ್ಕೆಯಾಗಿದ್ದೇನೆ.

ಶ್ರೀ ಕೆ.ಎಸ್.ಈಶ್ವರಪ್ಪ:- ಮಾನ್ಯ ಸಭಾಪತಿಯವರೇ, ಮರಿತಿಬ್ಬೇಗೌಡರವರು 4ನೇ ಬಾರಿ ಗೆದ್ದ ಮೇಲೆ ಇಷ್ಟು ವರ್ಷಗಳಲ್ಲಿ ಇಷ್ಟು ಕಡಿಮೆ ಸಮಯದಲ್ಲಿ ಈ ವಿಷಯವನ್ನು move ಮಾಡಿರುವುದು ಬಹುಶಃ ಇದೇ ಮೊದಲನೇ ಬಾರಿ ಇರಬಹುದು. ಮಾನ್ಯ ಮರಿತಿಬ್ಬೇಗೌಡರವರು ಬಹಳ ಸಂಕ್ಷಿಪ್ತವಾಗಿ ಎಲ್ಲಾ ವಿಷಯಗಳನ್ನು ಹೇಳಿದ್ದಾರೆ. ಅದಕ್ಕೆ ನಾನು ಅವರಿಗೆ ಅಭಿನಂದನೆಗಳನ್ನು ಸಲ್ಲಿಸುವುದಕ್ಕೆ ಇಷ್ಟಪಡುತ್ತೇನೆ. ಗ್ರಾಮೀಣಾ ಪ್ರದೇಶದಲ್ಲಿರುವಂತಹ ಜನರಿಗೆ ಅವರದೇ ಆದಂತಹ ಆಡಳಿತ ಬೇಕು ಎನ್ನುವಂತಹ ಅಪೇಕ್ಷೆಯಿಂದ ಈ ಚುನಾವಣೆಗಳನ್ನು ನಡೆಸಬೇಕೆಂದು ನಾವೆಲ್ಲರೂ ಸಹ ಆಸಕ್ತಿಯಿಂದ

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಇದ್ದೇವೆ. ಈ ವಿಷಯದಲ್ಲಿ ರಾಜ್ಯ ಸರ್ಕಾರದ ಆಸಕ್ತಿ ಹೆಚ್ಚಿಗೆ ಇದ್ದು, ಈ ಬಗ್ಗೆ ಚುನಾವಣೆಯ ಆಯೋಗಕ್ಕೆ ಪತ್ರ ಬರೆದಿದ್ದೇವೆ. ನಾವು ತಾಲ್ಲೂಕು ಮತ್ತು ಜಿಲ್ಲಾಪಂಚಾಯತಿಯ ಅವಧಿ ಮುಗಿಯುವ ಮುಂಚೆಯೇ ಚುನಾವಣೆಗೆ ತಯಾರು ಇದ್ದೇವೆಂದು ಪತ್ರ ಬರೆದಾಗ, ಚುನಾವಣಾ ಆಯೋಗದವರು delimitation, reservation ಎಲ್ಲವನ್ನು ಪ್ರಕಟಿಸಿದ್ದಂತಹ ಸಂದರ್ಭದಲ್ಲಿ ಸುಮಾರು 2600 ಕ್ಕಿಂತ ಹೆಚ್ಚಿಗೆ ತಕರಾರುಗಳು ಬಂದವು. ನಂತರ ನಾವು ಆ ಜಿಲ್ಲಾ ಅಮೆಂಡ್‌ಮೆಂಟ್ ಮಾಡಿದ್ದೇವೆ. ಶ್ರೀ ಲಕ್ಷ್ಮಿ ನಾರಾಯಣ ಇವರ ನೇತೃತ್ವದಲ್ಲಿ ಒಂದು ಸಮಿತಿಯನ್ನು ಮಾಡಿದ್ದೇವೆ. ಅವರು ಈಗ ವರದಿಯನ್ನು ಕೊಡುವಂತಹ ಸ್ಥಿತಿಯಲ್ಲಿದ್ದಾರೆ. ಇದು ಒಂದು ಭಾಗ.

ಮಾನ್ಯ ಸಭಾಪತಿಯವರೇ, ಎರಡನೆಯದಾಗಿ, ಬಹಳ ಗಾಬರಿ ಹುಟ್ಟಿಸುವ ವಿಷಯ ಏನೆಂದರೆ, ನಾನು ಮರಿತಿಬ್ಬೇಗೌಡರವರಿಗೆ ಖಂಡಿತವಾಗಿ ಆಸಕ್ತಿ ಇಲ್ಲವೆಂದು ಹೇಳುತ್ತಿಲ್ಲ. ಇಡೀ ರಾಜ್ಯದಲ್ಲಿ ಎಲ್ಲಾ ಜನಾಂಗದವರು OBC ಗೆ reservation ಬೇಕೆಂದು ಇಷ್ಟಪಡುತ್ತಿದ್ದಾರೆ. ಯಾರು ಸಹ ಬೇಡವೆಂದು ಹೇಳಿಲ್ಲ. ಮುಂದುವರಿದ ಜನಾಂಗ ಇರಬಹುದು, ಹಿಂದುಳಿದ ಜನಾಂಗ ಇರಬಹುದು, ಎಸ್.ಸಿ., ಇರಬಹುದು, ಎಸ್.ಟಿ., ಇರಬಹುದು, ಎಲ್ಲರೂ ಸಹ OBC ಗೆ reservation ಬೇಕು ಎಂದು ಇಷ್ಟ ಪಡುತ್ತಿರುವಂತಹ ಸಂದರ್ಭದಲ್ಲಿ Supreme Court ತೀರ್ಪು ಅಡ್ಡ ಬಂದಿರುವುದರಿಂದ ಯಾವ ರೀತಿ ಮಾಡಬೇಕೆಂದು ಇಡೀ ರಾಜ್ಯ ಗೊಂದಲದಲ್ಲಿದೆ. ಸರ್ಕಾರ ಮಾತ್ರ ಗೊಂದಲದಲ್ಲ ಇಲ್ಲ, ವಿರೋಧ ಪಕ್ಷ ಸಹ ಗೊಂದಲದಲ್ಲಿದೆ. ಆಡಳಿತ ಪಕ್ಷ ಗೊಂದಲದಲ್ಲಿದೆ. ಜನರು ಗೊಂದಲದಲ್ಲಿದ್ದಾರೆ. ಇದಕ್ಕೆ ಏನು ಮಾಡಬೇಕೆಂದು ಎಲ್ಲಾ ಪಕ್ಷದವರನ್ನು ವಿಶ್ವಾಸಕ್ಕೆ ತೆಗೆದುಕೊಂಡಿದ್ದೇವೆ. ಕಾನೂನು ತಜ್ಞರನ್ನು ಸಹ ವಿಶ್ವಾಸಕ್ಕೆ ತೆಗೆದುಕೊಂಡಿದ್ದೇವೆ.

(ಮುಂದು,)

(718) 29-03-2022 (6.10) ಎಂವಿ-ವಿಕೆ

ಶ್ರೀ ಕೆ.ಎಸ್.ಈಶ್ವರಪ್ಪ (ಮುಂದು)

ಮಾನ್ಯ ಮುಖ್ಯಮಂತ್ರಿಗಳು, ಕಾನೂನು ಮಂತ್ರಿಗಳು, ಮತ್ತು ಅಡ್ವೋಕೇಟ್ ಜನರಲ್‌ರವರ ಜೊತೆ ಈಗಾಗಲೇ ನಾಲ್ಕು ಸಭೆಗಳನ್ನು ಮಾಡಿ ಮುಗಿಸಿದ್ದೇವೆ. ಮೊನ್ನೆಯ ದಿವಸ ಎಲ್ಲಾ ಪಕ್ಷಗಳ ಜೊತೆ ಸಭೆಯನ್ನು ಸಹ ಮಾಡಿದ್ದೇವೆ. ಮಾನ್ಯ ವಿರೋಧ ಪಕ್ಷದ ನಾಯಕರಾದ ಬಿ.ಕೆ.ಹರಿಪ್ರಸಾದ್‌ರವರು ಸಹ

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಆ ಸಭೆಗೆ ಬಂದಿದ್ದರು. ಅಲ್ಲಿ ಸಾಕಷ್ಟು ಚರ್ಚೆಗಳಾಗಿವೆ. ಅದಾದ ನಂತರ ಮೊನ್ನೆ ವಿಧಾನ ಸಭೆಯ ವಿರೋಧ ಪಕ್ಷದ ನಾಯಕರಾದ ಶ್ರೀ ಸಿದ್ದರಾಮಯ್ಯನವರ ಬಳಿ ಸಹ ಮಾತನಾಡಿ, ಅವರು ಇದು ಸರಿಯಿದೆ ಎಂದಾಗ ಇವತ್ತು ಬೆಳಗ್ಗೆ ಮಾನ್ಯ ವಿರೋಧ ಪಕ್ಷದ ನಾಯಕರಾದ ಬಿ.ಕೆ.ಹರಿಪ್ರಸಾದ್‌ರವರ ಬಳಿ ಮಾತನಾಡಿದೆ. ಮಾನ್ಯ ರಾಹುಲ್ ಗಾಂಧಿಯವರು ರಾಜ್ಯಕ್ಕೆ ಬರುತ್ತಿದ್ದಾರೆ, ಅದಕ್ಕೆ ಏನಾದರೂ ದಿನಾಂಕವನ್ನು ಬದಲಾವಣೆ ಮಾಡಿಕೊಳ್ಳುವುದಕ್ಕೆ ಆಗುತ್ತದೆಯೇ ಎಂದು. ಅದಾದ ನಂತರ ಬೆಳಗ್ಗೆ ಮಾನ್ಯ ಮುಖ್ಯಮಂತ್ರಿಗಳ ಬಳಿ ಮಾನ್ಯ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯನವರು ಮಾತನಾಡಿದ್ದಾರೆ. ಮಾನ್ಯ ಮರೀತಿಬ್ಬೇಗೌಡರೆ, ಮಾನ್ಯ ರಾಹುಲ್ ಗಾಂಧಿಯವರು ಮಧ್ಯಾಹ್ನ 4.00 ಗಂಟೆಯ ನಂತರ ಬರುವುದರಿಂದ, ಸಭೆಯು ಬೆಳಗ್ಗೆ 11.00 ಗಂಟೆಗೆ ಎಂದು ತೀರ್ಮಾನವಾಗಿದೆ. ನಾನು ಇದನ್ನೆಲ್ಲಾ ಏಕೆ ಹೇಳುತ್ತಿದ್ದೇನೆಂದರೆ, ಖಂಡಿತವಾಗಿ ಎಲ್ಲರಿಗೂ ಸಹ ಆಸಕ್ತಿ ಇದೆ. ಇಲ್ಲಿ ಆಸಕ್ತಿ ಪ್ರಶ್ನೆಯಿಲ್ಲ. ಮಾನ್ಯ ಸದಸ್ಯರು ಹೇಳಿದರು ಎರಡು ವರ್ಷದವರೆಗೆ ಚುನಾವಣೆ ನಡೆಯುವುದಿಲ್ಲವೆಂದು. ಆದರೆ, ಯಾವುದೇ ಕಾರಣಕ್ಕೂ ಸಹ ಅದನ್ನು ಎರಡು ವರ್ಷದವರೆಗೂ ತಳ್ಳಿಕೊಂಡು ಹೋಗುವುದಿಲ್ಲ. ಈಗ ವಿಧಾನ ಸಭೆ ಚುನಾವಣೆ ಯಾವ ಸಂದರ್ಭದಲ್ಲಿ ಬಂದರೂ ಸಹ ಅದಕ್ಕೂ ಇದಕ್ಕೂ ಸಂಬಂಧವಿಲ್ಲ. ಇದಕ್ಕೆ ಏನೇನು ಬೇಕು ಎಲ್ಲಾ ವ್ಯವಸ್ಥೆಯನ್ನು ಕೂಡ, ಎಲ್ಲರೂ ಸಹ ಆಸಕ್ತಿಯಿಂದ ಆ ಸಭೆಯಲ್ಲಿ ಕೊಡುವಂತಹ ಸಲಹೆಗಳನ್ನು ತೆಗೆದುಕೊಂಡು, ಸರ್ಕಾರ 31ನೇ ತಾರೀಖಿಗೆ ಅಂತಿಮ ತೀರ್ಮಾನ ತೆಗೆದುಕೊಳ್ಳುತ್ತದೆ. ಏಕೆಂದರೆ ನಾವು ಏನೋ ಯೋಚನೆ ಮಾಡಿಕೊಂಡು ಹೋಗುತ್ತಿರುತ್ತೇವೆ. ಕೊನೆಗೆ ಮಾನ್ಯ ಸುಪ್ರೀಂ ಕೋರ್ಟ್ ಓ.ಬಿ.ಸಿ.ಯನ್ನು ಬಿಟ್ಟು ಚುನಾವಣೆ ಮಾಡಿ ಎಂದು ತೀರ್ಪು ನೀಡಿದರೆ, ಆಗ ನಾವು ಏನು ಮಾಡುವುದು. ಆ ರೀತಿಯ ಪರಿಸ್ಥಿತಿ ಬರುವಂತಹ ಸಂದರ್ಭದಲ್ಲಿ ಏನು ಮಾಡಬೇಕು ಎನ್ನುವಂಥದ್ದನ್ನು ಕೂಡ 31ನೇ ತಾರೀಖಿನ ಬೆಳಗ್ಗೆ 11.00 ಗಂಟೆಯ ಸಭೆಯಲ್ಲಿ ಚರ್ಚಿಸಲು, ನಾನು ಈಗಾಗಲೇ ಮಾನ್ಯ ಮುಖ್ಯಮಂತ್ರಿಗಳನ್ನು ಮತ್ತೆ ಕೇಳಿದ್ದೇನೆ. ಈಗಾಗಲೇ 31ನೇ ತಾರೀಖಿನ ಬೆಳಗ್ಗೆ 11.00 ಗಂಟೆಗೆ ಎಂದು ಎಲ್ಲರೂ ಸಹ ಒಪ್ಪಿಕೊಂಡಿದ್ದಾರೆ. ಆಗ ನಾವೆಲ್ಲರೂ ಸೇರಿಕೊಂಡು ತೀರ್ಮಾನ ಮಾಡೋಣವೆಂದು. ಆ ನಿಟ್ಟಿನಲ್ಲಿ ಸುಪ್ರೀಂ ಕೋರ್ಟ್ ಆದೇಶವನ್ನು ನಿರೀಕ್ಷಿಸಿ, ಅದರಿಂದ ಬರುವ ಸಮಸ್ಯೆಯನ್ನು ಗಮನಿಸಿ, ಈಗ

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಮೀಸಲಾತಿ ಮತ್ತು ನಿಗದಿತ ಅವಧಿ ಮತ್ತು ಚುನಾವಣಾ ಆಯೋಗ ಮತ್ತು ಹೊಸ ತಾಲ್ಲೂಕುಗಳ ಬಗ್ಗೆ ಇರಬಹುದು. ಇವೆಲ್ಲವನ್ನೂ ಕೂಡ ಖಂಡಿತವಾಗಿ ನಾವು ಸರಿಪಡಿಸಿಕೊಳ್ಳಬಹುದು. ಸುಪ್ರೀಂ ಕೋರ್ಟ್‌ನ ಆದೇಶದ ಬಗ್ಗೆ ಮಾತ್ರ ಏನು ಮಾಡಬೇಕು ಎಂಬ ಗೊಂದಲವಿದೆ. ಅದನ್ನು 31ನೇ ತಾರೀಖಿನ ಬೆಳಿಗ್ಗೆ 11.00 ಗಂಟೆಗೆ ಸಭೆ ಸೇರಿದಾಗ ನಾವು ಯಾವ ಮಾರ್ಗದಲ್ಲೂ ಹೋಗಬೇಕೆಂದು ತೀರ್ಮಾನ ಮಾಡಿ, ನಾವು ಆದಷ್ಟು ಬೇಗ ತಾಲ್ಲೂಕು ಮತ್ತು ಜಿಲ್ಲಾ ಪಂಚಾಯತ್ ಚುನಾವಣೆಗಳನ್ನು ನಡೆಸುತ್ತೇವೆ.

ಶ್ರೀ ಪಿ.ಆರ್.ರಮೇಶ್ (ನಾಮನಿರ್ದೇಶನ ಹೊಂದಿದವರು):- ಮಾನ್ಯ ಸಭಾಪತಿಯವರೇ, ಮಾತನಾಡಲು ಅವಕಾಶ ನೀಡಿದ್ದಕ್ಕಾಗಿ ಧನ್ಯವಾದಗಳು. ಇದರಲ್ಲಿ ಮೂರು ಅಂಶವಿದೆ, ಅದು ಏನೆಂದರೆ, reservation ಗೆ ಸಂಬಂಧಪಟ್ಟಂತೆ ಸುಪ್ರೀಂ ಕೋರ್ಟ್‌ನಲ್ಲಿ ಇರತಕ್ಕಂಥ instruction ಅಥವಾ direction ಇದೆ. ಈ 73 and 74th amendment ಏನು Constitution ನಲ್ಲಿ in the year 1992. ಅವತ್ತಿನಿಂದ ಇವತ್ತಿನವರೆಗೂ ಈ ಚುನಾವಣೆಗಳು ಆಯಾ ರಾಜ್ಯಗಳಿಗೆ ಜಿಲ್ಲೆಯ ವಿಷಯವೆಂದು ಮತ್ತು reservation ಅನ್ನು ಯಾವ ರೀತಿ ಮಾಡಬೇಕು ಏನೆಂದು ಅಲ್ಲಿ ಕೊಟ್ಟಂತಹ ಅವಕಾಶ ಪ್ರತಿ ರಾಜ್ಯದ ಸರ್ಕಾರಗಳಿಗಿದೆ. ಅದರಂತೆ ಇದುವರೆಗೂ ನಡೆದುಕೊಂಡು ಬಂದಿದೆ. ಅದರ ಮಧ್ಯದಲ್ಲೂ ಮಾನ್ಯ ರಾಮಜೋಯಿಸ್‌ವರರು ಒಂದು ಪಿಟಿಷನ್ ತೆಗೆದುಕೊಂಡು ಮಾನ್ಯ ಸುಪ್ರೀಂ ಕೋರ್ಟ್‌ಗೆ ಹೋಗುತ್ತಾರೆ. ಅದು ಏನೆಂದರೆ, ಈ reservation ಅನ್ನು Constitution ನಲ್ಲಿ ನೀಡಿದ್ದಾರೆ, that is not correct ಎಂದು ಯಾರಿಗೂ reservation ಕೊಡಬಾರದು ಎಂದು challenge ಮಾಡುತ್ತಾರೆ. ಆ ರೀತಿ ಅವರು challenge ಮಾಡಿದಾಗ, ಅವತ್ತು ಮಾನ್ಯ ಸುಪ್ರೀಂ ಕೋರ್ಟ್ ಅವರ applications ಅನ್ನು dismiss ಮಾಡುತ್ತದೆ. ಅದನ್ನು dismiss ಮಾಡಿದ ನಂತರ ಎಲ್ಲವೂ ಸಹ ಸರಿಯಾಗಿ ನಡೆದುಕೊಂಡು ಬರುತ್ತಿರುತ್ತದೆ. ಆದರೆ, ಇವತ್ತು ಇರುವ ಪ್ರಶ್ನೆ ಏನೆಂದರೆ, ಒಂದು reservation ಮತ್ತು ಎರಡನೆಯದು The Constitution of India 1949, 243E part-9 ಎಂದು ಹೇಳುತ್ತೇವೆ. ಈ part-9 ನಲ್ಲಿ *‘Duration of the Panchayats: Every Panchayat, unless sooner dissolved under any law for the time being in force, shall continue for five years from the date appointed for its first meeting and no longer.’* ಅಂದರೆ, ಐದು

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ವರ್ಷದ ಒಳಗಡೆ election ಆಗಲೇಬೇಕು. ಅಂದರೆ, ಯಾವುದೇ vacuum create ಆಗಬಾರದೆಂದು, ಸಂವಿಧಾನ ಹೇಳಿದೆ. ಆದರೆ, ಇವತ್ತು ಆಡಳಿತಾಧಿಕಾರಿಯನ್ನು ನೇಮಕ ಮಾಡಿದ್ದಾರೆ. ಆಡಳಿತಾಧಿಕಾರಿಯನ್ನು ನೇಮಕ ಮಾಡುವುದಕ್ಕೆ ಅವರಿಗೆ ಸಂವಿಧಾನ ಎಲ್ಲ ಅನುವು ಮಾಡಿಕೊಟ್ಟಿದೆ. ಅವರು ಇದರ ಬಗ್ಗೆ ಹೇಳಬೇಕಾಗಿದೆ. ಸಂವಿಧಾನ ಅವರಿಗೆ ಅವಕಾಶ ನೀಡಿದೆ. Act ನಲ್ಲಿ ಸಂವಿಧಾನಕ್ಕೆ ವಿರುದ್ಧವಾಗಿ ಏನಾದರೂ provision ಮಾಡಿಕೊಂಡಿದ್ದಾರೆಯೇ ಎಂದರೆ ಅದೂ ಇಲ್ಲ. ಸಂವಿಧಾನದ ಪ್ರಕಾರವೇ ಕಾಯಿದೆಗಳನ್ನು ರೂಪಿಸಬೇಕಾಗುತ್ತದೆ. ಆ ರೀತಿ ರೂಪಿಸುವಾಗ ಅಲ್ಲೂ ಸಹ ಐದು ವರ್ಷದ ಒಳಗಡೆ ಚುನಾವಣೆಗಳನ್ನು ಮಾಡುತ್ತೇವೆ ಎಂದು ಮಾಡಿದ್ದಾರೆ. ಇವತ್ತು ಈ ಚುನಾವಣೆಯನ್ನು ಏನು ಮುಂದಕ್ಕೆ ಹಾಕಿರುವುದು ಆಗಿದೆ. ಇದು ಅವರ ಅವಧಿ ಮುಗಿದ ನಂತರ ಬಂದಂತಹ ಸುಪ್ರೀಂ ಕೋರ್ಟ್ ಆರ್ಡರ್ ಆಗಿದೆ. ಇದನ್ನು ಅವರ ಅವಧಿಯಲ್ಲಿ ಮಾಡಿರಲಿಲ್ಲ. ಜಿಲ್ಲಾ ಪರಿಷತ್ತು ಮತ್ತು ತಾಲ್ಲೂಕು ಪಂಚಾಯತ್‌ಗಳ period ಆಗಿ ಎರಡು ವರ್ಷವಾಗಿದೆ ಎಂದು ಕಾಣುತ್ತದೆ. ಅವರು ಕಳೆದ ಎರಡು ವರ್ಷಗಳಿಂದ ಚುನಾವಣೆ ಮಾಡದೆ, ಈಗ ನ್ಯಾಯಾಲಯದ ಆದೇಶದ ನೆರವಿಗೆ ಹೋಗಿದ್ದಾರೆ. ಮಾನ್ಯ ಮರಿತಿಬ್ಬೇಗೌಡರು ಹೇಳಿದ ಹಾಗೆ ಇಲ್ಲಿ ಸ್ಪಷ್ಟವಾಗಿ ಕಾಣುತ್ತಿದೆ. ಈಗ ಸರ್ಕಾರ ವ್ಯವಸ್ಥಿತವಾಗಿ ನ್ಯಾಯಾಲಯದ ಆದೇಶಗಳಿಗೆ ಅನುವು ಮಾಡುವುದಕ್ಕೆ ಹೋಗಿದೆ. ಅಂದರೆ, ಅದರ ಮೇಲೆ ಅವಲಂಬನೆಯಾಗುವುದಕ್ಕೆ ಹೋಗಿದೆ. ಇವತ್ತು ಆ ರೀತಿಯಲ್ಲಿ ಎರಡು ವರ್ಷದ ಹಿಂದೆಯೇ ಮಾಡಿಬಿಟ್ಟಿದ್ದರೆ, ಚುನಾವಣೆ ಆಗಿಬಿಡುತ್ತಿತ್ತು. ಆದರೆ, ಇವತ್ತು ಚುನಾವಣೆ ಆಗಲಿಲ್ಲವೆಂದು ಈಗ ತಕ್ಷಣಕ್ಕೆ ಸಿಕ್ಕಿರುವುದು ನ್ಯಾಯಾಲಯದ ಆದೇಶ. ಸಂವಿಧಾನ ಬಹಳ ಸ್ಪಷ್ಟವಾಗಿ ಹೇಳುತ್ತದೆ. ಯಾವುದೇ ಕಾರಣಕ್ಕೂ ನೀವು ಐದು ವರ್ಷದ ನಂತರ ಹೋಗುವಂತಿಲ್ಲ. ಅಂದರೆ, ಚುನಾವಣೆ ಮಾಡಬೇಕು. ಆದರೆ, ಇವತ್ತು ಒಬ್ಬ ಆಡಳಿತಾಧಿಕಾರಿಯನ್ನು ನೇಮಕ ಮಾಡಿದ್ದಾರೆ. ನನಗೆ ಅನಿಸುವಂತೆ ಇದಕ್ಕೆ ಯಾವ ಕಾನೂನಿನಲ್ಲಿ ಇದೆ. ಹಾಗಾದರೆ, ಇದೂ ಸಹ ಉಲ್ಲಂಘನೆಯಾಯಿತು ಅಲ್ಲವೇ? ಹಾಗಾಗಿ ಸರ್ಕಾರದ ಉದ್ದೇಶ ಏನಿದೆ ಎಂದು ಗೊತ್ತಿಲ್ಲ. ಹಿಂದೆ ರಾಷ್ಟ್ರದ ಗೌರವಾನ್ವಿತ ನ್ಯಾಯಾಧೀಶರಾಗಿದ್ದಂತಹ ಮತ್ತು ಬಿ.ಜಿ.ಪಿ.ಗೆ ಉಪಾಧ್ಯಕ್ಷರಾಗಿದ್ದಂತಹವರು ನ್ಯಾಯಾಲಯಕ್ಕೆ ಹೋಗಿದ್ದನ್ನು ನೋಡಿದರೆ ಇದೆಲ್ಲಾ ಒಂದು ರೀತಿ ವ್ಯವಸ್ಥಿತವಾಗಿ ಆಗುತ್ತಿದೆ ಎಂಬ ಭಾವನೆ ನನಗೆ ಬರುತ್ತಿದೆ. ಅದೇ ರೀತಿ ರಾಜ್ಯದ ಜನರಿಗೂ ಸಹ ಬರುತ್ತಿದೆ. ಹಾಗಾಗಿ, ಇದನ್ನು ಮಾನ್ಯ ಸಚಿವರು ಗಂಭೀರವಾಗಿ ತೆಗೆದುಕೊಳ್ಳಬೇಕು. ನನಗೆ ಗೊತ್ತು ಮಾನ್ಯ ಸಚಿವರಿಗೆ ಇದರ ಬಗ್ಗೆ ತುಂಬಾ ಆಸಕ್ತಿ ಇದೆಯೆಂದು. ಅಂದರೆ, ಓ.ಬಿ.ಸಿ.ಗೆ ಕೊಡದೆ ಹೋಗಬಾರದೆಂದು. ನಾವು ಆ ರೀತಿ ಓ.ಬಿ.ಸಿ.ಗೆ

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಕೊಡಬೇಕಾದರೆ, ಅದಕ್ಕೆ ವ್ಯವಸ್ಥೆಗಳನ್ನು ಮಾಡಿಕೊಳ್ಳಬೇಕಾಗಿತ್ತು. ನಿವೃತ್ತ ನ್ಯಾಯಾಧೀಶರು ಮಾನ್ಯ ಸುಪ್ರೀಂ ಕೋರ್ಟ್‌ಗೆ ಹೋದಾಗಲೇ ಇದನ್ನು ಮಾಡಿಕೊಳ್ಳಬೇಕಾಗಿತ್ತು. ನಾನು ಈ ಸರ್ಕಾರ ಆ ಸರ್ಕಾರವೆಂದು ಮಾತನಾಡುತ್ತಿಲ್ಲ. ಆದರೆ, ಇವತ್ತು ಇಂತಹ ಗಂಭೀರವಾದಂತಹ ವಿಷಯ ನಮ್ಮನ್ನು ಕಾಡುತ್ತಿದೆ. ಮಾನ್ಯ ಸಚಿವರು ಹೇಳಿದ ಹಾಗೆ ನಾಳೆ ದಿವಸ ಒಂದು ಸಮಯ ನ್ಯಾಯಾಲಯ ಏನಾದರೂ ಹೇಗೆ ಇದೆಯೋ ಅದೇ ರೀತಿ ಚುನಾವಣೆ ನಡೆಸಿ ಹೋಗಿ ಎಂದು ಹೇಳಬಟ್ಟರೆ, ಐದು ವರ್ಷಗಳ ಕಾಲ ಓ.ಬಿ.ಸಿ.ಯನ್ನು ಮರೆತೇಬಿಡಬೇಕು. ಆ ರೀತಿ ಆದೇಶ ನೀಡಿದರೂ ಅರ್ಜಿಯ ವಿಲ್ಲವೆಂದು ನನಗೆ ಅನಿಸುತ್ತದೆ. ಏಕೆಂದರೆ, ಮಹಾರಾಷ್ಟ್ರ ರಾಜ್ಯದಲ್ಲಿ ಈಗಾಗಲೇ ಜನರಲ್ ಆಗಿ ಚುನಾವಣೆ ಆಗಿ ಹೋಗಿದೆ. ಓ.ಬಿ.ಸಿ.ಗೆ ಏನು ದಕ್ಕಬೇಕಾಗಿದೆ, ಅದು ಸಂವಿಧಾನದಲ್ಲಿ ಇದೆ. ಆದರೆ, ನ್ಯಾಯಾಲಯ ಏನು ಹೇಳಿದೆ ಎಂದರೆ, ನಿಮ್ಮಲ್ಲಿ data's, percentage, population ಏನಿದೆ, ಆ proportionate ಆಗಿ ನೀವು reservation ಅನ್ನು ನೀಡಬೇಕು. ಅದಕ್ಕೆ ಬೇಕಾದಂತಹ ಮಾಹಿತಿಗಳು ನಿಮ್ಮ ಬಳಿ ಇಲ್ಲವೆನ್ನುವುದೇ ಸುಪ್ರೀಂ ಕೋರ್ಟ್‌ನ basic ಆಗಿ ಇರುವಂತಹ observation ಆಗಿದೆ. ಅದಕ್ಕೆ ಅವರು ಆಯೋಗ ರಚನೆ ಮಾಡುತ್ತೇವೆಂದು ಹೇಳಿದ್ದಾರೆ. ಆದರೆ, ಇದೆಲ್ಲಾ ಆಗಿ ಆ ರೀತಿಯಲ್ಲಿ ತೆಗೆದುಕೊಳ್ಳುವ percentage ಅಥವಾ ಜನಸಂಖ್ಯೆ ಆಧಾರದ ಮೇಲೆ ಎಂಬುದು ಅದು ಯಾವಾಗ ಬರುತ್ತದೆ? ಅದು ಬಂದ ಮೇಲೆ ಅವರು ಯಾವ ರೀತಿ delimitation ಮಾಡುತ್ತಾರೆ? ಇವತ್ತು ಎಲ್ಲವನ್ನೂ ಸಹ ಜನಸಂಖ್ಯೆಯ ಆಧಾರದ ಮೇಲೆ ಮಾಡುವುದು. Delimitation ಮಾಡಬೇಕಾದರೂ ಆ ಆಯೋಗ ನಮ್ಮ ಮುಂದೆ ಬಂದು ಹೋಗಿದೆ. ಮೂರನೆಯದು ವಿಷಯ ಏನೆಂದರೆ, reservation 2011ರ census ನಲ್ಲಿದೆ. ಇವತ್ತು ನಮ್ಮ ಮುಂದೆ ಇರತಕ್ಕಂಥದ್ದು 2011ರ census. ಈಗ 2021 ಮುಗಿದು 2022 ಆಗಿದೆ. ಇನ್ನೇನು ಏಳೆಂಟು ತಿಂಗಳಾದ ಮೇಲೆ 2022 ಸಹ ಮುಗಿದು ಹೋಗುತ್ತದೆ. ಆದರೆ, census ಮಾಡುವಂತಹ ಕೆಲಸವನ್ನು ಇವತ್ತಿಗೂ ಕೇಂದ್ರ ಸರ್ಕಾರ ಕೈಗೆತ್ತಿಕೊಂಡಿಲ್ಲ. ಹಾಗಾದರೆ, ಅವರು ಯಾವ ಆಧಾರದ ಮೇಲೆ census ಮಾಡುತ್ತಾರೆ. ಈಗ ಸಂವಿಧಾನ ಏನು ಹೇಳುತ್ತದೆಂದರೆ, ಆಯಾ census ಆಧಾರಿತವಾಗಿ ಚುನಾವಣೆಗಳನ್ನು ನಡೆಸಬೇಕೆಂದು ಇದೆ. ನಮಗೆ ಇವತ್ತು 2011ರ ಜನಸಂಖ್ಯೆ ಮಾಹಿತಿ ಸಿಗುತ್ತಿರುವುದು. ಈಗ available ಇರತಕ್ಕಂತಹ 2011ರ census ಅನ್ನೇ ತೆಗೆದುಕೊಳ್ಳಬೇಕೆಂದರೆ, ಇವತ್ತಿಗೆ 12 ವರ್ಷವಾಗಿದೆ. ಈ 12 ವರ್ಷಕ್ಕೆ ನಮ್ಮ ಜನಸಂಖ್ಯೆ ಎಷ್ಟು ಬೆಳೆದಿದೆ. ಮತ್ತು ಭೌಗೋಳಿಕವಾಗಿ ವ್ಯತ್ಯಾಸವಾಗಿ ಏನು ಬದಲಾವಣೆಗಳಾಗಿವೆ. ಜನಸಂಖ್ಯೆಗೆ ತಕ್ಕಂತೆ

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

socio-economic developments ಯಾವ ರೀತಿಯಾಗಿದೆ ಎಂಬುದು ನಮಗೆ ಸಿಗುತ್ತಿಲ್ಲ. ಆದುದರಿಂದ ಅವರು 2011ರ ಹಿಂದೆ retrospective ಆಗಿ ಹೋಗಬೇಕಾಗುತ್ತದೆ. ಹಾಗಾಗಿ ದಯವಿಟ್ಟು ಇದನ್ನು ಬಹಳ ಗಂಭೀರವಾಗಿ ತೆಗೆದುಕೊಳ್ಳಬೇಕು. ಈಗ ಅವರಿಗೆ ಚುನಾವಣೆ ಮಾಡುವ ಇಷ್ಟವಿದೆ. ಆದರೆ, ಅವರು ಬಹಳ ಇಕ್ಕಟಗೆ ಸಿಕ್ಕಿಕೊಳ್ಳುತ್ತಾರೆ.

(ಮುಂದು)

(719) 29.03.2022 06.20 LL-BNS

ಶ್ರೀ ಪಿ.ಆರ್. ರಮೇಶ್(ಮುಂದು)

ರಾಜ್ಯ ಸರ್ಕಾರದ ಅಧಿಕಾರಿಗಳು ಹೇಳತಕ್ಕಂಥದ್ದು, ಮಾನ್ಯ ನ್ಯಾಯಾಲಯಗಳು ಹೇಳತಕ್ಕಂಥದ್ದು ಮತ್ತು ಆಡಳಿತಾತ್ಮಕವಾಗಿ ಬರತಕ್ಕಂತಹ ಸಮಸ್ಯೆಗಳು ಬಹಳ ಇರುತ್ತವೆ. ಆದುದರಿಂದ, ಮಾನ್ಯ ಸಭಾಪತಿಯವರಲ್ಲಿ ವಿನಂತಿ ಮಾಡುವುದೇನೆಂದರೆ, ಈ ವಿಷಯದಲ್ಲಿ ಸಂವಿಧಾನದ 73ನೇ ತಿದ್ದುಪಡಿ ಪ್ರಕಾರ ಪಾರ್ಟ್ -9 ಅನ್ನು ಸಂಪೂರ್ಣವಾಗಿ ಕಾರ್ಯರೂಪಕ್ಕೆ ತರತಕ್ಕಂತಹ ರೀತಿಯಲ್ಲಿ ಆಡಳಿತವನ್ನು ಮಾಡಬೇಕೆಂದು ನಾನು ವಿನಂತಿ ಮಾಡುತ್ತೇನೆ.

ಶ್ರೀ ಕೆ.ಎ. ತಿಪ್ಪೇಸ್ವಾಮಿ(ನಾಮನಿರ್ದೇಶನ ಹೊಂದಿದವರು):- ಮಾನ್ಯ ಸಭಾಪತಿಯವರೇ, ಅವಕಾಶಕ್ಕಾಗಿ ಧನ್ಯವಾದಗಳು. ಇತ್ತೀಚಿನ ತಿದ್ದುಪಡಿಯಲ್ಲಿ ತಾಲ್ಲೂಕು ಪಂಚಾಯತಿ ಮತ್ತು ಜಿಲ್ಲಾ ಪಂಚಾಯತಿಯ ಕ್ಷೇತ್ರಗಳ ಸಂಖ್ಯೆಯನ್ನು ಜಾಸ್ತಿ ಮಾಡಿದ್ದಾರೆ. ಅದೇ ರೀತಿ ಕೆಲವು ಮೈದಾನ ಪ್ರದೇಶಗಳನ್ನು ಕೈಬಿಟ್ಟು, ಕೆಲವೊಂದು ಕಡೆ ಜಿಲ್ಲಾ ಪಂಚಾಯತಿ ಕ್ಷೇತ್ರಗಳ ವಿಂಗಡನೆಗೆ ಹೊಂದಾಣಿಕೆ ಕೂಡ ಆಗಿರುತ್ತದೆ. ಇವೆಲ್ಲವನ್ನೂ ಕೂಡ ಸರ್ಕಾರ Commission for delimitation of Constituencies ಗೆ ಕಳುಹಿಸಬೇಕಾಗುತ್ತದೆ. ಈಗಾಗಲೇ ಸದರಿ ಸಮಿತಿಯನ್ನು ಏನು ರಚನೆ ಮಾಡಲಾಗಿದೆ, ಆ ಸಮಿತಿ ರಚನೆಯಾಗಿ 6 ತಿಂಗಳು ಸಮಯ ಕಳೆದಿರುತ್ತದೆ. ನನಗೆ ಇರುವ ಮಾಹಿತಿ ಪ್ರಕಾರ, “ಸದರಿ ಸಮಿತಿಯು ವರದಿಯನ್ನು ತಯಾರು ಮಾಡಿ, ಅದನ್ನು ಸರ್ಕಾರಕ್ಕೆ ಕೊಡುವ ಹಂತದಲ್ಲಿದೆ” ಎಂಬ ಮಾಹಿತಿ ಇರುತ್ತದೆ. ಬಹುಶಃ ಇದನ್ನು ವಾಪಸ್ಸು ಕಳುಹಿಸಿದರೆ, ಅವರು ಪುನಃ 6

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ತಿಂಗಳು ಕಾಲಾವಕಾಶ ಕೇಳಬೇಕಾಗುತ್ತದೆ. ಇದರಿಂದಾಗಿ, ಈಗಾಗಲೇ ಸುಮಾರು 8 ತಿಂಗಳು ಕಾಲ ತಾಲ್ಲೂಕು ಪಂಚಾಯತಿ ಮತ್ತು ಜಿಲ್ಲಾ ಪಂಚಾಯತಿಗಳಿಗೆ ಆಡಳಿತಾಧಿಕಾರಿಯನ್ನು ನೇಮಕ ಮಾಡಲಾಗಿದೆ, (ಗೊಂದಲ) ಅದು ಸಂವಿಧಾನದ 73ನೇ ತಿದ್ದುಪಡಿಗೆ ವಿರೋಧವಾಗಿದೆ. ಬಹುಶಃ ಮಾನ್ಯ ಹೈಕೋರ್ಟ್ ರಾಜ್ಯ ಚುನಾವಣಾ ಆಯೋಗಕ್ಕೆ ಏನಾದರೂ ನಿರ್ದೇಶನ ಕೊಟ್ಟರೆ, ಸರ್ಕಾರ ರಾಜ್ಯ ಚುನಾವಣಾ ಆಯೋಗ ಚುನಾವಣೆ ನಡೆಸುವುದನ್ನು ನಿಲ್ಲಿಸುವುದಕ್ಕೆ ಆಗುವುದಿಲ್ಲ. ಅವರು ಚುನಾವಣೆ ನಡೆಸುತ್ತಾರೆ. ದಯಮಾಡಿ, ಈ ಬಗ್ಗೆ ಸರ್ಕಾರ ಎಚ್ಚರವಹಿಸಬೇಕೆಂದು ತಿಳಿಸುವುದಕ್ಕೆ ಇಷ್ಟಪಡುತ್ತೇನೆ.

2010 ರಲ್ಲಿ ಬಂದಂತಹ ಮಾನ್ಯ ಸುಪ್ರೀಂ ಕೋರ್ಟ್‌ನ ಒಂದು ಆದೇಶ ಏನಿದೆ, ಇದುವರೆವಿಗೂ ಕೂಡ, ಯಾವುದೇ ರಾಜ್ಯ ಸರ್ಕಾರ ಇರಬಹುದು ಬಹುಶಃ ಆ ಸರ್ಕಾರಗಳ ವೈಫಲ್ಯದಿಂದ ಕೂಡ ಈ ಬಗ್ಗೆ ಕ್ರಮ ಜರುಗಿಸುವುದಕ್ಕೆ ಆಗಿರುವುದಿಲ್ಲ. ಕನಿಷ್ಠ ಪಕ್ಷ ಸರ್ಕಾರಕ್ಕೆ ಹಿಂದುಳಿದ ವರ್ಗಕ್ಕೆ ಪ್ರಾತಿನಿಧ್ಯ ಕೊಡಬೇಕೆಂದರೆ, ಈಗಲಾದರೂ ಕೂಡ ಸರ್ಕಾರ ಎಚ್ಚೆತ್ತುಕೊಳ್ಳಬೇಕು. ಏಕೆಂದರೆ, ಮಾನ್ಯ ಪಿ.ಆರ್. ರಮೇಶ್‌ವರರು ಹೇಳಿದ ಹಾಗೆ, ಮಾನ್ಯ ಸುಪ್ರೀಂ ಕೋರ್ಟ್‌ನ ಮುಂದೆ ಯಾರಾದರೂ ಒಂದು ಅರ್ಜಿ ಅಥವಾ contempt petition ಹಾಕಿ, “ರಾಜ್ಯ ಸರ್ಕಾರ ಹಿಂದುಳಿದ ವರ್ಗಗಳ ವಿಚಾರದಲ್ಲಿ ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ ಅಥವಾ ಯಾರಾದರೂ ಕೇಳಿದರೂ ಕೂಡ ಇಲ್ಲ, as is where is, ಇವೊತ್ತಿನ ಪರಿಸ್ಥಿತಿ ಏನಿದೆ ಅದರ ಪ್ರಕಾರ ಚುನಾವಣೆ ಮಾಡಿ ಎಂದು ಮಾನ್ಯ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದರೆ, ರಾಜ್ಯ ಸರ್ಕಾರ ಏನೂ ಮಾಡುವುದಕ್ಕೆ ಆಗುವುದಿಲ್ಲ. ಅದರ ಬದಲಾಗಿ, ಹಿಂದುಳಿದ ವರ್ಗಗಳ ಬಗ್ಗೆ data ಏನಿದೆ, ಅಂದರೆ ಹಿಂದುಳಿದ ವರ್ಗಗಳ ಆಯೋಗದಿಂದ ಬಂದಿರತಕ್ಕಂತಹ ಒಂದು ವರದಿ ಇರುತ್ತದೆ. ಅದೇ ರೀತಿಯಾಗಿ, ರಾಜ್ಯ ಸರ್ಕಾರ ಪ್ರತಿ ವರ್ಷ ಒಂದು ಆರ್ಥಿಕ ಸಮೀಕ್ಷೆಯನ್ನು ಮಾಡುತ್ತದೆ. ಅದರಲ್ಲಿ ಸಾಕಷ್ಟು ರೀತಿಯ data ಅಥವಾ ಅಂಕಿ-ಅಂಶಗಳು ಇರುತ್ತದೆ. ಹಿಂದುಳಿದ ವರ್ಗಗಳಿಗೆ ಅಥವಾ ಜನಾಂಗದ ಪ್ರತಿನಿಧಿಗಳ ಬಗ್ಗೆ ಹಾಗೂ ಅವರ ಆರ್ಥಿಕ ಸಮೀಕ್ಷೆ ಮಾಡುವಂತಹ data ಇರುತ್ತದೆ. ಮಾನ್ಯ ಸುಪ್ರೀಂ ಕೋರ್ಟ್‌ನಲ್ಲಿ ಏನು ಹೇಳುತ್ತದೆಯೆಂದರೆ, economic

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

backwardness ಅನ್ನು determine ಮಾಡಿ ಎಂದು ಹೇಳುತ್ತದೆ. ಇದು ಬಹಳ ಮುಖ್ಯವಾಗಿರುತ್ತದೆ. ಇದಲ್ಲದೇ ಕೇಂದ್ರ ಸರ್ಕಾರದವರು ಸಹ ಪ್ರತಿ 3 ತಿಂಗಳಿಗೊಮ್ಮೆ ಅಥವಾ 6 ತಿಂಗಳಿಗೊಮ್ಮೆ ಒಂದು ಬಾರಿ ನ್ಯಾಷನಲ್ ಸ್ಯಾಂಪಲ್ ಸರ್ವೆ ಮಾಡುತ್ತದೆ. ಇದರಲ್ಲಿಯೂ ಸಹ ಸಾಕಷ್ಟು data ಇರುತ್ತದೆ. ಅಲ್ಲದೇ, ಇದು validation ಆಗತಕ್ಕಂತಹ data ಆಗಿದ್ದು, ಇದು ಯಾರೂ ಸಹ ಅಲ್ಲಗಳೆಯುವಂತಹ data ಆಗಿರುವುದಿಲ್ಲ. ಹಾಗಾಗಿ, ಸರ್ಕಾರ ಇರತಕ್ಕಂತಹ ಎಲ್ಲಾ data ಗಳನ್ನು ಕಲೆಕ್ಟ್ ಮಾಡಿಕೊಂಡು ಇದನ್ನು ಏನಾದರೂ ತೀರ್ಮಾನ ಮಾಡಿ, ಯಾವ ರಾಜ್ಯದಲ್ಲಿ ಯಾವ ಸಮಾಜ, ಯಾವ ವರ್ಗ ಹಿಂದುಳಿದಿದೆ ಅದನ್ನು ಯಾವರೀತಿ classify ಮಾಡುತ್ತೀರಿ ಎನ್ನುವುದನ್ನು determine ಮಾಡಿ, ಸರ್ಕಾರ ಆದೇಶ ಹೊರಡಿಸಿ, ಆ ಆದೇಶದ ಪ್ರತಿಯನ್ನು ಮಾನ್ಯ ಸುಪ್ರೀಂ ಕೋರ್ಟ್‌ಗೆ ಕೊಟ್ಟರೆ ಬಹುಶಃ ಇನ್ನು 6 ತಿಂಗಳಿನಲ್ಲಿ ಚುನಾವಣೆ ನಡೆಸಬಹುದು. ಈ ಬಗ್ಗೆ ಸರ್ಕಾರ ಕ್ರಮ ವಹಿಸಬೇಕೆಂದು ನಾನು ಸರ್ಕಾರವನ್ನು ತಮ್ಮ ಮೂಲಕ ಒತ್ತಾಯಿಸುತ್ತೇನೆ.

ಶ್ರೀ ಕೆ.ಎಸ್. ಈಶ್ವರಪ್ಪ(ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರು):- ಮಾನ್ಯ ಸಭಾಪತಿಯವರೇ, ಬಹಳ ಹಿರಿಯರಾದ ಮಾನ್ಯ ಪಿ.ಆರ್. ರಮೇಶ್‌ವರವರು ಹಾಗೂ ಕೆ.ಎ. ತಿಪ್ಪೇಸ್ವಾಮಿಯವರು ಕೊಟ್ಟಂತಹ ಸಲಹೆಗಳ ಬಗ್ಗೆ ಖಂಡಿತವಾಗಿಯೂ ರಾಜ್ಯ ಸರ್ಕಾರ ಹೆಚ್ಚಿನ ಗಮನ ಕೊಡುತ್ತಿದೆ. ಶ್ರೀ ರಾಮ ಜೋಯಿಸರು ಮೀಸಲಾತಿ ಬಗ್ಗೆ ಕೊಟ್ಟಂತಹ ಹೇಳಿಕೆ ಅದು ಅವರ ವೈಯಕ್ತಿಕ ಅಭಿಪ್ರಾಯವಾಗಿರುತ್ತದೆ. ಏಕೆಂದರೆ, ಒಂದು ಪಕ್ಷದಲ್ಲಿದ್ದಂತಹ ವ್ಯಕ್ತಿಗಳ ಅಭಿಪ್ರಾಯ ಒಂದೇ ಆಗಿರುವುದಿಲ್ಲ. ಭಾರತೀಯ ಜನತಾ ಪಾರ್ಟಿಯಲ್ಲಿ ಸುಮಾರು 10 ಕೋಟಿ ಸದಸ್ಯರಿರುತ್ತಾರೆ. ಸದರಿ 10 ಕೋಟಿ ಸದಸ್ಯತ್ವ ಇರುವಂತಹ ಪಕ್ಷದ ವೈಯಕ್ತಿಕ ಅಭಿಪ್ರಾಯ ಒಂದೇ ಆಗಿರಬೇಕು ಎಂದು ಎಲ್ಲರೂ ಇರುವುದಿಲ್ಲ. ಹಾಗಾಗಿ, ಅದು ಅವರ ವೈಯಕ್ತಿಕ ಅಭಿಪ್ರಾಯ ಆಗಿರುತ್ತದೆ ಹಾಗೂ ಆ ಅಭಿಪ್ರಾಯವನ್ನು ಭಾರತೀಯ ಜನತಾ ಪಾರ್ಟಿ ಒಪ್ಪಿರುವುದಿಲ್ಲ.

ನಾನು ಈ ಹಿಂದೆ ಇದೇ ಸದನದಲ್ಲಿ ವಿರೋಧ ಪಕ್ಷದ ನಾಯಕನಾಗಿದ್ದಂತಹ ಸಂದರ್ಭದಲ್ಲಿ, ಆಡಳಿತ ಪಕ್ಷದ ಸದಸ್ಯರಾಗಿದ್ದಂತಹ ಶ್ರೀ ಹೆಚ್.ಎಂ. ರೇವಣ್ಣರವರು ಮತ್ತು ಶ್ರೀ ವಿ.ಎಸ್. ಉಗ್ರಪ್ಪನವರು ವಿಧೇಯಕವನ್ನು ತಿದ್ದುಪಡಿಗಾಗಿ ತಂದಿರುತ್ತಾರೆ. ಆ ವಿಧೇಯಕದ ಮೇಲೆ ಚರ್ಚೆ

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಮಾಡುವಂತಹ ಸಂದರ್ಭದಲ್ಲಿ ಬಹಳ ಸ್ಪಷ್ಟವಾಗಿ ಎಲ್ಲರೂ ಪಕ್ಷಬೇಧ ಮರೆತು ಒಗ್ಗೂಡಿ ಕಾಂತರಾಜು ವರದಿಯನ್ನು ಮಂಡನೆ ಮಾಡಬೇಕೆಂಬ ಪ್ರಯತ್ನವನ್ನು ಮಾಡಿದೆವು. ಆ ಸಂದರ್ಭದಲ್ಲಿ ಶ್ರೀ ಸಿದ್ದರಾಮಯ್ಯನವರು ರಾಜ್ಯದ ಮುಖ್ಯಮಂತ್ರಿಗಳು ಹಾಗೂ ಶ್ರೀ ಹೆಚ್. ಅಂಜನೇಯರವರು ಸಮಾಜ ಕಲ್ಯಾಣ ಸಚಿವರು ಆಗಿದ್ದರು. ಆಗ ಅವರು ಒಂದು ವಾರದಲ್ಲಿ ಅಥವಾ 15 ದಿನದಲ್ಲಿ ಸದರಿ ವರದಿಯನ್ನು ಸದನದಲ್ಲಿ ಮಂಡಿಸುತ್ತೇವೆಂದು ಹೇಳಿದರು. ಆದರೆ, ಆ ವರದಿಯನ್ನು ಅವರು ಸದನದಲ್ಲಿ ಯಾವುದೋ ಕಾರಣಕ್ಕಾಗಿ ಮಂಡಿಸಲಿಲ್ಲ. ಅದರ ಬಗ್ಗೆ ಈಗ ಇಲ್ಲಿ ಚರ್ಚೆ ಮಾಡಿದರೆ ಉಪಯೋಗವಿಲ್ಲ, ಅದರ ಬಗ್ಗೆ ರಾಜಕಾರಣ ಮಾಡುವುದಕ್ಕೂ ಇಷ್ಟಪಡುವುದಿಲ್ಲ.

ಶ್ರೀ ಆರ್.ಬಿ. ತಿಮ್ಮಾಪೂರ(ವಿಧಾನಸಭೆಯಿಂದ ಚುನಾಯಿತರಾದವರು):- ಮಾನ್ಯ ಸಚಿವರೇ, ತಾವು ಈಗ ರಾಜಕಾರಣ ಮಾಡಿ.

ಶ್ರೀ ಕೆ.ಎಸ್. ಈಶ್ವರಪ್ಪ:- ಮಾನ್ಯ ಸಭಾಪತಿಯವರೇ, ನಾನು ರಾಜಕಾರಣ ಮಾಡುವುದಕ್ಕೂ ಇಷ್ಟಪಡುವುದಿಲ್ಲವೆಂದು ಹೇಳುತ್ತಿದ್ದೇನೆ. ಒಂದು ವೇಳೆ ರಾಜಕಾರಣ ಮಾಡಬೇಕೆಂದರೆ ನಾನು ಮಾಡುತ್ತೇನೆ. ಆದರೆ, ನನ್ನ ಪಾಯಿಂಟ್ ಅದಲ್ಲ.

ಶ್ರೀ ನಸೀರ್ ಅಹ್ಮದ್(ವಿಧಾನಸಭೆಯಿಂದ ಚುನಾಯಿತರಾದವರು):- ಮಾನ್ಯ ಸಚಿವರೇ, ಈ ವಿಷಯದಲ್ಲಿ ಹಿಂದಿನ ಸರ್ಕಾರಗಳು ತಪ್ಪು ಮಾಡಿವೆ. ಅದೇ ತಪ್ಪನ್ನು ತಾವು ದಯಮಾಡಿ ಮಾಡಬೇಡಿ.

ಶ್ರೀ ಕೆ.ಎಸ್. ಈಶ್ವರಪ್ಪ:- ನಾನು ಹೇಳುವುದನ್ನು ತಾವು ಯಾರು ಅರ್ಥ ಮಾಡಿಕೊಳ್ಳುತ್ತಿಲ್ಲ. ಅಷ್ಟಕ್ಕೂ ಅವರು ತಪ್ಪು ಮಾಡಿದ್ದಾರೆಂದು ನಾನು ಹೇಳಿರುವುದಿಲ್ಲ. ತಾವುಗಳೇ ಕಾಂಗ್ರೆಸ್ ಸರ್ಕಾರದವರು ತಪ್ಪು ಮಾಡಿದ್ದಾರೆಂದು ಹೇಳುತ್ತಿದ್ದೀರಿ. ನಾನು ಆ ಮಾತನ್ನು ಇನ್ನೂ ಹೇಳಿರುವುದೇ ಇಲ್ಲ.

(ಗೊಂದಲ)

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಶ್ರೀ ಆರ್.ಬಿ. ತಿಮ್ಮಾಪೂರ:- ಮಾನ್ಯ ಸಭಾಪತಿಯವರೇ, ಮಾನ್ಯ ಸಚಿವರು ಹಿಂದಿನ ಸರ್ಕಾರಗಳು ಹಿಂದುಳಿದ ವರ್ಗಗಳ ವರದಿಯನ್ನು ಮಂಡನೆ ಮಾಡಿರುವುದಿಲ್ಲವೆಂದು ಹೇಳುತ್ತಿದ್ದಾರೆ. ಆದರೆ, ಈಗ ಅವರು ಏನು ಮಾಡುತ್ತಾರೆಂದು ಹೇಳಲಿ.

ಶ್ರೀ ಕೆ.ಎಸ್. ಈಶ್ವರಪ್ಪ:- ಮಾನ್ಯ ತಿಮ್ಮಾಪೂರವರೇ, ತಾವು ದಯಮಾಡಿ ಕುಳಿತುಕೊಳ್ಳಿ. ನಾನು ಮಾತನಾಡಿದ ನಂತರ ತಾವು ಮಾತನಾಡಿ.

ಮೈಸ್ ಭೀರ್ಮನ್:- ಮಾನ್ಯ ತಿಮ್ಮಾಪೂರವರೇ, ಮಾನ್ಯ ಸಚಿವರು ಮಾತನಾಡಿದ ನಂತರ ತಾವು ಮಾತನಾಡಿ.

ಶ್ರೀ ಕೆ.ಎಸ್. ಈಶ್ವರಪ್ಪ:- ಮಾನ್ಯ ಸಭಾಪತಿಯವರೇ, ನಾನು ಈಗ ಏನು ಮಾಡುತ್ತೇನೆಂದು ಹೇಳುವುದಕ್ಕಾಗಿಯೇ ನಿಂತಿರುತ್ತೇನೆ. ಆದರೆ, ಅದನ್ನು ಹೇಳುವುದಕ್ಕೆ ಇವರು ಬಿಡುತ್ತಿಲ್ಲ.

ಶ್ರೀ ಆರ್.ಬಿ. ತಿಮ್ಮಾಪೂರ:- ಮಾನ್ಯ ಸಚಿವರೇ, ತಾವು ಏನು ಮಾಡುತ್ತೀರೆಂದು ಹೇಳಿ.

ಮೈಸ್ ಭೀರ್ಮನ್:- ಮಾನ್ಯ ಸಚಿವರೇ, ತಾವು ಉತ್ತರ ನೀಡಿ.

ಶ್ರೀ ಕೆ.ಎಸ್. ಈಶ್ವರಪ್ಪ:- ಮಾನ್ಯ ತಿಮ್ಮಾಪೂರವರೇ, ನಾನು ಉತ್ತರ ಹೇಳುತ್ತೇನೆ, ತಾವು ದಯಮಾಡಿ ಕುಳಿತುಕೊಳ್ಳಿ. ಮಾನ್ಯ ಸಿದ್ದರಾಮಯ್ಯನವರು ಅಥವಾ ಶ್ರೀ ಹೆಚ್. ಅಂಜನೇಯರವರು ತಪ್ಪು ಮಾಡಿದ್ದಾರೆಂದು ಇನ್ನೂ ಹೇಳಿರುವುದಿಲ್ಲ. ಒಂದು ವೇಳೆ ಅವರು ತಪ್ಪು ಮಾಡಿದ್ದರೂ ಸಹ ಅವರು ತಪ್ಪು ಮಾಡಿದ್ದಾರೆಂದು ಹೇಳಲಿಲ್ಲ. ಆದರೆ, ಆ ಸಮಯದಲ್ಲಿ ಅವರು ಸದರಿ ವರದಿಯನ್ನು ಯಾವುದೋ ಕಾರಣಕ್ಕೆ ಮಂಡನೆ ಮಾಡಲಿಲ್ಲ. ಹಿರಿಯರಾದ ಮಾನ್ಯ ತಿಪ್ಪೇಸ್ವಾಮಿಯವರು, “ಹಿಂದುಳಿದ ವರ್ಗಗಳ data ವನ್ನು ತೆಗೆದುಕೊಳ್ಳಬಹುದೇ, ಆರ್ಥಿಕವಾಗಿ ಹಿಂದುಳಿದಿದೆ ಎಂದು ನಿರ್ಧರಿಸಲು ಅದನ್ನು ಬಳಸಿಕೊಳ್ಳಬಹುದೇ” ಎಂಬ ಬಗ್ಗೆ ಹೇಳಿದರು. ಅದನ್ನು ಸಹ ನಾವು ಈಗ ಪರಿಗಣನೆಗೆ ತೆಗೆದುಕೊಳ್ಳುತ್ತೇವೆ ಹಾಗೂ ತೆಗೆದುಕೊಳ್ಳಲೇಬೇಕು. ಇದೇ ತಿಂಗಳು 31ನೇ ತಾರೀಖಿನಂದು ನಡೆಯುವಂತಹ ಸಭೆಯಲ್ಲಿ ವಿರೋಧ ಪಕ್ಷದ ನಾಯಕರಾದ ಶ್ರೀ ಬಿ.ಕೆ.

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಹರಿಪ್ರಸಾದ್‌ವರು ಸಹ ಭಾಗವಹಿಸುವವರಿದ್ದಾರೆ. ಈ ಬಗ್ಗೆ ಸದರಿ ಸಭೆಯಲ್ಲಿ ನಾವು ಚರ್ಚೆ ಮಾಡುವುದಿಲ್ಲವೆ. ಶ್ರೀ ರಾಮ ಜೋಯಿಸರ ವಿಷಯ ಪ್ರಸ್ತಾಪ ಮಾಡಿದ ಕಾರಣಕ್ಕಾಗಿ ನಾನು ಈ ವಿಷಯವನ್ನು ಹೇಳುತ್ತಿದ್ದೇನೆ. ಅವರು ಒಬ್ಬರು ಈ ವಿಚಾರದಲ್ಲಿ ಕೋರ್ಟಿಗೆ ಹೋದರೆಂದರೆ, ಇಡೀ ಭಾರತೀಯ ಜನತಾ ಪಾರ್ಟಿ ಕೋರ್ಟಿಗೆ ಹೋಗಿದೆ ಎಂದು ಅಲ್ಲ. ನಾನು ಹೇಳುವುದಕ್ಕೆ ಹೊರಟಿರುವುದು ಬೇರೆ.

ಶ್ರೀ ಬಿ.ಕೆ. ಹರಿಪ್ರಸಾದ್(ವಿರೋಧ ಪಕ್ಷದ ನಾಯಕರು):- ಮಾನ್ಯ ತಿಪ್ಪೇಸ್ವಾಮಿಯವರೇ, ತಾವು ಆರ್ಥಿಕವಾಗಿ ಹಿಂದುಳಿದಿರುವ ವಿಚಾರದ ಬಗ್ಗೆ ಹೇಳಿದ್ದೀರಿ. ಆದರೆ, ಇದರಲ್ಲಿ ರಾಜಕೀಯವಾಗಿ ಹಿಂದುಳಿದಿರುವ ವಿಚಾರ ಬರುತ್ತಿದೆ. ಈ ಬಗ್ಗೆ ಮಾನ್ಯ ಸಚಿವರು ಸಹ ಚರ್ಚೆ ಮಾಡಿರುತ್ತಾರೆ.

ಶ್ರೀ ಕೆ.ಎ. ತಿಪ್ಪೇಸ್ವಾಮಿ:- ಮಾನ್ಯ ಸಭಾಪತಿಯವರೇ, ನಾನು ಓದಿರುವ ಮಾಹಿತಿಯನ್ನು ಸದನದಲ್ಲಿ ಪ್ರಸ್ತಾಪ ಮಾಡಿರುತ್ತೇನೆ.

ಶ್ರೀ ಕೆ.ಎಸ್. ಈಶ್ವರಪ್ಪ:- ಮಾನ್ಯ ಸಭಾಪತಿಯವರೇ, ಈಗಿನ ಸಂದರ್ಭದಲ್ಲಿ ಯಾವುದೇ ಪೊಲಿಟಿಕಲ್ ಪಾರ್ಟಿಯವರು ರಾಜಕಾರಣ ಮಾಡಿಕೊಂಡು ಹೋದರೆ, ಹಿಂದುಳಿದ ವರ್ಗಗಳಿಗೆ ದ್ರೋಹ ಮಾಡಿದ ರೀತಿ ಆಗುತ್ತದೆ. ಇದನ್ನು ಬಿಟ್ಟರೆ ನಾನು ಬೇರೆ ಪದ ಬಳಸುವುದಕ್ಕೆ ಹೋಗುವುದಿಲ್ಲ. ಅಲ್ಲದೇ, ಕರ್ನಾಟಕ ರಾಜ್ಯದಲ್ಲಿರುವ ಯಾವುದೇ ರಾಜಕೀಯ ಪಕ್ಷಗಳಿಗೂ ಸಹ ಹಿಂದುಳಿದ ವರ್ಗಗಳಿಗೆ ದ್ರೋಹ ಮಾಡುವುದಕ್ಕೆ ಇಷ್ಟಪಡುವುದಿಲ್ಲ ಮತ್ತು ಆಸಕ್ತಿ ಸಹ ಇರುವುದಿಲ್ಲ. ಅವರಿಗೆ ನ್ಯಾಯ ಸಿಗಬೇಕು ಎನ್ನುವುದಕ್ಕೋಸ್ಕರ ಸಮಸ್ಯೆಗಳನ್ನು ಒಟ್ಟಿಗೆ ಸೇರಿಸಿ, ಇದನ್ನು ಹೇಗೆ ಪರಿಹಾರ ಮಾಡಬೇಕೆಂದು ಪ್ರಯತ್ನ ಮಾಡುತ್ತಿದ್ದೇವೆ. ಈ ಬಗ್ಗೆ ತಾವು ಕೇಳಿದಂತಹ ಪ್ರಶ್ನೆಗೆ ಒಂದೇ ಬಾರಿಗೆ ಉತ್ತರ ನೀಡಿದ್ದರೆ ಅಥವಾ ಮಾನ್ಯ ಸದಸ್ಯರು ಸಹ ಈ ಸ್ಥಾನದಲ್ಲಿ ಕುಳಿತುಕೊಂಡಿದ್ದರೆ ಅವರು ಮಾಡುತ್ತಿದ್ದರು ಎನ್ನುವಂತಹ ವಿಶ್ವಾಸ ನನಗೂ ಸಹ ಇರುವುದಿಲ್ಲ. ಈ ವಿಷಯದಲ್ಲಿ ಆಡಳಿತ ಪಕ್ಷ, ವಿರೋಧ ಪಕ್ಷ ಹಾಗೂ ಕಾನೂನು ತಜ್ಞರು ಎಲ್ಲರೂ ಒಟ್ಟಿಗೆ ಕುಳಿತು ಚರ್ಚೆ ಮಾಡಿ ಇದಕ್ಕೆ ಏನು ರೂಪ ಕೊಡಬೇಕು ಎನ್ನುವ ಒಂದೇ ಕಾರಣಕ್ಕೆ ನಾವು ಇದೇ ತಿಂಗಳು 31 ನೇ ತಾರೀಖಿನಂದು ಸಭೆ

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಕರೆಯುತ್ತಿದ್ದೇವೆ. ಹಾಗಾಗಿ, ಮಾನ್ಯ ಸದಸ್ಯರು ಹೇಳಿದಂತಹ ಎಲ್ಲಾ ವಿಚಾರ ಸರಿಯಾಗಿದೆ. ಅದರಂತೆ, 5 ವರ್ಷದೊಳಗೆ ಚುನಾವಣೆ ನಡೆಸಬೇಕು ಅದು ಸಂವಿಧಾನಬದ್ಧವಾಗಿರುವಂತಹ ವ್ಯವಸ್ಥೆ ಎನ್ನುವುದು ಸರಿ. ಅದನ್ನು ನಾನು ಖಂಡಿತವಾಗಿಯೂ ಒಪ್ಪುತ್ತೇನೆ. ಆದರೆ, ನಾವು ಚುನಾವಣೆ ಮಾಡುವುದಕ್ಕೆ ತಯಾರಿದ್ದೇವೆಂದು ಚುನಾವಣೆ ಆಯೋಗಕ್ಕೆ ಪತ್ರ ಬರೆದಿರುತ್ತೇವೆ. ಅದರಂತೆ, ಚುನಾವಣಾ ಆಯೋಗ ಚುನಾವಣೆ ನಡೆಸಲು ದಿನಾಂಕ ಸಹ ಘೋಷಣೆ ಮಾಡಿರುತ್ತದೆ. ಅದರ ಜೊತೆಗೆ, ಮೀಸಲಾತಿಯನ್ನು ಹಾಗೂ delimitation ಅದನ್ನು ಸಹ ಘೋಷಣೆ ಮಾಡಿರುತ್ತದೆ. ಆದರೆ, ಆ ಬಗ್ಗೆ ಬಹಳಷ್ಟು ಜನ ಆಕ್ಷೇಪಣೆಗಳನ್ನು ಸಲ್ಲಿಸಿದರು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾವು ಅದನ್ನು ಗಮನಿಸಲೇಬೇಕಾಗುತ್ತದೆ. ಹಾಗಾಗಿ, ಆ ಚುನಾವಣೆ ಯಾವ ಕಾರಣಕ್ಕೆ ಮುಂದೆ ಹೋಗುತ್ತಿದೆ ಎನ್ನುವುದನ್ನು ತಾವು ಸಹ ಗಮನಿಸಿರುತ್ತೀರಿ.

ಈಗ ಪ್ರಶ್ನೆ ಬಂದಿರುವುದೇನೆಂದರೆ, ಈ ವಿಚಾರದಲ್ಲಿ ಮಾನ್ಯ ನ್ಯಾಯಾಲಯದ ಆದೇಶ ಏನಾಗಬಹುದು ಎನ್ನುವುದಕ್ಕೆ ಮೊದಲು ನಾವು ಇದೇ ತಿಂಗಳು 31 ನೇ ತಾರೀಖಿನಂದು ನಡೆಸುವ ಸಭೆಯಲ್ಲಿ ಈ ಅಂಶವನ್ನು ಸಹ ಚರ್ಚೆಗೆ ತೆಗೆದುಕೊಳ್ಳುತ್ತೇವೆ. ಅಲ್ಲದೇ, ಈ ವಿಷಯದಲ್ಲಿ ಮಾನ್ಯ ಸರ್ವೋಚ್ಚ ನ್ಯಾಯಾಲಯ ಯಾವ ತೀರ್ಪು ನೀಡಬಹುದು ಎನ್ನುವ ಅಂಶವನ್ನು ಕೂಡ ಚರ್ಚೆಗೆ ತೆಗೆದುಕೊಳ್ಳುತ್ತೇವೆ. ಏಕೆಂದರೆ, ಮಹಾರಾಷ್ಟ್ರ ರಾಜ್ಯದ ವಿಚಾರ ನಮ್ಮ ಕಣ್ಣು ಮುಂದೆ ಇರುತ್ತದೆ. ಈ ರೀತಿ ಪರಿಸ್ಥಿತಿ ಇರಬೇಕಾದರೆ, ಎಚ್ಚರ ತಪ್ಪಿದರೆ ನಾವು ಕೂಡ ಅದೇ ದಿಕ್ಕಿಗೆ ಹೋಗಬೇಕಾಗುತ್ತದೆ. ಇದಕ್ಕೋಸ್ಕರ ಬಹಳ ಎಚ್ಚರಿಕೆ ಇಟ್ಟುಕೊಂಡು ಇದೇ ತಿಂಗಳು 31ನೇ ತಾರೀಖಿನಂದು ಸಭೆ ನಡೆಸುತ್ತಿದ್ದೇವೆಂದು ಈ ಸಂದರ್ಭದಲ್ಲಿ ಹೇಳುವುದಕ್ಕೆ ಬಯಸುತ್ತೇನೆ. ಮತ್ತೊಮ್ಮೆ ನಾನು ತಮ್ಮ ಗಮನಕ್ಕೆ ತರಬಯಸುವುದೇನೆಂದರೆ, ಈ ವಿಷಯದಲ್ಲಿ ಏನೇನು ಅನುಕೂಲಗಳನ್ನು ಮಾಡಬೇಕು; ಎಷ್ಟು ಬೇಗ ಚುನಾವಣೆ ಮಾಡಬೇಕು, ಅಷ್ಟು ಬೇಗ ಚುನಾವಣೆಗಳನ್ನು ಸಹ ಮಾಡುತ್ತೇವೆ ಹಾಗೂ ಹಿಂದುಳಿದ ವರ್ಗಗಳಿಗೆ ಮೀಸಲಾತಿ ವಿಷಯದಲ್ಲಿ ನ್ಯಾಯವನ್ನು ಸಹ ಕೊಡುತ್ತೇವೆ. ಇಷ್ಟು ಮಾತನ್ನು ಈ ಸಂದರ್ಭದಲ್ಲಿ ಹೇಳುವುದಕ್ಕೆ ಬಯಸುತ್ತೇನೆ.

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಶ್ರೀ ಕೆ.ಎ. ತಿಪ್ಪೇಸ್ವಾಮಿ:- ಮಾನ್ಯ ಸಭಾಪತಿಯವರೇ, ಸರ್ಕಾರ economic backwardness data collection ಮಾಡತಕ್ಕಂತಹ ವಿಚಾರಕ್ಕೆ ಮುಂದಾದರೆ ಒಂದು ವೇಳೆ ಮಾನ್ಯ ಸರ್ವೋಚ್ಚ ನ್ಯಾಯಾಲಯ ಅಥವಾ ಮಾನ್ಯ ಉಚ್ಚ ನ್ಯಾಯಾಲಯ ಏನಾದರೂ ನಿರ್ದೇಶನ ನೀಡಿದರೂ ಸಹ, ನಾವು ಈ ವಿಷಯದಲ್ಲಿ ಕಾರ್ಯಮಗ್ನರಾಗಿದ್ದೇವೆಂದು ಹೇಳಬಹುದಾಗಿದೆ. ನಮಗೆ ಸ್ವಲ್ಪ ಕಾಲಾವಕಾಶ ನೀಡಬೇಕೆಂದು ಕೋರಬಹುದಾಗಿದೆ. ಇಲ್ಲದೇ ಇದ್ದರೆ ತಮಗೆ ಯಾವುದೇ ಅವಕಾಶ ಇರುವುದಿಲ್ಲ. ದಯಮಾಡಿ, ಈ ವಿಚಾರವನ್ನು ಗಮನದಲ್ಲಿಟ್ಟುಕೊಳ್ಳಬೇಕೆಂದು ತಮ್ಮ ಮೂಲಕ ಮಾನ್ಯ ಸಚಿವರಿಗೆ ತಿಳಿಯಪಡಿಸುತ್ತೇನೆ.

ಶ್ರೀ ಬಿ.ಕೆ. ಹರಿಪ್ರಸಾದ್:- ಮಾನ್ಯ ಸಭಾಪತಿಯವರೇ, ಮಾನ್ಯ ಸಚಿವರು ಈ ವಿಚಾರದಲ್ಲಿ ಬಹಳ ಕಾಳಜಿ ವಹಿಸುತ್ತಾರೆ. ಈ ಹಿಂದೆ ಇದ್ದಂತಹ ರಾಜಕೀಯ ಪಕ್ಷಗಳು ಸಹ ಈ ವಿಚಾರದಲ್ಲಿ ಕಾಳಜಿ ವಹಿಸಿರುತ್ತವೆ. ಆದರೆ, ಈ ವಿಚಾರದಲ್ಲಿ ಕೆಲವರ mindset ಹೇಗಿದೆಯೆಂದರೆ, ಈ ವಿಚಾರದಲ್ಲಿ ಬಹಳಷ್ಟು ಮೀಸಲಾತಿ ವಿರೋಧಿ ಜನ ಇದ್ದಾರೆ.

(ಮುಂದು)

(720) 29.03.2022 6.30 ವೈಎಲ್-ಬಿಎನ್‌ಎಸ್

ಶ್ರೀ ಬಿ.ಕೆ.ಹರಿಪ್ರಸಾದ್ (ಮುಂದು):-

ಅಂದರೆ ಕೆಲವು ವರ್ಗದವರು ಮೀಸಲಾತಿ ವಿರುದ್ಧವಾಗಿದ್ದಾರೆ. ಮಾನ್ಯ ಕೆ.ಎಸ್.ಈಶ್ವರಪ್ಪನವರಿಗೂ ಚೆನ್ನಾಗಿ ಗೊತ್ತಿರುವ ಹಾಗೆ spirit of Constitution ಏನೆಂದರೆ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದ ವರ್ಗದವರಿಗೆ ಮೀಸಲಾತಿ ಇದೆ. 1993ನೇ ಸಾಲಿನಲ್ಲಿ Indra Sawhney vs. Union of India ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರವು ಶೇಕಡ 27 ರಷ್ಟು ಮೀಸಲಾತಿ ನೀಡಬೇಕೆಂದು ಆದೇಶ ಹೊರಡಿಸಿಲ್ಲ. Indra Sawhney ಕೇಸಿನಲ್ಲಿ ಮಾನ್ಯ ಸರ್ವೋಚ್ಚ ನ್ಯಾಯಾಲಯವು ಶೇಕಡ 27 ರಷ್ಟು ಹಿಂದುಳಿದ ವರ್ಗದವರಿಗೆ ಮೀಸಲಾತಿ ನೀಡಬೇಕೆಂದು ತೀರ್ಪು

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ನೀಡಿತ್ತು. ಈ ವಿಚಾರವನ್ನು ಮಾನ್ಯ ಕೆ.ಎಸ್.ಈಶ್ವರಪ್ಪನವರು ಒಪ್ಪಿಕೊಳ್ಳುತ್ತಾರೆ ಎಂದು ಭಾವಿಸುತ್ತೇನೆ. ಮಾನ್ಯ ಸರ್ವೋಚ್ಚ ನ್ಯಾಯಾಲಯವು ಶೇಕಡ 27 ರಷ್ಟು ಹಿಂದುಳಿದ ವರ್ಗದವರಿಗೆ ಮೀಸಲಾತಿಯನ್ನು ನೀಡಿದರೂ ಸಹ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಹಿಂದುಳಿದ ವರ್ಗದವರಿಗೆ ಮೀಸಲಾತಿ ನೀಡಬೇಕೆನ್ನುವ ಬಗ್ಗೆ ಪ್ರಶ್ನೆ ಉದ್ಭವಿಸುತ್ತಿದೆ. ಕಳೆದ ಸಭೆಯಲ್ಲಿ ಮಾನ್ಯ ಸಚಿವರು ಸಹ ಇದ್ದು, ಅದರ ಬಗ್ಗೆ ಚರ್ಚೆ ಮಾಡಿದ್ದೇವೆ. ಇದು ಆರ್ಥಿಕವಾಗಿ, ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಹಿಂದುಳಿದವರ ಪ್ರಶ್ನೆಯಾಗಿಲ್ಲ.

ಆದರೆ, ರಾಜಕೀಯವಾಗಿ ಹಿಂದುಳಿದವರು ಎಂದು ಯಾವ ರೀತಿ assess ಮಾಡುತ್ತಾರೆ ಎನ್ನುವುದು ನಮ್ಮ ಮುಂದೆ ಇರುವಂಥ ಪ್ರಶ್ನೆಯಾಗಿದೆ. ರಾಜಕೀಯವಾಗಿ ಹಿಂದುಳಿದವರು ಎಂದು assessment ಯಾವ ರೀತಿ ಮಾಡುತ್ತಾರೆ? ಹಾಗಾಗಿ ಈ ವಿಚಾರವಾಗಿ ಬಹಳ ಚರ್ಚೆ ಮಾಡಬೇಕಾಗುತ್ತದೆ. ಯಾವುದೇ ಪಕ್ಷವಾಗಲಿ, regional party ಅಥವಾ, all national parties ಅಷ್ಟು ಸುಲಭವಾಗಿ ಮೀಸಲಾತಿಯನ್ನು ಒಪ್ಪಿಕೊಳ್ಳುವುದಿಲ್ಲ. ನಮ್ಮ ಪಕ್ಷವಾಗಲಿ ಅಥವಾ ಅವರ ಪಕ್ಷವಾಗಲಿ ಯಾವುದೇ ಮುಚ್ಚುಮರೆ ಇಲ್ಲದೇ ಚರ್ಚೆ ಮಾಡುವುದು ಒಳ್ಳೆಯದು. ಏಕೆಂದರೆ, ಈ ದೇಶದ ಅಭಿವೃದ್ಧಿಗೆ ನಾವು ಸಹ ಕೊಡುಗೆಯನ್ನು ನೀಡಿದ್ದೇವೆ. ಎಲ್ಲರನ್ನೂ ಒಟ್ಟುಗೂಡಿಸಿ ಮಾಡುವುದು ಒಳ್ಳೆಯದು. It is participatory democracy. ಎಲ್ಲರೂ ಪಾಲ್ಗೊಂಡು ಈ ಪ್ರಜಾಪ್ರಭುತ್ವ ರಾಷ್ಟ್ರವನ್ನು ಬೆಳೆಸಬೇಕಾಗಿದೆ. ಆದ್ದರಿಂದ ಈ ವಿಚಾರವು ಒಂದೆರಡು ದಿವಸಗಳಲ್ಲಿ ಪರಿಹಾರವಾಗುವುದಿಲ್ಲ. ಯಾವುದಾದರೂ ಒಂದು ಡೇಟಾವನ್ನು ಮುಂದಿಟ್ಟುಕೊಂಡು, ಚುನಾವಣೆ ಮಾಡುವುದು ಒಳ್ಳೆಯದು. ನಿಗದಿತ ಸಮಯದೊಳಗೆ ಸರಿಪಡಿಸುತ್ತೇವೆ ಎಂದು ಸರ್ಕಾರವು ಹೇಳಿ ಮುಂದೆ ಹೋಗುವುದು ಒಳ್ಳೆಯದು ಎಂದು ಅನಿಸುತ್ತದೆ.

ವೈಸ್ ಛೇರ್ಮನ್:- ಆಯಿತು. ನಾಳೆ ದಿವಸ ಮಾನ್ಯ ಮುಖ್ಯಮಂತ್ರಿಗಳಾದ ಬಸವರಾಜ್ ಬೊಮ್ಮಾಯಿರವರ ಸಮ್ಮುಖದಲ್ಲಿ ನಡೆಯುವ ಸಭೆಯಲ್ಲಿ ಹೆಚ್ಚಾಗಿ ಈ ವಿಷಯವನ್ನು ಚರ್ಚೆ ಮಾಡಿ. ಈಗ ಈ ವಿಷಯವನ್ನು ಮುಕ್ತಾಯಗೊಳಿಸೋಣ.

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಶ್ರೀ ಕೆ.ಎಸ್.ಈಶ್ವರಪ್ಪ (ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರು):- ಮಾನ್ಯ ಸಭಾಪತಿಯವರೇ, ಆಗಲ. ಅದಕ್ಕೆ ನನ್ನ ಅಭ್ಯಂತರವೇನಿಲ್ಲ. ಹಾಗೆಯೇ ಮಾನ್ಯ ವಿರೋಧ ಪಕ್ಷದ ನಾಯಕರು ಹೇಳಿದ ಅಂಶವು ಖಂಡಿತವಾಗಿ ಸರಿಯಾಗಿ ಇದೆ, ಇಲ್ಲವೆಂದು ಹೇಳುವುದಿಲ್ಲ. ಅವರು ಹೇಳಿದ ಅಂಶವನ್ನು ಸಹ ಗಮನದಲ್ಲಿಟ್ಟುಕೊಳ್ಳಲಾಗುವುದು. ಹಾಗೆಯೇ Indra Sawhney case ನಲ್ಲಿ ಮಾನ್ಯ ಸರ್ವೋಚ್ಚ ನ್ಯಾಯಾಲಯವು ಶೇಕಡ 27 ರಷ್ಟು ಹಿಂದುಳಿದ ವರ್ಗದವರಿಗೆ ಮೀಸಲಾತಿಯನ್ನು ನೀಡುವ ಕುರಿತು ತೀರ್ಮಾನ ನೀಡಿತ್ತು ಎಂದು ಮಾನ್ಯ ವಿರೋಧ ಪಕ್ಷದ ನಾಯಕರು ಹೇಳಿದರು. ಅದೇ ಸರ್ವೋಚ್ಚ ನ್ಯಾಯಾಲಯವೇ ನಮಗೆ ಇವತ್ತು ತೊಂದರೆ ನೀಡುತ್ತಿರುವುದು.

ಶ್ರೀ ಬಿ.ಕೆ.ಹರಿಪ್ರಸಾದ್ (ವಿರೋಧ ಪಕ್ಷದ ನಾಯಕರು):- ಮಾನ್ಯ ಸಭಾಪತಿಯವರೇ, ನಾನು ಸುಮಾರು 10 ವರ್ಷಗಳಿಂದ ಆ ಸಮಿತಿಯಲ್ಲಿ ಇದ್ದೇನೆ. ಶೇಕಡ 19 ರಷ್ಟು ಸಹ ಮೀಸಲಾತಿ ತುಂಬಲು ಆಗಲಿಲ್ಲ. ಆದಾದ ನಂತರ within reservation ಕುರಿತು Rohini Commission ಬಂತು. ಅದರಲ್ಲಿ ಯಾರು ಇದ್ದರು? ತೋಳಗಳು ಮೀನುಗಳಿಗೆ ಸಾಕ್ಷಿ ನೀಡುವಂಥ ಕೆಲಸವಾಗಿತ್ತು. ಏಕೆಂದರೆ, ಆ ಸಮಿತಿಯಲ್ಲಿ ಮೇಲ್ವರ್ಗದವರೇ ಇದ್ದ ಪ್ರಯುಕ್ತ ಮೀಸಲಾತಿ ವಿರುದ್ಧವಾಗಿಯೇ ಅವರು ಕೆಲಸ ಮಾಡುತ್ತಾರೆ.

ಶ್ರೀ ಕೆ.ಎಸ್.ಈಶ್ವರಪ್ಪ:- ಮಾನ್ಯ ಸಭಾಪತಿಯವರೇ, ಇದೊಂದು ವಿಚಾರದಲ್ಲಿ ಮಾತ್ರ ನನಗೂ ಹಾಗೂ ಮಾನ್ಯ ವಿರೋಧ ಪಕ್ಷದ ನಾಯಕರಲ್ಲಿ ವ್ಯತ್ಯಾಸ ಇದೆ. ಎಲ್ಲಾ ರಾಜಕೀಯ ಪಕ್ಷದವರು ಸಹ ಹಿಂದುಳಿದವರಿಗೆ ಮೀಸಲಾತಿ ನೀಡುವಲ್ಲಿ ಸ್ವಲ್ಪ ಅಡ್ಡವಾಗಿದ್ದಾರೆ ಎನ್ನುವಂಥ ಭಾವನೆ ಮಾನ್ಯ ಬಿ.ಕೆ.ಹರಿಪ್ರಸಾದ್‌ರವರಿಗೆ ಏನಿದೆ, ಅದಕ್ಕೆ ನನ್ನ ವಿರೋಧ ಇದೆ. ಖಂಡಿತವಾಗಿ ಆ ರೀತಿ ಏನಿಲ್ಲ. ಕೆಲವು ರಾಜಕೀಯ ಪಕ್ಷಗಳಲ್ಲಿ, ಕೆಲವು ವ್ಯಕ್ತಿಗಳು ಆ ರೀತಿ ಇರಬಹುದೇ ವಿನಃ ಆ ವ್ಯಕ್ತಿಗಳ ಭಾವನೆಯೇ ರಾಜಕೀಯ ಪಕ್ಷಗಳ ಭಾವನೆಯಾಗಿರಲು ಸಾಧ್ಯವಿಲ್ಲ. ಅದರಲ್ಲಿಯೂ ನಮ್ಮ ಪಕ್ಷದವರಿಗಂತೂ ಬಿಲ್ ಕುಲ್ ಇಲ್ಲ. ಹಾಗಾಗಿ ಈಗಾಗಲೇ ಮಾನ್ಯ ವೈಸ್ ಛೀರ್ಮನ್‌ರವರು

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಹೇಳಿದ ಹಾಗೆ ಹಿಂದುಳಿದವರಿಗೆ ನ್ಯಾಯ ಒದಗಿಸುವಲ್ಲಿ ನಾಳೆ ದಿವಸ ಮಾನ್ಯ ಮುಖ್ಯಮಂತ್ರಿಯವರ ಸಮ್ಮುಖದಲ್ಲಿ ನಡೆಯುವ ಸಭೆಯಲ್ಲಿ ಅಂತಿಮ ತೀರ್ಮಾನವನ್ನು ತೆಗೆದುಕೊಳ್ಳುತ್ತೇವೆ.

ವೈಸ್ ಛೇರ್ಮನ್:- ಹೌದು. ನಾಡಿದ್ದು ಈ ವಿಷಯವನ್ನು ಮುಂದುವರೆಸೋಣ.

ಶ್ರೀ ಬಿ.ಕೆ.ಹರಿಪ್ರಸಾದ್:- ಮಾನ್ಯ ಸಭಾಪತಿಯವರೇ, ಮಾನ್ಯ ಕೆ.ಎಸ್. ಈಶ್ವರಪ್ಪನವರು ಹೇಳಿದ ಹಾಗೆ political parties ಎಂದರೆ, party policy ಬಗ್ಗೆ ನಾನು ಹೇಳಲಿಲ್ಲ. Individuals ಬಗ್ಗೆಯೇ ಹೇಳಿದ್ದು. ಅವರು ಹೇಳಿದ ಹಾಗೆ ಅವರ ಪಕ್ಷದಲ್ಲೆಯೂ ಮೀಸಲಾತಿ ವಿರುದ್ಧವಾಗಿದ್ದಾರೆ, ನಮ್ಮ ಪಕ್ಷದಲ್ಲೆಯೂ ಮೀಸಲಾತಿ ವಿರುದ್ಧವಾಗಿದ್ದಾರೆ ಅದು ಬೇರೆ ಪ್ರಶ್ನೆ. ಆದರೆ, ಹಿಂದುಳಿದವರಿಗೆ ನ್ಯಾಯ ಕೊಡಿಸಬೇಕೆಂದರೆ ಒಂದು stand ತೆಗೆದುಕೊಳ್ಳಬೇಕಾಗುತ್ತದೆ. ಏಕೆಂದರೆ, ಪಾಲಿಸಿ ವಿಚಾರ ಬಂದಾಗ ನಮ್ಮ ಪಕ್ಷದವರು ಯಾವತ್ತು ಸಹ ಮೀಸಲಾತಿ ವಿರುದ್ಧವಾಗಿ ಮಾತನಾಡಿಲ್ಲ. 1990ನೇ ಸಾಲಿನಲ್ಲಿ ಮಾಜಿ ಪ್ರಧಾನಮಂತ್ರಿಗಳಾದ ಅಟಲ್ ಬಿಹಾರಿ ವಾಜಪೇಯಿಯವರು ಇದ್ದಾಗ Constitution ಅನ್ನು review ಮಾಡಬೇಕೆಂದು ಸಮಿತಿಯ ರಚನೆಯಾಯಿತು. ಹಾಗಾಗಿ ಕೆಲವು ವಿಚಾರಗಳ ಮೇಲೆ ಚರ್ಚೆ ಮಾಡಲು ಹೋದರೆ, ಬಹಳ ಸಮಯವಾಗುತ್ತದೆ.

ಶ್ರೀ ಮರಿತಿಬ್ಬೇಗೌಡ:- ಮಾನ್ಯ ಸಭಾಪತಿಯವರೇ, ದಯವಿಟ್ಟು ಮಾನ್ಯ ಸಚಿವರು ಏನು ಹೇಳಿಕೆ ನೀಡಿದ್ದಾರೆ, ಅದಕ್ಕೆ ಸಂಬಂಧಿಸಿದಂತೆ, ಅಖತ ಉತ್ತರವನ್ನು ಕೊಡಿಸಿ.

ಶ್ರೀ ಕೆ.ಎಸ್.ಈಶ್ವರಪ್ಪ:- ದಾಖಲೆ ಇದೆ. ಮಾನ್ಯ ಸಭಾಪತಿಯವರಿಗೆ ಪತ್ರವನ್ನು ನೀಡಿದರೆ, ನಾಳೆ ಬೆಳಿಗ್ಗೆಯೇ ಉತ್ತರ ಸಿಗುತ್ತದೆ.

ವೈಸ್ ಛೇರ್ಮನ್:- ಈಗಾಗಲೇ ಸದನದ ದಾಖಲೆಯಲ್ಲಿ ವರದಿಯಾಗಿದೆ. ನಾಳೆ ಬೆಳಿಗ್ಗೆ 11.00 ಗಂಟೆ ಮಾನ್ಯ ಮುಖ್ಯಮಂತ್ರಿಗಳ ಸಭೆ ಕರೆಯಲಾಗಿದೆ, ಆಗ ಹೆಚ್ಚಿನ ಚರ್ಚೆ ಮಾಡಿ ಒಂದು ತೀರ್ಮಾನಕ್ಕೆ ಬನ್ನಿ.

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಆ) ವಿಷಯ:- ಬೆಂಗಳೂರು ನಗರದಲ್ಲಿರುವ ಹುಕ್ಕಾಬಾರ್, ಡ್ಯಾನ್ಸ್ ಬಾರ್, ಕ್ಯಾಸಿನೋ ಕಾರ್ಯ ವೈಖರಿ ಕುರಿತು.

ಶ್ರೀ ಪಿ.ಆರ್.ರಮೇಶ್ (ನಾಮನಿರ್ದೇಶನ ಹೊಂದಿದವರು):- ಮಾನ್ಯ ಸಭಾಪತಿಯವರೇ, ಅರ್ಧ ಗಂಟೆ ಕಾಲಾವಧಿ ಚರ್ಚೆ ಮೇಲೆ ಈ ವಿಷಯಕ್ಕೆ ಅವಕಾಶ ಕಲ್ಪಿಸಿದ್ದಕ್ಕಾಗಿ ಧನ್ಯವಾದಗಳನ್ನು ಸಲ್ಲಿಸುತ್ತೇನೆ. ಇವತ್ತಿನ ಯುವ ಪೀಳಿಗೆ ಅಥವಾ ಮುಂದಿನ ದಿನಗಳಲ್ಲಿ ನಮ್ಮ ದೇಶಕ್ಕೆ ಉತ್ತಮ ಪ್ರಜೆಗಳನ್ನು ತರುವಂಥದಾಗಬೇಕಾಗಿದ್ದು, ಇಂತಹ ವ್ಯವಸ್ಥೆಯಿಂದ ಬೆಂಗಳೂರು ನಗರದಲ್ಲಿ ಗಲ್ಲ-ಗಲ್ಲಯಲ್ಲಿ ಕ್ಲಬ್‌ಗಳಿದ್ದು, ಅದರ ಬಗ್ಗೆ ಜನರು ಮಾತನಾಡುತ್ತಿದ್ದಾರೆ. ಮಾನ್ಯ ಗೃಹ ಸಚಿವರು ದಿನಾಂಕ: 17.03.2022 ರಂದು ನಡೆದ ಪ್ರಶೋತ್ತರ ವೇಳೆಯಲ್ಲಿ ನೀಡಿದಂಥ ಉತ್ತರದಲ್ಲಿ “ಹುಕ್ಕಾ ಬಾರ್ ನಡೆಸಲು ಅನುಮತಿಯನ್ನು ಬಿ.ಬಿ.ಎಂ.ಪಿ. ವತಿಯಿಂದ ಲೈಡ್ ಲೈಸೆನ್ಸ್ ಪಡೆದು ಹಾಗೂ ಮಾನ್ಯ ಉಚ್ಚ ನ್ಯಾಯಾಲಯದ ಆದೇಶದ ಮೇರೆಗೆ ಕಾರ್ಯನಿರ್ವಹಿಸುತ್ತಿದ್ದು, ಬೆಂಗಳೂರು ಪೊಲೀಸ್ ವತಿಯಿಂದ ಹುಕ್ಕಾ ಬಾರ್ ನಡೆಸಲು ಪರವಾನಗಿ ವ್ಯವಸ್ಥೆ ಇರುವುದಿಲ್ಲ ಮತ್ತು ರಿಕ್ರಿಯೇಷನ್ ಕ್ಲಬ್‌ಗಳಿಗೆ ರಿಜಿಸ್ಟ್ರಾರ್, ಸಹಕಾರ ಸಂಘ ಇಲಾಖಾ ವತಿಯಿಂದ ಪರವಾನಗಿ ಪಡೆದು, ಮಾನ್ಯ ಉಚ್ಚ ನ್ಯಾಯಾಲಯದ ಆದೇಶದ ಮೇರೆಗೆ ಕಾರ್ಯನಿರ್ವಹಿಸುತ್ತಿವೆ” ಎಂದು ತಿಳಿಸಿದ್ದರು. ಅಂದರೆ ಅದರಲ್ಲಿ ಸ್ಪಷ್ಟವಾಗಿ ತಿಳಿಸಿರುವಂತೆ ಬಿ.ಬಿ.ಎಂ.ಪಿ. ರವರು ಹುಕ್ಕಾ ಬಾರ್‌ಗೆ ಲೈಡ್ ಲೈಸೆನ್ಸ್ ನೀಡುತ್ತಾರೆ ಮತ್ತು ರಿಕ್ರಿಯೇಷನ್ ಕ್ಲಬ್‌ಗೆ ಸಹಕಾರ ಸಂಘದ ಇಲಾಖೆಯವರು ಪರವಾನಗಿ ನೀಡುತ್ತಾರೆ. ಹಾಗೆಯೇ ಇವೆರಡೂ ಕ್ಲಬ್‌ಗಳಿಗೂ ಸೂಕ್ತವಾದಂಥ ಆದೇಶವನ್ನು ಮಾನ್ಯ ಉಚ್ಚ ನ್ಯಾಯಾಲಯ ನೀಡುತ್ತದೆ.

ಮಾನ್ಯ ಉಚ್ಚ ನ್ಯಾಯಾಲಯವು ನೀಡಿದ ಆದೇಶದ ಮೇರೆಗೆ ಆ ಕ್ಲಬ್‌ಗಳು ಸಂಪೂರ್ಣವಾಗಿ ರಾಜ್ಯವನ್ನು ಆಳುತ್ತಿವೆ. ಅದರ ಅರ್ಥವೇನೆಂದರೆ, ಆ ಕ್ಲಬ್‌ಗಳನ್ನು ತಡೆಹಿಡಿಯುವಂಥವರು ಯಾರೂ ಇಲ್ಲ. ಹುಕ್ಕಾ ಬಾರ್ ಮತ್ತು ರಿಕ್ರಿಯೇಷನ್ ಕ್ಲಬ್‌ಗಳಲ್ಲಿ ಸಣ್ಣ-ಪುಟ್ಟವು ಏನಾದರೂ ಸಿಕ್ಕಿದರೆ,... ನಮ್ಮ ಬೆಂಗಳೂರಿನಲ್ಲಿ ಹುಕ್ಕಾಬಾರ್ ಕ್ಲಬ್‌ಗಳು 68 ಇವೆ ಎಂದು ಹೇಳಿದ್ದು, ರಿಕ್ರಿಯೇಷನ್ ಕ್ಲಬ್‌ಗಳು 49

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಇವೆ ಎಂದು ಹೇಳಿದ್ದಾರೆ. ತಾವು ಸಹ ಬೆಂಗಳೂರು ನಗರವನ್ನು ಚೆನ್ನಾಗಿ ನೋಡಿದ್ದೀರಿ. ಹಾಗಾದರೆ, ಬೆಂಗಳೂರಿನಲ್ಲಿ ರಿಕ್ರಿಯೇಷನ್ ಕ್ಲಬ್‌ಗಳು ಕೇವಲ 49 ಮಾತ್ರ ಇವೆಯೇ? ಗಲ್ಲ-ಗಲ್ಲಗಳಲ್ಲಿಯೂ ನಾಲ್ಕು ಕ್ಲಬ್‌ಗಳಿವೆ. Unauthorised clubs ಎಷ್ಟಿವೆ? ಈ ಕ್ಲಬ್‌ಗೆ ಸಹಕಾರ ಇಲಾಖೆಯವರು ಪರವಾನಗಿಯನ್ನು ನೀಡಬಹುದು. ಆದರೆ, ಗಾಂಧಿ ನಗರದ ವ್ಯಾಪ್ತಿಯಲ್ಲಿ ನೋಡಿದರೆ ಸುಮಾರು 200 ರಿಂದ 300 ರಿಕ್ರಿಯೇಷನ್ ಕ್ಲಬ್‌ಗಳು ನಮಗೆ ಕಾಣಿಸುತ್ತವೆ. ಹಾಗಾಗಿ ನನ್ನ ಪ್ರಕಾರ ಗಲ್ಲ-ಗಲ್ಲಗಳಲ್ಲಿಯೂ ರಿಕ್ರಿಯೇಷನ್ ಕ್ಲಬ್‌ಗಳಿವೆ. ಈ ರಿಕ್ರಿಯೇಷನ್ ಕ್ಲಬ್‌ಗಳನ್ನು carrom board ಆಟವಾಡಲು, ಮತ್ತೊಂದು ಆಟಕ್ಕೆ ಬಳಸಿಕೊಳ್ಳುತ್ತಾರೆ. ಆದರೆ, ಅಲ್ಲ ಯಥೇಚ್ಛವಾಗಿ ಜೂಜಾಟವೇ ನಡೆಯುತ್ತಿದ್ದು, ಜೂಜು ಬಿಟ್ಟರೆ ಬೇರೆ ಯಾವುದೇ ಆಟವಿಲ್ಲ. ಗಾಂಧಿನಗರದಲ್ಲಿ ರಿಕ್ರಿಯೇಷನ್ ಕ್ಲಬ್ ಬಗ್ಗೆ ಒಬ್ಬರು ನನಗೆ ಹೇಳುತ್ತಿದ್ದರು. ನಾನು ಯಾವತ್ತು ಆ ಕ್ಲಬ್ ಒಳಗೆ ಹೋಗುವುದಾಗಲ, ಇಸ್ವೀಟ್ ಆಟವಾಡುವುದಾಗಲ ಮಾಡಿಲ್ಲ. ಹಾಗೆಂದು ಅಲ್ಲ ಹೋಗುವುದೇ ತಪ್ಪು ಎನ್ನುವುದು ನನ್ನ ಭಾವನೆಯಾಗಿಲ್ಲ, sincerely ನನಗೆ ಇಸ್ವೀಟ್ ಆಟವಾಡಲು ಬರುವುದಿಲ್ಲ. ಬೇರೆ ಯಾರಾದರೂ ಆಟವಾಡುತ್ತಿದ್ದರೆ ಅದನ್ನು ನೋಡುತ್ತೇನೆ ಅಷ್ಟೇ. ಕೆಲವರ ಹೆಸರನ್ನು ನಾನು ಉಲ್ಲೇಖಿಸಲು ಬಯಸುವುದಿಲ್ಲ. ಇದರಲ್ಲಿ ಬಹಳ ಮುಖ್ಯವಾದಂಥ ವಿಚಾರವೇನೆಂದರೆ, ಕೆಲವು ರಿಕ್ರಿಯೇಷನ್ ಕ್ಲಬ್‌ಗಳಲ್ಲಿ ಪ್ರತಿದಿನ ಸುಮಾರು 5.00 ಲಕ್ಷ ರೂಪಾಯಿ kitty ಹಣವನ್ನು ಸಂಗ್ರಹಣೆ ಮಾಡುತ್ತಾರೆ, ಆ kitty ಹಣವು ಸಂಸ್ಥೆಗೆ ಸೇರುತ್ತದೆ.

ಇಂತಹ ಒಂದು ವ್ಯವಸ್ಥೆಯಿಂದ ಕೂಡಿರುವ ರಿಕ್ರಿಯೇಷನ್ ಕ್ಲಬ್‌ಗಳು ಬೆಂಗಳೂರು ನಗರದಲ್ಲಿ ಯಥೇಚ್ಛವಾಗಿದೆ. ದೂರದ ಊರುಗಳಿಂದ ಬಂದು ಸಹ ಈ ಕ್ಲಬ್‌ಗಳಲ್ಲಿ ಆಟವಾಡುತ್ತಾರೆ. ಇದೊಂದು ರೀತಿ ದಂಧೆಯಾಗಿದ್ದು, ಎಷ್ಟೋ ಮನೆಗಳು ಹಾಳಾಗಿವೆ, ಎಷ್ಟೋ ಸಂಸಾರಗಳು ಬೀದಿಗೆ ಬಂದಿದೆ. ಉತ್ತಮ ಜೀವನವನ್ನು ನಡೆಸುತ್ತಿದ್ದಂಥ ಎಷ್ಟೋ ಜನರು ಸಹ ಈ ಕ್ಲಬ್‌ಗಳಿಂದ ಎಲ್ಲವನ್ನೂ ಸಂಪೂರ್ಣವಾಗಿ ಕಳೆದುಕೊಂಡು ಮನೆ ಮಂದಿಗಳೆಲ್ಲಾ ನೇಣಿಗೆ ಶರಣಾಗುವಂಥ ಸಮಸ್ಯೆ ನಮ್ಮ ಮುಂದೆ ಸಾಮಾಜಿಕವಾಗಿ ಕಾಣುತ್ತಿದೆ. ಈ ರಿಕ್ರಿಯೇಷನ್ ಕ್ಲಬ್‌ಗಳಿಂದ ಇಂತಹ ಒಂದು ಸಮಸ್ಯೆ ಇದೆ. ಅದೇ ರೀತಿ ಹುಕ್ಕಾ ಬಾರ್ ಕ್ಲಬ್ ಬಗ್ಗೆ ಹೇಳುವುದಾದರೆ, ನಾನು ಸಹ ವಿಶ್ವೇಶ್ವರಪುರಂನಲ್ಲಿ 20

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ವರ್ಷಗಳ ಕಾಲ ಕೌನ್ಸಿಲರ್ ಆಗಿ ಕರ್ತವ್ಯ ನಿರ್ವಹಿಸಿದ್ದು, ಆ ಸಂದರ್ಭದಲ್ಲಿ ಯಾವುದೇ ಬಾರ್ ಅಂಡ್ ರೆಸ್ಟೋರೆಂಟ್‌ಗಳಿಗೆ ಅವಕಾಶ ಇರಲಿಲ್ಲ. ಆದರೆ, ಇವತ್ತಿನ ದಿವಸ ವಿಶ್ವೇಶ್ವರಪುರಂ ಮತ್ತು ಬಸವನಗುಡಿ ಸರ್ಕಲ್‌ನಲ್ಲಿ ಹುಕ್ಕಾ ಬಾರ್ ಕ್ಲಬ್‌ಗಳಿವೆ ಎಂದು ಅಲ್ಲಿಯ residents ಹೇಳುತ್ತಾರೆ. ಬೆಳಗ್ಗೆಯಿಂದ ಸಂಜೆಯವರೆಗೂ ಆ ಕ್ಲಬ್‌ನಲ್ಲಿ ಹುಡುಗರು ಇರುತ್ತಾರೆ. ಹುಕ್ಕಾ ಬಾರ್ ಎಂದರೆ, ಗಾಂಜಾ ಸೇವನೆ ಮಾಡುವಂಥದ್ದಾಗಿದೆ. ಜೊತೆಗೆ ಬೇರೆ ಚಟುವಟಿಕೆಗಳು ಅಲ್ಲಿ ನಡೆಯುತ್ತಿವೆ. ಇದೊಂದು ರೀತಿಯಲ್ಲಿ center for all types of illegal things. ಎಲ್ಲಾ ರೀತಿಯ ಕೆಟ್ಟ ಚಟುವಟಿಕೆಗಳಿಗೆ ಕೇಂದ್ರ ಬಂದುವಾಗಿ ಈ ಹುಕ್ಕಾ ಬಾರ್ ನಡೆಯುತ್ತಿವೆ. ಅಲ್ಲಿಗೆ ಬರುವಂಥವರು ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳು, drop outs, different professions ನಲ್ಲರುವವರು ಇಲ್ಲಿಗೆ ಬರುತ್ತಾರೆ. ಹಾಗಾಗಿ, ಎಲ್ಲರಿಗೂ ಸಹ ಹುಕ್ಕಾಬಾರ್ attraction center ರೀತಿ ಆಗಿದೆ. ಇಂತಹ centers ನಾನು ನೋಡದೇ ಇರುವಂಥ, ಕೇಳದೇ ಇರುವಂಥ ಏರಿಯಾಗಳಲ್ಲಿಯೂ ಸ್ಥಾಪನೆಯಾಗಿವೆ. ದಯವಿಟ್ಟು ಮಾನ್ಯ ಗೃಹ ಸಚಿವರು ಇದರ ಬಗ್ಗೆ ಪರಿಶೀಲನೆ ಮಾಡಬೇಕು. ಬಸವನಗುಡಿ ಪೊಲೀಸ್ ಠಾಣೆ ಅಮಿಟ್ ಬರುತ್ತದೆಯೋ ಅಥವಾ ವಿಶ್ವೇಶ್ವರಪುರಂ ಪೊಲೀಸ್ ಠಾಣೆ ಅಮಿಟ್ ಬರುತ್ತದೆಯೋ ನೋಡಬೇಕು. ಅಲ್ಲಿ ಒಂದು ಬಾರ್ಡರ್ ಬರುತ್ತದೆ. ಆ ಕಡೆ ಬಂದರೆ, ಬಸವನಗುಡಿ ಪೊಲೀಸ್ ಠಾಣೆ ಬರುತ್ತದೆ, ಈ ಕಡೆಯಿಂದ ಹೋದರೆ ವಿಶ್ವೇಶ್ವರಪುರಂ ಪೊಲೀಸ್ ಠಾಣೆ ಬರುತ್ತದೆ. ಕೋರಮಂಗಲ, ಜಯನಗರ, ಕನಕಪುರ ರಸ್ತೆ ಎಲ್ಲಾ ಕಡೆಯೂ ಹುಕ್ಕಾ ಬಾರ್‌ಗಳಿವೆ. ಅದರಲ್ಲಿಯೂ ಯಥೇಚ್ಛವಾಗಿ ಬೆಂಗಳೂರಿನಲ್ಲಿ ಬೇಕಾದಷ್ಟು ಹುಕ್ಕಾ ಬಾರ್‌ಗಳಿದ್ದು, ಮಾನ್ಯ ಗೃಹ ಸಚಿವರು ಕೇವಲ 68 ಹುಕ್ಕಾ ಬಾರ್‌ಗಳಿವೆ ಎಂದು ಮಾಹಿತಿ ನೀಡಿದ್ದಾರೆ. ಅವರಿಗೆ ಯಾವುದೇ ರೀತಿಯ ಲೈಸೆನ್ಸ್ ನೀಡಿಲ್ಲವೆಂದರೂ, ಯಾವ ರೀತಿ 68 ಹುಕ್ಕಾ ಬಾರ್‌ಗಳಿವೆ ಎಂದು ಮಾಹಿತಿ ನೀಡಿದ್ದಾರೆ ಎಂಬುದು ನನಗೆ ಗೊತ್ತಾಗುತ್ತಿಲ್ಲ.

(ಮುಂದು)

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

(721) 29.03.2022/6.40/ಎಸ್‌ಕೆ-ಕೆಎಸ್

ಶ್ರೀ ಪಿ.ಆರ್. ರಮೇಶ್ (ಮುಂದು):-

Unauthorized ಆಗಿರುವುದು ಎಷ್ಟಿದೆ ಎಂಬುದು ಗೊತ್ತಿಲ್ಲ. ಪೋಲೀಸ್ ಇಲಾಖೆಯವರು ಸತ್ಯಕ್ಕೆ ದೂರವಾದಂತಹ ಸಂಖ್ಯೆಯನ್ನು ಕೊಟ್ಟಿದ್ದಾರೆ. ಬಿ.ಬಿ.ಎಂ.ಪಿ. ಹಾಗೂ RCS (Registrar of Co-operative Societies) ನೀಡುವಂತಹ license ಮೇಲೆ ಇವುಗಳಿವೆ. ಇದರ ಮೇಲೆ ನಿಮಗೆ ನಿಯಂತ್ರಣವಿಲ್ಲ, ಏಕೆಂದರೆ, ಮಾನ್ಯ ಉಚ್ಚ ನ್ಯಾಯಾಲಯ intervention ಆಗಿ, ಪದೇ ಪದೇ ತೊಂದರೆ ಕೊಡಬೇಡಿ ಎಂದು directions ಕೊಟ್ಟಿರುವಂತಹದ್ದು. Recreation clubs ಎಂದರೆ, ಉತ್ತಮವಾದಂತಹ ಆಟಗಳು ಮತ್ತು ಮನಸ್ಸನ್ನು ಉಲ್ಲಾಸ ಹಾಗೂ ಉತ್ಸಾಹ ಮಾಡುವುದಕ್ಕೆ recreate ಮಾಡುವಂತಹದ್ದು. ಇದನ್ನು ನಾವು brainstorming ಎಂದು ಹೇಳಬಹುದು. ಮನಸ್ಸನ್ನು ಉಲ್ಲಾಸ ಮಾಡುವಂತಹದ್ದಕ್ಕೆ recreations ಇರಬಹುದು. ಆದರೆ ಇಲ್ಲ ಯಥೇಚ್ಛವಾಗಿ ಬೇರೆ ಬೇರೆ ಚಟುವಟಿಕೆಗಳು ನಡೆಯುತ್ತವೆ. ಅದೇ ರೀತಿ ಹುಕ್ಕಾ ಬಾರ್. Hookah bar ನಲ್ಲ ganja ಸಹ ದೊರೆಯುತ್ತದೆ. ಇಲ್ಲ ಒಂದು ರೀತಿ ಗಾಂಜಾವನ್ನು promote ಮಾಡುವಂತಹದ್ದಾಗಿದೆ. ಆದರೂ ಸಹ COPTA (Cigarettes and Other Tobacco Products Act) ಅಡಿಯಲ್ಲಿ ಕೆಲವು ಪ್ರಕರಣಗಳನ್ನು ತೆಗೆದುಕೊಂಡಿದ್ದೇವೆಂದು ಹೇಳಿದ್ದಾರೆ. 2020 ರಲ್ಲಿ ಹುಕ್ಕಾ ಬಾರ್ ಮೇಲೆ ಹತ್ತು ಪ್ರಕರಣಗಳ ಮೇಲೆ ಕ್ರಮ ತೆಗೆದುಕೊಂಡಿದ್ದಾರೆ. 2021 ರಲ್ಲಿ ಹುಕ್ಕಾ ಬಾರ್ ಮೇಲೆ ಇಪ್ಪತ್ತೈದು ಪ್ರಕರಣಗಳ ಮೇಲೆ ಕ್ರಮ ತೆಗೆದುಕೊಂಡಿದ್ದೇವೆಂದು ಹೇಳಿದ್ದಾರೆ. ಈ ವರ್ಷ ಇನ್ನೂ ಮುಗಿದಿಲ್ಲ. ಆದರೂ ಕೂಡ ಐದು ಪ್ರಕರಣಗಳ ಮೇಲೆ ಕ್ರಮ ತೆಗೆದುಕೊಂಡಿದ್ದೇವೆಂದು ಹೇಳಿದ್ದಾರೆ. ಈಗಾಗಲೇ ಆರವತ್ತೂರು recreation clubs ಮೇಲೆ ಕ್ರಮ ತೆಗೆದುಕೊಂಡಿದ್ದೇವೆಂದು ಹೇಳಿದ್ದಾರೆ. recreation clubs ಒಟ್ಟು 49 ಇರುವುದು ಎಂದು ಉತ್ತರವನ್ನು ಕೊಟ್ಟಿದ್ದಾರೆ. ಆದರೆ, 2020 ರಲ್ಲಿ ಆರವತ್ತೂರು ಕಲ್ಬೆಗಳ ಮೇಲೆ ಕ್ರಮ ತೆಗೆದುಕೊಂಡಿದ್ದಾರೆ. 2021 ರಲ್ಲಿ ಮೂವತ್ತೂರು ಕ್ಲಬ್‌ಗಳ ಮೇಲೆ ಕ್ರಮ ತೆಗೆದುಕೊಂಡಿದ್ದಾರೆ. 2022 ರಲ್ಲಿ ನಾಲ್ಕು ಕ್ಲಬ್‌ಗಳ ಮೇಲೆ ಕ್ರಮ ತೆಗೆದುಕೊಂಡಿದ್ದಾರೆ. ನನಗೆ ನೀಡಿರುವ ಮಾಹಿತಿಯ ಪ್ರಕಾರ ಈ ಮೇಲಿನಂತೆ ವಿವರಗಳನ್ನು

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ವಿವರಿಸಲಾಗಿದೆ. ಅಂಕಿ-ಅಂಶಗಳ ಪ್ರಕಾರ ಬೆಂಗಳೂರಿನಲ್ಲಿ ನಲವತ್ತೊಂಭತ್ತು recreation clubs ಇದೆ. ಇದರಲ್ಲಿ authorized clubs ಎಷ್ಟಿವೆ? RCS ನಿಂದ ಪಡೆದಂತಹ license ಎಷ್ಟು? ಇದರ ಬಗ್ಗೆ ಮಾಹಿತಿಯಿಲ್ಲ. ಹಾಗಾಗಿ, ನಾನು ತಮ್ಮ ಮೂಲಕ ಮಾನ್ಯ ಗೃಹ ಸಚಿವರಿಗೆ ವಿನಂತಿ ಮಾಡುವುದೇನೆಂದರೆ, ಈ ಬೆಂಗಳೂರು ಕೇಂದ್ರವನ್ನು ಸಮಾಜಘಾತುಕರಿಂದ ಮುಕ್ತಗೊಳಿಸಿ, ನಮ್ಮ ಮಕ್ಕಳಿಗೆ ಸಮಾಜದಲ್ಲಿ ಒಳ್ಳೆಯ ವಾತಾವರಣ ಮತ್ತು ಪರಿಸರದಲ್ಲಿ ಬೆಳೆಸುವುದಕ್ಕೆ, ಸರ್ಕಾರ ಒಳ್ಳೆಯ ವಾತಾವರಣ ಕಲ್ಪಿಸಿಕೊಡುವುದಕ್ಕೆ ಏನೇನು ಕ್ರಮಗಳಿವೆ, ಅವುಗಳನ್ನೆಲ್ಲ ದಯವಿಟ್ಟು ಮಾಡಿ. ಅಲ್ಲಿ ಚಟುವಟಿಕೆ ನಡೆಯುತ್ತಿರುವ ಬಗ್ಗೆ ಮಾನ್ಯ ನ್ಯಾಯಾಲಯಕ್ಕೆ ಹೇಳಬಹುದಾಗಿತ್ತು. ಇಂತಹ ಚಟುವಟಿಕೆಗಳು ನಡೆಯುತ್ತಿದ್ದು, ಇದನ್ನು ಮಾನ್ಯ ನ್ಯಾಯಾಲಯದ ಮುಂದೆ ಗಮನಕ್ಕೆ ತರದೇ ಇರುವುದರಿಂದ, ನ್ಯಾಯಾಲಯದಿಂದ ಆದೇಶ ಮಾಡಿದೆ. ನ್ಯಾಯಾಲಯದಿಂದ suppression of facts ಇರುತ್ತದೆ. ನಾವು ನ್ಯಾಯಾಲಯಕ್ಕೆ ಏನು ಕೊಡುತ್ತೇವೆಯೋ, ಅದರ ಮೇಲೆ ಮಾನ್ಯ ನ್ಯಾಯಾಲಯ ಆದೇಶ ಕೊಡುತ್ತದೆ. ಮಾನ್ಯ ನ್ಯಾಯಾಲಯಕ್ಕೆ ಸರಿಯಾದಂತಹ ಮಾಹಿತಿಯನ್ನು ಕೊಟ್ಟಾಗ, ಖಂಡಿತವಾಗಿಯೂ ಅದು ಸಂಪೂರ್ಣವಾಗಿ ವಿಶ್ಲೇಷಣೆ ಮಾಡಿ, ಸರಿಯಾದಂತಹ ಕ್ರಮಗಳನ್ನು ತೆಗೆದುಕೊಳ್ಳುವುದಕ್ಕೆ ಮಾನ್ಯ ನ್ಯಾಯಾಲಯ ಆದೇಶ ಕೊಡುತ್ತದೆ. ದಯವಿಟ್ಟು, ಇದರ ಬಗ್ಗೆ ಮಾನ್ಯ ಗೃಹ ಸಚಿವರು ಗಂಭೀರವಾಗಿ ತೆಗೆದುಕೊಳ್ಳುವಂತಹದ್ದು ಬಹಳ ಮುಖ್ಯವಿದೆ.

ಶ್ರೀ ಮರಿತಿಬ್ಬೇಗೌಡ (ಶಿಕ್ಷಕರ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ಇದು ಬಹಳ ಅತ್ಯಂತ ಗಂಭೀರವಾದ ವಿಚಾರವಾಗಿದೆ. ನಾವು ನೋಡಿದಂತೆ, ಬೆಂಗಳೂರು ನಗರದ ಬ್ರಿಗೇಡ್ ರೋಡ್‌ನಲ್ಲಿ ಈ ರೀತಿಯ ಎಲ್ಲಾ ಚಟುವಟಿಕೆಗಳು ನಡೆಯುತ್ತವೆ. ಈಗ ಬೆಂಗಳೂರು ನಗರವನ್ನು ಹೊರತುಪಡಿಸಿ, ಬೆಂಗಳೂರು ಹೊರ ವಲಯಕ್ಕೂ ಕೂಡ ಇದು ವ್ಯಾಪಿಸಿದೆ. ಬೆಂಗಳೂರು ಹೊರ ವಲಯದಲ್ಲರುವಂತಹ ಸುಮಾರು ಹದಿನೈದು-ಇಪ್ಪತ್ತು ಕಿಲೋ ಮೀಟರ್ ವಿಸ್ತೀರ್ಣದಲ್ಲರುವಂತಹ ಎಲ್ಲಾ ಹೋಟೆಲ್‌ಗಳು, ರೆಸಾರ್ಟ್‌ಗಳಲ್ಲಿ ವಾರಕ್ಕೆ ಎರಡು-ಮೂರು ಬಾರಿ ರಾತ್ರಿಗಳಲ್ಲಿ ನಡೆಯುವಂತಹ ವ್ಯವಸ್ಥೆಗಳ ಬಗ್ಗೆ ಪೊಲೀಸನವರಿಗೂ ಮತ್ತು ಇಲಾಖೆಯವರಿಗೂ ತಿಳಿದ ವಿಚಾರವಾಗಿದೆ. ಇದರ ಜೊತೆಗೆ ಸುಮಾರು 68 ಹುಕ್ಕಾ ಬಾರ್ ಹಾಗೂ 49 recreation clubs ಏನಿದೆ, ಇವುಗಳು

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಮಾನ್ಯ ನ್ಯಾಯಾಲಯದ ನಿರ್ದೇಶನ ಮತ್ತು ಆದೇಶದಂತೆ ಅನುಮತಿ ತೆಗೆದುಕೊಂಡಿದ್ದಾರೆ ಎಂಬುದರ ಬಗ್ಗೆ ಕೊಟ್ಟಿರಬಹುದು, ಆದರೆ, ಇವು ಸಂಖ್ಯೆಯಲ್ಲಿ ದ್ವಿಗುಣಗೊಂಡು ಹೆಮ್ಮಾರವಾಗಿ ಬೆಳೆದಿದೆ. ಅನಧಿಕೃತವಾಗಿ ಹುಕ್ಕಾ ಬಾರ್ ಮತ್ತು ರಿಕ್ರಿಯೇಷನ್ ಕ್ಲಬ್‌ಗಳು ಎಷ್ಟು ಎಂಬುದರ ಬಗ್ಗೆ ಪೊಲೀಸ್‌ನವರಿಗೆ ಮಾಹಿತಿ ಇದೆ. ಆದರೆ ಅವರು ಧೈರ್ಯವಾಗಿ ಉತ್ತರ ಕೊಡುವುದಕ್ಕಾಗಿಲ್ಲ. ಮಾನ್ಯ ಸಭಾಪತಿಯವರೇ, ದಯಮಾಡಿ, ಮಾನ್ಯ ಗೃಹ ಸಚಿವರೇ, ತಮ್ಮ ಇಲಾಖೆಯ ಸಿಬ್ಬಂದಿಯನ್ನು ಜೊತೆಗೆ ಕರೆದುಕೊಳ್ಳದೇ, ಇಂದು ಅಥವಾ ನಾಳೆ ಸಂಜೆ 7 ಗಂಟೆಗೆ Church street ಅಥವಾ ಬ್ರಿಗೇಡ್ ರಸ್ತೆಗೆ ಸುಮ್ಮನೆ ವಾಕ್ ಹೋಗಿ. ಮಾನ್ಯ ಸದಸ್ಯರಾದ ಮಾನ್ಯ ಪಿ.ಆರ್. ರಮೇಶ್‌ವರವರು ಹೇಳಿದಂತೆ ಬೆಂಗಳೂರಿನ ಗಲ್ಲ ಗಲ್ಲಗಳಲ್ಲಿ ಹುಕ್ಕಾ ಬಾರ್ ವ್ಯಾಪಕವಾಗಿದೆ. ಅಲ್ಲಿಗೆ ಹೋದರೆ, ಆ ಹುಕ್ಕಾ ಬಾರ್ ಮತ್ತು ರಿಕ್ರಿಯೇಷನ್ ಕ್ಲಬ್‌ಗಳಲ್ಲಿ ಕೆಲಸ ಮಾಡುವ ಹುಡುಗರು, ಸಪ್ಲೆಯರ್ಸ್ ಎಲ್ಲರೂ ನಮ್ಮ ಬಳಿ ಬಂದು, “ಸುಮ್ಮನೆ ಡ್ಯಾನ್ಸ್ ನೋಡಿ ಸಾರ್ ಇಷ್ಟವಾದರೆ, ” ಎನ್ನುತ್ತಾರೆ. ಜೊತೆಗೆ ಒಂದು ಪಟ್ಟಿಯನ್ನು ಸಹ ಇಟ್ಟುಕೊಂಡಿರುತ್ತಾರೆ.

ಶ್ರೀ ಯು.ಜಿ. ವೆಂಕಟೇಶ್ (ನಾಮನಿರ್ದೇಶನವನ್ನು ಹೊಂದಿದವರು):- ಮಾನ್ಯ ಮರಿತಿಬ್ಬೇಗೌಡರೇ ಒಂದು ನಿಮಿಷ. ನಾನು ಹೆಚ್ಚಿಗೆ ಮಾತನಾಡುವುದಕ್ಕೆ ಹೋಗುವುದಿಲ್ಲ. ಮಾನ್ಯ ಗೃಹ ಸಚಿವರಾದ ಮಾನ್ಯ ಅರಗ ಜ್ಞಾನೇಂದ್ರರವರು ಬಹಳ ಒಳ್ಳೆಯವರು ಎಂದು ಮಾನ್ಯ ಆಯನೂರು ಮಂಜುನಾಥ್‌ರವರು ಯಾವಾಗಲೂ ಹೇಳುತ್ತಿರುತ್ತಾರೆ. ಪಾಪ, ನೀವು ಅವರನ್ನು ಕೆಡಸಬೇಕೆಂದು ಮಾಡಿದ್ದೀರಿ.

ವೈಸ್ ಛೀರ್ಮನ್:- ಅಲ್ಲಿಗೆ ಅವರೊಬ್ಬರನ್ನೇ ಹೋಗುವುದಕ್ಕೆ ಹೇಳುತ್ತಾರೆ. ಅವರ ಜೊತೆಯಲ್ಲಿ ಇವರು ಯಾರು ಹೋಗುವುದಿಲ್ಲವಂತೆ.

ಶ್ರೀ ಎನ್. ರವಿಕುಮಾರ್:- ಮಾನ್ಯ ಮರಿತಿಬ್ಬೇಗೌಡರೇ, ಇಷ್ಟಾದರೆ ಎನ್ನವ ಬಗ್ಗೆ ಹೇಳುತ್ತಿದ್ದೀರಾ. ಯಾವತ್ತಾದರೂ ಇಷ್ಟವಾಗಿತ್ತು ಎಂದು ತಾವು ಅಲ್ಲಿಗೆ ಹೋಗಿದ್ದೀರಾ?

ಡಾ. ಕೆ. ಗೋವಿಂದರಾಜ್:- ಮಾನ್ಯ ಸಭಾಪತಿಯವರೇ, ಒಂದು ನಿಮಿಷ.

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ವೈಸ್ ಛೀಮನ್:- ಮಾನ್ಯ ಗೋವಿಂದರಾಜ್‌ರವರೇ, ಅವರು ಮಾತನಾಡುವುದನ್ನು ಮುಗಿಸಲಿ. ಆನಂತರ ತಾವು ಮಾತನಾಡಿ.

ಡಾ. ಕೆ. ಗೋವಿಂದರಾಜ್ (ವಿಧಾನಸಭೆಯಿಂದ ಚುನಾಯಿತರಾದವರು):- ಮಾನ್ಯ ಸಭಾಪತಿಯವರೇ, ಮಾನ್ಯ ಗೃಹಸಚಿವರಿಗೆ ನಾನು ಈಗಾಗಲೇ ಬರವಣಿಗೆಯಲ್ಲಿ ಪತ್ರವನ್ನು ಕೊಟ್ಟಿದ್ದೇನೆ. ಅವರು ಅದರ ಮೇಲೆ ಕ್ರಮ ತೆಗೆದುಕೊಂಡಿರಬಹುದು. ಇಲ್ಲಿ ಒಂದೇ ಸಮಸ್ಯೆ ಏನಾಗಿದೆ ಎಂದರೆ, ತಾವು ಆ ಪತ್ರವನ್ನು Commissioner ಗೆ ಕಳುಹಿಸುತ್ತೀರಾ. Commissioner ನವರು ಅದಕ್ಕೆ ಒಂದು ಸಹಿ ಹಾಕಿ, ಪಿ.ಎ. ಹತ್ತಿರ ಅಥವಾ clerk ಹತ್ತಿರ ಕೊಡುತ್ತಾರೆ. ಅಲ್ಲಿ ಒಂದು ಪದ್ಧತಿ ಇದೆ. clerk ಹತ್ತಿರ ಕೊಟ್ಟಾಗ, ಅವರು ಏನು ಮಾಡುತ್ತಾರೆಂದರೆ, ಎಲ್ಲಾ ಪೊಲೀಸ್ ಸ್ಟೇಷನ್‌ಗಳಿಗೆ ಒಂದು ನಿಯಮಿತ ವ್ಯವಸ್ಥೆಯಂತೆ ಬರೆದು ಹಾಕುತ್ತಾರೆ. ಈ ರೀತಿ ಘಟನೆ ಎಲ್ಲೆಯೂ ನಡೆದಿಲ್ಲ ಎಂದು ಎಲ್ಲಾ ಪೊಲೀಸ್ ಸ್ಟೇಷನ್‌ನವರು ಎಲ್ಲದಕ್ಕೂ ಒಂದು compliance report ಹಾಕಿಬಿಡುತ್ತಾರೆ. ಅದು ಅಲ್ಲಿಗೆ ಮುಗಿಯಿತು. ಎಲ್ಲಾ ಕಡೆ ಏನು ನಡೆಯುತ್ತಿದೆ ಎನ್ನುವುದರ ಬಗ್ಗೆ ಆಯಾಯ ಸಂಬಂಧಪಟ್ಟ ಎ.ಸಿ.ಪಿ., ಡಿ.ಸಿ.ಪಿ., ರವರ ಗಮನಕ್ಕೆ ತರಬೇಕು. ಇವರು ಏನು ಮಾಡುತ್ತಾರೆಂದರೆ, ಇನ್ಸ್‌ಪೆಕ್ಟರ್ ಪಿ.ಎ.ಗಳು ಬರೆಯುತ್ತಾರೆ. ಅದು ಅಲ್ಲಿಂದ ಅಲ್ಲಿಗೆಯೇ ಮುಚ್ಚಿ ಹೋಗುತ್ತದೆ. ಅವರು ನಿಮಗೂ ಕೂಡ report ಕೊಡುವುದಿಲ್ಲ. ನಾವು ಕೊಟ್ಟಿರುವ complaint ಗೆ ನಮಗೊಂದು ಪತ್ರವನ್ನು ಬರೆಯುತ್ತಾರೆ. ಎರಡನೆಯದಾಗಿ, ಮುಖ್ಯವಾಗಿ ಶಾಲಾ-ಕಾಲೇಜುಗಳು ಮತ್ತು ಪಾರ್ಕ್‌ಗಳು. ಈ ಪಾರ್ಕ್ ಹತ್ತಿರ ಹನ್ನೊಂದು ಗಂಟೆಯಷ್ಟು ಹೊತ್ತಿನಲ್ಲಿ ಗಾಂಜಾ ಸರಬರಾಜು ಮಾಡುವವರು ಸೈಕಲ್ ಮೇಲೆ ಬರುತ್ತಾರೆ. ಇದನ್ನು ಮಾಫಿನಲ್ಲಿರುವ ಪೊಲೀಸರು ಗಮನಹರಿಸಿದರೆ, ಖಂಡಿತ ಒಳ್ಳೆಯದಾಗುತ್ತದೆ.

ಶ್ರೀ ಪಿ.ಆರ್. ರಮೇಶ್:- ಸಿ.ಎಂ. ಮನೆಯ ಹತ್ತಿರ ಪೊಲೀಸ್‌ನವರೇ ಮಾರುತ್ತಾರಲ್ಲ.

ಡಾ. ಕೆ. ಗೋವಿಂದರಾಜ್:- ಮಾನ್ಯ ಸಭಾಪತಿಯವರೇ, ನಾನು ಅದರ ಬಗ್ಗೆ ಮಾತನಾಡುವುದಿಲ್ಲ. ನಾನು ಶಾಲಾ ಮಕ್ಕಳ ಬಗ್ಗೆ ಮಾತನಾಡುತ್ತಿದ್ದೇನೆ. I have concern about

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

the students. ಇವತ್ತು ಇನ್ನೊಂದು ಏನಾಗಿದೆ ಎಂದರೆ, ಈ ಐಟಿ ಕಂಪನಿಗಳಲ್ಲಿ ತಂದೆ-ತಾಯಿ ಕೆಲಸ ಮಾಡುತ್ತಿರುತ್ತಾರೆ. ಆ ಮಕ್ಕಳನ್ನು ಯಾವುದೋ ಒಂದು creches, ಹಾಸ್ಟೆಲ್, caretaker ಬಳಿ ಅಥವಾ ಅವರ ಸಂಬಂಧಿಕರ ಮನೆಯಲ್ಲಿ ಬಿಟ್ಟುಬಿಡುತ್ತಾರೆ. ಅವರು ಮಕ್ಕಳ ಮೇಲೆ ಗಮನ ಹರಿಸುವುದಿಲ್ಲ. ಆ ತಂದೆ-ತಾಯಿಗಳಿಗೆ ಒಬ್ಬೊಬ್ಬರೇ ಮಕ್ಕಳು ಇರುತ್ತಾರೆ. ಆ ಮಕ್ಕಳು ಒಳ್ಳೆಯ ಕುಟುಂಬದಿಂದ ಬಂದವರಾಗಿರುತ್ತಾರೆ. ಆ ಮಕ್ಕಳು ಏನು ಮಾಡುತ್ತಾರೆಂದರೆ, ಈ ದಂಧೆಗೆ ಇಳಿಯುತ್ತಾರೆ. ಅವರು ಒಂದು ಸಲ addiction ಆಗಿಬಿಟ್ಟರೆ, ಈ addiction ನಿಂದ ಈಚೆಗೆ ತರುವುದು ಬಹಳ ಕಷ್ಟ. ಇದಕ್ಕೆ counselling centers ಗಳನ್ನು ಜಾಸ್ತಿ ಮಾಡಬೇಕು. ಇದಕ್ಕೆ ಪೊಲೀಸ್ enforcement ನ್ನು ಜಾಸ್ತಿ ಮಾಡಬೇಕು. ಸುಮ್ಮನೆ ಸುಮ್ಮನೆ traffic enforcement ನ್ನು ಜಾಸ್ತಿ ಮಾಡಿ, ಹೋಗಿ ಬರುವವರ ಮೇಲೆ ಕೇಸ್ ಹಾಕುತ್ತೀರಾ. ಈಗ towing of vehicles ನಿಲ್ಲಿಸಿರುವುದು ಒಳ್ಳೆಯ ಕೆಲಸ ಮಾಡಿದ್ದೀರಾ. ಇಲ್ಲವೆಂದರೆ, ಜನರಿಗೆ harassment ಆಗುತ್ತಿತ್ತು. ಅಲ್ಲಲ್ಲಿ ಕಳ್ಳರನ್ನು ಹಿಡಿಯುವ ಹಾಗೇ ಮೂಲೆಯಲ್ಲಿ ನಿಂತುಕೊಂಡು ಕೇಸ್ ಹಾಕುತ್ತಿದ್ದು, ಬಹಳ ಅಸಹ್ಯವಾಗಿ ಕಾಣಿಸುತ್ತಿತ್ತು. ಪೊಲೀಸ್‌ನವರು ಎಷ್ಟೋ ಬಾರಿ ಲಾರಿಯ ಪ್ರಹಾರ ಮಾಡಿರುತ್ತೀರಾ. ಅದರಲ್ಲಿ ಎಲ್ಲಾ ಪೊಲೀಸ್‌ನವರಲ್ಲ, ಕೆಲವರು ಪೊಲೀಸರು ಮಾತ್ರ. ಒಂದೊಂದು ಇಲಾಖೆಯಲ್ಲಿ black sheep ಗಳಂತೆ ಇರುತ್ತಾರೆ. ಈ ಮಕ್ಕಳಿಗೆ ನಿಯಂತ್ರಣ ಮಾಡುವುದಕ್ಕೆ, ತಾವು ಪೊಲೀಸ್‌ನವರಿಗೆ ಸೂಚನೆ ಕೊಟ್ಟು, ಇದೊಂದೇ ಸಿಟಿ ಇಲ್ಲ. ಇನ್ನಿತರ ನಗರಗಳಾದ ಬೆಳಗಾವಿ, ಮಂಗಳೂರು, ಮೈಸೂರು ಕೂಡ ಇದು ಹಬ್ಬಿಕೊಂಡಿದೆ. ಯುವಜನರು ಇವತ್ತು ಏತಕ್ಕೆ ವ್ಯಸನಿಗಳಾಗುತ್ತಿದ್ದಾರೆಂದರೆ, ಮುಖ್ಯವಾಗಿ addiction. ಎಷ್ಟೋ ಬಾರಿ ಚಾಕಲೇಟ್‌ನಲ್ಲಿಯೂ ಕೂಡ ಬಂದಿರುವುದು ಗೊತ್ತಾಗುವುದಿಲ್ಲ. ಅದು ಚಾಕಲೇಟ್‌ನಲ್ಲಿಯೇ ಇದೆ ಎಂಬುದು ಗೊತ್ತಾಗುವುದಿಲ್ಲ. ಚಾಕಲೇಟ್ ರೀತಿಯಲ್ಲಿಯೇ ಗಾಂಜಾ ಚಾಕಲೇಟ್ ಬರುತ್ತಂತೆ. ಅವರು ಅದನ್ನು ತಿಂದುಬಿಟ್ಟರೆ, ಮತ್ತು ಬರುತ್ತದಂತೆ. ಇದೆನ್ನೆಲ್ಲಾ ತಡೆಗಟ್ಟಬೇಕೆಂದರೆ, ಮೊದಲು airport ನಲ್ಲಿ ಕಡಿವಾಣ ಹಾಕಬೇಕು. City surveillance ಜಾಸ್ತಿ ಮಾಡಬೇಕು.

ವೈಸ್ ಛೇರ್ಮನ್:- ಮಾನ್ಯ ಮರಿತಿಬ್ಬೇಗೌಡರೇ ತಮ್ಮ ಮಾತನ್ನು ಮುಗಿಸಿ.

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಶ್ರೀ ಮರಿತಿಬ್ಬೇಗೌಡ:- ನಾನು ಇನ್ನೂ ಪ್ರಾರಂಭನೇ ಮಾಡಲಿಲ್ಲ.

ವೈಸ್ ಛೀರ್ಮನ್:- ತಾವು ಎಂ.ಜಿ. ರೋಡ್ ಮತ್ತು ಬ್ರಗೇಡ್ ರಸ್ತೆಗಳಿಗೆಲ್ಲಾ ಹೋಗಿ ಬಂದಿರುವ ರೀತಿ ಮಾತಾಡಿದಿರಿ.

ಶ್ರೀ ಮರಿತಿಬ್ಬೇಗೌಡ:- ಮಾನ್ಯ ಕೆ. ಗೋವಿಂದರಾಜ್‌ವರಿಗೆ experience ಇದೆ.

ಶ್ರೀ ಅರಗ ಜ್ಞಾನೇಂದ್ರ (ಗೃಹ ಸಚಿವರು):- ಮಾನ್ಯ ಸಭಾಪತಿಯವರೇ, ಈಗ ಸಂಜೆ ಏಳು ಗಂಟೆ ಆಗುತ್ತಿದೆ. ಈ ಸಂದರ್ಭದಲ್ಲಿ ಬಾರ್‌ಗಳ ಬಗ್ಗೆ ಮಾತನಾಡುವುದಕ್ಕೆ ಪ್ರಾರಂಭ ಮಾಡಿದರೆ, ಇದಕ್ಕೆ ಕೊನೆಯೇ ಇರುವುದಿಲ್ಲ.

ವೈಸ್ ಛೀರ್ಮನ್:- ಈಗ ಸಂಜೆ ಏಳು ಗಂಟೆ ಆಗುತ್ತಿದೆ. ಬಾರ್‌ಗಳ ಬಗ್ಗೆ ಮಾತನಾಡುವುದಕ್ಕೆ ಸರಿಯಾದ ಸಮಯ.

(ಮುಂದು)

(722) 29-03-2022 6.50 ಟಿಸಿಹೆಚ್-ಕೆಎಸ್

ಶ್ರೀ ಮರಿತಿಬ್ಬೇಗೌಡ:- ಹಾಗೆಯೇ ಹತ್ತು ಹೆಜ್ಜೆ ಮುಂದಕ್ಕೆ ಹೋದಾಗ ಇನ್ನೊಬ್ಬ ವ್ಯಕ್ತಿ ಬಂದು 'ಸರ್, ನೀವು ಒಂದು ಹಾಡು ಕೇಳಿ, ನಿಮಗೆ ಇಷ್ಟವಾದರೆ ಕುಳಿತುಕೊಳ್ಳಿ, ಇಲ್ಲದಿದ್ದರೆ ತಾವು ಹೋಗಬಹುದು' ಎಂದು ಹೇಳುತ್ತಾನೆ. ಅದೇ ರೀತಿ ಇನ್ನೊಂದು ಹತ್ತು ಹೆಜ್ಜೆ ಮುಂದಕ್ಕೆ ಹೋದರೆ 'ಸರ್, ನಮ್ಮಲ್ಲಿ entry fees ರೂ.250ಗಳಿದೆ, with one large whiskey, ತಮಗೆ ಇಷ್ಟವಾದರೆ ಕುಳಿತುಕೊಳ್ಳಿ, ಇಷ್ಟ ಆಗದಿದ್ದರೆ ತಾವು ಹೋಗಬಹುದು' ಎಂದು ಹೇಳುತ್ತಾರೆ. ಎಲ್ಲಾ ಕಡೆ ಇದೇ ರೀತಿ ಇದೆ. ಬೆಂಗಳೂರಿನ ರಸ್ತೆಗಳಲ್ಲಿರುವ ಕೆಲವು ಬಾರ್‌ಗಳಲ್ಲಿ ಮ್ಯೂಜಿಕ್, ಡ್ಯಾನ್ಸ್ ಮತ್ತು ಸೌಂಡ್‌ಗಳೆಲ್ಲಾ ಜಗಜಗಿಸುತ್ತಿರುತ್ತದೆ. ಈ ರೀತಿ ಎಲ್ಲಾ ಕಡೆ ಇರುವುದು ಪೊಲೀಸ್‌ನವರಿಗೆ ಗೊತ್ತಿಲ್ಲವೇ? ನಾವು ಈ ಬಗ್ಗೆ ಸದನದಲ್ಲಿ ಪ್ರಶ್ನೆ ಕೇಳಿದಾಗ 'ನ್ಯಾಯಾಲಯದ ಆದೇಶದಂತೆ ಅವರಿಗೆ

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಪರವಾನಿಗೆ ಟ್ರೇಡ್ ಲೈಸೆನ್ಸ್ ನೀಡಲಾಗಿದೆ’ ಎಂದು ಉತ್ತರ ಕೊಡುತ್ತಾರೆ. ಇದರಿಂದ ಸಾಕಷ್ಟು ಯುವಕರು ಮತ್ತು ಬಹಳಷ್ಟು ಮಂದಿ ಕಾಲೇಜ್ ವಿದ್ಯಾರ್ಥಿಗಳು ಹಾಳಾಗುತ್ತಿದ್ದಾರೆ. ಮಾನ್ಯ ಗೃಹ ಸಚಿವರೇ, ಮೈಸೂರು-ಬೆಂಗಳೂರು ರಸ್ತೆಯಲ್ಲಿ ನಾವೆಂದೂ ಕೂಡ ಹುಕ್ಕಾ ಬಾರ್‌ಗಳನ್ನು ನೋಡಿರಲಿಲ್ಲ. ಈಗ ರಾಮನಗರದ ಹತ್ತಿರ ರಸ್ತೆಯ ಎರಡೂ ಭಾಗದಲ್ಲಿ ಮೂರ್ನಾಲ್ಕು ಹುಕ್ಕಾಬಾರ್‌ಗಳು ಪ್ರಾರಂಭವಾಗಿವೆ. ನಾನು ಅಲ್ಲಿಗೆ ಒಂದು ಬಾರಿ ಕೂಡ ಹೋಗಿರಲಿಲ್ಲ. ಆ ರಸ್ತೆ ಮೂಲಕ ಕಾರಿನಲ್ಲಿ ಹೋಗುವಾಗ ನಮ್ಮ ಡ್ರೈವರ್‌ಗೆ “ತಿಂಡಿ ಮತ್ತು ಕಾಫಿ ಕುಡಿಯೋಣ, ಕಾರು ನಿಲ್ಲಿಸಿ” ಎಂದು ಹೇಳಿದಾಗ, ಅವರು ಸರ್, ಅಲ್ಲಿ ತಿಂಡಿ ಮತ್ತು ಕಾಫಿ ಏನೂ ಸಿಗುವುದಿಲ್ಲ ಎಂದು ಹೇಳಿದರು. “ಅವರು ಹೋಟೆಲ್ ಎಂದು ಬೋರ್ಡ್ ಹಾಕಿದ್ದಾರಲ್ಲ” ಎಂದು ಕೇಳಿದ್ದಕ್ಕೆ, ಅದು ‘ಹುಕ್ಕಾಬಾರ್’ ಎಂದು ಹೇಳಿದರು. ಅಲ್ಲಿಗೆ ಮೂರ್ನಾಲ್ಕು ಹುಕ್ಕಾಬಾರ್‌ಗಳು ಬಂದಿವೆ. ಅವರು ಅಲ್ಲಿಂದ ಹುಕ್ಕಾಬಾರ್ ಕುಡಿದು ರೋಡ್‌ಗೆ ಬಂದ ಕೂಡಲೇ ಇನ್ನು ಯಾವ ರೀತಿ ವಾಹನಗಳನ್ನು ಓಡಿಸುತ್ತಾರೆ? ಈಗ ಸರ್ಕಾರ ಅಲ್ಲಿ 10 ಪಥಗಳ ರಸ್ತೆ ಮಾಡಿರುವುದು ಏನು ಪ್ರಯೋಜನ? ಅವನು ಹುಕ್ಕಾಬಾರ್‌ನಿಂದ ಹುಕ್ಕಾ ಕುಡಿದು ಆ ರಸ್ತೆಗೆ ಬಂದರೆ ಗತಿ ಏನು? ಇವತ್ತಿನ ದಿವಸ ಅಲ್ಲಿ ಇಂತಹ ನಾಲ್ಕು ಹೋಟೆಲ್‌ಗಳು ಪ್ರಾರಂಭವಾಗಿವೆ. ಹುಕ್ಕಾಬಾರ್ ಇರಬಹುದು, ಡ್ಯಾನ್ಸ್‌ಬಾರ್ ಇರಬಹುದು ಮತ್ತು ಕ್ಯಾಸಿನೋ ಇರಬಹುದು ಇಲ್ಲಿಗೆ ಹೋಗತಕ್ಕಂಥವರೆಲ್ಲರೂ ಯುವಕರು. ಅದರಲ್ಲೂ ಅಲ್ಲಿಗೆ ಹೆಚ್ಚಾಗಿ ಕಾಲೇಜು ವಿದ್ಯಾರ್ಥಿಗಳು ಕಾಲೇಜು ವಿದ್ಯಾರ್ಥಿನಿಯರು ಹೋಗುತ್ತಿದ್ದಾರೆ. ಇದು ಸಮಾಜದ ಸ್ವಾಸ್ಥ್ಯವನ್ನೇ ಮಾಡುತ್ತಿದೆ. ಆದ್ದರಿಂದ ದಯವಿಟ್ಟು ಇದರ ಬಗ್ಗೆ ತಾವು ಕ್ರಮ ವಹಿಸಬೇಕು. ಪೊಲೀಸ್ ಅಧಿಕಾರಿಗಳಿಗೆ ಗೊತ್ತಿಲ್ಲದೇ ಏನೂ ನಡೆಯುವುದಕ್ಕೆ ಸಾಧ್ಯವಿಲ್ಲ. ಅವರ jurisdiction ನಲ್ಲಿ ಅಂತಹ ಹುಕ್ಕಾಬಾರ್‌ಗಳೂ ಎಷ್ಟೆವೆಯೆಂದು ಗೊತ್ತಿದೆ. ಅವುಗಳಿಂದ ಪ್ರತಿ ವಾರ ಮತ್ತು ತಿಂಗಳಿಗೆ ಕೆಲವು ಪೊಲೀಸ್ ಅಧಿಕಾರಿಗಳಿಗೆ ಎಷ್ಟೆಷ್ಟು ಸಂದಾಯವಾಗಬೇಕೋ ಅಷ್ಟು ಸಂದಾಯವಾಗುತ್ತಿದೆ. ಅದರ ಪಾಡಿಗೆ ಅದು ಪರ್ಮಿಟ್ ನಡೆಯುತ್ತಿರುತ್ತದೆ. ಇದು ಬಹಳ ವ್ಯವಸ್ಥಿತವಾಗಿ ನಡೆಯುತ್ತಿದೆ. ದಯವಿಟ್ಟು ಏನಾದರೂ ಮಾಡಿ ಇದನ್ನು ಒಂದು ನಿಯಂತ್ರಣಕ್ಕೆ ತನ್ನಿ. “ನೀವು ನ್ಯಾಯಾಲಯದ ಆದೇಶದಂತೆ ಅವರಿಗೆ ಪರವಾನಿಗೆ ಟ್ರೇಡ್ ಲೈಸೆನ್ಸ್ ನೀಡಲಾಗಿದೆ” ಎಂದು ಉತ್ತರ ಕೊಟ್ಟಿದ್ದೀರಿ. ಆದರೆ ಇವತ್ತಿನ

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ದಿವಸ ನಾವು ಕೋರ್ಟ್‌ಗೂ ಕೂಡ ಮನವರಿಕೆ ಮಾಡಬೇಕಾದಂಥ ಅನಿವಾರ್ಯತೆ ಇದೆ. ಈ ರೀತಿ ಕೆಲವೊಂದು ಕಡೆಗಳಲ್ಲಿ ನಡೆಯುತ್ತಿದೆ. ಕೋರ್ಟ್ ಆದೇಶದ ಪ್ರಕಾರ ನೀವು ಟ್ರೇಡ್ ಲೈಸೆನ್ಸ್ ಕೊಟ್ಟರೆ ಹೇಗೆ? ಈಗ ಸಹಕಾರ ಸಂಘಗಳ ಹೆಸರಿನಲ್ಲಿ ರಿಕ್ರಿಯೇಷನ್ ಕ್ಲಬ್‌ಗಳು ನಡೆಯುತ್ತಿರುವುದು ಕೂಡ ಒಂದು ದೊಡ್ಡ ದಂಧೆ. ಬೆಂಗಳೂರು ನಗರದಲ್ಲಿ ಕ್ಲಬ್ ನಡೆಸತಕ್ಕಂಥವರು ಒಂದು ದಿನಕ್ಕೆ ರೂ.50 ಲಕ್ಷಗಳಿಂದ ಒಂದು ಕೋಟಿಗಳನ್ನು ಸಂಪಾದನೆ ಮಾಡುತ್ತಾರೆ. ಆ ರೀತಿ ಬೆಂಗಳೂರು ನಗರದಲ್ಲಿ ಜುಜಾಡತಕ್ಕಂಥವರದ್ದು ಎಷ್ಟು ಇದೆ ಗೊತ್ತೇ? ಒಂದು ದಿನದಲ್ಲಿ ಒಂದು ಕ್ಲಬ್‌ನಿಂದ ರೂ.100 ರಿಂದ 200 ಕೋಟಿಗಳ transaction ಆಗುತ್ತಿದೆ. ಆ ಕ್ಲಬ್ ನಡೆಸತಕ್ಕಂಥವರಿಗೆ ಒಂದು ದಿನಕ್ಕೆ ಒಂದು ಕೋಟಿ ವರಮಾನ ಬರುತ್ತಿದೆ. ಇವತ್ತಿನ ದಿವಸ ಬೇರೆ ಬೇರೆ ರಾಜ್ಯಗಳಿಂದ ಮತ್ತು ಹೊರ ರಾಜ್ಯಗಳಿಂದ ಬೆಂಗಳೂರಿಗೆ ಜುಜು ಆಡುವುದಕ್ಕೆ ಬರುತ್ತಿದ್ದಾರೆ. ದೊಡ್ಡ ದೊಡ್ಡ ಐಶಾರಾಮಿ ಹೋಟೆಲ್‌ಗಳಲ್ಲಿ, ಬಂಗಲೆಗಳಲ್ಲಿ, ರೆಸಾರ್ಟ್‌ಗಳಲ್ಲಿ ಮತ್ತು multi-storey building ಗಳಲ್ಲಿ ನಡೆಯುತ್ತಿದೆ. ಈ ರಿಕ್ರಿಯೇಷನ್ ಕ್ಲಬ್ ನಡೆಸತಕ್ಕಂಥದ್ದರಲ್ಲಿ ಇಂತಹದ್ದು ಜಾಸ್ತಿ ನಡೆಯುವುದಿಲ್ಲ. ಆದರೆ ಕೆಲವು ಕಡೆಗಳಲ್ಲಿ ಅನಧಿಕೃತವಾಗಿ ಯಾವುದೇ ಲೈಸೆನ್ಸ್ ಮತ್ತು ಪರವಾನಿಗೆ ಇಲ್ಲದೆಯೇ ನಡೆಸುತ್ತಿದ್ದಾರೆ. ಇಂತಹ ದೊಡ್ಡ ದೊಡ್ಡ ಕ್ಲಬ್‌ಗಳಲ್ಲಿ ಆಡತಕ್ಕಂಥವರು ಜಾಸ್ತಿ ಇಂಜಿನಿಯರ್‌ಗಳು, ಪೊಲೀಸ್ ಅಧಿಕಾರಿಗಳು ಮತ್ತು ಆರ್.ಐ.ಟಿ. ಅಧಿಕಾರಿಗಳು ಈ ದಂಧೆಯಲ್ಲಿ ಬಹಳ ಜನ ಹಗಲು ಮತ್ತು ರಾತ್ರಿ ತಮ್ಮ ಹೆಂಡತಿ ಮಕ್ಕಳನ್ನು ಬಿಟ್ಟು ಆಡುತ್ತಾರೆ. ಒಂದು ಬಾರಿ ಕ್ಲಬ್ ಬಂದು ಸೇರಿಕೊಂಡರೆ ಬೆಳಗ್ಗೆವರೆಗೂ ಆಡುತ್ತಾರೆ. ಅವರು ಮೂರು ದಿನಗಳವರೆಗೂ ಅಲ್ಲಿಂದ ಎದ್ದು ಹೋಗುವುದಿಲ್ಲ. ಅವರು ಮೂರು ದಿನ ರಜಾ ಹೇಗೆ ಹಾಕುತ್ತಾರೆ? ಈ ದಂಧೆ ಬಹಳ ನಡೆಯುತ್ತಿದೆ. ಈ ವಿಚಾರ ಅವರ jurisdiction ನಲ್ಲಿ ಪೊಲೀಸ್ ಅಧಿಕಾರಿಗಳಿಗೆ ಗೊತ್ತಿರುತ್ತದೆ. ಆಮೇಲೆ ಇದರಿಂದ ಬಹಳಷ್ಟು ಯುವಕರು ಕೆಡುತ್ತಿದ್ದಾರೆ. ಅದಕ್ಕಾಗಿ ದಯವಿಟ್ಟು ಏನಾದರೂ ಮಾಡಿ ಇದನ್ನು ನಿಯಂತ್ರಣ ಮಾಡಿ. ಮಾನ್ಯ ಪಿ.ಆರ್.ರಮೇಶ್‌ವರವರು ಬಹಳ ಒಳ್ಳೆಯ ವಿಚಾರವನ್ನು ತೆಗೆದುಕೊಂಡು ಬಂದಿದ್ದಾರೆ. ಇದನ್ನು ನೀವು ನಿಯಂತ್ರಣ ಮಾಡಿದರೆ ಈ ರಾಜ್ಯದಲ್ಲಿ ನಿಮ್ಮ ಸರ್ಕಾರಕ್ಕೆ ಮಾತ್ರವಲ್ಲ, ಮಾನ್ಯ ಗೃಹ ಸಚಿವರಿಗೂ ಕೂಡ ಬಹಳ ದೊಡ್ಡ ಗೌರವ ಸಿಗುತ್ತದೆ. ಮಾನ್ಯ ಅರಗ ಜ್ಞಾನೇಂದ್ರವರು ಗೃಹ ಸಚಿವರಾಗಿದ್ದಾರೆ, ಅವರು ಈಗಾಗಲೇ towing

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಸಮಸ್ಯೆಯನ್ನು ಬಗೆಹರಿಸಿದ್ದಾರೆ. ಅದಕ್ಕೆ ನಾನು ತಮಗೆ ಬೆಂಗಳೂರು ನಗರದ ನಿವಾಸಿಗಳ ಪರವಾಗಿ ಧನ್ಯವಾದಗಳನ್ನು ಅರ್ಪಿಸುತ್ತೇವೆ. ಈಗ ನೀವು ಇದನ್ನೂ ಕೂಡ ಕಟ್ಟುನಿಟ್ಟಾಗಿ ನಿಲ್ಲಿಸಿದರೆ ಇಡೀ ರಾಜ್ಯದ ಜನ ತಮಗೆ ಬಹಳ ಧನ್ಯವಾದಗಳನ್ನು ಹೇಳುತ್ತಾರೆ. ಇವತ್ತಿನ ದಿವಸ ಇದರಿಂದ ಸಾಕಷ್ಟು ವಿದ್ಯಾರ್ಥಿಗಳು ಹಾಳಾಗುತ್ತಿದ್ದಾರೆ. ದೇಶ ಕಟ್ಟುವಂತಹ ಯುವಕರು, ಈ ದುಶ್ಚಟಗಳಿಗೆ ಬಲಿಯಾಗಿ ಹಾಳಾಗುತ್ತಿದ್ದಾರೆ. ಒಂದುವೇಳೆ ನಿಮ್ಮ ಇಲಾಖೆಯಿಂದ ಇದನ್ನು ನಿಯಂತ್ರಿಸುವುದಕ್ಕೆ ಆಗುವುದಿಲ್ಲ ಎನ್ನುವುದಾದರೆ, ಇನ್ನು ಯಾವ ನ್ಯಾಯಾಲಯದಿಂದಲೂ ಕೂಡ ನಿಯಂತ್ರಣ ಮಾಡುವುದಕ್ಕೆ ಆಗುವುದಿಲ್ಲ. ಗೃಹ ಇಲಾಖೆಗೆ ಇದನ್ನು ನಿಯಂತ್ರಣ ಮಾಡತಕ್ಕಂಥ ಚೈತನ್ಯ ಇದೆ. ದಯಮಾಡಿ ಪ್ರಾಮಾಣಿಕ, ದಕ್ಷ ಅಧಿಕಾರಿಗಳನ್ನು ಗುರುತಿಸಿ ಅವರಿಗೆ ಈ ಜವಾಬ್ದಾರಿಯನ್ನು ಕೊಟ್ಟು ಇವುಗಳನ್ನು ನಿಯಂತ್ರಣ ಮಾಡುವಂಥ ಕೆಲಸವನ್ನು ಮಾನ್ಯ ಗೃಹ ಸಚಿವರು ಮಾಡಬೇಕೆಂದು ನಾನು ವಿನಂತಿಯನ್ನು ಮಾಡುತ್ತಿದ್ದೇನೆ.

ಶ್ರೀ ನಸೀರ್ ಅಹ್ಮದ್ (ವಿಧಾನ ಸಭೆಯಿಂದ ಚುನಾಯಿತರಾದವರು):- ಮಾನ್ಯ ಸಭಾಪತಿಯವರೇ, ಅವಕಾಶ ಕೊಟ್ಟಿದ್ದಕ್ಕಾಗಿ ಧನ್ಯವಾದಗಳು. ಈಗಾಗಲೇ ಮಾನ್ಯ ಶಾಸಕ ಮಿತ್ರರು ಇದರ ಬಗ್ಗೆ ಸಾಕಷ್ಟು ಚರ್ಚೆ ಮಾಡಿದ್ದಾರೆ. ಈ ವಿಚಾರ ಈಗಾಗಲೇ ಮಾನ್ಯ ಗೃಹ ಸಚಿವರ ಗಮನಕ್ಕೂ ಬಂದಿರುತ್ತದೆ. ಹುಕ್ಕಾಬಾರ್ ಮತ್ತು ಇತರೆ ಎಲ್ಲಾ ಒಂದು ರೀತಿ status symbol ಆಗಿದೆ. ಆ ಮಕ್ಕಳಿಗೆ ಹುಕ್ಕಾಬಾರ್‌ನಲ್ಲಿ ನಾವು ಸೇರುತ್ತೇವೆ ಎನ್ನುವುದೇ ಒಂದು ಸ್ಟೇಟಸ್ ಆಗಿಬಿಟ್ಟಿದೆ. ಅದರಲ್ಲೂ different types of bars ಇವೆ. ಒಂದೊಂದು luxurious bars ಮತ್ತು middle class ನವರು ಹೋಗುವಂತಹದ್ದು ಕೂಡ ಇದೆ. ಆ ರೀತಿ ಎಲ್ಲಾ classes of people ಹೋಗುತ್ತಿದ್ದಾರೆ. ಇನ್ನೊಂದು ಏನಾಗಿದೆಯೆಂದರೆ, let me tell you frankly. ಆ ಮಕ್ಕಳ ತಂದೆ-ತಾಯಿಗಳಿಗೆ ಬಹಳ ದೊಡ್ಡ ತಲೆನೋವಾಗಿದೆ. ನಾವು ಮಕ್ಕಳನ್ನು ಹಿಡಿತಕ್ಕೆ ತರುವುದು ಬಹಳ ಕಷ್ಟ ಆಗಿದೆ; ಅದಕ್ಕೆ ಕಾರಣ ಸಮಾಜದಲ್ಲಿ ನಮಗೆ ಸ್ಟೇಟಸ್ ಇರುವುದರಿಂದ ನಾವು ಕೂಡ ಹೋಗಬೇಕು. ಇವತ್ತಿನ ದಿವಸ ಎಲ್ಲರೂ ಕೂಡ ಮಾಡುತ್ತಾರೆ, ನಾವೇಕೆ ಮಾಡಬಾರದೆಂದು ಮಕ್ಕಳು argument ಮಾಡುತ್ತಾರೆ. ಅಂದರೆ, ಬೇರೆಯವರು ಮಾಡುತ್ತಿದ್ದಾರೆ, ನಾವೇಕೆ ಮಾಡಬಾರದು? ಇದೆಲ್ಲಾ ನಿಮಗೆ ಗೊತ್ತಿಲ್ಲ, ನಿಮ್ಮ

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಕಾಲದಲ್ಲಿ ಅದೆಲ್ಲಾ ಇರಲಿಲ್ಲ. ಸಾಮಾನ್ಯವಾಗಿ ಈ ಕಾಲದಲ್ಲಿ ಸಮಾಜದಲ್ಲಿ ಸ್ಟೇಟಸ್ ಇದ್ದವರೆಲ್ಲರೂ ಮಾಡುತ್ತಿದ್ದಾರೆ, ಹಾಗಾಗಿ ನಾವು ಮಾಡಬೇಕೆಂದು ಯುವಕರು ವಾದ ಮಾಡುತ್ತಾರೆ. I do not know how we can control it. It is a social problem. I do not say that ಈಗ ತಾವು ಗೃಹ ಸಚಿವರಿದ್ದೀರಿ, ಸರ್ಕಾರ ಇದೆ. ನಿಮ್ಮಿಂದ control ಮಾಡಲು ಸಾಧ್ಯವಾಗುತ್ತದೆಂದು ನಾನು ವಾದ ಮಾಡುವುದಕ್ಕೆ ಹೋಗುವುದಿಲ್ಲ. It is really a menace. ಹೌದು, ಇವತ್ತಿನ ದಿವಸ ಪ್ರತಿಯೊಂದು ಮನೆಯಲ್ಲೂ ಕೂಡ ಈ ರೀತಿಯ ಸಮಸ್ಯೆ ಇದೆ. ಮೊದಲೆಲ್ಲಾ ನಾವು ದಾರಿಯಲ್ಲಿ ಹೋಗುವಾಗ ಹೆಣ್ಣುಮಕ್ಕಳು ಯಾವತ್ತೂ ಸಿಗರೇಟ್ ಸೇದುವುದನ್ನು ನೋಡುತ್ತಿರಲಿಲ್ಲ. ಆದರೆ ಇವತ್ತಿನ ದಿವಸ ಪ್ರತಿಯೊಂದು ರಸ್ತೆಯಲ್ಲೂ ಕೂಡ ಹೆಣ್ಣುಮಕ್ಕಳು ಗುಂಪುಗೂಡಿಕೊಂಡು ರಾಜಾರೋಷವಾಗಿ ಸಿಗರೇಟ್ ಸೇದುತ್ತಿರುತ್ತಾರೆ. ಈಗ ಅದು ಒಂದು ರೀತಿ social status ಎಂದು ಹೇಳುತ್ತಿದ್ದಾರೆ. ಸಿಗರೇಟ್ ಕಂಪನಿಗಳು ‘ಸಿಗರೇಟ್ ಸೇದುವುದು ಆರೋಗ್ಯಕ್ಕೆ ಹಾನಿಕರ, ಅವರ್ ಡ್ಯಾಮೇಜ್ ಮತ್ತು ಗಂಟಲು ಡ್ಯಾಮೇಜ್ ಆಗಿರುವುದನ್ನೆಲ್ಲಾ ಫೋಟೋ ಸಹಿತ ಆ ಸಿಗರೇಟ್ ಪ್ಯಾಕ್‌ಗಳ ಮೇಲೆ ಹಾಕಿರುತ್ತಾರೆ. ಆ ರೀತಿ ಹಾಕಿದ್ದರೂ ಕೂಡ, we still see smokers. ಈ ಮೊದಲು western clothing ಹಾಕಿಕೊಂಡಿರತಕ್ಕಂಥ ಹೆಣ್ಣುಮಕ್ಕಳು ಸಿಗರೇಟ್ ಸೇದುವುದನ್ನು ನಾವೆಲ್ಲಾ ನೋಡುತ್ತಿದ್ದೆವು. ಆದರೆ, ಈಗ ಸೀರೆ ಧರಿಸಿರತಕ್ಕಂಥ ಹೆಣ್ಣುಮಕ್ಕಳು ಕೂಡ ಸಿಗರೇಟ್ ಸೇದುತ್ತಾರೆ, ಪೈಜಾಮ ಮತ್ತು ಜುಬ್ಬಾ ಹಾಕಿಕೊಂಡಿರತಕ್ಕಂಥ ಹೆಣ್ಣುಮಕ್ಕಳು ಕೂಡ ಸಿಗರೇಟ್ ಸೇದುತ್ತಾರೆ. We do not know where we are going to end. ನಾನು ಮಾಜಿ ಶಾಸಕರಾದ ಮಾನ್ಯ ರಿಜ್ವಾನ್ ಅರ್ಷಾದ್ ರವರಿಗೆ ಒಂದು ವಿಚಾರದ ಬಗ್ಗೆ ಫೋನ್ ಮಾಡಿ ಹೇಳಿದ್ದೇನೆ. ಅದು ಏನೆಂದರೆ, ನಾಲ್ಕು ಜನ ಮಕ್ಕಳು, from a very good family. They are the students of St. Joseph college. ಅವರ ಮನೆ Benson town ನಲ್ಲಿದೆ. ಅವರು ಕಮ್ಮನಹಳ್ಳಿಗೆ ಹೋಗಿ, they have got involved. ಆಗ ಪೊಲೀಸ್‌ನವರು ಅವರನ್ನು ಹಿಡಿದಿದ್ದಾರೆ, ಅವರನ್ನು ಜಡಲು ರೂ.20,000ಗಳು ಕೊಡಬೇಕೆಂದು ಕೇಳಿದ್ದಾರೆ. ಆದರೆ ಆ ಹುಡುಗರು ನಾವು ರೂ10,000ಗಳು ಕೊಡುತ್ತೇವೆಂದು

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ವಾದ-ವಿವಾದ ನಡೆಯುತ್ತಿತ್ತು. I am stating the true facts. ಕೊನೆಗೆ ಆ ಹುಡುಗನ ಹತ್ತಿರ ರೂ.20,000ಗಳು ಇರಲಿಲ್ಲ. ಈ ವಿಚಾರ ಹೇಗೋ ನನಗೆ ಗೊತ್ತಾಯಿತು. Then, I spoke to Sri. Rizwan Arshad and he spoke to the concerned inspector. ಆ ಪೊಲೀಸ್ ಇನ್ಸ್‌ಪೆಕ್ಟರ್ ಆ ಹುಡುಗನ್ನು ಪೊಲೀಸ್ ಠಾಣೆಗೆ ಕರೆಯಿಸಿ, advise ಮಾಡಿ ಕಳುಹಿಸಿಕೊಟ್ಟಿದ್ದಾರೆ. All those boys are in the age group of 18-20 years. This incident has taken place 15 days back. This is really a big menace. ಆದ್ದರಿಂದ ದಯವಿಟ್ಟು ಈಗ ಇರುವ ಯಾವ ಸೆಕ್ಷನ್‌ನಿಂದ ಅವರನ್ನು counselling ಮಾಡಬಹುದು ಅಥವಾ ಯಾವ ರೂಲ್ಸ್‌ನಲ್ಲಿ ಅವರನ್ನು ಸರಿಪಡಿಸುವುದಕ್ಕೆ ಆಗುತ್ತದೆ?

(ಮುಂದು)

(723)29.3.2022/7.00/ಎಂ.ಎಂ-ಜಿ.ಆರ್

ಶ್ರೀ ನಸೀರ್ ಅಹ್ಮದ್ (ಮುಂದು):-

As far as I know, it is only possible by doing counselling. ಕಾಲೇಜಿನಲ್ಲಿ ಕೌನ್ಸಿಲಿಂಗ್ ಆಗಬೇಕು. ಪೊಲೀಸ್ ಸ್ಟೇಷನ್‌ನಲ್ಲಿ ಅಲ್ಲ. ಅದನ್ನು ಮಾಡುವುದಕ್ಕೆ ಏನಾದರೂ ಸರ್ಕಾರದಲ್ಲ ಅವಕಾಶವಿದೆಯೇ ಎಂಬುದನ್ನು ಚರ್ಚೆ ಮಾಡಬೇಕು. ಇವತ್ತು Recreation Clubs ಬಗ್ಗೆ ಮಾನ್ಯ ಮರಿತಿಬ್ಬೇಗೌಡರು ಹೇಳಿದರು. ಮಾನ್ಯ ಗೃಹ ಸಚಿವರೇ, ಬೇರೆ ಎಲ್ಲಯೂ ಬೇಡ ರಿಚ್ಚಂಡ್ ಸರ್ಕಲ್‌ನಲ್ಲಿರುವ ಹಾಕಿ ಕ್ಲಬ್ ನಲ್ಲಿ ರಾತ್ರಿ 2-3 ಗಂಟೆಯವರೆಗೆ ಇಸ್ಪೀಟ್ ಆಡುತ್ತಾರೆ. ಅಲ್ಲಿ ಆಡುವವರು ಶೇ.50ರಷ್ಟು ಸರ್ಕಾರದ ಅಧಿಕಾರಿಗಳು. ಅಲ್ಲಿ ಎಲ್ಲರೂ ಸೇರಿರುತ್ತಾರೆ. ದಯವಿಟ್ಟು ಇದರ ಬಗ್ಗೆ it is going to be a very big issue. I don't know what kind of situation they are creating. ದಯವಿಟ್ಟು ಇದರ ಬಗ್ಗೆ ಗಮನ ಕೊಡಬೇಕು ಎಂದು ಕೇಳಿಕೊಳ್ಳುತ್ತೇನೆ.

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ವೈಸ್ ಚೇರ್ಮನ್:- ಈಗ ಮಾನ್ಯ ಆರ್.ಬಿ. ತಿಮ್ಮಾಪೂರರವರು ಮಾತನಾಡಬೇಕು. ತಾವು ಎರಡು ನಿಮಿಷದಲ್ಲ ಮಾತನಾಡಿ ಮುಗಿಸಬೇಕು. ಮುಖ್ಯಮಂತ್ರಿಗಳ ಸಭೆ ಇದೆ.

ಶ್ರೀ ಆರ್.ಬಿ. ತಿಮ್ಮಾಪೂರ(ವಿಧಾನಸಭೆಯಿಂದ ಚುನಾಯಿತರಾದವರು):- ಮಾನ್ಯ ಸಭಾಪತಿಯವರೇ, Recreation Clubs ನಲ್ಲಿ ನಡೆಯುವಂತಹ ಅನೈತಿಕ ಚಟುವಟಿಕೆಗಳು ಇಲಾಖೆಗೆ ಗೊತ್ತಿಲ್ಲದೇ ನಡೆಯುವುದಿಲ್ಲ. ಇಲಾಖೆಗೆ ಗೊತ್ತಿರುತ್ತದೆ. Recreation Clubs ನಲ್ಲಿ ನಡೆಯುವಂತಹ ಅನೈತಿಕ ಚಟುವಟಿಕೆಗಳಿಗೆ ಪ್ರಕರಣಗಳನ್ನು ದಾಖಲಿಸಿ ಇವರು ಕೋರ್ಟಿಗೆ ಹೋದರೆ ಬಹುಶಃ ಕೋರ್ಟಿನಲ್ಲಿ ಇದಕ್ಕೆ ಅನುಮತಿ ಕೊಡುವುದಿಲ್ಲ. ದಯಮಾಡಿ ಸರ್ಕಾರ Recreation Clubs ನಲ್ಲಿ ನಡೆಯುವಂತಹ ಅನೈತಿಕ ಚಟುವಟಿಕೆಗಳೆಲ್ಲವನ್ನೂ ಅಷ್ಟೇ ಮಾಡಿ ಸರ್ಕಾರ ಕೋರ್ಟಿಗೆ ಹೋದರೆ ಅದು ಬಂದ್ ಆಗುತ್ತದೆ. ದಯಮಾಡಿ ಅದನ್ನು ಮಾಡಿ ಎಂದು ಸರ್ಕಾರಕ್ಕೆ ವಿನಂತಿ ಮಾಡುತ್ತೇನೆ.

ಶ್ರೀ ಅರಗ ಜ್ಞಾನೇಂದ್ರ (ಗೃಹ ಸಚಿವರು):- ಮಾನ್ಯ ಸಭಾಪತಿಯವರೇ, ಹಿರಿಯ ಸದಸ್ಯರಾದ ಮಾನ್ಯ ರಮೇಶ್‌ರವರು ಮಂಡಿಸಿರುವ ಅರ್ಥಗಂಟಿ ಕಾಲಾವಧಿ ಚರ್ಚೆಯಲ್ಲಿ ಮಾನ್ಯ ಮರಿತಿಬ್ಬೇಗೌಡರು, ಮಾನ್ಯ ಗೋವಿಂದರಾಜುರವರು, ಮಾನ್ಯ ನಸೀರ್ ಅಹ್ಮದ್‌ರವರು ಮತ್ತು ಮಾನ್ಯ ತಿಮ್ಮಾಪೂರರವರೆಲ್ಲರೂ ಭಾಗವಹಿಸಿ ಅವರ ಅಂತರಾಳದ ಅನೇಕ ಸಂಗತಿಗಳನ್ನು ಹೇಳಿದರು. ಬಹಳ ಪ್ರಾಮಾಣಿಕವಾಗಿ ಈ ಸಮಾಜ, ನಮ್ಮ ಯುವ ಜನತೆ ಕೆಡಬಾರದು ಎನ್ನುವಂಥ ದೃಷ್ಟಿಯಿಂದ ಅನೇಕ ಮಾತುಗಳನ್ನು ಹೇಳಿದರು. ಅದಕ್ಕೆ ನನ್ನ ಸಹಮತಿ ಇದೆ. ನಾನು ಇದರ ಬಗ್ಗೆಯೇ ಯೋಚನೆ ಮಾಡಿ, ನಾನು ಹಿಂದಿನದ್ದೇನೂ ಹೇಳುವುದಕ್ಕೆ ಹೋಗುವುದಿಲ್ಲ. ನಾನು ಗೃಹ ಸಚಿವನಾಗಿ ಮಾಡಿದ ಮೊದಲನೇ ಅಧಿಕಾರಿಗಳ ಸಭೆಯಲ್ಲಿ ಅವರಿಗೆ ಸೂಚನೆ ಕೊಟ್ಟದ್ದು ಬೆಂಗಳೂರು ನಗರದಲ್ಲಿ ಕ್ಯಾಸಿನೋ ಮತ್ತು ಕ್ಯಾಬರೆ ಎಲ್ಲಿಯೂ ಕೂಡ ನಡೆಯಬಾರದು, ಅದು ಬಂದ್ ಆಗಬೇಕು ಎಂದು ಸೂಚನೆ ಕೊಟ್ಟಿದೆ. ಅದನ್ನು ಬಂದ್ ಮಾಡಿಸಿದ್ದೇವೆ. ಮಧ್ಯದಲ್ಲ ಯಾರೋ ಒಬ್ಬರು ನನ್ನ ಹೆಸರಿನಲ್ಲಿ ಹಣವನ್ನು ಸಂಗ್ರಹ ಮಾಡಿದ್ದು ನನಗೆ ಗೊತ್ತಿದೆ, ಅದನ್ನು ಹಿಂದಿನ ಸಲವೂ ಹೇಳಿದೆ. ನನಗೆ ಸುದ್ದಿ ಬರುತ್ತಿದ್ದ ಹಾಗೇ ಅವನ ಫೋನ್ ನಂಬರನ್ನು ಕಲೆಕ್ಟ್ ಮಾಡಿ ಪೊಲೀಸರಿಗೆ ಕೊಟ್ಟು ಆತನನ್ನು

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ರಾತ್ರೋ ರಾತ್ರಿ ಎಳೆದುಕೊಂಡು ಬಂದು ಕಸ್ತಡಿಗೆ ಹಾಕಿಸಿದೆ. ಹಣವನ್ನೂ ವಸೂಲಿ ಮಾಡಿ ಕೊಡಲಾಯಿತು. ಈ ರೀತಿ ಬಂದ್ ಮಾಡಿದ ಮೇಲೆ ನನ್ನ ಮೇಲೆ ಬಹಳ ಒತ್ತಡ ಬಂತು. “ಈ ರೀತಿ ಬಂದ್ ಮಾಡಿದ್ದು ನೀವೊಬ್ಬರೇ ಹೋಂ ಮಿನಿಸ್ಟರ್, ಬಹಳ ಜನ ಹೋಂ ಮಿನಿಸ್ಟರ್‌ಗಳು ನಮಗೆ ಅವಕಾಶ ಕೊಟ್ಟಿದ್ದರು, ನೀವು ನಮ್ಮ ಹೊಟ್ಟೆಯ ಮೇಲೆ ಹೊಡೆಯಬೇಡಿ, ನಾವು ಬಹಳ investment ಮಾಡಿದ್ದೇವೆ” ಎಂದು ಹೇಳಿದರು. ಆಗ ನಾನು ನಿಮ್ಮ ಹೊಟ್ಟೆಯ ಮೇಲೆ, ಕೆಲವರ ಹೊಟ್ಟೆಯ ಮೇಲೆ ಹೊಡೆಯುವುದಾಗುತ್ತದೆ, ಆದರೆ ನೀವು ಸಾವಿರಾರು ಕುಟುಂಬಗಳ ಹೊಟ್ಟೆಯ ಮೇಲೆ ಹೊಡೆಯುತ್ತಿದ್ದೀರಿ ಅದನ್ನು ನಿಲ್ಲಿಸುವುದು ಒಬ್ಬ ಗೃಹ ಸಚಿವನಾಗಿ ನನ್ನ ಕರ್ತವ್ಯ, ನಿಮ್ಮ ಸೂತ್ರದ ಒಳಗಡೆ ನಾವಿಲ್ಲ. ಆದ್ದರಿಂದ ಯಾವ ಒತ್ತಡಗಳಿಗೂ ನಾನು ಯಿಲ್ಲ ಆಗುವುದಿಲ್ಲ, ಇದನ್ನೆಲ್ಲಾ ನಿಲ್ಲಿಸಬೇಕು ಎಂದು ಹೇಳಿದೆ. ಇನ್ನೊಂದು ಸೂಚನೆಯನ್ನು ಕೊಟ್ಟಿದ್ದೇವೆ, ಇಂತಹದ್ದು ಯಾವುದಾದರೂ ತಮ್ಮ ಗಮನದಲ್ಲಿದ್ದರೆ; ನನಗೆ ಉತ್ತರದಲ್ಲ ಕೊಟ್ಟಿದ್ದಾರೆ, ನಿಮಗೂ ಅದೇ ಉತ್ತರವನ್ನು ಕಳುಹಿಸಿಕೊಟ್ಟಿದ್ದೇನೆ. ನಾನು ಹಿರಿಯ ಅಧಿಕಾರಿಗಳ ಜೊತೆಯಲ್ಲಿ ಮಾತನಾಡಿದಂತೆ ಸದ್ಯಕ್ಕೆ ಹಣ ಇಷ್ಟು ಆಡುವ ಯಾವುದೇ ಇಸ್ಪೀಟ್ ಕ್ಲಬ್‌ಗಳು ನಡೆಯುವುದಿಲ್ಲ ಎಂದು ಉತ್ತರ ಕೊಟ್ಟಿದ್ದಾರೆ. ಇಸ್ಪೀಟ್ ಕ್ಲಬ್‌ಗಳು ಸಹಜವಾಗಿ Registrar of Co-operative Societies ಕಡೆಯಿಂದ ಲೈಸೆನ್ಸ್ ತೆಗೆದುಕೊಳ್ಳುತ್ತಾರೆ. ನಾವು ಹೋಗಿ ರೈಡ್ ಮಾಡಿದರೆ ಕೋರ್ಟಿನಲ್ಲಿ ಅವರು ಪ್ರಶ್ನೆ ಮಾಡುತ್ತಾರೆ ಮತ್ತು ಪೊಲೀಸ್ ಅಧಿಕಾರಿಗಳಿಗೆ ಪದೇ ಪದೇ ಏತಕ್ಕೆ ಕಿರುಕುಳ ಕೊಡುತ್ತೀರಿ ಎಂದು ಪ್ರಶ್ನೆ ಮಾಡುತ್ತಾರೆ. ಹಾಗೆ ಒಂದೆರಡು ಕೇಸ್‌ನಲ್ಲಿ ಹೇಳಿದ್ದಾರೆ. ಪದೇ ಪದೇ ಕಿರುಕುಳ ಕೊಟ್ಟರೆ ನಿಮ್ಮನ್ನು ತಂದು ಒಳಗಡೆ ಇರಿಸಬೇಕಾಗುತ್ತದೆ ಎನ್ನುವಂತಹ ಸೂಚನೆಗಳು ಬಂದಿವೆ. ಈ ರೀತಿಯಲ್ಲಿ ನಡೆಯುತ್ತಿದೆ.

ಶ್ರೀ ಪಿ.ಆರ್. ರಮೇಶ್:- ಮಾನ್ಯ ಸಚಿವರೇ, ನಿಮಗೆ ಹಣ ಸಿಗುವುದಿಲ್ಲ. ಟೋಕನ್ ಸಿಗುತ್ತದೆ.

ಶ್ರೀ ಮರಿತಿಬ್ಬೇಗೌಡ(ಶಿಕ್ಷಕರ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ಕೆಲವು ಕಡೆ ಹಣ ಸಿಗುವುದಿಲ್ಲ ಬರೀ ಟೋಕನ್ ಸಿಗುತ್ತದೆ. ಅವರೆಲ್ಲರೂ ಈಗ ಬುದ್ಧಿವಂತರು. ಕೆಲವು ಕಡೆ ಹಣವನ್ನು

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಕಟ್ಟಿ ಆಡುವಂತಹವರು ಇದ್ದಾರೆ. ಮಾನ್ಯ ಗೃಹ ಸಚಿವರೇ, ಜೂಜು, ಹಾದರ ಮತ್ತು ಲಂಚ ಇವುಗಳನ್ನು ಯಾರಿಗೂ ಗೊತ್ತಿಲ್ಲದಂತೆ ಒಬ್ಬನೇ ಮಾಡುವುದಕ್ಕೆ ಸಾಧ್ಯವಿಲ್ಲವಂತೆ. ಇವು ಇಲ್ಲ ಹೀಗೆ ನಡೆಯುತ್ತದೆ ಎಂದು ಮನೆ ಮೇಲೆ ಹತ್ತಿಕೊಂಡು ಕೂಗುತ್ತವಂತೆ. ಯಾವುದೋ ಒಂದು ಹೋಟೆಲ್‌ನಲ್ಲಿ, ಮನೆಯಲ್ಲಿ 10 ಜನರನ್ನು ಕರೆದುಕೊಂಡು ಬಂದು ಜೂಜು ಆಡಿಸುತ್ತೇನೆ ಎಂದರೆ ಪೊಲೀಸರಿಗೆ ಮಾರನೆಯ ದಿನವೇ ಗೊತ್ತಾಗುತ್ತದೆ. ಮರಿತಿಬ್ಬೇಗೌಡ ಇಲ್ಲ 10 ಜನ ಕೋಟ್ಯಾಧಿಪತಿಗಳನ್ನು ಕರೆದುಕೊಂಡು ಬಂದು ಜೂಜಾಡಿಸುತ್ತಿದ್ದಾನೆ ಎಂದು ಗೊತ್ತಾಗುತ್ತದೆ. ಇವು ಮೂರನ್ನೂ ಯಾರಿಗೂ ಗೊತ್ತಿಲ್ಲದಂತೆ ಮಾಡುವುದಕ್ಕಾಗುವುದಿಲ್ಲವಂತೆ. ಇನ್ನು ನಿಮ್ಮ ಪೊಲೀಸ್ ಇಲಾಖೆಗೆ ಗೊತ್ತಿಲ್ಲದಂತೆ ಮಾಡುವುದಕ್ಕಾಗುತ್ತದೆಯೇ ಸ್ವಾಮಿ?

ಶ್ರೀ ಅರಗ ಜ್ಞಾನೇಂದ್ರ:- ಮಾನ್ಯ ಸಭಾಪತಿಯವರೇ, ನಾವು ಅವರನ್ನು ಹೊಣೆಗಾರರನ್ನಾಗಿ ಮಾಡುತ್ತೇವೆ ಎಂದು ಹೇಳಿದ್ದೇವೆ. ಆದರೂ ಕೂಡ ಮೊನ್ನೆ ಯಾರೋ ಇಂತಹ ಕಡೆ ನಡೆಯುತ್ತಿದೆ ಎಂದು ಪ್ರಸ್ತಾಪ ಮಾಡಿದರು. ಇದರ ಬಗ್ಗೆಯೂ ಪ್ರಶ್ನೆ ಬಂದಿತ್ತು. ಆಮೇಲೆ ಅವರು ಅರ್ಧಗಂಟೆ ಕಾಲಾವಧಿ ಚರ್ಚೆಗೆ ಅವಕಾಶ ಕೊಡಬೇಕೆಂದು ಕೇಳಿಕೊಂಡರು. ನಾನು ಮಾರನೆಯ ದಿವಸವೇ ಸಿ.ಸಿ.ಬಿ., ಅವರನ್ನು ಕರೆಸಿ ಡ್ಯಾನ್ಸ್ ಬಾರ್‌ಗಳನ್ನು ರೈಡ್ ಮಾಡಿಸಿ ಅರೆಸ್ಟ್ ಮಾಡಿಸಿದೆ. ಅರೆಸ್ಟ್ ಮಾಡಿ ಅವರ ಮೇಲೆ ಮಾತ್ರ ಕೇಸ್ ಹಾಕಲಿಲ್ಲ. ಉಪ್ಪಾರಪೇಟೆ ಪೊಲೀಸ್ ಅಧಿಕಾರಿಯನ್ನು ಅಲ್ಲಂದ ಎತ್ತಿದ್ದೇವೆ ಮತ್ತು ಅವರ ಮೇಲೆ ಇಲಾಖಾ ವಿಚಾರಣೆಯನ್ನು ಮಾಡುವುದಕ್ಕೆ ಹೇಳಿದ್ದೇನೆ. ಈ ರೀತಿ ಅವರನ್ನು ಹೊಣೆಗಾರರನ್ನಾಗಿ ಮಾಡುತ್ತೇವೆ ಎಂದು ಹೇಳಿದ್ದೇವೆ. ತಾವು ಒಂದು ಮಾತನ್ನು ಹೇಳಿದಿರಿ.

ಶ್ರೀ ಬಿ.ಕೆ. ಹರಿಪ್ರಸಾದ್(ವಿರೋಧಪಕ್ಷದ ನಾಯಕರು):- ಮಾನ್ಯ ಸಚಿವರೇ, ಡ್ಯಾನ್ಸ್ ಬಾರ್‌ಗಳು ಉಪ್ಪಾರಪೇಟೆಯಲ್ಲಿ ಮಾತ್ರ ಇದೆಯೆಂದು ತಿಳಿಯಬೇಡಿ. ನೀವು ಬೆಂಗಳೂರಿನಲ್ಲಿ ಎಷ್ಟು ಹೊಸ Extensions ಇದೆ ನೀವೇನಾದರೂ ಆ ಕಡೆ ಹೋದರೆ ಮಹದೇವಪುರ, ಕೋರಮಂಗಲ ಈ ಕಡೆಗಳಿಗೆ ಹೋದರೆ ನಿಮಗ್ಯಾರಿಗೂ ಗೊತ್ತಾಗುವುದಿಲ್ಲ. ಏಕೆಂದರೆ ಚುನಾವಣೆಗೆ ನಿಂತಾಗ; ನಾನು

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಕೂಡ ಬೆಂಗಳೂರಿನವನು. ಮೊಟ್ಟಮೊದಲಬಾರಿಗೆ ಆ ಕಡೆಯೆಲ್ಲಾ ನೋಡಿದೆ. ಸಿಕ್ಕಾಪಟ್ಟಿ ಬೆಳೆದಿದೆ. ಅದನ್ನು ಯಾರಿಗೂ ಹುಡುಕುವುದಕ್ಕೆ ಆಗುವುದಿಲ್ಲ.

ಶ್ರೀ ಅರಗ ಜ್ಞಾನೇಂದ್ರ:- ಮಾನ್ಯ ಸಭಾಪತಿಯವರೇ, ಖಂಡಿತವಾಗಿಯೂ ಯಾವುದೇ ನಿರ್ದಿಷ್ಟವಾದ complaint ಬಂದರೆ ಖಂಡಿತವಾಗಿಯೂ ಅದನ್ನು ರೈಡ್ ಮಾಡಿಸುತ್ತೇನೆ ಮತ್ತು ಆ ಪೊಲೀಸ್ ಅಧಿಕಾರಿಯನ್ನು ಅಲ್ಲಂದ ತೆಗೆಯುತ್ತೇವೆ. ವಿರೋಧವಿಲ್ಲ. ಏಕೆಂದರೆ, ಹಣ ಇಲ್ಲದೇ ಇವರು ಅವರಿಗೆ ಅನುಮತಿ ಕೊಟ್ಟಿರುವುದಿಲ್ಲ. ನನ್ನ ಲೆಕ್ಕದಲ್ಲ ಯಾರು ಸಂಬಳ ತೆಗೆದುಕೊಳ್ಳುವುದಲ್ಲದೇ ಕಾನೂನುಬಾಹಿರವಾದ ದಂಧೆಯನ್ನು ಮಾಡಿಸಿ ದುಡಿಯುತ್ತಿದ್ದಾರೋ ಅವರು ಪೊಲೀಸರೇ ಅಲ್ಲ. ಆದ್ದರಿಂದ ಅವರ ಮೇಲೆ ಸರಿಯಾದಂತಹ ಕ್ರಮ ಕೈಗೊಳ್ಳಲಾಗುವುದು. ಮಾನ್ಯ ಸದಸ್ಯರಾದ ನಸೀರ್ ಅಹ್ಮದ್‌ರವರು ಹೇಳಿದ ಹಾಗೆ ಇದೊಂದು social problem. ನಮ್ಮ ಯುವಜನರನ್ನು ಇದರಿಂದ ಮುಕ್ತಿ ಕಾಣಿಸಬೇಕೆಂದರೆ ಕೇವಲ ಪೊಲೀಸರು ಪ್ರಯತ್ನ ಮಾಡಿದರೆ ಸಾಧ್ಯವಾಗುವುದಿಲ್ಲ. ಟನ್‌ಗಟ್ಟಲೆ ಮಾದಕವಸ್ತುಗಳನ್ನು seize ಮಾಡಿದ್ದಾರೆ. ತಾವು ಬರಬೇಕು, ನಾನು ತೋರಿಸುತ್ತೇನೆ. ನನಗೆ ಅದ್ಭುತವಾಯಿತು. ಅದಷ್ಟನ್ನೂ consume ಮಾಡುವುದಕ್ಕೆ ಬಿಟ್ಟಿದ್ದರೆ ಗತಿಯೇನಾಗುತ್ತಿತ್ತು? ಒಂದೊಂದು ಸಲ ನೋಡಿದರೆ ಭಯವಾಗುತ್ತದೆ. ಮತ್ತು ಅದ್ಯಾವುದನ್ನೂ ಹಿಡಿಯುವ ಪರಿಸ್ಥಿತಿಯಿಲ್ಲ. ಒಂದು ಚಿಕ್ಕ ಪೇಪರ್ ಪೀಸ್‌ನಲ್ಲಿ ಕೂಡ ಮತ್ತು ಬರುವಂತಹ ಮಾದಕ ವಸ್ತು ಇರುತ್ತದೆ. ಒಂದು ಶೀಟ್ ಪೇಪರ್‌ಅನ್ನು ತನ್ನ ಜೇಬಿನಲ್ಲಿ ಹಾಕಿಕೊಂಡು ಬಂದರೆ ಹೇಗೆ ಹಿಡಿಯುತ್ತಾರೆ? ಪೊಲೀಸರು ಎಲ್ಲರನ್ನೂ ಚೆಕ್ ಮಾಡುವುದಕ್ಕಾಗುವುದಿಲ್ಲ. ಈ ಮಟ್ಟದಲ್ಲ ನಡೆಯುತ್ತಿದೆ.

ಶ್ರೀ ಮರಿತಿಬ್ಬೇಗೌಡ:- ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರಾದ ನಸೀರ್ ಅಹ್ಮದ್‌ರವರು ಹೇಳಿದ್ದಕ್ಕೆ ನಾನೊಂದು ವಿಚಾರವನ್ನು ಸೇರಿಸುತ್ತೇನೆ. ಕುವೆಂಪುರವರು ಒಂದು ಕಡೆ ಕಾನೂನುಗಳಿಂದ ಇದೆಲ್ಲಾ ಭ್ರಷ್ಟಾಚಾರಗಳನ್ನು ನಿಗ್ರಹಿಸುವುದು ಬಹಳ ಕಷ್ಟ, ಇಂತಹ ಚಟುವಟಿಕೆಗಳನ್ನು ಸಾಮಾಜಿಕ ಬಹಿಷ್ಕಾರ ಮಾಡಬೇಕು ಎಂದು ಒಂದು ಕಡೆ ಹೇಳುತ್ತಾರೆ. ಅಂತಹ ವಿಚಾರವನ್ನು ನಸೀರ್ ಅಹ್ಮದ್‌ರವರು ಹೇಳಿದರು. ಸಾಮಾಜಿಕ ಬಹಿಷ್ಕಾರವೂ ಇರಬೇಕು.

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಕಾನೂನಿಂದಲೇ ಇದೆಲ್ಲವನ್ನೂ ದಂಡಿಸುವುದಕ್ಕೆ ಆಗುವುದಿಲ್ಲ. ಆದರೆ ಪೊಲೀಸ್ ಇಲಾಖೆಯಲ್ಲಿ ಕೆಲವೇ ಅಧಿಕಾರಿಗಳನ್ನು ಕುರಿತು ‘ಬೀಜಿ’ಯವರು ಒಂದು ಮಾತನ್ನು ಹೇಳುತ್ತಾರೆ. ಒಮ್ಮೆ ‘ಬೀಜಿ’ಯವರಿಗೆ ಒಂದು ಪ್ರಶ್ನೆ ಕೇಳುತ್ತಾರೆ. ಪೊಲೀಸ್ ಇಲಾಖೆಯಲ್ಲಿ ಉತ್ತಮ ಅಧಿಕಾರಿಗಳು, ಕೆಟ್ಟ ಅಧಿಕಾರಿಗಳು ಇಬ್ಬರೂ ಇದ್ದಾರಾ ಎಂದು ಕೇಳುತ್ತಾರೆ. ಆಗ ಅವರು ಎಲ್ಲಾ ಕಡೆ ಉಂಟು, ಪೊಲೀಸ್ ಇಲಾಖೆಯಲ್ಲಿ ಉತ್ತಮ ಮತ್ತು ಕೆಟ್ಟವರು ಎಲ್ಲಾ ಅಧಿಕಾರಿಗಳೂ ಇದ್ದಾರೆ ಆದರೆ ಉತ್ತಮ ಅಧಿಕಾರಿಗಳಿದ್ದಾರೆ ಎಂದರೆ ಪೊಲೀಸ್ ಇಲಾಖೆಯವರೇ ಒಪ್ಪುವುದಿಲ್ಲ ಎಂದು ಹೇಳುತ್ತಾರೆ. ಆ ರೀತಿಯ ವ್ಯವಸ್ಥೆ ಇದೆ.

ಶ್ರೀ ಅರಗ ಜ್ಞಾನೇಂದ್ರ:- ಮಾನ್ಯ ಸಭಾಪತಿಯವರೇ, ಲೋಕಲ್ ಪೊಲೀಸ್‌ನವರು involve ಆಗುತ್ತಾರೆ ಎನ್ನುವ ಕಾರಣಕ್ಕಾಗಿ ಸಿ.ಸಿ.ಬಿ., ಯವರನ್ನು ಬಿಟ್ಟು ರೈಡ್ ಮಾಡಿಸುತ್ತಿದ್ದೇವೆ. ಎಲ್ಲಾ ರೀತಿಯ ಪ್ರಯತ್ನಗಳಾಗುತ್ತಿವೆ. ಅವು ಗಮನಕ್ಕೆ ಬರಬೇಕಷ್ಟೇ. ಇದು ಸಾಮಾನ್ಯ ವಿಷಯವೆಂದು ಅಲ್ಲಿ ಒಂದು ಡ್ಯಾನ್ಸ್ ಬಾರ್ ಇದ್ದರೆ ಅಲ್ಲಿನ ಅಕ್ಕ ಪಕ್ಕದ ಮನೆಯವರು ಸುಮ್ಮನಾಗಿಬಿಟ್ಟರೆ ಆಗುವುದಿಲ್ಲ. ಅವರು ಕಂಪ್ಲೇಂಟ್ ಮಾಡಬೇಕು. ಅವರು ಕಂಪ್ಲೇಂಟ್ ಮಾಡಿದರೆ; ಈಗಂತೂ ಬ್ಯಾಂಡ್, ಇತ್ಯಾದಿ ವಾದ್ಯಗಳ ಶಬ್ದ ಹೊರಗೆ ಕೇಳದಿದ್ದ ಹಾಗೆ ಶಬ್ದ ಮಾಲಿನ್ಯ ಇಲ್ಲದ ಹಾಗೆ ನಡೆಸುತ್ತಾರೆ. ಆಗ ಗೊತ್ತಾಗುವುದಿಲ್ಲ. ಒಳಗಡೆ sound proof ಇರುತ್ತದೆ, ಒಳಗಡೆ ಹೋದರೆ ಮಾತ್ರ ಗೊತ್ತಾಗುತ್ತದೆ. ಒಮ್ಮೆ ನಾನು 1995-96ನೇ ಇಸವಿಯಲ್ಲಿ ನಮ್ಮ ಊರಿಗೆ ಹೋಗುವುದಕ್ಕೆ ತಡವಾಗಿ ಬೆಂಗಳೂರನ್ನು ಬಿಟ್ಟೆ, ಬಸ್ ನಿಲ್ದಾಣಕ್ಕೆ ಹೋಗಿ ಬಸ್ ಹತ್ತಬೇಕು. ನನಗೆ ಬಹಳ ಹಸಿವಾಗುತ್ತಿತ್ತು. ಬಸ್ ನಿಲ್ದಾಣದ ಹತ್ತಿರ ಇದ್ದ ಒಂದು ಲಾಡ್ಜ್ ಹತ್ತಿರ ಹೋಗಿ ನನ್ನ ಸ್ನೇಹಿತ ಊಟ ಹಾಕಿಸುತ್ತೇನೆಂದು ಅಲ್ಲಿಗೆ ಕರೆದುಕೊಂಡು ಹೋದನು.

(ಮುಂದು)

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

(724) 29-03-2022 KH/GR- 7-10

ಶ್ರೀ ಅರಗ ಜ್ಞಾನೇಂದ್ರ (ಮುಂದು):-

ಅವನು ಇಲ್ಲಾ ಸರ್, ಇಲ್ಲಾ ಸರ್ ಎಂದು ಹೇಳಿದ. ನಾನು ಎಲ್ಲಾದರೂ ಒಂದು ಮೂಲೆಯಲ್ಲಿ ಕೂರಿಸಿ, ಊಟ ಹಾಕಿಸು ಎಂದು ಹೇಳಿದೆ. ಅಷ್ಟು ಹೊತ್ತಿಗೆ ಕರೆದುಕೊಂಡು ಹೋಗಿ ಒಂದು ಮೂಲೆಯಲ್ಲಿ ಕೂರಿಸಿದೆ. ನಾನು ಸ್ವಲ್ಪ ಮೊಸರನ್ನು ಕೊಟ್ಟರೆ ಸಾಕು ಎಂದು ಹೇಳಿದೆ. ಆಗ ನಾನು ಊಟ ಮಾಡುತ್ತಿದ್ದೇನೆ. ಆಗ ಡ್ಯಾನ್ಸ್ ಪ್ರಾರಂಭವಾಯಿತು. ಅಯ್ಯೋ, ದೇವರೇ, ನಾನು ಎಲ್ಲಗೆ ಬಂದಿದ್ದೇನೆ ಎಂದು ನನಗೆ ಆಶ್ಚರ್ಯವಾಯಿತು. ತಾವು ಸರ್ಕಾರಿ ನೌಕರರು, ಇಂಜಿನಿಯರ್‌ಗಳ ಬಗ್ಗೆ ಹೇಳದರಲ್ಲವೇ? ಹಾಗೆಯೇ, ಒಂದು ಹೆಣ್ಣು ಮಗಳ ಮೇಲೆ ಒಬ್ಬ 500 ರೂಪಾಯಿಗಳ ಬಂಡಲ್ ಅನ್ನು ಎಸೆಯುತ್ತಾನೆ. ನಾನು ನಿಧಾನವಾಗಿ ಆ ಹೋಟೆಲ್ ಮಾಲೀಕನನ್ನು ಕರೆದು ಯಾರು ಆ ರೀತಿ ದುಡ್ಡನ್ನು ಎಸೆಯುತ್ತಿದ್ದಾನೆ ಎಂದು ಕೇಳಿದೆ. ಆಗ ಅವನು ಉಡುಪಿ ಜಿಲ್ಲೆಯಲ್ಲಿ Excise D.C., ಆಗಿದ್ದಾನೆ ಎಂದು ಹೇಳಿದ. ಅವನು ಆ ಹೆಣ್ಣು ಮಗಳ ಮೇಲೆ ದುಡ್ಡನ್ನು ಎಸೆಯುತ್ತಾನೆ. ಇದು ನನಗೆ ಅದ್ಭುತಯೆನಿಸುತ್ತದೆ.

ಶ್ರೀ ಮರಿತಿಬ್ಬೇಗೌಡ (ಶಿಕ್ಷಕರ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ನೋಟ್ ನಲ್ಲಿ ಹೂಮಾಳೆ ಮಾಡಿ ದೊಡ್ಡ ದೊಡ್ಡ ಸರಗಳನ್ನು ಹಾಕುತ್ತಾರೆ. ಈ ರೀತಿ ಅವರು ಅವರ ಹೆಂಡತಿಗೆ ಹಾಕುವುದಿಲ್ಲ.

ಶ್ರೀ ಅರಗ ಜ್ಞಾನೇಂದ್ರ (ಗೃಹ ಸಚಿವರು):- ಮಾನ್ಯ ಸಭಾಪತಿಯವರೇ, ಮಾನ್ಯ ಮರಿತಿಬ್ಬೇಗೌಡರವರು ಈ ವಿಷಯದಲ್ಲಿ ನನಗಿಂತ experience ಇದೆ.

ಶ್ರೀ ಎನ್.ರವಿಕುಮಾರ್ (ವಿಧಾನಸಭೆಯಿಂದ ಚುನಾಯಿತರಾದವರು):- ಮಾನ್ಯ ಸಭಾಪತಿಯವರೇ, ಇವರನ್ನು ಪೊಲೀಸ್ ಇಲಾಖೆಗೆ Advisory Board ಎಂದು ಮಾಡಿದರೆ ಒಳ್ಳೆಯದಾಗುತ್ತದೆ.

(ಗೊಂದಲ)

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಶ್ರೀ ಅರುಣ ಶಹಾಪುರ:- ಮಾನ್ಯ ಸಭಾಪತಿಯವರೇ, . . .

ವೈಸ್ ಛೀರ್ಮನ್:- ಮಾನ್ಯ ಮರಿತಿಬ್ಬೇಗೌಡರವರಿಗೆ ಹೇಗೆ ಗೊತ್ತಾಯಿತು ಎಂದು ಮಾನ್ಯ ಅರುಣ ಶಹಾಪುರರವರು ಕೇಳುತ್ತಿದ್ದಾರೆ.

ಶ್ರೀ ಎನ್.ರವಿಕುಮಾರ್:- ಮಾನ್ಯ ಸಭಾಪತಿಯವರೇ, ಮಾನ್ಯ ಮರಿತಿಬ್ಬೇಗೌಡರವರು ಸದನದಲ್ಲಯೇ ಇರುತ್ತಾರೆ. ಆದರೂ ಇವರಿಗೆ ಇಷ್ಟೆಲ್ಲಾ ಅನುಭವ ಹೇಗೆ ಬಂದಿತು?

ಶ್ರೀ ಮರಿತಿಬ್ಬೇಗೌಡ:- ಮಾನ್ಯ ಎನ್.ರವಿಕುಮಾರ್‌ರವರೇ, ತಮಗೂ ಅನುಭವ ಇದೆ. ಆದರೆ, ತಾವು ಮಾತನಾಡುವುದಿಲ್ಲ. ನಾನು ಮಾತನಾಡುತ್ತೇನೆ ಅಷ್ಟೇ.

ಶ್ರೀ ಅರಗ ಜ್ಞಾನೇಂದ್ರ:- ಮಾನ್ಯ ಸಭಾಪತಿಯವರೇ, ಈ easy money ಈ ರೀತಿಯ ಬ್ರಷ್ಟರು ಇರುತ್ತಾರೆ. ಯಾರಾದರೂ ಬೆವರು ಸುರಿಸಿ ದುಡಿದ ಹಣವನ್ನು ಆ ರೀತಿ ಎಸೆಯುವುದಕ್ಕೆ ಆಗುವುದಿಲ್ಲ. ಈ ರೀತಿ easy money ಇರುವವರೇ ಎಂಜಾಯ್ ಮಾಡುತ್ತಾರೆ. ಮಾನ್ಯ ಮರಿತಿಬ್ಬೇಗೌಡರವರು ಹೇಳಿದ ಹಾಗೆ ಹೆಂಡತಿಗೆ ನೋಟನ ಹಾರ ಹಾಕಿದರೆ, ಏನು thrill ಇರುತ್ತದೆ?

ಶ್ರೀ ಮರಿತಿಬ್ಬೇಗೌಡ:- ಮಾನ್ಯ ಸಭಾಪತಿಯವರೇ, ಹೆಂಡತಿಯರ ಕೈಗೆ ಯಾರು ದುಡ್ಡನ್ನು ಕೊಡುವುದಿಲ್ಲ. ಇಲ್ಲ ದೊಡ್ಡ ದೊಡ್ಡ ಹಾರ ಹಾಕುತ್ತಾರೆ ಎಂದು ಹೇಳಿದೆ.

ಶ್ರೀ ಅರಗ ಜ್ಞಾನೇಂದ್ರ:- ಮಾನ್ಯ ಸಭಾಪತಿಯವರೇ, ಇವರೆಲ್ಲಾ ಅಲ್ಲಗೆ ಹೋಗಿ ಮಜಾ ತೆಗೆದುಕೊಳ್ಳುವುದು. ಹಾಗಾಗಿ ಈ ರೀತಿ ಅನೇಕ ಕಡೆಗಳಲ್ಲಿ ನಡೆಯುತ್ತಿದೆ. ಇದರ ಬಗ್ಗೆ ಪೊಲೀಸ್‌ನವರಿಗೆ ಸಾಕಷ್ಟು instructions ಕೊಟ್ಟಿದ್ದೇವೆ. ಇದು ಶೇಕಡಾ 100 ರಷ್ಟು ಬಂದ್ ಆಗಿದೆ ಎಂದು ನನಗನಿಸುತ್ತಿದೆ. ಇದರ ಬಗ್ಗೆ ತಾವು ಯಾರಾದರೂ ಮಾಹಿತಿ ಕೊಟ್ಟರೆ ಕ್ರಮ ತೆಗೆದುಕೊಳ್ಳುತ್ತೇವೆ. ಏಕೆಂದರೆ, ಬೆಂಗಳೂರಿನ ಮೂಲೆ ಮೂಲೆ ಪರಿಚಯ ಇರುವಂತಹವರು. ಇದರ ಬಗ್ಗೆ ತಾವು ಏನಾದರೂ instructions ಕೊಡಿ. ಇಲ್ಲದಿದ್ದರೆ ತಾವು ಫೋನ್ ಮಾಡಿ ಹೇಳಿದರೂ ಸಾಕು.

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಶ್ರೀ ಹೆಚ್.ಎಂ.ರಮೇಶ್‌ಗೌಡ (ವಿಧಾನಸಭೆಯಿಂದ ಚುನಾಯಿತರಾದವರು):- ಮಾನ್ಯ ಸಭಾಪತಿಯವರೇ, ಮಾನ್ಯ ಗೃಹ ಸಚಿವರು ಬಂದ ಮೇಲೆ ಇದರ ಬಗ್ಗೆ ಏನು ಕ್ರಮ ತೆಗೆದುಕೊಂಡಿದ್ದಾರೆಯೋ, ಅದಕ್ಕೆ ಸ್ವಾಗತ ಮಾಡುತ್ತೇನೆ.

ಶ್ರೀ ಮರಿತಿಬ್ಬೇಗೌಡ:- ಮಾನ್ಯ ಸಭಾಪತಿಯವರೇ, ಮಾನ್ಯ ಹೆಚ್.ಎಂ.ರಮೇಶ್‌ಗೌಡರವರು ಇಡೀ ಪೊಲೀಸ್ ಅಧಿಕಾರಿಗಳ ಜೊತೆಯಲ್ಲಿ ಹೆಚ್ಚಿನ ಸಂಪರ್ಕದಲ್ಲರುವವರು. ಅವರು ಹೇಳುತ್ತಾರೆ ಕೇಳಿ.

ಶ್ರೀ ಹೆಚ್.ಎಂ.ರಮೇಶ್‌ಗೌಡ:- ಮಾನ್ಯ ಸಭಾಪತಿಯವರೇ, ಆ ರೀತಿ ಇಲ್ಲ. ಮಾನ್ಯ ಗೃಹ ಸಚಿವರೇ, ಇಷ್ಟೇ. ಯಾರೇ ಗೃಹ ಸಚಿವರಾಗಿರಲಿ, ಯಾವುದೇ ಸರ್ಕಾರ ಇರಲಿ. ಇಂತಹದ್ದನ್ನು ಬಲ ಹಾಕಲೇಬೇಕಾಗುತ್ತದೆ. ಎರಡನೆಯದು, outskirts ನಲ್ಲಿ ಆಂಧ್ರ ಪ್ರದೇಶದಿಂದ ಬಂದು ಇಲ್ಲಿ ಜೂಜಾಟ ಆಡುವುದು ಇದೆಯಲ್ಲವೇ? ತಾವು ಹೇಳುವುದು ನಿಜ. ಕೋರ್ಟಿನಿಂದ ಒಂದು ಆದೇಶವನ್ನು ತರುತ್ತಾರೆ. ಇದೆಲ್ಲವನ್ನೂ ಮಾಡುತ್ತಾರೆ. Recreations Clubs ಏನಿದೆ, ಗರಿಷ್ಠ ಪ್ರಮಾಣದಲ್ಲಿ ಎಲ್ಲರೂ ಲೈಸೆನ್ಸ್ ತೆಗೆದುಕೊಂಡು ಮಾಡುತ್ತಾರೆ. ಪೊಲೀಸ್‌ನವರು ಇದನ್ನು ಮಾಡುವುದಕ್ಕೆ ಬಿಡುವುದಿಲ್ಲವೆಂದರೆ, ಹೈಕೋರ್ಟಿಗೆ ಹೋಗಿ ಸಲೀಸಾಗಿ ಒಂದು ಆದೇಶವನ್ನು ತೆಗೆದುಕೊಂಡು ಬಂದು ಇದೆನ್ನೆಲ್ಲಾ ಮಾಡುತ್ತಾರೆ. ಇದಕ್ಕೆ ಪೊಲೀಸ್ ಅಧಿಕಾರಿಗಳು ಸಹ ಏನು ಮಾಡುವುದಕ್ಕೆ ಆಗುವುದಿಲ್ಲ. ಅಂತಹ ಪರಿಸ್ಥಿತಿಗೆ ತಂದಿಡುತ್ತಾರೆ. ಇದಕ್ಕೆ ಕೋರ್ಟುಗಳು ಸಹ ಸಹಾಯ ಮಾಡುತ್ತದೆ. ಇದರಲ್ಲಿ ಎರಡನೇ ಮಾತಿಲ್ಲ. ಮಾನ್ಯ ಗೃಹ ಸಚಿವರೇ, ವಿಶೇಷವಾಗಿ ನಮ್ಮ ಬಾಣಸವಾಡಿಯಲ್ಲಿ ನೈಜೀರಿಯನ್ಸ್ ಇದ್ದಾರೆಯಲ್ಲವೇ? ಹಿಂದೆ ನಮ್ಮ ಪೊಲೀಸ್ ಅಧಿಕಾರಿಗಳ ಮೇಲೆ ಹಲ್ಲೆಯಾಗಿತ್ತು. ಯಾರು ನೈಜೀರಿಯನ್ಸ್ ಇದ್ದಾರೆ, ರೆಸ್ಟೋರೇಂಟ್‌ಗಳಲ್ಲಿ ಇವರನ್ನು ಯಾರು ಸಹ ಏನು ಮಾಡುವುದಕ್ಕೆ ಆಗುವುದಿಲ್ಲ. ಹೆಬ್ಬಾಳ ಎನ್ನುವ ಜಾಗ ಎಂತಹ ಹಾಟ್‌ಸ್ಪಾಟ್. ನಾನು ಇದನ್ನು ಹೇಳಿದರೆ ತಪ್ಪಾಗುತ್ತದೋ, ಏನೋ ಗೊತ್ತಿಲ್ಲ. ನಾನು ಹೇಳುವುದೇನೆಂದರೆ, ಹೆಬ್ಬಾಳ ಜಂಕ್ಷನ್‌ನಲ್ಲಿ ಸುಮಾರು 20 ರಿಂದ 25 ಜನ ಹೆಣ್ಣು ಮಕ್ಕಳು ವೇಶ್ಯಾವಾಟಕೆ ನಡೆಸುತ್ತಿದ್ದು, ಇದನ್ನು ಅವರು

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ರಾಜಾರೋಷವಾಗಿ ನಡೆಸುತ್ತಿದ್ದಾರೆ. ಅಲ್ಲಿ ಮಿನಿಮಮ್ 20 ರಿಂದ 25 ಜನ ಹೆಣ್ಣು ಮಕ್ಕಳು ಯಾವಾಗಲೂ ಇರುತ್ತಾರೆ. ದಯಮಾಡಿ, ಅಲ್ಲಿಂದ ಇವರನ್ನು ತೆಗೆಯಿರಿ. ಇದು ಹೆಚ್ಚು ವ್ಯಾಪ್ತಿಗೆ ಬರುವುದರಿಂದ, ಇದನ್ನು ಪೊಲೀಸ್ ಅಧಿಕಾರಿಗಳಿಗೆ ತಿಳಿಸಿ. ಇಲ್ಲದಿದ್ದರೆ, ಹಾಳುಬದ್ದು ಹೋಗಲ ಇದನ್ನು legalise ಮಾಡಿಬಿಡಿ. ನಾನು ಏಕೆ ಈ ಮಾತನ್ನು ಹೇಳುತ್ತಿದ್ದೇನೆ ಎಂದರೆ, ಹಿಂದೆಯೂ ಸಹ ಇದೇ ವಿಷಯವನ್ನು ಪ್ರಸ್ತಾಪ ಮಾಡಿದ್ದೇವೆ. ದಯಮಾಡಿ, ಅಲ್ಲಿ ಗೌರವ ಹೋಗುತ್ತಿದೆ. ಅಲ್ಲಿ ರಾಜಾರೋಷವಾಗಿ ವೇಶ್ಯಾವಾಟಕಿಯನ್ನು ನಡೆಸುತ್ತಿದ್ದಾರೆ. ನಾನು ಇದರ ಬಗ್ಗೆ ಸರ್ಕಾರಕ್ಕೆ ತಿಳಿಸುತ್ತಿದ್ದೇನೆ.

ವೈಸ್ ಛೀರ್ಮನ್:- ಮಾನ್ಯ ಹೆಚ್.ಎಂ.ರಮೇಶ್‌ಗೌಡರವರೇ, ಮಾನ್ಯ ಸಚಿವರು ಉತ್ತರವನ್ನು ಕಂಪ್ಲೀಟ್ ಮಾಡಲಿ.

ಶ್ರೀ ಹೆಚ್.ಎಂ.ರಮೇಶ್‌ಗೌಡ:- ಮಾನ್ಯ ಸಭಾಪತಿಯವರೇ, ಅಲ್ಲಿ ಯಾವುದೇ ವಾಹನಗಳು ಹೋಗಲಿ. ರಾಜಾರೋಷವಾಗಿ ಬಂದು ಅಡ್ಡ ಹಾಕುತ್ತಾರೆ. ಇದು ಎಲ್ಲಿಂದಲೂ ನಡೆಯುತ್ತಿದೆ. ದಯಮಾಡಿ, ಇದರ ಬಗ್ಗೆ ಮಾನ್ಯ ಗೃಹ ಸಚಿವರು ಕ್ರಮ ತೆಗೆದುಕೊಳ್ಳಬೇಕು. ಏಕೆಂದರೆ, ಅಲ್ಲಿ ಬಸ್ಸು ನಿಲ್ದಾಣವಿದ್ದು, ಅಲ್ಲಿಗೆ ಮರ್ಯಾದಸ್ಥ ಹೆಣ್ಣು ಮಕ್ಕಳು ಬರುತ್ತಾರೆ. ಇವರ ಜೊತೆಗೆ ಅವರು ಸಹ ಇರುತ್ತಾರೆ. ಹಾಗಾಗಿ ಅಲ್ಲಿ ಯಾರ್ಯಾರೂ ಇದ್ದಾರೆ ಎನ್ನುವುದು ಗೊತ್ತಾಗುವುದಿಲ್ಲ. ದಯಮಾಡಿ, ಅವರ ಮೇಲೆ ಕ್ರಮ ತೆಗೆದುಕೊಳ್ಳಿ.

ಶ್ರೀ ಅರಗ ಜ್ಞಾನೇಂದ್ರ:- ಮಾನ್ಯ ಸಭಾಪತಿಯವರೇ, ಮಾನ್ಯ ಹೆಚ್.ಎಂ.ರಮೇಶ್‌ಗೌಡರವರ ಹತ್ತಿರ ಖಂಡಿತವಾಗಿಯೂ ಇದರ ಬಗ್ಗೆ ಮಾತನಾಡುತ್ತೇನೆ. ನನಗೆ ಏರಿಯಾ ಹೇಳಿ. ನಾವು ಅದನ್ನು ರೈಡ್ ಮಾಡಿಸುತ್ತೇವೆ.

ಶ್ರೀ ಹೆಚ್.ಎಂ.ರಮೇಶ್‌ಗೌಡ:- ಮಾನ್ಯ ಸಭಾಪತಿಯವರೇ, ಇದು ಹೆಚ್ಚು ಬಸ್ ನಿಲ್ದಾಣದಲ್ಲ ನಡೆಯುತ್ತಿದೆ.

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಶ್ರೀ ಅರಗ ಜ್ಞಾನೇಂದ್ರ:- ಮಾನ್ಯ ಹೆಚ್.ಎಂ.ರಮೇಶ್‌ಗೌಡರವರೇ, ಇದನ್ನು ಇಲ್ಲ ಹೇಳುವುದಕ್ಕೆ ಹೋಗಬೇಡಿ.

ವೈಸ್ ಛೀರ್ಮನ್:- ಮಾನ್ಯ ಹೆಚ್.ಎಂ.ರಮೇಶ್‌ಗೌಡರವರೇ, ಇಂತಹ ವಿಚಾರಗಳನ್ನು ಖಾಸಗಿಯಾಗಿ ಮಾನ್ಯ ಗೃಹ ಸಚಿವರ ಗಮನಕ್ಕೆ ತನ್ನಿ. ಮಾನ್ಯ ಗೃಹ ಸಚಿವರೇ ತಾವು ಮಾತನಾಡಿ ಮುಗಿಸಿ.

ಶ್ರೀ ಅರಗ ಜ್ಞಾನೇಂದ್ರ:- ಮಾನ್ಯ ಸಭಾಪತಿಯವರೇ, ಈ ವಿಷಯ ಇಲ್ಲಿಯೇ ಇರುವುದಿಲ್ಲ. ಹಾಗಾಗಿ, ಅದು ಬಂದಾಗಬೇಕಾದರೆ, ನಮಗೆ ಗುಟ್ಟಾಗಿ ಬಂದು ಹೇಳಬೇಕು.

ಶ್ರೀ ಬಿ.ಕೆ.ಹರಿಪ್ರಸಾದ್ (ವಿರೋಧಪಕ್ಷದ ನಾಯಕರು):- ಮಾನ್ಯ ಸಭಾಪತಿಯವರೇ, ಮಾನ್ಯ ಗೃಹ ಸಚಿವರು ಯಾವುದೋ ಕಾಲದಲ್ಲಿ ಇರುವುದನ್ನು ಹೇಳುತ್ತಿದ್ದಾರೆ. ಒಂದು ಕಾಲದಲ್ಲಿ ಉಪ್ಪಾರಪೇಟೆ ಮತ್ತು ಮೆಜೆಸ್ಟಿಕ್‌ನಲ್ಲಿಲ್ಲಾ floating population ಇತ್ತು. ಬೇರೆ ಕಡೆಯಿಂದ ಬಂದು ಅಲ್ಲ ಮಾತ್ರ ಇರುತ್ತಿದ್ದರು. ಇವತ್ತು ಇಡೀ ಬೆಂಗಳೂರು ನಗರದಲ್ಲಿ floating population ಇದೆ. ಒಂದೊಂದು Extension ನಲ್ಲಿ ಒಂದೊಂದು ಫ್ಯಾಷನ್ ಇದೆ. ಆದ್ದರಿಂದ, ತಾವು ಮಾನ್ಯ ಗೃಹ ಸಚಿವರಾಗಿದ್ದು, ತಾವು report ಗಳನ್ನು ಕೇಳಿದರೆ, ಆರಾಮಾಗಿ ಬರುತ್ತದೆ. ತಮ್ಮ ಹತ್ತಿರವೇ Intelligence Wing ಇದೆ. ಎಲ್ಲಾ ತಮ್ಮ ಹತ್ತಿರವೇ ಇದೆ. ಆದ್ದರಿಂದ, ಇದರ ಬಗ್ಗೆ ನಮ್ಮನ್ನು ಕೇಳುವುದಕ್ಕೆ ಹೋಗಬೇಡಿ. ಈಗ ಉಪ್ಪಾರಪೇಟೆ ಎಲ್ಲಾ ಬಿಟ್ಟುಬಿಡಿ. ಈಗ ಅಲ್ಲ ಏನು ಇಲ್ಲ, ಅದು zero. Floating population ನವರು ಬರುತ್ತಾರೆ, ಹೋಗುತ್ತಾರೆ. ಬಾಕಿ ಕಡೆ Extensions ಇದೆಯಲ್ಲವೇ, ಮೊದಲು ಎಂ.ಜಿ.ರೋಡ್, ಬ್ರಿಗೇಡ್ ರೋಡ್ ಎಂದರೆ ಬಹಳ ಎಂದು ಹೇಳುತ್ತಿದ್ದರು. ಈಗ ಎಂ.ಜಿ.ರೋಡ್, ಬ್ರಿಗೇಡ್ ರೋಡ್ ಏನೂ ಇಲ್ಲ. ಈಗ ಫ್ಯಾಷನ್ ಹೇಗೆಗೋ ಆಗಿ ಬಿಟ್ಟಿದೆ. ಆದ್ದರಿಂದ, ಮಾನ್ಯ ಗೃಹ ಸಚಿವರು ಯಾವುದೋ ಕಾಲದಲ್ಲಿ ಇದ್ದಾರೆ.

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಶ್ರೀ ಮರಿತಿಬ್ಬೇಗೌಡ:- ಮಾನ್ಯ ಸಭಾಪತಿಯವರೇ, ಮಾನ್ಯ ಗೃಹ ಸಚಿವರು ನಮ್ಮನ್ನು ಕೇಳಿದರೆ ಏನೇನೋ ಆಗಿಹೋಗುತ್ತದೆ. ಈಗ ಒಂದು ಎಂ.ಜಿ.ರೋಡ್, ಒಂದು ಬ್ರಿಗೇಡ್ ರೋಡ್ ಇತ್ತು. ಈಗ ಬೆಂಗಳೂರಿನಲ್ಲಿ 500 ಎಂ.ಜಿ.ರೋಡ್, 500 ಬ್ರಿಗೇಡ್ ರೋಡ್‌ಗಳು ಇವೆ.

ಶ್ರೀ ಅರಗ ಜ್ಞಾನೇಂದ್ರ:- ಮಾನ್ಯ ಸಭಾಪತಿಯವರೇ, ನಾನು ಪ್ರಾಮಾಣಿಕವಾಗಿ ನನ್ನ ಕೈಲಾದ ಎಲ್ಲಾ ಪ್ರಯತ್ನಗಳನ್ನು ಮಾಡಿದ್ದೇನೆ. Casino ಗಳನ್ನು ನಿಲ್ಲಿಸುವಂತಹದ್ದು ಅಷ್ಟು ಸುಲಭ ಅಲ್ಲ. ಯಾರ್ಯಾರ ಕೈ, ಯಾರ್ಯಾರ ಕಾಲು, ಯಾರ್ಯಾರ ಜೇಬಿನಲ್ಲಿರುತ್ತದೆ ಎಂಬುದು ಗೊತ್ತಿಲ್ಲ. ಅವರು ಬಹಳವಾಗಿ ಬೇರು ಬಿಟ್ಟಿರುತ್ತಾರೆ. ಈ ರೀತಿ ನಾವು ಬಹಳಷ್ಟು ನಿಲ್ಲಿಸಿದ್ದೇವೆ. ತಮಗೆ ಯಾವುದಾದರೂ ಗೊತ್ತಿದ್ದರೆ ಹೇಳಿ. ಒಂದು Casino ನಡೆಯುತ್ತಿದೆ ಎಂದರೆ ತಾವು ನನಗೆ ಹೇಳಬೇಕು. ಹುಕ್ಕಾ ಬಾರ್‌ಗಳ ಬಗ್ಗೆ ಬಹಳಷ್ಟು ಚರ್ಚೆಯಾಯಿತು. ಪೊಲೀಸ್ ಅಧಿಕಾರಿಗಳು ಅಲ್ಲ ಯಾವುದಾದರೂ ಮಾದಕ ವಸ್ತುಗಳು ಸಿಗುತ್ತದೆಯೇ ಎಂದು ಪದೇ ಪದೇ ರೈಡ್ ಮಾಡುತ್ತಿದ್ದಾರೆ. ಪ್ರತಿಯೊಂದು ಪದಾರ್ಥಗಳ ಸ್ಯಾಂಪಲ್ ತೆಗೆದು ಲ್ಯಾಬ್‌ಗೆ ಕಳುಹಿಸುತ್ತಿದ್ದೇವೆ. ಒಂದು ಚೂರು ಸಿಕ್ಕಿದರೂ ಕೂಡ ಅವರನ್ನು ಬಿಡುವುದಿಲ್ಲ. ಅವರ ಬೆನ್ನು ಹತ್ತಿ dead-end ಗೆ ಹೋಗಿ ಅವರಿಗೆ ಎಲ್ಲಂದ ಸರಬರಾಜು ಆಗುತ್ತದೆಯೋ, ಅಲ್ಲಂದಲೂ ಕೂಡ ಹಿಡಿದುಕೊಂಡು ಬರುವುದಕ್ಕೆ ಎಲ್ಲಾ ವ್ಯವಸ್ಥೆಯಾಗಿದೆ. ಆದರೆ, ಅಲ್ಲಗೆ ಹೋದಾಗ ಏನು ಸಿಗುವುದಿಲ್ಲ. ಹುಕ್ಕಾ ಬಾರ್‌ಗಳು ಎಂದರೆ, ಕೇವಲ smocking zone ಎಂದು ನಾನು ಮೊನ್ನೆಯ ದಿವಸವೂ ಹೇಳಿದೆ. ಹುಕ್ಕಾ ಬಾರ್‌ಗಳಿಗೆ ಯಾವುದರ ಮೇಲೆ ಕೇಸ್ ಹಾಕಿದ್ದೇವೆ ಎಂದರೆ, 20 ರಲ್ಲಿ 10, 21 ರಲ್ಲಿ 25, 22 ರಲ್ಲಿ 5, ಎಂದು ನಾವು ಏನು ಅಂಕಿಗಳನ್ನು ಕೊಟ್ಟಿದ್ದೇವೆ. ಅದು ಈ smocking zone ಅಲ್ಲದೇ ಇರುವುದರಲ್ಲಿ ಹುಕ್ಕಾ ಬಾರ್‌ಗಳನ್ನು ಸೇರುವುದಕ್ಕೆ ವ್ಯವಸ್ಥೆ ಮಾಡಿದ್ದಾರೆಯಲ್ಲವೇ, ಅವರ ಮೇಲೆ ಕೇಸ್ ಹಾಕಿದ್ದೇವೆ. ಹುಕ್ಕಾ ಬಾರ್‌ನಲ್ಲಿ ಇದುವರೆಗೂ ಮಾದಕ ವಸ್ತುಗಳು ಸಿಗಲಿಲ್ಲ. ಇದರ ಬಗ್ಗೆ ಪೊಲೀಸ್‌ನವರಿಗೆ ಹೇಳಿದ್ದೇವೆ. ಬೇರೆ ಬೇರೆ ಸಿ.ಸಿ.ಬಿ., ಪೊಲೀಸ್‌ನವರನ್ನು ಕಳುಹಿಸಿ, ಇದಕ್ಕೆ ವ್ಯವಸ್ಥೆ ಮಾಡುವುದಕ್ಕೆ ಈಗಾಗಲೇ ಹೇಳಿದ್ದೇವೆ. ಆದ್ದರಿಂದ, ಇದು social problem ಎನ್ನುವುದನ್ನು ನಾನು ಕೂಡ ಒಪ್ಪುತ್ತೇನೆ. ಕೇವಲ ಒಂದು ಕೈಯಲ್ಲಿ ಚಪ್ಪಾಳೆ ಆಗುವುದಿಲ್ಲ. ಇದಕ್ಕೆ ಇಡೀ ಸಮಾಜ ಎದ್ದು ನಿಲ್ಲಬೇಕು. ತಾವು ಹೇಳಿದ ಹಾಗೆ

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಮಕ್ಕಳಿಗೆ ಮನೆಯಲ್ಲಿಯೇ ಅಥವಾ ಯಾವುದಾದರೂ institution ನಲ್ಲಿಯೇ ಇದನ್ನು ಸರಿ ಮಾಡದೇ ಹೋದರೆ, ಈ ಯುವಜನರನ್ನು ತಡೆಗಟ್ಟುವುದಕ್ಕೆ ಸಾಧ್ಯವೇ ಇಲ್ಲ. ಇವತ್ತು ಆ ಯುವಜನರು ಬಹಳ ಕೆಟ್ಟ ಚಟಕ್ಕೆ ಇಳಿಯುತ್ತಿದ್ದಾರೆ. ಇದೇ ದೃಷ್ಟಿಯಿಂದ ದೊಡ್ಡ ದೊಡ್ಡ ಶಾಂತಿ ಭಂಗಕ್ಕೂ ಕೂಡ ಪ್ರಯತ್ನಗಳಾಗುತ್ತದೆ. ಈ ಗಾಂಜಾ, ಅದು-ಇದು ಕುಡಿಯುವವರು ಏನು ಮಾಡುತ್ತಾರೆ ಎಂದು ಹೇಳುವುದಕ್ಕೆ ಆಗುವುದಿಲ್ಲ. ಅವರ ಸ್ವಾಧೀನದಲ್ಲಿ ಅವರು ಇರುವುದಿಲ್ಲ. ಹಾಗಾಗಿ, ಇವೆಲ್ಲವೂ ಕೂಡ ಆಗುತ್ತಿದೆ. ಇದನ್ನು ಪೊಲೀಸನವರು ಆದಷ್ಟು ನಿಯಂತ್ರಣ ಮಾಡುತ್ತಿದ್ದಾರೆ. ಕಳೆದ 2-3 ವರ್ಷಗಳಲ್ಲಿ ಮಾದಕ ವಸ್ತುಗಳ ಬಗ್ಗೆ ಎಷ್ಟು ರೈಡ್‌ಗಳು ಆಗಿವೆ ಎಂದು ಮಾನ್ಯ ಸದಸ್ಯರು ಕೇಳಿದ್ದಾರೆ. ಇದನ್ನು ಹೋರಾಟ ಎಂದು ನಮ್ಮ ಪೊಲೀಸ್ ಇಲಾಖೆ ಪರಿಗಣಿಸಿ ಮಾಡುತ್ತಿದ್ದೇವೆ. ಏನಾದರೂ ಗಮನದಲ್ಲಿದ್ದರೆ, ದಯವಿಟ್ಟು ಕೊಡಿ ನಾವು ಮಾಡುತ್ತೇವೆ. ತಾವು ಹೇಳಿದ ಹಾಗೆ ಎಲ್ಲಾ ಕಾಳಜಿಯನ್ನು ವಹಿಸಿ, ಇದನ್ನು ನಿಯಂತ್ರಣ ಮಾಡುವುದಕ್ಕೆ ಎಲ್ಲಾ ರೀತಿಯಲ್ಲಿ ಪ್ರಯತ್ನವಾಗುತ್ತದೆ.

ವೈಸ್ ಛೀರ್ಮನ್:- ಇವತ್ತಿನ ಸಭೆಯನ್ನು ನಾಳೆ ಬೆಳಿಗ್ಗೆ 10.30 ಗಂಟೆಯವರೆಗೆ ಮುಂದೂಡುತ್ತಿದ್ದೇನೆ.

(ಸದನವು ಸಂಜೆ 7 ಗಂಟೆ 19 ನಿಮಿಷಕ್ಕೆ ಮುಕ್ತಾಯಗೊಂಡು, ಪುನಃ ದಿನಾಂಕ: 30ನೇ ಮಾರ್ಚ್ ಮಾಹೆ 2022ರ ಬುಧವಾರದಂದು ಬೆಳಿಗ್ಗೆ 10.30 ಗಂಟೆಗೆ ಸೇರಲು ನಿಶ್ಚಯಿಸಿತು)

<><>